

ಮುಂದ್ರಕರು —
ಪಿ. ಎಸ್. ಹೆಚ್.ಬಾಲಿ,
ನ್ಯಾಗದಗ ಶಿಂಟರ್, ಗದಗ.

ಮುಂದಿನ ಪ್ರಕಟಿನೇಗಳು

ಹಾಂಜಾಲಿ	ಸತ್ಯಕಾಮ
ಮರಣದಾಜೆ	ರಾಜ
ಅಂತರ್ದ್ವಷಿಷ್ಟ	ರಾ. ರಾ. ಹೆಚ್

ಪ್ರಕಾಶಕರು —
ಅಮನ್ಸ್ಯಯ ಪ್ರಕಾಶನ,
ಉತ್ತರ ನಗರ ಸೋಲಾಪೂರ.

ಬೆಲೆ ೨ ರೂ.

ರಾಜಮಾರ್ಗ

ಸಾಯುವ ವರೆಗೂ ಬದುಕಿನಲ್ಲಿ ತೊಡಕುಗಳು, ಎಂದರೆ ರಾಜರು ಸತ್ತರೂ ತೊಡಕು ಎನ್ನುತ್ತಾರೆ.

ಸಾಮಾನ್ಯ ಧ್ವನಿಯಲ್ಲಿ ಬದುಕಿಗೆ ತೊಡಕಿರುವುದು ಕಂಡರೆ, ರಾಜರಿಗೆ ತೊಡಕಿಗೂ ಒಂದು ಬದುಕಿದೆ ಎಂದು ಹೇಳಿರುತ್ತಾರೆ. ಮಲಗಿರುವ ತೊಡಕುಗಳನ್ನು ಕೆಣಕಿ ನೈಮೇಲೆಹಾಕಿಕೊಂಡು ಬಿಡಿಸುವದರಲ್ಲಿ ತಣುಕಾಡುವದನ್ನು ರಾಜರು ಜೀವಕೋಪ್ಪಿದ ದಾರಿಯನ್ನು ವದಿಲ್ಲ ಜಗತ್ತಿನಲ್ಲಿ ಎಚ್ಚುತ್ತ ಕೆಡಕುಯಾವುದೂ ಇಲ್ಲ. ಮಾನವನೆ ಆದನ್ನು ಎಚ್ಚುರಿಸಿ ಹೊದಲು ತಾನು ಈಡಾಗಿ ತನಗೆ ಮಿಕ್ಕಿದಾಗ ಇತರರನ್ನು ಅದಕ್ಕೇಡು ಮಾಡುತ್ತಾನೆ.

‘ತೊಡಕುಗಳನ್ನು ಕೆರಳಿಸದೆ ಸಾಗಿದ ಬದುಕು ಎಂದಿಗೂ ಕೆಡಕುಕಾಣಲಿಲ್ಲ’ ಎನ್ನುವುದು ಹೊ ಇಡ ದಾಢಿಯ ಬೆಳಕು. ತೊಡಕು ಬಿಡಿಸುವ ಎತ್ತುಗಡೆಯೊಂದಿದೆ ಎಂದು ಒಮ್ಮೆ ಅನಿಸಿದರೆ, ಅದು ಬದುಕೇ ಹೇಳರತು ಬುದ್ಧಿ ‘ಗಿಧಿ’ ಯಲ್ಲಿ ಎಂಬುದು ರಾಜ ನಿರ್ಣಯ.

ಸಾಮಾನ್ಯ ಬದುಕಿನ ಅಸಾಮಾನ್ಯ ಪ್ರವೋಂದನ್ನು ಗುರುತಿಸಿ ಪರಿಚಯ ಮಾಡಿಕೊಡುವದೇ ಇಂದು ಬಹು ದೊಡ್ಡ ಕೆಲಸವಾಗಿದೆ. ನಮ್ಮ ನೆಲೆಯಿರಿಯದೆ ಇನ್ನೊಬ್ಬರ ಬೆಲೆಕಟ್ಟಿವ ದಿವಸದಲ್ಲಿ ಇದು ಹೀಗೆ ಎನ್ನುವ ದೆಂದೂ ‘ಹಾಗಿ’ ರಲಾರದೆಂಬ ಸ್ಕ್ರೇವನ್ನೂ ರಾಜರು ನುಡಿದಿದ್ದಾರೆ.

ಬದುಕಿನ ಹೊಸಟಲವನ್ನು ಗುರುತಿಸುವ ಈ ರಾಜಕಾರ್ಯವು ಸಾಹಿತ್ಯದಲ್ಲಿ ಏಕಾಂಗಿಯಾಗಿದೆ. ಧರ್ಮದ ಪ್ರಕೃತಿ, ದೇವನ ಪ್ರತ್ಯೇಯದೊಡನೆ ಸುಖವದ ನಿರ್ಣಯವಜೇವನವ್ಯಾಕರಣ ಸಿದ್ಧಾಂತವನ್ನು ರಾಜರು ನೀರೂಪಿಸಿದ್ದಾರೆ. ಹೊರಚಟಕ್ಕೆ ಸೋಲಿದ ಮನಸ್ಸಿನ ಮಟ್ಟೆ ಈ ರಾಜಯೋಗ ಕೊಶಲ್ಯ ಅರಿಯಬಲ್ಲದು. ಬದುಕಿನ್ನೊಂದೆ ವಿಶಿಷ್ಟ ಸ್ತರವನ್ನು ಜಿಜ್ಞಾಸೆಗೆ ಒಳಪಡಿಸದೆ ಬಾಳಿಗೆ ಅಳವಡಿಸಬೇಕೆಂದೆ ಈ ಪುಸ್ತಕದ ಯಾವ ವಾತ್ತವೂ ಸಾರುತ್ತದೆ. ಜಿಜ್ಞಾಸೆಯಿಂದ ಈ ಪುಸ್ತಕ ಅಭಿಯೋಗಕ್ಕೇಡಾದರೂ ಬದುಕಿನಿಂದ ಅಭಿಮಾನದವಸ್ತುವಾಗಿದೆ. ಕಣ್ಣ ಎಂಜಲಾಗರದಿಂದರೆ, ಜನ ಹೊಡಿದ ಹಿಂದೆ ಏನು ಎಂಬುದನ್ನು ಅರಿತಾರು. ಹೊಡಿದ ಹಿಂದೆ ಇರುವ ರಾಜಕ್ಕಿಗೆ ನನ್ನುದೂ ನಮ ಸ್ವಾರ್ಥ ರವು.

— ಸತ್ಯಕಾಮ

ರಾಜವ್ಯಾಪ್ತಿ

‘ನೋಡದ ಹಿಂದೆ’ ಒಂದು ಹೊಸ ದಾರಿಯಿಂದ ಸಾಗಿದ ಒಂದು ಹೊಸ ಪ್ರತ್ಯಕ್ಷಭಾವ ಪ್ರಾಧಾನ್ಯಸ್ಥಿತಿ ಕತೆಗಿಲ್ಲ. ಭಾವನೆಗಳ ತುಮುಲ ಹೋರಾಟದಲ್ಲಿ ಸಿಡಿದ್ದೆ, ಪ್ರಾಣಿದ್ದೆ ಶಿಡಿಗಳುಂಟದೆ ಬೇಸೆದುಕೊಂಡು ಸಾಲು ಗೊಂಡಿವೆ ಪುಟ್ಟ ವೃಷಿಗಳಲ್ಲ. ವ್ಯಕ್ತಿಯ ಹೃದಯದಲ್ಲಿ ತುಂಬಿದ ಭಾವನೆ ಹೊರಚಲ್ಲಿ ಹೊಳೆಯಾಗಿ ಹರಿದಿದೆ. ಮಳೆಗಾಲದಲ್ಲಿ ನೇರಿಬಂದಿದೆ, ಬೇಸಿಗೆಯಲ್ಲಿ ಗುಪ್ತಗಾಮಿಯಾಗಿವೆ. ಹೊಳೆ ಸಮುದ್ರವನ್ನು ಸಂಧಿಷ್ಟವಲ್ಲಿ ವಿಸ್ತಾರವಾಗಿದೆ ತುಂಬಿದ ಹೃದಯದಂತೆ. ಆದರೆ ಎಲ್ಲಾಯೂ ಹೊಳೆ ಬತ್ತಿ ಹೆಚ್ಚಿದಾಗಿಲ್ಲ.

‘హేణు ఎందరే మణ్ణిన మడికి; ఒన్నో ఒడిదరి మగియితు’ ఎందే నమ్మవర భావనే, విజార. ‘ఇదు సత్యవల్ల జీవవిద్ధి జీవక్షేప ప్రతియోందు క్షేత్రపూ ఖద్దారద శుముకూత్స’ ఎందు ఈ పుస్తక సారహేళుత్తదే. శ్రీ భోగిగద హేణుల్ల. భక్తి భోగిగళగే జన్మదాత్తి. జగన్మాత్తి. రామ కృష్ణరిగే జన్మనిత్త కౌశల్యే దేవకియరస్సే నమ్మ సుక్తుముత్తలిన శ్రీయరల్లి కాణబేచు. ఎదురువునేయ సుందర తరుణి కండవర భోగివల్ల రామనిగే జన్మకొడువ కౌశల్యే. ఈ భావనే నమ్మల్లి బేళదు బరబేచు. కవి, లేఖక, కలాపిద తన్న తాయియన్న మారి హొట్టి తుంబికొళ్ళున హిన హవ్వాసవన్న బిడ బేచు. ఏకెందరి శ్రీకృతి, తాయి. ఆవలందలే జగద జనన. ఇదన్న ఆరితు ఒదువ వాళకంగి ఇదర ఆరివాగువదు. పత్తేదారి ఓదువరు ఇదర దారిబిడువదు ఒలితు. ఏకెందరి ఆవరిగి ఇదు నిరిస, నిరథక.

‘వోడద హిందే’ బరెయువాగీల్ల స్కూల్‌తీఎ కోట్టె స్టో. పద్మా
తంగి సింధు ఇనరన్సు నేనేయలేబేకు. ఆదరంతే శాంతన ఖపకార
ఆనంత. వుస్తుకద అజ్ఞిన కాయిఫదల్లి నన్న బేస్తేలబడ స్క్యూల్స
గురుసిద్ధప్ప ఆరా. బోరామణియవరిగె నాను ఖుణి. ఎందినిందలూ
నన్న ఎల్ల కాయిఫగళల్లియూ నానే తావాగి నన్న కాయిఫ మాడువ
గేళీయ ఆరా. ఎస్టా. బీడి, (పాపా) మత్తు వసంత పాటీలరన్న
నేనేయదే ఇరలారే. అజ్ఞిన తిద్దువడియ సవభారవన్ను హొత్త
తీఁ పద్మణి హోంబాళియవరిగూ నాను ఆబారి.

ಮೊಂಡದ ಹಿಂದಿ

೮

ನೈಸ್ತಾದೂ ಮಗು ಬದುಕಿದ್ದರೆ ?

ಬದುಕು ಬಾಳು ದೈವಾಧಿನವನ್ನುವದು ಬಾಳುಮುಗಿದ ನಂತರ ಹೇಳುವ ಮಾತು. ನಿರಾಶೀಯ ಜ್ಞಾಲಾಪುಂಬಿ ಸೈಫ್ರೀಟ್‌ವಾಗಿ ಲಾವಾರಸ ಉಕ್ಕಿ ಕೀರಿದಾಗ ಉಸಿರುವಲುಸಿರು

ನೈಸ್ತಾ ಮಗು ಬದುಕಿದ್ದರೆ ?

ಈ ಪ್ರಶ್ನೆ ಕೇಳುವದಾರಿಗೆ ? ನೈಸ್ತಾನ್ಯ ನಾನು ಕೇಳಿಕೊಳ್ಳಬೇಕು. ಮಗು ನೈಸ್ತಾದು. ಮಗುವಿನ ತಾಯಿ ನಾನು. ಒಂಬತ್ತು ತಿಂಗಳು ಅನಂತ ದುಃಖ, ಕಷ್ಟಯಾತನೆಯಲ್ಲಿ ಕೂಡ ಹೊತ್ತು ಬೆಳೆಸಿದವಳು ನಾನು. ಆದರೆ

ಆದರೆ ಹೊತ್ತು ಬೆಳೆಸಿದ ಹೆತ್ತ ಶರುಳನೆ ಕತ್ತನ್ನು ಹಿಸುಕಿದವರೂ ನಾನು.

ನಾನು !

ಅಹುದು ನಾನು ! ನಾನು ... ಈ ಕ್ರಾರ ಹಸ್ತಗಳು ನನ್ನ ಮಗುವಿನ ನೇತ್ತಿರದಿಂದ ರಂಜಿತವಾಗಿವೆ. ನನ್ನ ಮಗುವಿನ ರಕ್ತ ರಂಜಿತ ಹಸ್ತಗಳು ನನ್ನ ದೇಕೆಕ್ಕೆ ಭಾರವಾಗಿವೆ. ಕೊಲೆಗಾರ ಕೃಗಳನ್ನು ಕತ್ತರಿಸುವ ಕೊಪೆ ನನ್ನಲ್ಲಿ. ಅದರಿ ಕೃ ಕತ್ತರಿಸುವದಕ್ಕೂ ಕೃಗಳು ಬೇಕಳ್ಳಿವೆ ?

ನನ್ನ ಮಗುವೂ ಬದುಕಿದ್ದರೆ ?

ಆ ವಿಚಾರ ಕೂಡ ಅಷಟ್ಯಾ ಸತ್ತವರಿಗಾಗಿ ಇದ್ದವರು ಚಿಂತಿಸಿದರೆ ಇದ್ದವರೂ ಸತ್ತವರ ದರ್ಶನಕ್ಕೆ ಧಾರವಿಸಬೇಕಾಗುವದು. ! ಹಾಗೆಂದು ಹೆತ್ತ ಕರುಕನ್ನು ಮರೆಯಲಾದಿತೆ ? ಹೆಣ್ಣಿಗೆ ಜೀವನದಲ್ಲಿ ಒಂದೇ ಒಂದಾದ ಹಿರಿದಾದ ಆಶೇ-ತಾಯ್ತನ

ಅವಳು ಗಂಡನ್ನು ಆವೇಣಿಸುವದು ತಾರುಣ್ಯದ ಹುಣಿಗ್ಗು ಹುಮ್ಮುನ ದಲ್ಲಿ. ತಾರುಣ್ಯದ ನೇರಿ ಇಳಿದಾಗ ಅವಳು ಬಾಳುವದು ತಾಯಿಯಾಗಿ. ಹಿಂದಿನಿಂದ ಇಂದಿನ ವರಿಗೆ ಅದೆಂದಿನವರಿಗೂ ಇದು ಸತ್ಯ ಹೆಣ್ಣಿನ ಜೀವನದ ಸಾಫಲ್ಯ ತಾಯಿಯಾಗುವದರಲ್ಲಿ. ಮುದ್ದು ಮಗು ತಾಯಿಯ ಉಡಿಯಲ್ಲಿ ಮಲಗಿ ಬೀರಿದ ಮುಗುಳ್ಳಿಗೆ ಅದುವೇ ಆವೃತ. ಆ ಆನಂದವೇ ಆಮರಾನಂದ. ಸ್ವಗಂಧಲ್ಲಿ ದೇವತೀಗಳ ಮಧ್ಯ ಕುಳಿತು ಆವೃತ ಸೇವಿಸಿದರೂ ಆಮರರಾಗದವರು ಮಗುವಿನ ಮುಗುಳ್ಳಿಗೆಯ ಆವೃತದಿಂದ ಮತ್ತು ರಾಗುವರು. ಆಮರರಾಗುವರು.

ಅಂತಹ ಸೌಭಾಗ್ಯ ತಾನಾಗಿ ನಡೆದು ಬಂದಿತ್ತು. ಅದರೆ ...

ಅದರೇನು ? ಅದು ನನ್ನದಾಗಿ ಉಳಿಯಲಿಲ್ಲ. ಮೃತ್ಯುವಿನ ಕರಾಳ ಹಸ್ತ ಆ ಮಗುವಿನ ಕತ್ತನ್ನು ಹಿಸುಕಿತು.

ಅಲ್ಲ ಮೃತ್ಯುವಿನ ಕರಾಳ ಹಸ್ತವಲ್ಲ. ನನ್ನ ಕ್ರಾರ ಕೊಲೆಪಾತ ಕಿಯ ಕರಾಳ ಹಸ್ತ ಆ ಮಗುವಿನ ಕತ್ತನ್ನು ಹಿಸುಕಿತು.

ಅಂದು ಹಾಗಾಗಿರದ್ದರೆ ?

ಮಗು ಇಂದಿಗೂ ಬದುಕಿದ್ದರೆ ?

ಖಳಿದೆ ಮುಕ್ಕೆ ಲೋಡನೆ ಕೂಡಿ ಆಡಬಹುದಿತ್ತು ಮುಕ್ಕಳೆ ಮಧ್ಯದಲ್ಲಿ ಶ್ರೀ ಕೃಷ್ಣನಂತಿದ್ದ ನನ್ನ ಮಗು ಕೂಡ ಮುದ್ದು ಮುದ್ದು ಪಾಡಗಳಿಂದ ದುಡು ದಡು ಓಡಿಬಂದು ನನ್ನನನ್ನ ಬಿಗಿದಪ್ಪಬಹುದಿತ್ತು. ಎಂದೆಂದಿಗೂ ತೀರದ ಚಿಂತೆಯಲ್ಲಿ ಮುಳುಗಿದ ನನ್ನನನ್ನ ಆನಂದದ ಆಗಸದಲ್ಲಿ ನಿಹರಿಸಲು ಕರೆದುಕೊಂಡು ಹೋಗಬಹುದಿತ್ತು. ಜೀವನದ ಎಲ್ಲ ನಿರಾಶೆಯನ್ನು ಹೋಡಿ ದೋಡಿಸಿ ಮುಗುಳ್ಳಿಗಿಯಿಂದ ಜಗವನ್ನೇದುರಿಸುವ ಶಕ್ತಿಯನ್ನು ತಂದು ಕೂಡ ಬಹುದಿತ್ತು. ‘ಅವಾಮ್’ ಎಂದು ಕೂಗಬಹುದಿತ್ತು.

ಆದರೆ ?

ಆದು ಹಾಗಾಗಲಿಲ್ಲ.

ಮಗು ಬದುಕಿ ಉಳಿಯಲ್ಲಿ ಉಳಿದು ಬಾಳಲಿಲ್ಲ. ಬಾಳ ನನ್ನನನ್ನು ಬದುಕಿಸಲಿಲ್ಲ.

ಆದರೆ ನಾನು ಸಾಯಲಿಲ್ಲ. ನಾನು ಬದುಕಿದೆ. ನನ್ನ ಮಗುವಿನ-ನನ್ನ ಹೆತ್ತುಕರುಳಿನ ಬಲಿಗೊಟ್ಟು ನಾನು ಬದುಕಿದೆ ನನ್ನನನ್ನು ಬದುಕಿಸುವದಕ್ಕುಗಿ ಜಗದ ಮುಖವನ್ನು ಕೂಡ ಕಾಣದ ಮಗು-ನನ್ನ ಮಗು ತಾನು ಬಲಿಯಾ ಯಿತು. ಜೀವನ್ತ್ರಾತಳಾದ ತನ್ನ ತಾಯಿಯ ವೇಲೆ ಅವ್ಯಾತ ಸಿಂಚನ ಮಾಡಿ ಸಲು ತಾನು ಸ್ವರ್ಗಕ್ಕೆ ಹೋಯಿತು.

ಮಗು - ತಾಯಿ

ಮಗುವಿಗಾಗಿ ಬಲಿಯಾಗುವದು ತಾಯಿಯ ಕರ್ತವ್ಯ. ತಾಯ್ತುನದ ಧರ್ಮ. ತಾಯ್ತುನದ ಆತ್ಮ. ಆದುವೇ ತಾಯ್ತುನ.

ಆದರೆ ಮಗುವನ್ನು ಬಲಿಕೊಟ್ಟು ಬದುಕಿದ ರಾಕ್ಷಸಿ ನಾನು.

ನಾನು ತಾಯಿಯಲ್ಲ; ತಾಯಿಯಲ್ಲ.

ಅಂದು ಜಗದ ಮುಖವನ್ನು, ತಾಯಿಯ ಮುಖವನ್ನು ಕಾಣಲೇಂದು ಒಂಬತ್ತು ತಿಂಗಳು ಆಸಹೆನೀಯ ದುರ್ದಮ ಬಂಧನದಲ್ಲಿದ್ದು ಇನ್ನು ಜಗವನ್ನು ಕಾಣಬೇನು ಇನ್ನು ತಾಯಿಯ ಮುಖವನ್ನು ನೋಡುವೇನು ಎಂದು ಜಗದ ಬೆಳಕಿನಲ್ಲಿ ಬಂದು ಕಣ್ಣ ತೆರೆಯುತ್ತಿರುವ ಪೂರ್ವದಲ್ಲಿ

ಇಲ್ಲ ಆದು ಜಗದೆ ಬೆಳಕನ್ನು ಕಾಣಲಿಲ್ಲ ತಾಯಿಯ ಮುಖವನ್ನು ನೋಡಲಿಲ್ಲ.

ತಾನು ಬಂದಿರುವದನ್ನು ಸಾರಿ ಹೇಳಬೇಕೆಂದು ಪುಟ್ಟು ಮುದ್ದ ಮುಖ ತೆರೆಯುತ್ತಿರುವ ಪ್ರೊഫೆದಲ್ಲಿಯೇ ಕರಾಳ ಮೃತ್ಯುವಿನ ಕ್ಷಿರ ಹಸ್ತ ಕೆತ್ತಿಗೆ ಬಿಗಿಯಿತು.

ಒಂಬತ್ತು ತಿಂಗಳು ಹೂತ್ತು ತನ್ನ ತಾಯಿಯನ್ನು ಪುಟ್ಟಬೇಕೆಂದು ಎತ್ತುತ್ತಿರುವ ಕೋಮಲ ಪುಟ್ಟು ಹಸ್ತ ಮೇಲಕ್ಕೇಳುವ ನೊದಲೇ ನೆಲಕ್ಕೆ ಬಿದ್ದವು.

ಆ ಪುಟ್ಟು ಪುಟ್ಟು ಪಾದ, ಪುಟ್ಟು ಕೀ, ಚಿಕ್ಕದಾದರೂ ನೀಳವಾದ ಮೂರು ಅದೇ ಅರೆ ತೆರೆಯುತ್ತಲಿರುವ ಕಂಗಳು.....

ನಾನು ನನ್ನ ಮಗುವನ್ನು ನೋಡಬೇಕೆನ್ನುತ್ತಿದೆ. ಆದರೆ.....
ನೋಡಲಾಗಲಿಲ್ಲ

ಇಲ್ಲ... ನಾನು ನೋಡಲಿಲ್ಲ.

ಎಚ್ಚರವಾದಾಗ ನಾನು ಕಾಬಿನ ನೇರೆ ಇದ್ದೆ ಒಬ್ಬಕೇ ಇದ್ದೆ. !
ಒಬ್ಬಳು ! ಒಬ್ಬಕೇ ಒಬ್ಬಳು..... !!

ನನ್ನ ಮಗು ?

ಪಿಚುಗುಟ್ಟುವ ಸ್ವರದಲ್ಲಿ ಅವಳು “ ಎಲ್ಲ ಮುಗಿಯಿತು.” ಎಂದಳು.

ನಾನು ಅವಳ ಮುಖವನ್ನು ನೋಡುತ್ತಲೇ ಇದ್ದೆ.

“ ನಾನು ಕುಲಕರ್ಮಯವರಿಗೆ ತಿಳುಹಿಸಿರುವೆ.” ಎಂದಳು
ಮತ್ತೂ ಅವಳ ಮುಖವನ್ನು ನೋಡುತ್ತಲೇ ಇದ್ದೆ.

“ ಏನು ? ಬಹಳ ಕಷ್ಟವಾಗತ್ತದೆಯೇ ? ” ಅವಳ ಪ್ರಶ್ನೆ.

ನಾನು ಕಣ್ಣ ಮುಚ್ಚಿಕೊಂಡೆ.

ನನ್ನ ಕಣ್ಣಿಂದರು ನನ್ನ ಮಗು-

“ ಅವ್ಯಾಖ್ಯಾ... ನನ್ನ ಕತ್ತು ಹಿಸುಕಗೊಡಬೇಡ ” ಎಂದು ಕೀಸರಿಡುತ್ತಿತ್ತು.

తూళలసాధ్యవాడ వేదనే నష్టిల్లి.

“ ఆమా నాను నినగే వాడిద ఆపరాధవాదరూ ఏను ? ”
మగువిన ప్రత్యే

సంకటింద తళములసుత్తిద్దే నాను. ఏను వాడలి ? ఏను
వాడలి ? నాను ఏను వాడలూ ఆదమథిలాగిద్దే.

కాయ్ మించి హోగిత్తు

మించి హోగిరదిద్దరూ కూడ నాను ఏనెన్నో వాడువ హాగే
ఇరలిల్ల హెట్టువ జీవ సాయువదేందు ననగే గొత్తిత్తు. ఆల్ల
సాయువదేందల్ల; కొల్లబేకు ఎస్తువదు గొత్తిత్తు.

ఆదరూ నాను ఏనూ వాడువ రాగిరలిల్ల నెన్నింద ఏనెన్నో
వాడలు నాధ్యవిరలిల్ల

అదన్న బదుకిసువదు నెన్నింద సాధ్యవిరలిల్ల. ఆదరంతే
అదస్తు కొల్లువదూ కూడ నెన్నింద సాధ్యవిరలిల్ల

ఒందన్న వాడదంతే జగ తడియుత్తిత్తు.

ఇన్నొందన్న మాడబేడ ఎందు కరుళు కేసరిఁడుత్తిత్తు.

కరుళన కేశరక్కె కివిగొట్టు, జగద విజారవన్న బదిగే సరిసి,
మగువిన క్తిగే క్యేగొడిద్దరి ఇందు మగు నెన్నెదురు
నలిదాడుత్తిత్తు. ఆదరే నాను ?

నాను ?

ననగేనాగుత్తిత్తు ? కూసిద బలిగొట్టు నాను ఇందు ఆదావ
సుఖు తునుభవిసుత్తిరునే ? ఆదరే సుఖుద ఆనేయింద వాడబారదైస్తు
వాడిదే !

సుఖుద చెన్నుకెత్తి ధావిసిదే

ఆదరే సుఖు వ్యాగజలవాగిత్తు. నాను ఆదక్కుగి ధావిసిద
హరిణియాగిద్దే. ధావిసిదే, ధావిసిదే. సుఖుద హోళే హత్తిర బర

ಲಿಲ್ಲ. ಕೊನೆಗೊಂದು ಕ್ಷಣದಲ್ಲಿ ಎಲ್ಲವೂ ಮಾಯವಾಯಿತು.
ಕಣ್ಣಿಗೆ ಕತ್ತಲು ಬಂದಿತು.....,.....

ಕತ್ತಲು ! ಕಾಗತ್ತಲು !

ಆ ಕಾಗತ್ತಲಲ್ಲಿ ನನ್ನನ್ನು ನಾನೇ ಕಾಣಿದ್ದಾದೆ.

ನನ್ನನ್ನು ನಾನು ಕಾಣಲು ಕೂಡ ಕನ್ನಡಿ ಬೇಕು ! ಬೇಕು ಬೇಕು !
ಬೇಕು ನಲ್ಲಿ ಮುಖದೆಂರು ಕನ್ನಡಿ ಹಿಡಿದಾಗ ಕಾಣಿವದು ನಮ್ಮರೂಪ-
ಸ್ವರೂಪ.

ಆದರೆ ಕಾಗತ್ತಲು !!

ನನ್ನನ್ನು ನಾನು ಕಾಣಲಿಲ್ಲ. ಕಾಣಲಾಗಲಿಲ್ಲ. ಅಂತೆಯೇ ಕತ್ತಲೆಯಲ್ಲಿ
ಕತ್ತಲೆಯಾಗಿ ನಾನು ನಡಿದೆ. ನಡಿದೆ ನಡೆಯುತ್ತಲೇ ಇದೆ.

ಎಲ್ಲಿಗೆ ?

ಎಲ್ಲಿಯೇ ದೂರದಲ್ಲಿ ವಿನಗಿದಂತಿ ಭಾಸವಾಗುವದರ ಕಡಿಗೆ
ವರೆ ?

ಆದಕ್ಕೆ ಉತ್ತರ ನನ್ನಲ್ಲಿ ಇಲ್ಲ.

ಉದ್ದೇಶ ?

ಉದ್ದೇಶವೆಂತಹದು? ಮನುಷ್ಯವಾರ್ಚೀಗಳು ಹುಟ್ಟಿತ್ತಾರೆ. ಹುಟ್ಟಿ
ದಂಡನಿಂದ ಸಾಯಂ ವರಿಗೆ ಸಾಗುತ್ತಲೇ ಇರುತ್ತಾರೆ..... ನಾನೂ ಮನು
ಷ್ಯಳು ... ನಾನೂ ನಡೆಯುತ್ತಿರುವೆ. ಆದಕ್ಕೆಷ್ಟಂದು ಉದ್ದೇಶವೆಂದು ಇಲ್ಲ.
ಏನಾದರೂ ಉದ್ದೇಶ ಇದ್ದದೇ ಆದರೆ ಬಾಳುವದು ಸುಖದಿಂದ ಬಾಳು
ವದು. ... ಸುಖಕಾಗಿ ಬಾಳುವದು

ಸುಖ

ಅದೊಂದು ಕನ್ನಡಿಯಲ್ಲಿಯ ಗಂಟು ಮನುಷ್ಯರೆಪಾಲಿಗೆ ಕನ್ನಡಿಯಲ್ಲಿ
ಕಾಣಿವ ಗಂಟಿಗಾಗಿ ಮನುಷ್ಯ ಧಾವಿಸುತ್ತಲೇ ಇರುತ್ತಾನೆ ಜನ್ಮದಿಂದ
ಜನ್ಮ ಆಳಿಯುವವರಿಗೆ

ಆದರೂ ಸಿಕ್ಕುವದಿಲ್ಲ.

ಸಿಕ್ಕುವದು ಸಾಧ್ಯವಿಲ್ಲವೆ ?

“ ಅಸಾಧ್ಯವೇನ್ನುವದು ಜಗದಲ್ಲಿಲ್ಲ ಅಲ್ಲದೆ ಸಿಕ್ಕುವದಕ್ಕೆ ಸಾಧ್ಯವಿಲ್ಲದ ವಸ್ತುಗಳು ಜನ್ಮವಾಗುವದೂ ಇಲ್ಲ. ” ಎಂದೂ ಹೇಳುವರು

ಸುಖವಿದೆ ಎಂದರೇ ಅದು ಸಿಕ್ಕಲೇ ಬೇಕು. ಅದು ದೊರಕುವ ದೆಂದೇ ಮಾನವ ಜನಾಂಗ ಧಾವಿಸುತ್ತದೆ. ಧಾವಿಸುತ್ತದೆ.... ಅಂತವರಿಯದೆ ಧಾವಿಸುತ್ತದೆ..

ಧಾವಿಸುವ ದೇಹ ದಣಿಯುತ್ತದೆ.... ದೇಹದ ಕುದುರೆ ಅರಿಯದ ಆಸ್ತಿ ಧಾವಿಸು ಧಾವಿಸು ಎನ್ನುತ್ತ ಚಾಟಿಯ ಏಟು ಹಾಕುತ್ತಲೇ ಇರುತ್ತದೆ.

ದಣಿದ ದೇಹ ಚಾಟಿ ಏಟಿನಿಂದ ಮತ್ತೆ ದಣಿಯುತ್ತದೆ. ಮೂಲಿಗುಂಪಾಗುತ್ತದೆ... ನಾಶವಾಗುತ್ತದೆ.

ಇದುವೇ ಮನುಷ್ಯ ಜೀವನದ ಉದ್ದೇಶವೇ....?

“ ಅಲ್ಲ ”

ಅದರೆ ಮೂರ್ಖ ಮನುಷ್ಯ ಸಾಗುವದು ಮಾತ್ರ ಇದೇ ಮಾರ್ಗದಿಂದ.

ಏಕೆಂದರೆ ಲಾಲನೆ ಸುಖದ ಲಾಳನೆ ಸ್ವಾಧ್ಯದ ಲಾಲನೆ.

ದೇಹಕ್ಕೆ ಲಾಲನೆ ಮನಕ್ಕೆ ಉತ್ಸಾಹ ನಿರುತ್ಸಾಹ ದೇಹ — ಮನ

ದೇಹ ಮನಗಳಿರಡೂ ಕೂಡ ಸರಿಯಾದ ದಾರಿಯಲ್ಲಿ ಮುಂದುವರಿದರೆ ವ್ಯಕ್ತಿಯ ಕಲ್ಪಾಳ, ಸಮಾಜದ ಕಲ್ಪಾಳ; ಜಗದ ಕಲ್ಪಾಳ.

ದೇಹ ಮನಗಳಿರಡೂ ತಪ್ಪು ದಾರಿಯಲ್ಲಿ ಮುಂದೆ ಸಾಗಿದಾಗ ವ್ಯಕ್ತಿಯ ನಾಶ, ಸಮಾಜದ ಅಧೀಕ್ಷಾಗತಿ; ಜಗತ್ತಿನ ಆಧಃಪಾತ.

ದೇಹ ಮನ ಒಂದಕ್ಕೊಂದು ನಿರುದ್ಧ ನಿತೀಯಲ್ಲಿ ಸಾಗಿದಾಗ ?

ರಾಕ್ಷಸಿ ಕಸುವಿನ ದೇಹ ವಿನಾಶದತ್ತ ಎಳಿಯುತ್ತದೆ.

ಸ್ವಾತಹಕ್ಕೆ ಅಸ್ತಿತ್ವವಿಲ್ಲದ ಮನ ದುಭ್ರಾತಾದರೆ ಮಣಿನ ದಾರಿ ಹಿಡಿಯುತ್ತದೆ.

..... ನನ್ನ ಮನಸ್ಸು ಮಣ್ಣನೆ ದಾರಿ ಹಿಡಿಯಿತು.

ದೇಹ ಅಥೋಗತಿಯ ದಾರಿಯಲ್ಲಿ ಖರುಳ ತೊಡಗಿತ್ತು.

ಅದಕ್ಕೆ ಕಾರಣರಾರು ?

ಯಾರೂ ಅಲ್ಲ. ನನ್ನ ದುರ್ದೈವ. ನನ್ನ ದುರ್ದೈವ ನನ್ನನ್ನ ಅಥೋಗತಿಯತ್ತ ನರಕದತ್ತ ಎಳೆದುಕೊಂಡು ಧಾವಿಸಿತ್ತೊಡಗಿತು ಅದಕ್ಕೆ ತಡೆಯಿರಲಿಲ್ಲ.

ಒಂದು ಸಲ ಕಾಲು ಜಾರಿದ ಹೆಣ್ಣು ಮತ್ತೆ ಕಾಲೂರಿ ನಿಲ್ಲುವದು ಕರಿಣ. ತಾನು ಸ್ಥಿರವಾಗಿ ಕಾಲೂರಿ ನಿಲ್ಲಬೇಕೆಂದು ಇಚ್ಛಿ ಪಡೆಬಹುದು. ಪ್ರಯತ್ನಿಸ ಬಹುದು. ಅದರೆ ಅವಳು ಕಾಲೂರುವದು ನೇಲದ ಮೇಲೆ ಜಗದಲ್ಲಿ. ನೇಲ ಅವಳ ತವರು ಮನೆ ಅಲ್ಲ ಜಗ ಅವಳೊಬ್ಬಳದೇ ಅಲ್ಲ. ಅವಳ ಇಚ್ಛೆಗೆ ಇನ್ನೊಬ್ಬರ ನೆರಪು ಬೇಕು ಅವಳ ಪ್ರಯತ್ನಕ್ಕೆ ಇನ್ನೊಬ್ಬರು ಕ್ಷೇಗೊಟ್ಟಿಕು. ಕ್ಷೇಕೊಟ್ಟಿಕು ಮೇಲಕ್ಕೆತ್ತು ಬೇಕು.

ಆದರೆ ಕಾಲುಜಾರಿದ ಹೆಣ್ಣಿಗೆ ಕ್ಷೇಗೊಡುವ ಧೀರನಾರು ?

ಹೆಣ್ಣು ‘ತಾಯಿ’ ಎಂದು ಎಲ್ಲರಿಗೂ ಬೇಕು.

ಹೆಣ್ಣು ‘ಹೆಂಡತಿ’ ಎಂದು ಸರ್ವರಿಗೂ ಬೇಕು.

ಹೆಣ್ಣು ‘ತಾಯಿ’ ಯಾದ್ದರಿಂದಲೇ ಜಗ ಬಾಳುತ್ತಿದೆ.

ಹೆಣ್ಣು ‘ಹೆಂಡತಿ’ ಯಾಗಿರುವದರಿಂದಲೇ ಜಗ ಜನ್ಮತಾಳುತ್ತದೆ.

ಜಗದ ಜನ್ಮದಾತಿ, ಜಗದ ಪಾಲನಕರ್ತೆ, ಎಂದು ಪೂಜಿಸಿಕೊಳ್ಳುವ ಹೆಣ್ಣು ಕೊಂಡ ತಪ್ಪಿದರೂ ಕೂಡ ಎಲ್ಲರೂ ಅವಳನ್ನ ದೂಡುವರು ಮಣ್ಣ ಪಾಲು ವಾಡುವರು. ಧೂಳಿಗೂಡಿಸಿ ಧೂಳಿ ಅಗಸವನ್ನೊಮ್ಮೆವಂತಿ ವಾಡುವರು

ಜಗ ಇಂತಹರಿಂದಲೇ ತುಂಬಿದೆ. ಅದರೂ ಯಾರಿಗೂ ಹೆಣ್ಣು ಬೇಡವಾಗಿ ಇಲ್ಲ. ಗಂಡಸೆನ್ನುವ ಜನಾಂಗಕ್ಕೆ ಹೆಣ್ಣಿಲ್ಲದೆ ಸಾಗುವ ಹಾಗೆ ಇಲ್ಲ: ಹೆಣ್ಣು ತಾಯಿಯಾಗಿ ಬೇಕು. ಹೆಣ್ಣು ಹೆಂಡತಿಯಾಗಿ ಬೇಕು ಇವೆರಡೆ ರಿಂದಲೇ ಗಂಡು ಶೈಕ್ಷಣಾಗುತ್ತಿದ್ದರೆ ಜಗದಲ್ಲಿ ಅನ್ಯಾಯ ಅತ್ಯಾಚಾರ ನಡೆ

ಯುತ್ತಿರಲಿಲ್ಲ. ಜಗ ಸರಕದ ದಾರಿಯಲ್ಲಿ ಮುನ್ನಗ್ಗಿತ್ತಿರಲಿಲ್ಲ. ಹೆಣ್ಣು. “ಮಂಜಳದ ಹೂ”ವಾಗಿ ಬಾಳುತ್ತಿರಲಿಲ್ಲ.

ನಾನೂ ಹಾಳಾಗುತ್ತಿರಲಿಲ್ಲ.

ನನ್ನ ಮಗು ಕಟ್ಟಿರೊಯುವ ಪೂರ್ವದಲ್ಲಿ ಹಸಿರಾಗಿ ಹೋಗುತ್ತಿರಲಿಲ್ಲ.

ಇಲ್ಲ ... ಜಗದಲ್ಲಿ ಮನುಷ್ಯರಿಲ್ಲ ಜಗ ಕೈರ ಮೃಗಳಿಂದ ತುಂಬಿದೆ ಎಂದು ಅವಳು ಕಾವಿನಿ ತಿರುತ್ತಿರುಗಿ ಹೇಳುತ್ತಿದ್ದೇಳು.

ಕಾವಿನಿ !

ಎಂತಹ ಬಾಳು ಅವಳಿದು !

ಹನಿದೆ ಅವಳ ಜೀವನದಲ್ಲಿ ?

ಅವಳು ಬದುಕುವದು ಯಾರಿಗಾಗಿ ?

ಅವಳ ಜೀವನದ ಉದ್ದೇಶನೇನು ?

ಆ ಎಲ್ಲ ಪ್ರಶ್ನೆಗಳು ಉದ್ದೇಶನಿಸುವಂತೆ ಅವಳು ಹೇಳುತ್ತಿದ್ದೇಳು.

“ನನ್ನ ಜೀವನಕ್ಕೊಂದು ಗೊತ್ತು ಗುರಿಯಿಲ್ಲ.....ನಾನು ಬದುಕುವದು ಇನ್ನಾರಿಗಾಗಿಯೂ ಅಲ್ಲ.... ತನ್ನ ಬಾಳು ಬರಿದಾಗಿದೆ.... ಬರಿದಾದ ಬಾಳು ಬಾಳಿ..... ? ” ಎಂದು.

ಅವಳು ಮತ್ತೂ ಹೇಳುತ್ತಿದ್ದೇಳು.

“ನೋಡು ಸುಮಿತ್ರಾ..... ನಾನು ಜೀವನದಲ್ಲಿ ಏನನ್ನೂ ಆವೇ ಪ್ರೀಸುವದಿಲ್ಲ. ಏಕೆಂದರೆ.... ನಷ್ಟ ಆಶೆ ಆಕಾಂಕ್ಷೆಗಳು ಎಂದೆಂದಿಗೂ ಚಿಗುರೆದಂತೆ ಕಮರಿ ಹೋಗಿವೆ.... ಸುಪ್ಪು ಹೋಗಿವೆ..... ನನಗಾಗಿ ಏನೂ ಬೇಡ... ಯಾವುದೂ ಬೇಡ.... ನನ್ನ ಎಲ್ಲ ಕಾರ್ಯಗಳು ಹೆರವಿರಿಗಾಗಿ ಇನ್ನೊಬ್ಬರು ಸುಖಿಯಾಗುವದಕ್ಕಾಗಿ.... ನೋಡಿದಿಯಾ... ನನ್ನ ಈ ರವಾದ ಹಸ್ತಗಳನ್ನು....? ಈ ಹಸ್ತಗಳಿಂದ ನಿತ್ಯ ಸಾವಿರಾರು ಶಂಕ್ರಾಂತಿ ಮಾಡುವೆ. ಮೃತ್ಯುವಿನ ಮುಖದಲ್ಲಿದ್ದವರಿಗೆ ಜೀವಾಡುವ ಈ ಹಸ್ತಗಳಿಂದಲೇ ನಿನ್ನ ಮಗುವಿನ ಕೊಲೆಯನ್ನು ಮಾ

“...ಸ್ತ್ರೀ ತಾಯಿ.... ಅವಳ ಹೈದರ್ಯದಲ್ಲಿ ನಮನಿಯಿದೆ. ಅವಳು ಕರುಣಾಮಯಿ..... ಮುಂತಾಗಿ ಹೇಳುವರು ಅವಳಿಗೆ... ಆದರೆ ಹಾಗೆ ಹೇಳಿಸಿಕೊಳ್ಳುವ ಸ್ತ್ರೀಯಾದ ನಾನು, ಅದೆಂದಿಗೂ ನನಗೆ ಏನನ್ನಾಗು ಮಾಡದೆ ಜಗತ್ತಿಗೇ ಯಾವ ರೀತಿಯ ಆವಕಾರ ಮಾಡಿದ ಆ ನಿಷ್ಪತ್ತನೆ ಮಗುವನ್ನು ಕೂರತನದಿಂದ ಕೊಲೆ ಮಾಡಿದೆ.....”

“ ಏತಕ್ಕಾಗಿ.....? ”

“ ಯಾವ ಕಾರಣವೂ ಇಲ್ಲ..... ಇದರಿಂದ ನನಗೆ ಕೆಡಕ್ಕಿನ್ನಿಂದ ಮಾಡಿಲ್ಲವೆಂದು ತಿಳಿದಿರುವಿಯಾ.....? ”

“ ಕೆಡಕ್ಕಿನ್ನಿಂದ ಮತ್ತುದೆ... ನನ್ನ ಮೇಲೆ ನನಗೇ ಕೋಪ ಬರುತ್ತದೆ .. ? ”

“ ಆದರೂ ನಾನು ಕೊಲೆ ಮಾಡಿದೆ... ಸುಮಿತ್ರಾ... ಒಂದು ಬೆಳೆದ ಜೀವ ಸಾಯಬಾರದೆಂದು ಸಾಯದೆ ಸುಖಿಯಾಗಬೇಕೆಂದು ಬೆಳೆಯ ಬಯಸುವ ಜೀವದ ಕೊಲೆ ಮಾಡಿದೆ..... ”

“ ಆದರೆ.....? ”

“ ಸುಮಿತ್ರಾ... ಜಗದಲ್ಲಿ ನಮ್ಮೇಲ್ಲಿರ ಶಕ್ತಿಗೆ ವೀರಿದ ಒಂದು ಶಕ್ತಿ ಇದೆ. ಆದನ್ನು ಎಂತಹ ನಾಸ್ತಿಕನೂ ನಂಬಲೇಬೇಕು. ಒಪ್ಪಲೇಬೇಕು.... ”

“ ನೀನು ನಿನ್ನ ಕರುಳನ್ನು ಬಲಿಕೊಟ್ಟಿ..... ”

“ ನಾನು ನಿನ್ನ ಕರುಳನ್ನು ಕೊಲೆ ಮಾಡಿದೆ..... ”

“ ನೀನು ನಿನ್ನ ಕರುಳನ್ನು ಬಲಿಗೊಟ್ಟಿ ಸುಖಿಯಾಗಿ ಬಾಳ ಬಯಸಿದೆ....? ”

“ ನಾನು ನಿನ್ನ ಕರುಳನ ಕೊಲೆಮಾಡಿ ನಿನ್ನನ್ನು ಸುಖಿ ಮಾಡಲು, ನೀನು ಸುಖಿಯಾದುದನ್ನು ನೊಡಲು ಪ್ರಯತ್ನ ಮಾಡಿದೆ... ”

“ಆದರೆ ನಿನ್ನ ಬಯಕೆ ಬಯಲಾಯಿತು. ನನ್ನ ಪ್ರಯತ್ನ ಧೂಳಗೂ ಇತ್ತು.”

“ ಆದಕ್ಕೇ ಹೇಳುವದು ಯಾವುದೂ ನಮ್ಮ ಕೈಯಲ್ಲಿಲ್ಲ. ”

“ ಆಡಿ ಮಾಡುವದು, ಅಶಿಶುವದು ಮನುಷ್ಯನ ದೇಹಕ್ಕೆ ಎಂದೆಂದಿಗೂ ಬಿಡದಂತೆ ಅಂಟಿಕೊಂಡು ಬಂದುದು ಅಂತೆಯೇ ಉಸಿರು ಕೊನೆಯ ಸಲ ತೆಗೆದುಕೊಳ್ಳುವಾಗ ಕೂಡ ಮನುಷ್ಯ ಅಶಿಶುತ್ತಾನೆ ಜಗತ್ತೀ ಹಾಳಾ ದರೂ ಹಾಳಾದ ಜಗದಲ್ಲಿಯೇ ತನ್ನ ಮನೆ ಸುಂದರವಾಗಿ ಕಟ್ಟಲು ಪ್ರಯತ್ನ ಪಡುತ್ತಾನೆ ಎಂದು”

ಅವಳ ಮಾತಿನಲ್ಲಿ ಸತ್ಯವಿದೆ.

ಹೇಸಿ ಜೀವನದಿಂದ ಎಲ್ಲರೂ ಬದುಕಲು ಪ್ರಯತ್ನಪಡುತ್ತಾರೆ. ಅಲ್ಲದೆ ಜೀವಕ್ಕೆ ಹೇಸಿ ಯಾರೂ ಸಾಯಲು ಮುಂದಾಗುವದಿಲ್ಲ.

ಅನೇಕರು ಅತ್ಯಹಕ್ಕೆ ಮಾಡಿಕೊಳ್ಳುತ್ತಾರೆ.

ಅದರೆ ಜೀವಕ್ಕೆ ಹೇಸಿ ಅಲ್ಲ. ಜಗಕ್ಕೆ ಹೇದರಿ.

ನಾನೂ ಜಗಕ್ಕೆ ಹೇದರಿದ್ದೆ, ಅಂತೆಯೇ ಸಾಯುವ ಪ್ರಯತ್ನ ಮಾಡಿದೆ ಅದರೆ ನಾನು ಸಾಯಲಿಲ್ಲ. ಅವಳು ಹೇಳಿದಂತೆ ಜಗದಲ್ಲಿ ನಮ್ಮೆಲ್ಲರ ಶಕ್ತಿಗೆ ಮೀರಿದ ಒಂದು ಶಕ್ತಿಯಿದೆ. ಯಾವುದೂ ನಮ್ಮ ಕೈಯಲ್ಲಿಲ್ಲ ಅಂತೆಯೇ ನಾನು ಸಾಯಲಿಲ್ಲ. ಬದುಕಿದೆ

ಬದುಕಿ ಸುಖವಾಗಿ ಭಾಳಬಯಸಿದೆ.

“ ಅದರೆ ‘ಜಗದಲ್ಲಿ ನಮ್ಮೆಲ್ಲರ ಶಕ್ತಿಗೆ ಮೀರಿದ ಒಂದು ಶಕ್ತಿಯಿದೆ... ಯಾವುದೂ ನಮ್ಮ ಕೈಯಲ್ಲಿಲ್ಲ’ ಅಂತೆಯೇ ನನ್ನ ಭಾಳು ಬಯಲೂ ಯಿತು ! ”

ಆಗ್ನೇ ಕಾಮಿನಿ ಹೇಳಿದಳು—

“ ಸಮಿತ್ವ ಹೆಂಗಸು ಬದುಕಬೇಕಾದರೆ ಅವಳ ಮಾರಾಟವಾಗಲೇ ಬೇಕು. ಹೆಣ್ಣು ನೇಬಿಯಲ್ಲಿ ಬೆಲೆಗೆ ಸಿಕ್ಕುವ ಸಚ್ಚಿವ ವಸ್ತು.... ಯಾರು ತಮ್ಮನ್ನು ಆ ಜೀವನ ಮಾರಿಕೊಂಡು ಸಾಯುವ ವರೆಗೆ ಬಂಧನದಲ್ಲಿ ಸಿಲುಕುತ್ತಾರೆ. ಅದಕ್ಕೇ ನಮ್ಮವರು ಹಿರಿಯರು ಎಲ್ಲರೂ ಹೇಳಿವ ಹೆಸರು ‘ ವಿವಾಹ ’ ‘ ಲಗ್ಗು ’ ‘ ಮದುವೆ...’ ‘ ಕಲ್ಪಾಳ ’ ಎಂದು. ಇದು ಸಾಧ್ಯವಿಲ್ಲದವರು ನಿತ್ಯವೂ ತಮ್ಮನ್ನು ಮಾರಿಕೊಂಡು ಭಾಳುತ್ತಾರೆ.... ”

“....ಇದೆಲ್ಲವೂ ಬದುಕುವದಕ್ಕಾಗಿ... ಹಸಿವೆಯಿಂದ ಜೀವ ಹೋಗ ದಂತೆ ಕಾಯ್ದುಕೊಳ್ಳುವದಕ್ಕಾಗಿ... ಹಸಿವೆಯ ರಾಕ್ಷಸನಿಗೆ ಆಹಾರವಾಗ ದಂತೆ ಸಂರಕ್ಷಿತವಾಗಿರುವದಕ್ಕಾಗಿ.....”

“....ನನ್ನನ್ನು ನೋಡು.... ಎದುರಿನ ಆಟ್ಟಿದ ಮನೆಯ ಒಡೆಯನ ಪಶ್ಚಿಮ ನ್ನು ನೋಡು..... ನೇರಿಮನೆಯ ಕೂಲಿಕಾರನ ಹೆಂಡತಿಯನ್ನು ನೋಡು.... ಎಲ್ಲರೂ ಗುಲಾಮರು... ಯಾರೂ ಮುಕ್ತರಿಲ್ಲ.... ಯಾರೂ ಸ್ವತಂತ್ರರಿಲ್ಲ... ಇಂದಿನ ಸಮಾಜದಲ್ಲಿ, ಮುಂದೆ ಬರಲಿರುವ ಸಾಮಿರ ವರುಷಗಳಲ್ಲಿ ಕೂಡ ... ಶ್ರೀ ಗುಲಾಮಳು.... ಅಸ್ವತಂತ್ರಳು....”

“....ನಿಸರ್ಗ ಅವಳನ್ನು ಗುಲಾಮಳನ್ನು ಮಾಡಿದೆ... ಬಂಧಿಸಿದೆ.. ”

“....ಸುಮಿತ್ರಾ....ನಾನು ಬದುಕಬೇಕಾಗಿದೆ..... ನೀನು ಬದುಕ ಬೇಕಾಗಿದೆ..... ನಮಗಾಗಿ ಅಲ್ಲದಿದ್ದರೂ ಯಾರೊಬ್ಬರ ಇಚ್ಛಾ ತೃಪ್ತಿ ಗಾಗಿ..... ನಮ್ಮನ್ನು ವಾವನಗೊಳಿಸಿದವರ ಇಚ್ಛಾಪೂರ್ತಿಗಾಗಿ..... ಸುಮಿತ್ರಾ ಅವರು ಹೇಳಿದ್ದನ್ನು ಮರಿತೆಯಾ....? ” ಎಂದು.

ಅಹುದು ನಾನು ಸಾಯಬಾರದು. ಸಾಯಕೂಡದು. ನಾನು ನಷ್ಟ ದೇವರೆಡರು..... ನನ್ನನ್ನು ರಕ್ಷಿಸಿದ ದೇವರಿಗೆ ವರಕ ಕೊಟ್ಟಿರುವೆ.

ನಾನು ಏನನ್ನೂ ಮಾಡುವೆ. ಆದರೆ ಅವರಿಗೆ ಕೊಟ್ಟಿ ವರಜನವನ್ನು ಮುರಿಯಲಾರೆ.... ಅವರು ಸಾಮಾನ್ಯರಲ್ಲ.... ದೇವರು.... ನಾನು ಸಾಯಾಲಾರೆ....”

ಸಾಯದಿದ್ದರೆ ಬದುಕಬೇಕು.

ಆದರೆ ಬದುಕುವದು ಹೇಗೆ....? ಅವಳಿಗೆ— ಭಾರವಾಗಿರುವದು ಎಲ್ಲಿಯವರಿಗೆ....? ಜೀವನಕೆಳ್ಳಿಂದು ಮಾರ್ಗ ಬೇಡವೆ...?

ಈ ಕೂರ ಜಗದಲ್ಲಿ ಶ್ರೀ ಬಂಟಿಯಾಗಿದ್ದ ದುಡಿದು ಹೊಟ್ಟಿ ಶಂಬಿ ಕೊಳ್ಳಬುದೆ....?

ನಾನು ಬಂಟಿ.... ನಿರಾಶ್ರಿತಿ ...

ಅಲ್ಲ.... ನಾನು ಸಿರಾಶ್ರಿತೆಯಲ್ಲ.... ಅವಳು ನನ್ನ ತಾಯಿಯಾಗಿ ದ್ವಿಳು. ತಾಯಿಯಾಗಿ ಕಾಯುತ್ತಿದ್ದು ಇಲ್ಲ. ಹಿರಿಯಾಗಿ ಬುದ್ಧಿ ಹೇಳುತ್ತಿದ್ದು ಇಲ್ಲ.

ಅವಳೇ ನನ್ನ ‘ಸರ್ವಸ್ವ’ ವಾಗಿದ್ದು ಇಲ್ಲ.

ನನ್ನ ಸಹಾಯಕ್ಕೆ ಅವಳು ಧಾವಿಸಿದ್ದು. ಅವಳ ಸಹಾಯ ಅಖಿಂಡ ವಾಗಿತ್ತು. ಅನಂತವಾಗಿತ್ತು. ಅವಳು ನನಗೆ ಬಾಳಿನ ದಾರಿಗೆ ಹಚ್ಚಲು ಅಖಿಂಡವಾಗಿ ಯಶ್ಸಿಸಿದ್ದು ಇಲ್ಲ. ಆದರೂ ನನ್ನ ದುಡ್ಡೆ ವದಿಂದಾಗಿ ಅಯಶಸಿ ಯಾಗಿದ್ದು ಇಲ್ಲ. ಅವಳಿಗೆ ಭಾರವಾಗಿರುವದು ಬೇಡನೆಂದು ಅವಳಿಗೆ ಕೇಳಿದ್ದೆ— ನನಗೂ ಜೀವನದ ಮಾರ್ಗ ತೋರಿಸು ಎಂದು.

ಅವಳು ನನಗೆ ಜೀವನದ ಮಾರ್ಗ ಮತ್ತೆ ತೋರಿಸಿದ್ದು.

ಅಂದು ಸಂಜೀ.....

ಸಂಚಯಲ್ಲ. ಕತ್ತಲಾಗಿತ್ತು. ರಾತ್ರಿ ಬೆಳೆದಿರಲಿಲ್ಲ. ಬೆಳೆಯುವದರಲ್ಲಿತ್ತು. ಚಿಂತೆಯಲ್ಲಿ ಕುಳಿತಾಗ ಬಾಗಿಲ ಸದ್ಗು ಎದ್ದು ಬಾಗಿಲು ತೆರೆದಿದ್ದೆ.

ಬಂದವ ಅಪರಿಚಿತ ! ಗಂಡಸು !

ಬಂದ ಅಪರಿಚಿತ ಗಂಡಸು ನನ್ನನ್ನೇ ನೆಟ್ಟಿ ನೊಟ್ಟಿದಿಂದ ನೊಡುತ್ತಿದ್ದು. ‘ಯಾರು’ ? ಎಂದು ಕೇಳಲಿಲ್ಲ. ‘ತಾನಾರು’ ಎನ್ನ ವದನ್ನು ಅವ ಒಡೆದು ಹೇಳುತ್ತಿರಲಿಲ್ಲ. ಆದರೆ ಹೆಡರಿಕೆ ಬರುವ ‘ಪ್ರಾಣಿ’ ಅವನಾಗಿರಲಿಲ್ಲ. ನನ್ನನ್ನು ತಣಿಯುವ ವರೆಗೂ ನೊಡಿದ. ನಾನು ತಲೆ ಕೆಳಕ್ಕೆ ಮಾಡಿದ್ದೆ. ಕೊನೆಗೊಮ್ಮೆ ಆತನೇ ಹೇಳಿದ

“ ನನ್ನನ್ನು ನರ್ಸ ಕಾಮಿನಿಬಾಯಿ ಕಳಿಸಿದ್ದಾಲೆ. ಇದೇ ಸಾಯಂಕಾಲ ಅವರು ಆಸ್ತಿತೆಯಲ್ಲಿ ಸಿಕ್ಕಿದ್ದರು ನೀವು ತುಂಬಾ ಅಪತ್ತಿನಲ್ಲಿ ಇರುವಿರಂತೆ. ನೀವು ಯಾವುದಕ್ಕಾಗಿ ಚಿಂತಿ ಮಾಡುವ ಕಾರಣವಿಲ್ಲ. ನಾನು ಇರುವೆ ನಿಮಗೆ ಏನು ಬೇಕಾದರೂ ಸಂಕೊಚನವಿಲ್ಲದೆ ಹೇಳಿರಿ ನಾನೂ ಒಬ್ಬ ನಿಮ್ಮ ಅಪ್ತ ಇಂದು ನಿಮಗೆ ಹಣ ಬೇಕಿತ್ತುಂತೆ.”

ಅವನ ಕೈಯಲ್ಲಿ ಹಣವಿತ್ತು. ಒಂದು- ಎರಡರಂತೆ ಹತ್ತರ ಹತ್ತು ನೊಟ್ಟಿಗಳು. ಅವನ್ನು ತೆಗೆದು ಉಳಿದ್ದನ್ನು ಮತ್ತೆ ಕಿಸೆಯಲ್ಲಿರಿಸಿದ ಎಂಬೆ ಸಿದ ನೂರು ರೂಪಾಯಿ ನನ್ನ ಮುಂದೆ ಚೂಚಿದ.

ಆದರೆ ನನ್ನ ಕೈ ಮುಂದಾಗಲಿಲ್ಲ.

ಆತನಾರು ?

ಆವನು ನಸಗೆ ಹಣಕೊಡುವದೇಕೆ ?

ಯಾವುದೂ ಗೊತ್ತಿರಲಿಲ್ಲ. ಆವ ನರ್ಹ ಕಾಮಿನಿಬಾಯಿ ಕಳಿಗಿರುವ ಶೀಂದು ಹೇಳುತ್ತಾನೆ ನಾನು ಇನ್ನು ಮುಂದೆ ಚಿಂತೆಮಾಡುವದು ಅನವಶ್ಯ ಎಂದು ಆಶ್ವಾಸನ ಕೊಡುತ್ತಾನೆ. ನಾನು ಆಪ್ತಿನಲ್ಲಿರುವೆನೆಂದು ಕರಣ ತೋರಿಸುತ್ತಾನೆ.

ಆದರೆ

ಎಲ್ಲವೂ ಏತಕ್ಕಾಗಿ ? ಏತಕ್ಕಾಗಿ ?

ಭಿ....ಭಿ.... ಇದು ಜೀವನವಲ್ಲ.

ಹಣಕ್ಕಾಗಿ....? ಬೇಡ....ಬೇಡ.

ನನ್ನ ಕೈಗಳು ಹಣಕ್ಕಾಗಿ ಮುಂದಾಗಲಿಲ್ಲ.

“ನೀವು ಯಾವುದಕ್ಕೂ ಸಂಕೋಚಪಟ್ಟುಕೊಳ್ಳಬೇಡಿರಿ....”

ನಾನು ಆವನ ಮಾತಿಗೆ ಏನನ್ನೂ ಉತ್ತೇರಿಸಿರಲಿಲ್ಲ. ಆವನು ಮತ್ತೆ ಹೇಳಿದ—

“ನೀವು ಹೆದರಿದಂತಿ ತೋರುತ್ತದೆ. ಹೀಗಾಗುವದು ಸ್ವಾಭಾವಿಕ. ನಾನು ದುಷ್ಪ ವಾಣಿಯಲ್ಲ. ನನ್ನನ್ನು ಕಂಡು ನೀವು ಹೆದರುವದು ಬೇಡ ಹೆದರಿಕೆಯನ್ನು ರೀತ್ತು ಬೀಸಾಕಿರಿ..... ತೆಗೆದುಕೊಳ್ಳಿರಿ.”

ಆವ ಒತ್ತಾಯದಿಂದ ಹಣವಿಡಲು ನನ್ನ ಕೈ ತನ್ನ ಕೈಯಲ್ಲಿ ತಗೆದು ಕೊಂಡ.

ಆತನಾರು ? ಯಾವುದೋ ಒಬ್ಬ ಅಪರಿಚಿತ.

ಆತನ ಕೈಯಲ್ಲಿ ಹಣವಿದೆ. ನೂರು ರೂಪಾಯಿ.

ಆದಕ್ಕಾಗಿ ನನ್ನ ಕೈ ಆತ ತೆಗೆದುಕೊಂಡಿದ್ದಾನೆ !

ಅಪರಿಚಿತ.

ನೂರು ರೂಪಾಯಿ !

ನಾನು.... .. ?

ನನ್ನ ತಲೆ ಕೃಷ್ಣನ ಸುದರ್ಶನವಾಗಿ ಸುತ್ತುತ್ತೀತ್ತು.

ನನಗೇನೂ ತಿಳಿಯುತ್ತಿರಲಿಲ್ಲ ನಾನು ಏನು ವಾಡುವೇನೆಂಬುದರ ಅರಿವು
ನನ್ನಲ್ಲಿ ಇರಲಿಲ್ಲ.

ನಾನೇನು ವಾಡಿದೇ... ?

ನೂರು ರೂಪಾಯಿಗಳೆಲ್ಲಿ ?

ಬಂದ ಆವರಿತ ಗಂಡಸೆಲ್ಲಿ ?

ಯಾವುದೂ ತೋಚುತ್ತಿರಲಿಲ್ಲ—

× × × ×

ಮುಂದೇನು ವಾಡಲಿ ? ಎಲ್ಲಿಗೆ ಹೋಗಲಿ ? ಯಾರ ಹತ್ತಿರ
ಹೋಗಲಿ ? ಈ ಜಗದಲ್ಲಿ ನನ್ನವರೆನ್ನುವವರು ಯಾರಿರುವರು ?

ನಾನೂ ಎಲ್ಲರಂತೆ ಜನ್ಮತಾಳಿದ್ದೆ.

ತಾಯಿ ಇದ್ದಳು. ತಂದೆ ಇದ್ದ.

ಆದರೆ ಇಂದು ಯಾರೂ ಇಲ್ಲ

ಇಲ್ಲ ಎಲ್ಲರೂ ಇದ್ದು ನಾನು ವಾತ್ರ ಇಲ್ಲದಾಗಿರುವೆ.

ಇಲ್ಲ. ನಾನೂ ಇಲ್ಲದಾಗಿಲ್ಲ. ಇಲ್ಲದಾಗಿದ್ದರೆ ಇದೆಲ್ಲದರ ಕಾಟ ಇರುತ್ತಿ
ರಲಿಲ್ಲ.

ನಾನು ಇರುವೆ. ಎಲ್ಲರೂ ಇರುವರು.

ಅಂತೆಯೇ ಈ ತೋಂದರೆ

ಎಲ್ಲರೂ ಇದ್ದು ನಾನಿಲ್ಲದಿದ್ದರೆ ಯಾವ ತೋಂದರೆಯೂ ಇರುತ್ತಿರಲಿಲ್ಲ.
ಸತ್ತವರಿಗೆ ಇರಬೇಕಾದುದು ಸ್ವರ್ಗದ ವಿಚಾರ ಅಲ್ಲದೆ ಜಗದ್ದಲ್ಲ.

ನಾನಿದ್ದು ಎಲ್ಲರೂ ಇಲ್ಲದಿದ್ದರೆ ಯಾವ ತೋಂದರೆಯೂ ಇರುತ್ತಿರ
ಲಿಲ್ಲ. ಏಕಂದರೆ ವಲ್ಲವೂ ನನ್ನದೇ ಆಗಿರುತ್ತೀತ್ತು

ಆದರೆ ಇಂದು ನಾನೂ ಇರುವೆ. ಎಲ್ಲರೂ ಇರುವರು. ಅಂತೆಯೇ ಎಲ್ಲದಕ್ಕೂ ತೊಂದರೆ ಏನು ಮಾಡಲಿ ?

ಏನು ಮಾಡಲಿ ?

ಏನು ಮಾಡಲಿ ಎನ್ನುವದಕ್ಕೆ ಶಾಮಿನಿಯ ಆಭರಣೆ

“ ಏನು ಮಾಡುವದು ? ಮನೆಯವರಿಗೆ ಒಂದು ಮಹಾಲಕ್ಷ್ಮಿಯನ್ನು ಹಿಂದೆ ಕೆಳುಹಿಸಿ ಏನು ಮಾಡಲಿ ? ಎಂದರೆ ನಿನಗೆ ಹೊದಲೇ ಹೀಳದ್ದೆ ನೀನು ಹೆಂಗಸು ನೀನು ಬದುಕುವದಾದರೂ ನಿನಗೆ ಇನ್ನೊಬ್ಬರ ಸಹಾಯ ಬೇಕು. ಸಾಯುವದಾದರೂ ಇನ್ನೊಬ್ಬರ ಕೃಷ್ಣಲ್ಲಿ ಬೀಳಬೇಕು. ಹಣ್ಣಿಂದರೆ ಗಿಡದಲ್ಲಿಯ ಹಣ್ಣು ಆದನ್ನು ಯಾರೋಬ್ಬರು ಹರಿದು ಕೊಳ್ಳಬೇಕು. ಇಲ್ಲದಿದ್ದರೆ ತಾನಾಗಿಯೇ ನೀಲಕ್ಕೆ ಬೀಳಬೇಕು. ಏನಾದರೂ ಆದಕ್ಕೆ ಅಂತ್ಯ ಒಂದೇ ಬಲಿದಾನ ”

“ ಬಲಿದಾನ. ”

“ ಜೀವನೆಡ ಉದ್ದೇಶವೇ ಬಲಿದಾನ. ಆದರೆ ಇದು ಬೆಲೆಯಿಲ್ಲದ ಬಲಿದಾನ. ಹುಟ್ಟಿದ ಮನೆಯಲ್ಲಿ ಹೆತ್ತುವರಿಗೆ ಭಾರವಾಗಿ ಬೆಳೆಯಬೇಕು. ಮಂದಿಯಾರೋಬ್ಬರ ಪಕದಲ್ಲಿ ತನ್ನತನವನ್ನು ಮರಿತು ಜೀವನವನ್ನೆಲ್ಲ ಕಳೆಯಬೇಕು. ‘ತಾನು’ ಎನ್ನುವದರ ಆರಿವಿಲ್ಲ. ತನಗೆ ಹೊಟ್ಟಿಗೆ ಹಾಕುವವನಿಗಾಗಿ ಆತನ ಮಕ್ಕಳಿಗಾಗಿ ಬಾಳಬೇಕು. ಬಾಳು ಮುಗಿಸಬೇಕು. ಇಲ್ಲದಿದ್ದರೆ ಇಲ್ಲದಿದ್ದರೆ ಬೇರೆ ಬಾಳೇ ಇಲ್ಲ. ಇದು ಸತ್ಯ ಇದುವೇ ನಿತ್ಯ ಸತ್ಯ. ಹಣ ಚಾವುಗಿ ಹೀನಳಾಗು ಎಂದೂ ನಾನು ಬೋಧಿಸುವದಿಲ್ಲ. ಆದರೆ ನೀನು ಬದುಕುವದಕಾಗಿ ಹಣಬೇಕು. ಬೆಳೆದ ನೀನು ಬಾಡಿ ಸಾಯುವದನ್ನು ನಾನು ನೋಡಲಾರೆ. ಆದಕ್ಕೆ ನಾನು ಅವನನ್ನು ಕೆಳುಹಿದ್ದೆ. ”

ಅವಳ ವಿಚಾರ ತೀರ ವಿಚಿತ್ರವಾಗಿತ್ತು. ಅವಳ ಮಾತು ಒಂದೊಂದು ಸಲ ಅಥವಾಗುತ್ತುಲೇ ಇರಲಿಲ್ಲ. ಗಂಡನೆಂದರೆ ಅವಳು ಉರಿದು ಬೀಳುತ್ತಿದ್ದ್ಲು.

“ ಗಂಡನೆಂದರೆ ಮನವಿಲ್ಲದ ಮನತೆಯಿಲ್ಲದ ದಯೆಯಿಲ್ಲದ ಕೈದಯ ವಿಲ್ಲಿಂದು ಕೂರ ಕಾಡುವುಗ. ” ಎಂದು ಆಗೇ ಹೇಳುತ್ತಿದ್ದ್ಲು.

ಅದರೂ ನನ್ನನ್ನು ಒಬ್ಬ ಗಂಡಿಸಿನ - ಹೈದರಾಯವಿಲ್ಲದ ಒಂದು ಕೂರ ಕಾಡು ವ್ಯಗದೆದುರು ದೂಡುತ್ತಿದ್ದಳು.

ಏಕೆ ?

ನಾನು ಮಣ್ಣಾಗಬಾರದೆಂದು. ನಾನು- ಮುಖಾ-ಮುಶಾ ನದಿಯ ನೀರಿನಲ್ಲಿ— ನೀರಿಗಂತ ಹೆಗುರಾಗಿ ತೇಲಿ ಹೋಗಬಾರದೆಂದು- ಗಾಳಿ ಯನ್ನೇ ಒಬ್ಬಾಗಾಗಿ ಸೀಳಕೊಂಡು ಹೋಗುವ ಉಗಿಬಂಡೆಯ ಗಾಲಿ ಯಲ್ಲಿ ಸಿಲುಕಿ ಚೊರು ಚೂರಾಗದಿರಲೆಂದು.

ಅದರ ವಿಚಾರ ಮೂಡಿದಾಗ ಅವಳ ಮನುಷ್ಯತ್ವದ ಹೈದರಾಯಕೆಂದು ಅವಳಿಗಾಗಿ ಹೈದರಯ ತುಂಬಿ ಬರುತ್ತಿತ್ತು.

ಅದರೆ ನನಗೆ ಜೀಡವಾದ ಜಗದ ದೃಷ್ಟಿಯಲ್ಲಿ, ಅತ್ಯಂತ ಹೀನ ವಾದ ಜೀವನದಲ್ಲಿ, ನನ್ನನ್ನು ನೂಕಲು ಸಿಧ್ಧಾಗಿದ್ದಳು. ಗಾ ಇ ದ ಲ್ಲಿ ಕಬ್ಬನ್ನು ನೂಕುವಂತೆ ಅದರ ವಿಚಾರ ಮೂಡಿದಾಗ ಕೋವ ಭುಗಿಲ್ಲೆಂದು ಬರುತ್ತಿತ್ತು.

ನನ್ನ ತುಂಬಿದ ಹೈದರಯದಿಂದ ಅವಳ ಕೆಲ್ವಾಣವಾಗಬೇಕಾಗಿರಲಿಲ್ಲ. ನನಗೆ ಭುಗಿಲ್ಲೆಂದು ಬರುವ ಕೋನದಿಂದ ಅವಳು ಭಕ್ತಾಗುವ ಹಾಗಿಯೂ ಇರಲಿಲ್ಲ.

ಅವಳ ಜೀವನ ಎಂದಿನಂತೆಯೂ ನಡೆಯುತ್ತಿತ್ತು.

ನನ್ನ ಜೀವನ ಎಂದಿಗೂ ನಡೆಯದೆಂತೆ ತಡೆದು ನಿಂತಿತ್ತು. ಅದನ್ನು ಮುಂದೆ ದೂಡುವದಕ್ಕೆ ದೂಡಿ ನಡೆಸುವದಕ್ಕೆ ಯಾರೊಬ್ಬರು ಬೇಕಿದ್ದರು.

ಅವಳಲ್ಲದೆ ಇನ್ನು ಯಾರೂ ‘ ಯಾರೊಬ್ಬರೂ ’ ಆಗಿ ಬರಲಿಲ್ಲ.

ಮನೆಗೆ ಬಂದಾಗ ಮರಳಿಸಿದ ಮಹಾಲಕ್ಷ್ಮಿ ಮತ್ತೊಮ್ಮೆ ಮನೆಗೆ ಬರುವಂತೆ ಮಾಡಿದಳು.

ಆ ದಿನ

ಆ ದಿನ ಬೆಳಗಿನಲ್ಲಿಯೇ ಅವರು ಬಂದಿದ್ದರು.

ಅವರ ಹೇಳರು ಮಾಥವರಾಯರಂತೆ ಅವರಲ್ಲಿ ತುಂಬಾ ಜೆಣವಿತ್ತು.
ಮನೆಯಲ್ಲಿ ಸಂಸಾರವೂ ಇತ್ತು.

ಆ ಸಂಸಾರದಿಂದ ಅವರಿಗೆ ತೈಪ್ಪಿ ಇರಲಿಲ್ಲ.

ಹಿಂದಿನಂತೆ ಆ ದಿನ ಆವರು ಬರಿಗೈಯಿಂದ ಬಂದಿರಲಿಲ್ಲ ಬರುವಾಗ ಕೈಯಲ್ಲಾಗಿಂದು ಚೆಿಲಿವೂ ಇತ್ತು.

“ ಕಾಮಿನಿಬಾಯಿ ಇಲ್ಲವೇ ? ” ಎಂದು ಕೇಳುತ್ತ ಆವರು ಒಳಕ್ಕೆ ಬಂದರು.

“ ತಾನು ಇಲ್ಲಿಯೇ ಇರುವೆ. ನೀವು ಬಸ್ಯಿರಿ ಎಂದು ಹೇಳಿದ್ದರು. ಎಲ್ಲಿಗೆ ಹೋಗಿರುವರು ! ಡ್ಯೂಟಿಯ ಮೇಲೆ ಹೋದರೆ ? ” ಎಂದು ಅವರು ಅತ್ಯಿತ್ತ ನೋಡಿದರು. ಅಲ್ಲಿಯೇ ಸುರುಳಿ ಸುತ್ತಿಟ್ಟಿ ಹಾಸಿಗೆಯ ಮೇಲೆ ಕುಳಿತರು.

“ ನೀವು ಅದಿನ ತುಂಬಾ ಹೆದರಿಕೊಂಡಿರಂತೆ ! ನಾನು ಅಂತಹ ನೀಚೆ ಮನುಷ್ಯನಲ್ಲ. ನನಗೆ ಯಾವುದರಲ್ಲಿಯೂ ವಿಶೇಷ ಮನವಿಲ್ಲ. ಏನು ಮಾಡುವದು ಈ ಎಲ್ಲವನ್ನೂ ತೆಗೆದು ಕೊಂಡು ? ಅದರಿ ಈ ದೋಡ್ಡ ಕಾರು ಭಾರವನ್ನು ನಡೆಯಿಸುವ ಹೊಣಿಗಾರಿಕೆ ನನ್ನ ಮೇಲೆ ಬಿದ್ದಿದೆ ಅಂತಿಯೇ ಮನದ ಎಲ್ಲ ವಿಚಾರಗಳನ್ನು ಹತ್ತಿಕ್ಕೀ ಇಲ್ಲಿ ಇರಬೇಕಾಗಿದೆ. ಎಲ್ಲವನ್ನೂ ಬಿಟ್ಟುಕೊಟ್ಟು ಹೊರಟಿರಿ ನನ್ನನ್ನೇ ಸಂಖಿದ ಸಾವಿರಾರು ಜೀವಗಳ ಹೊಟ್ಟಿಯ ಮೇಲೆ ಹೊಡಿದಂತಾಗುತ್ತದೆ.

“ ನನಗೆ ನಿಮ್ಮನ್ನು ನೋಡಿ ತುಂಬಾ ಕೈನಿಕರೆ ಬರುತ್ತದೆ. ನಿಮ್ಮ ವಿಷಯ ಎಲ್ಲವನ್ನೂ ಕಾಮಿನಿಬಾಯಿ ನನಗೆ ಹೇಳಿದ್ದಾಳೆ. ನೀವು ಯಾವುದಕ್ಕೂ ಚಿಂತಿ ಮಾಡಬೇಡಿರಿ. ಎಲ್ಲಿಯ ವರಿಗೆ ನಾನು ಜೀವದಿಂದ ಇರುವೆನೊ ಅಲ್ಲಿಯ ವರಿಗೆ ನಿಮಗೆ ಯಾವ ಕೊತ್ತಿಯೂ ಆಗದು. ಇರುವ ಸಂಸಾಗಳ ಜೊತೆಗೆ ಇದೂ ಒಂದು ಎಂದು ಕೊಳ್ಳುವೇ. ನನ್ನನ್ನೇ ಆಶ್ರಯಿಸಿದ ನೂರಾರು ಜನರು ತಮ್ಮ ಸಂಸಾರ ಸುಖದಿಂದ ಸಾಗಿಸುತ್ತಿದ್ದಾರೆ. ಅದರ ಜೊತೆಗೆ ನಿವೂ ಒಬ್ಬರು.

.... ನಿವು ಯಾವುದಕ್ಕೂ ಸಂಕೊಚೆ ಪಟ್ಟಿಕೊಳ್ಳುಕೊಡು.
ನನ್ನನ್ನು ಹೊರಗಿನವನೆಂದು ಭಾವಿಸಬೇಡಿರಿ.

.... ಏಕೆ ನಿರ್ವು ಮಾತನಾಡುವದೇ ಇಲ್ಲ ? ನಿಮಗೆ ಇನ್ನೂ ಹೇಡಿ ಕೆಯೇ ? ಅಥವಾ ನಿಮ್ಮ ಸಂಕೋಚ ಇನ್ನೂ ದೂರಾಗಿಲ್ಲವೇ ?.....

“ ... ನಿಮ್ಮ ಬಟ್ಟೀಗಳು ಹರಿದಿನೆ ಎಂದು ಕಾಮಿನಿಬಾಯಿ ಹೇಳಿದ್ದರು ನೋಡಿರ ಇವು ನಿಮ್ಮ ಮನಸ್ಸಿಗೆ ಬರುವವೇ ?

ಅವರು ಬರುವಾಗ ತಂದ ಕೈಚೀಲದಿಂದ ಹೊರಕ್ಕೆ ನಾಲ್ಕು ಪತ್ತೆ ಗಳು, ಎರಡು ಮೂರು ಚೌಜ ಪೀಸುಗಳು ಹೊರಬಂದವು. ಪತ್ತೆ ಲು ಗಳು ಶುಂಬಾ ಬೆಲೆಯಾಳ್ವಲ್ಲದಿದ್ದರೂ ನಿತ್ಯವೂ ನನ್ನಂತಹಳು ಖಡುವ ದಕ್ಕಿಂತ ಬೆಲೆಯಾಳ್ವಲ್ಲಿದ್ದವು.

“ ನೋಡಿರ.....” ಕೈ ಮಾಡಿ ಕೊಡಬಂದರು.

ಹಿಂದೊಂದು ದಿನ ಕೈಯಲ್ಲಿ ಹಣ ಕೊಡ ಬಂದಿದ್ದರು. ಇಂದು ಬಟ್ಟೀ ಕೊಡುತ್ತಿದ್ದಾರೆ.

ಅಂದು ರಾತ್ರಿ.

ಇಂದು ಹೆಗಲು

ಅಂದಿನ ವ್ಯವಹಾರನೆಲ್ಲ ಕತ್ತಲೆಯಲ್ಲಿ.

ಇಂದು ಎಲ್ಲೆಲ್ಲಿಯೂ ಕತ್ತಲೆಯ ಸುಳಿನಿಲ್ಲ.

ಅವಳು ಹೇಳಿದ್ದಳು “ ಹುಣಿ ಕೊಗಿ ಅಕೊರ್ತಿಸಿ ಬೇಡಿದರೂ ಕೊಡುವ ವರಿಲ್ಲ ಈ ಜಗದಲ್ಲಿ. ತಾನಾಗಿ ಕೈಗೆ ಕೊಡಬಂದುದನ್ನು ಹಿಂದಕ್ಕೆ ಬಿಟ್ಟಿರೆ ಬಾಳುವದು ಹೇಗೆ ? ”

ಈ ಸೆಲ ನನ್ನ ಕೈ ಮುಂದಾಯಿತು. ಮುಂದಾದ ಕೈ ಭಾರವಾಯಿತು. ಅದರಿಂದ ಅವರ ಮುಖ ಪ್ರಪಂಚಿತವಾಯಿತು

“ ನಾನು ಹೇಡಿದ್ದೆ. ಮತ್ತೆ ನಿರ್ವೆಲ್ಲಿ ಹಿಂದಿನಂತೆ ಇಂದೂ ಮಾಡುವಿರೋ ಎಂದು.... ನಿರ್ವೈ ಯಾವುದಕ್ಕಾಗಿ ಸಂಕೋಚಪಟ್ಟಕೊಳ್ಳಬೇಡಿರಿ.” ಎಂದು ಅವರು ಕೈಗೆ ಸ್ಥಳ್ಯ ಹಣವನ್ನು ಕೊಟ್ಟಿರು.

ಅವು ನೂರು ರೂಪಾಯಿಗಳಿದ್ದವು.

ನಾನು ಮಾಡಿಕೊಟ್ಟೆ ಚಹದ ಪ್ರಶಂಸಿ ಮಾಡುತ್ತೆ ಕುಡಿದರು. ಮುಂದೆ ಕೆಲವೇಳಿ ಮಾತನಾಡುತ್ತೆ ಕುಳಿತರು. ಅವರು ಎನ್ನೇನೋ ಮಾತನಾಡುತ್ತಿದ್ದರು. ನಾನು ‘ಹೊಂ’ ಗುಟ್ಟುತ್ತಿದ್ದೆ.

ತಿರುತಿರುಗಿ ನನ್ನ ಮನದೆಲ್ಲಿ ಒಂದೇ ವಿಚಾರ.

ಪ್ರಯಾಣದ ಆರಂಭ ಎಲ್ಲಿಂದ ?

ತಲುಪುವದು ಎಲ್ಲಿಗೆ ?

ಗೊತ್ತು ಗುರಿ ಇಲ್ಲದ ಪ್ರಯಾಣ.

ಒಂದುದಿನ ಯಾರಿಗೂ ಗೊತ್ತಿಲ್ಲದಂತೆ ಮಧ್ಯರಾತ್ರಿ ಮಿಕ್ಕಿಂದ ಮನೆ ಬಿಟ್ಟಿದ್ದೆ.

ಮನೆ !

ಯಾರ ಮನೆ ?

ನನ್ನ ಮನೆಯಲ್ಲ. ನನ್ನ ತಂಡಿ ತಾಯಿಗಳ ಮನೆ

ಅಹುದು ನನ್ನ ತಂಡಿ ತಾಯಿಗಳ ಮನೆ.

ಮಧ್ಯ ರಾತ್ರಿಯಲ್ಲಿ ಅದೇಮನೆಯಿಂದ ಮಾಯವಾಗಿದೆ.

ಮಾಯವಾಗಲೇ ಬೇಕಿತ್ತು. ಇಲ್ಲದಿದ್ದರೆ ನನ್ನಿಂದಾಗಿ ನನ್ನ ಶಂದೆ ತಾಯಿ ಮನೆತನದ ಮಾನ ಹಾನಿಯಾಗುತ್ತಿತ್ತುಂತೆ !

ಮಾನ ಅವಮಾನ.

ಯಾವುದೇಲೇ ಶಾರಣದಿಂದ ಫುಟಿಸಿದ ಅವರಾಧವನ್ನು ಕ್ಷಮಿಸಿದ್ದರೆ....? ಮಕ್ಕಳು ತಪ್ಪಿ ಮಾಡುತ್ತಾರೆ.....

ಮಕ್ಕಳಿಂದರೆ ತಿಳುವಳಿಕೆ ಇಲ್ಲದವರು. ಅವರಿಗೆ ತಿಳುಹಿಸಿ ಕೊಡಬೇಕೆ ಕಾದದು ಹಿರಿಯರ ಕರ್ತವ್ಯ. ತಪ್ಪಿದವರ ತಪ್ಪಿ ತಿದ್ದಿ ಅವರನ್ನು ಬಂಳಿಸುವವರು ಹಿರಿಯರು. ಬಾಳಸುವದಕ್ಕೆ ಹಿರಿಯರು.

ಅದರೆ.....

ನಮ್ಮ ವಂಶದಲ್ಲಿಯೇ ಯಾರೂ ಮಾಡದ ಮಹಾ ಹೊರೆ ಅವರಾಧ ವನ್ನು ಮಾಡಿರುವೆ. ಕಲಂಕಿನಿ..... ಹುಟ್ಟಿದ ಕೂಡಲೇ ಏಕೆ ಸತ್ತು ಹೊಗೆ ಲಿಲ್ಲ ?..... ನಿನು ನಮ್ಮ ಮನೆತನದ ಮಾನವನ್ನು ಮಣ್ಣಗೂಡಿಸಿದೆ.ಸಾಯಿ.....ಸತ್ತು ಹೊಗು..... ತಾಳೆರದ ದಂಡನೆಯೊಂದಿಗೆ ತಂದೆಯಾಡಿದ ಮಾತುಗಳವು.

ತಂದೆ ಮಗಳಿಗೆ ಪಾಠ ಕಲಿಸಿದ ರೀತಿಯಿದು.....

“ನನ್ನ ಕಣ್ಣಿದುರಿನಲ್ಲಿಯೇ ಆವಳ ಕುತ್ತಿಗೆ ಹಿಸುಕೆ ಹಾಕಿರಿ. ಅವಳ ಚೂಳಿಯೇ ಮನೆಯಲ್ಲಿಲ್ಲ ಹಬ್ಬಿತು.....” ಏಳು ಮಕ್ಕಳ ತಾಯಿಯಾದ ನನ್ನತಾಯಿಯ ಮಾತು.....

ತಾಯಿ ಮಗಳಿಗೆ ಕೊಟ್ಟ ಅಶಿವಾದ.

ತಂದೆ ತಾಯಿಗಳ ಅಶಿವಾದಕ್ಕೆ ಬಿಟ್ಟಫಲ..... ಈ ನನ್ನಜೀವನೆ.

ನನ್ನ ಜೀವನ

ಮಾಧವರಾಯರೂ ಹೊಂದಿಗೆ ನನ್ನ ಜೀವನ.

ಮಾಧವರಾಯರು ತರುಣರಲ್ಲ. ಆದರೆ ವೃದ್ಧರೂ ಅಲ್ಲ.

ಅವರು ಹೇಳುತ್ತಿದ್ದರು “ಸುಮಿತ್ರಾ ನಿನ್ನನ್ನು ನಾನು ಪ್ರೀತಿಸುವೆ. ತುಂಬಾ ಪ್ರೀತಿಸುವೆ. ನಿನ್ನನ್ನು ಬಿಟ್ಟು ಇರಲು ಆಗುವದಿಲ್ಲ.”

ಪ್ರೀತಿ!.....

ಮಾಧವರಾಯರ ಪ್ರೀತಿ !

ಒಬ್ಬ ಗಂಡಿನ ಪ್ರೀತಿ !

ಸುಳ್ಳ. ಗಂಡಸು ಹೆಂಗಸನ್ನು ಪ್ರೀತಿಸನ್ನದಾದರೂ ಸಾಧ್ಯವಿದೆಯೆ ? ಸಾಧ್ಯವಿಲ್ಲ. ಅಸಾಧ್ಯವಲ್ಲ. ಆದರೆ ಯಾವುದೂ ಸಹಜ ಸಾಧ್ಯವಿಲ್ಲ.

ಮಾಧವರಾಯರು ಹೇಳುತ್ತಾರೆ “ಸುಮಿತ್ರಾ ನಾನು ನಿನ್ನನ್ನು ಪ್ರೀತಿ ಸುವೆ” ಗಂಡಸರೆಲ್ಲರೂ ಹಾಗೆಯೇ ಹೇಳುತ್ತಾರೆ!

ಅವರ ಈ ಮಾತಿಗೆ ಹೆಂಗಸು ಮರುಳಾಗುತ್ತಾಳೆ. ಮರುಳಾಗಿ ತನ್ನನ್ನು
ತಾನೇ ಮರಿತು ಬಲಿಯೊಳಗೆ ಗಿಕ್ಕುಬೀಳುತ್ತಾಳೆ.

ನಾನು ಕೂಡ.

“ನಿಮರಲಾ..... ನಿಮ್ಮಿ..... ನಾನು ನಿನ್ನನ್ನು ಪ್ರೀತಿಸುವೆ.
ನಾನೇ ನಿನ್ನ ದಿಲೀಪ ಕುಮಾರ, ಸ್ರೇಮನಾಥ” ಎಂದು ರಂಗ ಹೇಳಿದ್ದ
ಒಂದಲ್ಲಿ ಸಾವಿರ ಸಲ.....

ಸಾವಿರ ಸಲ !

ಆದರೆ ಕೋನೆಗೆ ?

ಸಾವಿರ ಸಲ ಹೇಳಿದ್ದು ಶುಭ್ರಾಯಿತು.

ಕನಸಿನಲ್ಲಿ ಕೂಡ ಕಾಣದ ಕಂಡರಿಯದ ಫೋಟನೆ.

ಅಂತೆಯೇ ಹುಟ್ಟಿದ ಮನೆಯನ್ನು ಮಧ್ಯರಾತ್ರಿಯಲ್ಲಿ ಕಳ್ಳಿರಂತೆ ತ್ಯಜಿ
ಸಚೇಕಾಯಿತು.

ತಿರುಗಣಿ ಮಹಾವಿನ ಸುಳಯಾಲ್ಲಿ ಸಿಕ್ಕೆ ನಾನು ಸುತ್ತುತ್ತ ಸುತ್ತುತ್ತ
ತೀರ ಹತ್ತಿರಕ್ಕೆ ಬಂದಿರುವೆ.

ಮಾಧವರಾಯರು ಹೇಳಿದ್ದರು “ಸುಮಿತ್ರಾ ನಾನು ನಿನ್ನನ್ನು ಎಂದಿಗೂ
ಬಿಡಲಾರೆ. ಎಂದೆಂದಿಗೂ ಬಿಡಲಾರೆ” ಎಂದು.

“ಸುಮಿತ್ರಾ ನೀನು ನಾಗರ ಹಾವನ್ನು ನಂಬು. ಅದಕ್ಕೆ ಹಾಲು
ಕುಡಿಸು. ಆದು ನಿನ್ನ ಮೇಲೆ ಎಂದಿಗೂ ತಿರುಗಿ ಬೀಳಿಲಾರದು.....
ಆದರೆ..... ಈ ಹಾಳು ಗಂಡಸರನ್ನು ಎಂದೆಂದಿಗೂ ನಂಬಬೇಡ. ಅವರು
ಹಾವಿಗಂತ ಕಡೆ. ತನೆಗೆ ಅಪಾಯವಿದೆ ಎನ್ನಿಸಿದಾಗ ಹಾವು ಕಚ್ಚುತ್ತದೆ.
ಕಚ್ಚಿಸಿಕೊಂಡವರು ಸತ್ತು ಹೋಗುತ್ತಾರೆ. ಸತ್ತುವರಿಗಾಗಿ ಇದ್ದವರು ಏರಡು
ದಿನ ದಃಶಿಸುತ್ತಾರೆ, ನಂತರ ಮರಿತು ಬಿಡುತ್ತಾರೆ. ಜನನ ಮರಣ ಇವು
ಜಗದ ಶ್ರಿಯಿಗಳು. ಅದಕ್ಕಾಗಿ ಅವಕ್ಕೆ ಅಷ್ಟ ಮಹತ್ವವಿಲ್ಲ. ಆದರೆ ಹಾವಿ
ಗಿಂತ ಹಾವಾದ ಗಂಡಸರು ಹಾಲು ಕುಡಿಸಿದವರನ್ನೂ ಕಚ್ಚುತ್ತಾರೆ. ಹಾಲು
ಕುಡಿಯುವವರನ್ನೂ ಕಚ್ಚುತ್ತಾರೆ. ಗಂಡಸಿನ ಕಚ್ಚುವಿಕೆಯಲ್ಲಿ ಒಮ್ಮೆಲೆ

ಕೊಲ್ಲಿನ ವಿಷವಿರುವದಿಲ್ಲ ಆದರೆ ಜಗದ ಶಮಸ್ತ ಯಾತನೀಯನ್ನ
ಭವಿಸಿ, ನರಲ ಹೊರಳ ನಾಯಿಗುವ ವಿಷವಿರುತ್ತದೆ. ಕಚ್ಚುವಷರೂ ಆವರೇ.
ಕಚ್ಚಿದ ಸ್ನಂತರ ನೋಡಿ ಕೇಕೆ ಹಾಕುವವರೂ ಆವರೇ. ಹಿಂದಿನಿಂದ ಕಲ್ಲಿಸಿ
ಯಾವವರೂ ಆವರೇ.....

ಹೀಗೆಲ್ಲ ಹೇಳುವಾಗ ಕಾಮಿನಿ ತಪ್ಪಣಿಗುತ್ತಿದ್ದಳು.

ಆದರೆ ಆದೇ ಕಾಮಿನಿ ನನ್ನನ್ನ ಮಾಧ್ವರಾಯರಿಗೆ ಒಮ್ಮಿಸಿದ್ದಳು.
ಎಂತಹ ವಿಚಿತ್ರ.....

ಮಾಧ್ವರಾಯರು ನನ್ನನ್ನ ತುಂಬಾ ಪ್ರೀತಿಯಿಂದ ಕಾಣತ್ತಿದ್ದರು.
ಹೊಸದರಲ್ಲಿ ಕೆಲವು ದಿನಗಳ ವರೆಗೆ ಆವರ ಸಹವಾಸ ಆದೇಕೊ ಅಸಹ್ಯ
ವೆನ್ನಿಸುತ್ತಿತ್ತು. ಇದು ನಾನು ಮಾಡಬಾರದ ಕೆಲಸ ಎನ್ನಿಸುತ್ತಿತ್ತು.

ಆದರೂ ಆದರಿಂದ, ಅವರಿಂದ ದೂರಿರಲಾಗುತ್ತಿರಲಿಲ್ಲ. ಏಕೆಂದರೆ
ಅವರು ಹೊಟ್ಟಿಗೆ ಹಾಕುವ ಧನಿಗಳು. ನನ್ನ ಬೇಕು ಬೇಡಗಳನ್ನ ಪೂರ್ಣ ಸು
ತ್ತಿದ್ದರು. ಯಾವ ಚಿಂತೆಯಿಲ್ಲದೆ ಈ ಜನ ಜಂಗುಳಿಯ ಮಧ್ಯ ನಿಶ್ಚಿಂತಳಾಗಿ
ಇರುವದಕ್ಕೆ ಅವರು ಆಸ್ತಿದ ಮಾಡಿಕೊಟ್ಟಿದ್ದರು. ಸಹಾಯ ಮಾಡುತ್ತಿದ್ದರು.

ಅವರು ನನಗೆ ಸಹಾಯ ಮಾಡಿರದ್ದಿದ್ದರೆ.....?

ಒಮ್ಮೆ ದೂಡಿ ಹಾಕಿದ ಅವರು ತಿರುಗಿ ನನ್ನ ಕಡೆಗೆ ಬಂದಿರಧಿದ್ದರೆ....?

ನನ್ನ ಬಾಳು ನಾಯಿಗಿಂತ ಕಡೆಯಾಗುತ್ತಿತ್ತು. ಹೊಟ್ಟಿಯ ತುಣಾಕಿ
ಗಾಗಿ ಬೀದಿ ಬೀದಿ ಆಲೆಯುವ ಬಿಕ್ಕೆಯನಾಯಿ ನಾನಾಗುತ್ತಿದ್ದೆ.

ಆದರೆ ಈ ನಾತನ್ನ ವಿಚಾರವನ್ನ ಮೊದಲು ಕಾಮಿನಿ ಎಂದೂ
ಸಂಬಂತ್ತಿದ್ದಿಲ್ಲ.

ಅವಳು “ ಹುಟ್ಟಿ ನೀನು ಗಂಡಸೆಂದರೆ ಅನ್ನ ಹಾಕುವವರ ಹಿಂದೆ ತಿರು
ಗುವ ನಾಯಿಯಲ್ಲ. ಅನ್ನ ಹಿಡಿದವರ ಹಿಂದಿಸಿಂದ ‘ಕುಯಿಂ’ಎನ್ನತ್ತ ಬಾಲ
ಅಲಾಳಿಸಿನುವ ಬೀದಿಯ ನಾಯಿ. ಬೀದಿಗೆ ಬೀಸಾಕಿದ ಅನ್ನಕ್ಕುಗಿ ಹತ್ತು
ಕಡೆಯಿಂದ ಧಾವಿಸಿ ಬರುವ ಬಿಕ್ಕೆಯ ನಾಯಿಗಳು ಗಂಡಸೆಂದರೆ. ಹೇಳು
ಎಂದರೆ ಸಾಕು ಜೀವದ ಪರಿವಿಲ್ಲದೆ ಧಾವಿಸುತ್ತಾರೆ.” ಎಂದು ಹೇಳುತ್ತಿದ್ದಳು.

ಅವಳ ವಿಚಾರ, ಮಾತು ತುಂಬಾ ವಿಚಿತ್ರವಾಗಿರುತ್ತಿದ್ದವೇ. ಅರಂಭೆ ದಲ್ಲಿ ಅವಳು ಈ ರೀತಿ ಏಕೆ ಎನ್ನುವದು ನನಗೆ ತಿಳಿಯದಾಗಿತ್ತು. ನಾನು ಕೂಡ ಅವಳನ್ನು ಎಂದೂ ವಿಚಾರಿಸಿರಲಿಲ್ಲ. ಗಂಡಸರನ್ನು ಕಂಡರೆ ಉರಿದು ಬೀಳುವ ಅವಳ ಸಹವಾಸ ಯಾವಾಗಲೂ ಗಂಡಸರ ಜೊತೆಯಲ್ಲೇ!

ಆದರೆ ನನಗೆ ಮಾತ್ರ ಎಚ್ಚರ ಕೊಡುತ್ತಿದ್ದ ಜು. “ನೀನು ಯಾವ ಗಂಡ ಸನ್ನೂ ನಂಬಬೇಡೆ” ಎಂದು.

ಆದರೆ ನಾನು ಮಾಥವರಾಯರನ್ನು ನಂಬದೆ ಹೇಗೆ ಇರಲಿ?

ಅವರು ಅದೆಂದೂ ನನ್ನ ಇಚ್ಛೆಗೆ ವಿರೋಧವಾಗಿ ಆಚರಿಸಿರಲಿಲ್ಲ. ನಾನು ಹೇಳಿದ್ದೇ ಅವರಿಗೆ ಸತ್ಯ. ನನ್ನ ಮಾತು ನೇಡವಾಕ್ಯ. ನನ್ನನ್ನೂ ಜೀವಕ್ಕೆಂತ ಹೆಚ್ಚಾಗಿ ಜೋಪಾನ ಮಾಡುತ್ತಿದ್ದರು.

ಆದರೆ ಶಾಮಿನಿ ಹೇಳಿತ್ತಾಕೆ “ಗಂಡಸರನ್ನು ನಂಬಬೇಡೆ” ಎಂದು

ಈ ಜಗದಲ್ಲಿ ಹೆಣ್ಣು ಗಂಡಸನ್ನು, ಪತ್ತಿ ಪಕಿಯರನ್ನು ನಂಬದಿದ್ದರೆ ಇನ್ನೂರನ್ನು ನಂಬುವದು?

ಹೆಣ್ಣಿಗೆ ಒಂಟಿಯಾಗಿ ಬಾಳಲು ಸಾಧ್ಯವಿದೆಯೇ?

ಗಂಡು ಏಕಾಕಿಯಾಗಿದ್ದರೆ ಜಗ ಮುಂದುವರಿಯುವದು ಹೇಗೆ?

ಗಂಡು-ಹೆಣ್ಣು

ಗಂಡು-ಹೆಣ್ಣು ಒಬ್ಬರನ್ನೊಬ್ಬರು ದೂಡಿಕೊಂಡು ಬಾಳಲು ಸಾಧ್ಯವಿಲ್ಲ. ಗಂಡಸನ್ನು ಕಂಡರೆ ಉರಿದು ಬೀಳುವ ಶಾಮಿನಿಯ ತಂಡೆ ಗಂಡಸಲಿವೇ?

ತಂಡೆ ತಾಯಿಗಳ ಏಕರೂಪ ಜೀವನದಿಂದಲೇ ಸಂಸಾರದ ಒಳ್ಳೆ ಹಂಡರವನ್ನು ಹಸಿರು ಮಾಡುವದು.

ತಂಡೆ-ತಾಯಿ.....

ನನ್ನ ತಾಯಿಯಲ್ಲಿ ಏನಿದೆ? ರೂಪವಿಲ್ಲ. ಶಕ್ತಿಯಲ್ಲ. ಹಿಂಡಿದರೆ ಹನಿನೇತ್ತಿರಕೂಡ ಬಾರದು. ಅದರೂ ನನ್ನ ತಂಡೆ ಅವಳನ್ನು ಕಾಪಾಡಿಕೊಂಡು ಬಂದಿಲ್ಲವೇ? ಕುಳಿತರೆ ಏಳಿಕ್ಕಾಗದ ತಾಯಿಯ ಕೆಲಸವನ್ನು ಕೂಡ ತಂಡೆ

ವೊಡುತ್ತಿರಲ್ಲವೆ ? ತಂದೆ-ತಾಯಿಗಳಲ್ಲಿ ಪ್ರೀತಿ ಬಂಧನವಿಲ್ಲದಿದ್ದರೆ ಏಳು
ಮಕ್ಕಳಾದರು ಹೇಗೆ ಹುಟ್ಟುತ್ತಿದ್ದವು ?

ಮಕ್ಕಳನ್ನು ಹೇರುವದಕ್ಕಾಗಿಯೇ ತಂದೆ ತಾಯನ್ನು ಪ್ರೀತಿಸುವನೆ ?

ದೈಹಿಕ ಸುಖವೇ ಗಂಡು ಹೆಣ್ಣುಗಳನ್ನು ಬಂಧಿಸುವ ಸಾಧನವೆ ?
ಶಕ್ತಿಯೋ ?

ಭೀ ಇರಲಾರದು.

ಇರಲಾರದು ಎಂದೂ ಎನ್ನುಲಾಗಬೇ.

ನನ್ನ-ಮಾಧವರಾಯರನ್ನೂ ಒಂದೆಡಿಗೆ ಕೂಡಿಸಿದ ಸಾಧನವಾವುದು ?
ಶಕ್ತಿಯಾವುದು ?

ದೈಹಿಕ ಸುಖವೇ ?

ಅಳ್ಳಿ.

ನನಗೆ ದೈಹಿಕ ಸುಖದ ಅಶೇ ಇದ್ದಿರಲಿಲ್ಲ. ಎಂದೂ ಕಾಣದವರ
ಚೋತೆಗೆ ಅಂತಹ ಅಶಯಾದರೂ ಹೇಗೆ ಉಣ್ಣಿಸಬೇಕು ?

ಅವರು ಯಾರು ?

ತೀವ್ರ ಮಕ್ಕಳಾಗಿದ್ದರೆ ನನ್ನೆ ವಯಸ್ಸಿನ ಮಗಳು ಅವರಿಗಿರಬಹುದಾ
ಗಿತ್ತು. ತಂದೆ ಮಗಳ ನಡುವೆ ದೈಹಿಕ ಸುಖವೆಲ್ಲಿಂದ ಬಂದಿತು ?

ಹಾಗಾದರೆ ನಮ್ಮನ್ನು ಬಂಧಿಸಿದ ಶಕ್ತಿ..... ?

ಹಣ.....

ಹಣ..... ! ಅವರ ಹಣ ನನ್ನನ್ನು ಅವರಹೆತ್ತಿರೆಂಳಿಯಿತು. ನನ್ನನ್ನು
ಅವರ ಹೆತ್ತಿರೆ ಎಳಿದ ಶಕ್ತಿ ಹಣ. ಅವರ ಹಣ.

ಮೊಧೆವರಾಯರನ್ನು ನನ್ನನ್ನು ಒಂದು ಗೂಡಿಸಿದ ಸಾಧನ ಹಣ.

ನನ್ನನ್ನು ಮಾಧವರಾಯರನ್ನು ಒಂದು ಗೂಡಿಸಿದ ಶಕ್ತಿ ದೈಹಿಕ ಸುಖ.

ಅವರಿಗೆ ನಾನು ಬೇಕಿದ್ದೆ.

ನನಗೆ ಅವರ ಹಣ ಬೇಕಿತ್ತು.

ಆದೆ ಈಗೆ

ಈಗ ಅವರಿಗಾಗಿ ಒಂದು ತರಹದ ಭಾವನೆ ನನ್ನಲ್ಲಿ ಮುಂದುತ್ತದೆ. ಅವರು ಬರಬಾರದೆನ್ನುವ ವಿಚಾರ ನನ್ನಲ್ಲಿ ಬರುವದಿಲ್ಲ. ಅವರು ಹೇಳಿದಾಗ ಜಾರಿದಿನ್ನರೆ ಅವರನ್ನು ಕಾಣುವವರೆಗೂ ಮನದಲ್ಲಿ ಚಂತಿ.

ಏಕೆ ? ಇದುವೆ ಸ್ತ್ರೀತಿಯೆ ?

ನನ್ನ ಅವರ ಸಂಬಂಧ ಹೆಣವೇ ಆಗಿದ್ದರೆ ಇಲಿಗಾಗಿ ಕಾದುಕೊಂಡು ಕುಳಿತ ಬೆಢಿಸಂತೆ ನಾನು ಅವರ ಹೆಣಕ್ಕಾಗಿ ಕಾದುಕೊಂಡು ಕುಳಿತಕೊಳ್ಳು ಬೇಕಿತ್ತು.

ಆದರೆ ಅಂತಹ ವಿಚಾರವೇ ನನ್ನಲ್ಲಿ ಮುಂದುವದಿಲ್ಲ. ಇಂತಹದು ನನಗೆ ಬೇಕು; ಎಂದು ನಾನು ತಪ್ಪಿಕೂಡ ಅವರೆಡುರು ಹೇಳಿಲ್ಲ.

ಹಾಗಾದರೆ ನನ್ನ ಅವರ ಸಂಬಂಧ ದೈಹಿಕ ಸುಖವೇ ?

ಹಾಗೆಂದೂ ನಾನು ಹೇಳಲಾರೆ.

ಅವರು ಯಾವಾಗಲೂ ಬರುತ್ತಾರೆ. ಬಂದು ಹೋಗುತ್ತಾರೆ. ಹೆಗಲು ಬರುತ್ತಾರೆ ರಾತ್ರಿ ಬರುತ್ತಾರೆ. ಬಂದಾಗೇಲ್ಲ ಪ್ರಸನ್ನವದನರಾಗಿರುತ್ತಾರೆ. ನನ್ನನ್ನು ಕಂಡು ಮನಸ್ಪೂರ್ವಕವಾಗಿ ನಂಗುತ್ತಾರೆ. ಅನಂದಿಸುತ್ತಾರೆ. ಹೆರುಡ ಹೋಂದುತ್ತಾರೆ.

ಆದರೆ ಆ ನಂಗಿವಿನಲ್ಲಿ ಆನಂದದಲ್ಲಿ ಹರುವದಲ್ಲಿ ಕಾಮದ ಲವಲೇಶವೂ ಇಲ್ಲ. ವರಿಚಯವಾದ ಹೋಸದರಲ್ಲಿ ನನ್ನನ್ನು ಹಿಡಿದೆಳೆಯುತ್ತಿದ್ದರು. ಹತ್ತಿರ ಕೂಡುತ್ತಿದ್ದರು. ಈಗೆ ಆದೂ ಕೂಡ ಇಲ್ಲ. ತಮ್ಮ ಮನೆಗೆ ಬಂದಂತೆ ಬರುತ್ತಾರೆ. ತಮ್ಮ ಮನೆಯಲ್ಲಿಯೇ ಇರುವಂತೆ ಇರುತ್ತಾರೆ. ಕೂಡುತ್ತಾರೆ. ಸಿಲ್ಲಾತ್ತಾರೆ. ಚಹ ಮಾಡುವಾಗ ಸಕ್ಕರೆಯ ಡಬ್ಬೆಯನ್ನು ಕೋಡುತ್ತಾರೆ. ಚಹ ಸೋಸೆವಾಗ ಜಾಳಣ ಹಿಡಿಯುತ್ತಾರೆ. ಅಡಿಗೆ ಮಾಡುವಾಗ ಒಲೆಯ ಹತ್ತಿರ ಕೂಡುತ್ತಾರೆ. ನಾನು ಮಾಡಿದ ಅಡಿಗೆಯನ್ನು ಯಾವ ಸಂಕ್ಷೇಪವಿಲ್ಲದೇ ಉಂಟಿಮಾಡುತ್ತಾರೆ. ಮನಸ್ಸು ಬಂದರೆ ಮಂಗಳಗುತ್ತಾರೆ. ಇಲ್ಲದಿದ್ದರೆ ಹರಂಟುತ್ತಾರೆ.

ಆ ಎಲ್ಲವುಗಳ ಮಧ್ಯದಲ್ಲಿ ಕಪ್ಪಿಕೂಡ ಕಾಮವ ಭಾವನೆಯಿಲ್ಲ. ಕೇಗೆ ಶಲ್ಲಿ ಅಂತಹ ಭಾವನೆ ಕಾಣದು.

ಆದರೆ ರಂಗನ ಕಂಗಳಲ್ಲಿ ? ಗಿಡದ ಮರೀಯಲ್ಲಿ ಬೇಟಿಗಾಗಿ ಸಂತೋಷಿಸಿದ ಹುಲಿಯ ಕಂಗಳಾಗಿದ್ದವು. ಯಾವಾಗಲೂ ನನ್ನ ನೀತ್ವರ ಹೀರುವದಕ್ಕೆ ವಾದ ಕಾಡು ವ್ಯಗದ ಕಂಗಳಾಗಿದ್ದವು ಆವು ದೇಹದ ಪ್ರತಿಯೊಂದು ಅಂಗಾಂಗಗಳನ್ನು ಏಳಿದು ಹರಿದು ಫಾಸಿಮಾಡುತ್ತಿದ್ದ ಆತ.

ಆದರೆ ಮಾಧವರಾಯರು ಹಾಗಲ್ಲ.

ಆತ ತರುಣ. ಮಾಧವರಾಯರು ತರುಣರಲ್ಲ.

ತರುಣರಲ್ಲದ ಮಾಧವರಾಯರು ಧೀರ ಗಂಭೀರ ವೃತ್ತಿಯಿಂದ ಸನ್ನೀಹಿ ದನೆ ನಡೆದು ಕೊಳ್ಳುತ್ತಿದ್ದರು.

ತರುಣನಾದ ರಂಗ ಉನ್ನತ್ಯತೆಯಿಂದ ಹುಂಬತನದಿಂದ ಹಾರಿಸಿದ್ದು. ಹೇಳಿ ಬಂದಾಗೇ.....?

ಅಯ್ಯೋ... ಆದರ ನೀನಹು ಬೇಡ...ಬೇಡ.

ಮಾಧವರಾಯರೂ ರಂಗನಂತೆ ವರ್ತಿಸಿದರೆ ...?

ರಂಗನೂ ಹೇಳುತ್ತಿದ್ದ — “ ಸಿಮ್ಮಿ... ಸಿನಗೆ ಹೆದರಿಕೆ ಸಂಕೇ ? ನಾನಿ ಲ್ಲವೆ ” ಅಹುದು. ರಂಗನಿದ್ದ ಆದರೆ ವೇಳೆ ಕೂಡಿಬಂದಾಗ್ಗೆ ಇದ್ದ ರಂಗ ಇಲ್ಲ ನೂದ. ಆವನ ದಾರಿಯಲ್ಲಿಯೇ ಮಾಧವರಾಯರು ಮುಂದುವರಿದರೆ.....?

“ ಸುಮಿತ್ರ ನಾನು ತರುಣನಲ್ಲ. ಹಿಂದು ಮುಂದಿನ ವಿಚಾರಣಿಲ್ಲದೆ ಮನಕ್ಕೆ ತೋರಿದಂತೆ ಮಾತನಾಡುವ ಹುಡುಗುತನ ನನ್ನಲ್ಲಿ ಇಲ್ಲ. ನನಗೆ ಒಳತು ಕೆಡಕುಗಳ ವಿಚಾರವಿದೆ. ನನ್ನಿಂದ ಇನ್ನಾರಿಗೂ ಕೆಡಿಂಗಬಾರದು ಎನ್ನುವ ಭಾವನೆ ಇದೆ. ನನಗೆ ತಿಳುವಳಿಕೆ ಬಂದಂದಿನಿಂದ ನಾನಾಗಿಯೇ ಯಾರಿಗೂ ಕೆಡಕು ಮಾಡಿಲ್ಲ. ಇನ್ನೊಬ್ಬಿಂಗೆ ಕೇಡು ಬಗೆದು ನನಗೆ ದೊರಕಿಸಬೇಕಾಗಿದೆಯಾದರೂ ಏನೆ ? ನನ್ನ ಇಚ್ಛೆ ನಿನು ಮಾನದಿಂದ ಬಾಳಬೇಕೇ ಎಂದು. ಸುಮಿತ್ರ.....ನನ್ನ ಸಿನ್ನ ಕೂಡುವಿಕೆ ಈ ಜನ್ಮದ ಸಂಬಂಧವಲ್ಲ. ಪೂರ್ವ ಜನ್ಮದ ಬಿಂಬಾನು

ಬಂಧು. ಆದಾವುದೇನೇ ಕರುಬಂಧನಕ್ಕೆ ಒಳಗಾಗಿ ಇಂದಿನ ನರಿಗೆ ನಾನು ನೀನು ದೂರಾಗಿದ್ದೇವು. ಆದರೆ ಇಂದು ಒಂದಾಗಿರುವೆವು.....” ಎಂದು ವಾಧವರಾಯರು ಹೇಳುತ್ತಾರೆ.

ಪುಂಚ ಜನ್ಮದ ಮುಣಾನುಬಂಧ !

ಇದ್ದಿರಬಹುದು. ಇಲ್ಲಿದಿದ್ದರೆ ಇವೆಷ್ಟುಂದು ಅವರು ನನ್ನನ್ನು ಪ್ರೀತಿ ಸುತ್ತಿದ್ದರೆ ? ಹಣಕಾಸಿ ಒಲಿದು ಬಂದ ಹೆಣ್ಣು ನಾನು. ನನ್ನವರ ಸಂಬಂಧ ಹಣವಾಗಿರಬಹುದಿತ್ತು. ಆದರೆ ಹಾಗಿಲ್ಲ ಅವರು ನನ್ನನ್ನು ವಿಶ್ವಾಸದಿಂದ ಕಾಣುತ್ತಾರೆ. ನನ್ನ ಮನೆ ಎಲ್ಲವನ್ನು ತೋಧಿಸುತ್ತಾರೆ. ಯಾವುದರ ಕೊರತೆ ಎನ್ನಿಸುವದೇ ಆದರ ಕೊರತೆಯನ್ನು ದೂರ ವಾಡುತ್ತಾರೆ. ಬಟ್ಟಿ ಬರಿ ಏನಿದೆ ಏನಿಲ್ಲ....ಎಲ್ಲದರ ವಿಚಾರ ಅವರಿಗಿದೆ.

ನನ್ನ ತಂದೆ ಕೂಡ ಇವೆಷ್ಟುಂದು ನನ್ನ ವಿಚಾರವನ್ನು ವಾಡಿರಲಿಲ್ಲ. ಬಟ್ಟಿ ಹರಿದು ಚಿಂದಿಯಾಗಿದ್ದರೂ ಬಟ್ಟಿ ತರುತ್ತಿರಲಿಲ್ಲ. ಹರಿದ ಚಿಂದಿಯನ್ನೇ ಮತ್ತೆ ಹೊಲಿದು ತೊಟ್ಟಿಕೊಳ್ಳಬೇಕಾಗುತ್ತಿತ್ತು.

ಆದಕ್ಕೆ ಶಾರಣ ಬಡತನವು ಇದ್ದಿರಬಹುದೇ ?

ಇಲ್ಲ. ಹೊಟ್ಟಿ ಸಾಲುವನ್ನು ಆಷ್ಟು ದುಡಿಯುತ್ತಿದ್ದ, ಹೊಲಿದ ಕಾಳು ಬರುತ್ತಿದ್ದವು. ಆದರೂ ಬಟ್ಟಿ ಬರೆಗಳು ಸಿಕ್ಕುತ್ತಿರಲಿಲ್ಲ. ಏಕೆಂದರೆ ಮನೆಯಲ್ಲಿ ಬಿಸಾರೆದ ವಸ್ತುವಾಗಿದ್ದೆ. ನಾನು.

ತಾಯಿ ಹೇಳುತ್ತಿದ್ದಳು “ನಿಮುಳೆಯ ಬಟ್ಟಿಗಳು ಹರಿದುಹೋಗಿನೆ” ಬಟ್ಟಿ ತಗೆದುಕೊಂಡು ಬಸ್ತಿರಿ ” ಎಂದು.

ಈ ವಾಕ್ಯದ ಜವ ನಡೆದಾಗ ಎಂದಾದರೊಂದು ದಿನ ಸ್ತ್ರೇಕ್ಷಣಾಗುತ್ತತ್ತು ಬಟ್ಟಿ.

ಆದರೆ ಇಂದು ಹಾಗಿಲ್ಲ. ನಾನು ಹೇಳುವ ಅವಶ್ಯಕತೆಯೇ ಇಲ್ಲ. ನನಗೆ ಬೇಕಾಗಿದ್ದರೂ ಅವರು ಬಟ್ಟಿ ತಂದು ಬಟ್ಟಿತ್ತಾರೆ. ನನಗೇ “ವೇಬಿಗೆ ಹೋಗಿ, ಬಟ್ಟಿ ಕೊಂಡು ಕೊಂಡು ಬಾ. ಬೇಕಾದರೆ ಶಾಪಿನಿ ಬಾಯಿಯನ್ನು ಕರೆದುಕೊಂಡು ಹೋಗಿ ” ಎಂದೂ ಹೇಳುತ್ತಾರೆ.

ಕಾಮಿನಿ ಕೂಡ “ಹುಟ್ಟೀ ಕೊಡುವವರು ಸಮಭರಿರುವಾಗಲೇ ತೆಗೆದುಕೊಳ್ಳುವದೆಲ್ಲವನ್ನೂ ತಗೆದುಕೊಂಡಿ. ಹೋಡ ವೇళೆ ಬರಲಿಕ್ಕೆಲ್ಲ ಎಂದು ಎಚ್ಚರಿಸುತ್ತಾಳೆ.

ನಾನು ಅವರಿಗೆ ನಾಳೆ ಬೇಡವಾಗಬಹುದೇ ?

ಏಕೆ ? ಕಾರಣವೇನು ?

ನಾನು ಹೆಂಡಕಿಗಂತ ಹೆಂಡಕಿಯಾಗಿ ನಡೆದುಕೊಳ್ಳುತ್ತಿರುವೆ. ನನ್ನ-ಮನದಲ್ಲಿ ತಪ್ಪಿಕೂಡ ಅವರಿಗಾಗಿ ಅನ್ಯ ವಿಚಾರಗಳಿಲ್ಲ. ಅದರೂ ನಾನೇಕೆ ಅವರಿಗೆ ಬೇಡವಾಗಬಹುದು ?

ಆದರೆ ಕೂರ ವಿಧಿ ಎದುರಾಳಯಾಗಿ ನನ್ನಂತಹ ಅಬಲೆಯೊಫನೆ ಹೋರಾಟಕ್ಕೆ ನಿಂತರೆ ನಾನು ಗೆಲ್ಲುವದಾಡರೂ ಹೇಗೆ ? ನಾನು ಅಬಲೆ ವಿಧಿಯೊಫನೆ ಹೋರಾಡುವ ಶಕ್ತಿ ನನ್ನಲ್ಲಿ ಇಲ್ಲ. ನನ್ನನ್ನು ನಾನು ವಿಧಿಗೊಷ್ಟಿ ಕೊಳ್ಳುವೆ. ಆದರಂತೆ ಆಗಲಿ.

ನಂಗೆ ಇನ್ನೇನೂ ಬೇಡ. ಯಾವುದನ್ನೂ ಅವರಿಂದ ಅವೇಕ್ಕಿಸಲಾರೆ. ಅತ್ಯಾಶೆ ನನ್ನಲ್ಲಿ ಇಲ್ಲ. ನನ್ನ ಇದ್ದ ಒಂದೇ ಒಂದು ಆಶಿ.....

ಮಾನವಂತಳಾಗಿ ಬಾಳುವದು. ಅದುವೇ ನನ್ನ ಹಿರಿದಾದ ಆಶಿ.

ಎಲ್ಲ ಶ್ರೀಯರಂತೆ ವಿವಾಹ ಮಾಡಿಕೊಂಡು ಬಾಳುವದು ನನ್ನ ಹಣಿಬ ರಹದಲ್ಲಿ ಬರೆದಿಲ್ಲ. ನಿಜ. ಆದರೆ ‘ಬೀಧಿಯ ಹೆಣ್ಣು’ ನಾನಾಗುವದು ಬೇಡ

‘ದೇವಾ ನಾನು ಅರಿತು ಅದಾವ ಅವರಾಧವನ್ನು ಮಾಡಲಿಲ್ಲ ಅರಿ ಯಂದ ಹುಟ್ಟು ಹುಡುಗಿ ಇದ್ದಾಗ ನಾನು ದಾರಿ ತಪ್ಪಿದೆ. ದಾರಿ ತಪ್ಪಿದ ನಾನು ಪುನಃ ದಾರಿಗೆ ಹತ್ತೆಲು ಪ್ರಯತ್ನ ಮಾಡಿದ..... ದೇವಾ ಸಿನಗರಿಯದ್ದು ಇನ್ನೇನಾದರೂ ಉಂಟಿ ಈ ಜಗದಲ್ಲಿ ? ’

ನನ್ನ ಜೀವನದ ನೇನಕು ನುಗ್ಗಿದಾಗ ಜೀವ ವಿದೀಳನಾಗುತ್ತಿತ್ತು. ಜಗತ್ತನ್ನು ದಹಿಸುವ ಜ್ಞಾಲೆ ನನ್ನನ್ನು ಸುತ್ತಿದಂತಾಗುತ್ತಿತ್ತು. ನಾನು ತಳ ಮಳಸುತ್ತಿದೆ. ನನ್ನನ್ನು ಈ ಅವಸ್ಥೆಗೆ ತಂದವರನ್ನು ಶಪಿಸುತ್ತಿದೆ.

ಯಾರು ನನ್ನನ್ನು ಈ ಅವಸ್ಥೆಗೆ ಗುರುಮಾಡಿದವರು ? ಯಾರು ?

ಯಾರೂ ಅಲ್ಲ. ನಾನು. ನಾನೇ ನನ್ನನ್ನ ಕಾಣದ ಆಳವಿದ ಕಂದರಕ್ಕೆ ನೂಕಿಕೊಂಡೆ. ಮತ್ತು ನನ್ನ ಹಿಂದಿನ ಕರ್ಮಕ್ಕಾಗಿ ಇನ್ನೊಬ್ಬು ರನ್ನ ಹೆರವರನ್ನ ಹಳಿಯುವದರಲ್ಲಿ ಅದಾವ ಲಾಭವಿದೆ?

ಪ್ರತಿ ವೈಕ್ಕಿಗೂ ದೇಹಕ್ಕೆ ಹೊಂದಿಕೊಂಡು ಬಂದ ಮನವಿದೆ. ಸ್ವಾರ್ಥವಿದೆ. ಪ್ರತಿಯೊಬ್ಬರೂ ನಿಚಾರ ಮಾಡುವದು ತಮ್ಮ ವಿಷಯವನ್ನು ತಮ್ಮ ಸುಖವನ್ನು. ಅಲ್ಲದೆ ಹೆರವರ ವಿಷಯವನ್ನಲ್ಲಿ ಹೆರವರ ಕಲಾಜಾವನ್ನಲ್ಲಿ

ತಮ್ಮ ಸುಖದ ಸಾಧನೆಯಲ್ಲಿ ವೈಕ್ಕಿ ತೊಡಗಿದಾಗ ಇನ್ನೊಬ್ಬರಿಗೆ ಅದ ರಿಂದ ಆವಾಯವಾಗುವದುಂಟು. ಅಕಲಾಜಾವಾಗುವದುಂಟು. ಅದಕ್ಕೆ ದೋಷಿ ಆ ವೈಕ್ಕಿಯಲ್ಲ.

ಎಲ್ಲರೂ ತಮ್ಮತಮ್ಮ ವಿಷಯಕ್ಕೆ ಜಾಗ್ರತ್ತರಿದ್ದರೆ, ಇನ್ನೊಬ್ಬರ ಸ್ವಾರ್ಥದೂ ದೂಡಿತ ದೃಷ್ಟಿಯಿಂದ ದೂರಿದ್ದರೆ, ಯಾರ ಅಕಲಾಜಾವೂ ಆಗದು.

ಅದರೆ ನಾನು ಅಜಾಗ್ರತಳಿದ್ದೆ. ಅಂತೆಯೇ ಇನ್ನೊಬ್ಬರು ಒಡ್ಡಿದ ಬಲೆಯಲ್ಲಿ ಬಿಡ್ಡೆ.

ಬಲೆ ಒಡ್ಡುವದು ಬೇಟಿಯಾಡಲಿಕ್ಕೆ. ಬೇಟಿ ಹಿಡಿಯಲಿಕ್ಕೆ.

ಬಲೆಯಲ್ಲಿ ಸಿಕ್ಕುಬಿದ್ದ ಬೇಟಿಯನ್ನು ಮುಕ್ತಗೊಳಿಸುವದಾದರೆ— ಬೇಟಿ ಅದೆವದಾದರೂ ಏಕೆ? ಅದೂ ಒಂದು ವೇಳೆ ಹೋಗವ ಉದ್ದೇಶವೇ? ಅಥವಾ ವೇಳೆಗಳಿಯುವ ಸಾಧನವೇ?

ನಾನು ಬೇಟಿಗಾರನ ಬಲೆಯಲ್ಲಿ ಸಿಕ್ಕುಬಿಡ್ಡೆ.

ಬೇಟಿಗಾರನ ಉದ್ದೇಶ ಸಫಲವಾಯಿತು.

ನನ್ನ ಜೀವನ ಹಾಳಾಯಿತು. ನಾನು ಹಾಳಾಗಿ ಹಾದಿಗೂಡುವ ವೇಳೆ ಬಂದಿತ್ತು. ಅದರೆ ನನ್ನ ದೈವ, ದೇವರಂತಹ ಹೊಬ್ಬರು ನನಗೆ ನೇರ ವಿನ ಕ್ಕೆ ಮುಂದು ಚಾಚಿದರು.

ಅವರು.....

ಅವರೇ ಕುಲಕೆರ್ಮಯವರು.

ಅದರೆ ನನ್ನ ದುಭಾಗ್ಯ, ಅವರೂ ನನ್ನ ವರಾಗಿ ಉಳಿಯಲಿಭ್ರ. ಮನೆ ಯಿಂದ ಮನಿಗೆ ತಿರುಗುವ ಬೀದಿಯ ನಾಯಿಯಂತೆ ನನ್ನ ಆವಸ್ಥೆಯಾಯಿತು.

ಅಂತಹ ಆವಸ್ಥೆಯಲ್ಲಿಯೂ ನಾನು ಸುಧೈವಿಯೇ ಆಗಿದೆ. ಅಂತೆಯೇ ದೇವರಂತಹ ಮಾಧವರಾಯರು ನನ್ನನನ್ನ ಸಲಹತೋಡಿದರು.

“ ಹುಟ್ಟಿ ನಾನು ದೇವರಲ್ಲ. ಮನುಷ್ಯ, ಹುಟ್ಟಿಬಂದ ಮನುಷ್ಯನಿಗೆ ಹಲವು ಕರ್ತವ್ಯಗಳು ಇರುತ್ತವೆ ಆವನ್ನು ಆತ್ಮ ವಿವರಿಸಲೇ ಬೇಕು. ಇಲ್ಲದಿದ್ದರೆ ಕೃತಫ್ಳನಾಗುತ್ತಾನೆ. ಕರ್ತವ್ಯಚ್ಯಾತನಾಗುತ್ತಾನೆ. ಸುಮಿತ್ರಾ.... ಇದೂ ಒಂದು ಸನ್ನ ಕರ್ತವ್ಯ. ಆದನ್ನು ನಾನು ಪೂರ್ಣಗೊಳಿಸಬೇಕಾಗಿದೆ... ಒಂದೊಂದು ಸಲ ನಿನ್ನನನ್ನ ಲಗ್ನವಾಗ ಬಾರದೇಕೆ ಎನಿಸುತ್ತದೆ. ಆದರೆ ಈಗಾಗಲೇ ನನ್ನ ಲಗ್ನವಾಗಿದೆ. ಹೊಸ ಕಾಯಿದೆಯಂದಾಗಿ ಇನ್ನೊಂದು ವಿವಾಹವಾಗಲುಬಾರದು.... ವಿವಾಹ ವಾಗದಿದ್ದರೆ ಇರಲಿ, ಮನದಿಂದ ನಾವು ಪತಿ-ಪತ್ನಿಯರೇ ಆಗಿರುವೆವು. ಸುಮಿತ್ರಾ ನನಗೆ ಹೆಂಡತಿ ಇರುವಳು. ಮಕ್ಕಳು ಇರುವರು. ಹೆಂಡತಿ ಹಕ್ಕಳಿರುವವರು ಹಿಗೆಲ್ಲ ಮಾಡಕೂಡು ಎಂದು ಜನ ಹೇಳುತ್ತಾರೆ. ಆದರೆ ಹಾಗೆ ಹೇಳಬೇಕಾದುದು ಸಾಪಿಗಳಿಗೆ. ನಾನು ಮಾಡುವದು ವಾಸವಲ್ಲವೆಂಬ ನಂಬಿಗೆ ನನ್ನ ಲ್ಲಿದೆ.... ಇದು ಪಾಪವೆಂದು ಪೂರಾಣ ಕಾಲ ದಲ್ಲಿ ಒಬ್ಬರು ಹಲವು ವಿವಾಹಗಳನ್ನು ಮಾಡಿಕೊಳ್ಳುತ್ತಿರಲಿಲ್ಲವೆ? ಆಸ್ತದ ವಿದ್ದರೆ ನಾನುಕೂಡ ವಿವಾಹ ಮಾಡಿಕೊಳ್ಳುತ್ತಿದ್ದೇ.... ಸುಮಿತ್ರಾ.... ನನ್ನ ಹೇಳಿ ನಿನಗೆ ನಂಬಿಗೆಯಿಲ್ಲವೆ? ನಾನು ಹಣವಂತನೆಂಬ ಹೆನ್ನೆ, ಗವ ನನ್ನಲ್ಲಿ ಇಲ್ಲ. ಹಣ ಬರುತ್ತದೆ— ಹೋಗುತ್ತದೆ. ಆದಕ್ಕಾಗಿ ಗವ ತಾಳು ವದು ಹುಚ್ಚುತನ್ನ..... ”

ಅವರು ಮಾತನಾಡುತ್ತಿದ್ದರು ಆವರ ಮಾತುಗಳೆಲ್ಲವೂ ನನಗೆ ಹಿತಕರವಾಗಿರುತ್ತಿದ್ದವು. ನಾನು ಆವರನ್ನು ನಂಬದೆ ಹೇಗೆ ಇರಲಿ? ಆವ ರಲ್ಲಿ ನಾನು ಅವಿಶ್ವಾಸವನ್ನು ತಾಳುವದಾದರೂ ಹೇಗೆ?

ದೇವರನ್ನು ನಂಬದೆ ಹೋದರೆ ಇನ್ನಾರನ್ನು ನಂಬುವದು?

ಅವರು ನನ್ನಪಾಲಿನ ದೇವರಾಗಿದ್ದರು.

ದೇವರಿಗೆ ತಾನು ನಿಮಿಂಸಿದ ತನ್ನ ಆಶ್ರಿತ ಮನುಷ್ಯವೊಳಿಗಳ ಚಿಂತೆ.

ತಮ್ಮ ಆಶ್ರಿತ ನನ್ನ ಚಿಂತೆ ನನ್ನ ದೇವರಿಗೆ.

ನನಗೆ ಆಶ್ರಯ ಕೊಟ್ಟಿ ಆಪರು ತಾವು ಆದಾವ ಮಹೋಕಾರ್ಯವನ್ನು ಮಾಡಿಲ್ಲವೆಂದು ಹೇಳುತ್ತಿದ್ದರು ಅನರು ನನ್ನ ಬಳಗೆ ಬರುತ್ತಿದ್ದದು ನಾನು ‘ಅವರ ಹೆಣ್ಣು’ ಎಂದೆಲ್ಲ. ಸಾನವರ ಹೆಂಡತಿಯೆಂದು.

ಗಂಡ ಹೆಂಡರ ನಡುವಿನ ಸಂಬಂಧ ಗಂಡು ಹೆಣ್ಣುಗಳ ನಡುವಿನ ಸಂಬಂಧವಾಗಿ ಲಾರದು. ಸಂಬಂಧವಾಗಿರಬಾರದು.

ಜಿಗತ್ತಿನ ಶ್ರುಗಿರಿಯಾಗುವದು ‘ಗಂಡು ಹೆಣ್ಣು’ಗಳಿಂದ ಅಲ್ಲ. ವತಿ ವಶಿಯರಿಂದ. ಕಾಮವೇ ಜಗದ ಮೂಲವಲ್ಲ, ಜಗದ ಉಪಕೃತಿಗೆ ಕಾಮವೈ ಒಂದು ಸಾಧನ ಅಲ್ಲದೆ ಆದುವೇ ಜಗದ ಬೀಜವಲ್ಲ.

ಕಾಮವು ನಮ್ಮ ಜೀವನದಲ್ಲಿ ಆದಾವ ಮಹತ್ವದ ಸಾಫ ನವನ್ನೂ ಆಕ್ರಮಿಸಿರಲ್ಲ. ನಮ್ಮ ಮಿಲನಕ್ಕೆ ಆದುವೇ ಮೂಲವಾಗಿರಲಂಬಹುದು. ಅದನ್ನು ಅಲ್ಲಿಗಳಿಯುವ ಅಧಿಕಾರ ನನ್ನಲ್ಲಿ ಇಲ್ಲ ಏಕೆಂದರೆ ಹೆಣ್ಣುಒಬ್ಬಳೇ ಕಾಮ ಜೀವನದ ಜೀವನಲ್ಲ. ಅವಳೂ ಒಬ್ಬಳು ಪಾಲುಗಾತ್ರ.

ಅನರು ಹೇಳುವರು ‘ತಾವು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವೆ’ ಎಂದು ಅದರೆ ನಾನಾರು? ನನ್ನನ್ನು ಬೆಳೆಸುವ ಬೊಣಿ ಗಾರಿಕೆ ಅವರ ಮೇಲೆ ಏಕೆ?

ನನ್ನ ಅವರ ಸಂಬಂಧವೇನು?

ಸಾನವರ ವಶಿಯಲ್ಲ

ಸರಕಾರದ ಕಾರ್ಯದೇ ಇಲ್ಲಿದಿದ್ದರೆ ನಿನ್ನನ್ನು ವಿವಾಹ ಮಾಡಿಕೊಳ್ಳುತ್ತಿದ್ದೆ ಎಂದೂ ಅವರು ಹೇಳುತ್ತಾರೆ.

ಅವರಿಗೆ ನನ್ನ ಜೀವನ ಪೂರ್ಣ ಪರಿಷಯ ವಿರಲಿಕ್ಕಿಲ್ಲ. ನನ್ನ ಜೀವನದ ಪರಿಷಯವಿದ್ದ ಬಾದರೂ ನೆನೆಣ್ಣಿಡನೆ ವಿವಾಹಕ್ಕೆ ಸಿದ್ಧರಾಗಬಾರದು.

ಅದರೆ ಕುಲಕರ್ಮೀಯವರು.....?

ಅನರು ವಿವಾಹಕ್ಕೆ ಸಿದ್ಧರಾಗಿದ್ದರು! ಅವರಿಗೆ ನನ್ನ ಜೀವನದ ಪೂರ್ಣ ಪರಿಷಯ ವಿದ್ದಿತು.

ಇಲ್ಲ ಅವರಿಗೆ ನಾನೇ ಎಲ್ಲವನ್ನೂ ಹೇಳಬೇಕ್ಕಿದ್ದೇ.

ನನ್ನ ಹಾಳಾದ ಜೀವನ ಅವರಿಗೆ ಪರಿಚಯವಾಗಿದ್ದಿತು. ನನ್ನ ಕುಲ ಗೋತ್ರಗಳು ಅವರಿಗೆ ಗೊತ್ತಿದ್ದವು. ಆದರೂ ಅವರು ಹೇಳಬ್ಬಿದ್ದರು

“ನೋಡಿರಿ..... ಈ ಜಗದಲ್ಲಿ ನಡೆಯುವವರು ಎಡವುತ್ತಾರೆ. ತಾವು ಎಡನಿ ಬೀಳುವೆನೆಂದು ನಡೆಯುವದನ್ನು ಬಿಟ್ಟು ಕುಳತುಕೊಳ್ಳಲಾಗುತ್ತದೆಯೇ? ಕುಳತುಕೊಳ್ಳುವದೇ ಆಗಿದ್ದರೆ ಕಾಲುಗಳಾದರೂ ಏಕೆ? ಏನೋ ಯಾವುದೋ ಇಂದು ವಿವಿಧಾಗಿಯಲ್ಲಿ ನಮ್ಮೆಲ್ಲಿರಿಂದಲೂ ತಪ್ಪಣಿಸುತ್ತೇದೆ ಕಡಿಯ ಆ ಕಡ್ಡಿಯಂತಹ ತಪ್ಪನ್ನೇ ಹಿಮಾಳಯದ ಎತ್ತಾಕ್ಕೆ ಏರಿಸಿದರೆ ಆಗುವದೇನು? ಆದರಿಂದ ಯಾವ ಕಾರ್ಯವನ್ನೂ ಮಾಡಿದ ಪುಣ್ಯ ಸಿಕ್ಕೆ ಅಂತಹ ಕಾರ್ಯದ ಪಾಪ ಮಾಡಿದ ಮನುಷ್ಯನಿಗೆ ಅಂಟಿಕೊಂಡು ಜನ್ಮಜನ್ಮಿಕ್ಕು ಅವರಲ್ಲಿ ತೊಳಳಾಡುತ್ತಾನೆ.....” ಎಂದು

ಇಂದು ಅವರೇ ಇದ್ದಿದ್ದರೆ? ನನ್ನ ಜೊತೆಗೆ ಅವರು ವಿವಾಹ ಮಾಡಿಕೊಂಡಿದ್ದರೇ.....? ನಾನವರ ಮಡದಿಯಾಗಿದ್ದರೆ.?

ಎಲ್ಲವೂ ವಿಚಾರ; ಎಲ್ಲವೂ ನನ್ನ ವಿಚಾರ. ಓರ್ವ ಅಬಲೆಯ ವಿಚಾರ. ಎಲ್ಲವನ್ನೂ ಕಳೆದುಕೊಂಳ ಹೆಣ್ಣಿನ ವಿಚಾರ.

ಎಲ್ಲವೂ ಕಳೆದು ಹೋಗುವದಕ್ಕೆ ಆರಂಭವಾಗುವ ಪೂರ್ವದತ್ತ ಈ ಇಂತಹ ವಿಚಾರ ಮಾಡಿದ್ದರೇ.....?

ವಿಚಾರಗಳು ಆಗಲೂ ಇದ್ದವು. ಆದರೆ ವಿಚಾರವನ್ನು ಆಚಾರದಲ್ಲಿ ಪರಿವರ್ತಿಸುವ ಶಕ್ತಿಯಿರಲಿಲ್ಲ. ನಾನು ಆಗ ಹುಂಬ ವಯಸಿನ ತರುಣಿಯಾಗಿದ್ದೆ. ಮನ, ದೇಹ ಸುಖದ ದಾರಿಯಲ್ಲಿ ಇದ್ದ ಕಡಿವಾಣವನ್ನು ಕಿತ್ತಿಸಿದು ಉನ್ನತೆಯಿಂದ ಧಾವಿಸುತ್ತಿತ್ತು ಹಿರಿಯರ ಹಿತವಚನಗಳು ಕನಕ್ಕೆಂತ ಕಡೆಯಾಗಿದ್ದವು. ಕೆವಿಯಲ್ಲಿ ಸೇರುತ್ತಲೇ ಇರಲಿಲ್ಲ. ನನ್ನನ್ನ ಕಾಣುವ ಗಂಡಿನಿಂದ ನನಗೆ ಅನ್ಯಾಯವಾಗಬಹುದೆನ್ನುವ ವಿಚಾರ ತಪ್ಪಿಕೊಡ ಮನದಲ್ಲಿ ಉದ್ಘವಿಸುತ್ತಿರಲಿಲ್ಲ. ಜಗತ್ತು, ಜನ, ಮನೆ, ತಂದೆ ಭಾಯಿಗಳು ಎಲ್ಲರೂ ಬೇಡವಾಗುತ್ತಿದ್ದರು. ಆಗ್ನಿ ತಿರುತ್ತಿರುಗಿ ಬರುವ ವಿಚಾರ.

ಆವ ಬರುವದಕ್ಕೆ ಇಷ್ಟೇಕೆ ಹೇಳಿ ?

ಹಕೆ ತೀವ್ರ ಬರಲಿಲ್ಲ.....?

ಆತ ತೀವ್ರ ಬರಬಾಡದೇಕೆ ?

ಎಲ್ಲದಕ್ಕೂ ಉತ್ತರ ಅನವ ಹಾಸ್ಯವಾಗಿರುತ್ತು. ಆ ಹಾಸ್ಯದ ಹುಟ್ಟಿ
ಹೊಳೆಯಲ್ಲಿ ಎಲ್ಲವೂ ತೇವಿ ಹೊಗುತ್ತಿತ್ತು. ಷ್ಟೈದಯದ ಹೊಳೆಯ ನೀರು
ನಿಮ್ಮಲವಾಗುತ್ತಿಸ್ತುವು. ಮುಳ್ಳಾಲಂಬ ಉಬ್ಬನ ಕಡಿಮೆಯಾಗಿ ನೀರು ಮಂಜು
ಇನಾದ ಸ್ವೀಯುತ್ತೇ ಭರಸಾ ಭುವಾ ಎಂದು ಗೆಜ್ಜೆ ಕಟ್ಟಿದ ಪುಟ್ಟ ಮಗುವಿ
ನಂತೆ ನಲಿಯುತ್ತೇ ಅಲೆಯುತ್ತಿತ್ತು.

ಎರಡು ತರುಣ ಷ್ಟೈದಯಗಳು ಯಾರಿಗೆ ಅರಿವಿಲ್ಲದಂತೆ ಕೂಡಿದಾಗ
ಮಲೆತೆನಿಂತ ನೀರಿಗೆ ಸೆರಿಬರುತ್ತಿತ್ತು. ಕಾಮದ ಉನ್ನತ್ತಲೆ ಎಲ್ಲ ವಿಚಾರದ
ಚಿಕ್ಕ ದೊಡ್ಡ ಗಿಡಗಂಟಿಗಳನ್ನು ಆಡೆ ತಡೆಯನ್ನು ಲೆಕ್ಕಿಸದೆ ಹಾಗ್ರದಲ್ಲಿ
ಎದುರು ಬಂದವುಗಳನ್ನು ಕೊಳ್ಳಿಕೊಂಡು ಸುಗ್ಗಿತ್ತಿತ್ತು. ಆಗ್ಗೆ ನನ್ನ ಆಸ್ತಿ
ತ್ವದ ನೆಲಿಯೇ ನನಗಿರುತ್ತಿರಲಿಲ್ಲ.

ನಾನು ಎಲ್ಲಿಯೋ ಅಲೆಯುತ್ತಿದ್ದೆ. ಅಗನೆದಲ್ಲಿ ಕಾಲುಬುಡದಲ್ಲಿ ನೆಲದ
ಅಥಾರವಿಲ್ಲದೆ ನತಿಂದುತ್ತಿದ್ದೆ. ರೆಕ್ಕೆಗಳಲ್ಲದೆ ಅಂತರಿಕ್ಷದಲ್ಲಿ ಹಕ್ಕಿಗಿಂತ ಹಕ್ಕಿ
ಯಾಗಿ ಹಾಡುತ್ತಿದ್ದೆ. ನಾಲ್ಕು ಗೊಡಿಗಳ ಅಥಾರವಿಲ್ಲದೆ ಭವ್ಯ ಮಹಲಿಗೆ
ಭಾವಣಿ ಹಾಕಲೇತ್ತಿಸುತ್ತಿದ್ದೆ.

ಗೊಡಿಯ ಅಥಾರವಿಲ್ಲದ ಭಾವಣಿ ನಿಂತಿರೆ ?

ರೆಕ್ಕೆಯಿಲ್ಲದೆ ಅಗನದಲ್ಲಿ ಹಾರಬಹುದೆ ?

ನೆಲದ ಅಥಾರವಿಲ್ಲದೆ ನತಿಂದಲು ಸಾಧ್ಯವೇ ?

ಅಗನದಲ್ಲಿ ಗಾಳಿ ಸವಾರಿ ನಾಡಬಹುದೆ ?

ಇವೆಲ್ಲ ವಿಚಾರಕ್ಕೆ ಸಾಧ್ಯ.

ಅದರೆ ಅನೆಲ್ಲವೂ ನನ್ನ ಅಚಾರವಾಗಿದ್ದವು !

ಅಂತಿಯೇ ನನ್ನ ಮಸ್ತು ಕ ನೆಲಕ್ಕೆ ಆವೃಳಿಸಿತು. ಸತ್ಯಲೋಕದ ಆರಿಪ್ಪ
ಬಂದಿತು. ನನ್ನ ಸುತ್ತೆಲ್ಲ ನೊಡಿದೆ.

ಎನಿತ್ತು ? ಏನು ಉಳಿದಿತ್ತು ?

ಎಲ್ಲವೂ ವಾಯವಾಗಿತ್ತು. ರಾಕ್ಷಸ ವಾಯಾ ಮಹಲಿನಂತೆ ಇದ್ದು ದೇಲ್ಲವೂ ವಾಯವಾಗಿತ್ತು. ನಾಲ್ಕು ದಿಕ್ಕಿನಲ್ಲಿ ನನಗಾಗಿ ಉಳಿದುದು ನನ್ನನ್ನು ಹರಿದು ತಿನ್ನಲು ಮುತ್ತಿಬರುವ ಜನ, ಸೇರಿಹೊರೆಯವರು, ಮನೆಯ ತಂಡೆ-ತಾಯಿಗಳು ಮನೆಯವನೆಂದು ನಂಬಿದವನ ತಂಡೆ-ತಾಯಿಗಳು. ಎಲ್ಲರ ಮಧ್ಯದಲ್ಲಿ ನಾನು ಒಬ್ಬಳೇ ಒಬ್ಬಳು

ನಾನು ಎಲ್ಲರಂತೆ ಇರಲಿಲ್ಲ. ನಾನು ಎಲ್ಲರಂತೆ ಆಚರಿಸಿರಲಿಲ್ಲ.

ನನ್ನಂತಹ ತರಣಿಯರೆಲ್ಲರಿಗೂ ಮನೆಯಲ್ಲಿ ವಾಡಿಕೊಂಡವನೊಬ್ಬಿ ಇರುತ್ತಿದ್ದೆ. ಅಂತೆಯೇ ಆವರು ಬಣ್ಣ ಬಡಲಾದಾಗ ದೇಹದ ಭಾರ ಹೆಚ್ಚಿದಾಗ ಎಲ್ಲಾಲ್ಲಿಯೂ ಸಂಭ್ರಮ, ವಿಜೃಂಭಣಿ

ನನಗೆ ವಾಡಿಕೊಂಡವನ ಮನೆಯಿರಲಿಲ್ಲ. ವಾಡಿಕೊಳ್ಳುವವನಿಗೆ ಲಿಲ್ಲ. ವಾಡಿಕೊಳ್ಳುವನೆಂದವ ಮರೆಯಾಗಿದ್ದ. ಶಕುಂತಲೆಯನ್ನು ಗಭ್ರದಲ್ಲಿ ಧರಿಸಿದ ಮೆನಕೆಯ ಎದುರಿನ ವಿಶ್ವಾಮಿತ್ರನಾಗಿದ್ದ ಆತ.

ಸುತ್ತಲಿನವರ ಕ್ರಾರ ಮಾತು ತಪ್ತ ಕಬ್ಬಿಣ ಒಣಗಿದ ಕೊರಡಿನಲ್ಲಿ ಸೇರುವಂತೆ ಸೇರುತ್ತಿದ್ದವು ನನ್ನ ಕೆವಿಯಲ್ಲಿ ತೀಕ್ಷ್ಣವಾಗಿ, ತೀವ್ರವಾಗಿ. ಆದರ ಜೊತಿಗೆ ತಂಡೆ “ಯಾರು ಆತ ? ಆವನ ಹೆಸರೇನು !” ಎಂದು ದೇಹ ಹಣ್ಣಾಗುವಂತೆ ಗುಂಡಿ ಕೇಳುತ್ತಿದ್ದ.

ನನ್ನ ದೇಹ ಜರ್ಜರವಾಗಿತ್ತು. ಹೊಟ್ಟಿಯೋಳಿಗೆ ನಾನು ಹೆರಲಿರುವ ಕೂಸಿನ ಶಾಟ. ಹೊರಕ್ಕೆ ನನ್ನನ್ನು ಹೆತ್ತ ತಂಡೆಯ ಕೊರೆ.

ನಾನು ಹೆಣ್ಣಾ ಸಾಮಾನ್ಯ ಅಬಲೆ. ಕ್ರಾರ ಪ್ರಹಾರಕ್ಕೆ ಎಲ್ಲಿರುವ ವರೆಗಾದರೂ ತಾಳುವದು ?

ನಾನು ಸಿಕ್ಕಿಸ್ತಿತಳಾಗಿ ಬಿದ್ದೆ. ಆದರೂ ಹೆತ್ತ ಕರುಳಿಗೆ ದಯೆ ಇದ್ದಿರಲಿಲ್ಲ !

“ಇವಳು ನಾನು ಹೆತ್ತ ಮಾರಲಿಲ್ಲ. ನಮ್ಮ ಮನೆತನದ ಮುಖಕ್ಕೆ ಕಪ್ಪ ತೊಡಿಯಲು ಜನ್ಮತಾಲಿದ ನನ್ನ ಹಿಂದಿನ ಜನ್ಮದ ವೈರಿ ” ಎಂದು ಇಂದು ನಾನು ವಾಡಿದ ಅಪರಾಧವನ್ನು ಇನ್ನಾರವೇಲೇಯೋ ಹಾಕಿ

ಅಸಮಾಧಾನದಲ್ಲಿಯೇ ಕೊಂಚ ಸಮಾಧಾನ ವಡೆಯಲ್ಲಿ ಸುತ್ತಿದ್ದರು ನನ್ನ
ತಂದೆ-ತಾಯಿ.

ತಂದೆ-ತಾಯಿ.

ಹೊತ್ತು ಬೆಳೆಸಿ ಜನ್ಮ ಕೊಟ್ಟವರು ತಾಯಿ.

ಆದಕ್ಕೆ ಸಹಾಯಕ ತಂದೆ.

ಇವರ ಕರ್ತವ್ಯ ಮಕ್ಕಳನ್ನು ಆಡಿಸುವದು, ಬೆಳೆಸುವದು, ಬಾಳಿಸುವದು.

ಆದರೆ ಬಾಳಿನುವ ತಂದೆ ಬಾಳು ಮುಗಿಸಲು ಹೇಳುತ್ತಿದ್ದ.
“ಹೋಗು.... ಎಲ್ಲಿಯಾದರೂ ಹೋಗಿ ಭಾವಿ ಹಾರಿಕೋ. ನಿನ್ನ ಕಲಂ
ಕಿತ ಮುಖವನ್ನು ಈ ಜಗದಿಂದ ಮರೆ ಮಾಡಿ.....ನೀನು ಹುಟ್ಟಿಬಾರ
ದಿತ್ತು ಹುಟ್ಟಿದರೂ ಹುಟ್ಟಿದ ಕೂಡಲೇ ಸತ್ತುಹೋಗಬೇಕಿತ್ತು
ಸಿನ್ನಿಂದ”

ಬೆಳೆಸುವ ತಾಯಿ “ಆವಳಿಗೆ ಅನ್ನ, ನೀರು ಕೊಡುವದು ಕೂಡ
ಬೇಡ ಮನೆಯಹೊರಗೆ ತಲೆ ಎತ್ತಲೂ ಕೂಡ ಸಾಫನವಿಲ್ಲದಂತೆ ಮಾಡಿ
ದ್ದಾಳಿ....ಇಂತಹಳಗಿಗೆ ಅನ್ನ ಹಾಕುವದೆಂದರೆ ಹಾವಿಗೆ ಹಾಲು ಹಾಕಿ
ದಂತೆ....” ಎಂದು ಹೇಳುತ್ತಿದ್ದಾಳು ಆದರಂತೆ ಆಚರಿಸುತ್ತಿದ್ದಾಳು.

ಮೂರು ದಿನದಿಂದ ಮಂಳಿಯಲ್ಲಿ ಬಿಡ್ಡಿದ್ದೆ ಅನ್ನ, ನೀರು ಇಲ್ಲದೆ....!
ಅನ್ನ-ನೀರು.....?

ಅನ್ನ-ನೀರು ಕೊಡುವದು ಬದುಕುವದಕ್ಕಾಗಿ, ಬದುಕೆಲೆಂದು. ಆದರೆ
ನಾನು ಬದುಕುವದು ಯಾರಿಗೂ ಬೇಕಾಗಿರಲಿಲ್ಲ. ಎಲ್ಲರಿಗೂ ಬೇಕಾ
ಗಿದ್ದಿದ್ದು ನನ್ನ ಮರಣ ನನ್ನ ಸಾಷ್ಟಿ. ಆದಕ್ಕಾಗಿ ನನ್ನ ಕೊಲೆ ಮಾಡ
ತೊಡಗಿದ್ದರು ಎಲ್ಲರೂ ಕೂಡಿ

ಹೇತ್ತ ತಂದೆ-ತಾಯಿಗಳು, ನೇರಿಹೊರಿಯವರು, ಎದುರಿನ ಮನೆಯವರು.
ಎದುರಿನ ಮನೆಯವರು.....ಎದುರಿನ ಮನೆ—

ಆ ಎದುರಿನ ಮನೆ, ನಿಮಿಷ ನಿಮಿಷಕ್ಕೂ ನನ್ನನ್ನು ಎಳೆಯುತ್ತಿತು
ಒಂದು ಕಾಲ. ಎದುರಿನ ಮನೆಯ ತೀರಿದ ಬಾಗಿಲು ಸರ್ವಕಾಲ ನನ
ಸ್ವಾಗತಕ್ಕ ಸಿದ್ಧವಿರುತ್ತಿತ್ತು. ಮನೆಯೇ ಮಂಗಳಗೆಯಿಂದ ನನ್ನ ಸ್ವಾಗತ

ಬಯಸುತ್ತಿತ್ತು. ಮನೆಯ ಪ್ರತಿಯೊಂದು ವಸ್ತು ನಿಜೀವ ಸಚೀವ ನನ್ನನ್ನು ಕೈ ಮಾಡಿ ಕರೆಯುತ್ತಿದ್ದವು.

ಆ ಕರೆಯುತ್ತಿದ್ದ ಕೈಗಳೇ ನನ್ನನ್ನು ವಂಚಿಸಿದ್ದವು. ನನ್ನ ಘಾತ ಮಾಡಿದ್ದವು.

ಆ ಕೈಗಳು.....

ಅವು ಕೈಗಳಾಗಿರಲಿಲ್ಲ. ಹಾವುಗಳಾಗಿದ್ದವು

ಆ ಹಾವುಗಳು ನನ್ನನ್ನು ಬಿಗಿದವು ಆ ಬಿಗಿತ ನನ್ನ ಕೊರಳಿಗೆ ಬಂದಿತ್ತು. ನನ್ನ ಕೊರಳನ್ನು ಬಿಗಿಯತ್ತಾಡಿತ್ತು. ನನಗೆ ಉಸಿರಾಡಿಸಲು ಕೂಡ ಸಾಧ್ಯವಿಲಿಲ್ಲ ...

ತಂದೆ ಆ ಬಿಗಿತವನ್ನು ಇನ್ನೂ ಬಿಗಿ ಮಾಡುತ್ತಿದ್ದ. ಕೇಳುತ್ತಿದ್ದ.

“ಹೇಳುಯಾರು ಆತ... ? ಅವನ ಹೇಶರು”.

ಹೇಳುವದಕ್ಕೆ ಹೇಸರು ಇದ್ದಿತು. ಆದರೆ ಹೇಳುವದು ಹೇಗೆ ? ಬಿಗಿತ ಕೊರಳನ್ನು ಬಿಗಿಯುತ್ತಿತ್ತು. ಶ್ವಾಸ ಕಟ್ಟುತ್ತಿತ್ತು. ಹೇಳದೆ ಬೇರೆ ವಿಧಿಯಿರಲಿಲ್ಲ ಆದರೂ ಹೇಳುವದು ಹೇಗೆ ?

ಹೇಸರು ಹೇಳಿರುವದಕ್ಕೆ ನಾಚಿಕೆ ಆಡ್ಡ ಬರುತ್ತಿರಲಿಲ್ಲ. ಮಾಡಿಕೊಂಡ ಹೇಸರು ಹೇಳಿರುವದಕ್ಕೆ ಲಜ್ಜೆಯು ತಡೆಯಾಡ್ಡಿತ್ತದೆ. ಆದರೆ ಆಲ್ಲಿ ಆ ಪಕಿಯ ಹೇಸರು ಹೇಳುವದಕ್ಕೆ ಲಜ್ಜೆಯು ತಡೆಯಾಡ್ಡಿತ್ತದೆ. ಆನಂದವಿದೆ ಉದ್ದೇಶವಿದೆ. ಸರ್ವ ಸ್ವರ್ಪಾ ತಡೆಯಲ್ಲಿ ಮಧುರತೆಯಿದೆ. ಆನಂದವಿದೆ ಉದ್ದೇಶವಿದೆ. ಸರ್ವ ಸ್ವರ್ಪಾ ತನ್ನದು. ತನ್ನದಲ್ಲಿದೆ ಅದು ಇನ್ನಾರದೂ ಅಲ್ಲ ಎನ್ನುವ ಹೆನ್ನೆಯಿದೆ.

ಆದರೆ ನಾನು ಹೇಸರು ಹೇಳಿರುವದಕ್ಕೆ ಅಂತಹ ಕಾರಣಗಳಾವವೂ ಇರಲಿಲ್ಲ. ನಾನು ಹೇಸರುಸಿರದರುವದಕ್ಕೆ ಕಾರಣ ಲಜ್ಜೆಯಲ್ಲ, ಹೇದರಿಕೆ. ನಾಚಿಕೆ ಬಿಟ್ಟುವಳು ಎಂದು ಜನ ಹೇಳುವರೆಂದು ಹೇದರಿಕೆ. ಹೇಳಿದರೆ ವುಂಡೆನಾಗುವದೋ ಎಂಬ ಹೇದರಿಕೆ. ಹೇಳದಲ್ಲಿ ನಾನು ಮಾಡಿದ ಕೆಲಸಕ್ಕೆ ಸತ್ಯನ ಮುದ್ರೆಬೇಳುವದಾಗಿ ಹೇದರಿಕೆ. ನಾನು ಹೇಳಿದರೂ, ಹೇಸರು ಕೇಳಿದವ ಒಮ್ಮೆಕೊಳ್ಳಬಹುದೇ ಎಂಬ ಹೇದರಿಕೆ.

ಹೇಸರು ಹೇಳುವದಕ್ಕೆ ಹೇದರಿಕೆ ಹೇಳಿರುವದಕ್ಕೆ ಹೇದರಿಕೆ.

ಹೇಳಿದಿರಿ...?

ಹೇಳಿದಿದ್ದರಿ...?

ಹೇಳಿದರೆ ಈಗಾಗಲೇ ತುಂಬಾ ಕೋಪದಿಂದ ಹೆತ್ತು ಕರುಳಿನ ಶೈಲಿಗೆ ಕೈಕಾರಿರುವ ಕೊಪಿಸ್ತೆ ತಂದೆ ಮುಂದೇನಾಡರೂ ಅನಾಹುತವಾಡಿದರೆ...?

ಹೇಳಿದಿದ್ದರೆ..? ಹೇಳಿದಿದ್ದರೆ ನನ್ನ ಬದುಕಿನ ಆಶೀಯೇ ಇಲ್ಲ. ಮಾತು ಮಾತಿಗೆ “ಹೇಳು-ಇಲ್ಲಿದಿದ್ದರೆ ಕೊಲ್ಲಾವೆ” ಎನ್ನುವ ಕೂರತೆಯಾಡನೆ ಶೇಣ ಶಾಡಲು ನನ್ನಂತಹ ಆಗಲೇ ನಿಚ್ಚಿವೊದ ಅಬಲಿಗೆ ಹೇಗೆ ಸಾಧ್ಯ?

ನನಗೆ ಯಾವುದೂ ತೋಚುತ್ತಿರಲಿಲ್ಲ. ಏನು ಮಾಡಲಿ? ಕಳೆದ ಮಾರು ದಿನಗಳಿಂದ ಬೆಳಕಿನ ಮುಖ ಕಂಡಿರಲಿಲ್ಲ.

ಮಾರು ದಿನಗಳ ಮುನ್ನ ನೇರಿಮನ್ಯೇಯವಲು ತಾಯಿಗೆ “ನಿನಗೆ ಮಕ್ಕಳನ್ನು ಹೇರುವದೊಂದೇ ಗೊತ್ತು. ಮದುವೆಯ ವಯಸ್ಸು ವಿಂತಿರಿದ ಮಗಳು ಮದಿನೆಯಿಲ್ಲದೆ ಬಸಿರಾದದ್ದು ಕೂಡ ತಿಳಿಯಿಲಾರದಾಗಿದೆ.” ಎಂದು ಕೋಪದಿಂದ ಹೇಳಿದ್ದ ಖಾಕ್ಕಳ ನಷ್ಟಿಯದಲ್ಲಿ ಮುದುಕಿ ಕೈ ಹಾಕಿದಾಗ

ಅಂದಿನಿಂದ....ಆ ಕ್ಷೇತ್ರದಿಂದ ಮನೆ ಮಸಣವಾಯ್ತು ನನ್ನ ಪಾಲಿಗೆ.

ಮಸಣ....! ಮಸಣದಲ್ಲಿ ಶಾಂತಿಯಿರುತ್ತದೆ. ಸತ್ತವರನ್ನು ಮಸಣ ದಲ್ಲಿ ಯಾರೂ ಮಾತನಾಡಿಸುವದಿಲ್ಲ ಕೇಳುವದಿಲ್ಲ. ಕೊಣಿಸುವದಿಲ್ಲ ಕಾಡುವದಿಲ್ಲ ದಂಡಿಸುವದಂತೂ ಎಲ್ಲಿಯೋ ಯೋಜನದ ಮಾತು.

ಮಸಣ ಬೇಕು. ಮನೆ ಬೇಡ. ಸಾಯಂವದೇ ಸರಿ ಸತ್ತ ಹೋದರೆ ಈ ಎಲ್ಲ ಕಾಪೆದಿಂದ ಮುಕ್ತಳಾಗುವೆ.

ಆದರೆ ನಾಯಂವನರಿಗೆ ಸಹಿಸುವದಾದರೂ ಹೇಗೆ? ಸಹನೆಗೆ ವಿಂತಿ ಕಷ್ಟ...ಆದರೂ ಸಹಿಸಬೇಕು...

“ಅಯೋಃ ನಹಿಸಲಾರಿ..... ಕೋಪದಿಂದ ಕಂಗಿಟ್ಟು ತಂದೆಯ ಪ್ರಹಾರ ಬೆಳೆದ ಹೊಟ್ಟಿಯ ಮೇಲೆ ಅಫ್ಫಾತವಾಡಾಗ..... “ಅಯೋಃ” ಸಹನೆ ವಿಂತಿ. ತಡೆಯುವದು ಅಸಾಧ್ಯ

ತಡಿಯನದು ಅಸಾಧ್ಯವೆಂದು ಹೇಳರು ಹೇಳದೇ. ಹೇಳರು ಹೇಳದರೆ ಈ ಕಷ್ಟದಿಂದ ಮುಕ್ತಾಗುವೆನೆಂದು ಹೇಳಿದೆ. ಒಂದು...ನೇಳಿ....

ಬಂದು ನೇಡಿ..... ಹೇಳರು ಹೇಳಿಸಿಕೊಂಡವ ಬಂದು ಸನ್ನನ್ನ ಕಷ್ಟದಿಂದ ಮುಕ್ತ ಮಾಡಬಹುದೆಂಬ ಆಶೀರ್ಯಿಂದ ಹೇಳಿದೆ.

ಆಶಿ.....

ಆಶಿ....ಅದುವೇ ಬದುಕಿನ ಜೀವಸೂಕ್ತ. ಆ ಸೂತ್ರಕ್ಕೆ ಅಂಟಿಕೊಂಡು ಬಾಳಭಾಷ್ಯ ಕುಡಿಯಾಡಿಯುತ್ತದೆ. ಸಾವಿನ ಕ್ಷಣದಲ್ಲಿ ಬಹುಕುವೆನೆಂಬ ಆಶಿಯಿಂದ ಕೊನಯಾಸಿರನ್ನ ಎಳೆಯುತ್ತಾನೇ ಮನುಷ್ಯ !

ಆಶಿ....ಆಶಿಯಿಂದಲೇ ಜಗತ್ತು ಉರುಳುತ್ತದೆ.

ಮುರಂದಿನ ಮುಂಜಾವಿನಲ್ಲಿಯೇ ಪುನಃ ತಾನು ಉದಯಿಸುವೆಂಬ ಆಶಿಯಿಂದಲೇ ಸೂರ್ಯ ಇಂದು ಸಂಜೇಗೆ ಅಸ್ತ್ರವಾಗುತ್ತಾನೆ. ಇನ್ನೊಂದು ಜನ್ಮತನಗೆ ಬಂದೇ ಬರುತ್ತದೆ ಎನ್ನುವ ರಾಣಿ ಆಶಿಯಿಂದ ಮಾನವ ಈ ಬದುಕಿನ ನದಿಯಲ್ಲಿ ಈಸುತ್ತಾನೇ-- ಸಾಯಂವರೆಗೂ....!

ಮುಂದೆ ಚೆಕೆ ಬರುವದೆಂಬ ಆಶಿಯಿಂದ ಹೊಟ್ಟಿಯ ಕಾಳುಗಳನ್ನು ಭೂಮಿಗೆ ಬಿತ್ತುತ್ತಾನೇ ಮಾನವ. ಹೊಟ್ಟಿದ ಮಗು ನಾಳಿ ತನ್ನನ್ನ ಸಲಹುವದು ಎಂಬ ಆಶಿಯಿಂದ ತನ್ನನೆತ್ತರದಿಂದ ಮಗುವಿನ ಬಾಳನ್ನ ಬೆಳೆಸುತ್ತಾನೇ ಮಾನವ.

ಆಶಿಗೆ ಅಂತ್ಯನಿಲ್ಲ. ಆದರೆ ಆಶಿ ಸ್ವಿತಿಜದಂತಿ.

ಕಣ್ಣಿಗೆ ಕಾಣತ್ತದೆ. ಆದರೆ ನಡೆದಪ್ಪೆ ದೂರವಾಗುತ್ತದೆ. ನಡೆಯುತ್ತ ನಡಿಯುತ್ತ ಕುಸಿದು ಬೀಳುವದೇ ಮನುಷ್ಯನ ಬಾಳ.

ಆಶಿ.....ಮನುಷ್ಯನ ಬಾಳು. . .

ಬಾಳುವದಕ್ಕಾಗ ಮನುಷ್ಯನಿಗೆ ಆಶಿ. ಬಾಳುವ ಆಶಿ. ಬಾಳಿ ಬದುಕುವ ಆಶಿ. ಬದುಕಿ ಸುಖವದುವ ಆಶಿ....ಸುಖ ಪಡುವದಕ್ಕಾಗಿ ಬಹುಕುವ ಆಶಿ.... ಸುಖಕ್ಕಾಗಿ ಬಹುಕುವ ಆಶಿ....

ಸುಖಕ್ಕಾಗಿ.... ಆಶಿ...

ಆ ಸುಖದ ಆಶೀರ್ವಾದ ನನ್ನ ಕತ್ತಿಗೆ ದುಃಖದ ಉರುಲು ಬಿಳ್ಳಿದೆಂಳಿ
ಬಿಗಿದಿತ್ತು.

ಆವನೂ ಹೇಳುತ್ತಿದ್ದ “ನಿಮಗೆಲಾ . ನಿನು ಸುಮ್ಮನೀ ಹೆದರುವಿ
ನನ್ನಂತಹ ಕಲಿತ ಸಂಸಂಪೂರ್ಣ ತರುಣ ಆದೆಂದಾದರೂ ಮಧ್ಯದಲ್ಲಿ ಕೆಬಿಡು
ವೇನೇ?ನಿಮಿ...ಇದು ಸುಧಾರಣೆಯ ಕಾಲ. ಹೇಳಿಯ ಕಾಲಿದಲ್ಲಿ ತಂಡೆ
ಆರಿಸಿದ ವಥುವಿನೊಡನೆ-ಆದು ಹೇಗೆಯೇ ಇಡಲಿ-ವಿವಾಹ ಮಾಡಿಕೊಳ್ಳಲೇ
ಬೇಕಿತ್ತು. ಆದರೆ ಈಗೆ....? ಈಗೆ ಹಾಗಿಲ್ಲ...ಕಾಲ ಬದಲಾಗಿದೆ ದಿನ
ಬದಲಾಗಿದೆ. ಮನುಷ್ಯ ಬದಲಾಗಿರುವ, ಸಮಾಜ ಬದಲಾಗಿದೆ. ಜಗತ್ತೀ
ಬದಲಿಸಿದೆ...ನಿಮಿ...ಜಗತ್ತೀ ಬದಲಿಸಿದೆ. ನಾನು ನಿನ್ನನ್ನು ಸ್ತುತಿಸುವೇ...
ನಿನ್ನ ಮೇಲೆ ನನ್ನ ಪ್ರೇಮವಿದೆ....ಪ್ರತಿಯೊಬ್ಬ ತರುಣ ತರಣೆಯರು ಆದರ್ಥ
ಪ್ರೇಮ ಮಾಡಲು ಇಚ್ಛಿಸುವರು. ಪ್ರಯತ್ನವಹುವರು ಆದರೆ ಎಲ್ಲರಿಗೂ
ಪ್ರೇಮ ದೊರೆಯುವದು ದುರ್ಭಾಗ್ಯ. ಸಾಮಿರ ವರುಹ ಆಡವಿಯಲ್ಲಿ ಮಂಷಿಯಾಗಿ
ಕುಳಿತು ತಪ್ಪೆಯರ ಮಾಡಿದರೂ ದೊರೆಯುದ ನಿನ್ನ ಪ್ರೇಮಾವಶ್ವತ ತಾನಾಗಿ
ನನ್ನದುರು ಪ್ರತ್ಯಕ್ಷಬಂಧಿಗೆ, ಧ್ಯಾನಸೇದುರು ಪ್ರತ್ಯಕ್ಷಬಂಧ ಭಗವಾನ್ ವಿನ್ಯಸಿ
ನಂತೆ.... ಹಾಗೆ ನನಗೆಲ್ಲ ದೇವರಲ್ಲಿ ವಿಶ್ವಾಸವಿಲ್ಲ ಆದರೂ ಉದಾಹರಣೆ
ಗಾಗಿ ಹೇಳಿದೆ....ನಿಮಾತ್ಮ...ತಾನಾಗಿ ನನ್ನದುರು ಪ್ರಸನ್ನವಾದ ಪ್ರತ್ಯಕ್ಷಬಂಧ
ಪ್ರೇಮಾವಶ್ವತವನ್ನು ಕಾಲಿನಿಂದೊದೆದು ಬೀಸಾಕಲಾ? ಕುಡಿದು ತೃಪ್ತಿ
ಸಾಗಬೇಕೆಂದು ಮುಖದಲ್ಲಿ ತಿಗೆನುಕೊಂಡ ಅವಶ್ಯತವನ್ನು ಬೀದಿಗೆ
ಬೀಸಾಕಲಾ?ಇಲ್ಲ .. ನಿಮ್ಮ.....ಇಲ್ಲ..... ಎಂದೆಂದಿಗೂ ಇಲ್ಲ.
ನಾನು ಆದರ್ಥ ಪ್ರೇಮ ಮಾಡುವೆ ಯಾವ ತಡೆಗೂ ಹೆದರೂದೆ ಯಾರ
ಭಯವೂ ನನಗಿಲ್ಲ. ತಂಡೆ-ತಾಯಿಗಳು ಅಡ್ಡ ಮಾಡಿದೂ ಕೂಡ ಅವರ
ತಡೆಯನ್ನು ಕಿತ್ತಿಸಿದು ನಾನು ನಿನ್ನ ಜೊತಗೆ ವಿವಾಹ ಮಾಡಿಕೊಳ್ಳುವೇ...

“ . ನಾನು ನಿನ್ನ ಜೊತೆಗೆ ವಿವಾಹ ಮಾಡಿಕೊಳ್ಳುವೇ....

ಇವು ಆವನೀ ಹೇಳಿದ ಮಾತ್ರಗಳು. ಆವನು ತನ್ನ ಮುಖದಿಂದ
ಉಸುರಿದ ವಾಕ್ಯಗಳು ಅದುವೇ ಆವನು ನನಗೆ ಕೊಟ್ಟ ವಚನ.

ಆಂತೆಯೇ ಆಶಿ... ಆಶಿ.....

ಆದರೆ ಬೆಳಕಿನ ಬುಡದಲ್ಲಿಯೇ ಕತ್ತಲೆಯಿದೆ ಎನ್ನುವದು ಗೊತ್ತಿದ್ದರೂ, ನಿತ್ಯ ನೋಡುತ್ತಿದ್ದರೂ ಲಕ್ಷ್ಯಕ್ಕೆ ತಂದುಕೊಳ್ಳುವದಿಲ್ಲ ಅಶೆಯ ಅಂತರಿಕ್ಷದಲ್ಲಿ ಆಶಿಯ ಗರಿಗೆದರಿ ಹಾರುತ್ತಿರುವಾಗ್ನಿ ನೇನಹಿಗೆ ಬರುವದಿಲ್ಲ. ಆಶಿಯೇ ನಿರಾಶೆಯ ತಾಯಿ, ಆಥವಾ ಮಗಳು.... ಆಥವಾ ಏರಡೂ ಎನ್ನುವದು..... ಆದನ್ನು ನೇನಹಿಗೆ ತಂದುಕೊಳ್ಳುವದು ಇಲ್ಲ. ಏಕೆಂದರೆ ಆಶಿ ಎಲ್ಲವನ್ನೂ ಮರೆಯಿಸಿರುತ್ತದೆ.

ಆಶಿ... ನಿರಾಶೆ.....

“ನಿನ್ನ ಜೊತೆಗೆ ವಿವಾಹ ಮಾಡಿಕೊಳ್ಳುವೆ.....”

ಈ ಆಮೃತ ವಾಕ್ಯವನ್ನು ಒಂದು ದಿನ ರಂಗ ಹೇಳಿದ್ದು. ಅಂದು ನಾನು ಪೂರ್ಣವಾಗಿ ನಂಬಿದ್ದೆ. ನಾನು ಸಂಪೂರ್ಣವಾಗಿ ವಿಶ್ವಾಸ ತಾಳಿದ್ದೆ ಅವೇ ಮಾತುಗಳನ್ನು— ಅದೇ ಆಮೃತ ವಾಕ್ಯವನ್ನು—

“ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ”

ಎಂದು ಕುಲಕರ್ಣಿಯವರು ಕೂಡ ಹೇಳಿದ್ದರು.

ಕುಲಕರ್ಣಿಯವರು.....

ಸಭ್ಯರು, ದೇವರಂಧರರ, ಮಹಾತ್ಮರು, ದೇವರು ಅವರೂ ಹೇಳಿದ್ದರು—

“ ಮಾನುತ್ವ ಜಗದಲ್ಲಿ ಒಳತು, ಕೆಡಕು, ಆಶಿ, ನಿರಾಶೆ, ಸಜ್ಜನ, ದುಜನ, ಬೆಳಕು, ಕತ್ತಲೆ..... ಎಲ್ಲವೂ ಇವೆ. ಆವೆಲ್ಲವೂ ಒಂದ ಕೊಳ್ಳಂದು ಪ್ರೇಸ್ಕರ್ವಾಗಿ ಇವೆ. ತಾಯಿ ಮಕ್ಕಳಾಗಿ ಇವೆ. ಪತಿ ಪತ್ನಿಯ ರಾಗಿ ಇವೆ. ಆಶೆಯಿಲ್ಲದ ನಿರಾಶೆಯಿಲ್ಲ ಸಜ್ಜನರಿಲ್ಲದಿದ್ದರೆ ದುಜನರಿಲ್ಲ. ಬೆಳಕಿಲ್ಲದಿದ್ದರೆ ಕತ್ತಲೆಯನ್ನುವದೂ ಕೂಡ ಯಾರಿಗೂ ಗೊತ್ತಿರುತ್ತಿರಲ್ಲ. ಕೆಡಕೇ ಇಲ್ಲದಿರುತ್ತಿದ್ದರೆ ಒಳ್ಳೆಯದೆನ್ನುವದನ್ನು ಆವೇಷಿಸುತ್ತಿರುವವರು ಯಾರು? ಒಳ್ಳೆಯದನ್ನು ಆವೇಷಿಸುವ ನಾವು ಕೆಡಕಿನ ವಿಚಾರವನ್ನೇ ಮಾಡುವದಿಲ್ಲ.

ಅಂತೆಯೇ ಕೆಡಕು ನಮ್ಮೆದುರು ಬಂದಾಗ ಭೂತದಂತೆ ಕಾಣತ್ತದೆ. ಭೂತಾಕಾರವಾಗಿ ನಮ್ಮನ್ನು ಹೆಡರಿಸುತ್ತದೆ. ಅದರೆ ಒಳಿತಾಗಬೇಕು ಎನ್ನುವ ವಿಚಾರ ಬಂದಾಗಲೇ ಒಳಿತಾಗದಿದ್ದರೆ-ಕೆಡಕಾದರೆ ಎಂಬುದನೂ ಕೂಡ ನಾವು ವಿಚಾರಿಸಿದ್ದರೆ ಒಳಿತಾದರೆ ಒಳಿತು. ಒಳಿತಾಗದಿದ್ದರೆ ಬರುವ ಒಳಿತಿರದ, ಕೆಡಕಿಗೂ ಸಿದ್ಧರಿರುತ್ತೇವೆ ಅಗ್ಗೆ ನಮ್ಮಲ್ಲಿ ಕೆಡಕನ್ನು ಎದುರಿ ಸುವ ಸಾಮ್ರಥ್ಯವಿರುತ್ತದೆ. ಆ ಸಾಮ್ರಥ್ಯದಿಂದ ನಾವು ಹೆಚ್ಚು ದುಃಖಿಗಳಾಗುವದಿಲ್ಲ. ಅಭವಾ ದುಃಖವನ್ನು ಎದುರಿಸುವ ಸಾಮ್ರಥ್ಯವನ್ನು ತಂದುಕೊಳ್ಳುತ್ತೇವೆ. ನೀವು ಹೆಚ್ಚು ದುಃಖಿಯಾಗಿರುವದಕ್ಕೆ ಅದುವೇ ಕಾರಣ. ಒಮ್ಮೆಲೇ ನಿಮ್ಮ ಕಲ್ಪನೆಗೆ ಅಫೋತವಾಯಿತು. ಅದನ್ನು ಸಹಿಸಿಕೊಳ್ಳುವ ಸಾಮ್ರಥ್ಯ ನಿಮ್ಮಲ್ಲಿರಲಿಲ್ಲ ಅಂತೆಯೇ ನೀವು ದುಃಖಿಯಾಗಿರುವಿರಿ. ಯಾವುದಕ್ಕೂ ನೀವು ದುಃಖಿಯಾಗಿರುವದು ಬೇಡ. ಯಾರನ್ನೂ ನೀವು ದೂಡಿಸುವದು ಬೇಡ ಈ ಜಗತ್ತಿನ ಎಲ್ಲ ವ್ಯಕ್ತಿಗಳೂ ಸರ್ವಶಕ್ತರಲ್ಲ. ಪರಿಪೂರ್ಣರಲ್ಲ. ಎಲ್ಲರೂ ಒಂದಿಲ್ಲಿಂದು ಅಸಮರ್ಥತೆಯಿಂದ ಅಪೂರ್ಣತೆಯಿಂದ ಬಳಲುತ್ತಾರೆ. ಒಬ್ಬೊಬ್ಬರು ಒಂದೊಂದು ವಿಧ. ಒಂದೊಂದು ತರದ ಅಪೂರ್ಣತೆ. ಒಬ್ಬೊಬ್ಬರಲ್ಲಿ ಒಂದೊಂದು ತರದ ಅಪೂರ್ಣತೆ. ಒಬ್ಬೊಬ್ಬರಲ್ಲಿ ಒಂದೊಂದು ತರದ ಅಸಮರ್ಥತೆ. ಯಾರೂ ಪರಿಪೂರ್ಣರಲ್ಲ ಸರ್ವಶಕ ಪರಿಪೂರ್ಣ ಭಗವಂತ ಕೂಡ ಮಾನವನ ರೂಪ ತಳೆದಾಗ ಮಾನವರಂತೆ ಅಪೂರ್ಣನಾಗಿ ಅಸಮರ್ಥನಾಗಿ ಬಾಳಬೇಕಾಗುತ್ತದೆ.ಬಾಳುತ್ತಾನೆ. ಅದಕ್ಕಾಗಿಯೇ ಹೇಳಿವದು ಯಾರನ್ನೂ ದೂಡಿಸುವದು ಬೇಡ ಯಾರನ್ನೂ ಕಪಿಸುವದು ಬೇಡ....ನೀವು ತಾಳಿರಿ....ಅಂದರೆ ನಿಶ್ಚಯವಾಗಿಯೂ ಬಾಳುವಿರಿ....ನಿಮ್ಮಿಂದ ಅಪರಾಧವಾದು ನಿಜ. ಅದರೆ ಅದಕ್ಕೆ ನೀವೇ ಸಂಪೂರ್ಣವಾಗಿ ಹೊಣಿಗಾರರಲ್ಲ. ಹಾಗೆಂದು ನಿಮ್ಮ ಹೊಣಿಗಾರಿಕೆಯನ್ನು ನೀವು ಹಾರಿಸಿಕೊಳ್ಳಲಾರಿ. ಗಂಡಸು ತೋರಿಕೆಗಾದರೂ ‘ತಾನಲ್ಲ’ ತನಗೇನೂ ಅರಿಯದು’ ಎಂದು ಕೆವಿಯ ಮೇಲೆ ಕೈಯಿಟ್ಟುಕೊಳ್ಳಬಹುದು ಅದರೆ ಸ್ತ್ರೀಹಾಗಲ್ಲ- ಜಗತ್ತಿನ ತಪ್ಪನ್ನೂ ತನ್ನ ಹೊಟ್ಟಿಯಲ್ಲಿ ಹಾಕಿಕೊಂಡು ತಾನು ದುಃಖಿಯಾಗಬೇಕಾಗುತ್ತದೆ. ಅಂತೆಯೇ ಸ್ತ್ರೀಗೆ ದೇವಿ ಎನ್ನುವರು, ತಾಯಿ ಎನ್ನುವರು. ಅದರ ಜೊತೆಗೆ ಪಾಸಿ ಎನ್ನುವರು. ಕಲಂಕಿಣಿ ಎನ್ನುವರು.

ಅವಳು ಎಲ್ಲವೂ ಅಹುದು. ಮನುಷ್ಯನ ರೂಪ ತಕ್ಷಿದ ಭಗವಂತನು ಕೂಡ ಮಾನವನ ಆಸಮಂಥ ತೆಯಿಂದ ಬಾಳುವಾಗ ಮಾನವರ ನಿಚಾರವಾದರೂ ಏಕೆ? ಸ್ತ್ರೀ ಮಾನವಳು. ಮನುಷ್ಯ ಸಹಜವಾದ ಆಶಿ ಅವಳಲ್ಲಿದ್ದರೆ ಅದು ಅಪರಾಧವಾಗಲಾರದು. ಆಶಿಗೆ ಆಶಿಯ— ಸುಖಕೈ ಸುಖದ ತಾಕಲಾ ಟಿವಾದಾಗ ಫಣಣಿಯಾದಾಗಲೇ ಅಲ್ಲವೆ ಕೆಡಿಗಳು ಉದುರುವದು. ಉದುರುವ ಕೆಡಿಯಿಂದ ಜಗತ್ತಿಗೆ ಬೆಳಕು ತೋರುವ ಜ್ಯೋತಿಯಾಗ ಉರಿಯುವದು. ಜಗತ್ತೆನ್ನು ದಹಿಸುವ ಜ್ಯಾಲೆಯಾಗಿ ಹಬ್ಬಿವದು. ಸುಖದ ಆಶಿಯಿಂದ ಮಂದಿ ಸಾಗುವಾಗ ತಪ್ಪಿ ತಪ್ಪಿ ಘಟಿಸುವದು. ಅದಕ್ಕೆ ಹೊಣಿಗಾರರು ಒಬ್ಬರಲ್ಲಿ- ಒಬ್ಬರು ಅದರೆ ಒಬ್ಬರು ಹೊಣಿಗಾರಿಕೆ ಹಾರಿಸಿಕೊಂಡಾಗ ಎಲ್ಲ ಅಪರಾಧವೂ ಉಳಿದ ಒಬ್ಬರದೇ ಆಗಿ ತೋರುತ್ತದೆ. ಕೆಲವೊಂದು ಸಹ ನಿರಾಪರಾಧಿ ಕೂಡ ಅಪರಾಧಿಯಾಗಬೇಕಾಗುತ್ತದೆ....ನೀವು .. ಅಹಲ್ಯೆಯ ಕತೆ ಕೇಳಿಲ್ಲವೇ? ಅವಳ ಅಪರಾಧವಾದರೂ ಏನು? ಅದರೂ ಅವಳು ಅಪರಾಧಿ.

“....ಏಕೆ ?....”

“....ಆವಳು ಸ್ತ್ರೀ. ತಾಯಿ. ಜಗತ್ತಿನ ಜನರ ವಾವದ ಕಾಲಕೂಟಿ ನನ್ನ ಕೂಡ ಕುಡಿದು ಜೀಣಿಸಿಕೊಳ್ಳುವ ಶಕ್ತಿಯಿದ್ದವಳು....”

“...ಅಂತೆಯೇ ಆವಳು ಅಪರಾಧಿ...”

“ ಅಪರಾಧಕ್ಕೆ ಶಿಕ್ಷೆಯಾಗಲೇ ಬೆಕು....”

“ ...ಎಂತಹ ಶಿಕ್ಷೆ....? ”

“....ಸಾವಿರ ವರುಷವೂ ತಿಲೆಯಾಗಿ ಬೀಳುವದು !....”

“...ಆದರೂ ಆವಳು ನಿರಪರಾಧಿ...”

“...ಸ್ತ್ರೀ....ದೇವಿ...ತಾಯಿ...”

“ ... ಅಂತೆಯೇ ಭಗವಂತನಿಗೂ ಕೂಡ ಇಡ್ಡಲ್ಲಿಂನ ಧ್ವನಿಸಿ ಬರಬೇಕಾಯ್ತು. ನಾನು ಹೀಳುವದು ಕತೆಯಲ್ಲ, ಸತ್ಯ. ಒಂದು ಉದಾಹರಣೆ....”

“ ... ತಿಳಿದೋ ತಿಳಿಯದೆಯೋ ಅಪರಾಧಗಳು ಘಟಿಸುತ್ತವೇ....”

“ ತಿಳಿದು ಮಾಡಿದ ಅಪರಾಧ, ಸಾವ....”

“... ತಿಳಿಯದೆ ಫುಟ್‌ಸಿದ ಅಪರಾಧ ಪಾಪವಲ್ಲ...”

“....ಅದರೂ ಅಪರಾಧ. ನಿಜ...”

“..., ಅಪರಾಧಕ್ಕೆ ಶಿಕ್ಷೆಯಾಗಲೇಬೇಕು. ಅಗುತ್ತದೆ...”

“... ಅದರೆ ನಿಷ್ಪಾಸಿಗೆ ಅದ ಶಿಕ್ಷೆಯಿಂದ ಮುಕ್ತ ಮಾಡುವದಕ್ಕೆ ದೇವ ನಿಗೆ ಅವಶಾರ ತಾಳಬೇಕಾಗುತ್ತದೆ....”

“... ಸುಮಿತ್ರಾ ... ಹೆದರಬೇಡಿರಿ ಏಕೆಂದರೆ ನೀವು ನಿರಪರಾಧಿ.

ನಿಮ್ಮ ರಕ್ಷಣೆ ದೇವಗಿ ಸೇರಿದೆ. ಇಂದಿಲ್ಲ ನಾಳಿ ಶಿಕ್ಷೆಯ ಅವಧಿ ಮುಗಿ ದಾಗ ನಿಮ್ಮ ಕಲ್ಯಾಣವಾಗುತ್ತದೆ. ನೀವು ಹೆದರಬೇಡಿರಿ....ಸುಮಿತ್ರಾ .. ನಿಮ್ಮ ಒಪ್ಪಿಗೆ ಇರುವದಾದರೆ....”

“....ನಿಮ್ಮ ಜ್ಞಾತಿಗೆ ನಾನೇ ವಿವಾಹ ಮಾಡಿಕೊಳ್ಳುವೇ....” ಎಂದು ... ವಿವಾಹ ಮಾಡಿಕೊಳ್ಳುವೇ ...

ವಿವಾಹ.....

ಯಾರಿಗೆ ವಿವಾಹ ಬೇಡ ?

ಅದರಲ್ಲಿಯೂ ನನಗೆ.....?

ಸಾವಿರ ವರುಷದ ತೆಪಕ್ಕುಯಾಕ್ಕಾಗಿ ಭಕ್ತಿಗೆ ಸಿಕ್ಕ ವರವಾಗಿತ್ತು ನನಗೆ.

ವಿವಾಹ.... ...

ವಿವಾಹ ವಿಲ್ಲದಿದ್ದರೆ ಏನೂ ಇರಲಿಲ್ಲ ನನ್ನ ಜಿವನದಲ್ಲಿ.

ನನ್ನದೆಂದು ನಾನು ತಿಳಿದುಕೊಂಡೆದ್ದೆಲ್ಲ ತೊಳೆದು ಹೊಗಿತ್ತು.

ಬಳಿದು ಹೊಗಿತ್ತು.

ನಾನು ತಿಳಿದು ಕೊಂಡೆದ್ದ ಅನಂತ.... ...

ಅನಂತ ...! ಜಗತ್ತಿಲ್ಲ ನನ್ನದು. ನಾನು ಎಲ್ಲವನ್ನೂ ದೊರಕಿ ಸಿರುವೆ. ನನಗೆ ಸಿಕ್ಕಿದೇ ಇರುವದು ಜಗತ್ತಿನಲ್ಲಿಯೇ ಇಲ್ಲ. ಇದು ಆ ದಿನದ ಕಿಳುವಳಕೆ.

ಅದರೆ ಅದೆಲ್ಲವೂ ಮಾಯೆಯಾಗಿತ್ತು.

ಏಕೆಂದರೆ ನಾನು ಏನನ್ನೂ ದೊರಕಿಸಿರಲಿಲ್ಲ. ನನಗೆ ಏನೂ ಸಿಕ್ಕಿ ರಲಿಲ್ಲ. ಅದರೆ ತಿಳಿದೆದ್ದ ಅಗಲ್ಲ. ಮುಂದೆ ಬಹುದಿನಗಳ ನಂತರ.

ಬಹುದಿನಗಳ ನಂತರ ತಿಳಿದು ಬಂದಿತು. ನಾನು ಏನೆನ್ನೂ ದೊರೆ
ಕೆಸಿಲ್ಲ ಯಾರನ್ನೂ ಇಲ್ಲ.... ನಾನು ನಿರಾಧಾರಿ... ಎಂದು.

‘ನಿರಾಧಾರಿ.....’

ಜಗತ್ತಿನಲ್ಲಿ ಯಾರ ಅಶ್ರಯವೂ ಇಲ್ಲ. ಯಾರೂ ನನ್ನೆನ್ನು ಮುಂದಕ್ಕೆ
ಕರೆಯುವವರಿಲ್ಲ ಕಂಡವರೆಲ್ಲ ನನ್ನ ಮುಖ ನೋಡಿ ಕೇರೆ ಹಾಕುವ
ದಕ್ಕೆ ಸಿದ್ಧರಿದ್ದರು. ಅದಕ್ಕಾಗಿ ನನ್ನೆನ್ನು ನೋಡಿ ಕೇರೆ ಹಾಕಿ ನಗುವ
ದಕ್ಕಾಗಿ ನಾನವರಿಗೆ ಶಾಣಿಸಬೇಕಿತ್ತು.

ಅದರೆ ನಾನು ಯಾರಿಗೂ ಶಾಣಿಸುವಂತಿರಲಿಲ್ಲ. ನನ್ನೆನ್ನು ಒಂದು
ದುಃಖಿಸಿವನ್ನು ಮುಂದಕ್ಕೆ ಕರೆದು ಸಾಂತ್ಯನ ಮಾಡುವವರು ಯಾರೂ
ಇದ್ದಿರಲಿಲ್ಲ ಅಂತೆಯೇ ಯಾರನ್ನೂ ನೋಡುವಂತಿರಲಿಲ್ಲ— ನಾನು.

ಯಾರನ್ನೂ ನೋಡಿದೆ, ಯಾರ ಕಣ್ಣಿಗೂ ಬೀಳಿದೆ ಎಲ್ಲಿಯಾದರೂ
ಅಡಗಬೇಕಿಂದು ನನ್ನ ವಿಚಾರ. ಓವ್ ನರಾಶ್ರಿತಿಯ ವಿಚಾರ ಓವ್
ನಿರಾಧಾರಿಯ ವಿಚಾರ. ಒಬ್ಬ ದುಃಖಿಯ ವಿಚಾರ. ಜಗದ ದೃಷ್ಟಿಯಲ್ಲಿ
ಅದಕ್ಕೇ ಹೆಂಗಸಾದ ನನ್ನ ದೃಷ್ಟಿಯಲ್ಲಿ ಕೂಡ — ಒಬ್ಬ ಪಾಪಿಯ
ವಿಚಾರ...

ಪಾಪಿ.....

ಅಹುದು ನಾನು ಪಾಪಿ !

ಪಾಪಿಯಲ್ಲಿದೆ ಇನ್ನೇನು ?

ಜನರು ಹೇಳುತ್ತಾರೆ ‘ನೀವು ಪಾಪಿ’ ಎಂದು.

ತಂದೆ-ತಾಯಿ ಹೇಳುತ್ತಾರೆ “ನೀನೇ ಪಾಪಿ” ಎಂದು.

ನನ್ನ ಎದುರಿನ ಮನೆಯವನ ತಂದೆ ಹೇಳುತ್ತದ್ದೆ ಅವಕೇ ಪಾಪಿ
‘ಎಂದು’

ಆತ-ರಂಗ ಹೇಳುತ್ತಿದ್ದ ‘ನನಗಾವುದೂ ಅರಿಯದೂ ಯಾರದೂ
ಪಾಪ ನನ್ನ ತಲೆಯಮೇಲೇಕೆ ಹೊರಿಸ ಬಯಸುತ್ತೀರಿ ? ಎಂದು.

ನನ್ನ ಹೊಟ್ಟಿಯಲ್ಲಿಯ ಸಿಂಡ ಹೇಳುತ್ತಿತ್ತು “ನೀನು ವಾಸಿ. ತಾಯ ಯಲ್ಲ” ಎಂದು.

ಕೊನೆಯಲ್ಲಿ ನನ್ನ ಮನ ಕೂಡ ಗರ್ಜಿಸುತ್ತಿತ್ತು ! ನೀನು ವಾಸಿ” ಎಂದು.

ನನ್ನ ಮನ.....!

ಅಹುದು ನನ್ನ ಮನ ಕೂಡ ಹೇಳುತ್ತಿತ್ತು.

ವಾಸಿ.....ವಾಸಿವಾಸಿ.....ಎಂದು.

ಇಂತಹ ಜಗತ್ತು ತಂದೆ-ತಾಯಿಗಳು ನಾನು ನಂಬಿದವ ನನ್ನನ್ನು ಅಶ್ಯಯಿಸಿ ನನ್ನ ಹೊಟ್ಟಿಯಲ್ಲಿ ನನ್ನಿಂದ ಬೆಳೆಯುವ ಸಿಂಡ ಮತ್ತು ನನ್ನ ಮನ ಎಲ್ಲರೂ ನನ್ನನ್ನು ‘ವಾಸಿ’ ಎಂದು ಕೂಗುತ್ತಿದ್ದರು.

ಜಗತ್ತಿ ಹೇಳುವ ವಾಸಿಗೆ ಅವರು ಹೇಳಿದ್ದ್ವಾಗಿ.

“ನಾನು ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ ‘ಎಂದು !

ಅವರು ಎಂತಹ ಮಹಾಪುರುಷರು !

‘ನಿನ್ನನ್ನು ಲಗ್ಗು ಮಾಡಿಕೊಳ್ಳುವೆ’ ಎಂದು ಹೇಳಿದ ಒಬ್ಬರಿಂದಾಗಿ ಮನೆ ತಂದೆ-ತಾಯಿ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಹೇಸಿಗಿಂತ ಹೇಸಿಯಾಗಿ ವಾಪದ ಸಚೀವ ಮೂರ್ತಿಯಾಗಿ ಗಾಳಿಗೆ ಹಾರಿದ ತರಗೆಲೆ ಯಂತೆ ಆಳ್-ಆಂತವನ್ನರಿಯದೆ ಎಲ್ಲಿಯೋ ಹೊರಟಿದ್ದ ಗೊತ್ತುಗುರಿ ಗಳಿಲ್ಲದೆ.

ಗೊತ್ತುಗುಡಿಗಳಲ್ಲದೆ, ಆಳ್-ಆಂತವನ್ನರಿಯದೆ ಗಾಳಿಗೆ ಹಾರಿದ ತರಗೆಲೆಯಂತೆ ಎಲ್ಲಿಯೋ ಹೊರಟಿದ್ದ ಪಾಪದ ಪ್ರತಿಮಂಶತ್ವಗೆ, ತಂದೆ-ತಾಯಿ ಮನೆ-ಮಾರು ಎಲ್ಲವನ್ನೂ ಕಳೆದುಕೊಂಡು ಹೇಸಿಗಿಂತ ಹೇಸಿಯಾದ ಹೇಸಿಗೆ ಅವರು ಹೇಳಿದ್ದರು. “ನಾನು ನಿಮ್ಮ ಜೊತೆಗೆ ವಿವಾಹ ಮಾಡಿ ಕೊಳ್ಳುವೆ” ಎಂದು !

ಇವರು ಹೇಳುವದು ಕನಸಿನಲ್ಲಿ ಆಲ್ಲವನ್ನೇ?

ಅವರು ನನ್ನ ಜೊತೆಗೆ ವಿವಾಹ ಮಾಡಿಕೊಳ್ಳಬೇಕೆಂಬುದು ನನ್ನ ಇಟ್ಟಿನನ್ನು ಅಭಿಲಾಷೆ. ನನ್ನ ಒಂದೇ ಒಂದಾದ ಆಶೆ. ಆದರೂ ಅವರು ಹೇಳುವದು ಸತ್ತವೆ ?

ಅವರ ಯಾವ ಮಾತಿನಲ್ಲಿ ಯಾವುದೇ ವಿಚಾರದಲ್ಲಿ ಅವರ ನಡುವಳಿಕೆ ಯಲ್ಲಿಯ ಸರಳತೆ ಇದಾವುದರಲ್ಲಿಯೂ ನನಗೆ ಸಂಶಯವಿರಲಿಲ್ಲ. ಅಂತಹ ಸಂಶಯ ಬರುವಂತಹ ವರ್ತನೆ ಅವರದಿರಲಿಲ್ಲ. ...

ಆವರು ತಾಯಿಯಾಗಿ ಕಾಯಿದ್ದರು. ಗೊತ್ತು ಗುರಿಯಿಲ್ಲದೆ ಬೀದಿಯ ಪಾಲಾಗಿ ಮರಣದ ಮುಖದಲ್ಲಿ ಮಾಯವಾಗ ಹೊರಟಿ ನನ್ನನ್ನು ಎತ್ತಿ ತಂದಿದ್ದರು....ಆವರಿಗಾಗಿ ... ಆವರು ಹೇಳಿದ ಮಾತಿಗಾಗಿ ನನ್ನಲ್ಲಿ ಸಂಶಯವಿರಲಾರದು. ಆದರೂ ಮನುಷ್ಯ ಸ್ವಭಾವಕ್ಕನುಸರಿಸಿ ಯಾವುದೋ ಒಂದು ಮನೆಯಿಂದ ಇಂಷಿಕೆ ಹಾಕಿದ ಸಂಶಯ ಸಂಧಿ ಸಿಕ್ಕರೆ ಸಾಕು ಭೂತಾಕಾರವಾಗುವ ದಾರಿ ಶಾಯುತ್ತಿತ್ತು.

ಆದರೆ ಆವರು ಹೇಳಿದ್ದು ಸತ್ಯ. ಆವರ ಮಾತಿನಲ್ಲಿ ಕೊಂಕು ಎಂದಿಗೂ ಇರಲಾರದು. ಏಕೆಂದರೆ ಆವಚು ಎಲ್ಲರಂತಹರಲ್ಲ. ಆವರು ನನ್ನ ಉದ್ದಾರಕಾಗಿ ಜನ್ಮತಾಳಿದವರು. ಆಹುದು.... ನನ್ನ ಉದ್ದಾರಕಾಗಿ ಮಾತ್ರ.

ಇಲ್ಲಿದಿದ್ದರೆ... ಆವರು.... ಯಾರು.... ? ನಾನು ಎಲ್ಲಿಯವರು ? ನಮಿಷ್ಯಿರ ಸಂಬಂಧವೇನು?

ಯಾವ ಸಂಬಂಧವೂ ಇಲ್ಲ. ವೊದಲು ನೋಡಿ ವರಿಜಯವಿಲ್ಲ. ಸಾಯಲು ಹೊರಟಿದ್ದೆ. ಸಂಜೀವಿನಿಯಾಗಿ ಉಳಿಸಿದರು. ತಂದೆ-ತಾಯಿಗಳಿನ್ನುವರೆ “ಸಾಯಿ.... ಸತ್ಯ ಹೋಗು” ಎಂದು ದೂಡುವಾಗ.

“ನೀನೇನು ಅಂತಹ ಅಪರಾಥವನ್ನು ಮಾಡಿರುವೆ ಸಾಯಂವದಕ್ಕೆ....? ನೀನು ಸಾಯಲಾಗದು. ಸಾಯಕೂಡಬು...” ಎಂದು ತಮ್ಮ ದಯೆಯ ಮನುಕೆಯ ಅವರಣದಲ್ಲಿ ನನ್ನನ್ನು ಉಳಿಸಿದರು. ಬಾಳಿಸಿದರು. ಕೊನೆಗೆ ಮತ್ತೆ ಆವರಿ —

“ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ” ಎಂದು ಹೇಳಿದರು. ಎಂತಹ ದಯೆ!... ಎಂತಹ ಉದಾರತೆ!

ಹಾಳಾದ ನಾನು ಹಾಳಾಗಿ ಹೋಗಬಾಧದೆಂದು ಆವರು ಹೇಳಿದುದು “ನಾನು ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ” ಎಂದು.

ನಾನು ಕೂಡ ಇದೇ ದಿನಕ್ಕಾಗಿ ಕಾಯ್ದುದು. ಹೆತ್ತೆ ಕರುಳಿನ ಕೊಲೀ ಕೂಡ ಮಾಡಿದೆ. ನಾನು ಯಾರ ಜೊತಿಗಾದರೂ ವಿವಾಹ ಮಾಡಿಕೊಳ್ಳಬೇಕೆಂದು.

ಕಾಮಿನಿಯಂತೂ ಹಿಗ್ಗಿದಳು.

“ಸುಮಿತ್ರಾ... ಕುಲಕರ್ಮಯವರು ನಿನ್ನನ್ನು ವಿವಾಹವಾಗಲೋಪ್ರಿಯರು! ನಿನ್ನ ಭಾಗ್ಯ ಹಿರಿದು...

“ಸ್ತ್ರೀಗೆ ವಿವಾಹವಾಗದೆ ಬೇರೆ ದಾರಿಯಿಲ್ಲ. ಇದು ನಿಜವಾದರೂ ವಿವಾಹಿತ ಸ್ತ್ರೀ ಗುಲಾಮಳು. ಅವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಅವಳು ಒಬ್ಬ ಗಂಡಸಿನ ಭೋಗೆಕ್ಕಾಗಿ ನಿಮರ್ಚಣವಾದ ಒಂದು ಕ್ಷೇತ್ರ ಜಂತು.”

“...ಆದರೂ ವಿವಾಹವಿಲ್ಲದ ಹೆಣ್ಣು ಸ್ತ್ರೀಯಿಲ್ಲ. ಅವಳು ಜಗದಲ್ಲಿ ಎಂದೆಂದಿಗೂ ಸುರಕ್ಷಿತಳ್ಳಿ. ಅಂತೆಯೇ ಗಂಡುಸೆಂದರೆ- ದ್ವೇಷಿಸುವ ನಾನು ನಿನ್ನ ವಿವಾಹಕ್ಕಾಗಿ ಪ್ರಯತ್ನಿಸಿದ್ದು.”

“ಸುಮಿತ್ರಾ.... ಕುಲಕರ್ಮಯವರು ಸೆಜ್ಜುನರಳ್ಲಿ. ಸಾಧುಗಳು. ಅವರನ್ನು ವಿವಾಹವಾಗುವ ನೀನು ವಸಿಸ್ತುನೆ ಅರುಂಧತಿ....”

“ವಸಿಸ್ತುನೆ ಅರುಂಧತಿಯಾಗಿ ಬಾಳಬೇಕಾಗಿದ್ದ ನೀನು ಒಂದು ಕಾಲದಲ್ಲಿ ಕ್ರಾರ ಗಂಡಸಿನ ಕಷಿಮುಷ್ಟಿಯಲ್ಲಿ ಸಿಕ್ಕು ಜಿಬ್ಬಾಗಿದ್ದೆ.... ಕಂಡವರೆಲ್ಲ ದೂಡುವ ಕೇಳು ಪ್ರಾಣಿಯಾಗಿದ್ದೆ....”

“ಆ ಅವರಾಧರಕ್ಕೆ ಹೊಣಿ ಯಾರು? ಆ ಪಾಪದ ಮೂಲವೆಲ್ಲಿ....?”

ಅದರೆ ಕಣ್ಣಿದ್ದು ಅವನ್ನು ಮುಜ್ಜೀಕೊಂಡು ಅಂಧರಂತೆ ವರ್ತಿಸುವ ಈ ಹುಂಟರು ಅದನ್ನು ನೊಡೆಬಯಸುವದಿಲ್ಲ. ನೊಡೆಲಿಷ್ಟು ಸುವದಿಲ್ಲ. ಅವರು ಹೇಳುವದು “ಸುಮಿತ್ರಿ ಪಾಪಿ....ಆದ್ದರಿಂದ ಅವಳು ತಮ್ಮಿಡನೇ ಕೂಡಿಬಾಳಲು ಅಯೋಗ್ಯಳು....” ಎಂದು....”

“ಅವಳು ಪಾಪಿ ಹೇಗೆ....? ಎಂದು ಕೇಳಿದರೆ ಅದಕ್ಕೆ ಉತ್ತರಿಸುವ ಸಾಮರ್ಥ್ಯ ನಿನ್ನನ್ನು ಪಾಪಿ ಎಂದು ಜರಿದ ಹಳದ ಕೀಟಿಕಗಳಲ್ಲಿಲ್ಲ. ಏಕೆಂದರೆ ಅವು ಕ್ಷೇತ್ರದ ಕೀಟಿಕಗಳು. ಮನುಷ್ಯರಲ್ಲ....”

“ ಮನುಷ್ಯರಲ್ಲಿ ವಿಚಾರಕ್ತಿಯಿರುತ್ತದೆ. ಒಳತು ಕೆಡಕುಗಳನ್ನು ಅವರು ನಿಣರ್ಯಿಸುವದು ಶುದ್ಧ ಮನದ ವಿಚಾರದಿಂದ....”

“ಯಾವ ವಿಚಾರಿಯಾ ಹೇಳುವದು ‘ನೀನು ಪಾಪಿಯಲ್ಲ.....ನೀನು ಅಪರಾಧಿಯಲ್ಲ ” ಎಂದು .. ”

“....ಇನ್ನೊಬ್ಬರ ನೈತ್ಯರದಿಂದ ಭಾಳುವದು ಅಪರಾಧ ಇನ್ನೊಬ್ಬರ ಮನನೋರ್ಯಿಸುವದು ಅಪರಾಧ ಇನ್ನೊಬ್ಬರ ಅಸ್ತಿತ್ವಕ್ಕೆ ಭಂಗ ತರುವದು ಅಪರಾಧ....ಇನ್ನೊಬ್ಬರಿಗೆ ಕೇಡು ಬಗೆಯಾವದು ಅಪರಾಧ...ಇಂಥ ಅಪರಾಧನೇ ವಾವ....” “ನಿನ್ನಿಂದ ಇಂತಹ ಯಾವ ಕಾರ್ಯವೂ ಜರುಗಿಲ್ಲ. ಆದ್ದರಿಂದ ನಿರಪರಾಧಿಯಾ ಆಲ್ಲ, ಪಾಪಿಯಾ ಆಲ್ಲ....”

“ ಒಲೆಯಲ್ಲಿ ಬೆಂಕಿಗೆ ಆಟಿದ ವಸ್ತು ಎಂದು ತಿಳಿದು ಆದನ್ನು ಹಿಡಿದು ಕೊಳ್ಳಲು ಧಾವಿಸುವದು ಚಿಕ್ಕಮಗ್ನಾ...ಮಗುವಿಗೆ ಬೇಕಾದುದು ಆಟ. ಅಲ್ಲದೆ ಕ್ಯೇಶಪಟ್ಟಿಕೊಳ್ಳುವದಳ್ಳ. ಕ್ಯೇಶಪಟ್ಟಿರೆ ಆ ತಪ್ಪೆ ಬೆಂಕಿಯದು. ಅಲ್ಲದೆ ಮಗುವಿನದಳ್ಳ.” “...ಮಗುವಿನಂತಹಳು ನೀನು....ಮಗುವಿನಂತೆ ನೀನೂ ಆಜ್ಞಾನಿ....ಆಜ್ಞಾನದಿಂದಾದ ಕರ್ಮ ಪಾಪವಲ್ಲ.....ಅಪರಾಧವಲ್ಲ...ಆದರೆ ನನ್ನ ಮಾತನ್ನು ಕೇಳುವರು ಯಾರು ? ನಾನೂ ನಿನ್ನಿಂತೆ ಸ್ತ್ರೀ ಅಲ್ಲವೇ ? ಸ್ತ್ರೀಯ ಮಾತಿಗೆ ಬೆಲೆಯಂಟಿ ಈ ಜಗದಲ್ಲಿ ?

“ ಗಂಡು ಹೊಳ್ಳಿ ಈ ಜಗದ ರಥದ ಏರಡು ಗಾಲಿಗಳಿಂದು ಹೇಳುವರು. ಒಂದಿಲ್ಲದೆ ಇನ್ನೊಂದು ನಿರುಪಯೋಗಿ ಎಂದೂ ಹೇಳುವರು. ಒಂದೇ ಗಾಲಿಯಿಂದ ರಥ ಮುಂದೆ ವರಿಯಬಾರದು ಎಂದು ಕೂಡ ಹೇಳುವರು.”

“ ಆದರೆ ಸುಳ್ಳ; ಎಲ್ಲವೂ ಸುಳ್ಳ.....”

“ ಹೊಳ್ಳಿ ಗಂಡು ರಥದ ಗಾಲಿಗಳಲ್ಲ, ಜಗವು ರಥವೂ ಆಲ್ಲ ..”

“ ಜಗ ಗಂಡಸಿನ ನಂದನವನ, ವಿಲಾಸ ಭೂನಿ.”

“ ಜಗ ಹೆಂಗಸಿನ ರುದ್ರಭೂಮಿ, ಮಸಳ.

“ ನಿತ್ಯವೂ ಗಂಡು ಈ ಜಗದಲ್ಲಿ, ತನ್ನ ನಂದನವನದಲ್ಲಿ ನಲಿಯು ತ್ವಾನೇ. ನತೀಸುತ್ತಾನೇ. ವಿಲಾಸದಲ್ಲಿ ಮೈಮರೆಯುತ್ತಾನೇ. ಮತ್ತು ನಾಗು ತ್ವಾನೇ.”

“ ಅದೇ ಜಗದಲ್ಲಿ ನಿತ್ಯವೂ ಚಿಲ್ಲೆಗಳು ಉರಿಯುತ್ತವೆ. ಮಸಣದಲ್ಲಿ ನಿತ್ಯವೂ ಹೆಚ್ಚಿನ ದೇಹಕ ಮಣ್ಣಾಗುತ್ತದೆ. ಹೆಚ್ಚಿನ ದೇಹದ ಮಣ್ಣ ನಿಂದಲೇ ಮಸಣ ಮೈತುಂಬಿ ನಿಂತಿದೆ.”

“ ಇದಕ್ಕೆ ಉದಾಹರಣೆ ನೀನು. ನಾನು.....”

“ನಿನ್ನ ನನ್ನಂತಹವ ಜಗದುಂಬಿದ ಹೆಣ್ಣಾಗಳು ಶ್ರೀ ಜಾತಿ.”

“ ಇದಕ್ಕೆ ಸಾಪೇ ನಿನ್ನನ್ನು ಹಾಳು ಮಾಡಿ ಮನೆ ಬಿಡಿಸಿದವ ನನ್ನನ್ನು ಹಾಳು ಮಾಡಿದವ..... ಈ ಜಗದ ಶ್ರೀ ಸಮಾಜವನ್ನೇ ಹಾಳುಮಾಡುವವರು.....”

“ ಗಂಡಸರು..... ಪುರುಷರು..... ಪುರುಷ ಜಾತಿ.....”

“ ಈ ಪುರುಷ ಜಾತಿಯ ಕಾಲ್ಯಾಂಕೆ ಸಿಕ್ಕು ನುಚ್ಚು ನೂರಾಗಿ ಹೋಗುತ್ತಿದೆ. ಈ ನಮ್ಮ ಶ್ರೀ ಸಮಾಜ.....”

“ ಇದಕ್ಕೆ ಅಂತ.....?”

“ ತಂಗೀ ನಾನು ನಿರಾಶಾವಾದಿ. ಅದಕ್ಕೆ ಹೇಳುವೆ ಇದಕ್ಕೆ ಅಂತ.... ಎಂದು..... ಪ್ರಳಯವಾಗಿ ಜಗತ್ತೀಲ್ಲ ಜಲಮಯವಾಗುವದೂ ಅಂದು... ಎಂದು ಅತ್ಯಾಚಾರದ ಜ್ಞಾಲಾಮುಖಿ ತಡೆದು ತಡೆದು ಭುಗಲ್ಲಿಂದು ಸಿದಿದ್ದು ಜಗತ್ತೀಲ್ಲವನ್ನೂ ದಹಿಸುವದೋ ಅಂದು... ಎಂದು ಅನಾಧಿಯದ ಹಾಲಾಹಲ ಬೆಳೆಯಾಗಿ ಬೆಳೆದು ಪ್ರತಿಯೊಬ್ಬನ ಅನ್ನವಾಗುವದೂ ಅಂದು..... ಎಂದು ಆಕಾಶ ಕುಪುರಿಸಿ ಬಿದ್ದ ಪ್ರತಿಯನ್ನು ಪುಡಿ ಪುಡಿ ಮಾಡುವದೋ ಅಂದು..... ಎಂದು..... ಪ್ರತಿ ತಲೆ ಕೆಳಗಾಗಿ ಅಗಸವಾಗುವದೋ ಅಂದು... ಅಂದು... ಆ ದಿನ ಇದಕ್ಕೆ ಈ ಅತ್ಯಾಚಾರಕ್ಕೆ ಈ ಅನಾಧಿಯಕ್ಕೆ ಅಂತ. ಎಲ್ಲಿಯವರಿಗೆ ಈ ತಾಂಡವ ನೃತ್ಯ, ಖಾಂಡವದಹನ ಜಗದ ಬಯಲಂಗಣದಲ್ಲಿ ಅಗಸದ ಹಂಡರದ ಕೆಳಕ್ಕೆ ನಡೆಯತಕ್ಕದ್ದೆ ಅದಕ್ಕೆ ಬಲಿ.... ನಾನು... ನೀನು... ಇನ್ನುಳಿದ ಶ್ರೀಯರು....”

“ ಗಂಡಸನ್ನು ದ್ವೇಷಿಸುವ ನಾನು ನಿನಗೆ— ನಿನ್ನನ್ನು ವಿವಾಹ ಮಾಡಿ ಜೊಳ್ಣವೆ ಎಂದು ಹೇಳಿದ ಗಂಡಸಿನೊಡನೆ ವಿವಾಹ ಮಾಡಿಕೊಂಡು ಹೇಳುವದೇಇಕೆ ಎಂದು ಕೇಳಬಹುದು— ”

“ಅಹುದು....ನಾನು ಹಾಗಿ ಹೇಳುವೆ. ನೀನು ಒಪ್ಪೆಲೇಬೇಕು. ಇಲ್ಲ ದಿದ್ದರೆ ನಿನಗೆ ಅಥವಾ ಸ್ತ್ರೀ ಜಾತಿಗೆ ಮುಕ್ತಿಯೇ ಇಲ್ಲ.....”

“ ನರಕದಲ್ಲಿ ಹೊರಳಾಡಬೇಕಾಗುವದು...ಭಿರೆರ ನರಕ....ಸುಮಿತ್ರಾ ನೀನು ನರಕದಲ್ಲಿ ಹೊರಳಾಡುವದನ್ನು ನಾನು ನೋಡಲಾರೆ.... ಕುಲಕರ್ಮ ಯವರು ‘ನಿನ್ನನ್ನು ವಿವಾಹ ಮಾಡಿಕೊಳ್ಣುವೆ’ ಎಂದು ಹೇಳಿದ್ದರೆ... ನೀನು ಅವರ ಜೊತೆಗೆ ವಿವಾಹ ಮಾಡಿಕೊಳ್ಣಲೇಬೇಕು....”

“ ಸುಮಿತ್ರಾ ನಾನು ಈ ದಿನಕ್ಕಾಗಿಯೇ ಕಾಯ್ದುದು... ಈ ವಿಷಯ ವನ್ನು ಕುಲಕರ್ಮಯವರಿಂದ ಒಡಿಸುಡಿಷುವದಕ್ಕಾಗಿ ನಿಶ್ಚಯತ ವಾಡಿದ್ದು.... ”

“ಸುಮಿತ್ರಾ....ನಿನಗಾದರೂ ಈವಿಷಯ ಅಪ್ರೀಯವಲ್ಲ.... ಕುಲಕರ್ಮ ಯವರನ್ನು ವಿವಾಹ ಮಾಡಿಕೊಳ್ಳಲು ನೀನೇಂಬ್ಬಳೇ ಇಲ್ಲ, ಯಾರೂ ಚಿಂತಿ ಸಬೇರಿಲ್ಲ”

“ ಅವರಿಗೆ ವಿವಾಹವು ಅವಶ್ಯವೇ....? ಎಂದು ಪ್ರಶ್ನಿಸುವ ಪೂರ್ವದಲ್ಲಿ ಯಾವಳೊಂಬ್ಬ ಸ್ತ್ರೀ ಅವರ ಜೊತೆಗೆ ವಿವಾಹ ಮಾಡಿಕೊಳ್ಳಬೇಕಾದುದು

“ .. ಸುಮಿತ್ರಾ....ನೀನೆಲ್ಲದೇ ಇನ್ನಾರೂ ಆ ಸ್ತ್ರೀಯಾಗಲಾರರು ವಿವಾಹ ಮಾಡಿಕೊ.... ಸಂಸಾರ ಸಾಗಿಸು.... ಈ ಸಂಸಾರದಲ್ಲಿ ಎಲ್ಲವೂ ಇದೆ. ಸುಖ ವಿದೆ... ದುಃಖವಿದೆ.... ಒಂದು ಕಷ್ಟದಿಂದ ಮುಕ್ತರಾಗಿ ಇನ್ನೊಂದು ಕಷ್ಟದಲ್ಲಿ ಕ್ರೈ-ಕಾಲು ಕಡಿಮೆಕೊಂಡು ಬಿಡ್ಡಿದ್ದರೂ ಮುಕ್ತರಾಗಿ ಬಂದ ಹಿಂದಿನ ಕಷ್ಟ, ವನ್ನು ದೂರದಿಂದ ನೋಡಿದಾಗ ದೂರೆಯುವ ಆನಂದವೇ ಸಂಸಾರಿಕರ ಆನಂದ. ಸಂಸಾರದಲ್ಲಿ ದುಃಖವಿದೆ.... ಸುಖವಿದೆ... ಅರಿತು ಮಾಡಿದ ಯಾವ ಕಾರ್ಯದಿಂದಲೂ ಸುಖವಿದೆ.. ಎನ್ನುವದು ಮರೆಯಬೇಡ ಎಂದು ಕಾವಿನಿ ಹೇಳುತ್ತಿದ್ದ್ದು.

ಅವಳು ತೀರ ವಿಚಿತ್ರವಾಗಿ ಹೇಳುತ್ತಿದ್ದಳು. ಅದರೂ ಹೇಳುವದು ಸಕ್ಕಿನನ್ನು.

ಗಂಡಸು ಕ್ಲೋರೆ, ಸ್ಟ್ರೋಫ್, ನಿಜ. ಅದರೂ ಇಂದಿನೆ ಜಗದಲ್ಲಿ ಅವರಿಂದ ದೂರಾಗಿ ಬಾಳಲು ಸಾಧ್ಯವಿಲ್ಲ. ಶ್ರೀ ನಿಸರ್ಗಸಿದ್ಧವಾಗಿ ಅಬಲೇ. ನಿಸರ್ಗವೇ ಮೊದಲು ಅವಳ ನೇಲೆ ಅನ್ವಯ ಮಾಡಿದೆ. ಅವಳು ಯಾವುದಕ್ಕೂ ಅಸಮರ್ಥಳು. ಅಂತೆಯೇ ಸಮರ್ಥರನ್ನು ಆಶ್ರಯಿಸಲೇಬೇಕು. ಆಸಮರ್ಥರು ಪುರುಷರಲ್ಲದೇ ಇನ್ನೂರೂ ಅಲ್ಲ. ನಾನ್ಯಾಯ ಅನ್ವಯಗಳನ್ನು ಬದಿಗಿರಿಸಿ ಅವರನ್ನು ಆಶ್ರಯಿಸಲೇಬೇಕು.

ನಾನು ಕೂಡ ಆಶ್ರಯಿಸಲೇಬೇಕಾಗಿದೆ. ಗಂಡಸಿನ ಆಶ್ರಯವೆಂದರೆ ವಿವಾಹ ಮಾಡಿಕೊಂಡು ಅವನ ಜೊತೆಗಿರುವದು... ಸಂಸಾರ ಸಾಗಿಸುವದು ಸಂಸಾರ ಸಾಗಿಸುವದು...!

ವಿವಾಹ ಮಾಡಿಕೊಂಡು ಸಂಸಾರ ಸಾಗಿಸುವದು !

ಶ್ರೀ ವಿವಾಹ ಮಾಡಿಕೊಂಡು ಸಂಸಾರ ಸಾಗಿಸಲೇಬೇಕು. ಇದು ಅಂದಿನಿಂದ ಇಂದಿನವರೆಗೆ ನಡೆದುಬಂದ ಪರಂಪರೆ. ವಿವಾಹವಿಲ್ಲದೆ ಸಂಸಾರವಿಲ್ಲ. ಇದ್ದರೂ ಅದು ಸಂಸಾರವಲ್ಲ.

ಅದರೆ ಸಂಸಾರವೆಂದರೆ ಏನು...?

ವಿವಾಹಿತ ಸೆಟೀಯೋಡನೆ ಕೂಡಿಕೊಂಡು ಮಕ್ಕಳನ್ನು ಹೇರುವದು ಸಂಸಾರವೇ....? ವಿವಾಹವಿಲ್ಲದೆ ಮಕ್ಕಳನ್ನು ಹೇತ್ತಿರೇ....?

ಅದು ವ್ಯಾಖಿಕಾರ....ವಾಪ....

ಅದರೂ ಸಂಸಾರವಲ್ಲವೇ....? ಅದಕ್ಕೆ ಕಾಮಿನಿಯ ಉತ್ತರ—

“ಇಂದಿನ ಸಮಾಜ ಅದನ್ನು ಸಂಸಾರವೆಂದು ಒಪ್ಪುವದಿಲ್ಲ. ನನ್ನ ದೃಷ್ಟಿಯಲ್ಲಿ ಅದೂ ಸಂಸಾರ— ಅದರೆ ನಾನು ಸಮಾಜವಲ್ಲ. ಹಿಂದೆ ದೇವರು ಮಾನವನಾಗಿ ಮನುಷ್ಯರೋಡನಾಡುವ ಶಾಲದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು....”

“....ಬಬ್ರುವಾಹನೆ ಅಜುರ್ನನ ಮಗ....ಮಾರು ಲೋಕದ ಗಂಡನೆ ನಿಸಿಕೊಂಡವನ ಮಗ. ಭಗವಂತನ ಅವತಾರಿಯಾದ ಕೃಷ್ಣನ ಜೀವನ್ನಿತ್ರನ

ಮಂಗ. ಇದನ್ನು ಯಾವನೂ ಅಲ್ಲಿಗಳೆಯಲಾರ. ಆದರೆ ಚಿತ್ರಾಂಗದೆಯೋಡನೀ ಯಾರು ಅಜುಂನನ ವಿವಾಹವನ್ನು ಮಾಡಿದ್ದರು...?”

“ ಸುಮಿತ್ರಾ.. ಪುರಾಣಕಾಲದ ದೇವರು ನಮ್ಮ ದೇವರು ಎಂದು ಎಲ್ಲರೂ ಪೂರ್ಜಿಸುತ್ತಾರೆ. ಆದರೆ ಅವರ ರೀತಿಯನ್ನು ಅವರ ಆಚರಣೆಯಲ್ಲಿ ತಂದುಕೊಳ್ಳುವದಿಲ್ಲ ಆದರಿಂದ ಗಂಡಷಿನ ರೀತಿಗಿ.... ನೀತಿಗೆ ನಾನ್ಯಧರ್ಮಕ್ಕೆ ಆಡ್ಡ ಬರುತ್ತುದೆ. ತಡೆಯೋಡ್ಡುತ್ತದೆ..” ಎನ್ನುನೆಡು.

ಆದರೆ ಕುಲಕರ್ಣಿಯವರ ವಿಚಾರವೇ ಬೇರೆ—

“ ಸಂಸಾರವೆಂದರೆ ವಿವಾಹವೂ ಅಲ್ಲ. ಮಕ್ಕಳನ್ನು ಹೇರುವದೂ ಅಲ್ಲ. ಸಂಸಾರವೆಂದರೆ ಜಗತ್ತು...ಷ್ಟೈಡ್ಲಿ...ಅಲ್ಲ ಏನಿಲ್ಲ...?”

“ ... ಎಲ್ಲವೂ ಇದೆ....ಅಲ್ಲಿ ಇಲ್ಲದ್ದು ಎಲ್ಲಿಯೂ ಇಲ್ಲ.... ಆದರೆ ನಾವು ಸಂಸಾರವನ್ನು ಸಂಕುಚಿತ ಮಾಡಿ ಅದನ್ನು ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಬಂಧಿಸಿಡಲು ಯಶ್ವಿ ಮನೆವು. ಅಂತೆಯೇ ನಮಗೆ ಆದರಲ್ಲಿ ಪಾನ ಕಂಡು ಬರುತ್ತದೆ.

“ ...ಸಂಸಾರಿಗೆ ಪಾಪವೆಂದೂ ಕಾಣದು. ಆದರೆ ನಾವು ಸಂಕುಚಿತ ಷ್ಟೈಡ್ಲಿಯಿಂದ ಸಂಸಾರವನ್ನು ಮನೆಯ ಅಂಗಣದಲ್ಲಿ ತಂದುಕೊಂಡರೆ ತಮ್ಮ ಯಾರದು....?”

“....ಇದರ ಅರ್ಥ ಸಂಸಾರದಲ್ಲಿ ಪಾಪವಿಲ್ಲ ಎಂದಲ್ಲ ಪಾಪವಿದೆ.... ಆದರೆ ಸುವಿಚಾರದಿಂದ ಆಚರಿಸಿದ ಯಾವ ಕಾರ್ಯವೂ ಪಾಪಲ್ಲ. ದುರ್ವಿ ಚಾರದಿಂದ ನಡೆದ ಯಾವ ಕಾರ್ಯವೂ ಪಾಪ....ಅದರಂತೆ ಅವಿಚಾರದಿಂದ ನಡೆದಾಗಲೂ ಪಾಪವಾಗುತ್ತದೆ....”

ಅಹುದು ನಾನು ಅವಿಚಾರದಿಂದ ನಡೆದೆ. ಅಂತೆಯೇ ನನ್ನಿಂದ ಪಾಪವಾಯಿತು.

ನಾನು ಪಾಪಿ....ಅವಿಚಾರದಿಂದ ಪಾಪವಾದುದು ನಿಜ....ನನ್ನ ಅವಿ ಚಾರಕ್ಕೆ ಇನ್ನೊಂದುಬ್ಬರ ದುರ್ವಿಚಾರ ಕೂಡಿಕೊಂಡು ಆದರಿಂದ ಮಹಾಪಾತಕ ವಾಯಿತು... ಆದರೆ— ಆದನ್ನು ಅನುಭವಿಸಿದವರು ಮಾತ್ರ ನಾನು.....

ಪಾಪದ ಪಾಲುಗಾರ ‘ತನಗೇನೂ ಆರಿಯದು’ ಎಂದು ಹೊಣೆ ಹಾರಿಸಿ ಕೊಂಡ. ಅವ ‘ಅಲ್ಲ’ ಎಂದಂತೆ ನನಗೆ ಹೇಳಲು ಸಾಧ್ಯವೇ.....? ಆವನ ವಾವ ಕೂಡ ನನ್ನಲ್ಲಿ ಸೇರಿ ಸಚಿವವಾಗಿ “ವಾಪಿ ಇವಳು” ಎಂದು ಜಗತ್ತಿಗೆ ಸಾರುತ್ತಿತ್ತು. ಪಾಪದ ಭೂತ ಪರಮಾತ್ಮಾಕಾರವಾಗಿ ವಿಕಾರವಾಗಿ ನನ್ನನ್ನು ಹಾಸ್ಯ ಮಾಡುತ್ತಿತ್ತು. ಸೀಡಿ ಕೊಡುತ್ತಿತ್ತು.

ಸಚಿವ ಪಾಪದಿಂದ ಮುಕ್ತಿ ಸಾಧ್ಯವೇ ...!

ಪ್ರಾಯಶ್ಚಿತ್ತದಿಂದ ಪಾಪವಿನೋಚನೆ ಎಂದು ಹೇಳುತ್ತಾರೆ. ಆದರೆ ನಂತಹ ಕರ್ತೀರ ಪ್ರಾಯಶ್ಚಿತ್ತವೂ ಸ್ತ್ರೀಯನ್ನು ಪಾಪದಿಂದ ಮುಕ್ತಗೊಳಿಸಲಾರದು. ಏಕಂದರೆ—

ಪಾಪವೂ ಸ್ತ್ರೀ ಅಂತೆಯೇ ಆದು ಸ್ತ್ರೀಗೆ ಸವತಿಯಾಗಿ ಬಾಳುತ್ತದೆ. ಸವತಿಯಿಂದ ಸ್ತ್ರೀಗೆ ಸುಖದೊರಕುವದೇ....?

ಪಾಪವೂ ಸ್ತ್ರೀ ಅಂತೆಯೇ ಪುರುಷನಲ್ಲಿ ಪೂರ್ಣವಾಗಿ ವಿಲೀನವಾಗುತ್ತದೆ. ಹತಿಪ್ರತೀಯಾಗಿ.

ಸವತಿಯಂತಹ ಪಾಪ ಕ್ಷೇತ್ರಕ್ಕೂ ನನ್ನ ಹುಳುಕನ್ನು ಹೊರಗಿಡುತ್ತಿತ್ತು. ನಾನು ಮುಂಚ್ಚಬಯಸಿದರೂ ಮುಂಚ್ಚವದು ಹೇಗೆ? ದೇಹಕ್ಕೆ ಬಟ್ಟೀಯಿಂದ ಮರೆಮಾಡಬಹುದು, ಆದರೆ ಪಾಪವು ದೇಹದಲ್ಲಿ ಸೇರಿ ದೇಹ ಧರಿಸಿದಾಗ ಪರಮಾತ್ಮಾಕಾರವಾದಾಗ ಅದನ್ನು ಮರೆ ಮಾಡಲು ಹೇಗೆ ಸಾಧ್ಯ....?

ಕ್ಷೇತ್ರಕ್ಕೂ ವಿಂದ್ಯ ಪರಮತದಂತೆ ಆಗಂಡಿದೆಗೆ ಜಿಗಿಯುತ್ತ ಹೊರಬೆ ಪಾಪದ ಹೊಟ್ಟಿಯನ್ನು ತಡೆಯುವದು ಹೇಗೆ? ಅದನ್ನು ತಡೆಯುವದಕ್ಕೆ ಆಗಸ್ತ್ಯ ಶಂಸಿಯೇ ಬೇಕಲ್ಲವೆ?

ಆಗಸ್ತ್ಯಶಂಸಿ... ರಂಗ... ಆಧವಾ ಒಬ್ಬ ಗಂಡಸು. ನನ್ನ ಹೊಟ್ಟಿಯಲ್ಲಿ ಆ ಜೀವ ತನ್ನದು ಎಂದು ಒಟ್ಟಿಕೊಳ್ಳುವ ಒಬ್ಬ ಗಂಡಸು....

ಯಾರಾದರೂ ಒಬ್ಬ ಗಂಡಸು ಆಗಸ್ತ್ಯಶಂಸಿಯಾಗಿ ಬರಬೇಕಿತ್ತು.

‘ ಶ್ವಾಸ ಮೇಲೆ ಸಂಕಟ ಬಂದಾಗೆಲ್ಲ ಅ ನಿವಾರಣೆಗೆ ದೇವರುದರ ಅವತಾರ ತಾಳುತ್ತಾನೆ. ಎಂದು ತಂದೆ ತಿರುತ್ತಿರುಗಿ ಕಷ್ಟ ಬಂದಾಗೆಲ್ಲ ತಾಯಿಯೆಂದರು ಹೇಳುತ್ತಿದ್ದರು. ತಾಯಿ ಅದನ್ನು ನಂಬುತ್ತಿದ್ದಳು.

ಅದರಿಂದ ಆ ನಂಬಿಗೆಯಿಂದ ಘಲ ಪಡೆಯುತ್ತಿದ್ದಳು.

ಆಗ ನನ್ನ ಮೇಲೆ ಕೂಡ ಸಂಕಟ ಬಂದಿದೆ.

ನಾನೂಕೂಡ ಶ್ವಾಸ ಯಂತೆ ಸ್ತ್ರೀ.

ಶ್ವಾಸ ಯ ಮೇಲೆ ರಾಕ್ಷಸರು ಅತ್ಯಾಚಾರ ಮಾಡುವಂತೆ ನನ್ನ ಮೇಲೆ ಕೂಡ ಅತ್ಯಾಚಾರ ಮಾಡಿದ್ದಾರೆ.

ಶ್ವಾಸಗೆ ಬೇಕಾಗಲಿ ಬೇಡವಾಗಲಿ ತಡೆದುಕೊಳ್ಳಲೇಬೇಕು.

ನಾನೂ ಬೇಕಾಗಲಿ ಬೇಡವಾಗಲಿ ತಡೆದುಕೊಳ್ಳಲೇಬೇಕಾಗಿದೆ.

ಶ್ವಾಸ ಯ ಸಂಕಟ ಅನಿವಾರ್ಯವಾದಾಗ ದೇವನು ಸಂಕಟ ನಿವಾರಣೆಗಾಗಿ, ಶ್ವಾಸ ಯ ಉದ್ದಾರಕ್ಷಾಗಿ ಅವತಾರ ತಾಳುವನಂತೆ ! ಹಾಗೆ ಅವನೇ ಹೇಳಿದ್ದಾನಂತೆ !

ನನ್ನ ಮೇಲಿನ ಸಂಕಟ ಕೂಡ ಅನಿವಾರ್ಯವಾಗಿದೆ. ನನ್ನದೂ ಉದ್ದಾರವಾಗಬೇಕಾಗಿದೆ ಅದಕ್ಷಾಗಿ ಅವತಾರ ತಾಳಲೇಬೇಕು.

ದೇವನ ಅವತಾರದಿಂದ ನನ್ನ ಉದ್ದಾರ, ಸಂಕಟ ನಿವಾರಣೆ.

ನನ್ನ ಉದ್ದಾರ ನನ್ನ ಸಂಕಟ ನಿವಾರಣೆ.....

“ ನಿನ್ನ ಉದ್ದಾರ ಮಾಡುವ ಶಕ್ತಿ ನನ್ನಲ್ಲಿಲ್ಲ. ಏಕೆಂದರೆ ನಾನೂ ನಿನ್ನಂತೆ ಸ್ತ್ರೀ. ಅದರೆ ನಿನ್ನ ಸಂಕಟ ನಿವಾರಣೆ ಮಾತ್ರ ಮಾಡುವೆನು. ಏಕೆಂದರೆ— ನಾನು ನಸ್ರ”. ಎಂದು ಶಾಮಿನಿ ನನ್ನ ಸಂಕಟ ನಿವಾರಣೆಗೆ ಬಂದಳು.

ಸಂಕಟ ನಿವಾರಣೆ !

ಅದು ಸಂಕಟ ನಿವಾರಣೆಯಲ್ಲ. ಕೊಲೆ.

ಕೊಲೆ... ! ಅಹುದು ಪಾಪದ ಕೊಲೆ.

ಪಾವ ಪುಣ್ಯಗಳ ವಿಚಾರ ನಾಡುವವರು. ಚಿತ್ರಗುಹ್ಯರು. ತಾಯಿ ಯಲ್ಲ.

ತಾಯಿಗೆ ವಾಪ ಪುಣ್ಯಗಳ ವಿಚಾರವಿಲ್ಲ ಆ ವಿಚಾರಗಳು ಅವಳನ್ನು ಸೋಂಕವು. ಹಾಗೆ ವಿಚಾರ ನಾಡುವವರು ತಾಯಿಯಲ್ಲ.

ಅವಳು ಎಂದೆಂದಿಗೂ ತಾಯಿಯಾಗಲಾರಳು.

ತಾಯಿ !

ಬೆಳೆಸುವ. ಭಾಳಿಸುವ, ಕಾಯುವ, ಕಾಪಾಡುವ ಶಕ್ತಿಯ ಹೆಸರು ತಾಯಿ

ಅಲ್ಲದೆ ಕೊಲ್ಲಿಸುವವಳಿಲ್ಲ

ಆದರೆ ಆದು ಹೊಟ್ಟಿಯಲ್ಲಿ ಅಡಗಿರುವದು ಪಾಪ....

ಪಾಪ! ಆದು ಎಂತಹ ವಾಪ? ಮಕ್ಕಳಿಗೆ ಜನ್ಮ ಕೊಡುವದು ಪಾಪನೇ? ಮಕ್ಕಳನ್ನು ಹೆರುವದು ವಾಪನೇ? ಮಕ್ಕಳ ತಾಯಿಯಾಗುವದು ಪಾಪನೇ?

ಪಾಪವೂ ಅಹುದು. ಪುಣ್ಯವೂ ಅಹುದು.

ಒಂದು ನಾಣ್ಯಕ್ಕೆ ಬದಿ ಏರಡು ಒಂದು ಸಂಗತಿಗೆ ವಿಚಾರ ಏರಡು. ಒಬ್ಬ ಮನುಷ್ಯನಿಗೆ ಕಣ್ಣ ಏರಡು ಒಬ್ಬ ಮನುಷ್ಯನಿಗೆ ಕೆವಿ ಏರಡು. ಆದರೆ ಒಬ್ಬ ಮನುಷ್ಯನಿಗೆ ಅತ್ಯುಒಂದು. ಬದಿ ಏರಡಾದರೂ ನಾಣ್ಯ ಒಂದು. ವಿಚಾರ ಏರಡಾದರೂ ಸಂಗತಿ ಒಂದು. ಕಣ್ಣ ಏರಡಾದರೂ ನೋಡುವದು ಒಂದನ್ನು. ಕೆವಿ ಏರಡಾದರೂ ಕೇಳುವದು ಒಂದನ್ನು.

ಇದೆಲ್ಲವೂ ನೇಡಾಂತ ನೇಡಾಂತಕ್ಕೂ ಪ್ರತ್ಯಕ್ಷೇಕ್ಷ್ಯಾ ಅಂತರ ಆನಂತ. ನೇಡಾಂತನೇ ಪ್ರತ್ಯಕ್ಷೇವಾದರೆ ಸ್ವರ್ಗ ನರಕದ ನಿನಾರುವಾಗುವದು.

ಜನ್ಮ ಕೊಟ್ಟು ಬೆಳೆಸುವದು ಪುಣ್ಯದ ಕೆಲಸವೆಂದು ಪಾಪದ ಸಜೀವ ಮೂತ್ರಿಯನ್ನು ಕಂಕಳಲ್ಲಿಟ್ಟುಕೊಂಡು ತಿರಗು. ಆಗ್...?

ಆಗ್ನೇ ಜನಕೇಳುವದು ಈ ಮಗುವಿನ ಕಂಡೆ ಯಾರು? ಎಂದು.

ಹೇಳುವದಕ್ಕೆ ಖತ್ತರವಿಲ್ಲ ಏಕೆಂದರೆ ಮಗುವಿನ ತಂಡೆ ಮಗುವಿನ ಕೊಯಿಯ ಗಂಡನ್ನಲ್ಲ. ಗಂಡನ್ನಿಲ್ಲದೆ ಹೆಂಡತಿಯಿಲ್ಲ.

ಹೆಂಡತಿಯಲ್ಲದವಳಿಗೆ ಹೆರುವ ಶಕ್ತಿಯಿದ್ದರೂ ಹೆರುವ ಅಧಿಕಾರವಿಲ್ಲ. ಹಾಗೆ ಅವಳು ಆಚರಿಸಿದರೆ ಅದು ಪಾಪ. ಅದಕ್ಕೆ ಇದು ಪಾಪ. ಆ ನಾವನೇ ನಿನ್ನ ಸಂಕಟ. ಅದರ ನಿವಾರಣೆ...ಅದರ ಕೊಲೆ ಪಾಪದ ಕೊಲೆ.

ಪಾಪದ ಕೊಲೆ.....ಸಂಕಟ ನಿವಾರಣೆ.

ಅದಕ್ಕೇ ಕಾಮಿನಿ ಹೇಳುತ್ತಾಳೆ—

“ನಿನ್ನ ಸಂಕಟ ನಿವಾರಣೆ ಮಾಡುವೆನೆ”. ಎಂದು.

“ಅಹುದು ಸುಮಿತ್ರಾ.....ನಿನ್ನ ಇದರ ನಿವಾರಣೆಗೆ ಸಿದ್ಧಳಾಗಲೇ ಬೇಕಾ. ಅಗಲೇ ನಿನ್ನ ವಿವಾಹ ನಾಧ್ಯ. ಹೆಂಗನನ್ನು ವಿವಾಹ ಮಾಡಿ ಕೊಳ್ಳಲು ಗಂಡಸು ಸಿದ್ಧನಾಗುವದು ಸಹಜ....ಅದರೆ...ಅದರೆ ಸುಮಿತ್ರಾ ನೀನು ಹೆಂಗಸಲ್ಲ. ಶ್ರೀಯಿಲ್ಲ. ನಿನ್ನ ಶ್ರೀತ್ವ ಹಾಳಾಗಿದೆ. ಶ್ರೀತ್ವ ಹಾಳಾದ ಶ್ರೀಯನ್ನು ಬಯಸುವವರು ಸಾವಿರಾದರೂ ವಿವಾಹಕ್ಕೆ ಸಿದ್ಧರಾಗುವರು ಯಾರೂ ಇಲ್ಲ...ಏಕೆ? ಶ್ರೀಯ ಸರ್ವಗಣಗಳು ನಿನ್ನಲ್ಲಿರ ಬಹುದು. ಶ್ರೀಯೆ ಸರ್ವ ಅವಯವಗಳೂ ನಿನ್ನಲ್ಲಿವೆ. ಅದರೂ ನೀನು ವಿವಾಹವಾಗಬಯಸುವವರ ಕಂಣಿಳಲ್ಲಿ ನೀನು ನಿವಾಹಕ್ಕೆ ಅಯೋಗ್ಯಳು. ಜಗತ್ತಿನ ಯಾವ ವಿಷವನ್ನೂ ಅರಿಸಿಕೊಳ್ಳುವ ಶಕ್ತಿ ಶ್ರೀಯನ್ನು ನ್ಯಾಯ ಪ್ರಾಣಿಯಲ್ಲಿಯೂ ಇರುವಂತೆ ನಿನ್ನಲ್ಲಿಯೂ ಇರುವದಾದರೂ ಈಡ ನೀನು ಅಯೋಗ್ಯಳು. ನಿನ್ನ ಪ್ರಯೋಜನ ಎಲ್ಲರಿಗೂ ಇದ್ದರೂ ತಮ್ಮ ಪತ್ತಿ ಎಂಬ ಪದಕ್ಕೆ ನೀನು ಅಯೋಗ್ಯಳು ಎಂದೇ ಅವರ ಹುಬ್ಬು ಕಲ್ಪನೆ.....ಸುಮಿತ್ರಾ ಸಾವಿರ ಮಾತಿಗೂ ಅಥ್ರ ಒಂದು ಸತ್ಯದಂತೆ ಚರಮಾತ್ಮನಂತೆ...ನಿನ್ನ ವೈವಾಹಿಕ ಜೀವನಕ್ಕೆ ಮುಖ್ಯವಾಗಿ ಅಡ್ಡವಾಗಿ ರುವ ವಸ್ತು ನಿನ್ನ ಬೆಳೆದ ಹೊಟ್ಟಿ. ಆ ಬೆಳೆದ ಹೊಟ್ಟಿಯಹಿಂದೆ ಹೇಡಿ ಯಂತೆ ಅಡಗಿರುವ ಆ ಪಾಸಿಯ ವಾಪ... ಇನ್ನೊಬ್ಬರ ಪಾಪದ ಹೆರಿಕಾಮಕ್ಕೆ ನೀನೇಕೆ ಶಿಶ್ವ ಅನುಭವಿಸುವಿ? ಇಂದು ಯಾರಿದ್ದರೂ ನಿನಗೆ

ಭೋದಿಸುವದು ಇದನ್ನೇ ಏಕೆಂದರೆ ಲಗ್ನೀಲಿಲಿದೆ ಹೇರುವದು ಅಥವೆ; ಪಾಪ. ಅಂತಹೇ ಪಾಂಡವರ ತಾಯಿ ಕುಂತಿ ಕೂಡ ಕಣಣನನ್ನು ಹೊಳಿಗೆ ಬೀಳಾರೆದಳು, ಆದರೆ ಅವಳ ದುಡ್ಡಿವ ಕಣಣ ಬದುಕಿಕೊಂಡು ಅವಳ ಹೆನರನ್ನು ಕಲಂಕಿತಮಾಡಿದ. ತಾಯಿಗೆ ಮಗು ಮಾಡಿದ ಉಪಕಾರ ಆದು. ಈ ಜಗದಲ್ಲಿ ಗಂಡಶು—ತಂದೆ ಮಗ ಪತಿ—ಅವರು ಯಾರೇ ಇರಲಿ ಅವರಿಂದ ಶ್ರೀಗೆ ಯಾವ ಉಪಕಾರವು ಆಗದು. ಹೀಗೆಂದು ನಾವು ಪುರುಷರಿಂದ ದೂರಿರಲು ಸಾಧ್ಯವೇ? ಇಲ್ಲ ಯಾವುದೋ ಒಂದು ವ್ಯಕ್ತಿಗೆ ಯಾವುದೋ ಒಂದು ಕಾಲದಲ್ಲಿ ಯಾವುದೋಂದು ಕಾರಣ ದಿಂದ ಸಾಧ್ಯವಾದರೂ ಆದುವೇ ಸಿದ್ಧವಲ್ಲ ಆದೋಂದು ಆವಾದ. ನೀನು ಯಾರೂಬ್ಬರ ಪತ್ತಿಯಾಗಲೇಬೇಕು. ಆದರೆ ನಿನ್ನ ಪತಿ ಇನ್ನಾಗಿ ಒಂದು ಮಗುವಿಗೆ ತನ್ನ ಮಗುವೆನ್ನುವದು ಹೇಗೆ ಸಾಧ್ಯ...? ಆದು ಅಷ್ಟು ಅಸ್ವಾಭಾವಿಕವಲ್ಲ. ಯಾವುದೋ ಒಂದು ಪರದೇಶಿ ಮಗುವನ್ನು ತಂದು ಪುತ್ರ ಸೇವುದಿಂದ ಚೆಕ್ಕಿಸಬಹುದು. ಆದರೆ ತನ್ನ ಪತ್ತಿಯಲ್ಲಿಯೇ ಹುಟ್ಟಿದ ಇನ್ನಾರದೋ ಮಗುವಿಗೆ ತನ್ನ ಮಗನೇಷ್ಟು ಮನ ಅದೆಂದಿಗೂ ಒಪ್ಪುದು ಅಷ್ಟೇ ಅಲ್ಲ ಮಗು ಕಂಡಾಗೆಲ್ಲ ಮಗುವಿನ ತಂದೆಯ ವಿಚಾರ, ಮನದಲ್ಲಿ ಕಂಡೂ ಕಾಣದೆಯೂ ಮಾಡಿ ಮನಸ್ಸನ್ನು ಕಲಿಷಿತ ಮಾಡುತ್ತದೆ. ಆದರಿಂದ ಜೀವನದಲ್ಲಿ ಸಂಸಾರದಲ್ಲಿ ವಿಷಮತೆ ಹುಟ್ಟುತ್ತದೆ. ಬಾಳಿನ ಗಾಡಿ ಬುಡವೇಲಾಗುವ ವೇಳೆ ಕೂಡ ಉತ್ತನ್ನವಾಗುತ್ತದೆ.... ಯಾರಿಗೂ ತಿಳಿಯಂತೆ ಚೆಕ್ಕಿಯುವ ಸಿಂಡವನ್ನು ಹೊಟ್ಟಿಯಲ್ಲಿಯೇ ಹೊಡಿದು ಹಾಕುವ ದಿವಸಗಳು ಮುಗಿದಿವೆ. ನಿನಗಿ....ನಿನಗಿ ಹೇರಿಗೆಯಾಗಲೇ ಬೇಕು....ನೀನು ಯಾವುದನ್ನು ಮನಸ್ಸಿನಲ್ಲಿ ಹಿಡಿಯದೆ ಎಂದಿನಂತೆ ಇರು....ಉಳಿದ ಕೆಲಸವೆಲ್ಲ ನನಗೊಪ್ಪಿದ್ದು.” ಎಂದು ಕಾಮಿನಿ ಹೇಳುತ್ತಾಳೆ.

ಅವಳು ಹೇಳುವದೂ ಸಿಜ.

ತಂದೆಯೇ ತನ್ನ ಮಗುವಿಗೆ ತನ್ನದಲ್ಲಿ ಎನ್ನುವಾಗ ಉಳಿದವರಾದರೂ ಹೇಗೆ ಒಪ್ಪುವರು...?

ಯಾರದೋ ಮಗುವಿನ ತಾಯಿಯಾದವಳ ಜೊತೆಗೆ ವಿವಾಹ ಮಾಡಿ ಕೊಳ್ಳುವವರಾದರೂ ಯಾರು...? ಹಾಳಾದ ಹೆಣ್ಣಿನೊಣನೆ ವಿವಾಹ ಮಾಡಿ

ಕೊಂಡು ಸಂಸಾರ ಸಾಗಿಸಲು ಸಿದ್ಧರಾಗುವವರಾದರೂ ಯಾರು.....? ಯಾರು...? ಹಾಳಾದ ಹೆಚ್ಚಿನ್ನು ಮನೆಗೆ ತಂದ ಕುಲಕರ್ತೀಯವರೇ...?ರಂಗನ ಪಾವದ ಖರುಲು ಕುಲಕರ್ತೀಯವರಿಗೇಕೆ...? ರಂಗ ಎಲ್ಲಿಯು ...ವ....?.....ಕುಲಕರ್ತೀಯವರು ಯಾರು....?

ಕುಲಕರ್ತೀ— ರಂಗ....

ಇಬ್ಬರೂ ಪುರುಷರು, ಇಬ್ಬರಿಗೂ ನಾನು ಬೇಕು. ಒಬ್ಬರು ನನ್ನನ್ನು ಹಾಳು ಮಾಡಿದರು. ಇನ್ನೊಬ್ಬರು ನನ್ನನ್ನು ಹಾಳಾಗದಂತೆ ಕಾಯಲೇತ್ತಿಸುವರು. ಒಬ್ಬರು ಕೊಲೆ ಮಾಡಲೇತ್ತಿಸಿದರು ಇನ್ನೊಬ್ಬರು ಆ ಕೊಲೆಯಂದ ಉಳಿಸಲೇತ್ತಿಸಿದರು.

ಅಲ್ಲ, ಉಳಿಸಿದರು.

ಅಂದು ಕುಲಕರ್ತೀ ನನಗೆ ಸಿಕ್ಕಿರದಿದ್ದರೆ...?

ಇಂದು ನಾನೆಲ್ಲಿ ಇರುತ್ತಿದ್ದೆ?

ಎಲ್ಲವೂ ಯೋಗಾ ಯೋಗ ? ಎಲ್ಲವೂ ದೈವದ ಆಟ. ಎಲ್ಲವೂ ದೇವನೆ ಲೀಲೆ. ದೇವನೆ ಲೀಲೆ?

ಇದೆಂತಹ ಲೀಲೆ? ಇದುವೂ ಅವನು ಲೀಲೆಯೇ! ಆಟನೇ?

ಬೆಕ್ಕಿಗೆ ಆಟ. ಇಲಿಗೆ ಪ್ರಾಣಸಂಕಟ.

ಯಾವುದು ದೇವನಿಗೆ ಆಟವೇ ಆದುವೇ ನನ್ನ ಕೊರಳಿಗೆ ಉರುಳು. ದೇವ...ಇಂತಹ ಲೀಲೆ ಏಕೆ ಮಾಡುವನು? ಕರುಣಾನಿಧಿ ಎನ್ನುವ ಆ ಪರಮಾತ್ಮಾ ಇನ್ನೊಬ್ಬಿಗೆ ಖರಾಲಾಗುವ ಆಟವನ್ನು ಏಕೆ ಆಡುವ?

ನಾವು ಮನುಷರು ಹುಣ್ಣರು. ಅಜ್ಞಾನಿಗಳು...ಅಲ್ಲ.. ಅಲ್ಲ...

ನಾವು ಹುಣ್ಣರೂ ಅಲ್ಲ ಅಜ್ಞಾನಿಗಳೂ ಅಲ್ಲ. ನಾವು ಮಾಡಿದ ಆವರಾಥವನ್ನು ಯಾರೊಬುರ ಕೊರಳಿಗೆ ಸುತ್ತಿ ನಾವು ನಿರವಾಧಿಗಳು ಒಳ್ಳೆಯವರು ಎನ್ನಿಸಿಕೊಳ್ಳಲೇತ್ತಿಸುವ ಭಂಡರು...

ಕುಲಕರ್ತೀ ಕೂಡ ಹಿಗೆಯೇ ಹೇಳುತ್ತಿದ್ದರು—

“ ನೋಡಿರಿ. ಭಗವಂತ ಹೇಳುತ್ತಾನೆ ತಾನೇ ಸರ್ವ. ತನಿಂದಲೇ ಜಗತ್ತು ಚಲಿಸುವದು ಎಂದು. ಹಾಗಾದರೆ ಈ ಸಮಸ್ತವೂ ಅವನ ಆಳ್ಳಿಯಿಂದಲೇ ನಡೆಯುವದೆ? ಮನುಷ್ಯರಾದ ನಾವು ಒಬ್ಬಬ್ರಹ್ಮನ್ನು ವಂಚಿಸುವದೇಕೆ? ಒಂದೇ ಮನೇಯಲ್ಲಿ ಎಲ್ಲದರಲ್ಲಿಯೂ ವಾಲುಗಾರಣಗುವ ನಾವು ಸ್ವಾರ್ಥಿಗಳಾಗಿ ದುಃಖವನ್ನು, ಕಷ್ಟವನ್ನು ಮತ್ತೊಬ್ಬನ ಪಾಲಿಗೆ ನೂಕಿ ಅವನ ಸುಖವನ್ನು ನಾವು ಕೀರ್ತುಕೊಳ್ಳಲೇತ್ತಿ ಸುವದೇಕೆ? ಈ ಜಗತ್ತಿನಲ್ಲಿ ಅನಂತ ಅನ್ವಯಗಳು ನಡೆದಿದುವದಾದರೂ ಏಕೆ? ದೇವರೇ ಎಲ್ಲವನ್ನೂ ಮಾಡುವ ದಾದರೆ ಈ ಅನಾಹತವನ್ನು ಅವನು ಸ್ವೇರಿಸುವದೇತಕ್ಕೆ?.... ಆದರೆ ಆ ಭಗವಂತನ್ನು ಯಾವುದನ್ನೂ ಮಾಡಲಾರ. ಅವನು ಸರ್ವಶಕ್ತಿನಾದರೂ ಅವನು ತನ್ನನ್ನು ತಾನೇ ಯಾವ ಆಚಾರದಲ್ಲಿ ಬಂಧಿಸಿಕೊಳ್ಳುವದೂ ಇಲ್ಲ. ಅವನು ನಮಗೆಲ್ಲ ಜನ್ಮ ಕೊಡುತ್ತಾನೆ ಬುದ್ಧಿಶಕ್ತಿ, ವಿಚಾರಶಕ್ತಿ ಕೊಡುತ್ತಾನೆ ಮತ್ತು ಜಗದ ಬಯಲಲ್ಲಿ ಎರಡು ದಾರಿಗಳನ್ನು ನಮಗೆ ತೆರಿದಿಡುತ್ತಾನೆ. ಒಂದನ್ನು ಅನುಸರಿಸಿದರೆ ನಾವು ಸಜ್ಜನರಾಗಲಿ, ದುರ್ಜನರಾಗಲಿ ಭಗವಂತ ನಿಂದ ನಿಮಾಣವಾದವರಲ್ಲ ನಿಮಾಣವಾದ ನಂತರ ಹುಟ್ಟಿ ಒಂದ. ಬೆಳೆದುಬಂದ, ಪ್ರವೃತ್ತಿಯದು....ನಾವು ಮನುಷ್ಯರು. ಅವನೇರಿಗಳಾಗಿ ಕೆಲವೊಂದು ಸಲ ಅವರಾಧ ಮಾಡುವೆವು. ಆದಕ್ಕೆ ಸರಿಯಾದ ಫಲ ಸಿಕ್ಕಾಗ ನಾವು ದುಃಖಿಗಳಾಗಿ ಕಷ್ಟಾಗಿ ಕಂಡನರನ್ನು ಶಾಪಿಸುವದುಂಟು. ಮನು ಷ್ಯರನ್ನು ಶಾಪಿಸಿದರೆ ಅದಕ್ಕೆ ಪ್ರತಿಕಾರವಾಗುವದು. ಪ್ರತಿಕಾರ ಮಾಡದೆ ಶಾಪಿಸಿಕೊಳ್ಳುವ ದೇವನೋಬ್ಬನೇ. ಅಂತಿಯೇ ಎಲ್ಲ ಹೊಷಣವನ್ನೂ ಅವನ ಮೇಲೆ ಹೊರಿಸಿ ನಾವು ಹೊಣಿಗಾರಿಕೆಯನ್ನು ಹಾರಿಸಿಕೊಳ್ಳಲೇತ್ತಿ ಸುವೆವು.... ಸುಮಿತ್ರಾ....ಅವರಾಧವಾದುದು ನನ್ನಿಂದ. ಈ ಅವರಾಧದ ಹೊಣಿ ನನ್ನದು. ಎಂದು ನಾವು ಪ್ರಮಾಣಿಕತೆಯಿಂದ ಒಪ್ಪಬೇಕು. ಅಂದರೆ ನಮ್ಮ ಪಾಪಕ್ಕೆ ಪ್ರತಿಯಿತ್ತುವಾಗಿ ಹೈದರಾ ಶಂಕ್ರಾಂತಿಯಾಗುವದು....ಆದರೆ ನಾವು ಸಾಮಾನ್ಯ ಮನುಷ್ಯರು ನಮ್ಮ ಪಾಪವನ್ನು ಪರಮಾತ್ಮನ ಮೇಲೆ ಹೊರಿಸಲಿತ್ತಿ ಸುವೆವು ಅಂತಿಯೇ ಪಾಪ ನಮ್ಮನ್ನು ಬಿಡದೆ ಅಂಪಿಕೊಳ್ಳುವದು, ನಾವು ಮಾಡಿದ ಪಾಪದ ಫಲವಾಗಿ ನಮ್ಮ ಮೇಲೆ ಒಂದ ಸಂಕಟದಿಂದ ಕಷ್ಟದಿಂದ ಜಿಬ್ಬಾಗಿ

ಅದರ ದೊಷವನ್ನು ಪರಮಾತ್ಮನ ಮೇಲೆ ಹೊರಿಸುವದು ಯೋಗ್ಯವೇ...? ನಾನ್ಯಾಯವೇ? ಅಲ್ಲ. ಎಂದಿಗೂ ಅಲ್ಲ....ಈ ವಾಪದ ತಾಂಡವತೆ ಪರಮಾತ್ಮನ ಮಾಯೆಯಲ್ಲಿ ನೃತ್ಯಿಸುತ್ತಿರು ಕಾರ್ಯ. ವೃತ್ತಿಯ ಕಾರ್ಯವೇ ಪಾಪದ ಮೂಲ....” ಎಂದು.

ಕುಲಕರ್ಣಿಯವರು ಹೇಳುವದು ನಿಜ.

ವೃತ್ತಿಯ ಕಾರ್ಯವೇ ಪಾಪದ ಮೂಲ.

ನಾನೆಲ್ಲಿದ್ದರೆ ಪಾಪವಿರುತ್ತಿರಲ್ಲ. ನನ್ನ ಮನಸ್ಸು ಚಂಚಲವಾಗಿರಿದ್ದರೆ ಯಾವ ಪಾಪವೂ ಆಗುತ್ತಿರಲಿಲ್ಲ.

ಆ ಪಾಪಕ್ಕೆ ಪ್ರಾಯಶ್ಚಿತ್ತ—ನನ್ನ ಮರಣ.

ನನ್ನ ಮರಣದಿಂದಲೇ ನನಗೆ ಮುಕ್ತಿ ಎಂದು ಮನೆಯಿಂದ—ನನ್ನ ತಂದೆಯ ಮನೆಯಿಂದ—ಹೊರಬಿದ್ದೆ ಆ ರಾತ್ರಿ.

ಆ ರಾತ್ರಿ....

ಒಬ್ಬರನೆನ್ನಾಬ್ಬರು ಎಂದೆಂದಿಗೂ ಬಿಡದಂತೆ ಅಂಟಿಕೊಂಡು ಭಾಳುವ ಈ ಜಗದ ಎಲ್ಲರೂ ಎಲ್ಲ ಸಂಬಂಧವನ್ನು ಕಡಿಮೊಗೆದು ಮುಕ್ತರಾಗಿ ಎಲ್ಲ ವನ್ನೂ ಮರಿತು ಎಲ್ಲರನ್ನು ಮರಿತು ನಿದಿಸುತ್ತಿದ್ದರು.

ನಾನು....!

ನಾನು ಯಾರೂ ಆಗಿರಲಿಲ್ಲ. ನನಗೆ ಯಾರ ಸಂಬಂಧವೂ ಇರಲಿಲ್ಲ. ನನ್ನ ಸಂಬಂಧವೆಲ್ಲ ಹಗಲಿನಲ್ಲಿಯೇ ಕಡಿದುಹೋಗಿತ್ತು. ಬೆಳಕಿನಲ್ಲಿಯೇ ಬಯಳಾಗಿತ್ತು. ಬೆಳಕು ನನ್ನ ವಾಲಿಗೆ ಕಾಗ್ರತ್ತಲೆಯಾಗಿತ್ತು. ನನ್ನದೇ ಆದ ನನ್ನಂತಹದೇ ಆದ ಕಾಗ್ರತ್ತಲೇ ನನ್ನನ್ನು ಕ್ಷೇಮಾಡಿ ಕರೆಯುತ್ತಿತ್ತು. ಆವಾಹನ ಮಾಡುತ್ತಿತ್ತು. ನನ್ನಲ್ಲಿ ನೀನೂ ಮಾಯವಾಗ ‘ಬಾ’ ಎಂದು. ನನ್ನಲ್ಲಿ ಲೀನಳಾಗ ‘ಬಾ’ ಎಂದು.

ಅಹುದು. ಅದಲ್ಲದೆ ಬೇರೆ ಯಾವ ದಾರಿಯಿಂದ ನನ್ನೆದುರು ಕಾಣುತ್ತಿರಲಿಲ್ಲ... ನನ್ನೆದುರು ನಿಷ್ಪತ್ತವಾಗಿ ಕಾಣುತ್ತಿದ್ದುದು ಆದೇ ಕಾಗ್ರತ್ತಲೇ.

ತಂದೆಯ ಮನೆಯಲ್ಲಿ ನಾನು ಭಾಳುವದು, ಉಳಿಯುವದು ಸಾಧ್ಯವಿರಲಿಲ್ಲ. ಅಲ್ಲಿ ನನ್ನ ಅತ್ಯಿತ್ತ ಮುಂದುವರಿಸುವದು ಇನ್ನಾವುದೂ ಆನಾಹತಕ್ಕೆ ಆಮಂತ್ರಣ ಕೊಡುವದಾಗಿತ್ತು.

ಅವಿನಾಹಿತ ಕಸ್ಯೇಗೆ ತಂದೆಯ ಮನೆಯನ್ನು ಒದರೆ ಅಸ್ತಿತ್ವ ಎಲ್ಲಿ ? ಅವಳು ಹೋಗುವದಾದರೂ ಎಲ್ಲಿಗೆ ? ಹೆತ್ತುಪುನೆಯೇ ಹೊರಕ್ಕೆ ನೂಕುವಾಗ ಕೈಮಾಡಿ ಸ್ವಾಗತಿಸುವ ಮನೆಯಾವುದು ? ದೇವನೇ ದೂಡಿದಾಗ ಮುಂದಕ್ಕೆ ಕರೆಯುವವರಾರು ?

ಯಾರೂ ಇಲ್ಲ. ಎಲ್ಲಿಯೂ ಇಲ್ಲ.

ಶೀರೆದ ಮಾಗ್ ಬಂದೇ ಒಂದು... ಇಲ್ಲದಾಗುವದು .. ಯಾರಿಗೂ ಇಲ್ಲ ದಾಗುವದು. ಎಲ್ಲಿಯೂ ಇಲ್ಲದಾಗುವದು

ಶೂನ್ಯದಲ್ಲಿ ಮಾಯವಾಗುವದು. ಕಾರ್ಗತ್ತಲೆಯಲ್ಲಿ ಕತ್ತಲೆಯಾಗುವದು. ಸತ್ತು ಇಲ್ಲದಾಗುವದು.

ಕಾರ್ಗತ್ತಲೆ.... ಸಾಂಖ....

ನಾನೂ ಕಾರ್ಗತ್ತಲೆಯಲ್ಲಿ ಹೊರಟಿದ್ದೆ. ಸಾಯುವದಕ್ಕೆ - ಜಗದ ಬಂಧನದಂತಿದ್ದ ಮನೆಯ ನಾಲ್ಕು ಭವ್ಯ ಗೋಡೆಗಳ ಮಧ್ಯದಲ್ಲಿರುವ ಚಿಕ್ಕ ಬಾಗಿಲು ತೆರಿದು.

ಮನೆಯ ಹೊರಗೆ ಬಯಲು. ಯಾರೂ ಇಲ್ಲದ ಬಯಲು. ಯಾರ ಸುಳಷ್ಟು ಇಲ್ಲ. ಯಾರೂ ನನ್ನನ್ನು ನೋಡುವವರಿಲ್ಲ. ಯಾರೂ ನನ್ನನು ಕೇಳುವವರಿಲ್ಲ. ನಾನೇ ನಾನು.

ಜಗತ್ತಿನಲ್ಲಿ ನಾನೋಬ್ಬಳೇ ಇದ್ದೆ. ಜಗತ್ತಿನ ಕತ್ತಲೆಯಲ್ಲಿ ನಾನೋ ಬ್ಬಳೇ ಇದ್ದೆ - ಇನ್ನೂ ನಾನು ಮನುಷ್ಯಳೇ ಇದ್ದೆ. ಮನುಷ್ಯತ್ವದ ಮೇರೆ ವಿಂರಲು ಹೊರಟಿದ್ದೆ. ಮನುಷ್ಯತೆಯ ಬಂಧನವನ್ನು ಹರಿದೊಗೆಯಲು ಹೊರಟಿದ್ದೆ. ಮನುಷ್ಯತ್ವದ ಕುರುಹಾದ ದೇಹವನ್ನು ತ್ಯಜಿಸಲು ಹೊರಟಿದ್ದೆ.

ಆದರೂ ಇನ್ನೂ ಮನುಷ್ಯಳೇ ಇದ್ದೆ.

ಅಂಶೆಯೇ ಇನ್ನೂ ಆ ಎದುರಿನ ಮನೆ ನನ್ನನ್ನು ಎಳೆಯುತ್ತಿತ್ತು.

ಮುಳ್ಳಿದ ಎದುರಿನ ಮನೆಯ ಬಾಗಿಲು ತೆರೆಯಬಹುದು ಎನ್ನುವ ಆಶೆ ನನ್ನ ಕಂಗಳನ್ನು ಬಾಗಿಲುವರಿಗೆ ಎಳೆದೊಯ್ದಿತ್ತು. ತೆರೆದ ಬಾಗಿಲಿನಿಂದ

ರಂಗ ಬರುವ ಎನ್ನುವ ಹುಚ್ಚು ಆಶಿ ನನ್ನ ಕೈದಯವನ್ನು ಆ ಮನೆಯತ್ತು ಎಳೆಯುತ್ತಿತ್ತು.

ಆಶಿ, ಆ ಆಶಿ ಭೋಗರೆದು ಕೊಟ್ಟಿಕೊಂಡು ಹರಿದು ಆಕಾಶದಿಂದ ಕುಪ್ಪರಿಸಿ ಬೀಳುವ ಜಲಪಾತದಲ್ಲಿ ಸಿಕ್ಕು ಅಸ್ತಿತ್ವವಿಲ್ಲದಂತೆ ಮಾಯವಾಗಿತು ಆದರೂ ಆಶಿ...ಜೀವವಿಲ್ಲದಿದ್ದರೂ ಉಳಿದ ದೇಹದಂತೆ.... ಶವವಾದ ಆಶಿ... ಜಾಣ ನಿರಾಶಿ....

ಆಶಿ....ನಿರಾಶಿ

ಆಶಿ—ನಿರಾಶಿಗಳ ಉಯ್ಯಾಲೆಯಲ್ಲಿದ್ದ ನಾನು ನಿರಾಶಿಯ ಕಡೆಗೆ ಸಂಪೂರ್ಣವಾಗಿ ಒಲಿದಿದ್ದೆ. ಇಲ್ಲಿಂದ ಹೋದರೆ ‘ನನ್ನ ಮುತ್ತಿ’ ಎನ್ನುವ ನಿರಾಶಿಯಲ್ಲಿಯ ಆಶಿಯಲ್ಲಿ ನಾನಿದ್ದೆ. ಆದರೂ.....ಎದುರಿನ ಮನೆಯ ಮುಟ್ಟಿದ ಬಾಗಿಲನ್ನು ನೋಡುತ್ತಿದ್ದೆ! ಹುಚ್ಚು ಆಶಿ!

“ನಂತಹ ಹೆಗಲಲ್ಲಿ ಅಮವಾಸ್ಯೆಯ ಮಧ್ಯರಾತ್ರಿಯಾಗಿದ್ದರೂ ಮಧ್ಯ ರಾತ್ರಿಯಲ್ಲಿ ನಾನು ಹೆಗಲಿನ ಬೆಳಕನ್ನು ಕಾಣಬಯಸುತ್ತಿದ್ದೆ...”

ರಂಗ ಹೇಳಿದ್ದ—

“ನನಗೇನೂ ಗೊತ್ತಿಲ್ಲ....ನಾನಾವುದನ್ನೂ ಆರಿಯಿನು... ಯಾರದೊರೆ ಪಾವವನ್ನು ನನ್ನ ತಲೆಯ ಮೇಲೇಕೆ ಹೊರಿಸ ಬಯಸುವಿರಿ...” ಎಂದು

ಗಂಡಸು ಎನ್ನು ಸುಲಭವಾಗಿ ತನ್ನ ಹೊಣಿಗಾರಿಕೆ ಹಾರಿಸಿಕೊಳ್ಳಬಲ್ಲ!

‘ತನಗೇನೂ ಗೊತ್ತಿಲ್ಲ...!’ ಯಾವುದು ಗೊತ್ತಿರದಿದ್ದರು?

ನಾನೆ? ನನ್ನ ಹೊಟ್ಟಿಯಲ್ಲಿಯ ಆತನ ಸಿಂಡವೆ?

ಕೇಳುವವರಾರು? ಆತ ಗಂಡು.

ಗಂಡು ಜಗದ ಗಂಡನೂ ಆಹುದು.

ನಾನು ದೇವನೆಂದು ನಂಬಿದವನೇ ರಾಕ್ಷಸನಾಡಾಗ ನನಗೆ ಆಥಾರ ಯಾವದು? ನಾನು ಯಾರಿಗೆ ನೋರೆ ಹೋಗಲಿ?

ಹೋರಿ ಹೊಕ್ಕೆ ದೌರ್ವದಿಗೆ ನಾವಿರ ಸೀರೆಗಳನ್ನು ಕೈಷಣ ಕೊಟ್ಟಿನಂತೆ ! ಶನಗೆ ನಾವಿರಸಿರೆಗಳು ಬೇಕಿರಲಿಲ್ಲ. ವರುಪಕ್ಕೆರಡು ಸೀರೆ ಕೊಡುವ ಒಬ್ಬ ಪತಿಯಾದರೆ ನಾಕಿತ್ತು. ಆದರೆ....?

ಆದರೆ .. ನಾನು ದೌರ್ವದಿಯಾಗಿರಲಿಲ್ಲ. ಆ ಕೈಷಣ ತಂಗಿಯಾಗಿರಲಿಲ್ಲ. ಕೈಷಣ ತಂಗಿಯಾಗುವ ಯೋಗ್ಯತೆ ನನ್ನಲ್ಲಿದ್ದರೆ ನನ್ನನ್ನು ವಿವಾಹ ಮಾಡಿಕೊಳ್ಳಲು ಅಶ್ವಂತ ಕಲಿಣ ಮತ್ತು ಯಂತ್ರವನ್ನು ಭೇದಿಸಿದ ಅಜುಂನ ನನ್ನು ಬಾಗಿಲಿಗೆ ಬರುತ್ತಿದ್ದು. ಆದರೆ....

ಆದರೆ... ನಾನು ಸಿಮುಂತೆಯಾಗಿದ್ದೆ.

ಅಶಕ್ತ ತಾಯಿಯು ಹೊಟ್ಟೆಯಲ್ಲಿ ತಲೆತಿರುಕ ತಂದೆಯಿಂದ ಜನಿಸಿದ ಸಿಮುಂತೆ ನಾನಾಗಿದ್ದೆ. ಅಲ್ಲದೆ ವರಪ್ರಸಾದದಿಂದ ಅಗ್ನಿಯಲ್ಲಿ ಜನಿಸಿದ ಅಗ್ನಿ ಕಸ್ಯೇ ನಾನಾಗಿರಲಿಲ್ಲ. ಅಂತೆಯೇ ಅಜುಂನ ಬರಲಿಲ್ಲ ಕೈಷಣ ಒಲಿಯಲ್ಲಿಲ್ಲ.

ಆದರೆ ಅಜುಂನನ ಅಣ್ಣನ ತಂದೆ— ಯಮರಾಜ ಮಾತ್ರ ಕೃ ಮಾಡಿ ಕರೆಯುತ್ತಿದ್ದು.

ಎಲ್ಲರೂ ದೂಡಿದಾಗ ಕರೆದವರ ಕೈಯಲ್ಲಿ ಬಾಳಬೇಕೆಲ್ಲವೇ ?

ಅಂತೆಯೇ ಕರೆದ ವ್ಯಾತ್ಯಾವಿನ ಹತ್ತಿರ ನಾನಾಯೇ ಹೊರಟಿದ್ದೆ. ಎಲ್ಲರೂ ಹೋಗುವದಕ್ಕೆ ಹೇದರುವ ವ್ಯಾತ್ಯಾವಿನ ಉಡಿಯಲ್ಲಿ ಮಲಗಲು ಹೊರಟಿದ್ದೆ, ಎಲ್ಲರ ಹೇದರಿಕ್ಕಿಂದ.

ಮುಚ್ಚಿದ ಬಾಗಿಲು ತೆರೆಯಲಿಲ್ಲ. ಬಾಗಿಲು ತೆರೆದು ರಂಗ ಬರಲಿಲ್ಲ. ರಂಗ....!

ಒಂದು ಕಾಲಿದಲ್ಲಿ

ಫೀ.... ಎಲ್ಲವೂ ಕನಸು.

ಕನಸಿಗಿಂತ ಮಧುರ ಅಮೃತಕ್ಕೆ ಮಧುರ....

ಆದರೆ ಆದು ಅಮೃತವಲ್ಲ, ವಿಷ. ಅಂದು ಆದರ ಅರಿವರಲಿಲ್ಲ.

ಅಮರಳಾಗುವುದಕ್ಕೆ ಅಮೃತವೆಂದು ಕುಡಿದೆ. ಅಮೃತನೆಂದು ಕುಡಿದು ವಿನವಾಗಿತ್ತು

ವಿನ ಕುಡಿದರೆ....? ವಿನ ಹೊಟ್ಟೆಯಲ್ಲಿ ಹೊಡರೆ....?

ವಿನ ಕುಡಿದು ಜೀವ ಕಳದುಕೊಂಡ ನಾನು ಜಿವೆನಿಲ್ಲದ ದೇಹವನ್ನು ಬೀಸಾಡುವದಕ್ಕೆ ಹೋರಬೇ ಮನೆಬಿಟ್ಟು ಆ ರಾತ್ರಿ.

ದೇಹ ಬೀಸಾಡಲು ಹೋರಟೆ. ಅದರೆ ದೇಹ ದೂರಾಗಲಿಲ್ಲ.

ದೇಹ ದೂರಾಗಲಿಲ್ಲ. ಅಂತೆಯೇ ದೇಹಕ್ಕೆ ಅಂಟಿಕೊಂಡ ಪಾಪ ದೂರಾಗಲಿಲ್ಲ.

ಧಾವಿಸುವ ರೇಲಿನ ಕೆಳಕ್ಕೆ ದೇಹವನ್ನು ಬೀಸಾರೆ ಸುಚ್ಯುನೂರು ಮಾಡಬೇಕೆಂದು ನೂಡಿದ ಬಯಕೆ ಪೂರ್ವವಾಗಲಿಲ್ಲ. ರೇಲಿನ ಗಾಲಿಗಳ ಕೆಳಕ್ಕೆ ಬೀಸಾಕಬೇಕಾದ ದೇಹ ಬಿಳ ಬಟ್ಟೆ ಧರಿಸಿದವನ ಅಬ್ಜರಕ್ಕೆ ಹೇದರಿ ರೇಲಿನ ಡಬ್ಬಿಯೊಳಗೆ ಸೇರಿತು.

“ ಎದುರಿಗೆ ಗಾಡಿ ಬರುತ್ತಿರುವದು ಕೂಡ ಕಣ್ಣಿಗೆ ಕಾಣಿಸದೆ ? ಡಬ್ಬಿಯೊಳಗೆ ‘ಯುರಿನಾಲ್’ಗಳಿವೆ.... “ಈ ಜನಕ್ಕೆ.....ಇನ್ನೂ ತಿಳುವಳಕೆ ಬಂದಿಲ್ಲ....” ಎಂದ ಆತ.

ವಿಧಿಯ ಆಟ ಹೇಳಲುಬಾರದು. ನಮ್ಮ ನಿಚಾರ ಒಂದು ವಿಧಿಯ ಆಟ ಮತ್ತೊಂದು.

ಗಾಡಿಯ ಕೆಳಕ್ಕೆ ಬೀಳಬೇಕೆಂದವಲು ಗಾಡಿಯಲ್ಲಿ ಕುಳತುಕೊಂಡೆ.

ಗಾಡಿ ಧಾವಿಸುತ್ತಿತ್ತು. ನಾನೂ ಧಾವಿಸುತ್ತಿದ್ದೆ.

ಧಾವಿಸುವ, ಆದರೂ ನಿಜಿಗೇ ಗಾಡಿಗೆ ಗೊತ್ತು ಆದರ ಗುರಿ

ಧಾವಿಸುವ ಸಜೀವ ನನಗೆ ಅರಿವಿರಲಿಲ್ಲ ನನ್ನ ಗೊತ್ತು ಗುರಿ.

ಆ ಗಾಡಿಯನ್ನು ನಡೆಯಿಸುವವನೊಬ್ಬಿಲ್ಲಿರಾವ. ಅದಕ್ಕೆಲ್ಲಿಯೂ ಆನ ಘಾತವಾಗದಂತ ದಾರಿಯಲ್ಲಿ ಎಲ್ಲಿಯೂ ಕೆಟ್ಟು ಬೀಳದಂತೆ ಅದನ್ನು ಸಹಜ ವಾಗಿ ನಡೆಯಿಸಿಕೊಂಡು ಹೋಗುವ ಆತ. ಅಂತೆಯೇ ನಿಜಿಗೇ ರೇಲು ಸಜೀವವಾಗಿ ಸಂಭ್ರಮದಿಂದ ಗಾಳಿ ವೇಗದಿಂದ ಭಾರದ ಪರಿನಿಲ್ಲದೆ ಧಾವಿಸುವದು.

ಅದರೆ ನಾನು...?

ನಾನು ಸಚೀವವಾಗಿರುವೆ. ಆದರೆ ಗೊತ್ತು ಗುರಿಗಳಲ್ಲ. ನನ್ನ ಮನಕ್ಕೆ ಬಂದಂತೆ ಅಚರಿಸಲು ಕೂಡ ನನ್ನಿಂದ ನಾಧ್ಯವಿಲ್ಲ. ನನ್ನನ್ನು ಮುಂದುವರಿಸಿಕೊಂಡು ಹೋಗಲು ಯಾರೂ ಇಲ್ಲ. ಎಲ್ಲಿಯೂ ಅಪಘಾತವಾಗದಂತೆ ನೋಡಿಕೊಳ್ಳಲು ಯಾರೂ ಇಲ್ಲ. ಎಲ್ಲಿಯೂ ಕೆಂಪ್ತಿ ನಿಂತುಕೊಳ್ಳದಂತೆ ನೋಡಿಕೊಳ್ಳಲು ಯಾರೂ ಇಲ್ಲ.

ನನಗೆ ಯಾರೂ ಇಲ್ಲ.... ಯಾರೂ ಇಲ್ಲ... ನಾನು ಒಬ್ಬ ತೇ ಒಬ್ಬಳು. ಧಾವಿಸುವ ಗಾಡಿ ಧಾವಿಸುವ ಜನ ಜಂಗುಳಿಯಿಂದ ತುಂಬಿದೆ. ಆದರೆ... ಎಲ್ಲರೂ ತಮಗಾಗಿ ಧಾವಿಸುತ್ತಿದ್ದಾರೆ. ತಮಗಾಗಿ ಹೋಗುತ್ತಿದ್ದಾರೆ.

ನನಗಾಗಿ ಯಾರೂ ಇಲ್ಲ ಯಾರೂ... ಇಲ್ಲ.

ನನಗಾಗಿ ಯಾರೂ ಇಲ್ಲದ ನಾನು ಹೋಗುವದಾದರೂ ಎಲ್ಲಿಗೆ? ಗೊತ್ತು ಗುರಿಯಿಲ್ಲದ ನನ್ನ ಓಡುವದಕ್ಕೆ ತಡೆ ಎಲ್ಲಿ? ಯಾರಾದರೂ ಬಂದು ನನ್ನನ್ನು ತಡೆಯಬಹುದೆ? ಕರೆಯಬಹುದೆ?

ನನ್ನನ್ನು ಕರೆಯಬಹುದೆ?.... ಕರೆಯಬಹುದೆ....!

ಯಾರು? ಯಾರು!

ಯಾರಾದರೂ ಇದ್ದರೆ ನಾನು ಧಾವಿಸುತ್ತಿದ್ದೇನಾದರೂ ಏಕೆ? ಎಲ್ಲರೂ ಕೂಡಿ ನನ್ನನ್ನು ಓಡಿಸಿದರು. ಬೆನ್ನುಟ್ಟಿ ಓಡಿಸಿದರು... ನಾನೆಂದಿಗೂ ತಿರುಗಿ ಬಾರದಂತೆ ಹಿಂದೆ ತಡೆಹಾಕಿ ಓಡಿಸಿದರು. ಆಬಲೆಯಾದ ನನಗೆ ಎಲ್ಲಿಯೂ ಯಾರ ಆಶ್ರಯವೂ ದೊರೆಯದಂತೆ ನಾಡಿ ಓಡಿಸಿದರು. ನನ್ನ ಭವಿತವ್ಯದ ವಿಚಾರ ಯಾರೂ ನೋಡಲಿಲ್ಲ, ಯಾರೂ ನೂಡಲಿಲ್ಲ.

ಸ್ತ್ರೀ ಆಬಲೆ. ಅವಳಿಗೆ ಭವಿತವ್ಯವನ್ನು ಕಲ್ಪಿಸಿಕೊಡುವದು ಕರ್ತವ್ಯವಿದ್ದರೂ ಕೂಡ ಆ ವಿಚಾರ ನೂಡಲಿಲ್ಲ.

ಎಲ್ಲರಲ್ಲಿಯೂ ಒಂದೇ ವಿಚಾರ.

ನಾನು ಮರೆಯಾಗಬೇಕು. ಇಲ್ಲದಾಗಬೇಕು.

ಆದರೆ ಎಲ್ಲಿ ಮರೆಯಾಗಬೇಕು... ? ಎಲ್ಲಿ ಇಲ್ಲದಾಗಬೇಕು?

ಇದರ ವಿಚಾರ ಮಾಡವವರು ಅವರಾಗಿದ್ದರೆ ‘ಮರೀಯಾಗಲಿ’ ಎಂದು ಯಾರೂ ಹೇಳುತ್ತಿರಲಿಲ್ಲ.

ತಂದೆ-ತಾಯಿಗಳಿಗೆ ನಾನು ಮರೀಯಾಗುವದು ಬೇಕಿದ್ದಿಂಥು.

ಪಕೆಂದರೆ ನನ್ನಿಂದ ಆವರ ಮಾನಭಂಗ.

ರಂಗನಿಗೆ ನಾನು ಮರೀಯಾಗುವದು ಬೇಕಿದ್ದಿಂಥು.

ಏಕೆಂದರೆ ನಾನೊಂದು ಅವನಿಗೆ ಭಾರ. ಅಹುದು ಭಾರ ! ನಾನು ಇನ್ನುಳಿದ ಎಲ್ಲರಿಗೂ ಮರೀಯಾಗುವದು ಬೇಕಿದ್ದಿಂಥು. ಏಕೆಂದರೆ ನಾನವರ ದೃಷ್ಟಿಯಲ್ಲಿ ವಾಸಿ...

ವಾಸಿ....!

ಅಹುದು ನಾನು ವಾಸಿ !

ಆದರೆ ಧಾವಿಸುವ ಗಾಡಿಯ ಗಾಲಿಗಳು ಯಾವ, ಯಾರ ಪಾವ ಪುಣಿಗಳ ವಿಚಾರವಿಲ್ಲದೆ ಕಾಲಚಕ್ರದಂತಿ ಸುತ್ತುತ್ತಿದ್ದವು.

ಗಾಡಿಯು ಮುಂದುವರೆಯುತ್ತಿತ್ತು. ಓಡುತ್ತಿತ್ತು... ಸಿಲ್ಲಿತ್ತಿತ್ತು. ಅದರ ಅಖಂಡ ಕ್ರಮ ತಡೆಯಬೇಯೇ ಅವ್ಯಾಹತವಾಗಿ ನಡೆದಿತ್ತು.

ಗಾಡಿ ತಡೆದಾಗ ಇನ ಹೋಗುತ್ತಿದ್ದರು. ಬರುತ್ತಿದ್ದರು.

ಹೋಗುವವರ ಕಡೆಗೆ ನನ್ನ ಲಕ್ಷ್ಯವಿರಲಿಲ್ಲ.

ಬರುವವರನ್ನು ಆಶೀರ್ಯಿಂದ ನಿಷ್ಟುಸುತ್ತಿದ್ದೇ. ಹೆದರಿಕೆಯಿಂದ ನೋಡುತ್ತಿದ್ದೇ.

ಬರುವವರಲ್ಲಿ ರಂಗ....ಬಂದರೆ....?

ಬರುವವರಲ್ಲಿ ನಷ್ಟ ಪರಿಷಯದನರಾರಾದರೂ ಇದ್ದರೆ...?

ಆಶೇ- ಹೆದರಿಕೆ-

ಬಂದಕೊಂಡು ಸಂಬಂಧವಿಲ್ಲದ ಎರಡು ಶಬ್ದಗಳು.

ಬರಿ ಶಬ್ದಗಳು. ನಿರುಹಯೋಗಿ ಶಬ್ದಗಳು.

ಆಶೇ...

ಆದೂ ಒಂದು ಶಬ್ದ.

ಯಾರಿಗಾಗಿ ಆಶೀ....? ದೊರಕುವ ಸಂಭವ ಕೊಂಡವಾದರೂ ಇದ್ದ ರಲ್ಲವೇ ಅದಕ್ಕಾಗಿ ಆಶೀ ನೂಡುವದು ?

“ನನಗೇನೂ ಗೊತ್ತಿಲ್ಲ. ನಾನಾವುದನ್ನೂ ಆರಿಯೆನು....ಯಾರದೊಇ ಸಾಪವನ್ನು ನನ್ನ ಮೇಲೇಕೆ ಹೊರಿಸಬಯಸುವಿರಿ ?” ಎಂದು ಹೇಳಿದವನಿಗಾಗಿ ಆಶೀ ಮಾಡುವದು ಹುಟ್ಟುತ್ತನ. ಆವನಲ್ಲಿ ನಿಜವಾಗಿ ನನಗಾಗಿ ಸ್ತ್ರೀತಿಯಿರುವದಾದರೆ ಹೀಗೆ ಹೇಳಬಹುದಿತ್ತೀ ? ಅಥವಾ ಮನುಷ್ಯತ್ವದ ಲವಲೇಶವಾದರೂ ಆ ಮನುಷ್ಯನೆಂದೆನ್ನಿಸಿಕೊಂಡು ಬಾಳುವ ದೇಹದಲ್ಲಿ ಅದೆಲ್ಲಿಯಾದರೂ ಇದ್ದಿದ್ದರೆ ಈ ರೀತಿಯಾಗಿ ಆ ದೇಹದ ಒಂದು ಭಾಗವಾದ ಮುಖ ದಿಂದ ಅಂತಹ ವಾಕ್ಯಗಳು ಹೊರಬಿಇಬಹುದಿತ್ತೀ ?

ಯಾರದೊಇ ಪಾವವಂತಿ !

ಅಹುದು ಯಾರದೊಇ ವಾಪ, ಅವನೂ ಒಬ್ಬಿ.....‘ಯಾರೋ’ ಇದ್ದಿರಬಹುದು. ಇಂತಹ ಯಾರೋ ಒಬ್ಬಿರಿಗಾಗಿ, ಮನುಷ್ಯತ್ವದ ಕೊಂಡ ಅಂಶವೂ ಅಡಗಿರದ ಅಡಗಿಸಿಕೊಂಡಿರದ ಆ ದೇಹಕ್ಕಾಗಿ ಆ ದೇಹಧಾರಿಪ್ರಾಣಿಗಾಗಿ ಆಶೀ ಪಡುವದು ಹುಟ್ಟುತ್ತನ.

ಅವನಿಗಾಗಿ ಆಶೀ.....!

ಆಶೀ ಒಂದು ಶಬ್ದಿ...ನಿರುಪಯೋಗಿ ಶಬ್ದ.

ಆಶೀ...! ಆಶೀ...!!

ಹೆದರಿಕೆ !

ಯಾರಿಗಾಗಿ ಹೆದರಿಕೆ ? ಯಾರ ಹೆದರಿಕೆ ? ಯಾವುದಕ್ಕೆ ಹೆದರಿಕೆ ?

ತಾನೇ ಮಾಡಿದ ವಾಪ ‘ತನ್ನದಲ್ಲ’ ಎಂದು ಆಸತ್ಯ ಹೇಳಿ ಸಮಾಜದಲ್ಲಿ, ಜನರಲ್ಲಿ, ಮನೆಯಲ್ಲಿ ತಲೆ ಎತ್ತಿಕೊಂಡು ತಿರುಗುವದಕ್ಕೆ ಹೆದರಿದ ಹೇಣಿ ಜನರನ್ನು ಮುಂದಕ್ಕೆ ಕರೆಯುವವರಿಗೆ ನಾನು ಹೆದರಬೇಕೆ ? ಅವರ ಹೆದರಿಕೆಯಿಂದ ನನಗೆ ಆಗುವದಾದರೂ ಏನು ? ಮನೆ ತೈಟಿಸಿ ಮಸಣದಲ್ಲಿ ಬಿಡ್ಡ ಎಲುಬಿನ ಹಂಡರ ಹೆದರಿವದಾರಿಗೆ ! ಅದಕ್ಕೆ ಯಾರ ಹೆದರಿಕೆ ? ಅದಕ್ಕೆ ಎಲ್ಲರೂ ಹೆದರಬೇಕು.....ಹೆದರಿ ದೂರೋಡಬೇಕು. ಚೆಳ, ಗಾಳ, ಮಳೆ ಬಿಸಿಲು ಅಖಿಂಡವಾಗಿ ಅದಕ್ಕೆ ಪ್ರಕಾರ ವಾಡಿದರೂ

ಯಾವುದೂ ಫಟನೆ ನಡೆದಿಲ್ಲ ಎಂದು ಬಿದ್ದು ಕೊಂಡಿರುವ ಆದಕ್ಕೆ ಯಾರೇನು ವಾಡುವರು ?

ನಾನೂ ಮಣಿದಲ್ಲಿ ಬೀಸಾಕಿದ ಶವ

ಶವವನ್ನು ಹೆದರಿಸುವವರಿಲ್ಲ. ಹೆದರುವವರೇ ಎಲ್ಲರೂ.

ಅಂತೆಯೇ ಹೆದರಿಕೆ ಒಂದು ಶ್ವಾ. ನನಗೆ ಅದೊಂದು ನಿರುಪಯೋಗ ತಟ್ಟಿ.

ನಾನು ಹೆದರುವದು ಯಾರಿಗೆ ?

ನನ್ನ ಕಲ್ಯಾಣವಾಗಬೇಕು ಎನ್ನುವ ಸದ್ಭಾವನೆ ಇದ್ದವರಿಗೆ ನಾನು ಹೆದರಬೇಕು.

ಅಂತಹ ಸಧ್ಭಾವನೆಯನ್ನು ನನಗಾಗಿ ತಾಳಿದವರು ಯಾರು ? ಎಲ್ಲರಲ್ಲಿ ನಾನು ಮಣ್ಣವಾಲಾಗಬೇಕು. ಎನ್ನುವ ಭಾವನೆ ನೊಳಕೆಯಾಡಿದು ಮರವಾಗಿದೆ.

ತಂದೆ ತಾಯಿ ಗುರು ಹಿರಿಯರು... ಎಲ್ಲರೂ “ಕಲ್ಯಾಣವಾಗಲಿ” ಎಂದು ಹರಿಸುವರು. ಅಂತೆಯೇ ಅವರಿಗಾಗಿ ನಮ್ಮಲ್ಲಿ ಪೂಜ್ಯಭಾವನೆ. ನಾವು ಆಸರಾಧಿಗಳಾದೆರೆ ಹೆದರಿಕೆ.

‘ ಕಲ್ಯಾಣವಾಗಲಿ ’ ಎನ್ನುವವರೇ ಯಾರೂ ಇಲ್ಲದ ಈ ಜಗದಲ್ಲಿ ಆನ್ ರಾಧ ಮಾಡಿದ ನಾನು ಹೆದರುವದು ಯಾರಿಗೆ....?

ಹೆದರಿಕೆಯ ವಿಚಾರ ಎಲ್ಲ ಹೆದರಿಕೆಗಳನ್ನು ಕಿತ್ತಿಸಿದು ತೈಷದಿಂದ ಮುನ್ನಗ್ಗಬೇಕನ್ನುತ್ತಿರವಾಗಲೇ ಹೆದರಿಕೆಯಭೂತ ಕಣ್ಣಿದುರು ಶ್ರುತ್ಯಕ್ಕೆ ವಾಗಿ ನಿಂತಿತು.

ಅಂದು... ಆತ ದೇಹ್ನೆ ಕಿಕಿಟೆ ಕಲೆಕ್ಕೆರ

ಕೊಡಲು ನನ್ನಲ್ಲಿ ಪಿಕಿಟಿಇರಲಿಲ್ಲ. ಪಿಕಿಟಿ ಇಲ್ಲದಕ್ಕಾಗಿ ದಂಡ ತೀರಲು ಹಣಪೂ ಇದ್ದಿರಲಿಲ್ಲ.

ಸುತ್ತಲಿನ ಜನ ಕಣ್ಣ ತೀರಿದು ನನ್ನನ್ನೇ ನೊಡುತ್ತಿತ್ತು.

ಸಾಯಂವದಕ್ಕೆ ಹೆದರದೆ ಹೊರಟಿ ಹೆಣ್ಣು ಬದುಕಿನ ರಾಕ್ಷಸನ ದವಡಿಯಲ್ಲಿ ಸಿಕ್ಕು ಜಬ್ಬಗುತ್ತಿತ್ತು.

ನನ್ನನ್ನ ನೋಡುವವರೆಲ್ಲರ ಕಡೆಗೂ ನಾನು ನೋಡಿದೆ. ನನ್ನ ಹತ್ತಿರ ಕುಳಿತ ವ್ಯಕ್ತಿಯ ಕಡೆಗೂ ನೋಡಿದೆ. ನೋಡುವದಕ್ಕೆ ಎಲ್ಲರೂ ಮುಗಿದ ರೀಂದೇ ನಾನು ಕಣ್ಣಿಮುಚ್ಚಿದೆ.

ಆದಲ್ಲದೆ ಇನ್ನೇನೂ ಮಾಡಲು ಸಾಧ್ಯವಿರಲಿಲ್ಲ. ಈಸಲು ಬಾರದ ವ್ಯಕ್ತಿ ತುಂಬಿದ ಸಮುದ್ರದಲ್ಲಿ ಕ್ಯೆ ಹೊಡಿದು ಹೊಡಿದು ಕ್ಯೆ ಮೇಲಕ್ಕೆಇಲ್ಲಾ ಶಕ್ತಿ ಇಲ್ಲಿದಾಗ ಮಾಡುವನಾದರೂ ಏನು? ನಿರಾಶೆಯಲ್ಲಿಯ ಆಶೆ ಎಂದು ದೈವವನನ್ನ ನಂಬಿ ಸ್ವಸ್ಥನಾಗುವನು.

ಬದುಕಿದರೆ ಬಾಳು, ಸತ್ತರೆ ಮುಕ್ತಿ.

ಆದರೆ ಬದುಕಿದರೆ ಬಾಳೂ ನನಗಿರಲಿಲ್ಲ. ಸತ್ತರೆ ಮುಕ್ತಿ ದೊರಕದ ಪಾಪಿ ನಾನು ಅಂಶೇಯೇ ಬದುಕಿ ಸಾಯಂವದು.

ಆದು ಫೋರೆ ಪಂಧ. ಆದರೂ ಅನಿವಾರ್ಯ.

ಮುಖ್ಯದ ಕಣ್ಣ ಶೆರಿಯದಂತೆ ಮುಖ್ಯದರೆ ಸುಖ. ಎನ್ನುವ ವಿಚಾರ ತೇರ ಸಂಕಟದಲ್ಲಿದ್ದ ವ್ಯಕ್ತಿಗೆ ಬರುವದು ಸ್ವಾಭಾವಿಕ.

ಅಂತಹ ವಿಚಾರ ನೋಡಲಿದಿಂದಲೂ ನನ್ನಲ್ಲಿತ್ತು. ಬೆಳೆದು ಬಂದಿತ್ತು. ಆದೇ ವಿಚಾರದಿಂದಲೇ ನಾನು ನಾಲ್ಕು ಗೋಡಿಗಳನ್ನು ಧಿಕ್ಕರಿಸಿ ಬಯಲಿಗೆ ಬಂದಿದ್ದೆ. ಆದರೆ ಬಯಲಾದ ಬದುಕು ಮತ್ತೆ ನನ್ನನ್ನು ಎಲ್ಲಿಯೂ ಓಡದಂತೆ ಬಂಧಿಸಿ ಗೊಡಿಯಲ್ಲಿ ತುರುಕಿತ್ತು.

ಆಲ್ಲಿಯೇ ನನ್ನ ಬದುಕಿನ ಕೊಲೆ ನಡೆದಿತ್ತು. ಸತ್ತುಹೋದ ಬದುಕಿನ ಶವವನ್ನು ಲಿಂಗ ಲಿಂಗವಾಗಿ ಮಾಡುವ ಕಾರ್ಯ ನಡೆದಿತ್ತು. ಅಖಂಡವಾಗಿ ಅವಷ್ಟಹತವಾಗಿ.

— ೫ —

ನಾನು ಕೊನೆಗೆ ತಲುಪಿದ ನಗರ ಪುಣಿಯಾಗಿತ್ತು. ನಾನು ಬಯಸಿ ಬಂದ ನಗರ ಪುಣಿಯಾಗಿರಲಿಲ್ಲ ಆದರೆ ವಿಧಿ ಎಳಿದು ತಂದುಧಾಗಿತ್ತು. ಗಾಡಿ

ಯಾಲ್ಲಿ ನನ್ನನ್ನುಟ್ಟಿಕೀಟಿ ಕಲೆಕ್ಕೆರನ ತಾವಡಿಯಿಂದ ಬಿಡಿಸಿದ ಮುಹೂರುಭಾವೇರ
ಹೆಸರೀ ಕುಲಕಟ್ಟಿ.

ಕುಲಕಟ್ಟಿ.....

ಅವರು ಸಜ್ಜನರು ಸಭ್ಯರು ಅವರು ಹೇಳಿದರು.

“ನೀಡಿರಿ ನಿಮ್ಮಿಇತಿಹಾಸ ನನಗೆ ಗೊತ್ತಿಲ್ಲ. ಅದನ್ನು ಸೂಕ್ತೇ
ವಾಗಿ ತಿಳಿದುಕೊಳ್ಳುವ ವಿಚಾರವೂ ಇಲ್ಲ. ಇಚ್ಛಿಯೂ ಇಲ್ಲ. ಅದರೆ ವಿಚಿತ್ರ
ಪರಿಸ್ಥಿತಿಯ ಒತ್ತು ಡೆಲ್ಲಿ ಸಿಲುಕಿದ ವ್ಯಕ್ತಿ ದಾರಿಗಾಳದೆ ಏನಾದರೂ ಮಾಡಲು
ಯಶ್ವಿಸುತ್ತಾನೆ. ಅದು ವ್ಯಕ್ತಿಯ ಅಪರಾಧವಲ್ಲ ನಾನು ಯಾವುದಕ್ಕೂ
ನಿಮ್ಮನ್ನು ದೂಷಿಸುವದಿಲ್ಲ. ಆ ಅಧಿಕಾರವೂ ನನಗಿಲ್ಲ. ಒಂದು ಕಷ್ಟಕಾಲ
ದಲ್ಲಿ ನನ್ನ ಪರಿಚಯ ನಿಮಗಾಗಿದೆ. ‘ನಿಮಗೆ ಸಹಾಯ ಮಾಡಿರುವೆ’
ಎಂದು ನಾನು ಹೇಳಿಕೊಳ್ಳಬರುಂಬವದಿಲ್ಲ. ಏಕೆಂದರೆ ನನ್ನದು ಕರ್ತವ್ಯ;
ಸಹಾಯವಲ್ಲ.....ನಿಮಗೆ ಇಸ್ತೇಲಿಯಾದರೂ ಯಾರಾದರೂ ಇದ್ದರೆ
ಆವರಲ್ಲಿಗೆ ನಿಮ್ಮನ್ನು ತಲುಪಿಸಿ ಬರುವೆ.... ಅದರೆ ನೀವಾಗಿ ಹೋಗುವೆ
ಎಂದರೆ ಇಲ್ಲಿಯೇ ಈ ನಿಲ್ವಾಣದಲ್ಲಿಯೇ ನಿಮ್ಮನ್ನು ಬಿಟ್ಟು ಕೊಳ್ಟು...
ನಾನು ಹೋಗಲಾರೆ ನಾನು ನಿಮಗೆ ಯಾರೂ ಆಲ್ಲ.... ಅದು ನಿಜ
ಅದರೆ...ಈ ಕ್ಷೇತ್ರದಲ್ಲಿ ನಾನೇ ನಿಮ್ಮ ರಕ್ಷಕ. ಅದೂ ಸತ್ಯ.... ನೀವು ಹಿಂದೆ
ನಡೆದು ಹೋದ ಘಟನೆಗಾಗಿ ವಿಷಾದಿಸಬೇಡಿರಿ. ಅದರೆ ಮುಂದೆ ಮಾಡ
ಬೇಕಾದುದೇನು ಎನ್ನುವದನ್ನು ವಿಚಾರಿಸಿರಿ... ನಡೆದಾಗ ನಾವು ಎಡುವಿದ
ಕಲ್ಲಿನ ವಿಷಯವನ್ನು ಚಿಂತಿಸದೆ ಎಡುವಿದ ನೋವನ್ನು ಕೆಲೆದುಕೊಳ್ಳಲು
ವಿಚಾರಿಸಬೇಕು.... ನಿಮ್ಮ ಮನದಲ್ಲಿ ಹೆಲವಾರು ಭಾವನೆಗಳ ತುಮುಲ
ತಿಕಾಳಿಟ್ಟಿದಂದ ನೀವು ಈಗಾಗಲೇ ಜರ್ರಿತರಾಗಿರುವಿರಿ....ನಾನು ತುಂಬಾ
ಮಾತನಾಡಿ ನಿಮಗೆ ತೊಂದರೆ ಕೊಡಬಯಸುವದಿಲ್ಲ ನಡೆಯಿರಿ ...
ನನ್ನ ಜೊತೆಗೆ.... ನನ್ನ ಸದಸ್ಯವೇಂತೆ ಬುಧಿ ಜಾಗೃತವಾಗಿರುವವರಿಗೆ
ನಿಮಗೆ ನನ್ನಿಂದ ಯಾವ ಭಯವೂ ಇಲ್ಲ....

ನನಗೆ ಮಾತನಾಡುವದಕ್ಕೆ ಆದೇನೂ ಇರಲಿಲ್ಲ. ಕೇಳುವದೊಂದೇ
ನನಗಿಧ್ಯ ಕಮು... ಅವರು ಹೇಳಿದಂತೆ ಆಚರಿಸುವದೇ ನನಗುಳಿದ ದಾರಿ.
ಅವರು ಹೇಳಿದಂತೆ ನಡೆಯದೆ ಇದ್ದರಿ.... ?

ದಾರಿಗೂಡಿ ಸದೆಯಬೇಕು.
 ಯಾವ ದಾರಿಗೂಡಿ... ?
 ಗೊತ್ತಿಲ್ಲದ ದಾರಿ. ಗುರುತಿರದ ದಾರಿ.
 ಗುರಿತಿರದ ದಾರಿಯಂದ ಹೋಗುವದೆಲ್ಲಿಗೆ ?
 ಎಲ್ಲಿ ಹೋದರೇನು ? ಎಲ್ಲಿ ತಲುಪಿದರೇನು ?
 ಎಲ್ಲಿ ತಲುಪಿದರೇನು ಎನ್ನುವದೇ ವಿಚಾರವಾಗಿದ್ದರೆ ಕರೆದವರ
 ಜೊತೆಗೆ ಹೋದರೆ ತಪ್ಪ ಏನು ?
 ಕರೆಯುವವರು ಒಬ್ಬ ಗಂಡಸು.
 ಕರೆಯುವದು ತಮ್ಮ ಜೊತೆಗೆ.
 ಕರೆಯುವ ಉದ್ದೇಶವೇನು ?
 ಅವರು ಕರೆಯುವಮು ನಾನು ಸ್ತ್ರೀ ಎಂದು. ನಿರಾಶ್ರಿತ ಸ್ತ್ರೀ ಎಂದು,
 ನಿರಾಶ್ರಿತ ಸ್ತ್ರೀ ಎಂದು. ನಿರಾಧಾರ-ಸ್ತ್ರೀ ಎಂದು.
 ನಾನು ಮನೆ ಮಾರು ಬಿಟ್ಟು ಬಂದಿರುವೆನೆಂಬುದನ್ನು ಅವನು
 ಅರಿತಿರುವರು.
 ಅಹುದು. ಅರಿತೇ ನಷ್ಟನ್ನು ಕರಿಯುತ್ತಿದ್ದರೆ.
 ಏಕೆ ಹೋಗಬಾರದು ?
 ಏಕೆ ಹೋಗಬೇಕು ?
 ಹೋದಲ್ಲಿ ಅವರಿಂದ ಏನಾದರೂ ಅನುಚಿತ ಫಟ್ಟಿಸಿದಲ್ಲಿ ? ಯಾರಿಗೆ
 ಗೊತ್ತು— ಯಾರ ಯಾರ ಹೈದರುದಲ್ಲಿ ಎಂತೆಂತಹ ಭಾವನೆಗಳು ಅಡಗಿ
 ಕುಳಿತರುವವೆಂದು ?
 ಕರೆಯುವವ ಗಂಡಸು. ತರುಣ
 ನಾನು ಸ್ತ್ರೀ. ತರುಣ. ನಿರಾಧಾರಿ
 ನಿರಾಧಾರಿ ಸ್ತ್ರೀ ತಾನಾಗಿ ಕೃಗೆ ಸಿಕ್ಕುತ್ತಿರುವಾಗ ಅದನ್ನು ಬೀಸಾಕಿ
 ದೂರೋಡೆನ-ಗಂಡಸು ಯಾರು ? ಅಂತಹ ಸಾಧು ವೃತ್ತಿ ಯಾರಲ್ಲಿ ?
 ಅಂತಹ ಸನ್ಯಾಸಿ ವೃತ್ತಿ ಸಾಮಾನ್ಯ ಗಂಡಿಸಿಗೆ ನಾಧ್ಯನೇ ?

ಹೊಗಿಂದು ಹೋಗಿದ್ದರೆ....?

ಮತ್ತೆ ಹೋಗುವದಾದರೂ ಎಲ್ಲಿಗೆ ?

ಈ ತುಂಬಿದ ಜಗದಲ್ಲಿ ನನ್ನನ್ನು ಕರೆಯುವವರಾದರೂ ಯಾರಿರುವರು ? ಅವರು—ಹೇಳುತ್ತಾರೆ. ‘ನಾನು ನಿನ್ನನ್ನು ಇಲ್ಲಿಯೇ ನಿಲ್ಲಾಡಲ್ಲಿ ಬಿಟ್ಟು ಹೋಗಲಾರೆ’ ಎಂದು. ನನ್ನ ಮೇಲೆ ಅವರಿಗೆ ಒತ್ತಾಯನೆ ? “ನಿನ್ನ ಮೇಲೆ ನನಗೆ ಅಧಿಕಾರವಿಲ್ಲ” ಎಂದು ಹೇಳುತ್ತಾರೆ. ಅಧಿಕಾರವಿಲ್ಲದ ನನ್ನ ಮೇಲೆ ನಿನ್ನನ್ನು ಬಿಟ್ಟು ಹೋಗಲಾರೆ’ ಎನ್ನುವ ಒತ್ತಾಯವೇಕೆ ?

ಅವರನ್ನು ಧಿಕ್ಕರಿಸಿ ಹೊರಟು ಬಿಡಲಾ ?

ಒಂದಲ್ಲಿ ಹೆಲವು ಗಾಡಿಗಳು ಹೆದಿನೆಂಟು ರೂಲುಗಳ ಮೇಲೆ ನಾನು. ನಿನ್ನ ಎಂದು ಸ್ಪಷ್ಟಿಸಿ ನಡೆಸಿನೆ. ಒಂದಿಲ್ಲ ಒಂದು ನನ್ನನ್ನು ಈ ಜೀವನದಿಂದ ಮುಕ್ತಮಾಡಬಹುದು.

ಈ ಜೀವನದಿಂದ... ?

ಅಹುದು. ಈ ಜೀವನದಿಂದ...ನನ್ನನ್ನು ಕರೆಯುವವರಿಗೆ ನನ್ನ ಜೀವನದ ಪರಿಜಯವಿಲ್ಲ.

ಅವರು ನನ್ನನ್ನು ನೋಡಿದ್ದಾರೆ. ಬೆಳೆದ ಹೆಣ್ಣನ್ನು ಕಂಡಿದ್ದಾರೆ. ಕಂಡ ಹೆಣ್ಣನ್ನ ರೂಪ ಅವರನ್ನು ಆಕಣ್ಣಿಸಿರಬಹುದು. ಅಂತೆಯೇ ಅವರು ನನ್ನನ್ನು ಕರೆಯುತ್ತಿರಬಹುದು...ಕರೆಯುತ್ತಿರುವರು.

ಅವರು ಕರೆಯುತ್ತಿದ್ದಾರೆ....ಕರೆಯುತ್ತಿದ್ದಾರೆ.

“ನಡೆಯಿರಿ....ಹೋಗಿನಾ....”

ಕರೆದವನ ಹಿಂದೆ ಹೋಗುವ ಸಾಕಿದ ನಾಯಿಯಂತೆ ನನ್ನ ಅವಸ್ಥೆಯಾಗಿರದೆ ಬಲಿಗಾಗಿ ಎಳಿದುಕೊಂಡು ಹೋಗುವ ಕುರಿಯ ಮರಿಯಂತತ್ವ.

ಕುರಿಯ ಮರಿ....

ಕುರಿಮರಿಗೆ ಕೂಗಲು ಚಾಯೆ ಸ್ವತಂತ್ರವಿರುತ್ತದೆ.

ನಾನು ಮನುಷ್ಯಾಂ, ಶ್ರೀ; ನನಗೆ ಆ ಸ್ವತಂತ್ರ್ಯವೂ ಇಲ್ಲ.

ಅವರು ಕರೆಯುತ್ತಾರೆ.

ನಾನು ಹೋಗಬೇಕು.

ಅವರು ಕರೆದರು

ನಾನು ಅವರನ್ನು ಹಿಂಬಾಲಿಸಿದೆ.

ಅದರೆ ಏಕೆ ?

ಏಕೆ ನಾನು ಅವರ ಜೊತೆಗೆ ಹೋಗಬೇಕು ?

ಇನ್ನೆಲ್ಲಿಯೂ ಹೋಗುವದಕ್ಕೆ ಇಲ್ಲ ಎಂದು ಅವರ ಜೊತೆಗೆ ಹೋಗಬೇಕು.

ಇನ್ನೂರೂ ಕರೆಯುವವರು ಇಲ್ಲ ಎಂದು ಕರೆದವರನ್ನು ಹಿಂಬಾಲಿಸಬೇಕು. ದೂಡುವವರಿಂದಲೇ ತುಂಬಿನ ಜಗದಲ್ಲಿ ಕರೆಯುವವರಿಂದೂ ರಾದರೂ ಇರುವರೆಂದು ಕರೆದವರಿಗೆ ಮಾನಕೊಡಬೇಕು.

ಅದರೆ ಅವರು ಕರೆಯುವರೇಕೆ ! ಕರೆದರೇಕೆ ? ನನ್ನನ್ನು ಜೊತೆಗೆ- ಕರೆದುಕೊಂಡು ಹೋರಟಿದ್ದು ಏಕೆ ? ಏಕೆ ?

ಅವರಿಗೆ ನನ್ನ ಮೇಲೆ ಕರುಹೊಯೆ ? ನನಗಾಗಿ ಅವರಲ್ಲಿ ಕನಿಕರವೇ....?

ಸ್ತ್ರೀಮೇಲೆ ಕನಿಕರ ತೋರಿಸುವ ಪುರುಷರು ಈ ಜಗದಲ್ಲಿಂದರೆ ? ಸ್ತ್ರೀಗಾಗಿ ಪುರುಷರ ಕ್ಷೇದರುಹೊಂದಲ್ಲಿ ಕರುಹೊಯೆ ಶೀಲೆಯೊಂದುಯುವದೆ ?

ರಂಗ ಪುರುಷ.

ನನ್ನ ತಂದೆ ಪುರುಷ.

ಒಬ್ಬ ನನ್ನನ್ನು ಹತ್ತಿರ ಕರೆದ.

ಇನ್ನೊಬ್ಬ ಜೀವನ ಕೊಟ್ಟಿದ್ದ-

ಅದರೆ ಇಬ್ಬರೂ ದೂಡಿದರು. ನನ್ನ ಅವರಂಥವಿಲ್ಲದಿದ್ದರೂ ನನ್ನನ್ನು ದೂಡಿದರು. ತಮ್ಮ ತಪ್ಪಿಗಾಗಿ ನನ್ನನ್ನು ದೂಡಿದರು.

ತಂದೆ ನನ್ನ ವಿವಾಹ ತೇವೃವಾಗಿ ಮಾಡಿದ್ದರೆ...?

ರಂಗ ನನ್ನ ಜೊತೆಗೆ ವಿವಾಹ ಮಾಡಿಕೊಂಡಿದ್ದರೆ !

ಇಂದು ದಾರಿಯಲ್ಲಿ ಕರೆದ ಕಂಡ ಗಂಡಸಿನೊಡನೆ ನಾನು ಹೋಗಬೇ ಕಾಗರಲಿಲ್ಲ. ಅಲ್ಲದೆ ಯಾರಿಗೂ ನನ್ನನ್ನು ಕರೆಯುವ ಧೈಯವೂ ಆಗುತ್ತಿರಲಿಲ್ಲ.

ಸಿರಾಧಾರ ಸ್ತ್ರೀ ದಾರಿಯಲ್ಲಿ ಬಿದ್ದ ಕೆಲ್ಲು.... ಯಾರೂ ತುಳಯಬಹುದು. ಯಾರಿಗೂ ಕನಿಕರವಿರಲಿಲ್ಲ. ಯಾರಲ್ಲಿಯೂ ಕರುತೆಯಲ್ಲ ಯಾರೂ ಎತ್ತಿ ಬಿಸಾಕೆಬಹುದು.

ಯಾರಿಗೂ ಆದರ ಬೆಲೆಯಲ್ಲ.

ಬೆಲೆಯಲ್ಲದ ಜೀವ... ಸಿರಾಧಾರ ಸ್ತ್ರೀ.

ಬೆಲೆಯಲ್ಲದ ಜೀವ, ಬೆಳೆದುಕೊಂಡು ಬೀದಿಯಲ್ಲಿ ಕಂಡವರ ಹಿಂದಿನಂದ ಸಾಗಬೇಕು. ಆವರು ಹೇಳಿದಲ್ಲಿ ಹೋಗಬೇಕು. ಆವರು ತೋರಿದಮನೆಯೇ ನಿವಾಸಸಥಾನೆ.

ಆವರು ನನಗೆ ಹೇಳಿದರು—

“ಇದುವೇ ನಿಮ್ಮ ನಿವಾಸಸಥಾನೆ. ನಾನು ಕೂಡ ಇಲ್ಲಿಯೇ ಇರುವೇ” ಎಂದು.

ಈ ಚಿಕ್ಕ ಕೋಟೆಯಲ್ಲಿ ನಾನು ಇರಬೇಕು. ನನ್ನ ಜೊತೆಗೆ ಆವರೂ ಇರುವರು. ಓವ್ ತರುಣೆಯ ಜೊತೆಗೆ ಒಂದೇ ಮನೆಯಲ್ಲಿ ಒಬ್ಬ ತರುಣ ಇರುವನು!

ಆದರ ಅರ್ಥವೇನು?

ಆವರು ಕರೆದುಕೊಂಡು ಬಂದೆದು ನನ್ನ ಜೊತೆ ಇರುವದಕ್ಕಾಗಿಯೇ.

ಈ ಜಗತ್ತಿನಲ್ಲಿ ಯಾವುದಕ್ಕಾಗು ಬೆಲೆ ಕೊಡಬೇಕು ಯಾರು ಯಾರಿಗೆ ಪ್ರಕೃಟಿಯಾಗಿ ಆಶ್ರಯ ಕೊಡುತ್ತಾರೆ. ಆಶ್ರಯ ಕೊಡಬೇಕಾದವರೇ ದೂಡುತ್ತಿರುವಾಗ ಯಾರೋ ಒಬ್ಬರು ಆಶ್ರಯ ಕೊಡುವದರ ಅರ್ಥವೇನು?

ಆವರು ಆಶ್ರಯ ಕೊಟ್ಟಿದ್ದಾರೆ.

ನಾನು ಆವರ ಖುಣ ತೀರಿಸಬೇಕು.

ನಾನು ಆದಕ್ಕೆ ಸಿದ್ಧಾಂತದಿನ್ದರೆ....?

ಗಂಡಸು ಅಸುವಿನ ರಾಕ್ಷಸ. ಅವನೊಡನೆ ಹೋರಾಡಿ ಗೆಲ್ಲುವದು. ಗೆದ್ದ ಬಾಳುವದು ಸ್ತೀಗೆ ಅಸಾಧ್ಯ.

ಸ್ತೀ ಬಾಳಬೇಕಾದರೆ ಗಂಡಸಿನ ದಾಸಿಯಾಗಬೇಕು. ಗುಲಾಮಳಾಗ ಬೇಕು. ಭೋಗದ ವಸ್ತುವಾಗಬೇಕು.

ಇಲ್ಲದಿದ್ದರೆ.....?

ಇಲ್ಲದಿದ್ದರೆ.... ಬೇರೆ ದಾರಿಯೇ ಇಲ್ಲ ಬೇರೆ ದಾರಿಯೇ ಇಲ್ಲ.

ಆದರೆ ರಂಗ ಹೇಳುತ್ತಿದ್ದ....

“ ಸ್ತೀ ಸ್ವತಂತ್ರಳು ಅವಳಿಗೂ ಸ್ವತಂತ್ರಳಾಗಿ ಬಾಳುವ ಅಧಿಕಾರ ವಿದೆ. ಇಂದು ನಮ್ಮ ಸಮಾಜ ಸ್ತೀಯಳನ್ನು ಬಂಧಿಸಿದೆ. ಅವಳನ್ನು ಗುಲಾಮಳನ್ನು ಮಾಡಿದೆ. ಭೋಗದ ಹೆಣ್ಣು ಎಂದು ತಿಳಿದಿದೆ....ಆದರೆ ನಿಮ್ಮಾಗ್ನಿ... ನಾನು ಈ ಎಲ್ಲ ಬಂಧನವನ್ನು ಮುರಿದು ಹಾರಿದೆ. ಈ ಜಗದಲ್ಲಿ ನೀನೂ ನನ್ನಷ್ಟೇ ಸ್ವತಂತ್ರಳು. ನನಗಿರುವವವೇ ಆಧಿಕಾರ ನಿನಗಿರತಕ್ಕದ್ದು. ಸ್ವತಂತ್ರ ವಾಗಿ ನಾವು ಮನೆ ಹೂಡಿದ ನಂತರ.... ..”

ರಂಗನ ಮಾತು “ ಸ್ವತಂತ್ರವಾಗಿ ಮನೆ ಹೂಡಿದ ನಂತರ.... ..”

ಎಲ್ಲಿದೆ ಮನೆ ?

ಇದ್ದ ಮನೆ ಕೂಡ ಇಲ್ಲದಾಯಿತು.

ಇಂದು ಯಾರದೋ ಮನೆಯಲ್ಲಿ ಬಂದಿರುವೆ.

“ ಇದು ಬೇರೆಯವರ ಮನೆ ಎಂದು ತಿಳಿದುಕೊಳ್ಳಬೇಡಿರಿ ” ಎಂದು ಕುಲಕರ್ಮಿಯವರು ಹೇಳುತ್ತಾರೆ

‘ ಬೇರೆಯವರ ಮನೆಯಲ್ಲ ’.... ?

ಹಾಗಾದರೆ ಯಾರ ಮನೆ ?

ನನ್ನ ಮನೆಯೇ ?

ಯಾರೋ ಅವರಿಚಿತ ಗಂಡಸಿನ ಜೋತಿಗೆ ಬಂದ ನನ್ನ ಮನೆಯೇ ? ಅಥವಾ ‘ ಮನೆಯನ್ನು ನನ್ನದು ಮಾಡಿಕೋ ’ ಎಂದು ಅವನ ಮಾತನ

ಅಧ್ಯವೇ? ಅವನ ಮನೀಯನ್ನು ನನ್ನದೇಂದು ತಿಳದು ಕೊಳ್ಳಬೇಕು.
ಆ ಮೇಲೆ—

ಅವನನ್ನು ?

ಅವನನ್ನು ನನ್ನವನೇಂದು ತಿಳದುಕೊಳ್ಳಬೇಕು. ?

ಇದು ಅವನ ಮಾತಿನ ಅಧ್ಯವೇ?

ಅಧವಾ ಭಾರ್ತಾರ್ಥಿಯಾದ ನನ್ನ ಮನದ ವಿಚಾರವೇ?

ಬೆಂಕಿಗೆ ಬೆಂಕಿ ಎಂದು ಹೇಳುವದು ಭಾರ್ತಾರ್ಥಿ ಮನದ ಲಕ್ಷಣವೇ?
ಹಾಗೆ ಭಾರ್ತಾರ್ಥಿಯಂದು ತಿಳದು ಬೆಂಕಿಯನ್ನು ಅಂಗ್ರೇಯಲ್ಲಿ ಧರಿಸುವದು
ಯೋಗ್ಯವೇ?

ಬೆಂಕಿ !

ಕಾಮಿನಿ ಹೇಳುತ್ತಾಳೆ—“ಬೆಂಕಿ....ಗಂಡಸು ಬೆಂಕಿ.....” ಎಂದು
ಅಹುದು ಗಂಡಸು ಬೆಂಕಿ.

“ಬೆಂಕಿಯನ್ನು ಉಡಿಯಲ್ಲಿ ಕಟ್ಟಿಕೊಂಡು ನಿದ್ರಿಸಲು ಸಾಧ್ಯವೇ?
ಸ್ತ್ರೀ ತನ್ನ ಸ್ವಭಾವ ಸಹಜದಿಂದ ವಿಶ್ವಾಸ ತಾಳ ಹಾಗೆ ಅಚರಿಸಿದಲ್ಲಿ
ಅವಳ ಅವಸ್ಥೆ ಏನಾಗಬಹುದು?...”

“ಹಗ್ಗಿ ನಿನ್ನ ಪರಿಸ್ಥಿತಿ ಏನಾಗಿದೆ? ನನ್ನ ಪರಿಸ್ಥಿತಿ ಏನಾಗಿದೆ?....”

“....ಉಡಿಯಲ್ಲಿಯ ಬೆಂಕಿಯಿಂದ ನಿನ್ನ ಬಟ್ಟಿಯಲ್ಲಿ ಭಸ್ತುವಾಗಿದೆ.
ದೇಹ ಹೆಣ್ಣಿನ ದೇಹದ ಆತ್ಮವಾದ ಮಾನ ಮಣ್ಣಾಗಿದೆ. ದೀಪಕ್ಕೆ
ಹಣ್ಣು ಎಂದು ಹಾಯ್ದ ಪತಂಗವಾಗಿದೆ. ನನ್ನ ಅವಸ್ಥೆ.....”

“ ಪತಂಗ ದೀಪಕ್ಕೆ ಹಣ್ಣು ಎಂದು, ಶ್ರೀಯಕರ ಎಂದು ತಬ್ಬ
ಕೊಳ್ಳಲು ಹೋಗುವದಿಲ್ಲ; ಹಾಗೆಂದು ಹೇಳುವವರ ಈಬ್ಬನೇ ತಪ್ಪಿ....”

“ ಎಂದೂ ಯಾವ ಶಾಲದಲ್ಲಿಯೇ ಪತಂಗ ಶ್ರೀಯಾಗಿರಬಹುದು.

ಅಂದು ಆದು ದೀಪದಿಂದಲೇ ತನ್ನ ಉದ್ಧಾರ. ತನಗೆ ಸುಖ ಎಂದು
ನಂಬಿ ದೀಪಕ್ಕೆ ಆಕರ್ಷಿತವಾಗಿ ಹತ್ತಿರ ಸುಳಿದಿದೆ. ಹೆಣ್ಣು ಗಂಡಿನ ಹತ್ತಿರ
ಸುಳಿದಂತೆ.

“ ಕೊನೆಗೆ....”

“ ಕೊನೆಗೆ ಅದು ದೀಪದ ಮೋಸಗಾರಿಕೆಯಿಂದ ತೆಳಮೆಳಿಸುತ್ತೆ ತೆಳಿ ಮೆಳಿಸುತ್ತೆ ಮನೆ ಮಾರು ತಂಡೆ ತಾಯಿ ಬಂಧು ಬಳಗ ಎಲ್ಲವನ್ನೂ ಕಳಿದು ಕೊಂಡು ಜೀವ ಕಳೆದುಕೊಂಡಿದೆ....”

“.... ಆ ಆತ್ಮಪರ್ವತಣಿ ತಾಗವಲ್ಲ. ಪ್ರೀತಿಗಾಗಿ ಮಾಡಿದ ಬಲಿದಾನವಲ್ಲ....ಮೋಸದ ಕೊಲೆ... ಕರ್ಗಿಳಿಲೇ...”

“ ಬಲಿದಾನ ಮಾಡುವವರಿಗಂತ ಮಾಡಿಸಿಕೊಳ್ಳುವ ವ್ಯಕ್ತಿಯಲ್ಲಿ ಶಕ್ತಿಯಬೇಕು. ಆತ್ಮಪರ್ವತಣಿ ಮಾಡಿಸಿಕೊಳ್ಳುವ ವ್ಯಕ್ತಿ ವಸ್ತುವಾಗಿರದೆ ಪರ ಮಾತ್ರನಾಗಿರಬೇಕು....”

“.... ದೀಪದಲ್ಲಿ ಆ ಶಕ್ತಿಯಿಲ್ಲ...”

“....ದೀಪದಂತಹ ಪುರುಷರಲ್ಲಿ ಆ ಶಕ್ತಿಯಿಲ್ಲ. ಏಕೆಂದರೆ ಆವರು ಪರಮಾತ್ಮರಲ್ಲ...”

“ ಪರಮಾತ್ಮನಲ್ಲಿ ಶಕ್ತಿಯರುತ್ತದೆ. ಆತ್ಮಪರ್ವತಣಿಗೆ ಸಿದ್ಧರಾದ ಭಕ್ತರ ಶಕ್ತಿಯನ್ನು ಅರಿತು ಆಶೀರ್ವದಿಸುತ್ತಾನೆ. ತನಗಾಗಿ ತನ್ನನ್ನೇ ಆಸೀಂಗಿ ಬಂದ ಭಕ್ತನಿಗೆ ತನ್ನನ್ನು ಕೊಟ್ಟಬಿಡುತ್ತಾನೆ.

“.... ಇಂತಹ ಶಕ್ತಿ ಆ ದೀಪದಲ್ಲಿದೆಯೇ ?....”

“.... ದೀಪದಂತಹ ವ್ಯಕ್ತಿಗಳಲ್ಲಿ ಆ ಶಕ್ತಿಯಿದೆಯೇ ?”

“.... ಸ್ವಂತಕ್ಕೆ ಬಾಳಲು ಕೂಡ ಶಕ್ತಿಯಿಲ್ಲದ ದಿವ. ದೀಪದಂತಹ ವ್ಯಕ್ತಿ.”

“.... ದೀಪಕ್ಕೆ ಸ್ವಯಂ ಪ್ರಕಾಶನಿದೆಯೇ ? ಎಣ್ಣೆಯಿಲ್ಲದೆ ದೀಪ ಬೆಳಕು ಕೊಡುವದೆ ? ಬೀಸುವ ಗಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯನೇ ?

“.... ಯಾರೋ ಮಹಾನುಭಾವರು ಕಟ್ಟಿದ ಮನೆಯಲ್ಲಿ ಇನ್ನಾರೆಂದು ಪುಣ್ಯವಂತರು ಎಣ್ಣೆ ಹಾಕ್ಕಿದ್ದರಿಂದ ಮತ್ತೊಬ್ಬರು ಕಡ್ಡಿಕೊರೆದು ಹಚ್ಚಿದ್ದ ೧೦ದ ಅದು ಉರಿಯುತ್ತದೆ. ಬೆಳಕು ಕೊಡುತ್ತದೆ.....”

“....ಎಲ್ಲರ ಕೈವಾಸುಸಾದದಿಂದ ಬೆಳಗುವ ದೀಪಕ್ಕೆ ಅಹಂಭಾವವೇಷ್ಟು ಕೂರತನವೆಕ್ಕು !....”

“....ನಾವ ! ತನ್ನನ್ನ ಆಕರ್ಷಿಸಿ ಬಂದ ಪತಂಗದ ಕೊಲೆ ಮಾಡಿತು ಮಾಡಿದ ಕೊಲೆಗಾಗಿ ಪಶ್ಚಾತ್ತಾಪಕೂಡ ಪಬ್ಲಿಕೋಳ್ಜಿದೆ ಮತ್ತೆ ಕೂರ ರಾಕ್ಕು ಸನ ವಿಷಪೂರಿತ ಶ್ವಾಸೇಚಾಭಾಸದಂತೆ ಹೊಗೆ ಕಾರುತ್ತ ನಿಂತದೆ ! ಮತ್ತೆ ಯಾವುದಾದರೂ ಪತಂಗ ಬರುತ್ತಿದೆಯೆ ಎಂದು ಆದರ ಕೊಲೆಗಾಗಿ ತನ್ನ ಶಸ್ತ್ರವನ್ನ ಹರಿತ ಮಾಡಿಕೊಳ್ಳುತ್ತಿದೆ. ಎದುರು ತನ್ನ ಕಡೆಗೆ ಬರುವ ಪತಂಗ ತನ್ನನ್ನ ಆಕರ್ಷಿಸಿಯೇ ಬಂದಿದೆ ಎಂದು ಕೇಳೆ ಹಾಕುತ್ತಿದೆ.

“.. ಆದರೆ ಆ ದೀಪಕ್ಕೆ ಗೊತ್ತಿಲ್ಲ ಪತಂಗ ಬರುವನು ಆಕರ್ಷಿಸಿ ಅಲ್ಲ. ತನ್ನವರ ಮರಣದ ಕೊಲೆಯ ಸೇಡು ತೀರಿಸಿಕೊಳ್ಳಲು ಎಂದು.....”

“....ಪತಂಗ ದ್ವೀಪದಿಂದ ಬಂದು ದೀಪವನ್ನಪ್ಪಳಸುತ್ತದೆ. ಆದನ್ನ ಆರಿಸಬೇಕೆಂದು. ಹೀಗೆಯೇ ಉರಿಯಾತ್ಮಿದ್ದರೆ ಅವಿಂದ ಜೀವಗಳನ್ನು ಕೊಲೆ ಮಾಡುವದೆಂದು ಆದರ ಕೊಲೆಮಾಡಲು ತ್ವಾಗಿ, ಬಲಿದಾನಿ, ಪತಂಗಗಳು ಬರುತ್ತವೆ, ಭರದಿಂದ.....”

“....ಆದರೆ ದೀಪದ ಶಕ್ತಿ ಭೀಮಶಕ್ತಿ. ಗಂಡು ಶಕ್ತಿ.....”

“....ಗಂಡುಶಕ್ತಿ ! ಭೀಮ ಶಕ್ತಿ...!”

“....ಪತಂಗ....ಪತಂಗದಂತಹ ಸ್ತ್ರೀ ಆ ಭೀಮ ಶಕ್ತಿಯನ್ನನಾಶ ಪಡಿಸಲಾರದು....ಗಂಡುಶಕ್ತಿಯನ್ನು ಗಂಡಸಿನ ಶಕ್ತಿಯನ್ನು ನಾಶಪಡಿಸಲಾಗದೆ ?....”

“...ಹಾಗಾದರೆ ಈ ಅವ್ಯಾಹತ ಅನಾಹತಕ್ಕೆ ಅಂತವೆಲ್ಲಿ? ಈ ಅವಿಂದ ರಕ್ತಪಾತಕ್ಕೆ ಕೊನೆ ಎಂದು ? ಈ ಗಂಡಸಿನ ರಕ್ತಪಿಷಾಸಿಗೆ ತಣಿವು ಎಂದು ? ” ಕಾಮಿನಿ ಆಗಸದ ಕಡೆಗೆ ಮಾತ್ರ ಮಾಡಿ.ಪ್ರಶ್ನೆ ಕೇಳುತ್ತಾಳೆ.

ಆದರೆ ಅದಕ್ಕೆ ಉತ್ತರಿಸುವವರು ಯಾರು ?

ಯಾರೋ ಒಬ್ಬರ ಮನೆಯಲ್ಲಿ ಅನ್ನಕ್ಕೆ ಬಿದ್ದು ಕೊಂಡಿರುವ ನನ್ನಂತಹ ಸ್ತ್ರೀಯಿಂದ ಆದಕ್ಕೆ ಉತ್ತರ ಆಸಾಧ್ಯ.

ಉತ್ತರ ಕೊಡಲು ಸಾಧ್ಯವಿದ್ದರೆ ನಾನು ಬೆಂಕೆಯನ್ನು ಮಾಡಿಲ್ಲಿ
ಇಟ್ಟುಕೊಂಡು ಇರುತ್ತಿದ್ದರೆ ?

ಬೆಂಕೆ.....

ಅಹುದು ಗಂಡಸು ಬೆಂಕೆಯಲ್ಲದೆ ಮತ್ತೇನು ?

ಇಂದು ಕುಲಕರ್ಮಯವರು ಬೂದಿ ಮುಚ್ಚಿದ ಕೆಂಡವಾಗಿರಬಹುದು,
ಆದರೆ ಕೊಂಡ ಗಾಳಿಯ ತೆಸು ಸೌದೀಯ ಸೆರವು ದೊರೆತರೆ ಸಾಕು
ಉಳಿದೇಳುವದಕ್ಕೆ ವೇಳೆಯಾಗಲಾರದು.

ಸ್ತ್ರೀ ಗಾಳಿಯೂ ಅಹುದು. ಸವೈದೀಯೂ ಅಹುದು.

ಅವರು ಕುಲಕರ್ಮಯ ಬೂದಿ ಮುಚ್ಚಿದ ಕೆಂಡವೂ ಅಹುದು. ನಾನು
ಗಾಳಿ-ಸವೈದೀಯೂ ನಿಜ.

ಈ ಮಿಲನದಿಂದ ಜ್ಞಾಲೆ ಪ್ರಜ್ಞಲಿಷದೇ ಇರಬಹುದೇ ?

ಹಿಂದಕ್ಕೆ ಜ್ಞಾಲೆ ಪ್ರಜ್ಞಲಿಷಿದ್ದುದು ಈ ಮಿಲನದಿಂದಲೇ ಅಲ್ಲವೇ ?
ಅಂದು ನನ್ನ ರಂಗನ ಮಿಲನವಾಗಿರಿದ್ದರೆ ಚಿಕ್ಕ ಕೆಂಡ ಹೊಗೆಯಾಗಿ
ಬೆಂಕೆಯಾಗಿ ಜ್ಞಾಲೆಯಾಗಿ ಉರಿದೇಳುತ್ತಿರಲಿಲ್ಲ. ಉಸಿದು ಉರಿದು ನನ್ನನನ್ನ
ಭೇಸ್ತ್ವಮಾಡುತ್ತಿರಲಿಲ್ಲ.

ಸೌದೆ ಭಸ್ತ್ವಮಾರ್ಯಿತು. ಆದು ಜಗತ್ತಿನ ದೃಷ್ಟಿಯಲ್ಲಿ ವಿಶೇಷವೇನೂ
ಅಲ್ಲ. ಸೌದೀಯನ್ನು ಭಸ್ತ್ವಮಾಡುವ ಬೆಂಕೆಗೆ ಅಂತವಿಲ್ಲವೇ ?

ಇಲ್ಲ. ಒಂದಿಲೊಂದು ದಿನ ಅದೂ ಬೂದಿಯಾಗುವದು.

ಅಲ್ಲ....ಅಲ್ಲ....ಬೂದಿಯಾಗುವದು ಸೌದೆ. ಅಲ್ಲದೆ ಬೆಂಕೆಯಲ್ಲ. ಬೆಂಕೆ
ಅನಂತ ಕಾಲದಿಂದ ಬಂದಿದೆ. ಅನಂತ ಕಾಲದವರೆಗೆ ಉಳಿಯುವದು.
ಅದಕ್ಕೆ ಸೌದೀಯ ಬಲಿ ತಡೆಯಿಲ್ಲದೆ ಒಡಗಿಸಲೇಬೇಕು.

ಸ್ತ್ರೀ ಪುರುಷನಿಗೆ ಬಲಿಯಾಗಲೇಬೇಕು-

ಹಾಗಿದ್ದರೆ ನಾನು ಕುಲಕರ್ಮಯವರಿಗೆ ಬಲಿಯಾಗಬೇಕೇ ? ಬಲಿಗೆ
ಕೊಡುವ ಪೂರ್ವದಲ್ಲಿ ಕುರಿಗೆ ತನಿಷ್ಯಸುವಂತೆ ಇನ್ನು ಕುಲಕರ್ಮಯವರು
ತನಿಷ್ಯಸುತ್ತಿರುವರಿ ? .

“ನೀವು ಹಾಗೆಲ್ಲ ಯಾವದನ್ನೂ ತಿಳಿದುಕೊಳ್ಳಬೇಡಿರಿ” ಎಂದು ಕುಲ ಕಣ್ಣಯವರು ನಾನು ಕೇಳಿದ್ದರೂ ನನ್ನ ಮನದ ಪ್ರಶ್ನೆಗೆ ಉತ್ತರದಂತೆ ಹೇಳುತ್ತಾರೆ.

“ಸುಮಿತ್ರಾ... ...ನಿಮ್ಮ ಹೆಸರು ನಿಮ್ಮಲೂ. ನೀವು ಎಂದೆಂದಿಗೂ ನಿಮ್ಮಲೇಯೇ. ಗಂಗಾಜಲದಲ್ಲಿ ಅಖಂಡವಾಗಿ ಕೊಳಚಿ ಬಂದು ಕೂಡುತ್ತದೆ. ಕೊಳಚಿಯ ಶಾದ್ವಿತ ಅದೇನೋ ಇರಬಹುದು. ಆದರೆ ಗಂಗಾ ಮಾತೆ ಕರುಣೆಯಿಂದ ಎಲ್ಲವನ್ನೂ ತನ್ನ ಹೃದಯದಲ್ಲಿ ಹುಡಿದುಕೊಂಡು ತನ್ನನ್ನೇ ಮಾಡಿಕೊಳ್ಳುತ್ತಾಳೆ. ಆದಕ್ಕೇ ಗಂಗೀಗೆ ಜಗತ್ತಿನ ನೀರಿನ ತಾಯಿ. ಉದಾಧರಕರ್ತೆ ಎಂದು ಹೇಳುವರು. ಅಂತಹ ಗಂಗೀಯ ಮಗಳು ಸ್ತ್ರೀ ಎಲ್ಲಿಂದಲೋ ಹರಿದು ಬಂದ ಕೊಳಚಿ ಆವಳಲ್ಲಿ ನೇರಿರಬಹುದು. ಆದರೆ ಕೊಳಚಿಯೇ ಸ್ತ್ರೀಯಾಗಲಾರಳಿಂಬ ಭರವನೆ, ವಿಶ್ವಾಸ ನನಗಿದೆ. ನನ್ನಲ್ಲಿದೆ. ನಿಮಗೆ ಸುಮಿತ್ರಾ ಎಂದು ಕರೆದುರೆಲ್ಲಿ. ಅದಾವ ಕೆಡಕು ಭಾವನೆಯು ಇಲ್ಲ. ಆದರೆ ಸ್ವಾರ್ಥ ಭಾವನೆಯಿದೆ. ಸ್ವಾರ್ಥ ಮನುಷ್ಯನ ಜೀವನಕ್ಕೆ ಅಂಟಿರಿದ್ದರೂ ದೀಕ್ಷಕ್ಕೆ ಅಂಟಿಕೊಂಡಿದೆ. ನೀವು ನನ್ನ ಸುಮಿತ್ರ ರಾಗಿ ಬಾಳಬೇಕೆಂಬುದೇ ಆ ಸ್ವಾರ್ಥ. ಈ ಜಗದಲ್ಲಿ ಆಚಲ ಸ್ನೇಹವೆಂದೇ ಚಿರಕಾಲ ಬಾಳಬಲ್ಲದು. ಬಾಳುವದು ಎನ್ನುವ ಆಚಲ ವಿಶ್ವಾಸ ನನಗೆ ಸ್ನೇಹಕ್ಕೆ ರೂಪ ಹಲವು ವರಮಾತ್ಮನಂತೆ ಆದರೆ ಪರ ಮಾತ್ಮನಂತೆ ಸ್ನೇಹವೂ ಒಂದು....ಒಂದು ಎನ್ನುವದೋ ಪರಮಾತ್ಮ..... ನೀವು ನನ್ನ ಸ್ವಾರ್ಥವನ್ನು ಕಡೆಗೆಳಿಸಲಾರಿ. ಎಂದು ನಂಬಿರುವೆ. ಕಡೆಗೆಳಿಸಬೇಡಿರಿ. ಎಂದು ಬೇಡಿಕೊಳ್ಳವೆ.....ನಿಮ್ಮನ್ನು ಇಲ್ಲಿರಿಸಿಕೊಂಡರ್ದ್ದು ಏಕೆ ಎನ್ನುವ ವಿಚಾರ ನನ್ನಲ್ಲಿರುವಾಗೆ ನಿಮ್ಮಲ್ಲಿ ಆಂತಹ ವಿಚಾರ ಇಲ್ಲ ಎಂದು ಹೇಳುವದಾದರೂ ಹೇಗೆ ?..... ಆದರೂ ಒಂದು ಮಾತು ಮಾತ್ರ ನಿಜ.....ನನ್ನಿಂದ ನಿಮಗೆಂದಿಗೂ ಕೆಡಕಾಗದು... ಈ ಮಾತನ್ನು ನಂಬಿ ನೀವು... ಸ್ವಷ್ಟವಾಗಿದ್ದ ಕೊಳ್ಳಿರಿ..... ..”

ಎಂದು ಹೇಳುತ್ತಾರೆ.

ಆದರೆ ನನ್ನಿಂದ ಸ್ವಷ್ಟವಾಗಿದ್ದ ಕೊಳ್ಳಲಿಕ್ಕೆ ಹೇಗೆ ಸಾಧ್ಯ ?

ದಿನಗಳು ಒಂದೊಂದಾಗಿ ಉರುಳುತ್ತಲಿವೆ. ಅದರೆ ಉರುಳುವ ವಿನಗಳು ಉರಳಿಯೇ ಹೋದರೆ ಅದರಿಂದ ಆದಾವ ಹಾನಿಯೂ ಆಗದು.

ಅದರೆ ಒಂದೊಂದು ದಿನವೂ ನನ್ನನ್ನು ಜನರ ಕಣ್ಣಿನಲ್ಲಿ ತುಂಬು ವಂತಿ ಮಾಡುತ್ತಲಿವೆ. ಬೆಳೆಯುವ ವಯಸ ಜೊತಿಗೆ ಹೊಟ್ಟಿಯಲ್ಲಿ ಸಿಂಡಕ್ಸ್‌ ದಿನಗಳು ಹೇಚ್ಚಾಗುತ್ತಿದ್ದವು, ಇದಕ್ಕೆ ತಡೆ ಹಾಕುವದು ಹೇಗೆ?

ಇದು ಕುಲಕರ್ಮಯವರಿಗೆ ತಿಳಿಯದೆ? ಹಾಗೆ ಹೇಳಲು ಹೇಗೆ ಸಾಧ್ಯ? ಕಣ್ಣಿದ್ದ ಯಾವನಿಗೂ ಕಂಡುಬರುವದು ಆದು. ಕುಲಕರ್ಮ ಖರವರು ನಿತ್ಯವೂ ನನ್ನ ಜೊತಿಗೆ ಇರುತ್ತಾರೆ. ಒಂದೇ ಮನೆಯಲ್ಲಿ, ಒಂದೇ ಕೊಣೆಯಲ್ಲಿ ವಾಸ ಮಾಡುವಾಗ ಆದು ತಿಳಿಯದೆ ಇದ್ದಿತ್ತಿ?

ಹೊಟ್ಟಿಯಲ್ಲಿಯ ವಿಚಾರ ಹೊಟ್ಟಿಯಲ್ಲಿ ಉಳಿದಿರದೆ ಕಂಡವರ ಕಣ್ಣ ಸೇರುತ್ತಿತ್ತು. ಹಾಗೆ ಕುಲಕರ್ಮಯವರ ಕಣ್ಣ ನೇರಿದ್ದರೂ ಆವರು ನನ್ನನ್ನು ಇನ್ನೂ ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು.

ನಿಕೆ?

ವಾಸ ಮಾಡಿ ಮನೆಯಿಂದೋಽಿ ಬಂದ ಹೆಣ್ಣಿ ನಾನು ಎಂಬುದನ್ನು ಅವರು ಅರಿತಿರುವರು ಅದರೂ ಆವರು ನನಗೆ ಕೊಟ್ಟಿ ಆಶ್ರಯವನ್ನು ಕಷಿದುಕೊಂಡಿಲ್ಲ.

ನಿಕೆ?

ನಿಕೆ ಅವರು ಈ ರೀತಿಯಾಗಿ ನನ್ನನ್ನು ಕಾಣುವರು? ಯಾವ ಆಶೀ ರೀಂದ ಅವರು ನನ್ನಲ್ಲಿ ಮಂಬಾತಿ ತೋರುವರು? ಯಾವ ಬಂಧನ ಅವರನ್ನು ನನ್ನ ವಿಚಾರದಲ್ಲಿ ಬಂಧಿಸಿದೆ? ಎಂದೂ ನೋಡಿದ, ಆದಾವ ತರದ ಸಂಬಂಧವೂ ಇರದ ಯಾರೀ ಒಬ್ಬರು ಓವರ್ ಪತಿತೆಗಾಗಿ ಆದರ ತೋರಿಸುವದೇಕೆ?

ಮಾಡಿದ ಪಾಪಕ್ಕೆ ತಂದೆ ತಾಯಿಗಳು ಕೂಡ ದೂಡಿದರು, ದೂಡಿದರು.

ಅದರೆ ಇವರು ಹತ್ತಿರ ಕರೆದರು!

ತಂದೆ ತಾಯಿಗಳಿಗೆ ಮನಗಳು ಎಂಬ ಕರುಣೆ ಇರುವದು.

ಅದರೆ ಇವರಿಗೆ?

“ ನನಗೆ ಯಾವುದೂ ತಿಳಿದಿಲ್ಲ. ಅನೇಕ ಸಲ ನನ್ನನ್ನು ನಾನೇ ಕೇಳಿ ಕೊಳ್ಳುವೆನೆ. ಯಾವ ಕಾರಣದಿಂದ ನಾನು ನಿಮ್ಮನ್ನು ಇಲ್ಲಿ ಇಟ್ಟುಕೊಂಡಿ ರುವೆ ಎಂದು... ಸುಮಿತ್ರ ಅದಕ್ಕೆ ನೇರವಾಗಿ ಉತ್ತರ ನನಗೂ ದೊರೆತಿಲ್ಲ. ನಿಮಗಾಗಿ ನನ್ನಲ್ಲಿ ಹಯೆ ”

“ ನಿವರ್ಗಾಗಿ ನನ್ನಲ್ಲಿ ಕರುಹಿಯೇ . ” ?

“ ದಯೆ— ಕರುಹಿ ಇವೂ ಭಾವನೆಗಳು ಆದರೆ ಆ ಭಾವನೆಗಳು ನಿಮಗಾಗಿ ನನ್ನಲ್ಲಿ ಉದಯಿಸಿದವಾದರೂ ಏಕೆ ? ಏಕೆ ? ”

“ ಸುಮಿತ್ರಾ.... ಈ ಜಗ ತೀರ ನಿಚಿತ್ರವಾಗಿದೆ. ಎಲ್ಲಿಯೋ ಯಾರೋ ಯಾರನ್ನೊ ಆದರಿಷ್ಟೂ ಈದುತ್ತಾರೆ. ಕೂಡುತ್ತಾರೆ... ಜಗ ಮುಂದು ವರಿಯುತ್ತದೆ ಏಕೆ ? ”

“ ಈ ಪ್ರಶ್ನೆಗೆ ನೇರವಾದ ಪ್ರಷ್ಟವಾದ ಉತ್ತರ ಕೊಡುವದು ಕಷ್ಟ. ಇಂತಹ ಎಲ್ಲ ಪ್ರಶ್ನೆಗಳಿಗೆ ಒಂದು ಉತ್ತರ ಕೊಡಬಹುದಾದರೆ ‘ಜನ್ಮಾಂತರ ಗಳ ಸಂಬಂಧ’ ಎಂದು ಹೇಳಬಹುದು. ಜನ್ಮಾಂತರಗಳನ್ನು ನಂಬುವದು ಹೇಗೆ ಎನ್ನುವ ಪ್ರಶ್ನೆ ನಿಚಾರದಲ್ಲಿ ಹೇಳುತ್ತದೆ ಹಾಗೆ ನಂಬಿದ್ದರೆ ಇದಕ್ಕೆ ಉತ್ತರವೇನು ? ಜನ್ಮ ಕೊಟ್ಟ ತಾಯಿ ಮಕ್ಕಳನ್ನು ಬೆಳೆಸಿತ್ತಾಲ್ಲ. ಅಣ್ಣಿ—ತಮ್ಮಾಂದಿರು ಕೂಡಿ ಬಾಳುತ್ತಾರೆ. ಕೃತಿಗಿಗೂ ಕೃಹಾಕುತ್ತಾರೆ. ಗಂಡ-ಹೆಂಡತಿ ಸಮರಸವಾಗಿ ಬಾಳುತ್ತಾರೆ ಅನ್ನೆಸರಿಕೆನಾಗಿಯೂ ಜೀವನ ಸಾಗಿಸುತ್ತಾರೆ...ಏಕೆ ? ”

“...ಏಕೆ ? ...”

“ಇದಕ್ಕೆ ನಿಚಾರ ಜೀವಿಯ ಉತ್ತರವೇನು ? ಯಾವುದೊಂದು ತತ್ವಕ್ಕೆ ಬಂಧಿತರಾದ ನಿಚಾರಜಿವಿಗಳು ಏನೊಂದು ಕಾರಣವನ್ನಹೇಳಬಹುದು. ಆ ಕಾರಣ ತಮ್ಮಸಮಾಧಾನಕಾಣಿ, ಅಲ್ಲದೆ ಸಮಸ್ಯೆಯ ನಿವಾರಣಾಗಾಗಿ ಅಲ್ಲ. ”

“...ಆದಕ್ಕೆ ನಾನು ಹೇಳುವದು. ಆ ಥ ವಾ ತಿಳಿದುಕೊಂಡದ್ದು ‘ ಜನ್ಮಾಂತರಗಳ ಸಂಬಂಧ ’ ಎಂದು...”

“....ಜನ್ಮಾಂತರಗಳ ಸಂಬಂಧವೇ ನಿಮ್ಮನ್ನು ಒಂದುಗೂಡಿಸಿದೆ ಎಂದು ನಾನು ಹೇಳಿದರೆ ನಿಮ್ಮ ಆಭ್ಯಂತರವಿಲ್ಲವಷ್ಟೇ ? ”

ಎಂದು ಕುಲಕರ್ಮಯವರು ಹೇಳುತ್ತಾರೆ.

ಹಾಗೆ ಅವರು ಹೇಳಿದಾಗ ಕೇಳಿದಾಗ ನನ್ನ ದುಃಖದ ಸಾಂಪ್ರದಾಯಾಗು ತೀದಿ. ಆದರೆ ಅದು ಕ್ಷಮಿಕ, ಮತ್ತಿನುರುಗಳಿಗೆಯಲ್ಲಿ ಹಿಂದಿನಜೀವನೆ ಎದುರು ಭೂತಾಕಾರ ತಳೆದು ಅಫೋರವಾಗಿ ಅಸಂಧ್ಯೆಯಾಗಿ ತಾಂಡವವಾಡಾತ್ಮಿದೆ

ಹಿಂದಿನ ಜೀವನವನ್ನು ಮರೆಯಲು ನಾನು ಪ್ರಯತ್ನವಹುತ್ತಿದ್ದೆ. ಆದರೆ ಮರೆಯುವದು ನನ್ನ ಶಕ್ತಿಗೇ ಮೀರಿದ ಮಾತಾಗಿತ್ತು.

ಎಲ್ಲಿಯೋ ಬಿಟ್ಟು ಬಂದ ಯಾರೆಂದೂ ಮನೆಯ ವಿಚಾರದಿಂದ ಪ್ರಯೋಜನವಿರಲಿಲ್ಲ.

ಮಾಡಿಕೊಂಡ ವಶಿ ನಾನಾಗಿರದ್ದರಿಂದ ವಾತಿಪ್ರತ್ಯದ ವಿಚಾರವೂ ನನ್ನ ತಲೆ ಕೆಡಿಸುತ್ತಿರಲಿಲ್ಲ.

ತಲೆ ಕೆಡಿಸುವ ವಿಷಯ, ಹೆಳಬ್ಬಿಯಲ್ಲಿ ಬೆಳ್ಳಿಯುವ ಸೀಂಡದ ವಿಚಾರ. ಮುಂದೆ ಆದರ ಭವಿತವ್ಯವೇನು? ನನ್ನ ಭವಿತವ್ಯವೇನು? ಹೀಗೆಯೇ ನಾನು ಸ್ವಾಧಾಗಿ ಕುಳತರೆ ಇಂದು ಹೊಟ್ಟಿಯಲ್ಲಿ ಆಡಗಿದ ಪಾಪಕ್ಕೆ ಕೈಕಾಲೋಡೆದು ಜೀವ ತುಂಬಿ ಬಾಯಿ ಬಿಂಬಿಸುವದು....

ನಾನು ಕಣಿನ ತಾಯಿಯಾಗುನೇ. ಕುಂತಿಯಾಗುನೇ.

ಆದರೆ ಘಾಂಡಿವಿನ ಪತ್ನಿಯಾಗಬಹುದೆ...?

ನಾನು ಕುಂತಿಯಾಗಬಯಸಿದರೂ ಪಂಡುರಾಜನಾಗುವವರಾದು?

“ ವಿವಾಹದ ನಂತರ ಕೂಡ ಕುಂತಿಡೇವಿ ದೇವತೀಗಳಿಂದ ಮಕ್ಕಳನ್ನು ಹಡಿದಳು!

ಅದು ಅಂದಿನ ಆ ಕಾಲದ ವಿಶೇಷ. ಅಂದಿನ ಆಚಾರ ಅದು.

ಅಂದಿನ ದೇವ ದೇವತೀಗಳಲ್ಲಿ ವಿಶ್ವಾಸವಿಟ್ಟು ಪೂಜಸುವ ಜನ ಅಂದಿನ ನಂತಹದೇ ಆಚಾರ ತಪ್ಪಿ ಇಂದಾದರೂ ಕೂಡ ಕತ್ತಿಗೆ ಸೇಣು ಹಾಕುತ್ತಾರೆ.

ವಿಕೆ?

‘ ಸ್ತ್ರೀ ಆಜ್ಞಾನಿ. ಅವಳು ಸುಲಭವಾಗಿ ಮೋಸ ಹೋಗುವಳು ’ ಮೋಸ ಹೋಗುವದು ಪಾಪವಲ್ಲ. ಮೋಸಗೊಳಿಸುವದು ಪಾಪ ’ ಎಂದು ಕುಲಕರ್ಮಯವರು ಹೇಳುತ್ತಾರೆ.

ಅದರೆ ನೋಸಗೊಳಿಸಿದ ಅಪರಾಧಿಯನ್ನು ಬಿಟ್ಟು ನೋಸಹೊಡಿಯ ನಿರವರಾಧಿಯನ್ನು ಜನರು ದಂಡಿಸುವದೇಕೆ? ಯಾರೂ ಈ ವಿಷಯವನ್ನು ಕುರಿತು ವಿಚಾರ ಮಾಡುವದಿಲ್ಲನೀ?

ಕಾಮಿನಿ ಹೇಳುವಂತೆ ಜನಕ್ಕೆ ಬುದ್ಧಿ ಇಲ್ಲದ್ದು ಸಿಜ. ಜನರು ಬುದ್ಧಿ ವಂತರಾದರೆ ಈ ರೀತಿ ಅನ್ಯಾಯಗಳ ನಡೆಯುತ್ತಿರಲಿಲ್ಲ.

ಜಗತ್ತು ಹುಟ್ಟಿದಂದಿನಿಂದಲೇ ಪಾಪ ಪುಣ್ಯಗಳು ಜನ್ಮತಾಳಿದವು. ಪಾಪ ಪುಣ್ಯಗಳ ಜನ್ಮವೇ ಜನರು ಅಪರಾಧ ಮಾಡುತ್ತಿದ್ದರೆಂಬುದನ್ನು ಸ್ವಷ್ಟವಿಡಿಸುತ್ತದೆ

ಅಂದಿನಿಂದ ಇಂದಿನ ವರಿಗೆ ಅಪರಾಧ ಅಖಂಡವಾಗಿ ನಡೆಯುತ್ತಿಲ್ಲ ಬಂದಿದೆ. ಅಪರಾಧದ ಪರಂವರೆ ಅನಂತವಾಗಿ ಬೆಳೆದು ಇಂದು ಅಪರಾಧವೇ ನಿರವರಾಧವಾಗಿ ಕಂಣಿಸಿದೆ. ವಾಪವು ಪುಣ್ಯವಾಗಿದೆ. ಪುಣ್ಯವು ಪಾಪವಾಗಿದೆ.

ಪಾಪ....ಪುಣ್ಯ....

“ ಪಾಪ ಪುಣ್ಯದ ವಿಚಾರವೇ ಹುಟ್ಟುತ್ತನ ” ಎಂಬುದು ಕಾಮಿನಿಯ ವಿಚಾರ. ಅವಳು ಹೇಳುತ್ತಾಲ್ಲಿ—

“ ಸುಮಿತ್ರಾ ಪಾಪ ಪುಣ್ಯದ ವಿಚಾರ ಹುಟ್ಟುತ್ತನವಲ್ಲದೆ ಇನ್ನೀನು. ಆಜ್ಞಾನಿಗಳನ್ನು ಹೆದರಿಸಿ ಅಂರಿತದಲ್ಲಿಟ್ಟುಕೊಳ್ಳಲು ನಿರ್ಮಿಸಿದ ಅಸ್ತಗಳು ಪಾಪ-ಪುಣ್ಯ—”

“...ಒಳ್ಳೆ ಕೆಲಸದಿಂದ ಪುಣ್ಯ ಬರುತ್ತದೆ. ಎಂದು ಹೇಳುತ್ತಾರೆ. ಒಳ್ಳೆಯ ಕೆಲಸ ಎಂದರೆ ಯಾವುದು.—”

“....ಹಸಿದಾಗ ಕಳವು ಮಾಡುವದು ಒಳ್ಳೆಯದೆ? ಅಥವಾ ಕೆಟ್ಟದೆ?

“....ಒಳ್ಳೆಯದು ಎಂದರೆ ಕಾಲ್ಯಾದಿ ಅದಕ್ಕೆ ದಂಡನೆ ವಿಧಿಸುವದು. ಏಕೆ? ಹಸಿದು ಹಸಿದು ಹಸುವಿನಿಂದ ಒದ್ದಾಡಿ ಸಾಯಬೇಕೇ?....”

“...ಬಡತನದಲ್ಲಿ ಜನ್ಮತಾಳಿದ್ದ ಜನ್ಮತಾಳಿದ ವ್ಯಕ್ತೀಯ ಪಾಪವಲ್ಲ. ಜನ್ಮಕೊಟ್ಟಿರುವ ಅಪರಾಧ. ಜನ್ಮಕೊಟ್ಟಿ ಮಕ್ಕಳಿಗೆ ಅನ್ನ ಕೊಡುವ,

ಅನ್ನ ದೊರಕಿಸಿಕೊಳ್ಳುವ ಶಕ್ತಿ ಕೊಡಲು ಅರಕ್ತನಾದರೆ ವ್ಯಕ್ತಿಗೆ ಮಕ್ಕಳಿಗೆ ಜನ್ಮಕೊಡುವ ಅಧಿಕಾರ ಹೇಗೆ ಪ್ರತಿಪ್ರವಾಗುವದು? ತನ್ನ ದೈಹಿಕ ಶಕ್ತಿಗೆ ಗಾಗಿ ವ್ಯಕ್ತಿ ಮಕ್ಕಳಿಗೆ ಜನ್ಮಕೊಡುತ್ತಾನೆ. ಜನ್ಮ ಆಳಿದ ಶಿಶುಗಳು ಜಗದಲ್ಲಿ ಬೇಕಿಯುತ್ತವೆ. ಬೇಕಿಯುವ ದೇಹಕ್ಕೆ ಅನ್ನ ಬೇಕು. ಅನ್ನದ ಕೊರತೆಯಾದಾಗ ಅತನಲ್ಲಿ ವಿಚಾರ ಕರ್ತೃ ಅಳಿದು ಹೋಗುತ್ತದೆ, ಅಂತಹ ಅವಸ್ಥೆಯಲ್ಲಿ ಅತ ಏನಾದರೂ ಅನುಚಿತ ಅಥವಾ ಕಳವು ಮಾಡುತ್ತಾನೆ.

“... ಕಳುವು ಮಾಡಿದ್ದಕ್ಕೆ ಆ ವ್ಯಕ್ತಿಗೆ ದಂಡನೆಯಾಗುತ್ತದೆ! ...”

“....ಆದರೆ ಕಳುವಿನ ಮೂಲವನ್ನು ಹುಡುಕ ಹೊರಟಿರಿ ಅವನ ಹಿಂದಿನ ಸಾವಿರ ತಲೆಗಳು ಶಿಕ್ಷೆಗೆ ಗುರಿಯಾಗಬೇಕಾಗುತ್ತವೆ. ಆದರೆ ಮೂಲವನ್ನು ಹುಡುಕುವ ಬುದ್ಧಿ ಜನರಲ್ಲಿ ಇಲ್ಲ. ಜನಕ್ಕೆ ಬುದ್ಧಿಯಿಲ್ಲ....”

“....‘ದೇಹ ದಂಡನೆ ಪಾಪ’ ಎಂದು ದೇವರು ಹೇಳಿ ತ್ವಾನೆ. ಧರ್ಮವು ಹೇಳುತ್ತದೆ. ಪುರಾಣವೂ ಸಾರುತ್ತದೆ....”

“....ಆದರೆ ದೇಹ ದಂಡಿಸಿದಿದ್ದರೆ ಶಿಕ್ಷೆಗೆ ಗುರಿಯಾಗಬೇಕು. ದೇಹ ದಂಡಿಸಿವರೆ ಪಾಪವನ್ನು ಕೊಳ್ಳಬೇಕು.... ಹೇಳು....ಸುಮಿತ್ರಾ....ಹೇಳು.... ಏನಾದರೂ ಶಿಕ್ಷೆ ತಪ್ಪಿದ್ದಲ್ಲ ಆದ್ದರಿಂದ ಏಕ ನೀನು ನಮಗೆ ಶಕ್ತಿಯಾಗುವ ರೀತಿಯಲ್ಲಿ ನಡಿಮಾರ್ಪಣಬಾರದು....? ಎಂದು ಕೇಳಿವ ಪ್ರಶ್ನೆಗೆ ಉತ್ತರ ನೇನು....?”

“....ನೀನು ಮಾಡಿದ ಅವರಾಧವಾದರೂ ಏನು? ಆಕಾಶದಿಂದ ಉದು ರಿದ ನಕ್ಷತ್ರ ನೇರವಾಗಿ ನಿನ್ನ ಹೊಟ್ಟಿಯೋಳಕ್ಕೆ ಸೇರಿತೇ, ಅಥವಾ ಯಾವ ದೋಂದು ವಂತ್ರಜವದಿಂದ ನಿನ್ನ ಹೊಟ್ಟಿ ಹಿರಿದಾಯಿತೇ?....”

“....ಆದರೆ ಆದರಿಂದ ನಿನಗೆ ಬಂದ ಅವಸ್ಥೆ ಏನು?....”

ಹಸಿವು ಎಲ್ಲರಿಗೂ ಇರುತ್ತದೆ ಹಸಿವು ಇಲ್ಲದಿದ್ದರೆ ಈ ಜಗತ್ತಿನ ಜನ್ಮವಾಗುತ್ತಿರಲಿಲ್ಲ ಹಸಿವೆಯಾದಾಗ ಯಾರು ಮಣಿಯ ನೇಲೆ ಕುಳತು ಸಾಗುವ ಭೋಜನ ಮಾಡುತ್ತಾರೆ ಯಾರು ಹೊಟ್ಟಿಲಲ್ಲಿ ಹೊಟ್ಟಿ ತುಂಬಿ ಕೊಳ್ಳತ್ತಾರೆ, ಇನ್ನೂ ರೋ ತಿಪ್ಪೆಯಲ್ಲಿ ಎಂದ ಅನ್ನದಿಂದ ದೇಹ ಉಳಿಸಿ ಕೊಳ್ಳತ್ತಾರೆ”

“ ಅದರೆ ಎಲ್ಲದರ ಅಧ್ಯ ಉದ್ದೇಶ ಹೆಸಿವೆ ಹಿಂಗಿಸಿಕೊಳ್ಳುವದು...”

“....ಹೆಸಿದ ಹೊಟ್ಟಿಗೆ ಅನ್ನ ಹಾಕುವದು ವಾಪವೆ? ಅವರಾಧವೇ?...”

“....ಕೆಲವರಿಗೆ ಅದು ವಾವ. ಕೆಲವರಿಗೆ ಅದು ಏನೂಆಲ್ಲ. ಕೆಲವರಿಗೆ ಅವರಾಧ ಉಳಿದವರಿಗೆ ನೀರು ಕುಡಿದಂತೆ! ..”

ಶ್ರೀಯ ವಿಚಾರದಲ್ಲಿ ಅದು ವಾವ. ಅವರಾಧ....”

“...ಗಂಡಸಿನ ವಿಚಾರದಲ್ಲಿ...ಅವನೆ ವಿಚಾರನಾದರೂ ಏಕೆ? ಅವನು ಕಮಲ ಪತ್ರವಿದ್ದಂತೆ. ಅದರ ಮೇಲೆ ಎನ್ನು ನೀರು ಬಿದ್ದರೂ ಉರುಳಿ ಹೋಗುವದು. ಎಂತಹ ವಾವವೂ ಅವನನ್ನು ತಟ್ಟಿವದಿಲ್ಲ ಅವನು ವಾವದ ಪೂರ್ಣ ಎಂದು ಬ್ರಹ್ಮ ನಿರ್ವಿಷಿದ್ಭಾನೆ....”

“...ಏಕೆಂದರೆ ಬ್ರಹ್ಮನಿಗೂ ಸ್ವಜಾತಿಯ ಅಭಿಮಾನ....”

“....ಪರಾಶರ ಮುಷಿಗೆ ಹೊಳೆದಾಟುವಾಗೆ ಸಂತಾನೋತ್ತತ್ತಿಯ ಇಚ್ಛೆಯಾಯಿತು. ಅಂಬಿಗನ ಮಗಳಿಂದ ಪರಾಶರ ಮುಷಿಯ ಮಗನಾಗಿ ಮಹಿಳೆ ವಾಸನೆ ಜನ್ಮತಾಲಿದ. ಇಂದು ಭಾರತದ ಮನೆಮನೆಗಳಲ್ಲಿ ಅವನು ಹೇಳಿದ್ದನ್ನು ದೇವವಾಟೆ ಎಂದು ತಲೆಯ ಮೇಲಿಟ್ಟುಕೊಂಡು ಕುಣಿಯು ತಾತ್ರಾರೆ ಅವನ ಜನ್ಮದ ವಿಚಾರ ಬಂದಾಗೆ ಅದು ಬ್ರಹ್ಮ ಸಂಕಲ್ಪ ಎಂದು ಹೇಳುತ್ತಾರೆ. ಮುಷಿಯ ಮೂಲವನ್ನು ನೋಡಕೂಡು ಎಂದು ಕರ್ಪಾಜ್ಞ ವಿಧಿಸುತ್ತಾರೆ. ನಿನ್ನ ಹೊಟ್ಟಿಯಲ್ಲಿಯ ಸಿಂಡವ್ಸ ಬ್ರಹ್ಮ ಸಂಕಲ್ಪ ಎಂದು ಹೇಳಲು ಇವರಿಗೆ ಬಾಯಿ ಬಾರದೇ? ಅಂತಹ ವಾಕ್ಯವನ್ನು ಹೇಳಿದರೆ ಇವರ ನಾಲಿಗೆ ಸಿಳಿ ಹೋಗುವದೇ? ನಿನ್ನ ಹೊಟ್ಟಿಯಲ್ಲಿಯ ಸಿಂಡವ್ಸ ನಾಳಿ ವಾಸ ಮಹಿಳಾಗಲಿಕ್ಕಿಲ್ಲವೆಂದು ಹೇಳುವ ಧೈಯರು ಯಾರಲ್ಲಿದೆ? ಅದರಿ...?”

“.... ಅದರೆ...ನಿನ್ನದು ವಾವ. ನಿನ್ನಂತಹ ನಿನ್ನಂತಹರಿದು ಪಾವ...”

“ ಅದಕ್ಕೇ ನಾನು ಹೇಳುವು. ಪಾವ ಪುಣ್ಯದ ವಿಚಾರವೇ ಹುಚು ತನ. ನೀನು ವಾವ ಪುಣ್ಯದ ವಿಚಾರವನ್ನು ತ್ಯಜಿಸು....”

“....ಬದುಕಿ ಬಾಳುವದೇ ಪುಣ್ಯ. ಸಾಯುವದೇ ಪಾವ....”

“...ನಿನು ಪ್ರಣಿ ಗಳಸಬೇಕಾದರೆ ಬದುಕು . ಬಡುಕಿದವರ್ತೀ ಪ್ರಣಿವಂತರು... ನಾನು ನನಗೆ ತಿಳಿದಿದ್ದರೂ ಅನೇಕರಿಗೆ ಕೇಳಿದೆ ಇನ್ನು ಹೆರಿಗೆಯಾಗದೇ ಬೇರೆ ಮಾರ್ಗವಿಲ್ಲ ಎಂದು ಎಲ್ಲರ ಅಭಿಪ್ರಾಯಬಾಳ ಬೇಕಾದರೆ ಹೆರಿಗೆಯಾಗುವವರಿಗೆ ನಿನು ತಾಳಲೇಬೇಕು.... ನಾನು ಕುಲ ಕೆಟ್ಟಿಯವರಿಗೂ ಹೇಳಿರುವೇನೆ.” ನಿನ್ನ ಹೆರಿಗೆಯಾಗಲೇಬೇಕು. ಅದಲ್ಲದೆ ಬೇರೆ ಮಾರ್ಗವಿಲ್ಲ ... ಎಂದು ಕಾವಿನಿ ಹೇಳುವಳು.

ಹೆರಿಗೆ....!

ನನ್ನ ಹೆರಿಗೆ...!

ಹೆರಿಗೆ ಎಂದರೆ ಒಂದು ಹೊಸ ಜೀವಕ್ಕೆ ಜನ್ಮ ಕೊಡುವದು !

ಆ ಬರಲಿರುವ ಹೊಸ ಜೀವ ಯಾರದು ?

ನನ್ನದೇ ?

ಅಹುದು ... ಆಲ್ಲ.

ನನ್ನ ಹೊಟ್ಟಿಯಲ್ಲಿ ಜನ್ಮ ತಾಳುವ ಮಗು ನನ್ನದಲ್ಲದೆ ಇನ್ನಾರದು ?
ನಿಜ.

ಮಾರ್ಗವಿನ್ನ ಜನ್ಮಕ್ಕೆ ತಾಯಿಯೇ ಮುಖ್ಯಳು. ಆದು ನಿರ್ಜೀವ ಮಾಂಸದ ಮುದ್ದೆಯಾಗಿದ್ದಾಗಲೂ ಹೊತ್ತು ಬೆಳೆಸುವಳು. ನಂತರ ಹೆತ್ತು ಆ ಮಾಂಸದ ಮುದ್ದೆಯಲ್ಲಿ ಜೀವ ತುಂಬಿವಳು ತಾಯಿ. ಅಂತಹ ತಾಯಿ ನಾನು. ಅಂದಮೇಲೆ ಮಗು ನನ್ನದು. ಅಹುದು.

ಮಗು ನನ್ನದು.

ಆದೆ ಮಗು ನನ್ನದಲ್ಲ. ಆದೂ ನಿಜ.

ಆದು ನನ್ನದು ಹೇಗಾಗುವದು ? ಈಗ್ಗೆ ನಾನು ತಾಯಿಯ ಮಗಳಿ ? ಭೂಮಿಯಲ್ಲಿ ಬೆಳೆದ ಕಾಳು ಭೂಮಿಯವೇ ? ಅಥವಾ ಆ ಭೂಮಿಯಲ್ಲಿ ಕಾಳು ಬಿತ್ತಿದ ಭೂಮಿಯ ಒಡೆಯನವೇ ? ಕಾಳು ಬಿತ್ತಿನ ಒಡೆಯನಿಲ್ಲಿದ್ದರೆ ಭೂಮಿಯು ಬಂಜರವಾಗುವದು ಹಡ ಬೀಳುವದು... ಭೂಮಿ ಘಲ ಕೊಡುವ ಜಡ ಅಲ್ಲದೆ ಅದೇ ಸರ್ವ ಆಲ್ಲ.

ನಾನೇ ಇನ್ನೊಬ್ಬರ ಕಾರ್ಯದ ಕಾರಣಕು ಅಷ್ಟೇ.

ಅಂದಮೇಲೆ ಮಗು ನನ್ನದಲ್ಲ.

ನನ್ನದಲ್ಲದ ಮಗುವಿಗೆ ನಾನೇಕೆ ಇಷ್ಟು ಕವ್ಯಪಡಬೇಕು ?

ಮಗು ಯಾರದೋ ಆವರು ಆದೆಲ್ಲಿಯೋ ‘ನನ್ನದಲ್ಲ. ನನಗೇನೂ ಅರಿಯದು’ ಎಂದು ಹೊಣೆ ಹಾರಿಸಿಕೊಂಡಿರುವಾಗ ನಾನಾದರೂ ಏಕೆ ಅದು ನನ್ನದಿಂದು ಅದರ-ಆ ಸಾವಧ ಹೊಣೆಯನ್ನು ಹೊತ್ತುಕೊಳ್ಳಬೇಕು!

ಆದರೆ ನಾನು ಸ್ತ್ರೀ. ನೇಲ. ಹೊಣೆ ಹಾರಿಸಿಕೊಳ್ಳಲು ಸಾಧ್ಯವಿಲ್ಲ. ಬೇಕಾಗಲಿ ಬೇಡವಾಗಲಿ ಹೊತ್ತುದ್ದು-ನನ್ನ ಹೊಣೆ ಎಂದು ಆದಕ್ಕೊಂದು ಸರಿಯಾದ ವಾಗ್ರ ತೋರಿಸಲೇಬೇಕು ಇಲ್ಲದಿದ್ದರೆ ಆದರಿಂದ ನನಗೆ ಮುಕ್ಕೆಯಿಲ್ಲ.

ನನ್ನ ಮುಕ್ಕೆಯಾಗಬೇಕಾದರೆ ಈ ಕ್ಷಾರ ವಾಯಸ್ರೇನ ಕರೊರ ದವಡೆ ರೀಂದ ಬಿಡುಗಡೆ ಹೊಂದಬೇಕಾದರೆ ನಾನು ಮಗುವಿಗೆ ಇನ್ನು ಕೊಡಲೇ ಬೇಕು.

ಆದರೆ ರಂಗ ಹೇಳುತ್ತಿದ್ದ “ನಿಮಾಡಿ...ನಿನೇನೂ ಹೆಡರಬೇಡ. ಇದು ಇವೈತ್ತನೇಯ ಶತಮಾನ. ನಾಕವ್ಯ ಚೈವಧಗಳು ಸಹಾಯಕ್ಕೆ ಸಿದ್ಧವಾಗಿವೆ. ಮನೆ ವ-ನೆಯಾಳ್ಲಿ ಅಂತಹ ಚೈವಧ ಇಂ ಸಿದ್ಧವಾಗಿವೆ....”

ಅಲ್ಲದೆ ಆತ ಚೈವಧವನ್ನು ತಂದಿದ್ದ. ಆವರಿ ಅದನ್ನು ‘ಗಭಿರಣಿ ಸ್ತ್ರೀ ಯರು ತಗೆದುಕೊಳ್ಳಬೊಡು’ ಎಂದು ಬರೆದದ್ದರಿಂದ ಆದನ್ನು ತೆಗೆದು ಕೊಳ್ಳಲಿಲ್ಲ.

ಆದಕ್ಕೆ ರಂಗ “ನಿಮರೂ....ನಿನು ಹುಳ್ಳು ಎಂದರೆ ಹುಳ್ಳಿಯು. ಗಭಿರಣಿಯರು ತಗೆದುಕೊಳ್ಳಬೊಡು ಎಂದರೆ ಗಭಿರಣಾತಮಾಗುವದು. ಎಂಬಧರ. ಗಭಿರಣಾತಕ್ಕೆ ಚೈವಧ ಎಂದರೆ ಕಾಯಿದೆ ದೃಷ್ಟಿಯಿಂದ ಅಪೇರಾಥ. ಆಯಿದೆ ದೃಷ್ಟಿಯಿಂದ. ಅಪೇರಾಥವಾಗದಂತೆ ಜಾರಿಕೊಳ್ಳಲು ಹಾಗೆಲ್ಲ ಬರಿದಿರುತ್ತಾರೆ...ಈ ಜಗತ್ತೀಂದರೆ ಏನೆಂದು ತಿಳಿದಿರುವಿ ? ... ಶುದ್ಧ ಮೋಸಗಾರಕೆ. ತಮ್ಮ ತಮ್ಮ ಸ್ವಾರ್ಥಕಾಂಗಿ ಇನ್ನೊಬ್ಬರನ್ನು ಸಭ್ಯತೆಯು ಸಜ್ಜನತೆಯು ನೊಗಿನಲ್ಲಿ ನೊಗೆಗೊಳಿಸುತ್ತಾರೆ..... ತಾನು ಬದುಕಬೇಕಾ

ದರೆ ಇನ್ನೊಬ್ಬರನ್ನು ಮೋಸಗೊಳಿಸಲೇಬೇಕು... ಅದೇ ಇಂದಿನ ಜಗದ ರೀತಿ....” ಎಂದು ಆತ ಹೇಳುತ್ತಿದ್ದ.

ಆತನು ಹೇಳುವದರಲ್ಲಿ ಅಸತ್ಯವಾದರೂ ಏನಿತ್ಯ? ತಾವು ಬದುಕ ಬೇಕಾದರೆ ಇನ್ನೊಬ್ಬರನ್ನು ಮೋಸಗೊಳಿಸಲೇಬೇಕು. ಇಲ್ಲಿದಿದ್ದರೆ, ಮೋಸಗೊಳಿಸುವ ವ್ಯಕ್ತಿ ಬದುಕುವದಾದರೂ ಹೇಗೆ?

ಆದರೆ ಮೋಸಹೊಡ ವ್ಯಕ್ತಿಯ ಆವಸ್ಥೆ ಏನು?

ಮೋಸಹೊಡ ವ್ಯಕ್ತಿಯ ಬಗ್ಗೆ ಮೋಸಗೊಳಿಸುವ ವ್ಯಕ್ತಿ ವಿಚಾರ ಮಾಡುತ್ತಿದ್ದರೆ ಆತ ಮೋಸಗೊಳಿಸುವದಕ್ಕೆ ಸಿದ್ಧನಾಗುತ್ತಿದ್ದನಾದರೂ ಏಕೆ.....?

ರಂಗ ನನ್ನನ್ನು ಮೋಸಗೊಳಿಸುತ್ತಿದ್ದನಾದರೂ ಏಕೆ?

ಅವನು ನನಗೆ ಮೋಸ ಮಾಡಿದ್ದೇಕೆ? ನಾನು ಅವಲಿಗೆ ಮಾಡಿದ ಅಪರಾಧವೇನು?

ಮೋಸಗೊಳಿಸುವದಕ್ಕೆ ಅಪರಾಧಮಾಡಲೇಬೇಕೆಂಬ ನಿಯಮವಿಲ್ಲ. ಆಪರಾಧ ಮಾಡಿದವರಿಗೆ ಯಾರೂ ಮೋಸಗೊಳಿಸುವದಿಲ್ಲ. ಶಿಕ್ಷೆ ಮಾಡುತ್ತಾರೆ.... .. ಮೋಸಗೊಳಿಸುವದು ನಿರಪರಾಧಿಯನ್ನು.

ಏಕೆ....?

ತನ್ನ— ಸ್ವಾರ್ಥಕಾರ್ಯಿ. ವ್ಯಕ್ತಿ ಸ್ವಾರ್ಥಕಾರ್ಯಿ. ವೈಯಕ್ತಿಕ ಸ್ವಾರ್ಥಕಾರ್ಯಿ.

ರಂಗ ಹೇಳುತ್ತಾನೆ— “ಅದೇ ಇಂದಿನ ಜಗದ ರೀತಿ....”

ಇಂದಿನ ಜಗದ ರೀತಿಯಂತೆ ಆತ ನನ್ನನ್ನು ವಂಚಿಸಿದ.

ವಂಚಿಸುವ ಪೂರ್ವದಲ್ಲಿ ಆತ ಎಷ್ಟೊಂದು ನನ್ನನ್ನು ಪ್ರೀತಿಸುತ್ತಿದ್ದನೆಲ್ಲ.....!

ಪ್ರೀತಿ.....!

ಅದು ಪ್ರೀತಿಯಲ್ಲ. ಮರಣ ಶಿಕ್ಷೆ ವಿಧಿಸುವ ಪೂರ್ವದಲ್ಲಿಯ ಇಚ್ಛೆ ಪೂರ್ಣಿಕೆ.

ಇ ರೀತಿ ಪ್ರೀತಿಯ ಆಟವಾಡದಿಷ್ಟರೆ ನಾನು ಅವನಿಗೆ ಬಲಿಯಾಗು;
ತ್ತಿದ್ದೇನೇ....?

ಹಾಗಾದರೆ ವಂಚಿಸುವದಕ್ಕಾಗಿಯೇ ಎಲ್ಲರೂ ಪ್ರೀತಿಸುತ್ತಾರೆಯೇ ?

ಶಾಮಿನಿ ಏಕೆ ನನ್ನನ್ನು ಪ್ರೀತಿಸುತ್ತಾಳೇ....?

ಕುಲಕರ್ಣಿಯವರು ಏಕೆ ನನ್ನನ್ನು ಪ್ರೀತಿಸುತ್ತಾರೆ....?

ಸ್ವಷ್ಟವಾಗಿ ಕಾಮಿನಿ “ನಾನು ಜಗದಲ್ಲಿ ಯಾರನ್ನೂ ಪ್ರೀತಿಸುವದಿಲ್ಲ”
ಎಂದು ಹೇಳುತ್ತಾಳೆ.

ಆದರೆ ಕುಲಕರ್ಣಿ ಹೇಳುತ್ತಾರೆ “ ಸುಮಿತ್ರಾ... ಪ್ರೀತಿಯನ್ನು ಇದರೆ
ಈ ಬರಡು ಜೀವನದ ಮೇಲೆ ಸಂಜೀವಿನಿಯನ್ನೇ ಲೇಯುವ, ಆಮೃತವನ್ನು
ವೈರ್ಮೈಸುವ ಇನ್ನುವ ಶಕ್ತಿಯೂ ಈ ಜಗದಲ್ಲಿ ಇಲ್ಲ.” ಎಂದು.

ಕಾಮಿನಿಯ ವಿಚಾರ ಇದಕ್ಕೆ ತೀರ ವಿರುದ್ಧವಾದುದು. “ ಸುಮಿತ್ರಾ
.....ಪ್ರೀತಿ ಎಂದರೆ ಏನೆಂದು ತಿಳಿದಿರುವಿ ? ಬೇಟಿಗಾರ ಬೇಟಿಯನ್ನು
ಹಿಡಿಯುವದಕ್ಕೆ ಪಸರಿಸಿದ್ದ ಸುಂದರ ಜಾಳಿಗೆ ಎಂದರೆ ಈ ಪ್ರೀತಿ.
ಪ್ರೀತಿ ಎನ್ನುವ ಒಂದು ಹೆಸರಿಸಿದ ಸಾವಿರ ಜನರನ್ನೂ ಸಾಲು
ನೀಲಿಸಿ ಕುತ್ತಿಗೆ ಕೊಯ್ಯಬಹುದು. ಜಗತ್ತಿನಲ್ಲಿ ಕಟ್ಟಿಕನನ್ನು ನಂಬಬಹುದು.
ಆದರೆ ‘ನಿನ್ನನ್ನು ಪ್ರೀತಿಸುವೆ’ ಎನ್ನುವ ಗಂಡಸನ್ನು ಮಾತ್ರ ನಾವು ಎಂದಿಗೂ
ಎಂದೆಂದಿಗೂ ನಂಬಕೂಡದ್ದು....ಆವರು ತೀರ ಭೀಕರರು. ನಾವು ರಾಕ್ಷಸೆ
ರಿಗೆ ಹೆದರಬೇಕಿಲ್ಲ. ಏಕೆಂದರೆ ಅವರು ನೇರವಾಗಿ ಬರುತ್ತಾರೆ. ಅವರು
ಬಂದಾಗ ನಮಗೂ ಸ್ವಷ್ಟವಿರುತ್ತದೆ ಇವರು ಕೊಲೆ ಮಾಡುತ್ತಾರೆ ಎಂದು.
ಮರಣವೇ ಎದುರು ಬಂದಾಗ ಹೆದರಿದರೆ ಚಿದುಗಡೆ ಎಲ್ಲ ? ಆದ್ದರಿಂದ ಹೇದ
ರುವದಾದರೂ ಏಕೆ ?ಆದರೆ...”

“....ಆದರೆ....ಈ ಪ್ರೀತಿ ರಾಕ್ಷಸರು....! ಅಬ್ಬಾ....ಅವರ ರೀತಿಯೇ
ಬೇರೆ. ಅವರು ತಾವು ನಂದನವನದ ಯಕ್ಕರು ಎಂಬ ಭಾವನೆಯನ್ನು ನಮ್ಮುಲ್ಲಿ
ನಿರ್ಮಾಣ ಮಾಡುತ್ತಾರೆ. ನಮ್ಮನ್ನು ನಂದನವನಕ್ಕೆ ಕರೆದೊಯ್ಯಿವ ನಟಿನೇ
ಮಾಡುತ್ತಾರೆ. ನತಿಸುತ್ತಾರೆ. ನಲಿಯುತ್ತಾರೆ. ನಲಿಸುತ್ತಾರೆ... ನಗಿಸು
ತ್ತಾರೆ. ಕೊನೆಗೆ........”

“...ಕೊಸೆಗೆ ಭೀಕರವಾಗಿ ಯಂತ್ರಾತ್ಮನೆಗೆ ಗುರಿಮಾಡುತ್ತಾರೆ. ಮರಗಿ ಮರಗಿ ಒದ್ದಾಡಿ ಚಡೆಸಡಿಸಿ ನಾಯುವಂತೆ ನೂಡುತ್ತಾರೆ... ಆದರೆ ಕೊಲ್ಲುವದಿಲ್ಲ... ಸಮಾಜದಲ್ಲಿಯ ಸ್ತ್ರೀ ಸುರಕ್ಷಿತವಾಗಿ ಬಾಳಬೇಕಾದರೆ ಪ್ರೀತಿ ಎಂದುಜ್ಞರಿಸಿದವರಿಗೆ ಮರಣಶ್ವರೀ ವಿಧಿಸಬೇಕು. ಕೊಲೆ ಮಾಡಬಿಡು ಬೇಕು.”

ಕಾಮಿನಿಯ ಹೈದರಾಬಾದುದಿಂದ ತಪ್ಪೆವಾಗಿ ಈ ಸುಡಿಗಳು ಹೊರಬಿಳುತ್ತವೆ. ಆದರೆ ಕುಲಕರ್ಮಿ ಹೇಳುವದೇ ಬೇರೆ

ಅವರು ಹೇಳುವಾಗ “ ಪ್ರೀತಿಯೇ ಪರಮಾತ್ಮೆ ” ಎನ್ನು ಸುತ್ತದೆ

“ ಸುಮಿತ್ರು ನಿಜವಾಗಿಯೂ ಪ್ರೀತಿಯೇ ಪರಮಾತ್ಮೆ, ಪ್ರೀತಿಯಿಂದಲೇ ವರಮಾತ್ಮೆ; ಪ್ರೀತಿಯಿಲ್ಲದ್ದರೆ ಎನಿದೆ ಈ ಜಗದಲ್ಲಿ ? ಒಬ್ಬರು ಇನ್ನೊಬ್ಬರನ್ನು ಮಾತನಾಡಿಸುವ ಕಾರಣವಾದರೂ ಏನು ? ಪ್ರೀತಿಯಿಲ್ಲದಿದ್ದರೆ ಜಗತ್ತಿ ಕಟ್ಟಿಕರ ಮನೆಯಾಗುತ್ತಿತ್ತು. ಒಬ್ಬ ಇನ್ನೊಬ್ಬನ ಸಂಹಾರ ಮಾಡುತ್ತಿದ್ದೆ. ಮಾನವ ಕುಲವೇ ಸಂಹಾರವಾಗುತ್ತಿತ್ತು. ನಿನಾರ್ಥಮವಾಗುತ್ತಿತ್ತು. ಆದರೆ ಪ್ರೀತಿ ಎನ್ನುವ ಪರಮಾತ್ಮೆ ಈ ಸಂಹಾರದಿಂದ ಜಗವನ್ನು ಉಧರಿಸಿದ್ದಾನೆ. ರಕ್ಷಿಸುತ್ತಿದ್ದಾನೆ.....”

“ ... ತಾಯಿ ಮಕ್ಕಳ ಸಂಬಂಧವೇನು ? ತಂದೆ ಮಕ್ಕಳ ಸಂಬಂಧವೇನು ? ಅಣ್ಣಿ-ತಮ್ಮಂದಿರನ್ನು ಬಂಧಿಸಿದ ಶರ್ಕೀಯಾವದು ? ನನ್ನ ನಿಮ್ಮನ್ನು ಬಂದೆಡೆಗೆ ತಂದ ಶರ್ಕೀಯಾವುದು ? ನಿವೃತ್ತಿ ಕಾಮಿನಿ ಬಂದಾಗಿ ಮುಕ್ಕೆ ಹೈದರಾಬಾದಿಂದ ಮಾತನಾಡುವದರ ಮೂಲವೇನು “ ಹೆತ್ತ ಮಂಗಾವಿ ನಂತೆ ಕಾಮಿನಿ ನಷ್ಟನ್ನು ರಕ್ಷಿಸುವದೇಕೆ ? ನಾನು ಸುತ್ತಿಲ್ಲ ತಿರುಗಾಡಿ ಸುರಕ್ಷಿತವಾಗಿ ಮನೆ ಮಂಟಪವ ವರಿಗೆ ನಷ್ಟನ್ನು ಕಾಯುವರಾರು ?... ಎಲ್ಲದಕ್ಕೂ ಮೂಲ ಪ್ರೀತಿ.... ಪ್ರೀತಿಯಂದಲೇ ಸರ್ವ ಶರ್ಕೀಯ ಸಂಚಲನ ”

“ ತಾಯಿ ಮಕ್ಕಳ ಸಂಬಂಧ ಪ್ರೀತಿ...”

“...ತಂದೆ ಮಕ್ಕಳ ಸಂಬಂಧ ಪ್ರೀತಿ....”

“...ಅಣ್ಣಿ ತಮಂದಿರನ್ನು ಬಂಧಿಸುವ ಶರ್ಕೀ ಪ್ರೀತಿ...”

“...ನನ್ನ ಹಿಮ್ಮನ್ನು ಒಂದೆಡಿಗೆ ತಂದ ಶಕ್ತಿ ಪ್ರೀತಿ....”

“ಕಾವಿನಿ ನನ್ನನ್ನು ರಕ್ಷಿಸುವದು ಪ್ರೀತಿಯಿಂದ...”

“ಜಗತ್ತಿನಲ್ಲಿಯ ಜನರನ್ನು ಸುರಕ್ಷಿತವಾಗಿಷುವ ಶಕ್ತಿ ಪ್ರೀತಿ...”

“....ಪ್ರೀತಿ....ಮಹಾಶಕ್ತಿ ಪ್ರೀತಿ...”

“....ಪ್ರೀತಿಯೇ ಪರಮಾತ್ಮು...”

“...ಪ್ರೀತಿಯೇ ಪರಮಾತ್ಮನಾದರೆ ಈ ಜಗತ್ತಿನಲ್ಲಿ ದ್ವೇಷದ ಅಲೋಕೀಲ ಕಲೋಕೀಲವೇಕೆ! ದ್ವೇಷದಿಂದ ಅಲೋಕೀಲಕಲೋಕೀಲವೇಕೆ? ದ್ವೇಷದಿಂದ ಅನಾಹತವಾಗುವದೇಕೆ! ಎನ್ನುವ ಪ್ರಶ್ನೆ ಸಾಮಾನ್ಯವಾಗಿ, ಸಾಮಾನ್ಯರಲ್ಲಿ ಉಧ್ವಾನಿಸುವದು ಸಹಜ. ಅದಕ್ಕೆ ಉತ್ತರ...”

“...ಪ್ರೀತಿಯ ಕಂಗಳಿಗೆ ದ್ವೇಷವೇ ಕಾಣದು...”

“....ಇದುನೇ ಒಂದೇ ಒಂದಾದ ಉತ್ತರ...”

“....ಪರಮಾತ್ಮ ಯಾರನ್ನೂ ದ್ವೇಷಿಸುವದಿಲ್ಲ....ಆ ”

“...ಆತ ಆವೃತ ಸ್ವರೂಪ. ಆತನೇ ಆವೃತ...”

“ಆವೃತದ ಗುಣ ಕೊಲ್ಲುವದಿಲ್ಲ. ಮೃತ್ಯುರಿಗೆ ಅವರತ್ವ ತಂದು ಕೊಡುವದು. ಮೃತ್ಯುರಿಗೆ ಅವರತ್ವವನ್ನು ಸಾಧಿಸಿ ಕೊಡುವ, ತಂದು ಕೊಡುವ ಆವೃತ, ಹಾಲಾಹಲವಾಗಿ ಹೃದಯದಲ್ಲಿ ನೇರುವದು ಎಂದು ಹೇಗೆ ಹೇಳಲು ಬಂದಿತು ? ”

“ ಆವೃತದ ಆವತಾರ ಅವರತ್ವಕ್ಕೆ...”

“....ವರಮಾತ್ಮನ ಆವತಾರ ಉದಾಹರಕ್ಕೆ ..”

“....ಪ್ರೀತಿಯ ಆವತಾರ ಆಭಯದಾನಕ್ಕೆ....”

” ಪ್ರೀತಿಯೇ ಆಭಯ.”

“ ಆಭಯದಿಂದ, ವ್ಯಕ್ತಿಗೆ ಭಯವೆನ್ನಿಸುತ್ತಿದ್ದರೆ ಕುಂದು ವ್ಯಕ್ತಿಯಲ್ಲಿ ಆಲ್ಲದೆ ಆಭಯದಲ್ಲಿ ಆಲ್ಲ. ಪ್ರೀತಿ, ಆಭಯ ಈ ಜಗದಲ್ಲಿ ಇಲ್ಲದಿದ್ದರೆ ಏನಾಗುತ್ತತು ? ”

“...ತಾಯಿ ರೋಡುಳಾಗಿ ಹೆತ್ತೆ ಕರುಳನ್ನು ಕಾಲ್ಪಿ ಇಕ್ಕೆ ಮೆಟ್ಟು
ತ್ವಿದ್ದುಳು....”

“...ಒಬ್ಬ ಇನ್ನೊಬ್ಬನ ಸೆತ್ತರ ಹೀರುತ್ತಿದ್ದು...”

“....ದೇವ ದೈತ್ಯನಾಗಿರುತ್ತಿದ್ದೆ.”

“...ಆ ಜಗದಲ್ಲಿ ದೇವ ಎನ್ನುವ ಶಬ್ದ, ತಕ್ಕೆ ಇರುತ್ತಿರಲಿಲ್ಲ....”

“...ಸ್ತ್ರೀತಿ ವ್ಯಕ್ತಿ ವ್ಯಕ್ತಿಗಳ ನಾಡಿ ನಾಡಿಗಳಲ್ಲಿ ಹರಿದಾಡುತ್ತದೆ.
ಆ ಹರಿದಾಡುವ ಸ್ತ್ರೀತಿಯ ಮಾಲ ಒಂದು. ಸ್ತ್ರೀತಿ ಒಂದು....”

“...ಆಂತಹೆಯೇ ಒಂದೇ ಒಂದಾದ,, ಒಂದಿದ್ದ ಸ್ತ್ರೀತಿ ಸರ್ವಕಾಲದಲ್ಲಿ
ಸಮರಸವಾಗಲು ಪ್ರಯತ್ನಿಸುತ್ತದೆ. ತನ್ನ ಸಂಸಾರವನ್ನು ಹಿರಿದು ಮಾಡಲು
ಪ್ರಯತ್ನಿಸುತ್ತದೆ.....”

“....ಆಂತಹ ಸ್ತ್ರೀತಿಯಲ್ಲಿ ದೈವವೆಲ್ಲಿಂದ ಬಂದಿತು. ? ”

ಸುಮಿತ್ರಾ....ಎಲ್ಲೆಲ್ಲಿಯೂ ಸ್ತ್ರೀತಿಯಿದೆ. ಎಲ್ಲರಲ್ಲಿಯೂ ತುಂಬಿದೆ.
ಸ್ತ್ರೀತಿ ವ್ಯಕ್ತಿಯ ದೇಹಕ್ಕೆ ಅಂಟಿಕೊಂಡು ಬಂದುದಲ್ಲ. ವ್ಯಕ್ತಿಯ ಆತ್ಮಕ್ಕೆ
ಅಂಟಿದ್ದು.

ಆದರ ಸಾಫ ಸ್ವಕ್ತಿಯ ಆತ್ಮದ ಜೊತೆಗೆ ”

“ ಆ ಆತ್ಮ ವ್ಯಕ್ತಿ ವ್ಯಕ್ತಿಯಲ್ಲಿದೆ. ಸರ್ವರಲ್ಲಿ ಸಮವಾಗಿದೆ...”

“ ಯಾವ ಸ್ವಾಧೀನಯೂ ಅದನ್ನು ಸ್ವಾಧ್ಯಾದಿಂದ ತನ್ನ ವರಿಗೆ ಹೆಚ್ಚು
ಕೊಟ್ಟಿಲ್ಲ. ದೈವದಿಂದ ಕಡಿಮೆ ಕೊಟ್ಟಿಲ್ಲ. ”

“... ಜಗತ್ತಿನಲ್ಲಿ ದೈವ ಕಾಣಿಸುತ್ತದೆ ಎಂದರೆ ಅದು ಸೋಡುವ
ಕಂಗಳಲ್ಲಿದೆ ಎಂಬ ಅರ್ಥವಲ್ಲದೆ ಇಸ್ತೇನೇ ಅಲ್ಲ...”

“...ಸೌಯುಗನ ಕಣ್ಣಿಗೆ ಕತ್ತಲೆ ಕಂಡಿತಿ ?...”

“... ಸುಮಿತ್ರಾ.....ನಾನು ಹೇಳುವದು ವೇದಾಂತವೆಂದು ಭಾವಿಸ
ಬೇಡಿರಿ. ನಿತ್ಯ ಜೀವನದಲ್ಲಿಯ ಸತ್ಯವನ್ನು ಅದು ಎಂದಿಗೂ
ಮಾಸದು ಅದು...”

“...ಪರಮಾತ್ಮ ವೃದ್ಧನಾಗುವನೆ...?” ಎಂದು ಕುಲಕರ್ಮಿ ಪ್ರಶ್ನೆ ಹಾಕುತ್ತಾರೆ.

ಇಲ್ಲ ಪರಮಾತ್ಮ ಎಂದಿಗೂ ವೃದ್ಧನಾಗಲಾರ, ನಿತ್ಯ ಯಾವನ ಮೂರ್ತಿ ಆತ. ಆದು ನಿಜ. ಪರಮಾತ್ಮನ ಅಂಶವಾದ ಪ್ರೀತಿ ಸರ್ವ ಕೃದಯದಲ್ಲಿ ಸಮಾಗಿ ವಾಸಿಸಿದಲ್ಲಿ ಜಗತ್ತಿನ ಕಲ್ಯಾಣವಾಗಬಹುದು

‘ಜಗತ್ತಿನಲ್ಲಿ ದೈತ್ಯ ಕಾಣಿಸುತ್ತದೆ. ಎಂದರೆ ಆದು ಸೋಣುವ ಕಂಗಳಲ್ಲಿದೆ’ ಎಂದು ಕುಲಕರ್ಮಿಯವರು ಹೇಳುತ್ತಾರೆ.

ರಂಗ ನನ್ನನ್ನು ಪ್ರೀತಿಸುವದಿಲ್ಲ. ಆದಕಷ್ಟಿಗಿ ನನ್ನನ್ನು ದೂಡಿದ; ಇದೂ ಸತ್ಯ.

‘ಆದರೆ ನಾನೇ ಅವನನ್ನು ದೂಡಿ ಓಡಿ ಬಂದೆ’ ಎಂದು ಹೇಳಲು ಬಂದಿತೇ?

ಸ್ತ್ರಿ ಎಂದಿಗಾದರೂ ನಂಬಿದ ಪುರುಷನನ್ನು ತೊರೆದು ಬರುವಳಿ? ಹಾಗೆ ತೊರೆದು ಬಂದರೆ ಅವಳಿಗೆ ಉಳಿಗಾಲವೆಲ್ಲಿ? ಅವಳು ಬದುಕುವದು ಪುರುಷರಿಂದ ಪುರುಷರ ಕೃಪೆಯಿಂದ

ಸಂಗತಿ ಹೀಗಿರುವಾಗಲೂ ಪ್ರೀತಿ ನನ್ನಲ್ಲಿ ದೈತ್ಯ ನನ್ನಲ್ಲಿದೆ. ಆದ್ದರಿಂದಲೇ ನಾನು ರಂಗನನ್ನು ತೊರೆದು ಬಂದೆ- ಎಂದು ಹೇಳುವದು ಸತ್ಯದ ವಿಷಯವನ್ನೇ ಅಲ್ಲ. ಆದರ ಕೊಲೆ.

ನಾನು ರಂಗನನ್ನು ನಂಬಿದೆ. ಅವನ ಮಾತಿನಲ್ಲಿ ವಿಶ್ವಾಸ ತಾಳಿದೆ. ಅವನ ಮಾತಿನಲ್ಲಿ ತಾಳಿದ ನಂಬಿಕೆ ಇಟ್ಟಿ ವಿಶ್ವಾಸ ಪ್ರೀತಿಯ ದ್ವೈತಕ ಗಳಾಗಿರಲಿಲ್ಲವೇ?

“ನಿಮ್ಮಾ.....ಇಂದಿಲ್ಲ ನಾಳಿ ನಿನ್ನಪತಿಯಾಗುವ ನನ್ನೆಂದು ಎಂದಿನ ವರಿಗೆ ನಾಚಂವಿ....?” ಎಂದು ಕೇಳಿದ್ದ ರಂಗ ಒಂದು ದಿನ.

ಅಂದಿನಿಂದ ಅವನನ್ನೇ ನನ್ನ ಪತಿ ಎಂದು ಭಾವಿಸಿದ್ದೆ....ಪತಿ ಎಂದು ಪ್ರೀತಿಸಿದ್ದೆ.

ಪತಿ ಎಂದು ಪೂಜಿಸುತ್ತಿದ್ದೆ.

ಪೂಜಿಗೊಳ್ಳುವ ಪತಿಗಾಗಿ ಸ್ತ್ರೀ ಕೃದಯದಲ್ಲಿ ಪ್ರೀತಿ ಇರುವದಿಲ್ಲವೇ?

ಶ್ರೀತಿಯಿಲ್ಲದೆ ಪೂಜೆಯಾದಿತೇ ?
 ಶ್ರೀತಿಯಿಲ್ಲವ ಪೂಜೆ, ಪೂಜೆ ಅಕುಗೆ ?
 ನನ್ನ ಶ್ರೀತಿಯ ಪೂಜೆ ವಿಫಲನೇಕಾಯಿತು ?
 ನನ್ನ ಶ್ರೀತಿಗೆ ಘಲವೇಕೆ ದೊರೆಯಲಿಲ್ಲ....?
 ಶ್ರೀತಿಗೆ ಘಲ ದೊರೆಯಬೇಕಾದರೆ— ಪೂಜೆ ವಿಫಲರಾ :ಬೇಕಾಗೆ
 ದೊಷವಿರಲೇಬೇಕು. ಶ್ರೀತಿಯಲ್ಲಿ... ಪೂಜೆಯಲ್ಲಿ...
 ಏನಾದರೂ ದೊಷವಿದ್ದಿರಲೇ ಬೇಕು.
 ನನ್ನಲ್ಲಿ ದೊಷವಿದ್ದಿತೇ....?
 ನನ್ನ ಮನದಲ್ಲಿ ವಂಚನೆ ಇದ್ದಿತೇ ?
 ನನ್ನ ಶ್ರೀತಿಯಲ್ಲಿ ವಾವವಡಗಿದ್ದಿತೇ ?
 ಇವಕ್ಕೆ ಉತ್ತರಿಸಲು ಹೆಚ್ಚಿನ ಸಮರ್ಥರು ನಾನೆಲ್ಲದೆ ಇನ್ನಾರು.... ?
 ಈ ಉತ್ತರ ನನಗಲ್ಲದೆ ಇನ್ನಾರಿಗೆ ಗೊತ್ತು ...?
 ನವಗೆ ಗೊತ್ತಿದ್ದ ಉತ್ತರ ಒಂದು. ನನ್ನಲ್ಲಿದ್ದ ಉತ್ತರ ಒಂದು—
 ನನ್ನ ಮನದಲ್ಲಿ ವಂಚನೆಯಿರಲಿಲ್ಲ. ನನ್ನ ಪೂಜೆಯಲ್ಲಿ ದೊಷವಿರ
 ಲಿಲ್ಲ ನನ್ನ ಶ್ರೀತಿಯಲ್ಲಿ ವಾವವಡಗಿರಲಿಲ್ಲ.
 ಆದರೂ ನಾನು ದುಃಖಿಯಾದೆ.
 ಏಕೆ ?
 ಆದಕ್ಕೆ ನನ್ನ ಉತ್ತರ—
 ‘ರಂಗ ವಿಶ್ವಾಸ ಘಾತಕಿ..... ರಂಗ ವಂಚಕ..... ವಾಸಿ.....’
 ವಿಶ್ವಾಸ ಘಾತಕಿಯನ್ನು ವಿಶ್ವಾಸವಿಂಬಹುದೆ.....? ವಂಚಕನನ್ನು
 ನಂಬಬಹುದೆ ವಾಸಿಯನ್ನು ಪ್ರಾರ್ಥಿಸಬಹುದೆ....?
 ವಾಸಿಗಳ ಜೊತೆಗೆ ಯಾವ ಪ್ರಣ್ಯ ಕಾರ್ಯವೂ ಅಪ್ರಸ್ತುತ.... ಮಾಡ
 ಕೂಡದು.

ಆದರೆ ಅವನು ವಾಸಿ ಎಂಬ ಅರಿವು ನೋಡಲು ಇರಲಿಲ್ಲ.... ಅಲ್ಲ
ನಾನು ನೋಡಲು ಅಂತಹ ವಿಚಾರವನ್ನು ಕೂಡ ನೋಡಲಿಲ್ಲ. ಯಾವುದು
ಯೋಗ್ಯ, ಯಾವುದು ಅಯೋಗ್ಯ, ಯಾವುದು ಒಳ್ಳಿಯದು, ಯಾವುದು
ಕೀಡು ಎನ್ನುವದನ್ನು ನಾನು ವಿಚಾರ ಮಾಡಲಿಲ್ಲ. ಆದು ನನ್ನ ತಪ್ಪಿ
ಆದುವೇ ನನ್ನ ಅವರಾಧ .. ಮಹಾಬರಾಧ.

ತಾರುಷ್ಯದ ಹುಂಟತನದಲ್ಲಿ ಕಣ್ಣಿದ್ದರೂ ಅಂಥಳಾದ ನಾನು ಉರು
ಗೋಲಿಲ್ಲದೆ ಮುಂದೆ ಸಾಗಿದೆ. ದಾರಿಯಲ್ಲಿ ಮುಂದೆ ಕಲ್ಲು ಮುಳ್ಳುಗಳನ್ನೆ
ಎನ್ನುವದನ್ನು ಸೋಡಲಿಲ್ಲ ಆ ಎಂದು ಬಾಯಿ ತೆರೆದ ಹಾಳು ಭಾವಿ
ಹಾಳಾಗಿ ಸೇಲವಾಗದೆ ಸಂಪಾದಿಯೇ ಇನ್ನೂ ಭೂಮಿತಾಯಿಯ ಹೈದರಯ
ರಾಜ್ಯ ಆಳವಾದ ಗಂಟೆಂತೆ ಉಳಿದಿದೆ ಎನ್ನುವದನ್ನು ಶೃಂಗೆಗೆ ತಂದು
ಕೊಳ್ಳಲಿಲ್ಲ. ತಂನೆ ತಾಯಿಗಳ ಕಣ್ಣಿಗೆ ಮಣ್ಣಿರಚಿ ರಂಗನ ಇಂದಿಯ
ಜೊತೆಗೆ ಮಾತನಾಡುವ ಸೆನದಿಂದ ರಂಗನಿಗಾಗಿ ರಂಗನ ಮನೆಯಲ್ಲಿ
ಕಾಂತ್ರ ಕೂಡುತ್ತಿದ್ದೆ.

ಆ ತಪ್ಪಿ ಇನ್ನಾದರೂ ಅಲ್ಲ. ನನ್ನದು.

ಆ ದಿನವೇ ನಾನು ಕಣ್ಣಿರೆದು ದಾರಿ ಸೋಡಿ ಮುಂದೆ ಸಾಗಿದ್ದರೆ?

ಆ ಪ್ರಶ್ನೆಯಿಂದ ಈ ದಿನವಾಗುವ ಪ್ರಯೋಜನವಾದರೂ ಏನು ?

ಕಣ್ಣಿರೆದು ದಾರಿ ಸೋಡಿ ಹೆಚ್ಚೆ ಹಾಸಿದ್ದರೆ ಹೆಚ್ಚೆ ತಪ್ಪಿತ್ತಿರಲಿಲ್ಲ.
ದಾರಿ ತಪ್ಪಿತ್ತಿರಲಿಲ್ಲ. ಹಾಳು ಬಾನಿಯಲ್ಲಿ ಬೀಳುತ್ತಿರಲಿಲ್ಲ.

ನನ್ನ ತಪ್ಪಿಗಾಗಿ ಯಾರನ್ನು ದೂಷಿಸಿದರೂ ಪ್ರಯೋಜನವಿಲ್ಲ. ಹಿಂದೆ
ಮಾಡಿದ ತಪ್ಪಿಗಾಗಿ ನನ್ನನ್ನುನಾನೇ ದೂಷಿಸಿಕೊಂಡರೂ ದೂರಿಕೊಂಡರೂ,
ನನ್ನದೊಡನಮೇಲೆ ಅವರಾಧದ ಮೇಲೆ ಪಾಪದಮೇಲೆ ತೆರೆಬಿಳಲಾರದು.

ಅವರಾಧಕ್ಕೆ ಶಿಕ್ಷೆಯಾಗಲೇಬೇಕು. ಅದೆಂದಿಗೂ ತಪ್ಪಿದ್ದಲ್ಲ

ಶಿಕ್ಷೆಯಾಗಬಾರದು ಎಂದಿದ್ದರೆ ಅವರಾಧವನ್ನೇ ಮಾಡಕೂಡದು.

ಆದರೆ ಮನುಷ್ಯರೆನ್ನಿಸಿಕೊಂಡು ಬಾಳುವದರಿಂದ ಅವರಾಧವಾಗದೆ
ಇರಲು ಅದೆಂದಿಗಾದರೂ ಸಾಧ್ಯವೇ ?

ನಾನೂ ಮನುಷ್ಯರು. ನನ್ನಿಂದ ಆಪರಾಧವಾಯಿತು. ವಾನ ಸಂಭವಿಸಿತು.

ಆದರೆ ನನ್ನ ಕೃತಿ ಅಪರಾಧವಾಗಿದೆ ಇರಲು ನಾಧ್ಯವಿತ್ತು. ರಂಗ ತನ್ನ ಮಾತಿನಂತೆ ನಡೆದಿದ್ದರೆ ಆದು ಪಾಪವಾಗುತ್ತಿರಲಿಲ್ಲ. ಉಧನಾ ಜನ ಆದಕ್ಕೆ ಪಾಪ ಎಂದು ಕರೆಯುತ್ತಿರಲಿಲ್ಲ. ಆಧನಾ ಕರೆಯುವ ಸಾಹಸ ಮಾಡುತ್ತಿರಲಿಲ್ಲ. ಕರೆಯುವ ಢೀಯರ್ವಾಗುತ್ತಿರಲಿಲ್ಲ.

ಹಾಗೆಂದು ಹೇಳಿ ಹೊನೆ ಹಾರಿಸಿಕೊಳ್ಳಲು ಬಂದಿತಿ?

ರಂಗನ ಒಟ್ಟಿಗೆಯಲ್ಲಿ ಪಾಪವನ್ನು ಪುಣ್ಯಕ್ಕೆ ಪರಿವರ್ತಿಸುವ ಶಕ್ತಿ ಇದೆಯಿ?

ಆದರೆ ಕುಲಕರ್ಮಯವರು ಹೇಳುತ್ತಾರೆ. “ ಪಾಪವು-ಪಾಪವೇ. ಅದನ್ನು ಪುಣ್ಯಕ್ಕೆ ಪರಿವರ್ತಿಸುವ ಶಕ್ತಿಪರಮಾತ್ಮನಲ್ಲಿ ಕೂಡ ಇಲ್ಲ...” ಎಂದು

ಅಂದವೇಲೇ ರಂಗನ ಒಟ್ಟಿಗೆಯಂದ ಪಾಪ ಹೇಗೆ ಇಲ್ಲದಾಗುತ್ತಿತ್ತು? ಆಪರಾಧ-ನಿರಪರಾಧ ಹೇಗಾಗುತ್ತಿತ್ತು?

ಸುಖದ ವ್ಯಾಪೋಹದಿಂದ ಯುಕ್ತಿಯುತ್ತಿರು ಗಳ ವಿಚಾರವಿಲ್ಲದೆ ಕಂಡ ಗಂಡಿನ ಕೊರಳ್ಳಿ ಬಿದ್ದದ್ದು ಪಾಪವಲ್ಲವೇ?

‘ ಕರ್ಮ ಜೊತೆಗೆದ್ದರೆ ನನಗೆ ಆರು ಜನ ಪತಿಗಳಾಗುತ್ತಿದ್ದರು ’ ಎಂಬ ವಿಭಾರ ಬಂದೇ ಕ್ಷೇತ್ರ ನುಸುಳ ಹೋದ ದ್ವಾರಾಪದಿ ಕಲಂಕಿತಿಯಾದಳಂತಿ! ಆವಳು ಮಹಾ ಪತಿವ್ಯತ್ಯಾಸ ಎಂದು ಪುರಾಣ ಸಾರುತ್ತದೆ. ಆವಳು ಮಹಾ ಭಕ್ತರು ಎಂದು ಆವಳ ಉಜ್ಜುಲ ಚರಿತ್ರೆ ಹೇಳುತ್ತದೆ. ಆವಳ ಮೇಲಿನ ಸಂಕಟಗಳ ನಿವಾರಕಿಗಳಲ್ಲಿ ಪರಮಾತ್ಮೆ ಕಣಾ ಸಿದ್ಧನಿರುತ್ತಿದ್ದು.

ಆದರೆ ಆಂತಹ ಭಕ್ತರು ಪತಿವ್ಯತ್ಯಾಸ ಮನದಲ್ಲಿ ಮನುಷ್ಯ ಸ್ವಭಾವದ ಪ್ರತಿಕಾಗಿ ಬೇಡವಾಗಿಯಾದರೂ ಸುಳಿದ ಬಂದು ಆರಕ್ಷಣದ ವಿಚಾರ ದಿಂದ ಆವಳಿಗೆ ಕಲಂಕ ತಗುಲಿತು! ಆದು ಆವಳ ಆಪರಾಧ! ಆದಕ್ಕೆ ತಿಕ್ಕೆಯೂ ಅಯಿತು! ಮನುಷ್ಯರಾದರೂ ದೇವತೀಗಳ ಮಟ್ಟಕ್ಕೇರಿದವರ ಆವಸ್ಥೆ ಹೀಗಾದರೆ ಮನುಷ್ಯತ್ವದಿಂದ ಪೂರಿಗಳ ಆವಸ್ಥೆಗಳ ಸಮಾಗಮವ ತಿಕ್ಕೆ ಎಂತಹೆಂದು....?

ಮಾಡಿದ ವಾವ ನನ್ನದಾಗಿದ್ದರೂ ಆದನ್ನು ಇನ್ನೊಬ್ಬರ ಮೇಲೆ ಹಾಕಿ
ನಾನು ನಿರಪರಾಧಿ ಎನ್ನಿಸಿಕೊಳ್ಳಬಯಸುವೆ.

ನಿಜವಾಗಿಯೂ ನಾನು ನಿರಪರಾಧಿಯೇ ?

ಅಲ್ಲ.

ಆದು ನನ್ನ ನಿಶ್ಚಿತ ಉತ್ತರ.

ವಿಕೆಂದರೆ ಕುಲಕರ್ಮಯವರು “ ನಿರಪರಾಧಿಗೆ ಎಂದಿಗೂ ಶಿಕ್ಷೆಯಾ
ಗದು ” ಎಂದು ಪ್ರಸ್ತುವಾಗಿ ಹೇಳುತ್ತಾರೆ.. ಅವರ ಈ ಮಾತಿನಲ್ಲಿ ನನ್ನ
ನಂಬಿಗೆಯೂ ಇದೆ.

ನನಗೆ ಶಿಕ್ಷೆಯಾಗಿದೆ ಎಂದಮೇಲೆ ನಾನು ಅಪರಾಧಿ. ನನ್ನಿಂದ ಆನ
ರಾಧವಾದುದು ನಿಜ.

ಮಾನ ರಕ್ಷಣೆಗಾಗಿ ಮಗುವನ್ನು ಹೊಳೆಗೆ ಬೀಸಾಕಿದ ಕುಂತಿದೇವಿಗೆ
ಸಾಯಂವರೆಗೆ ಮಕ್ಕಳಿಗಾಗಿ ಹೆಲುಬಟೇಕಾಯಿತು. ಅಡವಿಯಲ್ಲಿ ತಿರಗುವ
ಮಕ್ಕಳಿಗಾಗಿ ಮನೆಯಲ್ಲಿ ಕುಳಿತು ಕಣ್ಣೆ ರಿಡಬೇಕಾಯಿತು. ಒಂದೇ ವಂಶದ
ಮಕ್ಕಳು ಒಬ್ಬರೊಬ್ಬರ ನೈತ್ತರ ಹೀರುವದಕ್ಕೆ ಸಿದ್ಧರಾದುದನ್ನು ನೈತ್ತರ
ಹರಿಸಿದ್ದನ್ನು ತೆರೆದ ಕಂಗಳಿಂದ ನೋಡಬೇಕಾಯಿತು.....ವಿವಾಹ
ಪೂರ್ವದಲ್ಲಿ ತಾಯಿಯ ಅಪರಾಧಕ್ಕಾಗಿ ಅವಳು ವಿವಾಹ ನಂತರ ಕೂಡ
ನೈವಾಹಿಕ ಸುಖವಿಲ್ಲದೆ ಕೊರಗಬೇಕಾಯಿತು.

ಅವಳು ಮಾಡಿದ್ದ ಅಪರಾಧ.

ಅಪರಾಧಕ್ಕೆ ಶಿಕ್ಷೆಯಾಗಲೇಬೇಕು.

ಶಿಕ್ಷೆಯೂ ಆಯಿತು

ನಾನು ಮಾಡಿದ್ದ ಕೂಡ ಅಪರಾಧ.

ನನಗಾಗಿ ಯಾವ ಶಿಕ್ಷೆ ಕಾದಿದೆಯೋ.....?.....

ಆದರೆ ಕಾವಿನಿ “ನೀನು ಮಾಡಿದ್ದ ಅಪರಾಧವಲ್ಲ.....ನಿನಗಾಗಿ
ಯಾವ ಶಿಕ್ಷೆಯೂ ಕಾದಿಲ್ಲ.” ಎಂದೇ ಹೇಳುತ್ತಾಳೆ.

“ ನೀನು ಮಾಡಿದ್ದು ಅಪರಾಧ ಎಂದು ಹೇಳುವದಾದರೂ ಹೇಗೆ .. ? ತಾಯಿಯಾಗುವದು ಅಪರಾಧ ಎಂದು ನೀನು ಅಥವಾ ಯಾರಾದರೂ ಹೇಳುತ್ತಿದ್ದರೆ ಜಗತ್ತಿಗೆ ಜನ್ಮಕೊಟ್ಟಿ ಪರಮಾತ್ಮನೂ ಅವರಾಗಿ....ನಿನಗೆ... ನನಗೇ....ನಮ್ಮಂತೆ ಇನ್ನುಲಿದ ಸಮಸ್ತ ವರಣಿಗೆ ಜನ್ಮಕೊಟ್ಟಿ ತಾಯಿ ಗಳೂ ಅಪರಾಧಿಗಳು.... .. ಆದರೆ ತಾಯಿ-ಮಾಗುವಿನದು ವಾಪವಲ್ಲ. ತಾಯಿಯಾಗುವದು ವಾಪವಾಗಿದ್ದರೆ ಈ ಜಗತ್ತಿನ ಜನ ಜಂಗುಳಿಯಲ್ಲ ವಾಪದ ಜಂತುಗಳು. ದೇಹ ಧರಿಸಿದ ಜೀವಿಗಳಿಲ್ಲ ವಾಪದ ವಾಪಿಗಳು, ಎಂದರೆ ಎಲ್ಲರೂ ಪುಣ್ಯವಂತರೇ ಎಂದಂತೆ. ಏಕೆಂದರೆ ಪುಣ್ಯವೇ ಇಲ್ಲ ದಿಷ್ಟರೆ ವಾಪಕಾರ್ಯದರೂ ಅಪ್ಯಾದವೆಲ್ಲಿ ? ಪುಣ್ಯವಿದೆ ಅಂತೆಯೇ ಪಾಪವಿದೆ. ಪಾಪವಿದೆ ಎನ್ನುವದರಿಂದಲೇ ಪುಣ್ಯಕ್ಕಾಗಿ ವ್ಯಯಕ್ಕಿಂತಿನ್ನು ಮನುಷ್ಯ ಪುಣ್ಯಕ್ಕಾಗಿ ವ್ಯಯಕ್ಕಿಂತಿನ್ನು ಮನುಷ್ಯರಿಗೆ ಜನ್ಮದಾತ್ರೆ ತಾಯಿ.... ಮನುಷ್ಯರಿಗೆ ಜನ್ಮಕೊಡುವ ತಾಯಿಯು ವಾಪಿಯೇ ? ಮನುಷ್ಯರಿಗೆ ಜನ್ಮಕೊಡುವದು ಅಪರಾಧವೇ ?ಅಲ್ಲ.... ಆದು ಎಂದೆಂದಿಗೂ ಅಪರಾಧವಲ್ಲ. ಅದು ಅಪರಾಧವಲ್ಲ ಎಂದಾಗ ಶಿಕ್ಷೆಸೂದರೂ ಏಕೆ ? ಯಾರಿಗೆ...? ಪತಿಯಿಲ್ಲದೆ ಸ್ತ್ರೀ ತಾಯಿಯಾಗುವದು ಅಪರಾಧ ಎಂದು ಸಮಾಜದ ಕಟ್ಟಿಳಿ. ಆದರೆ ದೇವರದಲ್ಲ ”

“ ಜಾತ್ತಿನ ಜನನವಾದಾಗ ಮನುಷ್ಯರನ್ನು ಸಿಮಿಫಸಿದನ ವಿವಾಹ ವನ್ನೂ ಸಿಮಿಫಸಲಿಲ್ಲ... ವಿವಾಹ ಎನುನುಷ್ಯನ ಕಟ್ಟಿಳಿ. ಅಲ್ಲನೇ ದೇವನ ದಲ್ಲಿ. ಮನುಷ್ಯ ಸ್ವಾಧಿಯಾದಾಗ ಅವನ ಸ್ವಾಧದಿಂಗ ಇನ್ನೂಬ್ಬಿನಿಗೆ ಕೆಡಕಾಗಹಡದು ಎಂಬ ವಿಚಾರದಿಂದ ಮಾಡಿದ ಹಲವು ಕಟ್ಟಿಳಿಗಳಲ್ಲಿ ಇದೂ ಒಂದು... ಒಂದು ದಿನದ ಪ್ರೇರದಲ್ಲಿ ಸ್ತ್ರೀಗೆ ಸಂಬಂಧದಲ್ಲಿದ ಒಬ್ಬ ಗಂಡನು ಒಂದೇ ಕ್ಷೇತ್ರದಲ್ಲಿ ಆ ಸ್ತ್ರೀಯನ್ನು ಅವಿಂಡವಾಗಿ ಗುಲಾಮಳನ್ನು ಮಾಡುವ ವಿಧಿಗೆ ವಿವಾಹ ಎಂಬ ರೇಖರು. ಬೆಂಕಿಯ ಎದುರಿನಲ್ಲಿ “ಇವರು ನನ್ನ ಗಂಡ, ಇವಕು ನನ್ನ ಹೆಂಡತಿ ಇದಕ್ಕೆ ಮಾತನಾಡದ ಜೀವನಿರದ ಆಗ್ನಿ ಸಾಕ್ಷಿ” ಎಂದು ಹೇಳುವರು. ಅದಕ್ಕೆ ವಿವಾಹ ಎಂಬ ಹೇಸರು, ಅದಾದ ನಂತರ ಬೆಂಡವಾದರೂ ಗಳಂಥಾರಿಯಂತೆ ನೂರು

ಮಕ್ಕಳನ್ನು ಹಡೆಯಬೇಕು. ಏಕೆಂದರೆ ಗಂಡನಿಗೆ ಮಕ್ಕಳು ಬೇಡವಾದರೂ ಹೆಂಡತಿ ಬೇಕು. ಅದು ಅವರಾಧವಲ್ಲ. ಏಕೆಂದರೆ ಪತಿ ಎನ್ನುವ ದೈತ್ಯ ಶರ್ವರಕ್ಷೇತನೆಂದು ಇರುವ ದೇವನ ಹೆಸರಿನಲ್ಲಿ. ಅಲ್ಲವೇ.... ಸುಮಿತ್ರಾ....? ಆದರೆ ಜಗತ್ತಿನ ಮೂಲ ಎನ್ನುವ ಆಕಾಶದ ಕೆಳಗೆ ಒಬ್ಬ ತರುಣ ಇನ್ನೊಬ್ಬು ತರುಣಿಗೆ ನಿವಾಹಕ್ಕೆ ಒಪ್ಪಿಗೆ ಕೊಟ್ಟಿದ್ದು ನಿವಾಹವಲ್ಲವೇ....? ಏಕೆ....?

“.... ಏಕೆ? ಏಕೆ.... ? ...”

“.... ಅಗ್ನಿಗಂತ ಆಕಾಶ ಹೀರಿದಲ್ಲವೇ?”

“.... ನೀನು ನಿನ್ನ ಸ್ಥಿರಕರನನ್ನು ಪತಿ ಎಂದು ಒಪ್ಪಿಕೊಂಡಿರಲಿಲ್ಲವೇ? ನಿನ್ನ ನಿನ್ನನ್ನು ಪತ್ತಿ ಎಂದು ಸ್ತೋತ್ರಿಸುವದಾಗಿ ವಚನ ಕೊಟ್ಟಿರಲಿಲ್ಲವೇ?”

“....ನಿವ್ಯಾಭರ ನಿವಾಹಕ್ಕೆ ಆಕಾಶ, ವಾಯು, ತೇज, ಅಲ್ಲದೆ ಜಗತ್ತನ್ನು ತುಂಬಿದ ಪರಮಾತ್ಮಾ ಸಾಕ್ಷಿಯಾಗಿಲ್ಲವೇ? ನಿನ್ನ ಹೊಟ್ಟಿಯಲ್ಲಿಯ ಬೆಳೆಯುವ ಸಿಂಡ ನಿವ್ಯಾ ಸಂಸಾರದ ಪ್ರಕೃತ್ಯೆ ಬಿಟ್ಟು ಫಲವಾಗಿಲ್ಲವೇ.....? ಅಂದ ಮೇಲೆ....?”

“ನಿನ್ನದು ಅಪರಾಧ ಹೇಗೆ.... ?”

“ನಾಲ್ಕು ಜನ ಕೂಡಿ ಕುಂಕುಮ ಸರವರಿದ ಅಕ್ಷಿಕಾಳು ಜಿಲ್ಲಿದರೇನೇ ನಿವಾಹವೇ? ಪರಮಾತ್ಮನ ಸಾಕ್ಷಿಯಾಗಿ ನಡೆದ ವಿಧಿಗೆ ನಿವಾಹವೆಂದು ಕರೆಯಲಾಗದೇ?....ಮನುಷ್ಯರಿಗಂತ ಮನುಷ್ಯರನ್ನು ನಿರ್ವಿಷಿದ ದೇವ ಕೇಳನೇ....? ಕ್ಷುಲ್ಲಕನೇ....?”

“....ದುಷ್ಯಂತನ ನಿವಾಹಕ್ಕೆ ಎಷ್ಟುಂದು ಜನ ಎಷ್ಟುಂದು ಜೀಲ ಅಕ್ಷಿಕಾಳನ್ನು ದುಷ್ಯಂತ ಶಕುಂತಲೆಯರ ಮೇಲೆ ಎಸೆದಿದ್ದರು....? ಆದರೆ ಕಣ್ಣನಂತಹ ಮಹಾಮುಸಿ ಮಹಾ ತಪಸ್ಸಿಯೂ, ಕೂಡ ಆಶೀರ್ವಾದ ಮಾಡಿ ರಲಿಲ್ಲವೇ...? ಅವರ ನಿವಾಹಕ್ಕೆ ಸಾಕ್ಷಿ ಅನ್ಯಂತ ಆಕಾಶ ಪ್ರಾಣಾರ್ಥಕ ವಾಯು ಗಾಳಿ....ಚರಾಚರ ಸೃಷ್ಟಿಗೆಲ್ಲ ಕಣ್ಣ ಕೊಟ್ಟಿ ಪ್ರಾಣಶಿಕ್ಷಣ...ಇವರೇ ಅಲ್ಲವೇ....?...ಅಂದಿನ ದುಷ್ಯಂತ ಶಕುಂತ ಲೆಯ ನಿವಾಹ ಪ್ರಕೃತ್ಯೆ ಬಿಟ್ಟು ಫಲದ ಹೆಸರಿನಿಂದ ಅಭಿನೂನಪೂರ್ವಕ

ಕರಿದುಕೊಳ್ಳುವ ದೇಶದಲ್ಲಿಯ ಜನಕ್ಕೆ ನೀನು ಪಾಸಿಯಾಗಿ ಕಂಡರೆ ಯಾರೆ ಕಣ್ಣಿನ ದೋಷ....? ಕಂಗಳು ದೋಸಿಯಾದರೆ ಚಿರಿತ್ತೆ ಬೇಡನೆ....?

“...ಸುಮಿತ್ರಾ....ಜನ ಕಣ್ಣ ತೆರಿದರೂ ಅಂಥರಾಗಿಯೇ ಉಳಿದಿದ್ದಾರೆ ತೆರಿದ ಕಂಗಳಿಂದ ನೀವೇಷುವಮು ಅವರಿಗೆ ಬೇಕೆಲ್ಲ ಅಂಥ ಜನಕ್ಕೆ ನೀನು ಪಾಸಿಯಾಗಿ ಕಂಡರೆ ಕಾಣುವವರ ಕಂಗಳಲ್ಲಿ ಪಾವ ತುಂಬಿದೆ ಎಂಬ ಅಕ್ಕೆ ಅಲ್ಲದೆ ನೀನು ಪಾಸಿ ಎಂದಲ್ಲ. ನೋಡುವವರಿಗೆ ನೀನು ಅನೇರಾಧಿಯಾಗಿ ಕಂಡರೆ ನೋಡುವವರೇ ಅಪರಾಧಿಗಳು ಅಲ್ಲದೆ ನೀನಲ್ಲ.....”

“...ಇನ್ನೊಬ್ಬರ ಮೇಲೆ ಗಂಡಾಂತರ ತರುವದು ಬೇರೊಬ್ಬರಿಗೆ ಕೇಡು ಬಗೆಯುವದು ಅಪರಾಧ. ಅಂತಹ ಅದಾವ ಕೆಲಸವೂ ನಿಸ್ಸಿಂದ ಆಗಿಲ್ಲ.”

“....ಇದಿಗ ಕಣ್ಣ ತೆರಿದು ಜೀವನದಲ್ಲಿ ಕಾಲಿಡಬಯಸುವ ನಿಷ್ಪಾತ ಪ್ರಸ್ತುತಕ ಮಗುವಿನಿಂದ ಯಾರಿಗೆ ಕೆಡಕಾಗಬೇಕಾಗಿದೆ? ಗಂಡು ಹೆಣ್ಣು ಒಂದಕೆಣ್ಣಂದು ಹೊಂದಿಕೊಂಡು ಬಾಳಬೇಕಾದುದು ನಿಸಗ್ರಾದ ನಿಯಮ. ಪರಮಾತ್ಮನ ನಿಯಮ...ಅದಕ್ಕೆ ವಿರೋಧವಾಗಿ ವರ್ತಿಸುವದು ಅಪರಾಧ.....”

“ ಅಂತಹ ಅಪರಾಧ ನಿಸ್ಸಿಂದ ಫೋಟಿಸಿಲ್ಲ....”

“....ನೀನು ಅಪರಾಧಿಯಲ್ಲ....”

“....ನೀನು ಪಾಸಿಯಲ್ಲ....”

“....ನಿನಗೆ ಶಿಕ್ಷೆಯಾಗಿದ್ದೀ...ಎಂದೆಂದಿಗೂ 'ಆಗದು...' -

ಎಂದು ಹೇಳುವ ಕಾಮನಿಯ ಮಾತನ್ನು ನಾನು ನಂಬಬಾರದೇಕೆ....?

ಸ್ತ್ರೀ ಪುರುಷರು ಹೊಂದಿಕೊಂಡು ಬಾಳಬೇಕು. ಅದು ನಿಸಗ್ರಾದ ನಿಯಮ, ಪರಮಾತ್ಮನ ನಿಯಮ. ಅವರು ಹೊಂದಿಕೊಂಡು ಬಾಳುತ್ತಿರುಬೇಕು. ಒಬ್ಬರನ್ನೊಬ್ಬರು ಬಿಟ್ಟು ದೂರಾಗಬಾರದು ಎಂದು ಬಂಧಿಸುತ್ತಾರೆ ವಿವಾಹ ಬಂಧನದಲ್ಲಿ.

ಬಂಡಿನುವದು ದೂರೋದುವವರನ್ನು ಅಲ್ಲದೆ ಕೂಡಿ ಇರುವವರನ್ನುಲ್ಲ.

ಓಡಿ ಹೋಗುವವರಿಗೆ ಬಂಧನಬೇಕು. ಓಡಿ ಹೋಗುತ್ತಾರೆಂದು ಬಂಧನಬೇಕು. ನಾನು ದೂರ ಓಡಿ ಹೋಗುವದಿಲ್ಲ. ಅಂದ ಮೇಲೆ ನನಗೆ ಬಂಧನದ ಅವಶ್ಯಕತೆಯಲ್ಲ ಇದ್ದಿರಲಿಲ್ಲ.

ರಂಗನೂ ನನ್ನುಂತಿದ್ದರೆ....?

ಆದರೆ ಆವೆಲ್ಲವೂ ಮುಗಿದು ಹೋಯಿತಲ್ಲ..... ಕಳೆದುಕೊಂಡೆದ್ದ ಶಾಖೆಗಿ ಮರುಗಿದರೆ ಆಗುವದಾದರೂ ಏನು....?

ಬಂದು ವೇళೆ ರಂಗನೇ ಬಂದರೆ....?

ಡಃಗನು ಬಂದರೆ ..?

ಬಂದು ಕರೆವರೆ...?

ಕರೆದರೆ.....?

ಭೀಭೀಹೋಗಲಾಗದು...ಹೋಗಬಾರದು.

ಬಂದು ಸಲ ನೋಸ ಮಾಡಿದವನು ಇನ್ನೊಂದು ಸಲ ಹಾಗೆ ಮಾಡಿದರೆ ?

ಹಾಗೆ ಮಾಡಲಿಕ್ಕೆಲ್ಲ...ತಿರುಗಿ ಕರೆಯಲು ಬಂದವನಲ್ಲ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತುಪವಿರುತ್ತದೆ.

.....ಹಂ.....ಹುಚ್ಚು.....ಹುಚ್ಚುತನೆ... ಹಸಿವಿಯಿಂದ ಹೈಣ ವಾದ ಹೆಲಿಯನ್ನು ಸಂಬಂಧಿಸಿ...?

ಕರೆದಾಗ ಅವನ ಜೊತೆಗೆ ಹೋಗದಿದ್ದರೆ ನೂಡುವದಾದರೂ ಏನು? ಕುಲಕಣಿಯವರಲ್ಲಿ ಆವರಿಗೆ ಭಾರವಾಗಿ ಆನೆಪ್ಪು ದಿನಗಳವರಿಗೆ ಇರುವದು...?

ರಂಗ ತಾನಾಗಿ ಬಂದು ನಿನ್ನನ್ನು ವಿವಾಹಮಾಡಿಕೊಳ್ಳುತ್ತೀನೆಂದು ಹೇಳಿದರೆ.....

ವಿವಾಹ ಮಾಡಿಕೊಂಡು ಅವನ ಜೊತೆಗೆ ಸಂಸಾರ ಸಾಗಿಸಲು ಅಭ್ಯಂತರವಾದರೂ ಏನು ?

ಆದರೆ....ಕಡಿದ ಮನ ಕೂಡಬಹುದೇ.....?

ಸ್ತ್ರೀಗೆ ‘ಮನ’ ಎನ್ನುವದು ಇರುವದಾದರೂ ಎಲ್ಲಿ? ಮಾಡಿ ಕೊಂಡವನು ಎಂತಹನೇ ಇರಲಿ ಅವನ ಜೊತೆಗೆ ಅವನ ರುಚಿಗಳನ್ನರಾವ ವಾಗಿ ವೈವಹರಿಸಬೇಕು ಹಾಗೆ ವೈವಹರಿಸುವ ಸ್ತ್ರೀಗೆ ‘ಪತಿವೃತ್ತಿ’ ಎಂಬ ಬಿರುದು.

ರಂಗನು ಬಂದು ಕರೆದರೆ ಆವನ ಜೊತೆಗೆ ಹೋಗಬೇಕು ಅವ ನೊಡನೆ ಕೂಡಿಕೊಂಡು ‘ಪತಿವೃತ್ತಿ’ಯಾಗಿ ಬದುಕಬೇಕು.

ಅದೊಂದೇ ದಾರಿ.

ಸ್ತ್ರೀಗೆ ಪತಿಯ ಜೊತೆಗೆ ಕೂಡಿಕೊಂಡು ಬಾಳಿಗಿನ ಬಂದೇ ಒಂದಾದ ಮಾರ್ಗ. ವೇದಲು ನಾನು ನಿರ್ಧರಿಸಿದ್ದ ಕೂಡ ಆದನ್ನೇ.

ರಂಗನೊಡನೆ ಕೂಡಬೇಕು. ಅವನೊಡನೆ ತಿರುಗಾಡಬೇಕು. ಎಲ್ಲೀ ಲ್ಲಿಯೂ ಅವನೊಡನೆ ಕೂಡಿಕೊಂಡು ಒಂದಾಗಿ ಅಲೆಯಬೇಕು. ಸಂಸಾರ ನಾಗಿಸಬೇಕು. ಇದುವೇ ಅಳ್ವಿವೆ ನಾನು ನಿರ್ಧರಿಸಿದ್ದು.

ಆದರೆ.....?

ಸ್ತ್ರೀಯ ನಿರ್ಧಾರ ಗಾಳಿಯಲ್ಲಿಯ ರವದೆ.

ಗಾಳಿಯಲ್ಲಿ ಹಾರುತ್ತ ಹೊರಟಿ ರವದೆ ಬಂದು ಕ್ಷೇತ್ರವಾದರೂ ಒಂದೆ ತೆಗೆ ಸ್ತುಭವಾಗಿ, ಸ್ಥಿರವಾಗಿ ನಿಲ್ಲಬಹುದು. ಆದರೆ ಅಂತಹ ಸ್ಥಿರತೆ ಸ್ತ್ರೀಗೆ ಅಸಾಧ್ಯ.

ಪಕೆಂದರೆ ಸ್ತ್ರೀ ಮನುಷ್ಯಳಲ್ಲ.

ಅವಳಿಗೆ ದೊಷವಿಲ್ಲ.

ಅವಳಿಗೆ ದೇಹವಿಲ್ಲ.

ಅವಳಿಗೆ ಮನವಿಲ್ಲ.

ಅಂತೆಯೇ ಅವಳಿಗೆ ಅಸ್ತಿತ್ವವಿಲ್ಲ.

ಆದ್ದರಿಂದ ಅವಳು ಮನುಷ್ಯಳಲ್ಲ.

ಮನುಷ್ಯರಲ್ಲದವರಿಗೆ ಸ್ಥಿರತೆ ಎಲ್ಲಿ?

ನಾನೊಂದು ರಂಗನ ಕೈಗೆ ಸಿಕ್ಕು ಹುಲ್ಲುಕಡ್ಡಿಯಾಗಿದ್ದೆ. ಅದನ್ನು ಅವನೆ ಅರಿತೋ ಅರಿಯದೇರೋ ನುಚ್ಚುನೂರು ಮಾಡಿ ತುಳಿದಂತಹಾಕಿದ.

ಕೇಳಿದಾಗ ಹೇಳಿದ “ ನನಗೇನೂ ಅರಿಯದು. ”

ಅಂತಹನು ತರುಗಿ ನನ್ನನ್ನು ಕರೆಯಲು ಬರುವನೇ?

ಬಂದರೂ ನಾನು ಹೋಗುವದು ಯೋಗ್ಯನೇ?

ಹೋದರೂ ಇತಿಹಾಸ ಪುರಾಣತ್ವಯಾದರೇ.....?

ಅದಕ್ಕೆ ಸಂಶಯವೇ ಇಲ್ಲ. ನಿನ್ನಿಯದೂ ಇಂದು, ಇಂದಿನದೂ ಇಂದು ನಾಳಿಗೂ ಕೂಡ ಇಂದಿನದು ನಿನ್ನಿಯದು ಮುಂದುವರೆಯುವದು.

ಭಗವಂತ ಸರ್ವಜ್ಞ. ಅವನಿಗೆ ಅರಿಯದ್ದು ಇಲ್ಲ ಆದರೂ ಅವನ ಅವತಾರವಾದ ಶ್ರೀರಾಮಚಂದ್ರ ಮಾಡಿದ್ದೇನು?

ಭಗವಂತನೆ ಅವತಾರವಾದ ರಾಮನಿಗೆ ಏನು ಹೇಳಲೂ ಹೇದರಿಕೆ. ಸನಗೆ ಹೇದರಿಕೆ ಆದರೆ ಕಾಮಿನಿಗೆ ಅಂತಹ ಹೇದರಿಕೆ ಇಲ್ಲ ಅವರು ನಿಭರ್ಯಾ ವಾಗಿ ಹೇಳುತ್ತಾಳೆ.

“ ಸುಮಿತ್ರಾ ದೇವರಾಗಲಿ ಮನುಷ್ಯರಾಗಲಿ.... ಎಲ್ಲರೂ ಒಂದೇ ಎಲ್ಲರೂ ಪುರುಷರೇ.... ರಾಮಚಂದ್ರ ಭಗವಂತವ ಅವತಾರ ಇದ್ದಿರಬಹುದು ಅದಕ್ಕೆ ನಾನೂ ಇಲ್ಲವೆಂದು ಹೇಳುವದಿಲ್ಲ. ಆದರೆ ಆತನೂ ಪುರುಷ. ಅದಕ್ಕೆ ಅವನ ಕೃತಿಗಳೇ ಸಾಪ್ತಿ ಜನಕರಾಜನಂತಹ ಮಹಾ ಸಾಧುನಿನ ಹೊಟ್ಟಿ ಯಲ್ಲಿ ಜನ್ಮತಾಳಿಳು ಸೀತಿ ಅವಳೂ ಮನುಷ್ಯಾಲಲ್ಲ. ಲಕ್ಷ್ಮಿ ಅವತಾರ. ಬೀಳಿ ದುದು ರಾಜಭವನದಲ್ಲಿ; ನಿವಾಹವಾದುದು ರಾಜಕುಮಾರನನ್ನು. ಬಿಸಿಲಿನ ಹೇಸರಿನಿಂದ ಕೂಡ ಮುಖಕುಮಲ ಬಾಡುವಷ್ಟು ಸುಕೋಮಲೆ ಆವಳು. ಮೆತ್ತನೆಯ ರತ್ನಗಂಬಳಕೂಡ. ಅವಳ ಕವುಲದಂತಹ ಪಾದಗಳಿಗೆ ನೋವು ಮಾಡಿದ ಪಾವಕಾಗಿ ಮರಗುತ್ತ ದುಃಖದಿಂದ ನೆಲಕ್ಕೆ ಬಿದ್ದಿರುತ್ತಿದ್ದವು. ಅಂತಹ ರಾಜಕುಮಾರಿ ವೇಳಿ ಬಂದಾಗ ಎಲ್ಲವನ್ನೂ ತ್ವರಿಸಿ ಪೆತಿಯ ನೇರ ಇಂಗಿ ಕರಿಣಲೈಯ ರಾಕ್ಷಸಿಗೆ ರೂಪವಾದ ಕಲ್ಲು ಮುಕ್ಕಿನ್ನು ಕಮಲದಂತಹ ಕೋಮಲ ಪಾದಗಳಿಂದ ‘ಉಶ್ಯ’ ‘ಅಯ್ಯೋ’ ಎನ್ನದೆ ತುಳಿಯುತ್ತ ಸಡಿದಳು.

ಆ ಸಾಧಿಸ್ತ ತನ್ನ ಜೀವನನ್ನೇ ಪತಿಯ ವಾದದಲ್ಲಿ ಇಟ್ಟು ಹೆಗಲು ರಾತ್ರಿ ಪೂರಿಸುವ ಮಹಾ ನತಿವ್ಯತೀ ರಾಕ್ಷಸನೆ ದವಡೆಯಲ್ಲಿ ಸಿಕ್ಕು ಕೊರಗಿದಳು; ಮರುಗಿದಳು. ಪತ್ತಿಯ ಬಿಡುಗಡೆ ತನ್ನ ಮಹಾಕರ್ತವ್ಯವೆಂದರಿತ ರಾಮ ಲಕ್ಷ್ಮಿವಧಿ ಜನರ ಸೈತ್ತಿರ ಹೆರಿಸ ತನ್ನ ಪತ್ತಿಯ ಬಿಡುಗಡೆ ಮಾಡಿದ.... ದೇವನೆನ್ನಿಸಿ ಕೊಂಡು ದೇವನ ಕರ್ತವ್ಯ ಮಾಡಿದ ದೇವನ ಅವಶಾರ ರಾಮ ಕೊನೆಗೆ ಸಾಮಾನ್ಯ ಮನುಷ್ಯನಾದ. ತನ್ನ ಪತ್ತಿಯ ಸೀತೆಯ ಸಾಧಿಸ್ತಯ ನಾತಿವ್ಯತ್ಯಾದಲ್ಲಿ ಸಂರಯ ತಾಳಿದ! ... ಆದರೆ ಆದರಿಂದ ಸೀತೆಗೆ ದುಃಖವಿಲ್ಲ, ಆವಳಿಗೆ ಕೆಡಕೆನ್ನಿಸಲಿಲ್ಲ ! ! ತನ್ನ ನಾತಿವ್ಯತ್ಯಾದ ಪತಾಕೆಯನ್ನು ಜಗದಲ್ಲಿ ನೇರಿಸಲು ಅವಳು ನಗುನಗುತ್ತ ಭುಗಿಲ್ಲೋಂದು ಜಗವನ್ನೇ ದಹಿಸುವಂತೆ ತೂರಿಬರುತ್ತಿರುವ ಅಗ್ನಿಯನ್ನು ಪ್ರವೇಶಿಸಿದಳು.... ”

“.... ಅಗ್ನಿ ಶಾಂತವಾಯಿತು.... ”

“... ಪತಿಯ ಮನಸ್ಸು ಶಾಂತವಾಯಿತು ... ”

“ ಆದರೆ ಅದು ಕ್ಷೇತ್ರ... ”

“ ಬೇದಿಯ ಜನರ ಮಾಳು ಕೇಳಿ ತನಗಾಗಿ ತನ್ನ ಜೀವನವನ್ನೇ ಮೀಸಲಿಟ್ಟು ತನ್ನ ಜೀವದ ಜೀವವಾದ ಪತ್ತಿಯನ್ನು ದೂಡಿದ ರಾಮ; ಅದೂ ಕೂಡ ತುಂಬಿದ ಬಸಿರು ಇದ್ದಾಗ ... !

“.... ಸುಮಿತ್ರ, ದೇವರೆಂದು ಹೊಗಳಿಸಿಕೊಳ್ಳುವ, ಪೂರಿಸಿಕೊಳ್ಳುವ ರಾಮನ ಕತ್ತಿ ಇದು ಸೀತೆಯ ಆಪರಾಧವೇನು ...? ”

“ ಆದನ್ನು ರಾಮ, ನಾಯಿನಿಪ್ಪರನೆಂದು ಖ್ಯಾತಿವೆತ್ತ ರಾಮ ವಿಚಾರಿಸಲಿಲ್ಲ... ”

“ ... ರಾವಣನ ಸೆರೆಯಲ್ಲಿದ್ದುದು ಯಾರ ತಪ್ಪು?.... ”

“ ... ಸೀತೆ ತಾನಾಗಿ ರಾವಣನ ಲಂಕೆಗೆ ಹಾರಿ ಹೋದಳೆ? ಆಥವಾ ಬಲಾತ್ಮಾರದಿಂದ ಎಳಿದೊಯ್ಯಲಾಯಿತೇ?... ”

“ಬಲಾತ್ಮಾರದಿಂದ ಎಳಿದೊಯ್ಯಲಾಗಿದ್ದರೆ ಆ ತಪ್ಪು ಯಾರದು? ”

“.... ಮಾಡಿಕೊಂಡ ನುಡಿಯನ್ನು ಸಂರಕ್ಷಿಸಿ ಮಾಡಿದ್ದ ತನ್ನ ಯಾರದು?”

“... ಅದು ರಾಮಚಂದ್ರನ ಅಪರಾಧ. ಅಡವಿಯಲ್ಲಿ ಒಣ್ಣಳನ್ನೇ ಬಿಟ್ಟು ಹೋದುದು ರಾಮಚಂದ್ರನ ಅಪರಾಧ....”

“... ಅಪರಾಧ ರಾಮಚಂದ್ರನದಾದರೂ ಶಿಕ್ಷೆ ಮಾತ್ರ ಸೀತಿಗೆ....”

“... ಏಕೆಂದರೆ ಅವಳು ಸ್ತ್ರೀ....”

“...ಸುಮಿತ್ರಾ ಹೀಗಿದೆ ಜಗದ ನೀತಿ ನಾಯಿ....”

“.... ಗಂಡಕು ದೇವನಿರಲಿ, ದೃತ್ಯನಿರಲಿ, ಮಾನವನಿರಲಿ ಅವನು ಗಂಡಸಿ. ಅವನು ಕಮಲ ಪತ್ರವಿದ್ದಂತಿ. ಅವನಿಗೆ ಯಾವ ಪಾಪವೂ ಅಂಟದು. ಎಲ್ಲ ಇದ್ದ ಬಿದ್ದ ಪಾಪಗಳು ಸ್ತ್ರೀಯಾಗಿ ನಿರ್ವಿಫ. ಅವು ಜೀವನ ಎಳೆಯಂತೆ ಅವಳನ್ನು ಸುತ್ತುತ್ತಿವೆ. ಸುತ್ತಿ ಸುತ್ತಿ ಅವಳ ಕೊಲೆ ಮಾಡುತ್ತವೆ...”

“.... ಸುಮಿತ್ರ ನಿನ್ನ ತನ್ನ ಏನೂ ಇಲ್ಲ. ಅದರೂ ನೀನು ಅವ ರಾಧಿ ಪಾಪಿ ಹೀಗಿದೆ ಜಗತ್ತು. ಇಂತಹ ಜಗದಲ್ಲಿ ಸ್ತ್ರೀಯಾಗಿ ಜನ್ಮ ತಾಳಬಾರದು.”

“...ಸ್ತ್ರೀಯಾಗಿ ಭಾಳಬಾರದು....”

“ಒಂದು ನೇಳಿ ಸ್ತ್ರೀಯಾಗುವದೇ ಆದರೆ ಯಾವುದಾದರೇಂದು ಅದ್ವೃತ ತಮತ್ವಾರದಿಂದ ಗಭ್ರ ಧರಿಸುವವ ಪುರುಷನಾಗಬೇಕು. ಗಭ್ರ ಧಾರಣೆಯ ಕೆಲಸವನ್ನು ಗರಡಿಸಿನಷಾಲಿಗೆ ಕೊಡಬೇಕು...ಆಗ ತಿಳಿಯು ನದು ಇವರ ಉನ್ನತ್ತತೆ...ಇವರ ಪಾಪ ಪುಣಿ...”

“....ಅಂತಹ ದಿನ ಒದಗಿದರೆ ಸಾವಿರ ಜನರನ್ನು ಸಾಲು ನಿಲ್ಲಿಸಿ ‘ಥೂ’ ಎಂದು ಹೇಳುವೆ....ನನ್ನ ದೈತ್ಯದ ಜ್ಯಾಲು ಶಾಂತವಾಗಬೇಕಾದರೆ ಅಂತಹ ಸುದಿನ ಒದಗಿ ಬರಬೇಕು.”

“...ಸೀತಿ ರಾಮನ ಪತಿಯಾಗುವ ದಿನ ನನಗಿ ಬೇಕಾಗಿದೆ...”

ಹೇಗೆಲ್ಲ ಕಾವಿನಿ ಹೇಳಿ ಹೊಟ್ಟೆಯಲ್ಲಿ ಅಡಗಿದ ವಿಷವನ್ನು ಹೊರಕ್ಕೆ ಕೆಡನ್ನತ್ತಾಡಿ.

ಅವಳ ವಿಚಾರವನ್ನೆಲ್ಲ ಕೇಳಿದಾಗ ನನಗೆಕೂಡ ನನ್ನಕೆಲಸ ಪಾಪವಲ್ಲ ಎನ್ನಿಸುತ್ತದೆ.

ನಾನು ವಾವೆ ಮಾಡಿರದಿದ್ದರೂ ಪಾಪಿಯಾಗಿ ಬಾಳಬೇಕಾಗಿದೆ. ಅಲ್ಲದೆ ನಾನು ಬಾಳುತ್ತಿರುವದೂ ಕೂಡ ಇನ್ನೊಬ್ಬರ ಕೃಪೆಯಿಂದ.

ಕುಲಕಟ್ಟಿಯವರ ಕೃಪೆಯಿಂದ.

ಅವರ ಕೃಪೆಯ ಭಂಡಾವವನ್ನು ಎಲ್ಲಿಯ ವರಿಗೆ ಬಳಸುತ್ತು ಕುಳಿತು ಕೂಳುವದು...? ಅವರು ಯಾರು ನನಗೆ...?

ಅವರು ಯಾರು...?

ನನಗೆ ಅವರು ಏನಾಗಬೇಕು...?

ಏನೂ ಅಲ್ಲ....ಯಾರೂ ಅಲ್ಲ...

ಯಾರೂ....ಅಲ್ಲ....!

ಈ ಮಾತನ್ನು ನಾನು ನಂಬುತ್ತೇನೆ.

ಈ ಮಾತನ್ನು ಕುಲಕಟ್ಟಿ ನಂಬುತ್ತಾರೆ.

ಅದರಿಂದ ಈ ಮಾತಿನಲ್ಲಿ ವಿಶ್ವಾಸ ತಾಳಬಾರದು.

ಒಂದೇ ಕೇಂಡೆಣಿ....

ಒಬ್ಬ ತರುಣಿ.

ಇನ್ನೊಬ್ಬ ತರುಣಿ...

ಆ ತರುಣಿ....ಬಸಿರು....

ನಾನು ಆ ತರುಣಿ ಇದ್ದಿರದೆ ಬೇರೆ ಸ್ತ್ರೀ ತರುಣಿಯಾಗಿದ್ದರೆ ನಾನೂ ಕೂಡ ನಂಬುತ್ತಿರಲಿಲ್ಲ. ‘ಅವರು ಯಾರೂ ಅಲ್ಲ’ ಎನ್ನವದನ್ನು ಯಾರೂ ನಂಬುವದಿಲ್ಲ ಅಂತಹ ಮಾತಿನಲ್ಲಿ ಯಾರೂ ವಿಶ್ವಾಸವಿಡಲಾರಂ

ವಿಶ್ವಾಸವಿಡುವದಾದರೂ ಹೇಗೆ...?

ಯಾವ ತರದ ಬಾಂಧವ್ಯ ವಿಲ್ಲದೆ ತರುತ್ತ ತರುತ್ತಿಯರು ಒಂದೇಡೆ ಯಲ್ಲಿ ನೆಲೆಸಿರುವದು ಸಾಧ್ಯವೇ....? ನೆಲೆಸಿದ್ದರೇ..... ಅವರಲ್ಲಿ ಯಾವ ದೊಂದು ರೀತಿಯಲ್ಲಿ ಬಾಂಧವ್ಯ ಇದ್ದಿರಬೇಕು.

ಅಥವಾ ಯಾವುದೊಂದು ಬಾಂಧವ್ಯದ ಪೂರ್ವ ಬೇಡಿಕೆಯಾಗಿರ ಬೇಕು. ಬರಲಿರುವ ಬಾಂಧವ್ಯದ 'ಸೂತೋವಾಚ'ವಾಗಿದ್ದಿರಬಹುದು.

ಅಂದರೆ....?

ಅದರ ಅಥವ್ಯ ಅದೇ.

ನನ್ನ ಕುಲಕರ್ಮಯವರ ನಡುವೆ ಇಂದಿನ ವರೆಗೆ ಅದಾವ ರೀತಿಯ ಲೀಯೂ ಸ್ವೀಕೆ, ಆಪ್ತತ್ವ ಬೆಳೆದು ಬಂದಿಲ್ಲ.

ಆನಾಧಳಾಗಿ ಹೊರಟಿದ್ದ ನನ್ನನ್ನು ಕರೆದು ಅವರು ಆಶ್ರಯಕೊಟ್ಟಿರು. ತಮ್ಮಮನೆಯಲ್ಲಿ.

ಅವರ ಮನೆ ಆನಾಧಾಶ್ರಮವಲ್ಲ-ಕಂಡವರಿಗೆ ಆಶ್ರಯಕೊಡಲು.

ಅದರೂ ಆನಾಧಳಾದ ನನಗೆ ಆಶ್ರಯ ಕೊಟ್ಟಿರು.

ನಿಕೆ....?

ಇನ್ನೊಬ್ಬರ ಹೈದರಾಬಾದಲ್ಲಿ ಆಡಗಿರುವದನ್ನು ಕಂಡು ಹಿಡಿಯುವನನ್ನು ಜಾಣಳು ನಾನಲ್ಲ. ಆ ಶಕ್ತಿ ನನ್ನಲ್ಲಿ ಇಲ್ಲ.

ಅಂತಹ ಶಕ್ತಿ ನನ್ನಲ್ಲಿ ಇದ್ದರೆ... ?

ಇದಿದ್ದರೆ.....? ಇದಿದ್ದರೆ....?

ನಾನಿಂದು ಕುಲಕರ್ಮಯವರ ಆಶ್ರಯದಲ್ಲಿ ಪಾಪದ ಹೊರೆ ಹೊತ್ತು ಕೊಂಡು ಮುಖ ತಗ್ಗಿಸಿ ಬಾಳುತ್ತಿರಲಿಲ್ಲ.

ರಂಗನ ಸವಿನಾತಿನ ಹಿಂದೆ ಅಡಗಿದ ಆತನ ರಾಕ್ಷಸಿ ಹೈದರಾಬಾದು ಅರಿತುಕೊಂಡು ಅನನಿಂದ ದೂರಿರುತ್ತಿದ್ದೇ. ಹೆತ್ತೆ ಹೊಣೆ ಇಳಿಸಲೆಂದು ತಂದೆ ಯಾರೊಬ್ಬರ ಕೊರಳಿಗೆ ನನ್ನನ್ನು ಕಟ್ಟಿತ್ತಿದ್ದು. ಅವ ಎಂತಹನೇ ಇರಲಿ

ಅವ ನನ್ನ ಪತಿ. ನನ್ನ ವಾಲಿನ ದೇವರು. ಅವನೊಂದಿಗೆ ನನ್ನ ಜೀವನೆ ಸುಖದಿಂದ ಸಾಗುತ್ತಿತ್ತು.

ಸುಖದಿಂದ?

ಆಹುದು ಸುಖದಿಂದ.

ಯಾರೂ ಬೆರಳು ಮಾಡಿ ಹೋರಿದ ಹೆಂಗಸು ನಾನಾಗಿರುತ್ತಿದ್ದೆ. ಅಂದು ಈ ಜಗದಲ್ಲಿ ಬೆರಳುಮಾಡಿ ತೋರಿಸಿಕೊಳ್ಳಿದ ಶ್ರೀ ಸುಖ.

ಅಂತಹ ಸುಖಕ್ಕೆ ಸಮಾನವಾದುದು ಇನ್ನಾವುದೂ ಇಲ್ಲ.

ಮಾಡಿಕೊಂಡವನ ಕೃಷ್ಣಿಡಿದು ಅವನ ನೆರಳನ್ನು ಹಿಂಬಾಲಿಸಿ ನಡೆದು ಅವನನ್ನು ಸಂತುಷ್ಟ ಗೊಳಿಸಿದರಾಯಿತು ಅವನು ಸಂತುಷ್ಟನಾಗಿದ್ದರೆ ನಾನೂ ಸಂತುಷ್ಟಳು. ನಮ್ಮಿಬ್ಬರ ಸಂತುಷ್ಟತೆಯೇ ಮನೀಯ ಸಂತುಷ್ಟತೆ. ಅದುನೇ ಸುಖ.

ಸಂಸಾರದ ಕಷ್ಟ-ನಷ್ಟಗಳು ಯಾರನ್ನೂ ಅಸುಖಿ ಮಾಡುವದಿಲ್ಲ. ಸಂಸಾರ ಎಂದಾಗ ಅಲ್ಲಿ ದುಃಖವಿದೆ. ಅಲ್ಲಿ ಕಷ್ಟವಿದೆ. ಅಲ್ಲಿ ಕಾರ್ಷಣ್ಯವಿದೆ, ಕರಿಣತೆಯಿದೆ. ಅನೆಲ್ಲವುಗಳನ್ನು ಸಹಜತೆಯಿಂದ ಧಾಟಿಗೊಂಡು ಹೋದಾಗ ಹೋಗಿ ಹಿಂದಿರುಗಿ ನೋಡಿದಾಗ ದೊರಕುವದು ಆನಂದ. ಸುಖ... ”

ಅದುನೇ ನಿಜವಾದ ಆನಂದ.

ಅಂತಹ ಆನಂದ ದೊರಕುತ್ತಿತ್ತು ನಾನೂ ಜಾಣಿಂಬಾಗಿದ್ದರೆ. ಇನ್ನೊಂದು ಬ್ಬರ ಕೃಷ್ಣದಯದಲ್ಲಿ ಅಡಗಿದ್ದನ್ನು ಕಂಡು ಹಿಡಿಯುವ ಶಕ್ತಿ ನನ್ನಲಿಂದರೆ ಅಂತಹ ಆನಂದ ತಾನಾಗಿ ಸಮುದ್ರದ ತೆರೆ ದಡಕ್ಕೆ ಆಪ್ಯಾಳಸುವಂತೆ ನನ್ನ ಕಾಲಿಗೆ ಅಪ್ಯಾಳಸುತ್ತಿತ್ತು. ಆಪ್ಯಾಳಸುತ್ತಿತ್ತು!

ಆದರೆ...?

ಆದರೆ ಇಂದು ಎಲ್ಲವನ್ನೂ ಎಂದೆಂದಿಗೂ ಹೋರಕದಂತೆ ಕಳೆದು ಕೊಂಡು ಕಂಡವರಲ್ಲಿ ಆನ್ನಕ್ಕಾಗಿ ಬಿಡ್ಡಿರುವೆ ಮನೀಯ ಮುಂದಿನ ನಾಯಿ ಯಂತೆ.

ಅಲ್ಲಿ... ನಾಯಿಗಿಂತ ಕೇಳಾಗಿ.

ಎಂಜಲಕ್ಕಾಗಿ ಕಾದು ಕುಳತೆ ನಾಯಿಗೆ ಹೆಸರಿಡುವದಿಲ್ಲ ಯಾರೂ. ಬೀದಿಯ ನಾಯಿಯ ಬದುಕು ಧರ್ಮದ ಎಂಜಲ ಕೊಳಿನಿಂದ. ಕಾಯುತ್ತೆ ಕುಳತರೇನೇ ಅದಕ್ಕೆ ದೊರಕುವದು ಅನ್ನು. ಅದುನೇ ಅದರ ಕರ್ಮ. ಅಥವಾ ಕರ್ಮಕ್ಕೆ ದೊರೆತ ಫಲ.

ಅದರೆ ಸ್ತ್ರೀ. ಅದರಲ್ಲಿಯೂ ತರುಣ ಹಾಗಲ್ಲ.

ತರುಣ ನಾಯಿಯಲ್ಲ ಹೆಂಗಸು.

ಹೆಂಗಸಿಗೆ ದೊರಕುವದು ಧರ್ಮದ ಅನ್ನವಲ್ಲ. ಕರ್ಮದ ಫಲ. ಹೆಂಗ ಸಿಗೆ ಧರ್ಮದ ಅನ್ನ ದೊರಕುವದು ಆವಳು ಸ್ತ್ರೀತ್ವವನ್ನು ಕಳೆದುಕೊಂಡಾಗ. ವೃದ್ಧಿಯಾದಾಗ. ಆವಳಲ್ಲಿ ಸ್ತ್ರೀತ್ವ ಇರುವವರಿಗೆ ಆವಳಿಗೆ ಸಿಕ್ಕುತ್ತಿರುವದು ಕರ್ಮದ ಫಲ.

ಕರ್ಮದ ಫಲ.... !

ಕರ್ಮಕ್ಕೆ ದೊರಕುವ ಫಲ. ಧರ್ಮಕ್ಕಾಗಿ ದೊರಕುವ ಫಲ...ಅನ್ನ ಹಾಗಾದರೆ... ನನ್ನ ಅದಾವ ಕರ್ಮಕ್ಕೆಂದು ಕುಲಕಣೆಯವರು ಅನ್ನವನ್ನು ಹಾಕುತ್ತಿರುವದು?

“ ಇಲ್ಲ— ಸುಮಿತ್ರಾ ನಾನು ನಿನಗೆ ಅನ್ನ ಹಾಕುತ್ತಿರುವದಿಲ್ಲ. ನಿನು ತಿನ್ನುತ್ತಿರುವದು ನಿನ್ನ ಅನ್ನ. ಅದು ನನ್ನದೆಂದು ಹೇಳಲು ನಾನು ಯಾರು? ನಿನಗೆ ಅನ್ನವನ್ನು ಹಾಕಲು ನಾನು ಯಾರು? ಹಾಗೆ ಯಾರಾದರೂ ಹೇಳಿಕೊಳ್ಳುತ್ತಿದ್ದರೆ ಆವರು ಅನ್ಯಾಯ ಮಾಡುತ್ತಿರುವರು. ಪಾಪವನ್ನು ಆಚರಿಸುತ್ತಿರುವರು. ಈ ಜಗದಲ್ಲಿ ಯಾರು ಯಾರಿಗೂ ಅನ್ನಹಾಕರು. ಮನುಷ್ಯ ಜನ್ಮತಾಳುವಾಗ ತನ್ನ ಅನ್ನವನ್ನು ತನ್ನ ಉಡಿಯಲ್ಲಿ ಕಟ್ಟಿಕೊಂಡು ಬರುತ್ತಾನೆ ತನ್ನ ಪೂರ್ವ ಜನ್ಮದ ಕರ್ಮ ಭೋಗಿಗಳಿಗನುಸರಿಸಿ. ಆದನ್ನು ಅಲ್ಲಿ ಇಲ್ಲಿ ಎಲ್ಲಿಯಾದರೂ ಕುಳಿತುಕೊಂಡು ತಿನ್ನುವದು. ಯಾರೂ ಯಾರಿಗೂ ಕೊಡುವದೂ ಇಲ್ಲ. ಯಾರಿಂದ ಯಾರೂ ಅವೇಕ್ಷಿಸಲೂ ಬೇಕಿಲ್ಲ..... ಸುಮಿತ್ರಾ.... ‘ನಿನ್ನ ದಾರಿಯಲ್ಲಿ ಸಿಕ್ಕುವದು’ ಎಂದು ಬೀದಿಯಲ್ಲಿ ಸಿಕ್ಕುದ್ದೇನ್ನು ಎತ್ತಿ ತರುವಂತೆ ನಿನ್ನನ್ನು ನಾನು ಎತ್ತಿ ತಂದಿಲ್ಲ.... ಅದಾವುದೂ

ಪೂರ್ವ ಜನ್ಮದ ಸಂಬಂಧ ನಷ್ಟ ನಿಮ್ಮನ್ನು ಒಂದೆಡಿಗೆ ಕೂಡಿಸಿದೆ... ಅದೇ ಇಲ್ಲವೆಂದು ಹೇಳಲಿಕಾಣಿತೆ ? ... ನಾವು ನಿತ್ಯ ಅದೆನ್ನು ಜನರನ್ನು ಕಾಣಬ ದಿಲ್ಲಿ ? ಕಂಡವರೆಲ್ಲರನ್ನು ನಾನು ಅಥವಾ ನಾವು ಕರೆದುಕೊಂಡು ಉಂದು ಅದರಿಸುವೆನೆ ? ”

“ಇಲ್ಲ....ಹಾಗೆಂದಿಗೂ ಆಗದು....ಯಾರೋಬ್ಬರ ಜೊತೆಗೆ ಸ್ನೇಹ ಮಾಡಬೇಕಾದರೆ— ಸ್ನೇಹ ಬೆಳಿಯಬೇಕಾದರೆ ಪೂರ್ವ ಜನ್ಮದ ಸಂಬಂಧ ವಿದ್ದಿರಲೇಬೇಕು....”

“ ನನ್ನ ವಿಚಾರವನ್ನು ನೀವು ಒಪ್ಪತ್ತಿರಲಿಕ್ಕೆಲ್ಲ . ಅದರೇ...ಜೀವನದ ಹೆಲವು ರೀತಿ ನೀತಿಗಳನ್ನು ಕಂಡಾಗ ಅವಲುಗಳ ವಿಷಯಕ್ಕೆ ಮನದಲ್ಲಿ ಬರುವ ವಿಚಾರ.....”

“ .. ನಾವು ಯಾರೋಬ್ಬರನ್ನು ಕಂಡಕೂಡಲೇ ಅವರ ವಿಷಯಕ್ಕೆ ಅದರ ನಮ್ಮ ಮನದಲ್ಲಿ ಮೂಡುವದು....”

“...ಯಾರೋಬ್ಬರನ್ನು ಸೋಡಿದಕೂಡಲೇ ಮುಖ ಕೆವಿಚಿಕೊಳ್ಳುವೆನ್ನ....”

“ ಏಕೆ...”

“ ನಮಗೆ ಯಾರ ಪರಿಷಯವೂ ಇರುವದಿಲ್ಲ, ಪ್ರಥಮ ದಶನದ ಲಿಯೇ ಅಂತಹ ಭಾವನೆಗಳು ಮನುಷ್ಯನ ಮನದಲ್ಲಿ ಮೂಡುವದಕ್ಕೆ ಕಾರಣವೇನು ? ಯಾರೋಬ್ಬರ ಗುಣಾವಗುಣಗಳನ್ನು ಅರಿತು ಸೋಡುವ ಮೊದಲೇ— ಅಳೆದು ಸೋಡುವ ಮೊದಲೇ ನಮ್ಮಲ್ಲಿ ಸ್ತ್ರೀ ದೈತ್ಯಗಳು ಮೂಡುವದೇಕೆ ? ”

“ ...ಏಕೆ ... ? ”

“ ... ಹಾಗೆ ಪ್ರಥಮದಶನದಲ್ಲಿ ಅಂತಹ ಭಾವನೆ ಮೂಡುವದಿಲ್ಲ ವೆಂದು ಯಾರೂ ಹೇಳಲಾರು. ಹಾಗೆ ಯಾರಾದರೂ ಹೇಳುತ್ತದ್ದರೆ— ಅವರು ಸಂಸ್ಕೃತ ಕವಿಗಳು ಹೇಳುವಂತೆ ‘ಅವರು ಪಶುವಾಗಿರಬೇಕು, ಇಲ್ಲಿ ದಿದ್ದರೆ ಪಶುಪತಿಯಾದರೂ ಇದ್ದಿರಬೇಕು.’.... ಇಲ್ಲಿ... ದೇವ ಕೂಡ ಹಾಗೆ

ಹೇಳಲಾರ. ಆತನಿಗೂ ಕೆಲವರನ್ನು-ಭಕ್ತರನ್ನು-ಕಂಡರೆ ಪ್ರೀತಿ...ಭಕ್ತರಲ್ಲಿ ದವರಿಗಾಗಿ ಅವನಲ್ಲಿ ದೈತ್ಯವಿರಲಿಕ್ಕೆಲ್ಲ. ಆದರೆ ಪ್ರೀತಿಯಂತೂ ನಿಶ್ಚಯ ವಾಗಿ ಇರುವದಿಲ್ಲ.?

“ ದೈತ್ಯಿಸಿದೆ ಇರುವದು ದೇವನ ಹಿರಿತನ. ಯಾರನ್ನೂ ದೈತ್ಯಿಸಿದೆ ಇರುವದು ದೇವತ್ವದ ಲಕ್ಷಣ.... ”

“ ಆದರೆ ನಾವು ಸಾಮಾನ್ಯರೂ ನಮ್ಮಲ್ಲಿ ರಾಗ ದೈತ್ಯಿಷಗಳನೆ. ಅಂತೆಯೇ ಯಾರೊಬ್ಬರನ್ನು ಕಂಡ ಕೂಡಲೇ ದೈತ್ಯಿಸುವೆನು.... ಯಾರೋ ಒಬ್ಬರಿಗಾಗಿ ನಮ್ಮ ಮನದಲ್ಲಿ ಆದರ ಮಾಡುವದು...”

“ ಏಕೆ....? ”

“ ಸುಮಿತ್ರಾ...ಇದನ್ನು ಅದೆಸ್ಟು ಬಗೆಯಾಗಿ ವಿಚಾರಿಸಿದರೂ ಆದಕ್ಕೆ ಎದುರಿಂದ ಜಗತ್ತಿನಲ್ಲಿ ಉತ್ತರ ಸಿಕ್ಕುವದಿಲ್ಲ. ಬುದ್ಧಿಯ ಕಸರತ್ತಿಗೆ ಕೆನು ವಿಗೆ ವಿಚಾರದ ಉಕ್ಕು ಮಣಿಯಾವದಿಲ್ಲ.— ಆದಕ್ಕೆ ನಾವು ...ಹಿರಿಯರು ಜ್ಞಾನಿಗಳು ಹೇಳಿದ ಮಾತನ್ನು ನಂಬಬೇಕು....ಅವರ ಮಾತಿನಲ್ಲಿ ವಿಶ್ವಾಸ ನಿಡಬೇಕು.... ”

“ ನಾವು ಯಾರೊಬ್ಬರನ್ನು ಪ್ರೀತಿಸಬೇಕಾದರೆ ಪ್ರೀತಿಸಿಗೊಳ್ಳುವ ವ್ಯಕ್ತಿ ಸದ್ಗುಣೀಯಾಗಿರಬೇಕು... ”

“ ನಮ್ಮಿಂದ ದೈತ್ಯಿಸಿಕೊಳ್ಳಲ್ಪಡುವ ವ್ಯಕ್ತಿ ದುರ್ಗಂಧಿಯಾಗಿರಬೇಕು”

“ ನಮ್ಮ ಪ್ರೀತಿ - ದೈತ್ಯ ವ್ಯಕ್ತಿಯ ಸದ್ಗುಣ ದುರ್ಗಂಧಿಗಳಿಗೆ ಸಂಬಂಧಿತವಾಗಿರುತ್ತವೆ.... ಆದರೂ... ”

“ ಆದರೂ ಕೆಲವೊಂದು ಸಲ ನಾವು ದುರ್ಗಂಧಿಯನ್ನೂ ಪ್ರೀತಿಸುವ ದುಂಟು ”

“ ಏಕೆ ? ”

“ ಅದಕ್ಕೆ ಉತ್ತರ ‘ಇದು’ ಎಂದು ತೊರಿಸಲು ಸಾಧ್ಯವಿಲ್ಲ. ”

“ ಆದರೆ ‘ಪೂರ್ವ ಜನ್ಮದ ಚುಣಾನುಬಂಧ’ ಎಂದು ಹೇಳಿದರೆ ಅದನ್ನು ಅಲ್ಲಿಗಳಿಯಾವ ಧೈಯರು ಯಾರಿಗೂ ಆಗದು ”

“ ಏಕೆಂದರೆ ಆದಕ್ಕೆ ಅದಲ್ಲದೆ ಬೇರೆ ಯಾವ ಉತ್ತರವೂ ಇಲ್ಲ.”

“ ಆದುವೆ ಉತ್ತರ ಸುಮಿತ್ರಾ.... ನನ್ನ ಸಿನ್ನ ಸಂಬಂಧಕ್ಕೆ”

“ಇದನ್ನು ಯಾರಾದರೂ ಒಪ್ಪಬಹುದೇ? ಸಂಬಬಹುದೇ? ಎನ್ನುವ ವಿಚಾರನನ್ನು ನಾವು ಮಾಡುವದು ಹುಚ್ಚುತನ”

“.... ಏಕೆಂದರೆ ಇನ್ನೊಬ್ಬರನ್ನು ಒಪ್ಪಿಸುವದು ಎಂದಿಗೂ ಸಾಧ್ಯವಿಲ್ಲ ಈ ಜಗದಲ್ಲಿ....”

“ ಪ್ರತಿಯೊಬ್ಬನ ಜ್ಞಾನ ಚಕ್ಷುವಿನ ಮೇಲೆ ಕಮ್ಮಿ ಪರದೆ ಇದೆ ಆ ಕಮ್ಮಿ ಹರಿದು ಹಾಕಿ ಇಗವನ್ನು ನೋಡುವವರಿಗೆ ಜಗದಲ್ಲಿಯ ಸತ್ಯವನ್ನು ಅವನ ಕಂಗಳಿಗೆ ಬೀಳಿದು. ಈ ಜಗದಲ್ಲಿ ಯಾರೂ ಕೆಟ್ಟಿ ವಾಟಿಗಳಿಲ್ಲ.ಆದರೂ ಪ್ರತಿಯೊಬ್ಬರೂ ಆಜ್ಞಾನದಲ್ಲಿ ಮುಖುಗಿದ್ದರಿಂದ ಆವರಿಗೆ ಒಕ್ಕೆಯ ಕಾರ್ಯದ ಕಡೆಗೆ ವಿಚಾರ ಹರಿಯಲಾರದು. ಅವರು ಯಾವುದನು ಕಂಡರೂ ಆವರಿಗೆ ಕಾಣುವದು ಕೆಡಕು. ಏಕೆಂದರೆ ಆದು ಆವರ ಆ ವ್ಯಕ್ತಿಯ ಆಜ್ಞಾನದ ಫಲ....”

“ಆಜ್ಞಾನ ಅಳಿದು ಹೊಗಬೇಕು....”

“...ಕತ್ತಲೆ ಇಲ್ಲದಾಗಬೇಕು...”

“ ... ಆಜ್ಞಾನ ಅಳಿದು ಹೊಗಿಸುವದಕ್ಕೆ ಜ್ಞಾನದ ಉದಯವಾಗಬೇಕು ”

“ ಕತ್ತಲೆ ದೂರಾಗುವದಕ್ಕೆ ಸೂರ್ಯನ ಉದಯವಾಗಬೇಕು. ”

“ ಆದೆಂದಿಗೂ ಅಸಾಧ್ಯ ಎಂದು ಹಲವರ ವಾದ....”

“ ... ಆದರೆ ‘ನಾವು ಕತ್ತಲೆಯಲ್ಲಿರುವೆವು’ ಎನ್ನುವದರ ಅರಿತಿ ಪೂರ್ಣ ಅರಿವು ನಮಗಾದ ಕ್ಷೇತ್ರದಲ್ಲಿ ನಾವು ಬೆಳಕಿನ ಕೆರಣಗಳನ್ನು ಕಾಣಲು ಆರಂಭಿಸುವೆವು. ”

“ ...ಏಕೆಂದರೆ ‘ಕತ್ತಲೆ’ ಆಜ್ಞಾನ ”

‘ ಕತ್ತಲೆ ’ ನೆವು ಎನ್ನುವದನ್ನು ಅರಿತುಕೊಳ್ಳುವದೇ ಜ್ಞಾನ ”

ಕುಲಕರ್ಣಿಯವರ ಇಂತಹ ವಿಚಾರಗಳ ಅಥ ನನಗಾಗುತ್ತೆ ಲೇ
ಇರುತ್ತಿರಲಿಲ್ಲ.

ಅದರೆ ಅವರ ಮಾತು ಕೇಳಿದ ನಂತರ ಒಂದು ತರದ ಶಾಂತಿ ದೊರ
ಕುತ್ತಿತ್ತು ನನ್ನ ಮನದಲ್ಲಿಯ ಜೆಲವು ವಿಚಾರಗಳ ಯಾದೃಚ್ಛೆ ವಿರಾಮ
ಸಿಕ್ಕುತ್ತಿತ್ತು. ಕೋಲಾಹಲ ಕೆಲವು ವೇಳಬುವರೀಗಾದ್ದರಿಂದ ತಡೆಯುತ್ತಿತ್ತು.

ಅದರೂ ಆನಿಸುತ್ತಿತ್ತು ನಾನು ಕುಲಕರ್ಣಿಯವರಿಗೆ ಭಾರವಾಗಿರುವೆ
ನೀಂದು.

ಅವರೇನೋ ಹೇಳುತ್ತಿದ್ದರು, ನಾನು ಅನ್ನ ಹಾಕುವದಿಲ್ಲ ಎಂದು. .

ಅದು ಅವರ ಚೈದಾಯಿ.

ಅದರೆ ಹಾಗೆ ಅವರಾಡುವದು ಆಸತ್ಯವಲ್ಲವೇ ?

ಅವರು ಹೇಳುವದನ್ನು ನಾನು ಒಪ್ಪಿಕೊಳ್ಳಬೇಕೇ ?

ಒಪ್ಪಿಕೊಂಡರೆ ನಾನು ಕೃತಫೈ ಯಾಗುವದಿಲ್ಲವೇ ?

ನಾನು ತಿನ್ನುವ ಅನ್ನ ಅವರ ಬೇವರಿನಿಂದ ಬಂದುದು. ಅದರೆ ಅದು
ನನ್ನದು ಎಂದರೆ ಹೇಗೆ ? ಭಗವಂತನು ಆದನ್ನು ಒಪ್ಪಬಹುದೇ ? ಭಗ
ವಂತನೇಕೇ — ನನ್ನ ಮನವಾದರೂ ಅದನ್ನು ನಂಬಬಹುದೇ ?

ಕುಲಕರ್ಣಿ ಯಾರು ನನೆಗೆ ?

ಹೆತ್ತ ತಂದೆಯೇ ಮನೆಯಿಂದ ದೂಡಿದಾಗ ದೇವರಂತಿ ಧಾವಿಸಿ ಬಂದ
ಕುಲಕರ್ಣಿಯವರು ನನ್ನ ವಾಲಿಗೆ ದೇವರಲ್ಲವೇ....?

ಅವರು ದೇವರು... ಅಹುದು.

ಅವರು ಮನುಷ್ಯರಲ್ಲಿ... ದೇವರು.

ಮನುಷ್ಯರಲ್ಲಿಯ ಯಾವ ಗುಣಗಳೂ ಅವರಲ್ಲಿಲ್ಲ. ಯಾವ ಸ್ವಾರ್ಥಿವೇ
ಅವರಿಗೆ ನೋಂಕದು. ಯಾವ ಆಕಷಣೆಯೂ ಅವರನ್ನು ಆಕಷಣೆಲಾ
ರದು.

ಇಂದಿದ್ದರೆ.... ?

ನನ್ನಂತಹ ತರುಣಿ ‘ಕಾಮಿನಿ ಹೇಳುವಂತೆ’ ‘ರೂಪವತಿ ತರುಣಿ’ ಅವರ ಉಡಿಯಲ್ಲಿ ರೆಕ್ಕೆ ಕೆತ್ತಿ ಬೀದಿರುವಾಗ ದೂರಿರುವದು ಸಾಮಾನ್ಯರಿಗೆ ನಾಧ್ಯವೇ ?

ನಾನು ನನ್ನ ಮನೆಯಲ್ಲಿರುವಾಗ ಹೊರಕ್ಕೆಳಿದು ನನ್ನನ್ನು ಹಾಳು ಪರಾಡಿದ ರಂಗನೆಲ್ಲಿ ? ಹಾಳಾಗಿ ಹೆಳ್ಳಿದಲ್ಲಿ ಸಿಕ್ಕು ಹೋಗುವಾಗ ಎತ್ತಿ ತಂದು ಪನೆಯಲ್ಲಿಟ್ಟು ಸುರಕ್ಷಿತವಾಗಿಟ್ಟು ಮಹಾನುಭಾವರೆಲ್ಲಿ ?

ಆವ ಹಾಳು ಭಾವಿಯ ತಳ.

ಇವರು ಆಗಸದಲ್ಲಿ ಮಿನುಗುವ ನಕ್ಕತ್ತ.

ಭಾವಿಯ ತಳ ಕಾಣಿಸುವದು ತೀರ ಸುಲಭ. ನೇಲಿಂದ ಹಾರಿ ಕೊಂಡು ಬಿಟ್ಟುರಾಯಿತು. ಯಾರ ಸಹಾಯವಿಲ್ಲದೆ ಯಾವ ಆಕಂಕ್ಷವಿಲ್ಲದೆ ನೇರವಾಗಿ ತಳವನ್ನು ಕಂಡು ತಳವಾಗಿ ಬೀಳಬಹುದು.

ಆದರೆ ಆಗಷದೆಡಿಗೆ ಹಾರಲು ಸಾಧ್ಯವೇ ?

ಸಾಧ್ಯವಿಲ್ಲ. ಯಾರೊಬ್ಬರು ಎತ್ತಿ ಕೊಂಡು ಹೋಗಬೇಕು. ಎತ್ತಿ ಕೊಂಡು ಹೋಗುವದಾದರೂ ಕೂಡ ಎತ್ತಿ ಸಿಕೊಳ್ಳುವವರ ಜೊತೆಗೆ ಸಂಕೀರ್ಣವಡಬೇಕು. ಒಬ್ಬಿರಿಗೆ ಇನ್ನೊಬ್ಬರ ಭಾರ.

ಆದರೂ ಕುಲಕಣೀಯವರು ನನ್ನ ಭಾರವನ್ನು ಎತ್ತುತ್ತಿರುವರು.

ನನ್ನಿಂದಾಗಿ ಅವರಿಗೆ ಕಷ್ಟವಾಗುತ್ತಿರಬಹುದೆ ?

ಅವರಿಗೆ ಕಷ್ಟ ಕೊಟ್ಟು ನಾನು ಅವರಲ್ಲಿ ಉಳಿಯಬೇಕೆ ?

ನನಗೆ ಉಪಕಾರ ಮಾಡಿದವರಿಗೆ ಕಷ್ಟಕೊಡುವದು ಅನಾಯ.....ವಾವ.

ನಾನು ಅವರಿಗೆ ಕಷ್ಟ ಕೊಡಬಾರದು. ಕಷ್ಟಕೊಟ್ಟು ಅವರಲ್ಲಿ ಉಳಿಯಬಾರದು.

ಆದರೆ ಹೋಗುವದೆಲ್ಲಿಗೆ...?

ನಾನು ಹೋಗಬೇಕಾದುದು ಎಲ್ಲಿಗೆ ?

ಇನ್ನೊಳ್ಳಿಯೂ ಹೋಗಬಾರದೆಂದು ಅವರು ನನ್ನನ್ನು ಇಲ್ಲಿಗೆ ಕರೆದು ತಂದಿದ್ದಾರೆ. ನಾನು ಎಲ್ಲವನ್ನೂ ಬಿಟ್ಟು ಹೊರಟು ಹೋದರೆ...!

ಅವರ ಮನಸ್ಸಿಗೆ ಸೋಷು.

ನನಗೆ ಕಷ್ಟ.

ಈ ಮನೆ ಬಿಟ್ಟೆ ಮರುದಿನವೇ ನಾನು ಈ ಜಗವನ್ನು ಬಿಡುವದಕ್ಕೆ ಸಿದ್ಧಾಂತಗಳೇಕು... ನನಗೆ ಯಾರಲ್ಲಿಯೂ ಆಶ್ರಯ ಸಿಕ್ಕಲಾರದು. ನನಗೆ ಆಶ್ರಯ ಕೊಡುವರಾದೂ ಯಾರು? ಯಾವ ಕಾರಣಕಾಗಿ ಅವರು ನನಗೆ ಆಶ್ರಯ ಕೊಡಬೇಕು?

ಆಶ್ರಯದ ಅವೇಕ್ಕೆ ಮಾಡುವವರು ಅನಾಧಿತ್ಯ.

ಅವರೆ ಆಶ್ರಯ ಕೊಡುವವರು ದೇವರಿರಬೇಕು. ದೇವರಿರಲೇಬೇಕು.

ಅನಾಧರಿಗೆ ಸೀರವೇಕ್ಕೆ ಬುದ್ಧಿಯಿಂದ ಆಶ್ರಯಕೊಡುವವ ದೇವನೊಬ್ಬು. ಅಲ್ಲದೆ ಇನ್ನಾರೂ ಇಲ್ಲ.

ದೇವರೇ ಮನುಷ್ಯರೂವ ತಳೆದು ನನಗೆ ಆಶ್ರಯ ಕೊಟ್ಟಿದ್ದಾನೆ. ಇಲ್ಲ ದಿದ್ದರೆ ಯಾರಿಗೆ ಯಾರು ಕರೆಯುತ್ತಿದ್ದರು?

ಅವರಿಚಿಕರೊಬ್ಬರು ನನ್ನನ್ನು ಕರೆಯುತ್ತಿದ್ದರಾದರೂ ಹೇಗೆ? ದಾರಿ ಯಲ್ಲಿ ಹೋಗುವ ಶ್ರೀಯನ್ನು ಕರೆಯುವ ಧ್ಯೇಯರು ಯಾರಿಗೆ?

ಮನುಷ್ಯನಿಗೆ ದೇವನ ಪರಿಚಯ ಸಿಕ್ಕುವದು ಕರಿಣ. ಏಕೆಂದರೆ ಆತ ಮನುಷ್ಯರಲ್ಲಿ ಮನುಷ್ಯನಾಗ ಅಡಗಿರುತ್ತಾನೆ.

ಅದರೆ ದೇವರಿಗೆ ಪ್ರತಿಯೊಬ್ಬನ ಪರಿಚಯ. ಏಕೆಂದರೆ ಜಗತ್ತೀ ಆತನ ಸ್ತೋಪಿ. ‘ಹೊಲಿಗೆಲ ಸದಲ್ಲಿಯೇ ಆಯುಷ್ಯ ಕಳಿದ ಆಜಮಿಜ್ಞಿಗೆ ಕೂಡ ದೇವರು ಆಪತ್ತಾಲದಲ್ಲಿ ಒಲಿದ’ ಎಂದು ತಾಯಿಗೆ ತಂದೆ ಆಗಾಗ ಹೇಳು ತ್ತಿದ್ದ ಮಾತಿನಲ್ಲಿ ತಥ್ಯವಿಲ್ಲದೆ ಇಲ್ಲ. ದೇವರು ಆಪತ್ತಾಲದಲ್ಲಿ ನೇರಿನಿಗೆ ಧಾವಿ ಸುತ್ತಾನೆ ಎಂದು ಹೇಳಬದು ಸತ್ಯ.....

ಅನೇಕರಿಗೆ ಅಸತ್ಯವೇನ್ನಿಸುತ್ತಿರಬಹುದು. ಅದರೆ ನಾನೂ ಅಸತ್ಯವೆಂದು ಹೇಳಿದರೆ ಸತ್ಯವನ್ನು ಮರೀಮಾಡಿದಂತಾಗುವದಿಲ್ಲವೇ....?

.... ಸಾಯಂವರನ್ನು ಬದುಕಿಸುವದು ದೇವರ ಕೆಲಸ. ಆಪತ್ತಾಲದಲ್ಲಿ ಸೀರವು ನೀಡುವದು ದೇವ ಕಾಯರು; ಅನಾಧರಿಗೆ ಆಶ್ರಯ ಕೊಡುವದು ದೇವ ಧರ್ಮ.

ಈ ಎಲ್ಲವನ್ನು ಆಚರಿಸುವವರು ದೇವರೇ ಅಲ್ಲದಿದ್ದರೇ ? ದೇವರ ಅಂಶ
ಈ ಎಲ್ಲವನ್ನು ಆಚರಿಸಿದ ಕುಲಕರ್ಮಯವರು ದೇವರ ಅಂಶ.....
ನನ್ನ ಹಾಲಿಗೆ ದೇವರು.....

ಡೊರೆತ ದೇವರನ್ನು ದೂಡಿ ಹೋಗಬೇಕೆ ? ದೇವರನ್ನು ದೂಡಿ
ಹೋಗುವದಾದರೂ ಎಲ್ಲಿಗೆ.... ? ದೇವರನ್ನು ದೂರಕೂಡಿ ವಂನುಷ್ಯರು
ಬಾಳುವದಾದರೂ ಸಾಧ್ಯವೇ... ?

ದೇವರನ್ನು ದೂಡಿದಾಗ ಬೀಳುವದು ರಾಕ್ಷಸನ ದವಡೆಯಲ್ಲಿ. ರಾಕ್ಷಸನ ದವಡೆಯಿಂದ ಮುಕ್ತಾಗಿ ದೇವನ ಹತ್ತಿರಕ್ಕೆ ಬಂದಿರುವೆ...

ರಾಕ್ಷಸನ ದವಡೆಯಿಂದ..... ?

ಅಹುದು...ರಂಗ ರಾಕ್ಷಸನೇ ಸಿಜ

ಕುಲಕರ್ಮಯವರು ಹೀಳುವದಿಲ್ಲವೇ.... ?

“ ಜಗತ್ತಿಗೆ ಒಳ್ಳೆಯದನ್ನು ಮಾಡುವವ ದೇವರು. ”

“ ಇನ್ನೊಂದಿಗೆ ಕೆಡಕಾಗದಂತೆ ನಡೆಯುವವ ಮನುಷ್ಯ ”

“ ತನ್ನ ಸ್ವಾಧ್ಯಕ್ಷಾಗಿ ಉಳಿದವರನ್ನು ಹಾಳುಮಾಡುವವ ರಾಕ್ಷಸ... ”
ಎಂದು.

ಅಂಶಿಯೇ ರಂಗ ರಾಕ್ಷಸ.

ರಾಕ್ಷಸ ರಂಗ ಹಾಳು ಮಾಡಿದ ನನ್ನನ್ನು.

ದೇವರಂತಹ ಕುಲಕರ್ಮ ನನ್ನನ್ನು ಬದುಕಿಸುತ್ತಿರುವರು.

ಅದರೇ.....

ಅದರೆ ಕೊನೆಯವರಿಗೆ ಕುಲಕರ್ಮಯವರು ಹೀಗೆಯೇ ನನ್ನನ್ನುಇಟ್ಟು
ಕೊಂಡು ಸಲಹುಬಹುದೆ ...? ಸಲಹುವೆ ಎಂಬ ವಿಚಾರ ಇಂದು ಅವರಲ್ಲಿ
ಇದ್ದುದಾದರೂ ನಾಳೆಯ ವರಿಗೆ- ಕೊನೆಯವರಿಗೆ- ಉಳಿಯಬಹುದೆ....?

ಇಂದು ಅವರು ಒಟ್ಟೇ ಇರುವರು, ನಾಳೆ ಅವರ ವಿವಾಹವಾದರೆ...?

ಅವರ ವಿವಾಹವಾದರೆ....?....ಅದರೆ....?

ಅವರ ವಿವಾಹ ಯಾರ ಜೊತೆಗೆ.....?

ನನ್ನ ಜೊತೆಗೇ ಅವರ ವಿವಾಹ ಏಕೆ ಆಗ ಕೂಡದು...?

... ಹುಟ್ಟಿ....ನಾನು.....ಹುಟ್ಟಿ.....

ನನ್ನ ಜೊತೆಗೆ ವಿವಾಹ...?

ಕುಲಕರ್ಣಿಯವರ ವಿವಾಹ ನನ್ನ ಜೊತೆಗೆ...?

ಅದು ಹೇಗೆ ಸಾಧ್ಯ...?

ಅವರು ದೇವ ಪುರುಷರು.

ನಾನು ವಾಸಿ....ಹೆಂಗಸು

ನನ್ನ ಕತೆ ಎಲ್ಲವೂ ಅವರಿಗೆ ಗೊತ್ತಿದೆ. ನನ್ನ ಹೊಟ್ಟಿಯಲ್ಲಿ ಬೆಳೆಯುವ ಸಿಂದದ ವಿಚಾರ ಅವರಿಗೆ ಗೊತ್ತಿದೆ. ಅವರ ತಂದೆಯ ವಿಚಾರ ಅವರಿಗೆ ಗೊತ್ತಿದೆ. ‘ಅದರ ತಂದೆ ತಾನಲ್ಲ’ ಎಂದು ಹೇಳುವದೂ ಅವರಿಗೆ ಗೊತ್ತಿದೆ.

ಅಂದ ಮೇಲೆ ಅದು ಹೇಗೆ ಸಾಧ್ಯ... ?

ಭಿ... ಇಂತಹ ವಿಚಾರ ಸರಿಯಲ್ಲ. ಹೋಗ್ಯವಲ್ಲ.

ಇಂತಹ ವಿಚಾರ ಕೂಡ ಪಾಪ.....

ಇರಲು ಅಶ್ರಯ ಕೊಟ್ಟವರ ಮೇಲೆಯೇ ಕಣ್ಣಾಹಾಕುವದೆ ?

ಭಿ....ಇದೆಂತಹ ಅನಾರ್ಥಿಯ.....ಇಂತಹ ವಿಚಾರ ಶೀರ ಅನುಷ್ಠಿತ...

ಅದರೆ ಇಂತಹ ವಿಚಾರಗಳು ಅನುಷ್ಠಿತನಾಗಿ ಕಾಣುವದಿಲ್ಲ ಶಾನಿ ನಿಗೆ. ಅವಳು ಶೀರ ವಿಚಿತ್ರ ಹೆಣ್ಣು ಮಂಗಳು. ನನ್ನ ಮನದ ವಿಚಾರ ಅವಳಿಗೆ ಅರಿವಾಯಿತೋ ಅಥವಾ ಅಂತಹದೇ ವಿಚಾರ ಅವಳಲ್ಲಿ ಉದ್ದೇಶಿಸಿತೋ ಯಾರು ಬಲ್ಲರು....ಒಂದು ದಿನ ಅವಳು ನನ್ನೆದುರು ಹೇಳಿಯೇ ಬಿಟ್ಟಿಳು.

” ಸುಮಿತ್ರಾ...ನೀನು ಯಾವ ವಿಚಾರವನ್ನೂ ಮಾಡಬೇಕು ಕುಲಕರ್ಣಿಯವರನ್ನು ವಿವಾಹನಾಗು.....ಇದರಲ್ಲಿ ವಿಚಾರ ಮಾಡುವಂತಹ ದೇನ್ನೂ ಇಲ್ಲ. ನೀನು ಸ್ತ್ರೀ. ನಿನ್ನ ಅಯುಂಘ್ಯದಲ್ಲಿಯ ಮೊದಲನೇಯ ಮರಣ ಅಥವಾ ಜನಸ ಹೆಣ್ಣೆ ವಿವಾಹ.

ವಿವಾಹವು ಮರಣವೂ ಆಹುದು. ಜನನವೂ ಆಹುದು.

ವಿವಾಹದ ಪ್ರೋವರ್ಡಲ್ಲಿ ಅವಳು ತಂಡೆ-ತಾಯಿಯ ಮಗಳು. ವಿವಾಹದ ನಂತರ ಅವಳಿ ಹಿಂದಿನ ಎಲ್ಲ ಸಂಬಂಧವೂ ಕಡಿಮು ಹೋಗುವದು. ಅವಳ ತಂಡೆ-ತಾಯಿಗಳ ವಾಲಿಗೆ ಅವಳು ಇಲ್ಲದಾಗುವಳು. ಅಥಾರ್ತ ಸತ್ತುಹೋಗುವಳು. ತಾವೇ ಹೆತ್ತ ತಮ್ಮ ಮಗಳ ಮುಖ ಸೊಡಬೇಕೆನ್ನಿಸಿರೂ ಅವರು ಅವಳ ಪತಿಯ ‘ಪ್ರೋವರ್ ಪರವಾನಿಗೆ’ ವಡೆದುಕೊಳ್ಳಬೇಕು. ತಮ್ಮ ಮನೆಯಲ್ಲಿಯೇ ಬೆಳೆದ ಮಗಳಿಗೆ ಅವಂಗೆ ಏನನ್ನು ಹೇಳಲು ಅಧಿಕಾರವಿರುವದಿಲ್ಲ. ಸತ್ತ ಮೇಲೆ ಶ್ರಾದ್ಧವಾಡುವ ರೀತಿಯಲ್ಲಿ ತಂಡೆ-ತಾಯಿಗಳು ಮಗಳಿಗೆ ಯಾವುದನ್ನೂ ಮಾಡಬೇಕಾದರೂ ಮಾಡಿದ ಅಡಿಗೆಯನ್ನು ಬಾರಹ್ಯಣರ ಮುಖಾಂತರ ಸಿತ್ಯಗಳಿಗೆ ತಲುಪಿಸುವಂತೆ ತಂಡ ತಾಯಿಗಳು ಯಾರೊಬ್ಬರ ಮುಂಖಾಂತರ ಮಗಳಿಗೆ ತಲುಪಿಸಬೇಕು. ಅಂತೆಯೇ ವಿವಾಹ ಸ್ತ್ರೀಯ ಮರಣ ”

“ ಅದರಂತೆ ವಿವಾಹವೂ ಜನ್ಮನೂ ಆಹುದು. ”

“ ವಿವಾಹದ ಆಕ್ಷತೆಗಳು ಅಧವಾ ಕಾಗದದ ಮೇಲೆ ಹೆಸ್ತಾಕ್ಷರಗಳು ಮಾಡಿದ ಕ್ಷೇತ್ರದಲ್ಲಿ ಅವಳು ಈ ಜಗದಲ್ಲಿ ಹೆಂಡತಿ, ಪತ್ನಿ, ಭಾಯ್ಯ ಎಂಬ ವಿವಿಧ ಹೆಸರಿನಿಂದ ಜನ್ಮ ತಾಳುವಳು. ಜೀವನಿದ್ದ ಯಾವ ಜೀವಿಯ ಜನನಕ್ಕೂ ಗಂಡು, ಹೆಣ್ಣು, ತಂಡೆ-ತಾಯಿಗಳ ಆಕ್ಷತೆನಿದ್ದರೆ ಈ ಜನನಕ್ಕೆ ಹೆಚ್ಚೆನ ಅವಕ್ಷರತೆಯೇ ಇಲ್ಲ. ಗಂಡುಸಾದರೆ, ಗಂಡಾದರೆ ಸಾಕು. ಅವನಿಂದಲೇ ಅವಳ ಜನನ. ಆದರೆ ಜನ್ಮ ಕೊಟ್ಟಿ ಗಂಡಸು ಇಲ್ಲಿ ತಂಡೆಯಲ್ಲ. ಗಂಡ, ಪತಿ, ಅಯ್ಯ.... ಅಧವಾ ಕಳ್ಳರ ಮಾತಿನಲ್ಲಿ ಘಂಡರ ಮಾತಿನಲ್ಲಿ ಹೇಳುವದಾದರೆ ದೇವರು. ಪತಿದೇವರು.”

“ ವಿವಾಹದ ಮರುಕ್ಷೇಣದಲ್ಲಿ ಹೆಂಡತಿ ಎಂಬ ಒಂದು ಜೀವಕ್ಕೆ ಜನ್ಮ ಕೊಟ್ಟಿ ಆ ಜೀವದ ಸವಾರಧಿಕಾರಿಯಾಗುತ್ತಾನೆ ಜನ್ಮ ಕೊಟ್ಟಿ ಗಂಡಸು ಈ ಜಗತ್ತಿನಲ್ಲಿ ಹೆಂಡತಿ, ಪತ್ನಿಯಾಗಿ ಜನ್ಮ ತಾಳಿದವಳಿಗೆ ಜಗದ ಯಾವ ಸಂಬಂಧವೂ ಇರುವದಿಲ್ಲ. ಅವಳಿಗೆ ಸ್ವತಹದ ಅಸ್ತಿತ್ವವೇ ಇರುವದಿಲ್ಲ;

ಅವಳ ಜೀವನ ಜೀವನ ಎಲ್ಲವೂ ಅವಳಿಗೆ ಜನ್ಮ ಕೊಟ್ಟಿ ಪಕಿಯಲ್ಲಿ ಲೀನವಾಗುತ್ತವೆ. ಅಗ ಅವಳು ಒಂದು ಗೊಂಬೆ. ಸೂತ್ರದ ಗೊಂಬೆ....”

“... ಅ ಗೊಂಬೆಯ ಸೂತ್ರಗಳೆಲ್ಲವೂ ಅವಳಿಗೆ ಜನ್ಮ ಕೊಟ್ಟಿ ಗಂಡನ ಕೈಯಲ್ಲಿ ಅವನು ಕುಟುಂಬದಂತಿ ಕುಟುಂಬಿಕೆ ಅವನು ಕೈಸೂತ್ರ ಎಳೆದರೆ ಸರ್ವ ದೇಹವೂ ಸ್ಥಗಿತವಾಗಿ ಕೈಯೊಂದೇ ಮೇಲಕ್ಕೆಳಬೇಕು ..”

“ ಜೀವವಿದ್ದ ಪ್ರಾಣಿಗಳಲ್ಲಿ ಸರ್ವಶ್ರೀಷ್ಟನೆಂದ ಮನುಷ್ಯ ದೇಹದಲ್ಲಿ ಪಶ್ಚಿಮಾಗಿ ಜನ್ಮ ತಾಳಿದರೂ ಅವಳಿಗೆ ಅಸ್ತಿತ್ವವಿಲ್ಲ ! ”

“ ಪಶ್ಚಿಮ ಅಸ್ತಿತ್ವವೇ ಇಲ್ಲ”.

ಪಶ್ಚಿಮನು ಗೊಂಬೆಯಾಗಿ ಶ್ರೀಯ ಜನನವಾಗುತ್ತದೆ ವಿವಾಹದಿಂದ ”

“ ಅದರೂ.... ನಾನು ನಿನಗೆ ವಿವಾಹ ಮಾಡಿಕೊ ಎಂದು ಹೇಳುವೆ. ವಿವಾಹದಿಂದ ನಿನ್ನ ಅಸ್ತಿತ್ವವೇ ಆಡಗಿ ಹೋಗುತ್ತದೆ. ಎನ್ನ ಪದನ್ನು ತಿಳಿಸಿ ಹೇಳಿ ನನಗೆ ವಿವಾಹ ಮಾಡಿಕೊ ಎಂದು ಹೇಳುತ್ತಿರುವೆ ! ”

“ ಇದು ಅಶ್ವಯುಫ ! ”

“ ವಿವಾಹ ಮಾಡಿಕೊಂಡು ನಿನ್ಮ ಕೊಲೆಯನ್ನು ನೀನು ಮಾಡಿಕೊ ಎಂದು ”

“ ಏಕೆ... ? ಎಕೆ... ? ”

“ ಏಕೆಂದರೆ... ಏಕೆಂದರೆ ಆಸಂಖ್ಯಾತ ಕೊಲೆಯ ಅಸ್ತಿಭಾರದ ಮೇಲೆಯೇ ಜಗದ ಚೀಳವಣಿಗೆಯಾಗಬೇಕಾಗಿದೆ ಜಗತ್ತು ಮುಂದುವರಿಯ ಬೇಕಾಗಿದೆ ”

“ ವಿವಾಹವೆಂದರೆ ಶ್ರೀಯ ಕೊಲೆ. ಶ್ರೀಜಾತಿಯ ಕೊಲೆ. ಸುಮಿತ್ರಿಯ ಕೊಲೆ. ಅದರೂ ವಿವಾಹವಾಗಲೇಬೇಕು ಏಕೆಂದರೆ ವಿವಾಹ ವಿಲ್ಲದೆ ಶ್ರೀ ಭಾಷಳಾರಳು. ಶ್ರೀಜಾತಿ ಭಾಷಳಾರದು....ಸುಮಿತ್ರಿ ಭಾಷಳಾರಳು.”

“ ಸ್ತ್ರೀ ಬದುಕಬೇಕಾದರೆ ತನ್ನ ಕೊಲೆ ಮಾಡಿಕೊಳ್ಳಬೇಕು. ತನ್ನ ಕತ್ತಿಗೆ ತಾನೇ ಹೆಗ್ಗಹಾಕಿಕೊಂಡು ಪತಿ ಎನ್ನುವ ಯಾವನೋ ಇಬ್ಬ ಗಂಡಸಿನ ಕೈಗೆ ಕೊಟ್ಟಿ ಕೊಲೆ ಮಾಡಿಸಿಕೊಳ್ಳಬೇಕು.....”

“ಕೊಲೆ ಮಾಡುವವರಿಗೆ ಕರುಣೆಯಿಲ್ಲ.”

“ಕೊಲೆ ಮಾಡಿಸಿಕೊಳ್ಳುವವರಿಗೆ ಹೆದರಿಕೆಯಿಲ್ಲ ”

“ ಏಕೆಂದರೆ.....”

“ ಒಬ್ಬರಲ್ಲಿ ಲಾಲನೆ.....”

“ ಇನ್ನೊಬ್ಬರಲ್ಲಿ ಅಜ್ಞಾನ...”

“ ತನ್ನ ಸುವಿಕಾಗಿ ಹೇಣ್ಣು, ಹೇಣ್ಣು ಜಾತಿ ಎಂದು ತಿಳಿದುಕೊಳ್ಳುವದು ಗಂಡು, ಗಂಡುನು ಜಾತಿ....”

“...ಪತಿಯೇ ಪರದ್ದಿನತ. ಅವನಿಂದಲೇ ಮುಕ್ತಿ. ಅವನಿಲ್ಲದಿದ್ದರೆ ಬಾಳು ಇಲ್ಲ. ಎಂದು ತಿಳಿದುಕೊಳ್ಳುವಳು ಸ್ತ್ರೀ, ಸ್ತ್ರೀ ಜಾತಿ...”

“ ಒಬ್ಬನಂದು ತೆರಿದ ಮುಖ. ಇನ್ನೊಬ್ಬು ಲು ರೀಕ್ಕೆ ರೀತ್ತೆ ಹೆಚ್ಚೆ ”

“ ಒಂದು ರಕ್ತ ಸಿಪಾಸಿ ದೇವತೆ ಇನ್ನೊಂದು ಬಲಿಗಾಗಿ ನಿಂತ ಪರು”

“....ಈ ಕಟ್ಟಿಕಲೆಗೆ ಹೆಸರು- ದೊಡ್ಡ ಹೆಸರು- ಸಂಸಾರ.! ”

ಸಂಸಾರ.... !

“....ಸುಮಿತ್ರಾ....ನೀನೂ ಸಂಸಾರ ಮಾಡಬೇಕಾಗಿದೆ. ಅಥಾರ್ತ ನೀನು ಬಲಿಯ ಮೂಕ ಪಶುವಾಗಬೇಕಾಗಿದೆ. ಬಾಯ್ತಿರದು ನಿಂತ ರಕ್ತ ಸಿಪಾಸಿ ದೇವನಿಗೆ ನಿನ್ನ ಬಲಿಯಾಗಬೇಕಾಗಿದೆ....”

“....ಆ ಬಲಿದಾನದ ಶಮಾರಂಭಕ್ಕೆ ಸಂಭ್ರಮದ ಹೆಸರು ವಿವಾಹ.! ”

“ ವಿವಾಹ ...”

“ ಅಥಾರ್ತ ನೀನು ವಿವಾಹಕ್ಕೆ ಸಿದ್ಧಳಾಗಬೇಕಾಗಿದೆ ”

“ ನೀನು ವಿವಾಹ ಮಾಡಿಕೊಳ್ಳಲೇ ಬೇಕು....”

“....ನಿಕೆಂದರೆ ವಿವಾಹವಿಲ್ಲದೆ ಬಾಳು ಇಲ್ಲ, ಬದುಕು ಇಲ್ಲ, ಕೊಲ್ಲಿ ಮಾಡಿಕೊಂಡು ಕತ್ತು ಹಿಸುಕಿಸಿಕೊಂಡೂ ನೀನು ಒಮುಕ ಬೇಕಾಗಿದೆ.”

“ ಸುಮಿತ್ರಾ ನನಗೆ ಗಂಡನೆಂದರೆ ಜಾಗುಸ್ನೇ, ವಿವಾಹವೆಂದರೆ ಹೇಣಿಕೆ, ಸಂಸಾರವೆಂದರೆ ಕೊಳಳಿ. ಆದರೂ ಹೇಳುವೆ....”

“ ‘ನೀನು ವಿವಾಹ ಮಾಡಿಕೂ’ ಎಂದು ”

“ ಏಕೆ... ? ”

“ ಅದಿಲ್ಲದೆ, ವಿವಾಹವಿಲ್ಲದೆ ಶ್ರೀಗೆ ಸಂರಕ್ಷಣೆಯಿಲ್ಲ ”

“ ಪತಿಯಿಲ್ಲದ ಶ್ರೀ ಸಾರ್ವಜನಿಕ ವಸ್ತು. ಎಲ್ಲರಿಗೂ ಲಭ್ಯವಿರುವ ವಸ್ತು. ಯಾರಿಗೂ ಸಿಕ್ಕುವದು. ಅಂತೆಯೇ ಎಲ್ಲರೂ ಕೂಡಿ ಅವಳನ್ನು ಮುಗಿಸುವರು. ಅವಳನ್ನು ಕೊಂಡುಬಿಡುವರು.....”

“....ಸಾವಿರ ಜನರ ಕೈಗೆ ಸಿಕ್ಕು ಸಾಯಂವದಕ್ಕಿಂತ ಒಬ್ಬನ ಕೈಯಿಂದ ತನ್ನ ಕೊತ್ತಿ ಮಾಡಿಸಿಕೊಳ್ಳುವದು ವಾಸಿ....”

“ ನನ್ನನ್ನು ನೋಡು....”

“ ನನ್ನ ವಿವಾಹವಾಗಿದೆಯೇ....? ”

“ ಆಗಿದೆ.”

“ ನನಗೆ ಪತಿ ಇರುವನೇ...? ”

“ ಇರುವನು....ಇಂಜಿಲ್ ! ”

“... ಎರಡು ಖತ್ತರ ಒಂದೇ ಪಶ್ಚಿಗೆ...! ”

“ ನಾನು ಕೈಗೆ ಸಿಕ್ಕುವ ರೈಕೈಯಿಲ್ಲದ ವಸ್ತುವೆಂದು ಸುತ್ತಲಿನ ಗಿಡಗ ಕಳು ನನ್ನನ್ನು ಹೊಡಿದು ಕಾಕಲು ಸರ್ವ ಶಾಲವೂ ಪ್ರಯತ್ನಿಸುತ್ತುವೆ. ತಮ್ಮ ಮನದಿಳಿ ಪೂರ್ವಿಸದಂತಾಡಾಗ ಎಲ್ಲರೂ ನನಗೆ ಹೇಳಿತ್ತಾರೆ.—”

“....ಕಾಮಿನಿ ಪಾಸಿ....ಕಾಮಿನಿ ಕೆಟ್ಟಿ ಹೆಂಗಸು... ಕಾಮಿನಿ ವ್ಯಭಿ ಶಾರಿ....” ಇನ್ನೂ ಹೆಲವು ಬಿರುದಾವಳಿಗಳು....

“ ಅದನ್ನು ಸಿಧ್ಧಮಾಡಿ ಕೊಡುವ ಧೈರ್ಯ ಯಾರಿಗಾದರೂ

ಇದೆಯೇ? ಅಂತಹ ಎದೆತಟ್ಟೆ ಮುಂದೆ ಬಂದಿರುವ ಗಂಡಸು ಒಬ್ಬನಾದರೂ ಇರುವನೇ...?”

“...ನನ್ನ ಗಂಡನೆನ್ನುವ ವೈಕ್ರಿಗೆನೇ ತ ಧೈಯರ್ವಿಲ್ಲಿಂದಾಗ ಇನ್ನು ಇದವರಿಗೆ ಎಲ್ಲಿಂದ ಬರಬೇಕು ಅಂತಹ ಧೈಯರ್...?”

“...ಆದರೆ ನನ್ನೊತ್ತಿ ಬದಕಲು ನಿನಗೆ ಸಾಧ್ಯವೇ....”

“...ಇನ್ನೂ ಕಾರಲು ಕಲಿಯುವ ಪೂರ್ವದಲ್ಲಿಯೇ, ಗೂಡಿನ ಹೇಸ್ತಿ ಲಲ್ಲಿಯೇ ಗಿಡುಗನ ಬಾಯಿಗೆ ತುತ್ತಾಗಿರುವ....ನಿಂನು.”

“ ಅದಕ್ಕೆ ಹೇಳುವೆ ನಿಂನು ವಿವಾಹ ಮಾಡಿಕೊಂಡು ಬಿಡು....”

ಕಾಮಿನಿ ಅತ್ಯಂತ ಸುಲಭವಾಗಿ ಹೇಳುತ್ತಾಳೆ. ‘ವಿವಾಹ ಮಾಡಿ ಕೊಂಡು ಬಿಡು.’ ಎಂದು. ಆದೂ ಕೂಡ ಕುಲಕರ್ಣಿಯವರ ಜೊತೆಗೆ!

ವಿವಾಹವೇಂದರೆ ಕೊಲೆ ಎಂದು ಹೇಳುತ್ತಾಳೆ. ಅದರೂ ನಿಂನು ವಿವಾಹ ಮಾಡಿಕೊಂಡು ಸಂಸಾರ ಸಾಗಿಸು ಎಂದೇ ಹೇಳುತ್ತಾಳೆ.

ಪಕೆಂದರೆ ‘ವಿವಾಹವಿಲ್ಲದೆ ಸ್ತ್ರೀಗೆ ಸಂರಕ್ಷಣೆ ಇಲ್ಲ’ ಅಂತೆ.

ಅವಳು ಹೇಳುವದೂ ಸತ್ಯ.

ಪತಿಯಿಲ್ಲದ ಸ್ತ್ರೀಗೆ ಯಾವ ಬೆಲೆಯಿದೆ? ಬೆಲೆ ಇಲ್ಲದಿದ್ದರೆ ಜಿಡಲಿ. ಅವಳ ರಕ್ಷಣೆ ಮಾಡುವವರಾದರೂ ಯಾರು!

ವುನೆಯಿಂದ ಬೀರಿಗೆ ನಾನಿಳಿದಾಗ ನನ್ನ ರಕ್ಷಣೆ ಮಾಡುವವರಾದರೂ ಯಾರಿದ್ದರು....?

ವಿವಾಹವಾಗದೆ ಹಾಗಿಯೇ ಉಳಿದಲ್ಲಿ ಎಲ್ಲರಿಗೂ ನಾನು ‘ಬೀಕು’ ಎಕೆಂದರೆ ನಾನು ಒಬ್ಬನ ಪತ್ನಿಯಲ್ಲ. ಒಬ್ಬನ ಪತ್ನಿಯಾಗದೆ ಇರುವವರಳು ಎಲ್ಲರಿಗೂ ಪತ್ನಿ. ಪ್ರತಿಯೊಬ್ಬರೂ ಅವಳನ್ನು ತನ್ನವಳನ್ನು—ಆದೂ ವಿವಾಹದ ಹೇಳಿಗಾರಿಕೆ ಇಲ್ಲದೆ—ತನ್ನವಳನ್ನು ಮಾಡಿಕೊಳ್ಳಬೇಕೆಂದು ಪ್ರಯೋಜನವರು ಆದರಲ್ಲಿ ಒಬ್ಬಿಬ್ಬರಾದರೂ ಯಶಶ್ವಿಯಾಗಿ ಹಾಳು ಮಾಡುವರು. ನನ್ನನ್ನು ರಂಗ ಹಾಳು ಮಾಡಿದಂತೆ.

ರಂಗ ನನ್ನನ್ನು ಹಾಳು ಮಾಡಿದ.

ನನ್ನದೂ ವಿವಾಹವಾಗಿದ್ದರೆ....?

ನನಗೂ ಬಬ್ಯ ಪತಿಯಿದ್ದರೆ....?

ರಂಗನಿಗೆ ಹತ್ತಿರ ಸುಳಯುವದಂತೂ ಇರಲಿ ಕಟ್ಟಿತ್ತಿ ನೋಡುವ
ಧೈಯರಾಗುತ್ತಿರಲಿಲ್ಲ. ನನ್ನ ನೀರಮನೀಯ ಕಮಲೆ.....

ಅವಳಗೂ ನನಗೂ ಪಯಸಿಸಲ್ಪಿ ಬಹೆಳ ಅಂತರವಿಲ್ಲ. ಅವಳು
ನನ್ನಕ್ಕಂತಲೂ ಚಲುವೆ. ಆದರೆ ಅವಳನ್ನು ಕಟ್ಟಿತ್ತಿನೋಡುವ ಧೈಯರಾಗಿಗೆ ?

ಏಕೆಂದರೆ ಅವಳ ವಿವಾಹವಾಗಿದೆ. ಅವಳ ಪತಿ ಅವಳ ರಕ್ಷಣೆ
ಮಾಡುತ್ತಾನೆ.

ಕಾಮಿನಿ ಹೇಳುತ್ತಾಳೆ ‘ವಿವಾಹನೆಂದರೆ ಕೊಲೆ’ ಎಂದು.

ಆದರೆ ವಿವಾಹ ಕೊಲೆಯಂದ ರಕ್ಷಿಸುವ ಕವಚ ಇದ್ದಂತಿ. ಕೊಲೆ
ಯಾಗದಂತಿ ಕಾಯುವ ಕವಚವಿದ್ದಂತಿ ಆಲ್ಲವೇ...?

ನನ್ನದೂ ಲಗ್ನವಾಗಿದ್ದರೆ....?

ನಾನು ಆ ಹಾಳು ಮನೆಯಲ್ಲಿ ಇರುತ್ತಿರಲಿಲ್ಲ. ರಂಗನ ನೋಟಕ್ಕೆ
ಬಲಿಬೀಳುತ್ತಿರಲಿಲ್ಲ. ರಂಗನ ಸವಿಮಾತುಗಳಿಗೆ ಮರುಭಾಗುತ್ತಿರಲಿಲ್ಲ.

ಇನ್ನೊಬ್ಬರು ನನ್ನನ್ನು ನೋಡುದಂತಿ ಸುತ್ತ ಕೋಟಿ ಕಟ್ಟಿದ ಶಕ್ತಿ
ಯೊಂದು ಇರುತ್ತಿತ್ತು. ಆ ಶಕ್ತಿಯೇ ಪತಿ.

ಆದು ದೊರೆಯುವದು ವಿವಾಹದ ಸಂತರ.

ವಿವಾಹವಿಲ್ಲದೆ, ಪತಿಯಿಲ್ಲದೆ ಸ್ತ್ರೀಗೆ ಸಂರಕ್ಷಣೆಯಿಲ್ಲ. ಎಂದು
ಹೇಳುವ ಕಾಮಿನಿಯ ಮಾತು ನಿಜ. ಆದರೆ ವಿವಾಹನೆಂದರೆ ಮರಣ
ಎನ್ನುವದನ್ನು ನಾನು ನಂಬುವಧಾರೂ ಹೇಗೆ ?

ನನ್ನ ತಾಯಿಯದೂ ವಿವಾಹವಾಗಿದೆ. ತಾಯಿಯ ತಾಯಿಯದೂ
ವಿವಾಹವಾಗಿತ್ತು. ಸಮಕ್ಕ ಸ್ತ್ರೀಜಾತಿಯದೂ ವಿವಾಹವಾಗಿದೆ. ಆಗಿತ್ತು.
ಆಗುವದು.

ವಿವಾಹವಿಲ್ಲದೆ ಸ್ತ್ರೀಗೆ ಅಸ್ತಿತ್ವವೇ ಇಲ್ಲ.

ಸ್ತ್ರೀ ಎನ್ನುವ ಕಬ್ಬಿಕ್ಕೆ ಅಸ್ತಿತ್ವ ಬರಬೇಕಾದರೆ ಹತಿ ಎನ್ನುವ ಶಕ್ತಿ ಅದಕ್ಕೆ ಜೀವ ತುಂಬಲೇಬೇಕು. ತುಂಬಿರಲೇಬೇಕು. ಅದಿಲ್ಲದಿದ್ದರೆ ಹತಿ ಶಕ್ತಿಯಿಲ್ಲದಿದ್ದ ಹೆಣ್ಣು ಸ್ತ್ರೀ ದೇಹಧಾರಿ ಅನ್ನೆ.

ಸ್ತ್ರೀ ಅಲ್ಲ.

ನನಗಾರು ಸ್ತ್ರೀ ಎಂದು ಕೊಗುವವರು....?

ನಾನೇಂದು ಹೆಣ್ಣು. ಬರಿ ಹೆಣ್ಣು ವೊತ್ತ.

ದಯಾಳು ಕುಲಕೆಣ್ಣೆಯವರ ರಕ್ಷಣೆಯ ನಾಲ್ಕು ಗೋಡೆಗಳು ಬಿಜ್ಞ ಸೇಲಸಮವಾದಾಗ ನನ್ನ ಆವಸ್ಥೆ ಏನು....?

ತಂದೆಯ ಮನೆಯಂದ ಹೊರಗೆ ಬಂದಾಗೆ ಆದ ನನ್ನ ಆವಸ್ಥೆ ಏನು. ? ಮರಣವಲ್ಲದೆ ಇನ್ನಾವ ದಾರಿ ನನ್ನೆಡುರು ತೆರಿದಿತ್ತು? ತೆರಿದ ಎಲ್ಲರ ಬಾಗಿಲು ಗಳು ನನಗಾಗಿ ಮುಚ್ಚಿದ್ದವು. ಕರೆಯುವ ಎಲ್ಲರ ಮುಖಗಳು ನನಗಾಗಿ ಮೌನಿಯಾಗಿದ್ದವು ಕೈಮಾಡಿ ಕರೆಯುವ ಕೈಗಳು ನಿಶ್ಚಲವಾಗಿದ್ದವು.

ಕುಲಕೆಣ್ಣೆಯವರೊಬ್ಬರು.....

ಅವರ ವಿಚಾರನೇಕೆ? ಅವರು ಮನುಷ್ಯರೇ ಅಲ್ಲ. ದೇವರು.

ದೇವರ ವಿಚಾರ ಮಾನವರಾದ ನಮಗೆ ನಿಲುಕದು. ಅವನ ಕಾಯ್ದಿಂದಲೇ ನಾವು ಅವನಿಗೆ ಕೃತಜ್ಞರಾಗಿರಬೇಕು,

“ನಮ್ಮ ವಿಚಾರ ಸಾವಿರ ಹರದಾರಿ ದೂರ ಓಡಿದರೂ ದೇವರ ವಿಚಾರ ನಮಗೆ ಗೊತ್ತಾಗದು” ಎಂದು ಕುಲಕೆಣ್ಣೆಯವರು ಹೇಳುವದಿಲ್ಲವೆ?

ಅದು ನಿಜವೂ ಅಹುದು,

ಇಲ್ಲದಿದ್ದರೆ ಯಾರಿಗೆ ಗೊತ್ತು ನಾನು ಇಲ್ಲಿಗೆ ಕುಲಕೆಣ್ಣೆಯವರ ಮನೆಗೆ ಬರುತ್ತಿದ್ದನೆಂದು?

ಸಾಯಬೇಕೆಂದು ಹೊರಟಿವಳು ಇಲ್ಲಿಗೆ ಬಂದು ವಿವಾಹದ ವಿಚಾರ ನಡೆಯಿಸಿರುವೆ. ಇದು ಮನುಷ್ಯರ ಕಾಯ್ದವೇ....? ಮನೆಯಂದ ಹೊರಬೇಳುವಾಗ ತಪ್ಪಿಕೂಡ ನನ್ನ ವಿವಾಹವಾಗಬಹುದು— ಎನ್ನುಸಿದ್ದಿತೇ....?

ವಿವಾಹವಾಗಬಹುದು ಎನ್ನಿಸಿದ್ದರೆ ನಾನು ಸಾಯವದಕ್ಕೇಕೆ ಹೊರಡುತ್ತಿದ್ದೀ? ಮದುಮಗಳಾಗಿ ವಂದುಮಗಳಂತೆ ಸಿಂಗರಿಸಿಕೊಂಡು ಸಲಿಯುತ್ತು ನಗುತ್ತ ನನ್ನವರಿನ್ನುವರಿನ್ನು ಸುತ್ತುಗಟ್ಟಿಕೊಂಡು ಹೊರಡುತ್ತಿದ್ದೆ.

ವಿವಾಹ, ಮರಣವೆಂದು ಕಾಮಿನಿ ಹೇಳುತ್ತಾಳೆ. ನಾನು ಮಾತ್ರ ಮರಣದಿಂದ ಮದುವೆಯ ಕಡೆಗೆ ವಾಗ್ ಕ್ರಮಿಸುತ್ತಿರುವೆ.

ಎನ್ನು ದೂರದ ದಾರಿ?

ಮರಣ ಜೀವದ ಜೀವನದ ಅಂತ್ಯ.

ವಿವಾಹ ಜೀವನದ ಆರಂಭ.

ಎಲ್ಲರೂ ಆರಂಭದಿಂದ ಅಂತ್ಯದ ಕಡೆಗೆ ಸಾಗುತ್ತಾರೆ. ನಾನು ಮಾತ್ರ ಅಂತ್ಯದಿಂದ ಆರಂಭದ ಕಡೆಗೆ ಸಾಗಿದ್ದೇನೇ!

ಎಂತಹ ವಿಚಿತ್ರ!

ಎಲ್ಲವೂ ದೈವಲೀಲೆ. ದೇವನ ಲೀಲೆ, ಆವನ ಆಟವನ್ನು ಅರಿಯಲು ಯಾರಿಂದಲೂ ಅಸಾಧ್ಯ.

ಅಂತೆಯೇ ಆವನು ಪರಮ ಶುರುವ. ಪರಮಾತ್ಮ.

ಆದರೆ ಪರಮಾತ್ಮ ಇಂತಹ ಲೀಲೆಯನ್ನೇಕೆ ಮಾಡುವ? ಆಡುವ? ಅದರ ಉದ್ದೇಶವೇನು?

ಯಾರೋಬ್ಬರು ಅಳುತ್ತಾರೆ.

ಯಾರೋಬ್ಬರು ನಗುತ್ತಾರೆ.

ಒಂದೆಡೆಯಲ್ಲಿ ದಯೆ.....

ಇನ್ನೊಂದೆಡೆಯಲ್ಲಿ ನೆತ್ತರದ ಕಾವಲು.

ಒಬ್ಬರು ಜ್ಞಾನದ ಭಂಡಾರ.

ಇನ್ನೊಬ್ಬ ಅಕ್ಷರ ಶತ್ರು...

ಒಂದೇ ಫಟನೆಯಿಂದ ಒಬ್ಬರಿಗೆ ಹಿತ. ಇನ್ನೊಬ್ಬರಿಗೆ ಅಹಿತ.

ಒಂದು ವಿಚಾರದಿಂದ ಒಬ್ಬರಿಗೆ ನಗೆ. ಇನ್ನೊಬ್ಬರಿಗೆ ಅಳು.

ವಕೆ.....?ವಕೆ....ಈ ಎಲ್ಲ ಆಟ....?

ಸಮಸ್ತ ವಿಶ್ವವೂ ದೇವನ ಸೃಷ್ಟಿ ಎಂದಾಗ ಜಗತ್ತಿನ ಜೀವಜಂತುಗಳಿಲ್ಲವೂ ದೇವನ ಸಂತತಿ. ಎಲ್ಲರೂ ಅಣ್ಣ ತಂಗಿಯರು. ಆಕ್ಷ್ಯ ತಮ್ಮಂದಿರು.

ಅಣ್ಣ ತಂಗಿಯರು....! ಆಕ್ಷ್ಯ ತಮ್ಮಂದಿರು....!!

ಆಹುದು ಅಲ್ಲದೆ ಏನು...?

ಒಂದೇ ತಂದೆಯ ನುಕ್ಕೆಳು ಬಂಧು ಭಗಿನಿಯರಲ್ಲವೇ...?

ಕುಲಕರ್ಮಯವರು ಹೇಳುತ್ತಾರೆ “ದೇವರಿಂದಲೇ ಜಗದ ಜನನ” ಎಂದು. ದೇವರೇ ಜನರ ತಂದೆ ಎಂದು.

ಆದು ನಿಜವಿದ್ದರೆ ಜನರೆಲ್ಲರೂ ಒಂದೇ ಹೊಟ್ಟಿಯ ನುಕ್ಕೆಳು ಎಲ್ಲರೂ ಆಕ್ಷ್ಯ ತಮ್ಮಂದಿರು. ಅಣ್ಣ ತಂಗಿಯರು....

ಆದರೆ ಒಂದೇ ಹೊಟ್ಟಿಯ ನುಕ್ಕೆಳಲ್ಲಿ ಈ ತರದ ಸಂಬಂಧವೇಕೆ ?

ಅಣ್ಣ ತಂಗಿಯರೇ ಗಂಡ ಹೆಂಡಿರಾಗಿ ಬಾಳುವರೇಕೆ ಈ ಜಗದಲ್ಲಿ... ?

ಒಂದೇ ಹೊಟ್ಟಿಯಲ್ಲಿ ಒಬ್ಬನೇ ತಂದೆಯಿಂದ ಹೀವ ತಾಯಿಯಿಂದ ಜನ್ಮತಾಳಿದ ಗಂಡು ಹೆಣ್ಣುಗಳು ಗಂಡ ಹೆಂಡರಾಗಿ ಮಗುವಿಗೆ ಜನ್ಮ ಕೊಡುತ್ತಾರೆ ಇದು ವಾಪನೆಲ್ಲವೇ....?

ಬೇರೆ ಬೇರೆ ಗಂಡು ಹೆಣ್ಣುಗಳು ಒಂದಾಗಿ ಕೂಡಿದ್ದಕ್ಕೆ ಜಗತು ‘ ಪಾಪ ’ ಎಂದು ಡಂಗುರ ಸಾರಿತು. ಸಾರಿ ನನ್ನ ಅವಹೇಳನೆ ಹೂಡಿತು. ಆದರೆ ಜಗತ್ತಿನ ಮಾಲವೇ ವಾಪದ ಕೂಪವಾಗಿದೆಯಲ್ಲ. ಜಗತ್ತಿನ ಅರಂಭವೇ ವಾಪದಿಂದಾಗಿದೆಯಲ್ಲ....?

ಅಂತೆಯೇ ಈ ಜಗದಲ್ಲಿ ವಾಪದ ತಾಂಡವ ಅವ್ಯಾಹರಿತವಾಗಿದೆ. ಪಾಪ ದಿಂದ ವಾಪದ ಜನ್ಮ..... ವಾಪದ ವಂಶವೇ ಜಗತ್ತನ್ನ ವ್ಯಾಪಿಸಿದೆ.

ನಾನು ಪಾಪಿ... ಏಕೆಂದರೆ ನನ್ನ ತಂದೆ ತಾಯಿಗಳು ವಾಪಿಗಳು. ಅವರಿಬ್ಬರೂ ಪಾಪಿಗಳು. ಏಕೆಂದರೆ ಅವರ ತಂದೆ ತಾಯಿಗಳೂ ಕೂಡ ಪಾಪಿಗಳು. ಹೀಗೆಯೇ ಜಗತ್ತಿನ ಮಾಲದಿಂದಲೇ ಪಾಪದ ದಾರಿ ಹುಟ್ಟಬಂದಿದೆ. ವಿಷದ ಹೊಳೆ ಹರಿದು ಬಂದಿದೆ....

ಪ್ರರೂಪ ಅಟಕ್ಕೆಂದು ಜಗತ್ತು ನಿಮಿಂಬಿದ ಆದರೆ ಅವನು ನಿಮಿಂಬಿದ ಜಗತ್ತೀ ಅವನ ವಿರುದ್ಧವಾಗಿ ವರ್ತಿಸಿತು. ಕಾಮಿನಿ ಹೇಳುವಂತೆ—

“ದೇವ ‘ಶತ್ರು’ ಎಂದು ಪುರುಷನನ್ನು ನಿಮಿಂಬಿದ ‘ಸೌಂದರ್ಯ’ವೆಂದು ಶ್ರೀಯನ್ನು ನಿಮಿಂಬಿದ. ಆದರೆ ಇಬ್ಬರನ್ನು ಒಂದೇ ಮನೆಯಲ್ಲಿ ನಿಮಿಂಬಿದ. ತಾನೇ ಜನ್ಮ ಕೊಟ್ಟಿ. ಆದರೆ ಮಗ ಶತ್ರುವಂತ, ಉಸ್ಕುತ್ತನಾಗಿ ಕಾಮಿಯಾಗಿ ಕ್ಷಾರನಾಗಿ ಸೌಂದರ್ಯವನ್ನು ಹಾಳು ಮಾಡಿದ. ಹುಡಿಗಳಿಸಿದ....”

ಹೀಗೆ ಜಗದ ಮೂಲದಖ್ಯಾಯೇ ವಾವವಡಗಿದೆ. ಜಗದ ಆರಂಭದ ಕೊಳೆಗೆ ವಾಪದ ಆರಂಭಪೂರ್ವ ಆಗಿದೆ. ವಾಪದ ಅನ್ವಯನ್ನು ತಿಂದೇ ಜಗ ಮುಂದೋಡುತ್ತಲಿದೆ.

ವಾವದಿಂದ ಜನ್ಮ ತಾಳಿ ಪಾಪೇವನ್ನೇ ತಿಂದು ಬದುಕುವವರು ಜನ್ಮ ಕೊಡುವದು ವಾಪಕ್ಕೆ ಮಾತ್ರ. ಈ ಜಗತ್ತಿನಲ್ಲಿ ಕಾಣಬದು ಕಾಣಿರುವದು ಎಲ್ಲವೂ ವಾಪಮಯ.

ಅಂತೆಯೇ ಜಗದಲ್ಲಿ ಅನ್ಯಾಯ ನಡೆಯುತ್ತಿದೆ ನ್ಯಾಯದ ಹೆಸರಿನಲ್ಲಿ. ಪಾಪದ ಆಚರಣೆಯಾಗುತ್ತಿದೆ ಪುಣ್ಯದ ಮುಸುಕೆನಲ್ಲಿ.

ಇದೆಲ್ಲವೂ ಶತ್ರು

ಆದರೆ ಕುಲಕರ್ಣಿಯವರ ವಿಚಾರವೇ ಬೇರೆ. ಅವರು ಹೇಳುತ್ತಾರೆ “ಇದೆಲ್ಲ ಆಸತ್ತು” ಎಂದು.

“ ಎಲ್ಲವೂ ಅನೆತ್ತು.... ಈ ಜಗದಲ್ಲಿ ನಡೆಯುವದೆಲ್ಲವೂ ಒಳ್ಳಿಯದಕ್ಕೆ ಅನ್ಯಾಯ ಎನ್ನುವದು ಜಗದಲ್ಲಿ ಇಲ್ಲವೇ ಇಲ್ಲ. ಅನ್ಯಾಯ ಎನ್ನುವದು ಇದ್ದರೆ ಅದನ್ನು ತೊಡಿದು ಹಾಕಬೇಕು ಪಾಪಕ್ಕೆ ತಡೆ ಹಾಕಬೇಕು...”

“ ನಾವನಿಲ್ಲದ ಪುಣ್ಯವಿಲ್ಲ. ಅನ್ಯಾಯವಿಲ್ಲದ ನ್ಯಾಯವಿಲ್ಲ. ಈ ಜಗತ್ತಿಲ್ಲವೂ ವಾವದಿಂದ ಜನಿತವಾಗಿದೆ ಎಂದು ಹೇಳುವದು ಶುದ್ಧ ತಪ್ಪ. ಜನಿತವಾದ ಜಗತ್ತು ಪಾಪಾಚರಣೆಯನ್ನು ನೂಡುತ್ತಿರಬಹುದು. ಆದ ಪಾಪ ದಿಂದಲೇ ಆದರ ಜನನ ಪಾಪವೇ ಆದರ ತಾಯಿ. ಪಾಪವೇ ಆದರ ತಂಡೆ.

ಎಂದು ನಾವು ಹೇಳುವದಾದರೆ ‘ ವಾಪನೇ ಪರಮಾತ್ಮೆ ’ ಎಂದು ಹೇಳಿ
ಜೀಕಾದಿತು. ”

... “ ಪಾಪ ಎಂದರೆ ಪರಮಾತ್ಮೆ ಎನ್ನಬೇಕಾದಿತು. ”

“ ಜಗದಲ್ಲಿ ಅನ್ಯಾಯವಿಲ್ಲ ಪಾಪವಿಲ್ಲ ಎಂದು ಹೇಳಲಾಗದು. ಪಾಪವೂ
ಇದೆ; ಪುಣ್ಯವೂ ಇದೆ. ನಾನ್ಯಾಯವೂ ಇದೆ. ಅನ್ಯಾಯವೂ ಇದೆ. ಅದಕ್ಕೆ ಪರ
ಮಾತ್ಮೆ ಹೇಳುತ್ತಾನೆ....”

“ಪಾಪ ಬೆಳೆದಾಗ ಅಧಮ್ಯ ಹೆಚ್ಚಿದಾಗ ಅನ್ಯಾಯ ತುಂಬಿದಾಗ
ತಾನು ಅದೆಲ್ಲದರ ನಿವಾರಣೆಗೆ ಇಲ್ಲಿ ಅವಶಾರ ತಾಳುವೆ ” ಎಂದು....”

“ ...ದೇವನ ಅವಶಾರ ಕಾರ್ಯ ಅಗ್ರಿಗ ನಡೆಯುತ್ತಲೇ ಇದೆ.
ಅಂತೆಯೇ ಇಲ್ಲಿ ಪಾಪವಿಲ್ಲ ಎಂದು ಹೇಳಲಾಗದು. ಇಲ್ಲಿ ಅಧಮ್ಯವಿಲ್ಲ ಎಂದು
ಸಾರಲಾಗದು. ‘ ಅದರೆ ಎಲ್ಲವೂ ಒಟ್ಟಿಯದಕ್ಕೆ ’ ಎನ್ನುವ ಮಾತಿನಲ್ಲಿ ನಾವು
ಷಿತ್ಯಾಸ ತಾಳಬೇಕು. ಪಾಪವಾದದ್ದು ಕೂಡ ಪುಣ್ಯವಂತನನ್ನು ಕರೆತರು
ಹಡಕ್ಕೇ.....”

“ಅಧಮ್ಯ ಬೆಳೆದದ್ದು ಕೂಡ ಭಗವಂತನ ಅವಶಾರಕ್ಕೆ...”

“ಈ ಸೃಷ್ಟಿಯ ಅಧವಾ ಇಂತಹ ಸೃಷ್ಟಿಯ ನಿರ್ಮಾಣವನ್ನು ಭಗ
ವಂತ ಮಾಡಿದ್ದೀರೆ ? ಎನ್ನುವ ಪ್ರಶ್ನೆಯೇ ಅಲ್ಲ....”

“ ...ಅದರೆ ಇದುವೇ ಮೂಲ ಪ್ರಶ್ನೆ....! ”

“ಈ ವಿಚಾರ ನಮ್ಮ ಮನದಲ್ಲಿ ಮೂಡಿದಾಗಲೇ ನಾವು ಭಗವಂತ
ನನ್ನ ಮುಲತಾಯಿಯನ್ನು ಕಾಡಿಸುವಂತೆ ಕಾಡಿಸಲು ಆರಂಭಿಸುತ್ತೀನೆ. ಅವ
ನನ್ನ ಕೇಳುತ್ತೀನೆ. ”

“ ಏಕೆ ಈ ಸೃಷ್ಟಿಯನ್ನು ನಿರ್ಮಿಸಿದೆ...? ” ಎಂದು

“ ...ಅದರೆ ದೇವ ಅದಕ್ಕೆ ಉತ್ತರಿಸುವದೇ ಇಲ್ಲ. ಬರಿ ಮುಗ್ಳಿಗೆ
ಖೋಂದನ್ನು ಬೀರುತ್ತಾನೆ. ಅವನು ಉತ್ತರಿಸದೆ ಮುಗ್ಳಿಗೆ ಬೀರಿದ್ದನ್ನು
ಕಂಡು ಕೆಲವರು ಅನಂದಿತರಾಗಿ ಸುಮೃಸಿದ್ದು ಬಿಡುತ್ತಾರೆ. ಇದೂ ಅವನ

ಹೊಯೆ ಎಂದು. ಇನ್ನು ಕೆಲವರು ನಾತ್ರ ಅದೇ ಪ್ರಶ್ನೆಯನ್ನು ತಿರುತ್ತಿರುಗಿ
ಕೇಳುತ್ತಾರೆ.....”

“ ಏಕೆ ಈ ಸೃಷ್ಟಿಯನ್ನು ನಿಮಿಂಬಿಸಿದೆ ? ” ಎಂದು....”

“ ಅಗಲೂ ಅವನು ಉತ್ತರಿಸುವದೇ ಇಲ್ಲ ಕೇಳುವವನ ಹಟ್ಟ ಹೆಚ್ಚಿ
ದಂತೆ ಹೇಳುವವನಲ್ಲಿ ಗಂಭೀರತೆ ಬೆಳೆಯುತ್ತದೆ. ಹಟ್ಟ ಹೆಚ್ಚಿದರೂ ಉತ್ತರ
ದೊರೆಯದೆ ಅನೇಕಸಲ ಕೇಳುವವ ವಿಚಿತ್ರ ಆವಸ್ಥೆಯಲ್ಲಿ ಮುಳುಗಿ ಹೋಗು
ತ್ತಾನೆ. ಕೊನೆಗೆ

“...ಕೊನೆಗೆ ಆ ಕೇಳುವವ ದೀನನಾಗುತ್ತಾನೆ. ದೀನನಾಗಿ ಅವ
ನನ್ನ ಕರೆಯುತ್ತಾನೆ. ಕರೆದು ಕೇಳುತ್ತಾನೆ “ ಏಕೆ ಈ ಸೃಷ್ಟಿಯನ್ನು ನಿಮಿಂ
ಬಿಸಿದೆ ? ” ಎಂದು. ”

“...ಅಗಲೂ ಅವನಲ್ಲಿ ಉತ್ತರವಿಲ್ಲ ! ಕೇಳುವವನ ಪ್ರಶ್ನೆಗೆ ತೇಳುವ
ವನ ಮುಗುಳ್ಳಗೆಯಾಂದೇ ಉತ್ತರ....”

“...ಕರೆದು ಕೇಳುವವನ ದೀನತೆ ಬೆಳದಂತೆ ಕೇಳಿಸಿಕೊಳ್ಳುವವ
ಉತ್ತರಿಸಬೇಕಾದವ ಹತ್ತಿರ ಹತ್ತಿರಕ್ಕೆ ಬರುತ್ತಾನೆ....”

“...ತೀರ ಹತ್ತಿರ....ತೀರ ಹತ್ತಿರ....ಇನ್ನೂ...ಹತ್ತಿರ....”

“ಭಗವಂತ ಹತ್ತಿರಕ್ಕೆ ಬರಲೊಡಿದರಂತೆ ಕೇಳುವವ ಕೇಳುವದನ್ನೇ ನಿಶ್ಚಯ
ಅವನ ಮುಗುಳ್ಳಗೆಯಲ್ಲಿ ಮುಳುಗುತ್ತಾನೆ ಕೊನೆಗೆ....”

“...ಹೇಳುವವ ಕೇಳುವವನ ಹೃದಯ ಪ್ರೇನೆತಿಷುತ್ತಾನೆ....!...”

“...ಕೊನೆಗೆ ಕೇಳುವದಾರಿಗೆ ?”

“...ಹೇಳುವವರು ಯಾರು ?”

“...ಯಾರ ಪ್ರಶ್ನೆಗೆ ಯಾರು ಉತ್ತರ ಕೊಡುವವರು....? ”

“...ಪ್ರಶ್ನೆಯೇ ಉತ್ತರ. ಉತ್ತರವೇ ಪ್ರಶ್ನೆ...”

“...ಅದಕ್ಕೇ ಹೇಳುವದು”

“...ಭಗವಂತ ಸೃಷ್ಟಿಯನ್ನು ನಿಮಿಂಬಿಸಿದ್ದೇಕೆ ? ಎನ್ನುವದು ಪ್ರಶ್ನೆಯೇ
ಅಲ್ಲ. ?

“... ಪ್ರಶ್ನೆಯೇ ಅಲ್ಲವಾದ್ದರಿಂದ ಆದಕ್ಕೆ ಉತ್ತರವಿಲ್ಲ...”

“...ಆದರೆ ನಮ್ಮಂತಹ ಅಜ್ಞಾನಿಗಳು ‘ಇದೆಲ್ಲವೂ ಭಗವಂತನ ಲೀಲೆ’ ಮಾಡು ಎಂಬ ಉತ್ತರದಿಂದ ಸಮಾಧಾನ ತಾಳಬೇಕು....”

“....ಇದೆಂತಹ ಲೀಲೆ ?...”

“ ಆನ್ಯಾಯ ಸಾಪ ಆಧರು ಎಲ್ಲವೂ ಭಗವಂತನ ಲೀಲೆಯೇ ? ಭಗವಂತನೆಂದರೆ ಜಗದೋಧಾರಕ ಎನ್ನುವಾಗ ಆವನು ಇಂತಹ ಲೀಲೆಯ ಸ್ನೇಕೆ ಮಾಡುವ ಎನ್ನುವ ಪ್ರಶ್ನೆಯೂ ಸ್ವಾಭಾವಿಕವಾಗಿ ನಮ್ಮ ಮನದಲ್ಲಿ ಉಂಟಿಸುವದು....”

“....ಆದರೆ ಇದಕ್ಕೆ ಜ್ಞಾನಿಗಳ ಉತ್ತರ “ ಇದೆಲ್ಲವೂ ಸ್ವಾಭಾವಿಕ.... ಇದೆಲ್ಲವೂ ಜಗದ ಉದಧಾರಕ್ಕೆ ” ಎಂದು....”

“ ಇದೆಲ್ಲವೂ ಜಗದ ಉದಧಾರಕ್ಕೆ ”

“... ವಾಪ ಆನ್ಯಾಯ ಆಧರು ಎಲ್ಲವೂ ಜಗದ ಉದಧಾರಕ್ಕೆ ”

ಹೀಗೆ ಹೇಳುವ ಕುಲಕರ್ಮಯವರ ಮಾತು ನನಗೆ ಸಮಾಧಾನ ಕೊಡುವದಿಲ್ಲ. ಆದಕ್ಕೆ ನನ್ನ ಅಜ್ಞಾನವೂ ಕಾರಣವಿದ್ದಿರಬಹುದು.

ವಾಪ ಆನ್ಯಾಯ ಆಧರುಗಳು ಜಗದ ಉದಧಾರಕ್ಕೆ ಎನ್ನುವ ಮಾತು ಗಳು ನನಗೆ ಹಿಡಿಸುವದೇ ಇಲ್ಲ.

ಆನ್ಯಾಯದಿಂದಲೇ ಜಗದ ಉದಧಾರವಾಗುತ್ತಿದ್ದರೆ, ಒಳ್ಳೆಯು ಕಾರ್ಯವನ್ನು ಮಾಡುವದಾದರೂ ಏಕೆ ?

ಸಾಪು ಆನ್ಯಾಯವನ್ನು ಮಾಡುವದು ಸ್ವಾರ್ಥಕ್ಕಾಗಿ, ಸ್ವಾರ್ಥದಿಂದ ಸ್ವಾರ್ಥದ ಮೂಲ ವ್ಯಕ್ತಿಯ ಸುಖ.

ವಾಪದ ಮೂಲವಾದರೂ ವ್ಯಕ್ತಿಯ ಸ್ವಾರ್ಥ, ವ್ಯಕ್ತಿಯ ಸುಖ.

ವ್ಯಕ್ತಿಗೆ ಸುಖದ ಆಶೀರ್ವಾದಿದ್ದರೆ ಆತ ಆದಾವ ಕಾರ್ಯವನ್ನೂ ಮಾಡುತ್ತಲೇ ಇರುವದಿಲ್ಲ. ಜಗತ್ತಿನ ಯಾವ ಕಾರ್ಯಕ್ಕಾಗು ಮೂಲ ವ್ಯಕ್ತಿಯ ಸುಖ, ವ್ಯಕ್ತಿಯ ಸ್ವಾರ್ಥ.

ವೋಕ್ಕೆ ಬೇಕೆನ್ನುವ ಹುಸಿಯ ವಿಚಾರವೂ ಸ್ವಾಧೀ.

ಅಮರ ಸುಖಕ್ಕಾಗಿಯೇ ಅಲ್ಲವೇ ವೋಕ್ಕೆವನ್ನು ಅವೇಕ್ಷಿಸುವದು?

ಅದೂ ಸ್ವಾಧೀನಲ್ಲವೇ....?

ಸುಖ....! ಸ್ವಾಧೀ..!

ಸ್ವಾಧೀ ಸುಖಕ್ಕಾಗಿಯೇ ಅಲ್ಲವೇ ನನ್ನ ಆವಸ್ತ್ರೆ ಹೀಗಾದುದು?

ಮನುಷ್ಯನ ಜೀವನದ ಉದ್ದೇಶವೇ ಸುಖ ಸಂಪಾದನೆ.

ಆ ದಾರಿಯಿಂದ ಮುಂದುವರೆಯಾಗ ಅನ್ಯಾಯವಾಗುತ್ತದೆ. ಅಧರ್ಯ ವಾಗುತ್ತದೆ. ಅಧಮರ್ವಾಗುತ್ತದೆ....ವಾವಾಚರಣೆಯಾಗುತ್ತದೆ.

ಕುಲಕರ್ಣಿಯವರು ಹೇಳುತ್ತಾರೆ ಪಾಪ-ಅನ್ಯಾಯ ಅಧಮರ್ವಾಗಳೆಲ್ಲವೂ ಜಗದ ಉದ್ಧಾರಕ್ಕೇಂದು.

ನನ್ನ ಪಾಪದಿಂದ ನನ್ನ ಉದ್ಧಾರವಾಗುವದೆ?

ರಂಗನು ಮಾಡಿದ ಅನ್ಯಾಯದಿಂದ ಆವನ ಉದ್ಧಾರವಾಗಲಿದೆಯೇ?

ನಾವಿಬ್ಜರೂ ಪಾವಾಚರಣೆಯಿಂದ ಅಧಮಿಗಳಾಗಿದ್ದೀರಂದ ನವ್ಯಾಬ್ಜರ ಉದ್ಧಾರವಾಗಲಿದೆಯೇ....?

ಅಧಮರ್ವಾಗಿ ಅನ್ಯಾಯ ಪಾಪದಿಂದ ಜಗದ ಉದ್ಧಾರವಾಗುತ್ತದ್ದರೆ ಜನರೆಲ್ಲರೂ ಒಬ್ಜರು ಇನ್ನೊಬ್ಜರನ್ನು ‘ಪಾಪಿ’ ಎಂದು ಹೇಳಿಯಾವದೇಕೆ? ಇನ್ನೊಬ್ಜನು ಅನ್ಯಾಯ ಮಾಡುತ್ತಿರುವನೆಂದು ಕೀಸರಿಡುವದೇಕೆ?

ಇದೆಲ್ಲವೂ ಭಗವಂತನ ಲೀಲೆ ಎಂದು ಹೇಳಿ ಸಮಾಧಾನ ತಾಳಬೇಕು ಏಕೆಂದರೆ ಇದು ಬಿಡಿಸಲಾರದ ಸಮಸ್ಯೆಯಾಗಿರಬಹುದು.

ಕುಲಕರ್ಣಿಯವರ ಸಹವಾಸದಲ್ಲಿದ್ದುಕೊಂಡು ಅನೇಕ ಪ್ರಶ್ನೆಗಳ ಬಗೆ ವಿಚಾರ ಮಾಡುವದನ್ನು ಕೆಲಿತಾಗಿದೆ. ಆದರೆ ಯಾವ ಸಮಸ್ಯೆಗೂ ಪರಿಹಾರದೊರಕದಾಗಿದೆ.

ಅವರು ಹೇಳುತ್ತಾರೆ ‘ಎಲ್ಲವೂ ಕಲಾಜ್ಞಕ್ಕಾಗಿ’ ಎಂದು.

ನನ್ನ ಅದಃಪತನ ಹೇಗೆ ನನ್ನ ಕಲಾಜ್ಞದ ಮಾರ್ಗ ತೆರೆಯುವದು....?

ಕಲ್ಯಾಣವಾಗಬೇಕಾದರೆ ಒಟ್ಟೀಯ ಮಾರ್ಗವನ್ನು ಹಿಡಿದು ಸಾಗಬೇಕು ಒಟ್ಟೀಯ ಮಾರ್ಗದಿಂದಲೇ ಒಟ್ಟೀಯ ಜೀವನ.

ನಾನು ಒಟ್ಟೀಯ ಮಾರ್ಗ ಹಿಡಿದ್ದರೇ...?

ನಾನು ದಾರಿ ತಪ್ಪಿರಿದ್ದರೇ...?

ಆದರೆ ಹಣಿಯಲ್ಲಿ ಬರೆದದ್ದು ಅನುಭವಿಸಲೇಬೇಕು

ಯಾವುದನ್ನು ಅರಿಯದ ನಾನು ದಾರಿತಪ್ಪಿ ಆಡವಿ ಸೇರಿದಂತಾಯಿತು

ಇದರಲ್ಲಿ ನನ್ನದಾದರೂ ತಪ್ಪು ಏನು? ಅಜ್ಞಾನಿ ನಾನು. ತಿಳಿಯವಹಂಬ ವಯಸ್ಸು ನನ್ನದು. ಆದರಲ್ಲಿ ಮನೆಯ ವಾತಾವರಣ ಮಾರ್ಗತಪ್ಪಿಸಿತು.

ಮನೆ...!

ಅದೆಂತಹ ಮನೆ? ಮನೆ....?

ಮನೆ ಎಂದರೆ ನೇರಳದ್ದು ಜಾಗೆಯಲ್ಲ. ನಾಲ್ಕು ಗೊಡೆಗಳನ್ನು ಕಟ್ಟಿಸೆರಳಗೆಂದು ಹಂಚು ಹಾಕಿದರೆ ಮನೆಯಾದಿತೆ?

ಧರ್ಮಶಾಲೆ.....

ಧರ್ಮಶಾಲೆಯಲ್ಲ. ಅದಕ್ಕುಂತ ಆಚೆಗಿನದು.

ಧರ್ಮಶಾಲೆ ಕಟ್ಟಿಸುವವರ ಮನದಲ್ಲಿ ಧರ್ಮದ ಭಾವನೆ ಇರುತ್ತದೆ. ಕಟ್ಟಿಸಿದ ಮನೆಯಲ್ಲಿ ನಾಲ್ಕು ಜನ ವಾಸವಾಡಲಿ ಎನ್ನುವ ಬುದ್ಧಿಯಿರುತ್ತದೆ. ಕಟ್ಟಿಸಿದ ಧರ್ಮಶಾಲೆಯಲ್ಲಿ ನಾಲ್ಕು ಜನ ಬಂದು ತಂಗುತ್ತಾರೆ, ವಿಶ್ವಾಂತಿ ಹೊಂದುತ್ತಾರೆ.

ಆದರೆ ನಾನಿದ್ದು ಮನೆ.....?

ಆದು ನೇರಳನ ಕೆಳಗಿನ ನೀಲ.

ಆಲ್ಲಿ ಮನುತ್ತೆಯಿಲ್ಲ. ಮನುತ್ತೆಯಿಲ್ಲದ ಮನೆ ಮನೆಯಿಲ್ಲ.

ಆದು ಮನೆಯಾಗಿರಲಿಲ್ಲ.

ಆಲ್ಲಿ ನನಗೆ ಇನ್ನು ಕೊಟ್ಟು ತಾಯಿಯಿದ್ದುಳು!

ತಾಯಿ....!

ಅವಳು ತಾಯಿಯಲ್ಲ. ಮಕ್ಕಳನ್ನು ಹೇರುವ ಯಂತ್ರ.

ಯಂತ್ರದಂತೆ ಮಕ್ಕಳನ್ನು ಹೇರುತ್ತಿದ್ದಳು — ಗಿರಣೆ ಬಟ್ಟೆಯನ್ನು ಖತ್ತಾಡಿಸುವಂತೆ. ಮಕ್ಕಳನ್ನು ಹೇತ್ತೆ ನಂತರ ಅವಳ ಕೆಲಸ ತೀರಿತು. ತನ್ನ ಹೊಟ್ಟೆಯಿಂದ ಹುಟ್ಟಿದ ಮಗು ಇದ್ದರೂ ಒಂದೇ ಸತ್ತರೂ ಒಂದೇ ಅದರ ಕಡೆಗೆ ಅವಳ ಲಕ್ಷ್ಯವಿರಲಿಲ್ಲ

ಅಂತೆಯೇ ಹಿರಿಯಾಗಿ ಹುಟ್ಟಿದ ನಾನು ಅವಳು ಹೇತ್ತೆ ಮಕ್ಕಳಿಗೆಲ್ಲ ನಾನು ತಾಯಿಯಾಗಬೇಕಾಗುತ್ತಿತ್ತು.

ತಿಂದು ಬೀಸಾರೆದ ಎಂಜಲೆಗೆ ತಿಪ್ಪೆ ಅಶ್ರಯವಾಗಬಂತೆ ಅವಳ ಹೊಟ್ಟೆಯಿಂದ ಹೊರಕ್ಕೆ ಬಂದ ಕೂಸುಗಳಿಗೆಲ್ಲ ನಾನು ಅಶ್ರಯವಾಗಿರುತ್ತಿದ್ದೆ.

ಒಂದು ...ಎರಡು...ಹತ್ತು.....

ಹುಟ್ಟಿದ್ದಕ್ಕೆಂತ ಸತ್ತವೇ ಹೆಚ್ಚು....

ಸತ್ತವರಲ್ಲ ನಾನೂ ಒಬ್ಬಾಗಿದ್ದರೆ...?

ಈ ವಿಚಾರ ಇಂದಿಲ್ಲ ಅಂದೂ ಬರುತ್ತಿತ್ತು. ಅದರೂ ನಾನು ಸಾಯಂತ್ರಿಲ್ಲ. ಅಂದೇ ಚಿಕ್ಕವಳದ್ದಾಗಲೇ ಸತ್ತು ಹೋಗಿದ್ದರೆ....?

ಹುಟ್ಟಿದ ಕ್ಷಣದಲ್ಲಿಯೇ ಸತ್ತಿದ್ದರೆ...?

ತಾಯಿ ಕೂಡ ಇದೇ ನೂತನ್ನು ಆಗಾಗ ಹೇಳುತ್ತಿದ್ದಳು.

‘ನಿನು ಹುಟ್ಟಿದ ಕೂಡಲೆ ಸತ್ತು ಹೋಗಿದ್ದರೆ ಸಿಕ್ಕಿಂತಾಗುತ್ತಿದ್ದೆ’ ಎಂದು ತಂದೆಯೂ ಇಂತಹ ನೂತನ್ನು ಹೇಳುತ್ತಿದ್ದು.

“ ಇವಳು ಸತ್ತಿದ್ದರೆನೇ ಒಕ್ಕೊಯಿದಿತ್ತು ” ಎಂದು

ಅದರೆ ಆನೆಲ್ಲ ನೂತನಗಳು ನನಗೆ ಆಶೀರ್ವಾದವಾಗಿದ್ದವು. ಹರಕೆಯಾಗಿದ್ದವು. ನಾನು ಸತ್ತು ಹೋಗಿದಂತೆ ಕಾಯುತ್ತಿದ್ದವು.

ಅದರೂ ಅವು ತಾಲುಸಾಧ್ಯವಾಗಿರುತ್ತಿದ್ದವು. ಅವರು ಕೊಂಡಿಸುವದು ಕೂಗುವದು ಶಾಪಿಸುವದು, ನನ್ನ ತಪ್ಪಿಗಾಗಿ ಅಲ್ಲ. ನಷ್ಟ ಅವರಾಧ ಶಾಂತಿಗಿ ಅಲ್ಲ!

ತನ್ನ ತಪ್ಪಿಗಾಗಿ, ತಾನು ಹೇತ್ತ ತನ್ನ ಮಗುವನ್ನು ತಾನು ಸೇವೊ ಧಾನ ಪರಿಸಲಾಗದ್ದುಕ್ಕಾಗಿ !

ಮಹ್ಯಳು ಎಚ್ಚರಾದಾಗಿನಿಂದ ಮಳಗುವವರಿಗೆ ನನ್ನ ಕೆಲಸ ಅವರ ಆರ್ಥಿಕೆ. ಅವು ಅಳದಂತಿ ನೋಡುವದು. ಅವುಗಳ ಬಟ್ಟೆ ಬರೆ ಸರಿಮಾಡುವದು ಅವುಗಳ ಉಟ್ಟಿ ಉಪಚಾರ ನೋಡುವದು....

ತಾಯಿಯ ಎಲ್ಲ ಕಾರ್ಯಗಳನ್ನು ನಾನು ಮಾಡಬೇಕಾಗುತ್ತಿತ್ತು. ಏಕೆಂದರೆ ತಾಯಿಯ ಸಮಸ್ತ ಶಕ್ತಿ ಹರಿದು ಮಹ್ಯಳ ದೇಹದಲ್ಲಿ ರಕ್ತವಾಗಿ ದ್ವಿತ್ತು. ಮಾಂಷವಾಗಿದ್ದಿತ್ತು.

ತಾಯಿ ಎಂದರೆ ಎಲುಬಿನ ಹಂದರಕ್ಕೆ ತೊಗಲಿನ ಬಟ್ಟೆ ಸುತ್ತಿ ಮಾಡಿದ ಗೊಂಬೆ. ಅಂತಹ ದೇಹದಿಂದ ಮಹ್ಯಳಿಗೆ ಹೇಗೆ ಜನ್ಮ ಕೊಡುತ್ತಿದ್ದಳೋ ?

ನನ್ನನ್ನು ಆವಳು ಹೆತ್ತಿದ್ದಳು ಆದರೆ ನಾನು ಹೆತ್ತುವಳ ಸ್ತ್ರೀ ಕಂಡಿರ ಲೀಲ್; ಆದರಿಂದ ನಾನು ‘ತಾಯಿಯ ಮಗಳಿ? ’ ಎಂಬ ವಿಚಾರ ಆಗಾಗ ನನ್ನಲ್ಲಿ ಬರುತ್ತಿತ್ತು.

ನನ್ನ ದೇಹಕ್ಕೆ ವಿಶ್ವಾಂತಿ ಎಂಬುದಿರಲ್ಲ. ವಿಶ್ವಾಂತಿಯಿಲ್ಲದೆ ಅಖಂಡ ವಾಗಿ ಕೆಲಸ ಮಾಡಿ ಎಲ್ಲಿಯಾದರೂ ಕೊಂಚ ತಪ್ಪಿದರೆ ತೀರಿತು....

ಅಂದು ತಂದೆಯಲ್ಲಿ ವಿಶ್ವಾಮಿತ್ರ ದೂರವಾ ಸರು ಒಂದುಗೂಡುತ್ತಿದ್ದರು, ತಂದೆ....!

ಅವನದೂ ಒಂದು ರೀತಿ. ಮಹ್ಯಳಿಗೆ ಜನ್ಮ ಕೊಡುವದು. ಜನ್ಮ ಕೊಟ್ಟ ಮಹ್ಯಳ ಹೊಣಿಗಾರಿಕೆಯನ್ನು ಪೂರ್ಣ ಮಾಡುವದಕ್ಕಾಗಿ ದುಡಿಯುವದು. ಹಗಲೆಲ್ಲ ಹೊರಗೆ- ದುಡಿದ ಬಂದ ಆತನಿಗೆ ತನ್ನ ಮಹ್ಯಳ ಕೀರಿ ಕೀರಿ ಸಹನವಾಗುತ್ತಿರಲ್ಲ.

ಅದಕ್ಕಾಗಿ ಶೀಕ್ಕೆ ನನಗೆ...!

ಇದೆಲ್ಲದರ ಜೊತೆಗೆ ನಾನು ಶಾಲೆಗೂ ಹೊಗಬೇಕಾಗುತ್ತಿತ್ತು, ಏಕೆಂದರೆ ಕಲಿಯದ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕಾರು ?

ಮುಮುಕ್ಷಿಯಲ್ಲದ ಮನೆ. ಮುಮುಕ್ಷಿ ನಾಡದ ತಾಯಿ. ಮುಮುಕ್ಷಿಯ
ಹೈಸರನ್ನೇ ಆರಿಯಾದ ತಂದೆ....

ನಾನು ಮುಮುಕ್ಷಿಗಾಗಿ ಹೆಸಿದಿದ್ದೆ
ಮುಮುಕ್ಷಿಯಲ್ಲದ ಮನೆಯಲ್ಲಿರುವದು ಮುಳ್ಳಿನ ಹಾಸಿಗೆ ಮೇಲೆ
ನಡೆಯುವದಕ್ಕಿಂತ ಕಷ್ಟದಾಯಕವಾಗಿತ್ತು.
ಈ ಕಷ್ಟದಿಂದ ಮುಕ್ತಿ ದೊರಕುವದು ಪುನೀಯ ಹೊರಗಿದ್ದಾಗಿ
ಮನೀಯ ಹೊರಗಿನವರು ಸುವ ಶಿಲ್ಪಿಂದ ಕರೆದಾಗ

ಮನೀಯ ಹೊರಗಿನವರು ಸುವ ಶಿಲ್ಪಿಂದ ಕರೆದಾಗ

ಮನೀಯ ಹೊರಗಿದ್ದಾಗಿ ಸುನ್ನನ್ನು
ಮನೆಯಲ್ಲಿ ಮುಮುಕ್ಷಿಯರಲ್ಲಿ. ಚೀರೆ ಮನೀಯ ಮುಮುಕ್ಷಿ ಸುನ್ನನ್ನು
ಎಳೆಯುತ್ತಿತ್ತು.....

ಮುಮುಕ್ಷಿಯ ಮನೆ....
ಆದೇ ಎದುರಿನ ಮನೆ....
ಆದೇ ರಂಗನ ಮನೆ....
ರಂಗನ ತಾಯಿ ಕರೆಯುತ್ತಿದ್ದೇಳು.
“ಆಯೋ ಪಾಪ .. ಎಷ್ಟೇಂದು ದುಡಿಯಾವಿಯಲ್ಲ ಮೇಗಳೇ.....”
ಎಂದಾಗ ತಡೆಯಿದೆ ನನ್ನ ಕಂಗಳಲ್ಲಿ ಸೀರು ತುಂಬುತ್ತಿದ್ದಷ್ಟು.
“ಬಿಡು....ಹಾಗೆಲ್ಲ ಕಣ್ಣೀರಿಡಬೇಡ. ಹೆಂಗಸಿನ ಹೆತ್ತುಮನೆಯೇನೋ
ಕಜೆಯವರಿಗಿರುವದಿಲ್ಲ” ಎಂದು ಕಣ್ಣೀರು ಒರಿಸಿದಾಗ ನಾನು ಈ ಲೋಕ
ವನ್ನೇ ಮರೆಯುತ್ತಿದೆ.
ಅಂತಹನೇ ನುಡಿಗಳು ಮುಮುಕ್ಷಿಯ ನಾತುಗಳು ಮನೆಯಲ್ಲಿ ದೊರೆ
ತಿದ್ದರಿ.....?

ದೊರೆತಿದ್ದರಿ.....?
ಸತ್ತ ಸಂಗತಿ ಸತ್ತಿರದಿದ್ದರಿ....ಎಂದಂತೆ...
ರಂಗನ ತಾಯಿಯ ಮುಮುಕ್ಷಿ ಸುನ್ನನ್ನು ಎಳೆಯುತ್ತಿತ್ತು. ಬಿಡುವೇ
ಹೊರೆತಾಗ ಹೋಗುವ ನಾನು ಬಿಡುವು ನಾಡಿಕೊಂಡು ಹೋಗತೊಂ
ಗಡೆ. ರಂಗನ ತಾಯಿಯ ಮನೆಗೆ.

ಅದೇ ವೇಳಿಗೆ ನನ್ನ ಬಟ್ಟೆ ಬರೆಯಲ್ಲಿ ಬಡಲಾವಣಿಯಾಗಿತ್ತು. ಚಿಕ್ಕ ವಳಿದ್ವಾಗ ತೊಡುವ ಬಟ್ಟೆಗಳು ದೇಹಕ್ಕೆ ಒಗ್ಗೂತ್ತಿರಲಿಲ್ಲ. ದೇಹ ಬೆಳೆ ದಿತ್ತು. ಕ್ವಣ ಕ್ವಣಕ್ವಣ ಬೆಳೆಯುತ್ತಿತು.

ಆ ಕ್ವಣಕ್ವಣಕ್ವಣ ಬೆಳೆಯುವ ದೇಹ ಅರಣ್ಯಕ್ಕೆ ಅಮಂತ್ರಣ ಕೊಡುತ್ತಿತ್ತು.

ಅದರೆ ಅದರ ಅರಿವು ಅಂದು ಇರಲಿಲ್ಲ.

ದೇಹ ಕಸುವಿನ ರಾಕ್ಷಸ. ಮನ ಅದರ ಸಾರಥಿ.

ಸಾರಥಿ ಇಲ್ಲದಾಗ ತಿಂದು ಬೆಳೆದ ಗೂಳಿಯಾದ ದೇಹ ನಿಂತಲ್ಲಿನಿಲ್ಲದೆ ನೀಗೆದು ಬೀಳುತ್ತದೆ. ಜಿಗಿಯುತ್ತದೆ.

ಹಾಗೆಯೇ ಇತ್ತು ನನ್ನ ಪರಿಸ್ಥಿತಿ.

ಅಂತಹ ವೇಳಿಯಲ್ಲಿ ಮಂಗ ಮನವು ಸಾರಥಿಯ ಪಟ್ಟಕ್ಕೆ ಬಂದಿತು. ದೇಹ ರಥದ ಸೂತ್ರಗಳು ಮನದ ಅಧಿಪತ್ಯಕ್ಕೆ ಬಂದವು.

ಮುಗುಡಾಣನಿಲ್ಲದ ಬೆಳೆದ ಗೂಳಿಗೆ ಮಂಗಮನ ಮಾಲಕ.

ನುಗ್ಗಿತು ಕಂಡಲ್ಲಿಲ್ಲ. ತನ್ನದಿಲ್ಲ ಇನ್ನೊಬ್ಬಿರದಿಲ್ಲ. ಎದುರಿಗೆಕಂಡದ್ದು ತನ್ನದು ಎನ್ನುವ ರೀತಿಯಲ್ಲಿ ಧಾವಿಸುತ್ತಿತ್ತು ದೇಹ ಮನದ ಸಾರಥಿಯ ಆಧಿಪತ್ಯದ ಕೆಳಕ್ಕೆ.

ಮುಮತೀಯಿಲ್ಲದ ಮನೆ.

ಮುಮತೀಯಿಂದ ಕರಯುವ ಮನೆ.

ಕರಿಯುವ ಮನೆಯಲ್ಲಿ ಈಗ ಮುಮತೀಯಿಂದೇ ಇದ್ದಿರಲಿಲ್ಲ ಈಗ ಅದರ ಜೊತೆಗೆ ಆಕರ್ಷಣವೂ ಇತ್ತು.

ಆ ಆಕರ್ಷಣಿ... ಅವರ ಮಗ.

ಅವರ ಮಗ ರಂಗ.

ನಾನು ಅವರ ಮನೆಗೆ ಹೋಗಿರದಿದ್ದರೆ....?

ಅವರು ನನ್ನನ್ನ ಪ್ರೇಮದಿಂದ ಕರಿಯದೆ ಇದ್ದರೆ....?

ನನ್ನ ಮನೆಯಲ್ಲಿಯೇ ಪ್ರೇಮವಿದ್ದರೆ....?

ಎಲ್ಲವೂ ಮುಗಿದು ಹೋದ ಪ್ರಶ್ನೆಗಳು. ಯಾವ ಪ್ರಶ್ನೆಯಿಂದಲೂ ಇಂದು ಸಮಾಧಾನವಾಗುವಂತಿಲ್ಲ. ಯಾವ ಉತ್ತರದಿಂದಲೂ ಹಿಂದಿನ ಅವಿಚಾರ ಸುವಿಚಾರವಾಗುವದಿಲ್ಲ....ಎಂದೆಂದಿಗೂ ಇಲ್ಲ.

ಅವಿಚಾರ ಸುವಿಚಾರವಾಗಬಹುದು. ಆದರೆ ಆದಕ್ಕೆ ಮೊದಲು ಅವಿಚಾರಿಯಾದವ ಸುವಿಚಾರಿಯಾಗಿ ಬರಬೇಕು.

ರಂಗ ಸುವಿಚಾರಿಯಾಗಬೇಕು.

ರಂಗ.....

ನಿಜವಾಗಿಯೂ ರಂಗ ಆಕಣಕೆ.

ಸಿರಿವಂತ ತಂದೆ ತಾಯಿಗಳ ಸಲಿಗೆಯಿಂದ ಬೇಳಿದ ಮಗ. ಬೇಡಿದ್ದಕ್ಕೆ ಅವನ ತಾಯಿ ಇಲ್ಲವೆನ್ನುತ್ತಿರಲಿಲ್ಲ. ತಾಯಿಯ ಮಾತನ್ನು ತಂದೆ ತೆಗೆದು ಕೂಕುತ್ತಿರಲಿಲ್ಲ.

ನನ್ನ ತಂದೆ ತಾಯಿಗಳು ಅವನ ತಂದೆ ತಾಯಿಗಳಂತಿದ್ದರೆ....?

ಅವನ ತಂದೆ ತಾಯಿಗಳೇ ನನ್ನ ತಂದೆ ತಾಯಿಗಳಾಗಿದ್ದರೆ...?

ಅವನ ತಂದೆ ತಾಯಿಗಳು ನನ್ನ ತಂದೆ ತಾಯಿಯಾಗಿದ್ದರೆ ನಾನೇ ಹಾಳಾಗುತ್ತಲೇ ಇರಲಿಲ್ಲ. ಏಕೆಂದರೆ ರಂಗ ನನ್ನ ಆಣ್ಣನಾಗುತ್ತದ್ದು. ಆಣ್ಣ ತಂಗಿಯರ ನಡುವೆ ಗಂಡ ಹೆಡಿರ ಸಂಬಂಧ ಬೆಳೆಯುವದಾದರೂ ಹೇಗೆ ?

ನಾನು ರಂಗ — ಆಣ್ಣ ತಂಗ...

ಅಹುದು ಆಗಿಗೆ ರಂಗನ ತಾಯಿ ಹಾಗೆ ಹೇಳುತ್ತಿದ್ದರು. ರಂಗ ಕಾಲೇ ಜಿನಿಂದ ಬಂದಕೂಡಲೇ ನಾನು ಲಜ್ಜೆಯಿಂದ ಎದ್ದುಹೋಗಲು ಯತ್ನಿಸಿದಾಗ ಅವನ ತಾಯಿ—

“ ಅವನಿಗೇಕೆ ಅನ್ನು ನಾಚುವಿ ? ಅವ ನಿನ್ನ ಆಣ್ಣನಿದ್ದಂತೆ “ ಎನ್ನು ತ್ತಿದ್ದರು.

ಆದರೆ ಅಂದು ಅವನ ತಾಯಿ “ ರಂಗನು ಆಣ್ಣ ಎಂದರೆ ನನಗೆ ಹಿತ ವೆನ್ನು ಸುತ್ತಿರಲಿಲ್ಲ. ನೋವಾಗುತ್ತಿತ್ತು. ಚಳಿ ಜ್ಯಾರ ಬಂದಾಗ ಸೇವಿಸುವ ಚೈಷಧವಾಗುತ್ತಿತ್ತು. ಅವರ ಮಾತುಗಳು.

ಆಂದಿನ ಮಾತುಗಳು ಹಿತನಾಗಿದ್ದರೆ....?....?

ಅವರ ಆಂದಿನ ಮಾತಿನಂತೆ ನಾನು ರಂಗನ ತಂಗಿಯಾಗಿಯೇ ಉಳಿದ್ದರೆ....?

ರಂಗನು ನನ್ನನ್ನು ತಂಗಿಯಂತೆ ಕಂಡಿದ್ದರೆ....?

ತಂಗಿಯಂತೆ....!

ಯಾರು ಯಾರನ್ನು ತಂಗಿಯಂತೆ ಕಾಣತ್ತಾರೆ....? ಅದರಿಂದ ದೊರಕುವ ಲಾಭವೇನು? ದಾರಿಯಿಂದ ಸಾಗುವ ಹೆಣ್ಣು ತಮೆಗೆ ದೊರಕ ಬೇಕೆಂದು ಮನವಲ್ಲಿ ಮಂಡಿಗೆ ಹಾಕುತ್ತ ಕಾಡುವ್ಯಾಗದಂತೆ ಮೊಗ ಸೋಡುತ್ತ ಕುಳಿತವರಿಂದಲೇ ತುಂಬಿದ ಈ ಜಗದಲ್ಲಿ ಅಂತಹ ಭಾವನೆಗೆ, ಸದ್ಬಾವನೆಗೆ ಆಸ್ತಿದವೆಲ್ಲಿ? ”

ಕಾಮಿನಿ ಹೇಳುವಂತೆ “ಗಂಡಸರೆಲ್ಲ ಒಂದೇ. ಹಿರಿಯರಿಂದ ಶಿರ ಯರವರಿಗೆ ದೇವಸಿಂದ ದಾನವನವರಿಗೆ ಎಲ್ಲರೂ ಹೆಚ್ಚಿನ ಮಾನ ಹರಣಕ್ಕೆ ಸಿದ್ಧರಾದವರೇ...” ಅಣ್ಣ, ತಂಗಿ, ತಾಯಿ ಎನ್ನುವ ವಿಚಾರ ಭಾವನೆ ಯಾರೂ ತಪ್ಪಿ ಕೂಡ ಮಾಡುವದಿಲ್ಲ. ತರುಣೆ ತನಗೆ ದೊರೆಯಬೇಕು ಎಂದು ಆವಳ ಹಿಂದಿನ ನೀರಳಾಗಿ ತಿರುಗುವ ಗಂಡುಗಳಲ್ಲಿ ಹೆಚ್ಚಿಗಾಗಿ ಮಾತೃಭಾವನೆ ಮಾಡಿದರೆ ಸ್ವರ್ಗದಲ್ಲಿ ಇರುವದಕ್ಕೆ ಜಾಗೆ ಸಾಲದಾದೀತು. ನರಕಕ್ಕೆ ಬರುವವರು ಯಾರೂ ಇಲ್ಲದ್ದರಿಂದ ನರಕವನ್ನು ಶುಚಿಗೊಳಿಸಿ ಸ್ವರ್ಗದ ವಿಸ್ತೃರಣೆ ಮಾಡಬೇಕಾದೀತು !

ಅದರೆ ಅಂತಹ ಭಾವನೆ ಮಾಡುವದು ಸಾಧ್ಯವೇ....?

“ಅಸಾಧ್ಯವಲ್ಲ” ಎಂದು ಕುಲಕಟ್ಟಿಯವರ ವಿಚಾರ.

‘ಸಾವಿರ ಯುಗಕ್ಕೂ ಸಾಧ್ಯವಿಲ್ಲ’ ಎಂದು ಹೇಳುವಳು ಕಾಮಿನಿ.

ಇಬ್ಬರೂ ಅವರವರ ವಿಚಾರದಲ್ಲಿ ಸಂ.

ಸಾವಿರ ಯುಗಕ್ಕೂ ಸಾಧ್ಯವಿಲ್ಲವಾದರೆ ಹಾಳಾದ ಹೆಣ್ಣುಗಳ ಕಟ್ಟಿ ರಿನಲ್ಲಿ ಭೂಲೋಕವೆಲ್ಲ ಹರಿದು ಹೋದಿತು. ಪ್ರಜಯವಾದಿತು. ಕಲಿ ಯುಗದ ಅಂತ್ಯವಾದಿತು. ಮತ್ತೆ ಭಗವಾನ ವಿಷ್ಣು ಸೃಷ್ಟಿಗಾಗಿ ಆಲ ದೇಶಿಯ ಮೇಲೆ ಮಲಗಿ ನೆಲದ ನೆಲೆಯಿಲ್ಲದೆ ತೇಲಾಡಬೇಕಾದಿತು.

ಸಾಧ್ಯವಿದ್ದರೆ ಜಗತ್ತು ಸುಂದರವಾದೀತು. ಮಲ್ಲಿಗೆಯ ಹಂಡರದಲ್ಲಿಯ ಹೊಸ್ತು ಬಾಡುವದು ನಿಜವಾದರೂ ಅರಳುವ ಪೂರ್ವದಲ್ಲಿ ಈತ್ತು ಕಾಲ್ಪ್ನಿಕ್ಕೆಯುವದು ಅದಾವ ನಾಣ್ಯಯ....? ಬಳಿಯಲ್ಲಿ ನೇರ ಗ್ರಹಿ ಅರಳ ಹೂವಾಗಿ ಸುಗಂಥವನ್ನು ಬೀರುವದು ಮಲ್ಲಿಗೆ. ಹಾಗೆ ಮಾಡಿದರೆ ಅದರ ಜೀವನದ ಸಾರ್ಥಕತೆ ಅದರಿಂದ ಜೀವಗಳ ಸಾರ್ಥಕತೆ.

ಅಂತಹ ಹೂಗಳು ತನ್ನ ಆವಾದ ಮನ್ತ್ರಕದಲ್ಲಿ ಬಂದು ನೆಲೆಸಿದಾಗ ಭಗವಂತನಿಗೆ ಶ್ರಮಿ ಆನಂದ ಉಲ್ಲಾಸ. ಆತ ಶ್ರಮಿಯಿಂದ ಹರಿಸುವನು. ಹೂಗಳನ್ನು ಅತನ ಹರಿಕೆಯಿಂದ ಒಂದಕ್ಕೆ ಹತ್ತಾಗಿ ಹತ್ತುಕ್ಕೆ ಸಾವಿರಾಗಿ ಬೆಳೆಯುವದು ಮಲ್ಲಿಗೆಯ ಸಂತತಿ. ಅದರಿಂದ ಜನಕ್ಕೆ ಶ್ರಮಿ, ಜಗತ್ಕೆ ಶ್ರಮಿ, ಆನಂದ, ಉಲ್ಲಾಸ.

ಮಲ್ಲಿಗೆಯ ಬಾಳನಂತಿದೆ ಹೆಚ್ಚಿನ ಜೀವನ.

ದೇವನಂತಹ ಪತಿಯ ಅಧಾರಂಗಿಯಾದಾಗ ಅದರಿಂದ ಪತಿಗೆ ಆನಂದ. ಆ ಪತಿಯು ಆನಂದದಿಂದ ಆವಳ ಜೀವನದ ಸಾರ್ಥಕತೆ ಅದರಿಂದ ಜಗದ ಕಲ್ಪಣ.

ಆನಂದ, ಉಲ್ಲಾಸ, ಶ್ರಮಿಯಿಂದಿದ್ದ ಸತಿಪತಿಗಳು ಮಲ್ಲಿಗೆಯಂತೆ ಮಧುರ ಸುಗಂಥವನ್ನು ಹರಿಸುವರು. ಜಗದಲ್ಲಿ ಅದರ ಆನಂದ ಆವರಿಬ್ಬಿಗಾಗಿ ಅಲ್ಲ. ಆನಂತ ಜನರಿಗೆ, ಅಲ್ಲಿ ವಾಸಿಸುವವರಿಗೆ.

ಅದರೆ ದೇವರಂತಹ ಪತಿಯಾಗಬೇಕಾದವನು ದೃಶ್ಯನಂತಾಗಿ ಜಗತ್ತಿಗೆ ಸಂತಸ ಬೀರಲಿರುವ ಭವಿತವ್ಯವನ್ನು ಉದ್ದೇಶ್ಯಮಾಡುವನು.

ಅದರಿಂದ ಕಲ್ಪಣ ಯಾರಿಗೆ...?

ಅವನಿಗೆ ಆವನಿಂದ ಉಧ್ವಸ್ತಳಾದವಲಿಗೆ ಆವರಿಬ್ಬಿರಿಂದ ಆವರಿಬ್ಬರ ಸುತ್ತಮುತ್ತು ಇರುವವರಿಗೆ ಅವರು ವಾಸಿಸುವ ಜಗತ್ಕೆ

ಬೆಂಕೆಯಿಂದ ಹಾರಿದ ಒಂದೇ ಒಂದು ಕಿಡಿಯಿಂದ ಜಗತ್ತು ಉರಿದೇಳಬಹುದು. ಹಾಲಾಹಲದ ಒಂದೇ ಒಂದು ಹಣಿಯಿಂದ ಜಗತ್ತು ನಾಈ ವಾಗುವದು.

ಚೆಂಕೆಯ ಕೆಡಿ ಎಂದರೆ ಗಂಡಸು.

ಅಹುದು ಗಂಡಸು, ಹೆಂಗಡಲ್ಲ.

ಅದರೆ ಕುಲಕೆರ್ಮಯವರು ಹೇಳುವರು “ ಗಂಡಸೊಬ್ಬನೇ ಆಶ್ಚಿ, ಅವನೆ ಜೊತೆಗೆ ಹೆಂಗಸು ಕೂಡಿದಾಗ, ಅವನ ರಾಗಕ್ಕೆ ಸ್ತ್ರೀ ತಾಳಹಾರಿ ದಾಗಲೇ ಆನಾಹುತ ಅತ್ಯಾಚಾರ, ಅವಿಚಾರ, ಸಂಭ್ರವಿಸುವದು.

ಕಾಮಿನಿಯ ವಿಚಾರ ಇದಕ್ಕೆ ನಿವರ್ತತ. ಅವಳು ಹೇಳುವಳು—

“ ಹೆಣ್ಣು ಹಾವಿನಂತೆ, ಹಾವು ಹೆದರುವಂತೆ ಹೆಣ್ಣು ಸರ್ವಕಾಲದ ಲೀಯೂ ಒಂದಿಲ್ಲಿಂದು ಹೆದರಿಕೆಯಿಂದಲೇ ಬಾಳುತ್ತಾಲೆ. ಹಾವು ತಾವಾಗಿ ಹೋಗಿ ಎಂದೂ ಕಚ್ಚುವದಿಲ್ಲ. ಅದು ಕಚ್ಚುವದು ಕೂಡ ಕೂರತೆಯಿಂದಲ್ಲ ಹೆದರಿಕೆಯಿಂದ. ಹಾವು ಉಲ್ಲಾಸಿತ ಜೀವ, ಎಲ್ಲಿಯಾದರೂ ಪುಂಗಿಯ ಮಧುರ ನಾದ ಅದರ ಕೆವಿಗೆ ಬಿಡ್ಡಿಲ್ಲದನೆ, ಅದು ತನ್ನನ್ನು ತಾನೇ ಮರೆತು ಅಲ್ಲಿಯೇ ಇದ್ದಲ್ಲಿಯೇ ನಲಿಯುವದಕ್ಕೆ ಅಲ್ಲಾಡುವದಕ್ಕೆ ಪ್ರಾರಂಭಿಸುವದು, ಅದರೆ ಹಾವುಗಾರ ಮಾತ್ರ ಸ್ವಾಧೀಕಾರಿಗಿ ತನ್ನ ಪುಂಗಿಯ ಉನ್ನಾದಕಾರಿ ನಾದದಿಂದ ಅದನ್ನು ಮರುಳುಗೊಳಿಸಿ ಅದನ್ನು ಮುಗ್ಧಗೊಳಿಸಿ ಎಚ್ಚರ ತಪ್ಪಿಸಿ, ತನ್ನ ವರಕ್ಕೆ ತೆಗೆದುಕೊಳ್ಳುವನು ನಂತರ ಆದನ್ನೇ ಅನನ್ವಿತ ಅತ್ಯಾಚಾರಕ್ಕೆ ಬಲಿಮಾಡುವನು. ಅದರ ಹೆಲ್ಲು ಶಿಶ್ರಿ ಹಾಕುವನು. ಅದನ್ನು ಹೊಟ್ಟಿಗಿಲ್ಲದೆ ಬಳಲಿಷುವನು. ತನ್ನ ಮುಖ ಸಾಧನೆಗೆ ಉಪಯೋಗಿಸಿಕೊಳ್ಳುವನು.”

“ ಹಾವಿನಂತೆಯೇ ಹೆಣ್ಣು ”

“ ತಮ್ಮ ಸವಿಮಾತಿನ ಪುಂಗಿಯ ಸಾದಕ್ಕೆ ಮುಗ್ಧ ರಾದಾಗ ಮರುಳಾದಾಗ ಅವರನ್ನು ಎಚ್ಚರದಪ್ಪಿಸಿ ವಶಸಡಿಸಿಕೊಳ್ಳುವರು ಗಂಡಸರು. ತಮ್ಮ ಸುಖಸಾಧನೆಗೆ ಉಪಯೋಗಿಸಿಕೊಳ್ಳುವರು. ಹೆಣ್ಣು....ಏನನ್ನೂ ಅರಿಯದ್ದೆ ಮುಗ್ಧಜೀವಿ. ಅವಳು ತೀವ್ರ ಮರುಳಾಗುವಳು. ಅವಳು ತೀವ್ರ ನೋಡಿ ಹೋಗುವಳು. ತೀವ್ರ ಎಚ್ಚರದಪ್ಪಿವಳು....”

“ ಕೂರ ಗಂಡಸು. ಸ್ವಾಧೀಗಂಡಸು....”

“ಕೊಂಚ ಕನಿಕರವೂ ಇಲ್ಲದೆ ತನ್ನನ್ನು ತಾನರಿಯದಂತೆ ಬಂದು ನಂಬಿದ ಹೆಣ್ಣನ್ನು ಸಹಜನಾಗಿ ಹಾಳುವೂಡುವರು ”

ಹಾಳಾಗುವವಳು ಹೆಂಗಸು. ಹಾಳು ಮಾಡುವವರು ಗಂಡಸರು ಗಂಡಸು ನೆಲವಿದ್ದಂತೆ. ಹೆಂಗಸು ನೆಲದ ಮೇಲೆ ಕಟ್ಟಿದ ಶುಂದರವಾದ ಮನೆಯಿದ್ದಂತೆ. ”

“....ನಿಜವಾದ ಪುರುಷ ನೆಲದಂತೆ ಗಂಭೀರವಾಗಿಬೇಕು. ಮಳೆಯಿರಲಿ ಚೆಲೆಯಿರಲಿ ಬಿಸಿಲಿರಲಿ ಎಲ್ಲವನ್ನೂ ಗಂಭೀರತೆಯಿಂದ ಅಚಲ ಧ್ವಯ ದಿಂದ ಎದುರಿಸಿ ತನ್ನನ್ನು ಅವಲಂಬಿಸಿದ, ತನ್ನಮೇಲೆ ನೆಲಸಿದ ಆಸ್ತಿಗೆ ಸ್ಥಿರತೆ ಕೂಡಬೇಕು. ”

“ ಆದರೆ ನೆಲವೇ ಎದ್ದು ನಲಿಯತ್ತೊಡಗಿದರೆ ಮನೆಗೆ ಅಸ್ತಿತ್ವವೆಲ್ಲಿ ? ”

“ ಸ್ತ್ರೀಯನ್ನು ಕಾಪಾಡಬೇಕಾದುದು ಪುರುಷನ ಧರ್ಮ ”

“...ಆದವೇ ಪುರುಷ ಧರ್ಮ.....”

“ ‘ನಾವೂ ಸ್ವತಂತ್ರರು ನಮಗೂ ಸ್ವತಂತ್ರ್ಯಬೇಕು ’ ಎಂದು ಅದೆನ್ನು ನಾವು ಸ್ತ್ರೀ ಮನಾಜ ಕುಣಿದಾದಿದರೂ ಅವಳು ನಿಸಗರ್ ಸಿದ್ಧಿಳಾಗಿಯೇ ಅಸ್ವತಂತ್ರಳು ಜಗತ್ತನ್ನು ಹೇಬುವ ಹೊಣೆಗಾರಿಕೆಯನ್ನು ನಿಸಗರ್ ಸ್ತ್ರೀಮೇಲೆ ಹೇರಿ ಅವಳನ್ನು ಅಸ್ವತಂತ್ರ ಮಾಡಿದೆ....”

“ ಸ್ತ್ರೀ ಮನಾದ ಗಂಡಸು ಅಸ್ವತಂತ್ರ ಸ್ತ್ರೀಗೆ ನೀರವಾಗಬೇಕು. ಅವಳ ರಕ್ಷಣೆಯನ್ನು ಮಾಡಬೇಕು. ಆದರೆ....”

“....ಆದರೆ ಮನಾದ ಗಂಡಸು ತಾಯಿಯ ಗಂಡನಾಗಲು ಇಚ್ಛಿಸುತ್ತಾನೆ. ಗಂಡನಾಗುತ್ತಾನೆ. ”

“ ಅವಳ ಅಸ್ವತಂತ್ರತೆಯ ಅಸಹಾಯಕತೆಯ ಲಾಭ ತೆಗೆನುಕೊಂಡು ಅಂಥವಳ ಗಂಡನಾಗುತ್ತಾನೆ. ” ಅವಳನ್ನು ಆಳುತ್ತಾನೆ. ಅವಳನ್ನು ಅಳಿಸುತ್ತಾನೆ. ”

“ ಅಷಹಾಯಕ ಅಸ್ವತಂತ್ರ ಸ್ತೀಯನ್ನು ಸುತ್ತಲಿಸಿಂದ ಮುತ್ತಿದೊಗೆ ಅವಳು ಕೊಳ್ಳುಕ್ಕೆ ಬೀಳದೆ ಇನ್ನೇನು ಹಾಡಬೇಕು...? ” ಎಂದೂ ಅವಳು ಕೇಳುತ್ತಾಳೆ.

ಇದಕ್ಕೆ ಯಾರೊಬ್ಬರು ಕೊಡುವ ಉತ್ತರವೇನು ?

ಇದಕ್ಕೆ ಉತ್ತರವೂ ನಾನೇ ಇರುವೆ.

ನಾನು ಹಾಳಾಗುವದಕ್ಕೆ ಕಾರಣವೇನು ? ನನಗೇ ಹಣ ಬೇಕಿತ್ತೊಂದು ರಂಗನಿಗೆ ದೇಹ ಮಾರಲು ಸಿದ್ಧಾಗಿದ್ದೇನೇ...? ಅಥವಾ ಕಾಮದ ಉನ್ನತ್ತತೆ ತಡೆಯಲಾರದರೀ ರಂಗನ ಕೈಹಿಡಿದು ನಾನೇ ಎಳೆದಿದ್ದೇನೇ...?

ಅದುವೇ ನಾನಿನ್ನು ಬಳಿಯಲ್ಲಿ ಕರಕು ನೊಗ್ಗಿಯಾಗಿದ್ದೆ. ನಾನು ಅರಳಿ ವೋಗ್ಗಾಗಲೂಕೂಡ ಇನ್ನೂ ದಿನಗಳು ಬೇಕಿದ್ದವು ಅಂತಹ ಅವಸ್ಥೆಯಲ್ಲಿಯೇ ರಂಗನ ದೃಷ್ಟಿಗೆ ಬಿಡ್ಡೆ.

ಆತ ಕಿರುತ್ತಕೊಂಡ. ನನ್ನ ಬೇಕು ಬೇಡಗಳ ವಿಚಾರವೇ ಅವನಲ್ಲಿರ ಲಿಲ್ಲ. ಹಾವಾಡಿಗ ಪುಂಗಿಯನ್ನುದುವಂತೆ ಆತ ಹಾಗಲಿರಳು ಸವಿಮಾತಿನಿಂದ ಸವಿ ಆಚಾರದಿಂದ ನನ್ನನ್ನು ಎಚ್ಚರದಪ್ಪವಂತೆ ಮಾಡಿದ.

ತಿರು ತಿರುಗಿ—

“ ನಿಮ್ಮಲಾ...ನೀನೆವ್ವು ಸುಂದರ...? ಯಾವೈದೇ ಫೀಲ್ಡು ಕಂಪನಿಯ ಜಾಯರ್ಕ್ಯಾರನ ಕಟ್ಟಿಗೆ ನೀನು ತಪ್ಪಿಬಿದ್ದರೂಕೂಡ ಆತ ನಿನ್ನನ್ನು ಎತ್ತಿ ಕೊಂಡು ಹೋಗುವ...ಆದರೆ ನಾನು...ನಾನು ನಿನ್ನನ್ನು ಎಲ್ಲಿಯೂ ಹೋಗಿಗೊಡುವದಿಲ್ಲ...ನೀನು ನನ್ನವಳು. ನಿನ್ನ ಜನ್ಮ ನನಗಾಗಿ. ಅವಶಾರದಲ್ಲಿ ನಿನ್ನ ಸಂಬಿಗಿಯಿರುವದಾದರೆ ನಿನಗಾಗಿ ನಿನ್ನ ಕಲಾಜ್ಞಾನಕ್ಕಾಗಿ ನನ್ನ ಅವಶಾರ ಶಿವನಿಗಾಗಿ ಪಾರ್ವತಿ ಸಾವಿರವರ್ಷ ತಪತ್ಯಯ್ಯ ಮಾಡಿದಳಂತೆ! ಆದರೆ... ಈ ಪಾರ್ವತಿಗಾಗಿ ಈ ಶಿವ ಸಾವಿರವರ್ಷ ತಪತ್ಯಯ್ಯ ಮಾಡಿರಬಹುದು.... ಪಲ್ಲು ಬ್ರಹ್ಮ ಕಾಂಪಿಸ್ತಿನಲ್ಲಿ ನೀನೇ ಮಿಸ್ ಫಿಸ್ಟಫಾಲಿವ್... ನಿಮ್ಮ...”

ಇಂತಹ ಮಾತುಗಳು ! ಯಾವಾಗಲೂ....

ಮನೆಯಲ್ಲಿ ಸವಿ ಮಾತನ ಸವಿ ಗೊತ್ತಿರದಿದ್ದ ನೆನ್ನ ಕಿವಿಗಳು ಇಂತಹ ಮಾತಿಗಾಗಿ ಯಾವಾಗಲೂ ಕಾರ್ತರವಾಗಿರುತ್ತಿದ್ದವು. ತಿರುತ್ತಿರುಗಿ ಅಂತಹ ಮಾತನ್ನು ಕೇಳಬೇಕು. ಎನ್ನಿಸುತ್ತಿತ್ತು. ಇನೇ ಮಾತಿ ನೀಂದ ನಾನು ಎಚ್ಚರ ತಪ್ಪತ್ತಿದ್ದೆ.

ಇಂತಹ ಮಾತುಗಳನ್ನು ರಂಗನೇ ಏಕೆ ಯಾರೂ ಹೇಳಿದ್ದರೂ ಎಚ್ಚರದಪ್ಪತ್ತಿತ್ತು. ನನಗೊಬ್ಬಳಿಗೇ ಅಣ್ಣ, ಯಾವ ಹೆಚ್ಚಿನೆಡುರು ಕೂಡ ಅವಳ ರೂಪದ ವಣಿನೇ ಮಾಡಿದರೆ ಅವಳು ಮುಗ್ಗಳಾಗುವಳು. ಮರುಳಾಗುವಳು.

ಆದರೆ ರಂಗ ಕೊಂಚನಾದರೂ ವಿಚಾರ ಮಾಡಿದ್ದರೆ....?

ಅಹುದು. ಅವನು ವಿಚಾರದಿಂದಲೇ ಹಾಗೆಲ್ಲ ಮಾತನಾಡುತ್ತಿದ್ದು. ಅವನು ನಡೆಯುವ ದಾರಿಮನ್ನು ಕುರಿತು ಆತ ವಿಚಾರಿಸುತ್ತಿದ್ದು. ತಾನು ನಡೆಯುವ ದಾರಿಯ ವಿಚಾರ ಆತ ಮಾಡುತ್ತಿದ್ದು.

ಜಗದ ವಿಚಾರದಿಂದ ಆತನಿಗೇನು ಆಗಬೇಕಾಗಿದೆ .. ?

ಜಗದ ವಿಚಾರ ಮಾಡುವ ವ್ಯಕ್ತಿಗೆ ವೈಯಕ್ತಿಕ ಸುಖ ದೊರಕುವದು ಎಂದಿಗಾದರೂ ನಾಧ್ಯವೇ?

ಜಗತ್ತಿಗೆ ಬೆಳಕು ಕೊಡಬೇಕಾದರೆ ದೀಪ, ಜ್ಯೋತಿ, ತನ್ನನ್ನು ತಾನು ಸುಟ್ಟುಕೊಳ್ಳಲೇಬೇಕು.

ತನ್ನನ್ನು ತಾನು ಸುಟ್ಟುಕೊಳ್ಳುವ ವ್ಯಕ್ತಿ ರಂಗಜಾಗಿರಲಿಲ್ಲ. ಇನ್ನೊಬ್ಬ ರನ್ನು ಸುಟ್ಟು ತನ್ನ ಮನೆ ಬೆಳಗಿ ಕೊಳ್ಳುವವ ಆತ. ನೇರಿಮನೆಗೆ ಬೆಂಕೆ ಕೊಟ್ಟು ಆದರ ಬೆಳಕಿನಲ್ಲಿ ಬಾಟ ಮಾಡುವವ ಆತ. ನೀತಿ ನಿಯಮ ಗಳೊಂದೂ ಅವನಿಗೆ ಅರಿಯವು.

ಸ್ವಾಧೀನ ವ್ಯಕ್ತಿಗಳ ಜೀವನವೇ ಹಾಗೆ.

ಅವರ ಜೀವನ ಹಾಗಿರುವದೆಂದೇ ಇವರಿಗೆ ಸ್ವಾಧೀನಗಳೆನ್ನುವರು.

ಇನ್ನೊಬ್ಬರ ವಿಚಾರ ಮಾಡುವವ ಸ್ವಾಧೀನಯಲ್ಲ. ಇನ್ನೊಬ್ಬರ ವಿಚಾರ ಮಾಡುವವನೀಂದ ಕೆಲವೊಂದು ಸಲ ತಪ್ಪಿ ಅವಿಚಾರವಾಗಬಹುದು ಆದರೆ

ಮರುಕ್ಕೆಣದಲ್ಲಿ ಅತ ಅದಕ್ಕಾಗಿ ಮರಗುವ ಕೆಡಕೆನಿಸಿಕೊಳ್ಳುವ ಇನ್ನು
ಮುಂದೆ ಹಾಗಾಗದಂತೆ ನೋಡಿಕೊಳ್ಳುವ ಮುಂದಿನ ಹೆಚ್ಚಿಯನ್ನು ಎಚ್ಚರ
ದಿಂದ ಇಡುವ

ಅಂತಹ ಜೀವಕ್ಕೂ ರಂಗನಿಗೂ ಸಾವಿರ ಹರದಾರಿ ಅಂತರ ರಂಗ
ತನಗಾಗಿ ತಾನು ತನ್ನ ಸುಖಕ್ಕಾಗಿ ಸಾವಿರ ಜನ ಸತ್ತು ಮಣ್ಣಗಬೇಕು.
ಆ ಮಣ್ಣಿನಿಂದ ತನ್ನ ಮಹಲನ್ನು ಕಟ್ಟಿಕೊಂಡು ಬಾಳ ಬಯಸುವ ..
ಬಾಳುವವ.

ಅಂತಹ ವಿಚಾರವ ನೇಡಿ ನನ್ನ ಕತ್ತಿಗೆ ಬಿಡ್ಡಿತು. ನಾನು ಉಸಿರು
ಕಟ್ಟಿ ಚಡವಡಿಸುವದನ್ನು ನೋಡಿ ಆತ ಹರುಷಪಡುತ್ತಿದ್ದು.

ಏಕೆಂದರೆ ಅತ ಗಂಡಸು. ಹೆಣ್ಣನ್ನು ಮಣ್ಣಗೂಡಿಸುವದೇ ಅವನ
ಕೆಲಸ. ಅವನಿಂದಾಗಿ ನಾನು ಹಾಳಾಗಿ ಹೊದೆ. ನನ್ನ ಆಯುಷ್ಯ
ಬರಿದಾಯಿತು. ಚಿಗಿತು ಬಾಳಬೇಕೆಂದಿರುವ ಬಳ್ಳಿಯ ಕುಡಿಯನ್ನು ತುಳ
ದೊಗೆದ -ಅತ-ರಂಗ.

ರಂಗನಿಂದಾಗಿ ನಾನು ಹಾಳಾದೆ.

ಅದರೆ ಕುಲಕರ್ಮಿಯವರ ವಿಚಾರದಲ್ಲಿ ನಾನು ಹಾಳಾದುದಕ್ಕೆ ಕಾರಣ
ರಂಗ ಅಲ್ಲ. ನನ್ನಿಂದಲೇ ನಾನು ಹಾಳಾದುದು. ನನ್ನ ಜೀವನವನ್ನು
ನಾನೇ ನಾಶನಾಡಿಕೊಂಡವಳ್ಳು.

‘ ಈ ಜಗದಲ್ಲಿ ಯಾಡೂ ಯಾರನ್ನು ಹಾಳು ವಾಡುವದಿಲ್ಲ ’ ವಂತೆ.

ರಂಗ ನನ್ನ ಜೀವನದಲ್ಲಿ ಸೇರಿ ವಿಷ ಬಿತ್ತುಲಿಲ್ಲನೆ? ರಂಗ ತನ್ನ²
ದೃಷ್ಟಿಕ ಭೋಗಕ್ಕಾಗಿ ನನ್ನನ್ನು ಉಪಯೋಗಿಸಿಕೊಳ್ಳಲಿಲ್ಲನೆ?

ಅಜ್ಞಾನಿಗಳ ಅಜ್ಞಾನವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿ
ಕೊಳ್ಳುವದು ಮನುಷ್ಯತ್ವವೆ?

ಮನುಷ್ಯತ್ವದ ಮೂಲತತ್ವ —

‘ ನಿನ್ನೊಬ್ಬನವ್ಯಾಪ್ತಿ ಮನುಷ್ಯನೆಂದು ತಿಳಿದುಕೊಳ್ಳುವದು. ತನ್ನ ಸೇರಿಮನೆಯವನೂ ತನ್ನಂತೆಯೇ ಬಾಳಿಬೀಕೆಂದು ಇಚ್ಛಿಸುವದು. ಆದಕ್ಕೆ ತನಗೆ ಸಾಧ್ಯವಿದ್ದ ನೇರವನ್ನು ಕೊಟ್ಟು ಬಾಳಿಸುವದು ’

ಮನುಷ್ಯ ತತ್ತ್ವದ ಪ್ರಥಮ ವಾರಗಳನ್ನು ಕೂಡ ರಂಗ ಆಚರಿಸಲಿಲ್ಲ.

ಜೀವವಿದ್ದ ದೇಹಗಳಿಲ್ಲ ಜ್ಞಾನಿಗಳಾಗಿರಲು ಸಾಧ್ಯವೇ ?

‘ ಅತ್ಯವರಮಾತ್ಮನಾಗುವ ದಿನ ಬರುವದು ’ ಎಂದು ಕುಲಕರ್ಮ ಯವರು ಹೇಳುತ್ತಿದ್ದರೂ ಆದು ಯಾವದೋ ಯಂಗದ ಮಾತು ಇದ್ದಿರ ಬಹುದು. ಯಾವುದೋ ಯಂಗದ ವಿಚಾರದಿಂದ ಈ ಕ್ಷೇತ್ರದಲ್ಲಿ ಬಾಳಿವವರ ಸಾಯುವವರ ಉದಾರ ಹೇಗೆ ?

ಇಂದಿನ ಸಾವು ಬದುಕುಗಳು ಇಂದಿನ ನೀತಿಯ ಸ್ವಯಂಪಂಗಳಿಗೆ ಆನು ಪರಿಸಿ ಮಾಂದುವರಿಯಾತ್ಮದೆ, ಇಂದಿನ ನೀತಿ ಕೊಲೆಮಾಡಿ ಬಾಳಿವದು. ಅಲ್ಲದೆ ಸಾಯುವರನ್ನು ಬಾಳಿಸುವದಲ್ಲ. ಅಂತಹ ವಿಚಾರ ಇಂದಿನ ಜನಕ್ಕೆ ಹುಡಿಸುವದೇ ಇಲ್ಲ,

ಏಕೆಂದರೆ ಸಾಯುವವರನ್ನು ಬಾಳಿಸಬೇಕಾದರೆ ಬಾಳಿಸಬೇಕಾದವ ಮೊದಲು ತಾನು ಸಾಯುವದಕ್ಕೆ ಸಿದ್ಧನಾಗಬೇಕು. ತಾನು ಇತ್ತು ಇನ್ನೊಬ್ಬರನ್ನು ಬದುಕಿಸುವದು ಸಾಮಾನ್ಯರಿಂದ ಸಾಧ್ಯವಿಲ್ಲ.

ಅಂತಹ ಆಚರಣೆ ಆಸಾಮಾನ್ಯರಿಂದ ಮಾತ್ರ ಸಾಧ್ಯ.

ಒಂದು ವೇಳೆ ಕುಲಕರ್ಮಯವರಿಗೆ ಆದು ಸಾಧ್ಯವಿರೆಬಹುದು ಆದರೆ ರಂಗನಿಗೆ ಆದು ಆಸಾಧ್ಯ.

ರಂಗನಿಗೆ ಬೇಕಿದ್ದುದು ತನ್ನ ಸುಖ ಅದಕ್ಕಾಗಿ ಜಗ ಆವನೆಡಿಗೆ ಧಾವಿಸಿ ಬರಬೇಕು. ಇಲ್ಲದಿದ್ದರೆ ಆತ ಎಳೆದು ತರುವ. ಎಳೆದು ತಂದು ಕೊನೆಗೆ ಕಬ್ಬನ ಸೊಷ್ಟೆಯಂತೆ ಬೀಡಿಗೆ ಬೀಸಾಕುವ.

ಆತ ನನಗೆ ಮಾಡಿದ್ದೂ ಆಷ್ಟೇ.

ಕುಲಕರ್ಮಯವರು ಹೇಳುತ್ತಾರೆ—

“ ಯಾರೂ ನನ್ನನ್ನು ಹಾಳು ಮಾಡುವದಿಲ್ಲವಂತೆ ! ”

ಅದನ್ನು ನಂಬುವದಾದರೂ ಹೇಗೆ?

ಆದರೆ ಕುಲಕಟ್ಟಿಯವರ ಮಾತಿನಲ್ಲಿ ಅವಿಶ್ವಾಸ ತಾಳುಗಾ ಕೂಡ ಆಗದು. ಅವರು ಹೇಳುವ ಕೆಲವೊಂದು ಅಥವ್ಯ ಕೂಡ ಆಗುವದಿಲ್ಲ.

“ ಯಾರೂ ಯಾರನ್ನೂ ಹಾಳು ಮಾಡುವದಿಲ್ಲ ”

ಎಂದು ಅವರು ಹೇಳಿದಾಗ ಆದೂ ಸತ್ಯ ಎನ್ನಿಸುತ್ತದೆ ಅಕ್ಷಯದಲ್ಲಿ.

“ ಸಮಿತಾರ್... ಯಾರೂ ಈ ಜಗದಲ್ಲಿ ಯಾರನ್ನೂ ಹಾಳು ಮಾಡುವ ದಿಲ್ಲ ” ಎಂದು ನಾನು ಹೇಳಿದರೆ ನಿಮಗೆ ಅಕ್ಷಯವಾಗಬಹುದು ಆಲ್ಲವೇ? ಅಹುದು ಅಕ್ಷಯವಲ್ಲದೆ ಮತ್ತೀನು?

ಆದರೆ ವಿಚಾರಾಂತ್ಯದಲ್ಲಿ ಆದು ನಿಜವೂ ಎಂದು ಕಾಣುತ್ತದೆ ಮನುಷ್ಯ ಸಮಾಜ ಜೀವಿ. ಅಂತೆಯೇ ಆತನಿಗೆ ಸಮಾಜದಲ್ಲಿ ತನ್ನ ಉತ್ತರವನ್ನು ಇತರರೊಡನೆ ಒಂದುಗೂಡಿ ಬಾಳಬೇಕಾಗುತ್ತದೆ.

ಈ ಜಗದಲ್ಲಿ ಒಕ್ಕೀಯವರೂ ಇರುವರು. ಒಕ್ಕೀಯವರು ಇರುವರು ಎಂಬುದನ್ನು ನಾವು ಒಪ್ಪಿದರೆ ಆವರ ವಿರುದ್ಧವಾದವರೂ ಇರುವರೆಂದು ಸ್ವಷ್ಟಿ ಆಲ್ಲವೇ? ಆದರೆ ಆದು ಹಾಗೆ ಆಲ್ಲ.

‘ ಒಕ್ಕೀಯದು ಇದೆ ’ ಎಂದಾಗ ಕೆಟ್ಟಿದ್ದ್ಲಿ ಇದೆ ಎಂದು ನಾವು ಒಪ್ಪಿಕೊಳ್ಳಲೇಬೇಕು. ಆದರೆ ‘ ಕೆಡಕು ’ ಎಂದರೆ ಏನು?

‘ ಕೆಡಕು ’ ಎನ್ನುವದನ್ನೇ ಇಗತ್ತಿಗೆ ಸಾರಿ ಹೇಳಲು ಕೆಲವರು ಆವಕಾರು ತಾಳಿರುವರೆ? ಕೆಡಕಿನಲ್ಲಿಯೇ ಹುಟ್ಟಿ ಆದರಿಂದಲೇ ಜೀವನ ಸಾಗಿಸಿ ಕೊನೆಗೆ ಆದರಿಂದಲೇ ತಮ್ಮ ಜೀವನ ಅಂತ ಮಾಡಿಕೊಳ್ಳುವವರು ಈ ಜಗದಲ್ಲಿ ಇರುವರೇ?

ಇಲ್ಲ.

ರಾವಣನಿಗೆ ಇಗತ್ತೀ ರಾಕ್ಷಸ ಎಂದು ಹೇಳಿದಿತು. ಆಲ್ಲವೇ? ಆತ ನಿತ್ಯಾದೇವಿಯನ್ನು ಎತ್ತಿಕೊಂಡ ಹೋದೆ.

ಇದು ಆತ ಮಾಡಿದ ಅಕ್ಷಯ ಹೇಯಕ್ಕಾಗಿ ಆಲ್ಲವೇ?

ದೇವ ದೇವತೆಗಳ ವಿಚಾರವನ್ನು ಬಡಿಗಿಟ್ಟಿ ಸೀತಿ- ರಾವಣ ಇಬ್ಬರೂ ಸಾಮಾನ್ಯ ಮನುಷ್ಯರು ಎಂದು ನಾವು ಮುಂದುವರೆದರೆ ನಮಗೆ ಕಾಣುವ ದೇಶು ?

ಸೀತಿಯನ್ನು ಅತೆ ಎತ್ತಿಕೊಂಡು ಹೊಡಿದದ್ದು ಕಾಮಿಯಾಗಿ ಅಲ್ಲ ಸೀತಿಯ ಸೌಂದರ್ಯಕ್ಕೆ ಮರುಳಾಗಿ ಅಲ್ಲ.

ಸೇಡಿನಿಂದ, ಸೇಡಿಗಾಗಿ, ತನ್ನ ತಂಗಿ ಶೂರ್ವನಾಖಿಯ ವೇಗೆ ರಾಮ-ಲಕ್ಷ್ಮಣರು ಕೂಡಿ ಮಾಡಿದ ಅರ್ಭಾಚಾರದ ಪ್ರತೀಕಾರವಾಗಿ.

ರಾಮನಂತಹ ಗುಣ, ಸುಧೂಪಿ ತರುಣರಿಗೆ ಮರುಳಾಗದ ಸ್ತ್ರೀ ಜಗದಲ್ಲಿ ಯಾವ ಕಾಲಕ್ಕೂ ಜನ್ಮ ತಾಳಿಬಹುದೆ ? ಅವಿವಾಹಿತ ಯಾವದೇ ಕಸ್ಯಗೆ ‘ನೀನು ರಾಮನನ್ನು ಲಗ್ನವಾಗುವಿಯೋ ?’ ಎಂದು ಕೇಳಿದರೆ, ಯಾವಕಾಲದಲ್ಲಿದರೂ ‘ಇಲ್ಲ’ ಎಂದು ಉತ್ತರಿಸುಹುದೆ ?

ಶೂರ್ವನಾಖಿ ತಾಮಸಿ. ರಾಮನಿಗೆ ಮರುಳಾಗಿ ಅವಸಿಗೆ ‘ವಿವಾಹ ಮಾಡಿಕೋ’ ಎಂದು ಕಾಡಿದ್ದಕ್ಕೆ ಅವನಾದರೂ ಆವಳ ನೂಗು, ಕೆವಿ, ಕೊಯಿಸಿ ಹಾಕಿದ್ದು ಅನ್ಯಾಯವಲ್ಲವೇ ?

ರಾಮ ಲಕ್ಷ್ಮಣರು ತನ್ನ ತಂಗಿಗೆ ಮಾಡಿದ ಅನ್ಯಾಯದ ಅರ್ಭಾಚಾರದ ಸೇಡಿಗಾಗಿ, ಪ್ರತೀಕಾರಕಾರ್ಯಾಗಿ ಅತ ಸೀತಿಯನ್ನು ಹೊತ್ತುಕೊಂಡು ಹೊಡಿ.

ಇದು ಒಂದೇ ಕಾರಣಕ್ಕಾಗಿ ರಾವಣನಿಗೆ ನಾವು ಪಾಸಿ ಎಂದು ಹೇಳಲು ಬಂದಿತಿ ?

ಶ್ರೀರಾಮ ಕೂಡಾ ಅಂತಹ ಮಾತನ್ನು ಹೇಳಲಾರೆ. ’

ಹದಿನಾಲ್ಪು ವರುಷ ಸೀತಿಯಂತಹ ಸೌಂದರ್ಯದ ಖಳಿ ರಾವಣನ ಸೇರಿಯಲ್ಲಿದ್ದರೂ ಆವಳು ಪತಿವ್ಯತೀಯಾಗಿಯೇ ಉಳಿಯಲಿಲ್ಲವೇ ?

ಪತಿವ್ಯತೀಯಾಗಿ ಉಳಿದುದು ಸೀತಿಯ ಶಕ್ತಿಯಿಂದ ಎಂಬ ಮಾತನ್ನು ನಾವು ಒಪ್ಪುವದಾದರೂ ಆವಳು ಪಾತೀವೈಶ್ಯತ್ವದಿಂದ ಬದುಕುವದಕ್ಕೆ ರಾವಣನೂ ಕಾರಣ. ಎಂಬ ಮಾತನ್ನು ಅಲ್ಲಿಗಳೇಯಲು ಸಾಧ್ಯವೇ ?

ರಾವಣ ತಾಮಸಿ. ರಾಕ್ಷಸ.

ಆದರೂ ಸೀತಿ ಪತಿವೃತ್ಯೆಯಾಗಿ ಉಳಿದಳು. ಬಾಳದಳು.

ಸೀತಿ ತಾಯಿ. ಅವರು ಅವತಾರಿ. ಅವರು ಪತಿವೃತ್ಯೆಯಾಗಿ ಉಳಿದು ಆಶ್ಚರ್ಯಾನ್ವಯ. ಅದ್ವಿತೀಯ ಅಳ್ಳಿ.

ಆಕೆಯನ್ನು ಪತಿವೃತ್ಯೆಯಾಗಿ ಉಳಿಸಿದ ರಾಕ್ಷಸ ರಾವಣನ ಸಹನೇ ಸಿಜಕ್ಕೂ ಅದ್ಭುತ.

ರಾವಣನ ನಾಶಕ್ಕೆ ‘ಸೀತಾಪರಮಣವೇ’ ಕಾರಣವಲ್ಲ. ಅದೂ ಒಂದು ಸೇವನಾತ್ರ ರಾವಣನ ನಾಶಕ್ಕೆ ಕಾರಣ. ಆತನ ಉಧ್ಘಾತುಂತೆ ಅಹಂಕಾರ... ಪರಸೀಡನೆ ಸಿಜ. ಆತ ಸಾಮಿರ ವರುಷ ತಪಶ್ಚಯ ಮಾಡಿ ಶಿವನನ್ನು ಒಲಿಖಿಕೊಂಡ, ಆದರೆ ತಪಶ್ಚಯ ಸಾತ್ವಿಕವಾದರೆ ದೇವನೂ ಸಾತ್ವಿಕನಾಗಿ ವರಕೊಡುವ, ಸಾತ್ವಿಕ ಪದಾನಮಾಡುವ ತಪಶ್ಚಯ ತಾಮಸವಾದರೆ ವರವೂ ತಾಮಸವಾಗುತ್ತದೆ. ಅದಕ್ಕೇ ಹೇಳುವದು ತಪಸ್ಸಿನೊದಲು ಸಾತ್ವಿಕನಾಗಬೇಕೆಂದು.

ರಾಕ್ಷಸ ಕುಲದ ಮೂಲವಾದ ತಾಮಸಿವೃತ್ಯಿರು ಆತನಲ್ಲಿ ಉಳಿದೇ ಹೋಯಿತು. ಜಯರನ ವರವಿಂದ ಆತ ಮತ್ತಿಷ್ಟು ಮುದಾಂಧನಾಗಿ ಪ್ರಬಂಧನಾದ, ಉದ್ಧಾಮನಾದ. ರಾಕ್ಷಸಿವೃತ್ಯಿ ಮೂಲವಾದ ಪರಸೀಡನೆಯೇ ಆತನ ನಿತ್ಯ ಉದ್ಯೋಗವಾಯಿತು.

ಕೆಡಕೆನ ನೆಲದಲ್ಲಿ ಕೆಡಕೆನ ಬಳ್ಳಿಗೆ ಕೆಡಕೆನ ನೀರೆರಿದರೆ ಹೂಕಾಯಿ ಬಿಡುವದು ಕೆಡಕೇ ಅಲ್ಲದೆ ಚೇರೆ ಯಾವುದೂ ಅಲ್ಲ.

ಆ ಅತಃಜಾರ ಅಹಂಕಾರ ಅವನ ನಾಶಕ್ಕೇ ಕಾರಣ. ಅಲ್ಲದೆ ಸೀತಾಪರಮಣವಲ್ಲ ರಾವಣನ ನಾಶದ ಸಿದ್ಧತೆ ರಾಮಜನ್ಮದ ಪೂರ್ವ ದಿಂದಲೇ ಆರಂಭವಾಗಿತ್ತು. ಅವನ ನಾಶಕ್ಕಾಗಿ ರಾಮನ ಜನ್ಮವಾಗಿತ್ತು. ಇನ್ನು ಕೊನೆಯಲ್ಲಿ ರಾಕ್ಷಸ ರಾವಣ ಸೀತೆಯನ್ನು ಹಾಕು ಮಾಡಿದ್ದರೇ...?

ಈ ವಿಚಾರ ವಿಚಾರವೇ ಅಲ್ಲ ಅವಿಚಾರ, ಏಕೆಂದರೆ ಸ್ತ್ರೀ ಹೂಳಾಗುವದು ಗಂಡಸಿನಿಂದಲ್ಲ. ತನ್ನಿಂದ ಮಾತ್ರ. ಸ್ತ್ರೀ ಸ್ತ್ರೀ ಸ್ಥಳಾದರೆ ಮಾತ್ರ ಗಂಡಸಿನ ಅತ್ಯಾಚಾರ ಅವಳ ಮೇಲೆ ಸಾಗುವದು. ಅಲ್ಲದೆ ಈ ಜಗದಲ್ಲಿ

ಯಾರೂ ಯಾರನ್ನು ಹಾಳು ಮಾಡುವದಿಲ್ಲ. ಯಾರೂ ಯಾರ ಮೇಲೂ ಅತ್ಯಾಚಾರ ಮಾಡುವದಿಲ್ಲ

ಪ್ರತಿಯೊಂದು ವ್ಯಕ್ತಿಗೂ ತನ್ನನ್ನು ಕಾಯುವ ತನ್ನದೇ ಆದ ಒಂದು ಶಕ್ತಿಯಿರುತ್ತದೆ.

“ ಆತ್ಮ ಶಕ್ತಿ ”

“ ಆತ್ಮ ಶಕ್ತಿಯೇ ದೇವಶಕ್ತಿ ”

“ ಆ ದೇವಶಕ್ತಿಯ ವಿರುದ್ಧ ಜಯಗಳಿಂದು ಯಾರಿಗೆ ಸಾಧ್ಯ ? ದೇವರ ವಿರುದ್ಧ ಹೋರಾಡಿ ಬಾಳದವರುಂಟೇ ? ”

“ ಆದರೆ ದೇವಶಕ್ತಿಯನ್ನು ಪ್ರಜ್ಞಲಿಸಿ ತೇಜಸ್ಸಿ ಮಾಡುವದಕ್ಕೆ ದೇಹ ವನ್ನು ಮನವನ್ನು ಸಿದ್ಧಗೊಳಿಸಬೇಕು ಪ್ರತಿಯೊಂದು ವ್ಯಕ್ತಿಯ ವ್ಯಾದಯ ದಲ್ಲಿ ಅದೇ ಶಕ್ತಿ ಮಾಲಶಕ್ತಿಯಾಗಿ ಸುಸ್ಥಿವಾಗಿರುತ್ತದೆ. ಆದರೆ ಅಜ್ಞಾನ ದಿಂದ ಮಾಲಶಕ್ತಿಯನ್ನು ಉಡಿಗೆಣಿಸಿ ಜಗದ ವಿಚಾರದಲ್ಲಿ ತೊಡಗುತ್ತಾರೆ ಜಗದ ಇಚ್ಛಿಗಳಲ್ಲಿ ಮಗ್ನಾಗುತ್ತಾರೆ ಅಂತಹೇ ದೇವಶಕ್ತಿ ವ್ಯಕ್ತಿಯ ಅವಶ್ಯಾಲದಲ್ಲಿ ಆವನ ಸಹಾಯಕ್ಕೆ ಸಿದ್ಧವಾಗುವದಿಲ್ಲ...”

“... ಏಕೆಂದರೆ ಆಶಕ್ತಿ ಸಂಪೂರ್ಣವಾಗಿರುತ್ತದೆ. ಆತ್ಮ ಶಕ್ತಿ ಜಾಗೃತ ವಿದ್ವವನಿಂದ ಎಂದಿಗೂ ಕೆಡಕು ಕೆಲಸಗಳಾಗುವದಿಲ್ಲ. ಅಲ್ಲದೆ ಯಾರಿಂದಲೂ ಅವನಿಗೆ ಕೆಡಕಾಗುವದಿಲ್ಲ. ಕೆಡಕಿನಿಂದ ಆ ಶಕ್ತಿ ಅವರನ್ನು ರಕ್ಷಣೆ ಮಾಡುತ್ತದೆ.”

“ ಹಾಗೆ ರಕ್ಷಿತರೆಲ್ಲರೂ ಒಳ್ಳೆಯವರು ಆದರೆ ಅರಕ್ಷಿತರು ದುಷ್ಪರಲ್ !

“ಇದರಲ್ಲಿ ಆಶ್ಚರ್ಯಪಡುವದೇನೂ ಇಲ್ಲ ಈ ಜಗದಲ್ಲಿ ಕೆಡಕೆನ್ನು ವದು ಇದೆಯಾದರೂ ಕೆಡಕಿನ ಮೂರಿಯಾಗಿ ಯಾರೂ ಇಲ್ಲ. ಪ್ರತಿ ವ್ಯಕ್ತಿಯಲ್ಲಿ ನಷ್ಟ, ದುಷ್ಟ, ಒಳ್ಳೆ, ಕೆಟ್ಟ ಎರಡೂ ಭಾವನೆಗಳು, ಗುಣಗಳು ಇದ್ದೀಇನೆ. ಹಾಗಿಲ್ಲದ ವ್ಯಕ್ತಿ, ವ್ಯಕ್ತಿ ಅಲ್ಲವೇ ಅಲ್ಲ. ದುಷ್ಟಬ್ದಿ ಇಲ್ಲದವ ಮನುಷ್ಯನೇ ಅಲ್ಲ. ಬ್ರಹ್ಮಾಸ್ತಿರ್ಯಲ್ಲಿ ಕೂಡ ದುಷ್ಟ ಶಕ್ತಿ ಕೆಲವೊಂದು ಅಂಶವಿಂದ ಸಮಯಕ್ಕಾಗಿ ಕಾದುಕೊಂಡು ಕುಳಿತಿರುತ್ತದೆ. ಅದೇರೀತಿ

ಒಕ್ಕೇ ಶಕ್ತಿ, ಬುದ್ಧಿ ತಾಮಸಿವೃತ್ತಿಯವನಲ್ಲಿಯಾಗ ಇರುತ್ತದೆ. ಜ್ಞಾನದ ಸಂಪರ್ಕವಾಗದವರಿಗೆ ದುಷ್ಪಿಬುದ್ಧಿ, ದುಷ್ಪಶಕ್ತಿಗಳು ಮನುಷ್ಯನ ಮೇಲೆ ಪ್ರಭುತ್ವ ಸಾಧಿಸಿರುತ್ತವೆ. ಜ್ಞಾನದ ಚೆಳಕು ಹ್ಯಾದಯವನ್ನು ಪ್ರವೇಶಿಸಿ ದಾಗ ಕೆಲವು ವೇಳೆ ಅಲ್ಲಿ ತಂಪುಲವೇ ಅರಂಭವಾಗುತ್ತದೆ. ಕೊನೆಗೆ ಅವು ಕೆಳ್ಳರ ರೀತಿಯಲ್ಲಿ ಅಡಗಲು ಪ್ರಾರಂಭಿಸುತ್ತವೆ. ಬಲಿಸ್ತು ನಿಗೆ ಯಾದ್ದಾ ದಲ್ಲಿ ಜಯವು ಖಂಡಿತ.

“.....ಆಂತಿಯೇ ಸುಮಿತ್ರಾ ನಾನು ಹೇಳುವೆ ಯಾರಿಂದಲೂ ಯಾರಿಗೂ ಕೆಡಾಗದು ನಿನೆಗೆ ಕೆಡಕಾಗಿದ್ದರೆ ಆದು ನಿನ್ನಲ್ಲಿರುವ ದುಷ್ಪಶಕ್ತಿಯ ಗೆಲವು ಮಾತ್ರ.....”

“ಇನ್ನೊಬ್ಬನಿಂದ ನನಗೆ ಕೆಡಕಾಯಿತು ಎಂದು ನಾನು ಹೇಳುವ ದಾದರೆ ನಾನು ಕೆಡಕಿನ ಸ್ವಾಗತಕ್ಕೆ ಸಿದ್ಧನಾಗಿದ್ದೆ ಎಂದು ಹೇಳಿದ ಹಾಗಲ್ಲವೆ? ಎದುರು ಸುಗ್ರೀಕೊಂಡು ಬರುವ ಪ್ರಜಂಡ ಗಾಳಿಯನ್ನು ಎದುರಿಸುವ ಶ್ವೇತ್ಯರ್, ಧೈಯರ್ ಶಕ್ತಿ ನನ್ನಲ್ಲಿದ್ದರೆ ನಾನು ಗಾಳಿಗೆ ಹೆದರಬೇಕಿಲ್ಲ. ಸರ್ವ ಕಾಲಪೂ ನಾವು ನಮಗಾಗಿ ಜಾಗೃತರಿದ್ದ ಕೊಂಡರೆ ಯಾರೇನು ಮಾಡುವರು? ಯಾವ ಶಕ್ತಿಯಿಂದ ನಮಗೇನಾಗಬೇಕಾಗಿದೆ? ಯಾವ ವ್ಯಕ್ತಿಯಿಂದ ನಮಗೆ ಹಾನಿಯಾಗಬೇಕಾಗಿದೆ? ನಂಬುತ್ಯ ತನ್ನ ವ್ಯಕ್ತಿತ್ವವನ್ನು ತಾಳಿಸಿಕೊಂಡು ಬಾಳಿಸಿಕೊಂಡು ಬದುಕಬೇಕಾದರೆ ಕಲ್ಲಿನ ವಿಗ್ರಹದಂತಿರಬೇಕು. ವಿಗ್ರಹದಂತಾಗಬೇಕು....”

“...ಆದೆ ಆದು ಸರ್ವರಿಗೂ ಸಾಧ್ಯವಿಲ್ಲ. ಆದು ಆಸಾಧ್ಯವಾದಾಗ ಹೆದರಿಕೊಂಡಾದರೂ ಇರಬೇಕು...”

“ಒಳತು ಕೆಡಕು, ಸುಖ ದುಃಖ, ಆಶೆ ನಿರಾಶೆ ಎಲ್ಲವುಗಳನ್ನೂ ಕಲ್ಲಿನ ಮೂರ್ತಿ ಮಳೆಗಾಳಿ, ಚಳಿ ಚಿಸಿಲುಗಳನ್ನು ಎದುರಿಷುವಂತೆ ವ್ಯಕ್ತಿ ಕಲ್ಲಿನ ಮೂರ್ತಿಯಾಗಿ ಎದುರಿಸಬೇಕು.”

“ಆದು ಆಸಾಧ್ಯವೇನಿಸಿದರೆ--”

“—ಜಗತ್ತಿನ ಯಾವ ಗಾಳಿಯಾಗ ಸೋಂಕದಂತೆ ಎಲ್ಲ ಕೆಡಯಿಂದಲೂ ಭಿನ್ನಮಾಡಿಕೊಂಡು ನನ್ನಪ್ಪಕ್ಕೆ ನಾವು ಇದ್ದುಬಿಡಬೇಕು. ಈ ಅವಸ್ಥೆ

ಬ್ರಾಹ್ಮಣವಾಡಿಕೊಂಡ ವ್ಯಕ್ತಿಗೆ ಮುಂದಿನ ಅವಸ್ಥೆ ತಾನಾಗಿ ಪ್ರಾಪ್ತವಾಗು ಶ್ರದ್ಧೆ.....”

“ ..ನೀವು ಕಲ್ಲಿನ ಮಾತ್ರಯಂತೂ ಇರಲೇ ಇಲ್ಲ. ಅಲ್ಲದೆ ಹೆದರಿ ಕೊಂಡು ನಿಮ್ಮನ್ನು ನೀವು ಭದ್ರವಾಗಿಯೂ ಇಟ್ಟುಕೊಳ್ಳಲಿಲ್ಲ....”

“ ..ನೀವು ಆಸಾವಧರಾಗಿದ್ದಿರಿ. ಅಲ್ಲದೆ....”

“ಇಂದು ನೀವು ಹೆಳಿಯಂದೇ ಅಂದು ನಿಮಗೆ ಸ್ತ್ರಿಯವಾಗಿ ನಿಮ್ಮನ್ನು ಇಂದು ನಿಮಗೆ ತಿರಸ್ಯುತವಾದ ದಾರಿಯಲ್ಲಿ ಕರೆದೊಯ್ದಿಲ್ಲ ತು....”

“ ...ಅದಕ್ಕೆ ನೀವು ಯಾನ ರೀತಿಯಂದಲೂ ಆತಂಕ ವಾಡಲಿಲ್ಲ, ಅದ್ದಿ ವಾಡಲಿಲ್ಲ...”

“ಅಂದು ನೀವು ಆಸಾವಧರಾಗಿರದ್ದು ರೇ...?”

“ ...ಹಾವು ಕಚ್ಚುವದು ಮನುಷ್ಯ ಆಸಾವಧನಾಗಿದ್ದಾಗ...ಸಾವಧ ನಾಗಿ ನಿಂತವನನ್ನು ಓಡಿಬಂದು ಎಂದೂ ಹಾವು ಕಚ್ಚುದು...”

“ ಸಾವಧ ವ್ಯಕ್ತಿಯ ಸ್ವರ್ಥ ವಾಡುವ ಶಕ್ತಿ ಮೃತ್ಯುವಿನಲ್ಲಿ ಕೂಡ ಇಲ್ಲ. ಮನುಷ್ಯನ ಶಕ್ತಿಯ ಅರಿವು ಮನುಷ್ಯನಿಗೇ ಅರಿಯದಾಗಿರೇ...”

‘ ನೀನೇ ದೇವ’ ಎಂದು ಇರಿದು ಹೇಳಿದರೂ ಕೂಡ ತಾನು ಕೀಟಿಕೆ ನಾಗಿಯೇ ಬಾಳುತ್ತಾನೇ ಮನುಷ್ಯ !

“ ನೀವು ನಿಮ್ಮ ಶಕ್ತಿಯನ್ನು ಅರಿತುಕೊಂಡಿರಲಿಲ್ಲ. ಅರಿತುಕೊಂಡಿಲ್ಲ. ನಮ್ಮ ತಪ್ಪನ್ನು ಇನ್ನೊಬ್ಬರಮೇಲೆ ಹೊರಿಸುವದು ಅಪರಾಧವಲ್ಲ. ಪಾವ...? ”

“....ನಾವು ವಾಡಿದ ಪಾಪಕ್ಕೆ ನಾವೇ ಪ್ರಾಯಶ್ಚಿತ್ತ ತೆಗೆದುಕೊಳ್ಳು ಬೇಕು. ರೋಗದಿಂದ ನರಭಂವವನೇ ಛೋಡಿ ಕುಡಿಯಬೇಕಾಗುವದು. ಅಲ್ಲವೇ...? ”

“....ನಾವು ವಾಡಿದ ಅಪರಾಧವನ್ನು ಇನ್ನೊಬ್ಬನ ನೇಲೆ ಹೊರಿಸುವದರಿಂದ ನಾವು ಹೊಸ ಅಪರಾಧ ವಾಡಿದೆಂತೆ ಆಗುತ್ತದೆ ಅಲ್ಲದೆ ವಾಡಿದ ಅಪರಾಧವನ್ನು ಕಳೆದುಕೊಂಡೆಂತೆ ಆಗುವದಿಲ್ಲ. ನಾವು ವಾಡಿದ್ದು ಅದು

ತಪ್ಪರಲಿ ಅಥವಾ ಒಪ್ಪರಲಿ ಅದನ್ನು ವ್ಯಾಂಜಲ ಮನದಿಂದ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡು ಮುಂದೆ ಹಾಗಾಗದಂತೆ ನಡೆಯಬೇಕು.”

“ಅದುನೇ ದಾರಿ ನಿಜವಾದ ದಾರಿ. ಒಂದೇ ಒಂದಾದ ದಾರಿ”

ಎಂದು ಕುಲಕಟ್ಟಿಯವರು ಹೇಳಿದಾಗ ನಾನು ಮಾಡಿದ್ದ ಅಪರಾಧ. ಅದಕ್ಕೆ ಶಾರಣ ನಾನು. ಅದಕ್ಕೆ ಪ್ರಾಯಶ್ಮಿತ್ರೆ ದೊರೆಯಬೇಕಾದುದು ನನಗೇ ಎನ್ನಿಸುತ್ತುದೆ.

ಆವರು ಹೇಳಿವದರಲ್ಲಿ ಆವಶ್ಯಕವಾದರೂ ಏನಿದೆ ..?

ರಂಗನ ಮನದಲ್ಲಿ ಅದೇಷ್ಟೆ ದುಷ್ಪ ವಿಚಾರಗಳು ಇದ್ದರೂ ನನ್ನ ಒಪ್ಪಿಗೆ ಇಲ್ಲದಿದ್ದರೆ ಆತನಿಂದೇನು ಮಾಡಲು ಸಾಧ್ಯವಿತ್ತು ?

ಜಗತ್ತಿನ ಹೆಣ್ಣು ಜಾತಿಯೇ ಗಂಡಸಿಗೆ ವಿವಾಹಕ್ಕೆ ಖುಪಭೋಗಕ್ಕೆ ಬೇಕು. ಎನ್ನಿಸುತ್ತುವೇ. ಬರಿ ‘ಬೇಕು’ ಎನ್ನಿಸುವದರಿಂದ ದೊರೆಯುತ್ತಿದ್ದರೆ ಎಂತಹ ಅನಾಹುತವಾಗುತ್ತಿತ್ತು....? ಒಂದು ‘ಬೇಕು’ ವಿಗೆ ಇನ್ನೊಂದು ಅಂತಹದೇ ‘ಬೇಕು’ ಕೂಡಿದರೆ ಒಂದು ಶಾಯಿವಾಗಬಲ್ಲರು. ಇಲ್ಲದಿದ್ದರೆ ಯಾವುದೂ ಅಸಾಧ್ಯ.

ರಂಗ ಸವಿ ಮಾತು ಆಡಿದ. ನಾನು ಅದಕ್ಕೆ ಮರುಜಾಡೆ. ರಂಗ ನನಗೆ ‘ನಿಮಿತ್ತ’ ಎಂದು ಕರೆದ. ತಾನು ಸ್ವೇತಹ ದಿಲೀಪನೆಂದು ಹೇಳಿಕೊಂಡ. ಅಂದು ಆತ ಏನನ್ನು ಹೇಳಿದರೂ ಅದರಿಂದ ಅನಂದನೇ ಆಗುತ್ತಿತ್ತು. ಆತನ ಯಾವ ಮಾತುಗಳೂ ನನಗೆ ಕೆಡಕೆನಿಸುತ್ತಿರಲ್ಲ. ಆತನ ಯಾವ ಆಚರಣೆಯಿಂದಲೂ ನನ್ನಲ್ಲಿ ಜುಗಪ್ಪೆ ಹುಟ್ಟಿತ್ತಿರಲ್ಲ. ಆತನ ಒಂದೊಂದು ಕೃತಿಯಿಂದ ನನ್ನಲ್ಲಿ ಉನ್ನತತೆ ಬೆಳೆಯುತ್ತಿತ್ತು. ನಾನು ಅವನ ಹತ್ತಿರಕ್ಕೆ ಸರಿಯುತ್ತಿದ್ದೇ....ಸರಿಯುತ್ತಿದ್ದೆ.

ಅಂದು ನನಗೆ ಬೇಕಾಗಿದ್ದುದು ಶುಖಿ. ಮನಸೆಯಲ್ಲಿ ತಂಡೆ ತಾಯಿಗಳ ಸೀಡಕತನದಿಂದ ಕಂಗಿಟ್ಟೆ ನನಗೆ ಯಾರೆಂಬ್ಬರ ಹಿತವಚನಗಳು ಅವುತ್ತವಾಯವಾಗಿರುತ್ತಿದ್ದವು. ಸವಿ ಮಾತನಾಡುವವರೆಲ್ಲ ನನ್ನ ಒಂದುಗಳು ನನ್ನನ್ನು ಪ್ರೇಕ್ಷಿಸುವವರು ನನ್ನ ತಂಡೆ ತಾಯಿಗಳಿಗಂತ ಹಿರಿಯರು

ಏಂದು ತೀಳದುಕೊಳ್ಳುತ್ತಿದ್ದೇ. ಅದರಲ್ಲಿ ಅಂದು ನನಗೆ ಅದಾವ ತಪ್ಪಿ ಕಾಣುತ್ತಿರಲಿಲ್ಲ ಹಾಗೆ ವಿಚಾರಿಸುವ ವರುಸ್ವ ಕೂಡ ನನ್ನದಿರಲಿಲ್ಲ ‘ಬೆಳ್ಗಿ ಕಂಡದ್ದೆಲ್ಲ ಹಾಲು’ ಎನ್ನುವ ವರುಸ್ವ ನನ್ನದಿತ್ತ ಆಗ. ನನಗೆ ವಿಚಾರ ವೆಂದರೆ ಏನು ಎನ್ನುವದು ಕೂಡ ಗೊತ್ತಿರಲಿಲ್ಲ

ಆಗೇಗ ಏನಾದರೂ ಕೊಡುವ ನೇವದಲ್ಲಿ ರಂಗ ನನ್ನ ದೇಹ ಸ್ವರ್ಕ ವಾಡುತ್ತಿದ್ದ ಅಂದಿನ ಆಶನ ಕೃತಿ ಇಂದಿನ ಬೆಳಕಿನಲ್ಲಿ ಅಂದೇ ಕಂಡಿದ್ದರಿ?

ಆಗಬಾರದ್ದೆಲ್ಲ ಆಗಿ ಹೋಯಿತು. ಅಂದು ಅಜ್ಞಾನಿಯಾದ ನನ್ನನ್ನು ತಮ್ಮ ಸುಖಕಾಗಿ ರಂಗ ಉಪಯೋಗಿಸಿಕೊಂಡ ಅದರ ದೋಷವನ್ನು ರಂಗನ ವೇತೆಯೇ ಹೊರಿಸಿ ನನ್ನ ಹೊಣೆ ಹಾರಿಸಿಕೊಳ್ಳಲಾಗದು. ಅಂದು ನಾನು ಅಜ್ಞಾನಿಯಾಗಿರದಿದ್ದರಿ....?

ಅದಕ್ಕೆ ಜ್ಞಾನ ಅಜ್ಞಾನಗಳು ವೈಕ್ರಿಯ ಸೊತ್ತಿಲ್ಲ

ಕುಲಕಣ್ಣಯವರು ಹೇಳುತ್ತಾರೆ “ನಾನು ಮಾಡಿದ ತಪ್ಪನ್ನು ಇನ್ನೊಮ್ಮೆ ಹೊರಿಸಿಕೊಡು” ಎಂದು.

ನನ್ನಲ್ಲಿಯೂ ಕೂಡ ಅಂತಹ ವಿಚಾರವಿಲ್ಲ.

ಆದರೆ ‘ತಪ್ಪ ಯಾರದು?’ ಎನ್ನುವದರ ಸಿಂಹಯನಾದರೂ ಆಗ ಚೇಕಲ್ಲ?

ತೀಳುವಳಕೆಯಿಂದ ಮಾಡಿದ ಕೃತಿ ಕೆಡಕಿದ್ದರಿ ಆಪರಾಧ. ಒಳ್ಳಿಯ ದಿದ್ದರಿ ಪುಣ್ಯ. ಎನ್ನುವದು ಹೇಡವಾಕ್ಯದಂತೆ.

ನಾನು ಮಾಡಿದ್ದ ಮನಃಪೂರ್ವಕವಾಗಿಯೇ! ವಿಚಾರ ಮಾಡಿ ಆಕಾರ್ಯಕ್ಕೆ ನಾನು ಮುಂದಾದೆನೇ....?

ನಾನು ವಿಚಾರವನ್ನೇ ಮಾಡಲಿಲ್ಲ. ಅಲ್ಲದೆ ಮನಕ್ಕೆ ಬೇಡವಾಗಿಯೂ ಮಾಡಲಿಲ್ಲ. ಮನಕ್ಕೆ ಬೇಡವಾಗಿ ಮಾಡಿದ್ದರು ಮನಃಪೂರ್ವಕ ಎಂದು ಹೇಳಲು ಬಂದಿತೇ?

ಅದರೂ ಮನಃಪೂರ್ವಕವಾಗಿ ಮಾಡಿದ್ದರೂ ಆದುದು ಅವಿಚಾರ ಪಾಪ

ಆದನ್ನು ಅಲ್ಲಿಗಳೆಯಲು ಸಾಧ್ಯವಿಲ್ಲ. ನನ್ನಿಂದ ಪಾಪವಾಗಿದೆ. ಪಾಪವಾಡಿದ ಹೊಣೆ ನನ್ನ ಮೇಲಿದೆ.

ಆದರೂ ನಾನು ನಿಷ್ಪತ್ತಪಡಿರುವೆ. ಇದನ್ನು ಯಾರೂ ಒಪ್ಪಿಲೇಬೇಕು

ಆರಂಭದಲ್ಲಿ ರಂಗನ ಮಾತಿಗೆ ನಾನು ಮರುಭಾಗಿರಬೇಕು. ಆದರೆ ಮರುಭಾಗಿಂಳುವ ಮಾತುಗಳು ನನಗೆ ಕೊಟ್ಟಿ ವಚನವಾಗಿರಲಿಲ್ಲವೆ?

“ನಿಮುಂತಾ....ನೀನು ನನ್ನ ನಿಮುಂತೆ....ಎಂದೆಂದಿಗೂ ನೀನು ನಷ್ಟವಳು. ‘ನಾನು ಬಿ. ಎ. ಪರೀಕ್ಷೆ ಮುಗಿದ ಕೂಡಲೇ ನಿನ್ನೊಡನೆ ಲಗ್ಗು ಮಾಡಿಕೊಳ್ಳುವೆ’ ಎಂದು ಆತ ಬಾರಿ ಬಾರಿಗೂ ಹೇಳುತ್ತಿದ್ದನಲ್ಲ.”

ಆತನ ಜೊತೆಗೆ ನನ್ನ ತಲೆಯ ಮೇಲೆ ಅಕ್ಕತೆಬಿದ್ದಿರದಿದ್ದರೂ ಆತನೇ ನನ್ನ ಪತಿ ಎಂದು ನಾನು ಭಾವಿಸಿದ್ದೆ. ಅವನು ಕೊಟ್ಟಿ ಮಾತಿನಲ್ಲಿ ಅವನ ವಚನದಲ್ಲಿ ನಾನು ವಿಶ್ವಾಸತಾಳಿದ್ದೆ.

ಅಲ್ಲಿದೆ ತಿರುತಿರುಗಿ ಹಳೆಯ ಕಾಲದ ಉದಾಹರಣೆಯನ್ನೂ ಹೇಳುತ್ತಿದ್ದ.....ನೋಡು.....ನಿಮಿಷ.....ನೀನು ಸುಮ್ಮನೇ ಹೆದರುತ್ತಿರುವಿ.... ಇದರಲ್ಲಿ ವಾಪವಾದರೂ ಏನಿದೆ...? ನಿನಗೆ ದೇವರಲ್ಲಿ ವಿಶ್ವಾಸವಿಲ್ಲವೆ...? ಪುರಾಣದಲ್ಲಿ ನಂಬಿಕೆ ಇಲ್ಲವೆ...? ಪುರಾಣ ಶಾಲದಲ್ಲಿ ಗಂಧರ್ವ ವಿವಾಹಗಳಾಗುತ್ತಿದ್ದವು. ಗಂಧರ್ವ ವಿವಾಹಗಳಿಂದರೆ ಗಂಧರ್ವರೆಂಬ ದೇವದೂತರ ವಿವಾಹ ಪಡ್ಡತಿ. ಆ ಪಡ್ಡತಿಯಲ್ಲಿ ಅಕ್ಕತೆ, ಮಂತ್ರ, ಪುರೋಹಿತ ಇವರ ಗೊಂದಲವೇ ಇರುವದಿಲ್ಲ. ಒಪ್ಪಿಕೊಂಡ ತರುಣ ತರುಣೀಯು ಕೂಡಿ ಇದ್ದ ಬಿಡುವದು. ಈಗ ನಾನು ನೀನು ಇರುವಂತೆ.....ದುಷ್ಯಂತ ಶಕುಂತಲೆಯರ ವಿವಾಹವಾದುದು ಗಂಧರ್ವ ವಿವಾಹದಿಂದಲೇ...? ಕಣಿ ಮಣಿಗೂ ಆ ವಿಚಾರ ಗೊತ್ತಿರಲಿಲ್ಲ. ಅವಳು ಬಸಿರಾದಾಗಲೇ ಆವನಿಗೂ ಕೂಡ ಆ ವಿವರೆ ತಿಳಿದು ಬಂದದ್ದು. ದೇವ ದೇವತೆಗಳೇ ಇಂತಹ ವಿಷಯವನ್ನು ಮಾಡಿರುವಾಗ ನೀನು ನಾನು ಹೆದರುವದೇಕೆ....? ಮುಂದೆ ಏನಾದರೂ ಸಂಭವಿಸಿದರೆ ನಾನಿರುವದಿಲ್ಲವೇ....? ನಾನು ನಾಕೆಯೇ ಸತ್ತು ಹೋಗುವೆನೆಂದು ತಿಳಿದುಕೊಂಡಿರುವೆಯಾ...?” ಎಂದು ಆತ ಹೇಳಿದಾಗ ಹೃದಯದಲ್ಲಿ ಕಲ್ಪನೆಯಂತೆ ಆಗುತ್ತಿತ್ತು.

ನಾನು ಅವನಿಗೆ ಮುಂದೆ ಮಾತನಾಡಿಸಗೊಡುತ್ತಿರಲಿಲ್ಲ. ಅವನೇ ಇಂತಹ ಮಾತಿನಲ್ಲಿ ನಾನು ವಿಶ್ವಾಸವಿಡಕೂಡದೇ...?

ನಾನು ಹೆಣ್ಣು ಹೆತ್ತು ಮನೀಗೆ ಬಂದಿಲ್ಲ ಒಂದು ದಿನ ಹೊರತಾಗಿ ಹೊಷ ಮನೀಯನ್ನು ಸೇರಲೇಬೇಕು. ಆ ಸೇರುವ ಮನೀ ರಂಗನದು ಎಂಬ ವಿಶ್ವಾಸವನ್ನು ರಂಗ ನನ್ನಲ್ಲಿ ಕಂದುಕೊಟ್ಟಿರಿ ಅವನನ್ನು ನಂಬಬಾರದೇ....? ಅವನ ಮಾತಿನಲ್ಲಿ ವಿಶ್ವಾಸವಿಡಕೂಡದೇ....?

ಸ್ತ್ರೀಗೆ ಜಗದಲ್ಲಿ ಯಾವ ಮಾತೂ ಅನೆತ್ತುವಾಗಿ ಕಾಣುವದಿಲ್ಲ. ಅದಕ್ಕೆ ಕಾರಣ ಅವಳ ಅಜ್ಞಾನವಲ್ಲ. ಅವಳು ಅಷ್ಟೋಂದು ಸರಳ ಜೀವಿ. ಯಾರೆ ಟ್ರೈಂ ಅವಳಿಗೆ ಕೊಂಕು ಕಾಣದು. ಯಾರ ಮಾತಿನಲ್ಲಿ ಅವಳಿಗೆ ಅವಿಶ್ವಾಸ ತೋರಿದು ಅದಕ್ಕೆ ಕಾರಣ ಅವಳಿಗಿರುವ ಶಾಯಿ ಹೈದರ್ಯ.

ಶಾಯಿಯ ಹೈದರ್ಯ.

ಹೆಣ್ಣು ಎಲ್ಲದಕ್ಕಿಂತ ಹೆಚ್ಚುಗಿ ತಾಯಿ. ವಿವಾಹಿತ ಪತಿಗೆ ಕೂಡ ಶಾಯಿಯಾಗಿ ಬಾಳುವ ಹಿರಿ ಯೋಗ್ಯತೆ ಅವಳಿದು ಅಂತಯೇ ಜಗದಲ್ಲಿ ಅನೇನಂಬಿಗೆ ಎನ್ನುವದು ಅವಳಿಗೆ ಕಾಣದು.

ಮಕ್ಕಳ ಮಾತಿನಲ್ಲಿ ಅವಿಶ್ವಾಸ ತಾಳುವವಳು ತಾಯಿ ಹೇಗೆ....?

ಅದರೆ ಮಕ್ಕಳಾಗದವರು ಮಾತ್ರ ತಾಯಿಯ ಮಕ್ಕಳಿರುವದಿಲ್ಲ. ಕ್ರಾರ ವ್ಯಾಪ್ತಿನಿಗೂ ಕೂಡ ವಚನ ಕೊಟ್ಟು ಅದರಂತೆ ನಡೆದುಕೊಳ್ಳುವ ತಾಯಿ ಗುಣದ ಲವಲೇಶವಾದರೂ ಅವರ ರಕ್ತದಲ್ಲಿ ಇರುವದಿಲ್ಲ. ಅವರು ತಾಯಿಯ ಮಕ್ಕಳಾಗಲು ಅಯೋಗ್ಯರು.

ಗಂಡಸು ಮಗನಾದರೆ ತಾಯಿಯ ಮಗನಲ್ಲ ತಂದೆಯ ಮಗ, ಅವನಲ್ಲಿ ಸೇರುವ ಗುಣ ಗಂಡಸಿನದು. ತಂದೆಯದು. ಅಲ್ಲದೆ ತಾಯಿಯದಲ್ಲ.

ತಾಯಿಯ ಹೈದರ್ಯದಿಂದ ತಾಯಿ ಗುಣದಿಂದ ನಾನು ರಂಗನ ಪ್ರತಿಯೋಂದು ಮಾತಿನಲ್ಲಿ ವಿಶ್ವಾಸ ತಾಳುತ್ತಿದ್ದೆ. ಅಂತಯೇ ಅವನನ್ನು ಪತಿಯೋಂದು ಭಾವಿಸಿ ಅವನ ಯಾವ ಕಾರ್ಯಕ್ರಾಂತಿ ತಡೆ ಮಾಡುತ್ತಿರಲಿಲ್ಲ. ಪತಿಯ ವಿರುದ್ಧವಾಗಿ ನಡೆದುಕೊಳ್ಳುವವಳು ಹಷ್ಟಿ ಹೇಗೆ ?

ಆತ ತಂದೆಯ ಮಗನಾಗಿದ್ದ. ಸುಳ್ಳ-ಹೇಳುವದೇ ತಂದೆಯ ಗುಟಿ.
ಶಮ್ಮ ಸ್ವಾರ್ಥಕಾಗಿ ಜಗತ್ತನ್ನೇ ವೋಸಗೊಳಿಸುವದು ಗಂಡಸಿನ ಗುಟ,
ಅವನೂ ಗಂಡನು. ಗಂಡಸು ಗಂಡಸಿನಂತೆ ನಡೆದುಕೊಳ್ಳಬೇಡವೇ...?

ಅವನು ಗಂಡಸಿನಂತೆ ಆಚರಿಸಿದ.

ನಾನು ಶ್ರೀಯಾತ್ಮಿ ನಡೆದೆ.

ಅದುವೇ ಅವರಾಧ.

ಕಾಮಿನಿ ಕೂಡ ಅದನ್ನೇ ಹೇಳುತ್ತಾಳೆ—

“ಗಂಡಸು ಗಂಡಸಾಗಿ ಗಂಡಸಿನಂತೆ ನಡೆದುಕೊಳ್ಳತ್ತಾನೆ. ಶ್ರೀ ಶ್ರೀಯಾಗಿ ನಡೆಯುತ್ತಾಳೆ. ಅಂತೆಯೇ ಅವರಾಧವಾಗುತ್ತದೆ. ವಾವ ಉದ್ದೇಶಸುತ್ತದೆ.”

“ಗಂಡಸು ಗಂಡಸುತ್ತನವನ್ನಾದರೂ ಬಿಡಬೇಕು. ಇಲ್ಲವೇ ಶ್ರೀ ತನ್ನ ಶ್ರೀತ್ಯವನ್ನಾದರೂ ತೊರೆಯಬೇಕು. ಅಂದರೆ ಈ ಜಗದಲ್ಲಿ ಎಂದೆಂದಿಗೂ ಯಾವ ರೀತಿಯಲ್ಲಿ ಪಾವ ಘಟಿಸುವದಿಲ್ಲ. ಅವರಾಧವಾಗುವದಿಲ್ಲ.”

“ಗಂಡಸಿಗೆ ಮುಖ್ಯವಿದ್ದುದು ಸುಖ ಸಾರ್ಥಕ ತನ್ನ ಸುಖ. ವ್ಯೇಯಕ್ಕೆ ಕ ಸುಖ. ಅದಕಾಗಿ ಎಂತಹ ಪ್ರಜಂಡ ಸಾಹಸಗಳನ್ನು ಮಾಡಲು ಕೂಡ ಆತ ಸಿದ್ಧನಾಗುತ್ತಾನೆ. ದೇಶ ವಿದೇಶ ಎಲ್ಲಿಯೇ ಸುಖದ ಲಭ್ಯವಿರಲಿ ಅಲ್ಲಿಗೆ ಹಾರುತ್ತಾನೆ. ಲಕ್ಷ್ಯವಧಿ ಜನರ ನೇತ್ಯರವನ್ನು ಹರಿಸಿದರೂ ಆತ ನಿಗೆ ಪರಿವೆಯಿಲ್ಲ. ತನಗೆ ಬೇರೆದ್ದ ಸುಖದ ವಸ್ತು ದೊರೆಯಲೇಬೇಕು. ದೊರರಿಸಿಕೊಳ್ಳತ್ತಾನೆ.”

“ಶ್ರೀ ಅವಳ ಜೀವನನೇ ತ್ಯಾಗ. ತ್ಯಾಗದ ಹೆಸರೇ ಶ್ರೀ ಇದ್ದಿರ ಬಹುದು. ಅಥವಾ ದೇವರ ಅವತಾರದಂತೆ ಶ್ರೀ ತ್ಯಾಗದ ಅವತಾರವಾಗಿರ ಬಹುದು. ಯಾರು ಎಂತಹರು, ಎಲ್ಲಿ, ಯಾವ ವಿಚಾರವೂ ಅವಳಿಗೆ ಸೊಂಕೆದು. ಯಾರಿಗೆ ಬೇಕಾಗಲಿ ಬೇಡವಾಗಲಿ ಅವಳು ತ್ಯಾಗಕ್ಕೆ ಸಿದ್ಧ ಕಾಗುತ್ತಾಳೆ. ಜಗತ್ತಿನ ಮೇಲೆ ತನ್ನ ಜೀವವನ್ನೂ ಜೀವನವನ್ನೂ ನಿವಾ ಇಸಿ ಚೆಲ್ಲುತ್ತಾಳೆ.”

“ ತಾಗಿಗೆ ಸುಖ ದೊರೆಯುವದೇ .. ?”

“ ಸ್ವಾರ್ಥಕ್ಕೆ ಸುಖ ದೊರೆಯದೆಯೇ ಇರುವದೇ ? ”

“ ಸ್ವಾರ್ಥಕ್ಕೆ ತಾಗದ ಜೊತೆಯಾದರೆ ಇನ್ನೇನು ಬೇಕು ? ಸ್ವರ್ಗವೇ ಅಂಗ್ರೇಯಲ್ಲಿದ್ದಂತೆ ”

“ ತಾಗಿ ಶ್ರೀ ಜೀವ ಜೀವಮಾನವೆಲ್ಲ ತನ್ನ ಧೈಯ ಸಿದ್ಧಿಗಾಗಿ ತೇಯುತ್ತಾಳೆ. ಅದರಿಂದಲೇ ಅವಳಿಗೆ ಧನ್ಯತೆ ”

“ ಸ್ವಾರ್ಥಕೊಡ ತನ್ನ ಜೀವಮಾನವನ್ನೆಲ್ಲ ತನ್ನ ಧೈಯ ಪೂರ್ತಿ ಕರ್ಚುತ್ತಾರೆ. ಅದರಿಂದಲೇ ಅವನಿಗೆ ಪೂರ್ಣತೆ ”

“ ಸ್ವಾರ್ಥಿ ನಿಸ್ವಾರ್ಥಿಗಳ ಮಿಲನ ಬೆಂಕಿ ಗಾಳಿಗೂ ಕೂಡಿದಂತೆ ಗಾಳಿ ಬಿಟ್ಟನ್ನು ಬೆಂಕಿಗೆ ಹಿತ ಆದು ಹೆಚ್ಚಿಚ್ಚಾಗಿ ದಹಿಸಲು ಆರಂಭಿಸುತ್ತದೆ. ಇದ್ದು ಬಿದ್ದುದನ್ನು ಭಷ್ಟು ಮಾಡುತ್ತದೆ. ಜಗತ್ತನ್ನೇ ಹಾಳು ಮಾಡುತ್ತದೆ.”

“ ಸುಮಿತ್ರ, ಜಗದ ಇತಿಹಾಸವೆಂದರೆ ಸ್ವಾರ್ಥಿ ಗಂಡಿನ ಕಾಂಡವ ಸೃಜನದ ದರ್ಶನ ”

ಜಗತ್ತಿನ ಇತಿಹಾಸವೆಂದರೆ ಅಷಹೆನೀಯ ಯಾತನೆಯನ್ನು ಕೂಡ ನಗು-ನಗುತ್ತ ಸಹಿಸಿದ ಶ್ರೀ ಜೀವನದ ದರ್ಶನ ”

“ ಜಗತ್ತಿನ ಇತಿಹಾಸವೆಂದರೆ ಸ್ವಾರ್ಥಿ ನಿಸ್ವಾರ್ಥಿಗಳ ದೇವ ದೈತ್ಯರ ಪಾಪ ಪುಣ್ಯದ ಹಿಂಸೆ, ಆಹಿಂಸೆಗಳ ನಡುವೆ ನಡೆದ ನೋರಾಟದ ಕಳೆ ”

“ ವಾವ ಮಾಡುವದು ಪುರುಷನ ಕಾರ್ಯ ”

“ ಅದನ್ನು ತೊಳೆಯುವದು ಶ್ರೀ ಕರ್ಮ. ಅದಕ್ಕೆ ಅವಳು ಹೇಳುವ ಹೆಸರು ಧರ್ಮ. ಶ್ರೀ ಧರ್ಮ.”

“ ಸ್ವಾರ್ಥದಿಂದ ಸರ್ವಸ್ವವನ್ನು ಸ್ವಾಹಾ ಮಾಡುವವ ಪುರುಷ.”

“ ಸಾರ್ಥತೆಯಿಂದ ನನ್ನ ತಾನೇ ಅವನಿಗೆ ಆಹುತಿ ಕೊಡುವವರು ಶ್ರೀ ”

“ ದೈತ್ಯ ಗಂಡಸಿನ ರಕ್ತ ಸಿಪಾಸಿಗೆ ಪುಣ್ಯದೇವತೆ ಶ್ರೀಯ ಸ್ಮೇದ್ಯ ”

“ ಶುಮಿತ್ರ ಷ್ಟಿಧ್ವ ಹುಟ್ಟಿದಂದಿನಿಂದ ನಿನ್ನ ವರಿಗೆ ನನ್ನ ವರಿಗೆ ಎಲ್ಲರನ್ನೂ ಸಾಲು ನಿಲ್ಲಿಸಿ ನೋಡು. ಒಬ್ಬೊಬ್ಬರನ್ನು ನಿರೀಕ್ಷಿಸು ಎಲ್ಲ ಶ್ರೀಯರಲ್ಲಿ ಕಂಡುಬರುವದು. ಅದೇ ಸಹನ ಸೀಲತೆ ಅದೇ ತಾಗ. ಅದೇ ಬಲಿದಾನ ಅದೇ ಆಹತಿ.....ಇವೆಲ್ಲವಿದ್ದ ರೂ ಕೊನೆಗೆ ಆಪಶ್ಯಾತಿ ಕೂಡ ಅವಳಿಗೆ ! ”

“ ಶ್ರೀ ಪತಿಗಾಗಿ— ಅಥಾರ್ತ ತನ್ನನ್ನು ತುಳಿದು ಆಳುವವನಿಗಾಗಿ ಎನನ್ನೂ ಮಾಡಿಲ್ಲ ? ”

ಪತಿಗಾಗಿ ಹೆತ್ತ ಕರುಳಿಗೆ ನೊಲೆ ಹಾಲಿನ ಬದಲು ವಿಷಕ್ಕೆಟ್ಟಿ ತಾಯಿ ಇರುವಳು; ಕೇಳಿರುವಿಯಾ ಪ್ರಲ್ಪಾದನ ತಾಯಿ ಕಯಾಧುನಿನ ಕಢಿಯನ್ನು ? ”

“ ಒಂದೆಡಿಗೆ ರಾಕ್ಷಸೀ ಶಕ್ತಿಯಾನ ಪತಿ, ಇನ್ನೊಂದೆಡಿಗೆ ದೈವಿ ಶಕ್ತಿಯ ಕಂದ ”

“ ಒಂದೆಡಿಯಲ್ಲಿ ರಕ್ತದ ದಾಹ. ಇನ್ನೊಂದೆಡಿಯಲ್ಲಿ ನಿಭಯ ”

“ ಒಂದೆಡಿಯಲ್ಲಿ ಕ್ಷಾರ ಉರಿನಾಲಿಗೆ. ಇನ್ನೊಂದೆಡಿಗೆ ಹನನ್ಯಾಶ ”

“ ಒಂದು ಮೃತ್ಯುವಿನ ಕರಾಳ ಹಸ್ತ. ಇನ್ನೊಂದು ವರದಾನ ”

“ ಒಂದು ಪತಿ ”

“ ಇನ್ನೊಂದು ಮಗ ”

“ ಇವರಿಬ್ಬರ ಮಧ್ಯದಲ್ಲಿ — ಪತ್ನಿ - ತಾಯಿ ! ”

“ ಕಯಾಧು ಪತಿಯ ಪತ್ನಿ ಪತಿವುತ್ತಿ ಆಹುದು ”

“ ಅದೇ ಕಯಾಧು ಮಗನನ್ನು ಹೆತ್ತ ತಾಯಿಯಾ ಆಹುದು ”

“ ರಾಕ್ಷಸಿ ಶಕ್ತಿಯ ಪತ್ನಿಯಾಗಬೇಕೇ....? ಅಥವಾ— ”

“ ದೈವಿ ಶಕ್ತಿಯ ತಾಯಿಯಾಗಬೇಕೇ....? ”

“ ಯಾವ ಶಕ್ತಿ ಹಿಂದು ಈ ಜಗದಲ್ಲಿ....? ದೇವ ದೇವತೆಗಳೂ ಕೂಡ ಬಾಗುವರು ದೈವಿ ಶಕ್ತಿಗೆ. ತಮ್ಮ ಜನ್ಮವನ್ನೇ ದೇವತೆಗಳು ದೈವಿ ಶಕ್ತಿಯ ಆರಾಧನೆಗಾಗಿ ಮಿಸಲಾಗಿದುವದು. ”

“ ಅಂತಹ ದೈವಿ ಶಕ್ತಿಗೆ ಕಯಾಧು ತಾಯಿ. ”

“ ಇನ್ನೊಂದೆಡಿಗೆ ರಾಕ್ಷಸೀ ಶಕ್ತಿ ಉನ್ನತ್ತತೆಯಿಂದ ಎದೆ ಎತ್ತಿರಿಸಿ ಕ್ಷಾರ ಕರವಾಳ ಹಿಡಿದು ನಿಂತಿದೆ. ಹೆಚ್ಚಿತನದಿಂದ ದೈವಿ ಶಕ್ತಿಯ ನಾಶಕ್ಕೆ ! ”

“ ಕಯಾಧುವಿನ ಎದುರು ಕವಲೊಡಿದ ದಾರಿಯಿದೆ. ಹೇಳು ಸುಮಿತ್ರಾ....ಹೇಳು.. ಅವಳು ಅನುಸರಿಸಬೇಕಾದ ಮಾರ್ಗ ಯಾವುದು..? ”

“ ದೈವಿಶಕ್ತಿಗೆ ಎದುರಾಗುವ ದೇವರೊಡನೆ ಪೇರತ್ತ ಕಷ್ಟಕೊಳ್ಳುವದು ”

“ ರಾಕ್ಷಸಿ ಶಕ್ತಿಗೆ ವಿರೋಧವಾಗುವದೆಂದರೆ ಪ್ರಾಣ ಕಳೆದುಕೊಳ್ಳುವದು. ಅದರೆ ಪ್ರಾಣ ಕಳೆದುಕೊಂಡ ನಂತರ ಲಿನೆವಾಗುವದು. ಅದೇವರಲ್ಲಿ ಆದರೂ... ”

“ ಆದರೂ ದೈವಿ ಶಕ್ತಿಯನ್ನು ಅನುಸರಿಸಲಿಲ್ಲ. ಸ್ವತತ್ತಕೆ ದೈವಿ ಶಕ್ತಿ ”

“ ಏಕೆ.....? ”

“ ಅವಳು ಗಂಡನ ಹೆಂಡತಿ. ಪಕಿಯ ಪತ್ತಿ...ಪತ್ತಿವೃತ್ತಿ ! ”

“ ಪತ್ತಿಯ ಪತ್ತಿಗೆ ಜಗದಲ್ಲಿ ಪತ್ತಿಯಲ್ಲಿದೆ ಇನ್ನಾನ್ನಾವನಂಬಂಧವೂ ಇಲ್ಲ. ತಾಯಿಯಿಲ್ಲ, ತಂದೆಯಿಲ್ಲ....ಮಗನಿಲ್ಲ...ಯಾರೂ ಇಲ್ಲ. ಅವಳಿಗೆ ಯಾರ ಸಂಬಂಧವೂ ಇಲ್ಲ ”

“ ಇದ್ದ ಸಂಬಂಧ ಒಂದೇ ಒಂದು— ಪತ್ತಿ ಅದುವೇ ಸರ್ವ ”

“ ಅಂತಿಯೇ ಹೆತ್ತ ಮಗುಬಿಗೆ ವಿಷ ಕುಡಿಸಿದಳು. ತನ್ನ ಅವೃತ ಹಸ್ತದಿಂದ ! ”

“ ಶ್ರೀ ಪತಿಗಾಗಿ ಏನನ್ನು ಮಾಡಿಲ್ಲ...? ”

“ ಶ್ರೀ ಗಂಡಿಗಾಗಿ ಏನನ್ನು ಮಾಡಿಲ್ಲ...? ”

“ ಫರಿಶಾವುವಂಫಂತಹ ದೇವನ ಅವತಾರವನ್ನು ಹೆತ್ತ ರೇಣುಕೆಗೆ ದೂರಿತ ಪ್ರತಿಪಲವೇನು ? ಜಮದಗ್ಗು ಅವಳ ಪತ್ತಿ ಮಹಿಳ. ಅವನ ಜೊತಿಗೆ ಮಹಾಪತ್ನಿಯೆಯಾಗಿ ಸಂಸಾರ ಮಾಡುವುದ್ದಾಗಿ ರೇಣುಕೆ. ಆದರೆ ಕೊನೆಗೆ—? ”

“ಜಮದೆಗ್ನಿ ಮುಸಿ ಹೇಳುತ್ತಾನೆ ಅವತಾರಿ ಮಗನಿಗೆ—”

“ಅವಳ ಶಿರಕ್ಕೆ ದ ಮಾಡು”

“ ಅವತಾರಿ ಪುರುಷ ತಂಡೆಯ ಆಜ್ಞೆಯನ್ನು ಪಾಲಿಸುತ್ತಾನೆ!”

“ನಿಕೆ...? ಏನು ಕಾರಣ....? ಅವಳ ಅಪರಾಧವೇಷು ? ಅವಳು ಸಿಜಕ್ಕೂ ಅಪರಾಧಿಯೆ ? ಈ ಎಲ್ಲ ಪ್ರಶ್ನೆಗಳಿಗೆ ಅಲ್ಲಿ ಸಾಫನವೇ ಇಲ್ಲ...”

“ ಅವನು ಆಜ್ಞೆ ಮಾಡುತ್ತಾನೆ ಆದರ ಪರಿಪಾಲನೆಯಾಗುತ್ತದೆ ”

“ ಗಂಡಸು ಡಿಕ್ಕೆಟಿರ. ಅವನಿಗೆ ಅವಶ್ಯವಿರುವವರೆಗೆ ಎಲ್ಲವೂ ಸರಿ. ಬೇಡವಾದ ಮರುಕ್ಕಣದಲ್ಲಿ ಅವಳ ಅಂತವಾಗಲೇಬೇಕು ”

“ ಅವನು ಆಜ್ಞೆ ಮಾಡುತ್ತಾನೆ. ಆದರ ಪರಿಪಾಲನೆಯಾಗುತ್ತದೆ”

“ ಸ್ತ್ರೀ ಹುಟ್ಟಿದ ಮನೆಯನ್ನು ಗಂಡನಿಗಾಗಿ ಬಿಟ್ಟುಬರುತ್ತಾಳೆ. ತಂಡ ತಾಯಿಗಳನ್ನು ತೊರೆದು ಬರುತ್ತಾಳೆ ಅಕ್ಕ-ತಂಗಿ ಅಣ್ಣ-ತಮ್ಮಂದಿರ ಸಂಬಂಧ ಕಡಿದುಕೊಂಡು ಬರುತ್ತಾಳೆ.”

“ ರಾಣಿಯಾಗಿ ಮೆರೆಯುವದಕ್ಕೆಂದು ಸ್ವಾಧ್ಯಾದಿಂದಲ್ಲ ”

“ ದಾಸಿಯಾಗಿ ಬಾಳಬೇಕೆಂಬ ನಿಸ್ವಾಧ್ಯಾದಿಂದ ”

“ ತ್ಯಾಗವೇ ಅವಳ ಜೀವನ. ಸುಮಿತ್ರ ತ್ಯಾಗವೇ ಅವಳ ಜೀವನ”

“ತಿಳಿದವಳಿರಲಿ, ತಿಳಿಯದವಳಿರಲಿ, ಜ್ಞಾನಿಯಿರಲಿ, ಅಜ್ಞಾನಿಯಿರಲಿ ಅವಳಲ್ಲಿಯ ವಿಚಾರ ಒಂದು. ಅವಳಲ್ಲಿ ಭಾವನೆ ಒಂದು. ಅವಳ ಧೈಯ ಒಂದು.

“ ಪತಿಯ ಪತ್ನಿಯಾಗಿ ಅವನ ನೇನೆ ಮಾಡುವದು”

“ಪತಿವೃತ್ಯಿಯಾಗಿ ಬಾಳುವದು !”

“ ಸುಮಿತ್ರಾ.....ನಿನ್ನ ವಿವಾಹ ಕೂಡ ಆಗಿರಲಿಲ್ಲ. ಆದರೂ ನಿನ್ನ ನಿಸ್ವಾನ್ನು ನೋಸಗೊಳಿಸಿದವನೆ ಜೊತೆಗೆ ಒಂದೇ ಭಾವನೆಯಿಂದ ನಡೆದು ಕೊಂಡೆ. ಆತ ಹೇಳಿದ್ದಕ್ಕೆ ‘ಹೊಂ’ ಎಂದು ಒಪ್ಪಿ ಆತನ ಪ್ರತಿಯೊಂದು ಮಾತಿನಲ್ಲಿ ಅಚಲ ವಿಶ್ವಾಸವಿಟ್ಟೆ. ಇವಕ್ಕೆ ನಮ್ಮವರು ಹೇಳಿದು ಪತಿ

ವೈಶಿಯ ಲಕ್ಷ್ಮಣ ಎಂದು, ಕೊರಳ್‌ಲ್ಲಿ ವೂಂಗಲ್ಯ ಎಂದು ಕರೆಯುವ ಎರಡು ಚಿಲ್ಲಿ ಬಳೆ, ಬಾಳುವ ಬಂಗಾರದ ತಾಳಗಳನ್ನು ಬಿಟ್ಟು ಉಳದ್ದೆಲ್ಲ ನಿನ್ನಲ್ಲಿ ಇತ್ತು. ಆ ತಾಳಯಿಂದಲೇ ಸಂಬಂಧನೇ....? ತಾಳಯೇ ಸಂಬಂಧವಾಗಿ ದ್ವರೆ ಅದನ್ನು ವಾಡುವ ಅಕ್ಕಸಾಲಿಗ ಅದನ್ನು ವಾರುವ ವರ್ತಕ ಇವರೆಲ್ಲರೂ ಶ್ರೀ ಜಾತಿಯ ಪತಿಯೇ ಆಗಿ ಬಾಳಬಹುದಲ್ಲಿ?”

“ ಬಂಧವ್ಯದ ಬಂಧನ ಹೆರಗಿಸಿಂದಲ್ಲ ಹೈದರುದಿಂದ ”

“ ಹೈದರುದಿಂದ ನಿನ್ನನ್ನು ಹೀನು ಬಂಧಿಸಿಕೊಂಡಿ. ಅದರೆ ಅವ... ?

“ಅವನ ವಾತೀಕೇ? ಅವ ಗಂಡನ್ನಲ್ಲವೇ? ಗಂಡಸಿಗೆ ಹೈದರುವಿರುವದೇ? ಹೈದರುವಿದ್ದವರು ಗಂಡಸರೇ...?”

“ ಹೈದರುವಿಭ್ರಾದ ಯಂತ್ರ ಗಂಡಸರು. ಉಸುರಿನ ಮರುಭೂಮಿಯಂತೆ ಗಂಡಸು. ಶ್ರೀ ತಾಂಗಿರಾಗ ತನ್ನ ನೆತ್ತರದ ಮಕ್ಕಿರೆದೂ ಮರುಭೂಮಿಯಲ್ಲಿ ನೀರು ಕಾಣಿಸಲಾರದು ”

“ ಗಂಡನಾದ ಆತ ಗಂಡಸಿನಂತೆ ಎದ್ದು ನಡೆದ ”

“ನೀನು...? ನೀನು ಅವನ ಅನ್ಯಾಯದ, ಅತ್ಯಾಚಾರದ ಪಾಪದ ಫಲವನ್ನು ಬೇಡವಾದರೂ ಅವಕಾಶ್ಯಕ್ಕೆ, ಯಾತನೆಗೆ ಗುರಿಯಾದಡಾಹೊತ್ತುಕೊಂಡು ತಿರಗುವೇ ”

“ ಏಕೆಂದರೆ ನೀನು ಶ್ರೀ.....ನೀನು ತಾಂಗಿ.....ನಿನ್ನ ಜೀವನವೇ ಬಲಿದಾನಕಾಗಿ..... . ”

“ ನಿನ್ನಂತೆ....ನಾನು. ನಾನೂ ಶ್ರೀ.....ನೀನು ಕನ್ನಡ ಮುಲ್ಲೀ ಪರೀಕ್ಷೆ ಪಾಸಾಗಿದ್ದರೆ ನಾನು ಬಿ.ಎ.ನಾಜಾಗಿರುವೆ. ಅದರೂ ನಾನು ಶ್ರೀ.”

“ ಅದಕ್ಕಾಗಿ ನನ್ನ ಜೀವನವೂ ಹಾಳಾಗಲೇಬೇಕು. ಹಾಳಾಯಿತು ”

“ ನೀನು ಅವಿವಾಹಿತಕೊಂಡು ಇದ್ದೆ. ”

“ ನಾನು ನರಕಾರದಲ್ಲಿ ನನ್ನ ಪತಿ ಇಂತಹನು ಎಂದು ರಚಿಸ್ತರ ವಾಡಿಸಿದ್ದೆ ”

“ ಆದರೆ ಕೊನೆಗೆ-

“ಕೊನೆಗೆ ಆಗುವದೇನು ? ಸ್ತ್ರೀ ಯಾವಳಾದರೂ ಸಂ ಆಗುವದು ಒಂದೇ ಒಂದು.”

ಗಂಡಸಿನ ಆಶ್ಚರ್ಯಾಕಾರ ತಡೆದುಕೊಂಡು ಬಿದಿರಬೀಕು ಸತ್ತುಂತೆ. ಇಲ್ಲವೇ ಸತ್ತುಹೊಗಬೇಕು. ಇವೆರಡೂ ಇಲ್ಲದಿದ್ದರೆ ಸಿನ್ನಂತೆ ನಾನು-ನನ್ನಂತೆ ಸೀನು ಯಾವ ಅಪರಾಥವೂ ಇಲ್ಲದೆ ಅವಕಾಶ್ಯಕೆ, ಅವಕೇಳನೀಗೆ ಗುರಿಯಾಗಿ ತಲೆ ಮರಿಸಿಕೊಂಡು ಬಾಳುತ್ತಿರಬೀಕು. ಸತ್ತುಂತೆ...”

“ ನಮ್ಮನ್ನು ಅವಕಾಶ್ಯಕೆ ಗುರಿಯಾಡುವವರು ಕೂಡ ಆವರು.... ಗಂಡಸರು... ಪುರುಷರು ”

“ಅಂತಹರಿಗೆ ನಾವು ಕರೆಯುವೆವು ದೇವರು. ಹೆಸಿ ದೇವರು.

“ ಇವರು ದೇವರಿ? ದೇವರಿಂದ ಮನುಷ್ಯರಿಗೆ ಹಾನಿಯಾದ್ದರೆ ರಾಕ್ಷಸರೆಂದು ಕೂಗುವದು ಯಾರಿಗೆ....?....”

“ ದೇವ ಎನ್ನುವದು ರಕ್ಷಕ ಶಕ್ತಿ ಅಂತಹ ಶಕ್ತಿ ಇದ್ದ ಮಾನವ ರೀಳುರೂ ದೇವರು ಸ್ತ್ರೀ ಹತಿಗೆ ‘ಹತಿ ದೇವರು’ ಎನ್ನುವದರ ಮತ್ತಿತಾಧಿವಾದರೂ ಅದುವೆ ”

ಸಂಸಾರದ ಕಷ್ಟಸುಖಗಳಲ್ಲಿ ತಲ್ಲಿನಳಾಗಿ ತನ್ನನ್ನು ತಾನೇ ಮರಿತುಬಿಡುವಳು. ಸ್ತ್ರೀ ತನ್ನನ್ನು ತಾನೇ ಮರಿತ ಸ್ತ್ರೀಯ ಯೋಗಕ್ಕೇಮಾವನ್ನು ನೋಡಿಕೊಳ್ಳುವದು ಗಂಡಸಿನ ಕರ್ತವ್ಯ ಅಂತಹ ಕರ್ತವ್ಯವನ್ನು ನೇರವೇರಿಸುವವ ಹತಿ.

“ ತನ್ನನ್ನುಳಿದು ಉಳಿದವರ ಯೋಗಕ್ಕೇಮಾವನ್ನು ನೋಡಿಕೊಳ್ಳುವದು ದೇವತ್ವ ಅಂತಹ ಕರ್ತವ್ಯವನ್ನು ಮಾಡುವವನನ್ನು ನಾವು ಕರೆಯುವೆವು ‘ದೇವ’ ಎಂದು.

“ ಸ್ತ್ರೀಗಾಗಿ ಸಹಿಗಾಗಿ ಅದೇ ಕರ್ತವ್ಯವನ್ನು ಸಾಲನೇ ಮಾಡುವ ವೆಂದು ಆವಸಿಗೆ ಕರೆಯುವದು ‘ಹತಿದೇವರು’ ಎಂದು ”

“ ಅಂತಹ ಕರ್ತವ್ಯವನ್ನು ಮಾಡದಿದ್ದ ವ ಕರ್ತವ್ಯಜ್ಞತ. ದೇವರಲ್ಲಿ
ದೈತ್ಯ. ”

“ರಷ್ಟಿಸುವವ ದೇವ ”

ಕೊಲ್ಲುವವ ರಾಕ್ಷಸ ”

“ ಸುಮಿತ್ರಾ... ತನ್ನ ದೈತ್ಯಿಕ ನಾಶನೆಗಾಗಿ ಇನ್ನೊಬ್ಬ ಶ್ರೀಯನ್ನು,
ಪತಿಗಾಗಿ ತನ್ನ ಮನೆಯನ್ನು ತೆಂಬೆನು ಬಂದ ಶ್ರೀಯನ್ನು
ಫಾಸಿ ಮಾಡುವವ, ಹಿಂಸೆ ಮಾಡುವವ ದೇವರೆ.....? ವತಿ ಎಂದಾದ
ಮಾತ್ರಕ್ಕೆ, ಗಂಡನು ಎಂದಿದ್ದರಕ್ಕೆ ಶ್ರೀ ಇವನೆ ಗುಳಾಮಾಗಿಯೇ
ಬಾಳಬೇಕೆ...? ಏಕೆ....?”

“ ಇದೆಲ್ಲಿಯ ನ್ಯಾಯ...?”

“ ನಮಗೂ ನುನವಿಲ್ಲವೇ...? ಹೈದರ್ಯವಿಲ್ಲವೇ....? ದೇಹವಿಲ್ಲವೇ .. ?”

“ ವಿವಾಹವೆಂದರೆ ಶ್ರೀಯ ನುನವನ್ನು ಮಸಣಕ್ಕಿಟ್ಟಿವ ದಿನವೇ....?
ವಿವಾಹವೆಂದರೆ ಶ್ರೀಯ ಹೈದರ್ಯದ ಹೋಳಿಯೆ? ವಿವಾಹವೆಂದರೆ ಶ್ರೀ
ದೇಹದ ಮಾರಾಟವೇ...?”

“ಶ್ರೀ ಇನ್ನು ಕೂಡ ತಾಯಿಯಿಂದ ಅಲ್ಲವೇ....? ಶ್ರೀ ಕೂಡ ಬೆಳ್ಳಿ
ಯುವದು ತಾಯಿಯ ಹಾಲಿನಿಂದ ತಾಯಿಯ ಮುನುತೆಯಿಂದ ಅಲ್ಲವೇ....?”

“ ಹೀಗಿದ್ದರೂ ಏಕೆ ಈ ಆನ್ಯಾಯ....?”

“ ಈ ಗುಳಾಮರ ಸಂತೇಯನ್ನು ತಡೆದು ಹಾಕುವವರು ಯಾರೂ
ಇಲ್ಲವೇ....?”

“ ಗಂಡಸಿನ ರಾಜ್ಯದಲ್ಲಿ ಸಿಕ್ಕು ಶ್ರೀ ಜಿಬ್ಬೆಯಾಗುತ್ತಿದ್ದಾಳ. ಆವಳ
ಖಂಡಾರವಾಗಲೇಬೇಕು. ಆವಳೇ ತಾಯಿಯ ಮಗನಂತೆ ಆದೇ ಅದಿ
ಕಾರದಿಂದ ಆದೇ ಸ್ವತಂತ್ರತೆಯಿಂದ ಬಾಳುವ ದಿನ ಬರಬೇಕು....ಅದರೆ....

“ ಆದರೆ ಅದಕ್ಕೆ ಬಲಿದಾನ ಬೇಕು.... .. ಶ್ರೀಯರಲ್ಲಿ ಜಾಗ್ರತ್ತಿಯಾಗ
ಬೇಕು. ಜಾಗ್ರತ್ತಿ ಎಂದರೆ ಶಾಲೆಯಲ್ಲಿ ಕಲಿತು ಬರುವದಲ್ಲ ”

“ ತಮಗೆ ಬೇಕಾದುದೇನು ಎನ್ನವರದರ ಅರಿವು ಮಾಡಬೇಕು. ಅಕ್ಕ ತಂಗಿಯರು ತಮಗೆ ಸ್ವಾತಂತ್ರ್ಯಬೇಕು ಎನ್ನುತ್ತಾರೆ. ಅದರೆ— ಅವರಿಗೆ ಸ್ವಾತಂತ್ರ್ಯದ ಅರ್ಥವೇ ಗೊತ್ತಿಲ್ಲ.

“ ಅವರಿಗೆ ಸ್ವಾತಂತ್ರ್ಯವೆಂದರೆ ಅರ್ಥಕೆ ಸ್ವಾತಂತ್ರ್ಯ. ಅಭಿಸಿನಲ್ಲಿ ಕುಳಿತು ಟಾಯಿವ ಮಾಡಲು ಅವರೂ ಬೇಕು. ಕಚ್ಚೆರಿಯಲ್ಲಿ ಶಾರಕೂನ ರಾಗುವದು. ತಿಂಗಳಿಗೆ ದೊರೆತ ಹಣ ದೊರೆಯುವ ಹಣ-ವೇ ಅವರಿಗೆ ಸ್ವಾತಂತ್ರ್ಯ ವಾಗಿದೆ.”

“ ಸ್ವಾತಂತ್ರ್ಯ ಹಣಕ್ಕೆ ದೊರೆಯುತ್ತದೆಂದು ಅವರ ಭೂಮೆ. ಅದೇ ಭೂಮೆಯಿಂದ ಪರಕಂತ್ರ್ಯದಲ್ಲಿ ಸಿಕ್ಕು ನರುಳುತ್ತಿದ್ದರೆ ಅದಿಂದ ವಾರ ತಂತ್ರ್ಯ ಅವರನ್ನು ಮತ್ತೆನ್ನು ಬಿಗಿಯಾಗಿ ಬಿಗಿದಿದೆ. ಹಣಕ್ಕಾಗಿ ತಮ್ಮನ್ನು ತಾವೇ ಮಾರಿಕೊಂಡು ತಮ್ಮ ಬಂಧನವನ್ನು ಮತ್ತೆನ್ನು ಬಿಗಿ ಮಾಡಿಕೊಳ್ಳುತ್ತಿದ್ದಾರೆ”

“ ಸುಮಿತ್ರಾ ನಾನು ಹಣ ದೊರಕಿಸುತ್ತಿರುವೆ. ನನಗೆ ಹೇಳಿವವರು ಕೇಳಿನವರು ಯಾರೂ ಇಲ್ಲ. ನಾನೂ ಸ್ವಾತಂತ್ರ್ಯಳು ಎಂದು ಹೇಳಬಹುದು. ಅದರೆ ನಿಜಕ್ಕೂ ನಾನು ಸ್ವಾತಂತ್ರ್ಯಳಿ...? ಸ್ವಾತಂತ್ರ್ಯವೆಂದರೇನು.... ?

“ ಬಂಧನದಿಂದ ಬಿಡುಗಡೆ ಸ್ವಾತಂತ್ರ್ಯ.”

“ ಅಂತಹ ಸ್ವಾತಂತ್ರ್ಯ ನನಗಿಡೆಯೆ...? ನಾನೂ ಒಬ್ಬನ ಪತ್ತಿಯಲ್ಲವೆ...? ನನಗೆ ಬೇಡನಾದರೂ ಸರಿ ಅವ ನನ್ನ ಪತಿ ಆಲ್ಲವೆ? ಅವನ ಜೊತೆಗೆ ಸಂಸಾರ ಮಾಡು ಬಿಡು ಅವನ ಹೇಸರು ಹಜ್ಜೆಕೊಂಡೇ ನಾನು ಬಾಳಬೇಕಲ್ಲವೆ...? ಸಾನಿರ ವೈಲುಗಳಾಟೆ ಇರುವವನ ಹೇಸರಿನಿಂದ ನಾನಿಲ್ಲಿ ಬಾಳಬೇಕು. ಇದು ಸ್ವಾತಂತ್ರ್ಯವೆ? ಅದರೆ ನನ್ನ ಅಕ್ಕತಂಗಿಯರ ದೃಷ್ಟಿಯಲ್ಲಿ ಇದುವೆ ಸ್ವಾತಂತ್ರ್ಯ !”

ಸ್ವಾತಂತ್ರ್ಯವೆಂದರೆ ಹೊಣಿಗಾರಿಕೆ ಹಾರಿಸಿಕೊಂಡು ಬಾಳುವದಲ್ಲ. ಅಂತಹ ಸಂಸಾರ ಮಾಡುವ ಅಂತಹ ಸಂಸಾರ ”

“ ಗಂಡಸು ಹೊಣೆಯಿರುತ್ತಕೊಂಡು ನಡೆದರೆ ಸ್ತೀಗೆ ಸ್ವಾತಂತ್ರ್ಯ; ಕಲಿಸಬೇಕಾಗಿದೆ ಗಂಡಸಿಗೆ ಹೊಣೆಯಿರುತ್ತಕೊಂಡು ನಡೆಯಲು, ಅವರು ಜ್ಞಾನಿಯಾಗುವ ವರೆಗೆ ನಮಗೆ ಸ್ವಾತಂತ್ರ್ಯವಿಲ್ಲ. ”

“ ಸುಮಿತ್ರಾ... ಸ್ವಾತಂತ್ರ್ಯವೆಂದರೇನು? ಸ್ವಚ್ಛಂದ ಸ್ವಾತಂತ್ರ್ಯವಲ್ಲ. ಸ್ವಚ್ಛಂದದಲ್ಲಿಯೇ ಗುಲಾಮಿರಿಯ ಬೀಜವಡಗಿದೆ...”

“ ಸ್ತೀ ಪುರುಷರು ಒಬ್ಬರನ್ನಾಗಲಿ ಒಬ್ಬರು ಬಾಳಲು ಸಾಧ್ಯವಿಲ್ಲ ಇಬ್ಬರೂ ತಮ್ಮ ತಮ್ಮ ಹೊಣೆಯಿರುತ್ತಕೊಂಡು ಸಾಗಬೇಕು ಒಬ್ಬರ ಕಾರ್ಯಕ್ರ್ಮ ಇನ್ನೊಬ್ಬರಿಂದ ಆತಂಕವಾಗಕೂಡದು. ಆತಂಕವಾಡುವವ ಶಿಕ್ಷಿಸೂಡುವವ ಅಧಿಕಾರಿ, ಮನ್ಯಸ್ಥ, ರಾಜ...ಉಳಿದವರು ಗುಲಾಮರು ಇದುವೇ ಇಂದು ನಮ್ಮೆಡುರಿಗಿರುವ ಸಮಸ್ಯೆ.....ಇದು ಬಿಡಿಸಲಾರದನ್ನು ಕರಿಣವಾದುದಲ್ಲ.....”

ಎಂದು ಹೇಳುವ ಕಾಮಿನಿ ಮಾತಿನಲ್ಲಿ ಅನುಭವವಿದೆ. ಅಭ್ಯಾಸವಿದೆ.

ಗಂಡಸಾಗಲಿ, ಹೆಂಗಸಾಗಲಿ ಇಬ್ಬರೂ ತಮ್ಮ ಹೊಣೆಯಿರುತ್ತಕೊಂಡು ನಡೆಯಲಾರಂಭಿಸಿದರೆ ಯಾವ ಸಮಸ್ಯೆಯೂ ಉಧ್ಬಿಡಿಸದು. ಸ್ತೀ ಪುರುಷ ಇಬ್ಬರೂ ಜೀವನಕ್ಕೆ ಬೇಕು. ಒಬ್ಬರೂ ಇಲ್ಲದೆ ಇನ್ನೊಬ್ಬರ ಬಾಳು ಅಪೂರ್ಣ. ಒಂಟಿ ವ್ಯಕ್ತಿಯಿಂದ ಒದಾವ ಕಾರ್ಯವೂ ಆಗದು. ಒಬ್ಬಸಿಗೆ ಇನ್ನೊಬ್ಬರು ಸೇರಿಕೊಂಡಾಗಲೇ ಬಾಳು....ಸೇರಿಕೊಳ್ಳುವರೆಂದೇ ಇಂದು ನಾನು. ಕಾಮಿನಿ ಕುಲಕರ್ಮ, ರಂಗ ಎಲ್ಲರೂ ಇಲ್ಲಿ ಈ ಜಗದಲ್ಲಿ ಸುತ್ತುತ್ತಿದ್ದೇವೇ. ತಿರುಗುತ್ತಿದ್ದೇವೇ. ದುಃಹಿಸುತ್ತಿದ್ದೇವೇ.

ನಾನು ನಾಲ್ಕುರೂ ಇಲ್ಲಿದ್ದರೂ ಒಬ್ಬರಂತೆ ಇನ್ನೊಬ್ಬರು ಇಲ್ಲ. ಒಬ್ಬರು ಅಳುತ್ತಿದ್ದರೆ ಇನ್ನೊಬ್ಬರು ನಗುತ್ತಿರುವರು. ಒಬ್ಬರಿಗಾಗಿ ಇನ್ನೊಬ್ಬರು ಮರುಗುತ್ತಿರುವರು. ಒಬ್ಬರನ್ನು ಅಳಿಸಿ, ಇನ್ನೊಬ್ಬರು ನಗುತ್ತಿರುವರು. ಏಕೆ....?

ಏಕೆ ಈ ನಾಧುವ್ಯತ್ಯಿ...? ಏಕೆ ಈ ಪಶುವ್ಯತ್ಯಿ....?

ಕುಲಕರ್ಮಯವರಲ್ಲಿ ಸಾಧುವ್ಯತ್ಯಿಯಿದೆ.

ರಂಗನಲ್ಲಿ ಪಶುವ್ಯತ್ಯಿಯಿದೆ.

ಒಟ್ಟರು ದೇವರಾದರೆ ಇನ್ನೊಬ್ಬರು ಪಶು....
ಪಶುವಲ್ಲದೆ ಮತ್ತೇನು....?

ತನ್ನಂತೆ ಬದುಕಿ ಬಾಳಬಯಸುವ ಜೀವನವನ್ನು ಮಣ್ಣಾಲು
ಮಾಡುವ ವ್ಯಕ್ತಿ ಪಶುವಲ್ಲದೆ ಮತ್ತೇನು....?

ಕಾಮಿನಿ ಹೇಳುವದು ಸತ್ಯ ‘ಗಂಡಸು ಸ್ವಾರ್ಥ’ ಎಂದು ಅವಳು
ಹೇಳುವ ಮಾತು ಸತ್ಯ. ರಂಗ ಸ್ವಾರ್ಥಯಾಗಿರದಿದ್ದರೆ, ರಂಗ ಮನುಷ್ಯ
ನಾಗಿದ್ದರೆ ನನ್ನ ಅವನ್ನೇ ಈ ಮಟ್ಟಕೆ ಇಳಿಯಾತ್ಮಿರಲಿಲ್ಲ

ರಂಗ ಸ್ವಾರ್ಥ. ಅವನಿಗೆ ನನ್ನ ಮೇಲೆ ಮನುತ್ತಿರಲಿಲ್ಲ. ನನ್ನ
ಮೇಲೆ ಹಿತಿರಲಿಲ್ಲ. ಅವನಿಗೆ ಬೇಕಿದ್ದು ನನ್ನ ಉನ್ನತ್ತೆ ದೇಹ.
ಅದಕ್ಕಾಗಿ ಆತನಲ್ಲಿ ನಟನೆ... ಆದಕ್ಕಾಗಿ ಎಲ್ಲ ನಾಟಕೀಯ ಮಾತುಗಳು.

“ನಿಮಿಂಲಾ..... ನೀನಿಲ್ಲದೆ ನಾನು ಬದುಕುವದಾದರೂ ಸಾಧ್ಯ
ವಿದೆಯೇ?... ಹಿತಿ ಎಂದರೆ ಏನೆಂದು ತಿಳಿದಿರುವಿ?..? ಅದು ಚಿಕ್ಕಮಕ್ಕಳ
ಕೈಯಲ್ಲಿಯ ಆಚಿಗಿಯ ವಸ್ತು ಎಂದು ತಿಳಿದಿರುವಿಯಾ?..? ಅದು ವೇಳೆ
ಯಲ್ಲಿ ಕ್ರಯಕ್ಕೆ ದೋರಿಯುವ ವಸ್ತುವಲ್ಲ....ನಿಮಿಂದು... ಅದು ಸರ್ವರಿಗೂ
ಸಾಧ್ಯವಿಲ್ಲ. ಆದಕ್ಕೂ ಸಾಹನ ಬೇಕು. ಸಾಹನದಿಂದಲೇ ಅದು ಸಿಕ್ಕು
ತ್ವಿದ್ದರೆ ಸರ್ವರಿಗೂ ಸಿಗುತ್ತಿತ್ತು. ಅದರೆ ಅದು ಅದಕ್ಕಿಂತ ಆಚಿಗಿದೇ?....
ನಿಮಿಂದು... ನಿನಗೆ ಹೇಗೆ ತಿಳಿಸಿ ಹೇಳಲಿ?...? ಹಿತಿ...? (Oh... I cannot
explain it)....ಓ....ಅ ಕ್ಯಾನಾಟ ಎಕ್ಸ್‌ಪ್ಲೇನ್ ಇಂಬ್... ನಿಮಿಂದು... ನನಗೆ
ಅದನ್ನು ಬಿಚ್ಚಿ ಹೇಳುವದು ಅಸಾಧ್ಯ....ನೋಡು.... ಈ ಹೃದಯದಲ್ಲಿ ಅದು
ತುಂಬಿದೇ?”

ಅಬ್ಬೆ....ಹೀಗೆಲ್ಲ ಹೇಳುವಾಗ ರಂಗ ಮಾಡುತ್ತಿದ್ದ ನಟನೆಯನ್ನು
ನೋಡಿದರೆ ಅದು ಅಸತ್ಯವೆಂದು ಒವತ್ತು ವರುಷದ ಮುದುಕಿಗೂ ಅನ್ನಿಸ
ಬಾರದು. ನಾನಂತರ ತರುಣಿ....ಅಲ್ಲ....ಚಿಕ್ಕ ಮಗು. ಹೇಗೆ ಅದನ್ನು
ಅಸತ್ಯವೆಂದು ಭಾವಿಸಬೇಕು?....?

ಗಂಡಸು ಎಷ್ಟಾದರೂ ಸ್ವಾರ್ಥಯಲ್ಲವೇ?...? ಸ್ವಾರ್ಥಸಾಧಿಕಾರಿಕೆಂದೂ
ದರೆ ನಟನೆ ಮಾಡಿಕೊಂಡೆಂದು ಇಲ್ಲಿದ್ದರೆ ಮೇಲಿಸ ಹೇಳಿಸುವದಾದರೂ

ಹೇಗೆ...? ಸ್ವಷ್ಟವಾಗಿ ಹೇಳಿ ಕರೆದರೆ ಅದಾವ ಸ್ತ್ರೀಯಾದರೂ ಗಂಡಸಿನ ನೆರಳಿನ ಹತ್ತಿರವಾದರೂ ಹೋಗಲು ಸಾಧ್ಯವಿದೆಯೇಂಿ...?

“ ನಿಮುಖಾ....ನೀನು ಎರಡು ದಿವಸಕ್ಕಾಗಿ ನನಗೆ ಬೇಕು ” ಎಂದು ರಂಗ ಕರೆದಿದ್ದರೆ ಅವನ ಹತ್ತಿರ ನಾನು ಹೋಗಬಹುದಿತ್ತೇ...? ಅವನ ಈ ನೋಸಗಾರಿಕೆ ಪೂರ್ವ ಪರಿಚಿತವಾಗಿದ್ದರೆ ಅವರ ಮನೆಯ ಹತ್ತಿರಕ್ಕಾದರೂ ನಾನು ಹೋಗಬಹುದಿತ್ತೇ ?

ನಾನು ಅವರ ಮನೆಗೆ ಮೊದಲೇ ಹೋಗಬಾರದಿತ್ತು. ಅದರೆ ಅವನ ತಾಯಿ ತುಂಬಾ ಕರೆಯುತ್ತಿದ್ದರು. ಅಲ್ಲದೆ ಮನೆಯಲ್ಲಿಯ ಕಾಟಕ್ಕೆ ಅಲ್ಲಿ ಪರಿಹಾರ ದೊರೆಯುತ್ತಿತ್ತು. ಅಲ್ಲದೆ ಅವರು ಕರೆಯುವದು ನಿಸ್ಪಾಪಟನೆಯಿಂದ. ಅವರೂ ನನ್ನ ತಾಯಿಯಂತೆ ಅಲ್ಲವೇ...? ತಾಯಿಯ ಹೃದಯ ಅವರಲ್ಲಿತ್ತು. ತಾಯಿಯ ಹೃದಯದಿಂದ ಅವರು ಕರೆಯುತ್ತಿದ್ದರು. ಹೇಳುತ್ತಿದ್ದರು—

“ ನಿಮುಖಾ...ಇದೆಲ್ಲ ಶೈಂದರೆ ಎರಡು ದಿನದ್ದು. ಶಂದಿಲ್ಲ ನಾಳಿ ನೀನು ನಿನ್ನ ಗಂಡನ ಮನೆಗೆ ಸೇರುವವಲು....ಗಂಡನ ಮನೆಯಲ್ಲಿ ನೀನೇ ರಾಣಿ... ” ಎಂದು ಅವರು ಹೇಳಿದಾಗ ನನಗೆ ರಂಗನ ವಾತಾಗಳನ ನೇನ ಹಿಗೆ ಬರುತ್ತಿದ್ದವು.

“ ನಿಮುಖಾ.... ನನ್ನ ಮನೆಯಲ್ಲಿ ನೀನೇ ರಾಣಿ... ನೀನು ಏನು ಮಾಡಿದರೂ ಯಾರೂ ಕೇಳಬೇಕಿಲ್ಲ....ನಾನು ಕೂಡ ನಿನ್ನ ದಾಸ—

ಆಗ್ಗೆ ಅನ್ನಿಸುತ್ತಿತ್ತು ಈ ಮನೆಗೆ- ರಂಗನ ಮನೆಗೆ- ನಾನೇ ರಾಣಿ ರಂಗನ ತಾಯಿ ಅತ್ಯಂತ ಮನುಕೆಯವರು, ಅದರಲ್ಲಿ ನನ್ನನ್ನು ಕಂಡರೆ ಅವರಿಗೆ ತುಂಬ ಪ್ರೀತಿ— ಅಲ್ಲದೆ ಮನೆಯಲ್ಲಿ ಮಕ್ಕಳಲ್ಲ. ರಂಗನ ಬೆನ್ನು ಮೇಲೆ ಹುಟ್ಟಿದ ಹೆಣ್ಣು ಕೂಸು ಎಂಟು, ಹತ್ತು ವರುಷ ತಾಯಿಯನ್ನು ಅಡಿಸಿ ಹೋಗಬಿಟ್ಟಿತು. ಕಳಸಿ ಅವರು ಅದೇ ಮಗಳ ಪ್ರೇಮದಿಂದ ನನ್ನನ್ನು ಹತ್ತಿರ ಕರೆಯುತ್ತಿದ್ದರು. ನಾನು ಇವರ ಮನೆಗೆ ಇವರ ಸೋಸೆಯಾಗಿ ಬಂದರೆ....ನಾನೇ ರಾಣಿಯಾಗುವದು ಸತ್ಯ... ನಿಜ....ರಂಗ ನನ್ನನ್ನು ಪ್ರೀತಿಸುವ. ರಂಗನ ತಾಯಿ ನನ್ನನ್ನು ಪ್ರೀತಿಸುವಳು....ರಂಗನೆ

ತೆದೆ....ಅವರಿಗೇನು...? ಸೊಸೆಯಾಗಿ ಬಂದ ನನ್ನನ್ನು ಅವರಾದರೂ ದೂಡುವರೇಕೆ...? ಅವರಿಗೆ ಮನೀಗಿಂತ ಹಣ ಗಳಿಸುವದರಲ್ಲಿಯೇ ಹೆಚ್ಚು ವಿಚಾರ. ಅದರೆ ಅವರು ಗಳಿಸುವದಾದರೂ ನಮಗಾಗಿ...ಅಲ್ಲವೇ...?

ನನ್ನ ಮನೆಯಲ್ಲಿ ಕ್ಷಣವು ಯುಗವಾಗುತ್ತಿತ್ತು. ಆದರೆ ರಂಗನ ಮನೆಯಲ್ಲಿ ಯುಗವು ಕ್ಷಣವಾಗುತ್ತಿತ್ತು ರಂಗನ ತಾಯಿಕೂಡ ಅನೇಕಸಲ ಮನೆಯನ್ನು ನನಗೆಷ್ಟಿಸಿ ಪುರಾಣಕ್ಕೆ, ಅಥವಾ ದೇವರ ಗುಡಿಗೆ ಹೋಗುತ್ತಿದ್ದರು. ಅವರು ಹೋಗುವ ವೇಳೆಯೇ ರಂಗನು ಬರುವ ವೇಳೆ. ರಂಗನು ಬಂದರೆ ಸಾವಿರ ಯುಗಗಳು ಕೂಡ ಒಂದು ಕ್ಷಣ. ಅದರಲ್ಲಿ ರಂಗ ಕೂಡ-

“ ಏನು ಇಷ್ಟು ತೀವ್ರವೇ ಮನೆಯ ಯಜಮಾನಾಗಿ ಬಿಟ್ಟಿಯಾ....? ಎಂದರೆ ನನ್ನ ವಾದ ಅಂಶರಿಕ್ಷದಲ್ಲಿ, ಬೆರಳು ಸ್ವರ್ಗದಲ್ಲಿ ಅಂಶಹೆ ಸನ್ನಿವೇಶ ನಗಗೂ ಸ್ತೀಯವನ್ನಿಸುತ್ತಿತ್ತು. ರಂಗನ ತಾಯಿ ನಿತ್ಯ ಪುರಾಣಕ್ಕೇಕೆ ಹೋಗುವದಿಲ್ಲ! ನಿತ್ಯವೂ ದೇವರಿಗೇಕೆ ಅವರು ಹೋಗುವದಿಲ್ಲ? ಎನ್ನಿಮುತ್ತಿತ್ತು. ವಾಲಿಗೆ ಬಂದದ್ದು ಪಂಚಾನ್ಯತವೆಂದು ಸಿಕ್ಕ ಪಂಚಾನ್ಯತವನ್ನು ಸಾವಿರ ವರುಷ ಹಸಿದ ರಾಕ್ಷಸದಂತೆ ತೀರಿಸಿಬಿಡುತ್ತಿದ್ದೆ. ರಂಗನಂತೂ ನನ್ನನ್ನು ನಗಿಸುತ್ತಿದ್ದ ನಲಿಸುತ್ತಿದ್ದ..... ಫಾಸಿ ಮಾಡುತ್ತಿದ್ದು. ಆದರೆ ಎಲ್ಲವೂ ಆನಂದಮಯ....ಆ ಆನಂದದಲ್ಲಿ ಎಲ್ಲವನ್ನೂ ಮರೆತು ಯಾವುದರ ವಿಚಾರವಿಲ್ಲದೆ ಮುಂದೆ ಸಾಗುತ್ತಿದ್ದೇವೆ.

ಅದುವೇ ಆಯುಷ್ಯದ ಅಂತ್ಯದವರಿಗೆ ಹೋರೆತ್ತಿದ್ದರೆ....? ದೊರೆತ್ತಿದ್ದರೆ....?

ದೊರೆತ್ತಿದ್ದರೆ....?

ದೊರೆತ್ತಿದ್ದರೆ! ಎಂದು ದೊರೆಯವಾಗ ಕೇಳುವಂತಹ ಅಷಹನೀಯ ದುಃಖ ಇನ್ನಾವದೂ ಇಲ್ಲ.

ಎಂದೇ ನಡೆದ ಫುಟನೆಯನ್ನು ಇಂದು ಸೆನಿಸಿ ನಾನು ದುಃಖಿಸುತ್ತಿರುವೆ. ದುಃಖಿಸಬಾರದು ನಿಜ. ಆದರೆ ಅದು ಒಂದು ಸಾಮಾನ್ಯ, ಫುಟನೆಯಲ್ಲ. ಅದು ವಿಧಿ ನನಗಿತ್ತ ಕೂರವಾದ ಅಫಾತ. ನಾನು ಅಂಶಹೆ

ಅದಾವ ಅಪರಾಧವನ್ನು ನಾಡಿದ್ದೆನೆಂದು ವಿಧಿ ದೇವ ನನಗೆ ಅಂತಹ ಶಿಕ್ಷೆ ವಿಧಿಸಿದ....?

ಹೆಣ್ಣುಗಿ ಹುಟ್ಟಿ, ಗಂಡನಿಗಾಗಿ ಆಶೀ ನಾಡುವದು ಅಪರಾಧವೇ....? ಹೆಣ್ಣುನೆ ಜೀವನ ಗಂಡನಿಲ್ಲದೆ ಮುಂದುವರೆಯಲು ಸಾಧ್ಯವೇ....? ಹೆಣ್ಣು ಗಂಡಿನ ಸ್ನೇಹವು ನಿಸರ್ಗನಿರ್ಮಿತ ಅಥವಾ ದೇವ ನಿರ್ಮಿತ ಆಲ್ಲವೇ...? ಗಂಡಿನ ಸ್ನೇಹಕ್ಕಾಗಿ ಹೆಣ್ಣು ಆಶೀಪಡುವದು ಅಪರಾಧವೇ...?

ಅಹುದು, ಅಪರಾಧವದು. ವಿವಾಹದ ಪ್ರೋವೆದ ಸ್ನೇಹ ಅಪರಾಧವ್ಯೇ ಆಲ್ಲ, ಪಾಪ.

ಆದರೆ ಇಂತಹ ಉದಾಹರಣೆಗಳು ಸಾವಿರಾರು ನಡೆದು ಹೊಗಿನೆ. ನಡೆಯುತ್ತವೆ. ಆದರೆ ಯಾವುದೂ ಬಹಿರಂಗವಾಗಿ ಆಲ್ಲ, ಎಲ್ಲವೂ ಹರದೆಯ ಮರೆಯಲ್ಲಿ. ಎಲ್ಲಿ ಗಂಡು-ಹೆಣ್ಣು ಎಂಬ ಜೀವಿಗಳಿನೆಯೋ ಆಲ್ಲಿ ಆಲ್ಲಿ ಇದು ನಡೆಯುತ್ತಿದೆ. ನಡೆದೇ ನಡೆಯುತ್ತವೆ. ‘ಇಲ್ಲ’ ಎಂದು ಹೇಳುವ ಧೈಯವಾರಿಗೇ....?

ಆದಕ್ಕೆ ನಾನೊಂದು ಉದಾಹರಣೆ. ನನ್ನುಂತಹ ವಿಚಾರದ, ನನ್ನುಂತಹ ಮನಃಪ್ರಣ್ಣತ್ಯ ಜನರು ಜಗದಲ್ಲಿ ಇಲ್ಲ, ಎಂದು ಹೇಳಲು ಸಾಧ್ಯವೇ....?

ಮನುಷ್ಯ ಬದುಕುವದಕ್ಕೆ ಮೂಲ ಆಶಿ-ಆಶೀಯಿಲ್ಲದವ ಬದುಕುವದು ಅಸಾಧ್ಯ.

ಆಶೀಯಿಲ್ಲದ ಬದುಕುವವ ಮನುಷ್ಯನಲ್ಲ. ಮಹಾತ್ಮೆ.

ಆಶೀಯಿಂದ ಆಶೀಗಾಗಿ ಬದುಕುವ ಮನುಷ್ಯ ಆಶಿ ಸುಖಕ್ಕಾಗಿ ಆನಂದಕ್ಕಾಗಿ, ತನ್ನ ಆನಂದಕ್ಕಾಗಿ...ತನ್ನ ಸುಖಕ್ಕಾಗಿ.

ಸುಖದ ಆಶಿ ಇಲ್ಲದವರಾರು...?

ಮನೆ-ಮಾರು; ಗಂಡ-ಹೆಂಡತಿ; ಮಕ್ಕಳುಮರಿ; ನೆಂಟಿರು; ಇಷ್ಟರು ಹಣ ಎಲ್ಲವೂ ಸುಖದ ನೇರಳಿಗೆಂದು ಬಾಳಿನ ಹಂಡರಕ್ಕೆ ಹಬ್ಬಿಸಿದ ಬಳ್ಳಿ.

ನಾನೂ ಸುಖದ ಆಶಿಗೆಂದು ನನ್ನ ಬಾಳಿನ ಹಂಡರಕ್ಕೆ ರಂಗನ ಬಳ್ಳಿಯನ್ನು ಹಬ್ಬಿಸುವ ಇಚ್ಛೆ ನಾಡಿದೆ. ಆದರೆ ನಾನೇ ರಂಗನ ಹಂಡರಕ್ಕೆ

ಬ್ಲ್ಯಾಯಾಗಿ ಸುತ್ತಿಕೊಂಡೆ, ಅವನಿಗೆ ನೇರಳು ಕೊಡುವ ಯತ್ನ ಮಾಡಿದೆ. ನೇರಳೂ ಮಾಡಿದೆ.

ಅದರೆ ಆತ ಕೂರ. ನನ್ನನ್ನು ಚೇರು ಸಹಿತ ಕಿತ್ತಿಸೆದೆ.

ಏಕೆ....?

ಅದಕ್ಕೆ ಉತ್ತರಿಸುವರಾರು...? ರಂಗನಿಂದ ಕೂಡ ಅದಕ್ಕೆ ಉತ್ತರ ದೊರೆಯಲು ಸಾಧ್ಯವಿಲ್ಲ. ಬಾಳುವದಕ್ಕೆ ಮನೆಚೀಕು. ಸಂಸಾರ ಸಾಗಿ ಸಲು ಹೆಂಡತಿಗೆ ಗಂಡ ಬೇಕು. ಗಂಡನಿಗೆ ಹೆಂಡತಿ ಬೇಕು. ರಂಗ ನನಗೆ ಪತಿಯಾಗಬೇಕಿತ್ತು. ನಾನು ರಂಗನ ಪತ್ನಿಯಾಗುವವಳಿದ್ದೆ, ಅದರೆ ರಂಗ ತನಗೆ ನಾನು ಬೇಡನೆಂದು ಹೇಳಲಿಲ್ಲ.

ಹಾಗೆ ಹೇಳಿದ್ದರೆ ನಾನು ಕೇಳಬಹುದಿತ್ತು ‘ಏಕೆ?’ ಎಂದು.

ಅದಕ್ಕೆ ಅವನಿಂದ ದೊರಕುವ ಉತ್ತರ.....?

ಉತ್ತರಿಸುವ ಪ್ರಶ್ನೆ ಅದು ಆಲ್ಲ. ಏಕೆಂದರೆ ಅವನು ಉತ್ತರಿಸದಷ್ಟು ಬಲಿಷ್ಠವಾಗಿತ್ತು ನಮ್ಮ ಸಮ್ಮಂಧ. ನಾನು ಎದುರು ನಿಂತು ಕೇಳಿದ್ದರೆ ಅವನಿಗೆ “ನನಗೇನೂ ಅರಿಯದು” ಎನ್ನುವ ಧೈಯವಾಗುತ್ತಿರಲಿಲ್ಲ. ನನ್ನ ದೇಹದ ಪ್ರತಿಯೊಂದು ರೋಮಕ್ಕೂ ಅವನ ಪರಿಜಯವೆಂಟು. ಪ್ರತಿಯೊಂದು ರೋಮದ ಪರಿಜಯವೂ ಅವನಿಗುಂಟು.

ಅವನು ಆಡಿದ ಆಟ—

ದೀಪಾವಳಿಯ ದಿನ ಆತ ಸೇಂಟಿನ ಭಾಟಿಯನ್ನೇ ನನ್ನ ಮೇಲೆಸೆದಾಗ ಅದು ಮನೆಯನ್ನೆಲ್ಲ ತುಂಬಿದಾಗ ಆತ “ನಿಮ್ಮಿ ಇದು ನಮ್ಮ ಪ್ರೇಮ ಸುಗಂಧ. ಹೇಗೆ ಮನೆಯನ್ನೆಲ್ಲ ವ್ಯಾಪಿಸಿದೆ ನೋಡು....ಇಂದು ಮನೆಯನ್ನು ತುಂಬಿದ ಪ್ರೇಮ ಸುಗಂಧ ನಾಕೆ ಜಗವನ್ನು ತುಂಬಿವನು” ಎಂದು ಹೇಳಿದ್ದೆ.

ಪ್ರೇಮ ಸುಗಂಧವು ಜಗವನ್ನು ತುಂಬಲಿಲ್ಲ. ಅದರೆ ಅಪಾ ಖ್ಯಾತಿಯ ದುರ್ಗಂಧ ಉಂಟಿಲ್ಲ. ಹರಡಿತು. ಮನೆಮನೆಗೆ ನುಗ್ಗಿತು ಜಗವನ್ನು ತುಂಬಿತು.

ಈ ನನ್ನ ಅಪಹಿಷ್ಟಿಗೆ ಕಾರಣರಾರು...?

ರಂಗನೇ....? ನಾನೇ...? ನನ್ನ ತಂದೆತಾಯಿಗಳೇ...?

ಯಾರೂ ಅಲ್ಲ. ರಂಗಸಿಗೆ ನಾನು ಬೇಕಿದ್ದೆ ಅಲ್ಲದೆ ಅಪಹಿಷ್ಟಿಯು
ಮೂಲ ಅವನ ಕೃತಿಯಾಗಿತ್ತು.

ನನಗೆ ರಂಗ ಬೇಕಿದ್ದೆ ಅವನು ನನ್ನ ಪತಿಯಾಗುವವನಿದ್ದ ಅವನಿಂದ
ಹುಟ್ಟಿದ ನನ್ನ ಮಂಗು ನಮ್ಮ ಮನೆಯ ಬಾಳಿನ ಮರವಾಗಿ ಬಳಿಯಾಗುವ
ದಿತ್ತು.

ತಂದೆ — ತಾಯಿಗೇ....?

ನಾನು ಅವರ ಹೆತ್ತ ಕರಳು. ಅವರಿಗೆ ನನ್ನನನ್ನ ಅಪಹಿಷ್ಟಿಗೀಡು
ಮಾಡಿ ದೊರಕಿಸಬೇಕಾಗಿತ್ತುದರೂ ಏನು.....? ನನ್ನ ಲಗ್ಗು
ಮಾಡಿಕೊಟ್ಟು ನನ್ನ ಸುಖಮಂಯ ಬಾಳಿನನ್ನ ಮೋಡುವದೂ ಅವರಿಗೆ
ಇಷ್ಟವಾಗಿತ್ತು. ಅಂತೆಯೇ ಅಂತಹ ಅವಸ್ಥೆಯಲ್ಲಿ ಕೂಡ ಅವರು ರಂಗನ
ಮನೆಗೆ ರಂಗನ ತಂದೆಯ ಎದುರು ಪದರು ಪಸರಿಸಲಿಲ್ಲವೇ....”

ರಂಗನ ತಂದೆ ಅದಕ್ಕೆ ಕೊಟ್ಟು ಉತ್ತರ.....

“ಎಲ್ಲಿಯೋ ಬಸಿರಾಗಿ ಬಂದ ಮಗಳನ್ನು ನನ್ನ ಮಗನ ಕೊರಳಿಗೆ
ಕಟ್ಟಿ ನನ್ನ ಮಗನ ಆಯುಷ್ಯವನ್ನು ಹಾಳುಮಾಡಬೇಕೆಂದಿರುವಿರಾ....?....
ನನಗೆಲ್ಲ ಗೊತ್ತಿದೆ ನಿಮ್ಮ ಆಟ....ನಿಮ್ಮ ಕಣ್ಣ ನನ್ನ ಹಣದ ಮೇಲಿದೆ....
.....” ಎಂದು ಕುಚೀರನ ದತ್ತಕ ಪುತ್ರನಂತೆ ಮಾತನಾಡಿದ.

ರಂಗನ ತಾಯಿ...?

ಅವಳು ಮಾತ್ರ ಕಣ್ಣೀರಿಟ್ಟಿರಬಹುದು. ಅವಳು ಎಷ್ಟುದರೂ ಹೇಂಗ
ಸಲ್ಲವೇ....? ತಮ್ಮ ಮಗನ ಬಗ್ಗ ಅಭಿಮಾನವಿದ್ದರೂ ನಾನು ನಿಷ್ಪಾಸ
ಎನ್ನುವದೂ ಅವರಿಗೆ ಗೊತ್ತಿರಲೇಬೇಕು. ಅವರು ಮಾತ್ರ ನನಗಾಗ
ಕಣ್ಣೀರಿಟ್ಟಿರಬಹುದು. ಅದರೇನು ?

ಹೆಂಗಸಿನ ಕಟ್ಟೀರು. ಅವಕ್ಕೆ ಬೆಲೆಯಿಲ್ಲ. ಸ್ವಾರ್ಥಿಗಳ ಗಂಡಸದ ರಾಜ್ಯದಲ್ಲಿ ಹೆಂಗಸಿನ ಕಟ್ಟೀರಿಗೆ ಬೆಲೆಯಿಲ್ಲ. ಬೆಲೆಯಿದ್ದರೆ ನನ್ನ ಕಟ್ಟೀರು ರಂಗನನ್ನು ಎಳೆದು ತರುತ್ತಿದ್ದವೇ.

ರಂಗ ಬರಲಿಲ್ಲ.

ಇನ್ನು ಬರುವದೂ ಇಲ್ಲ.

ಏಕೆ ಬರಬೇಕು? ಅವನಿಗೆ ಬೇಕಾಗಿದೆಯಾದರೂ ಏನು? ಗಂಡಸಿಗೆ ಬೇಕಾದದು ಹೆಣ್ಣಿನ ದೇಹ. ಹೆಂಗಸಲ್ಲ. ಅವನು ಧನವಂತರ ಮಂಗ. ಅವನಿಗಾಗಿ ಸಾವಿರಾರು ಹೆಣ್ಣಿನ ತಂದೆಯರು ಅವನ ತಂದೆಯ ಎದುರು ಫದ ರೊಡ್ಡಿ ನಿಲ್ಲುತ್ತಾರೆ. ಸಾವಿರಾರು ತಂದೆಯರ ಮಕ್ಕಳು ರಂಗನೆಡುರು ಮೂಕ ಕುರಿಯಂತೆ ತಲೆತಗ್ಗಿಸಿ ನಿಲ್ಲುತ್ತಾರೆ. ರಂಗ ತೋಳನಾಗಿ ತೋಳ ಸಂತೆ ತನಗಿಷ್ಟು ಬಂದುದನ್ನು ಎತ್ತಿಕೊಳ್ಳಬಹುದು.

ಅವಳನ್ನು ರಂಗ ಬಿಟ್ಟರೆ.....?

ಅದರ ವಿಚಾರ ಈಗಲೇ ನಾನು ಮಾಡಿ ನನ್ನಂತಹ ನನ್ನ ತಂಗ ಯೊಬ್ಬಳಿಗೆ ಅಪಕ್ರಿಕುನ ಮಾಡಲಾರೆ.. ಭೀ.. ಅಂತಹ ವಿಚಾರೇ ಬೇಡ.

ಪತಿ ಬಿಟ್ಟ ಸತಿ ಜೀವನ ಅತ್ಯಂತ ಕಷ್ಟ. ಅವಳ ಬಾಳು ಬಾಳಲ್ಲ. ಅವಳಿಗೆ ಬಾಳು ಕಟ್ಟೀರು. ಕಟ್ಟೀರಲ್ಲದೆ ಇನ್ನೇನೂ ಇಲ್ಲ. ಅವಳು ಆನ್ನುವದು ಕಟ್ಟೀರು. ಕುಡಿಯುವದು ಕಟ್ಟೀರು. ಹೊಡಿಯುವದು ಕಟ್ಟೀರಿನ ಬಟ್ಟಿ, ಉಡುವ ಸೀರೆ ಕಟ್ಟೀರಿನಿಂದ ತೊಯ್ದುದು, ಅವಳ ಕುಪ್ಪ ಸದ ಮೇಲಿ ಕಟ್ಟೀರಿನ ಅಚ್ಚು, ಅವಳು ನಡೆಯುವ ದಾರಿ ಕಟ್ಟೀರಿನಿಂದ ಮಾಡಿದ್ದು. ಮೇಲಿ ಕಟ್ಟೀರು ತುಂಬಿಕೊಂಡ ಆಗಸ ಕೆಳಗಿನ ನೇಲ ಕಟ್ಟೀರಿನ ಸಮುದ್ರ....

ಬೇಡ...ಬೇಡ...ಅಂತಹ ಜೀವನ ಯಾರಿಗೂ ಬೇಡ.....ಜಗತ್ತಿನ ಘೂವ ನನ್ನ ಅಕ್ಕ-ತಂಗಿಯಿರಿಗೂ ಬೇಡ. ಅದಕ್ಕಿಂತ ಮರಣ ಲೇಸು. ಈಗ ಶುನ್ನಿಸಿದಗಿದ ಅವಸ್ಥೆ ಸಾಕು, ಜಗತ್ತಿನ ದುಃಖ ನನ್ನಿಂದ ತಡೆಯಲು ಸಾಧ್ಯವಿಲ್ಲ. ಕೊನೆಗೆ ರಂಗನಿಂದಾದರೂ ಇಂತಹ ಅವಸ್ಥೆ ಇನ್ನೂರಿಗೂ ಜಾರಿದಿರಲಿ. ಎಲ್ಲವೂ ನನ್ನೊಬ್ಬಳ ಪಾಲಿಗೆ ಇರಲಿ.

ನಾನು ರಂಗನಿಂದ ದುಃಖಿಯಾದೆ. ಅದು ನನ್ನ ಪೂರ್ವ ಜನ್ಮದ ಪಾಪವಿದ್ದಿರಬಹುದು. ನಾನು ಹಿಂದಿನ ಜನ್ಮದಲ್ಲಿ ಯಾರಿಗಾದರೂ ಅನಾತ್ಮಯ ಮಾಡಿರಬಹುದು. ಅದರ ಫಲ ನನಗೆ ದೊರೆತಿತು. ಅದರಿಂದ ನನಗೆ ದುಃಖ ಕಷ್ಟ. ಅದರೂ ನನ್ನ ಪೂರ್ವ ಜನ್ಮದ ಪುಣ್ಯದಿಂದ ಕುಲ ಕಣ್ಣಯಂತಹ ಮಹಾನುಭಾವರ ಆಶ್ರಯ ದೊರೆತಿತು.

- ಅವರು ನಿಜಕ್ಕೂ ಮಹಾನುಭಾವರು. ತಮ್ಮಿಂದ ಯಾರಿಗೂ ಕೆಡ ಕಾಗದಂತಿ ಆಚರಿಸುವವರು, ಯಾರೂಬ್ಬಿರ ಕೆಡಕನ್ನೂ ಅವರಿಗೆ ಕಟ್ಟಿಸಿಂದ ನೋಡುವದಾಗದು. ಅವರು ಹೇಳುತ್ತಾರೆ.

“ ನಾವು ಬದುಕಿರುವ ವರೀಗೆ ನಮ್ಮಿಂದ ನೇರಿ ಹೊರೆಯವರಿಗೆ ಒಳ್ಳೆಯ ದನ್ನು ಮಾಡುವದಾಗದಿದ್ದರೂ ಕೇಡಾಗದಂತಿ ನಡೆದುಕೊಳ್ಳಬೇಕಲ್ಲವೇ ? ” ಎಂದು.

‘ ಇನ್ನೊಬ್ಬಿರಿಗೆ ಕೆಡಕಾಗದಂತಿ ನಡೆದುಕೊಳ್ಳುವದು.’

ಇನ್ನೊಬ್ಬಿರಿಗೆ ಕೆಡಕಾಗದಂತಿ ನಡೆದುಕೊಳ್ಳುವದೆಂದರೆ ಒಳ್ಳೆಯದಾಗುವಂತಿ ನಡೆದ ಹಾಗಲ್ಲವೇ...? ಇನ್ನೊಬ್ಬಿರಿಗೆ ಕೆಡಕು ಬಯಸದವ ಬಯಸುವದು ಒಳ್ಳೆಯದನ್ನು ಆಲ್ಲವೇ...?

ಅವರು ಹೇಳುವ ರೀತಿಯೇ ಬೇರೆ. ತಾವು ಏನನಾನ್ನಾದರೂ ಮಾಡಿರುವೇಷ್ಟು ಎಂದು ಹೇಳುಕೊಳ್ಳುವದನ್ನೇ ಅವರು ಅರಿಯಿರು. ಅಂತಹ ನೇಳಿಬದಗಿದಾಗ ಅವರು ಹೇಳುತ್ತಾರೆ “ ಮಾಡುವವರು ಯಾರು ? ” ಎಂದು.

ಅವರ ನಿಚಾರದಿಂದ ಎುಂದೆ ನಾಗಿದಾಗ ನನಗೂ ಅವರ ಮಾತು ನಿಜವೆನ್ನಿಂದುತ್ತದೆ. “ ಮಾಡುವವರು ಯಾರು ” ಯಾರಿಗೆ ಯಾರಿಂದಲೂ ಏನನ್ನೂ ಮಾಡಲು ಸಾಧ್ಯವಿಲ್ಲ. ನನ್ನ ಮನದಲ್ಲಿ ಕೂಡ ಸಾವಿರ ಮಾತುಗಳಾಗಿ ಹಂಬಲವಿದೆ. ಆಶೀರ್ವಿದೆ, ಆದರೆ ಒಂದನ್ನು ಮಾಡಲು ಕೂಡ ನಾನು ಆಸಮಧಾರ್ಜಿ.

ರಂಗನ್ನೇ ನಾನು ನಿನಾಕ ಮಾಡಿಕೊಳ್ಳಲು ಇಚ್ಛಿಸಿದೆ. ಆದರೆ ಇದುದೇನು....?

ವಿನಾದರೂ ಆಗಲಿ ಈ ಹಾಳು ಮುಖವನ್ನು ಜಗತ್ತಿಗೆ ತೋರಿಸುವದು ಬೇಡ. ಎಂದು ಕತ್ತಲೆಯಲ್ಲಿ ಕತ್ತಲೆಯೊಡನೆ ಲೀನಳಾಗಲು ನಡೆದೆ. ಆಗಲೂ ನಾನು ಸಾಯಲಿಲ್ಲ. ಬದುಕಿದೆ!

ಬದುಕಬೇಕೆಂದಾಗ ಸತ್ತು ಮಣ್ಣಗಿಡೆ. ಮಣ್ಣಗಬೇಕೆಂದಾಗ ಮನುಷ್ಯಾಗ ಹೊರಟಿರುವೆ. ಎಲ್ಲವೂ ವಿಚಿತ್ರ.

ವಿಚಿತ್ರವಲ್ಲ, ದೈವಲೀಲೆ.

ದೈವಲೀಲೆ....!

ಕುಲಕಟ್ಟಿಯವರು ಹೇಳುವಂತೆ ಎಲ್ಲವೂ “ಪೂರ್ವ ಜನ್ಮದ ಕರ್ಮ”

ಪೂರ್ವ ಜನ್ಮದ ಕರ್ಮವೂ ಅಹಂದು. ಈ ಜನ್ಮದ ದುಷ್ಪರ್ಮಾಪೂ ಅಹಂದು.

ದುಷ್ಪರ್ಮಕ್ಕೆ ಶಿಕ್ಷೇಯಾಗಬೇಕು. ಅದಕ್ಕೆ ನಾನು ವಿರೋಧಿಸುವದಿಲ್ಲ ಅದರೆ ಪೂರ್ವ ಜನ್ಮದ ಕರ್ಮಕ್ಕೆ ಈ ಜನ್ಮದಲ್ಲಿ ಏಕೆ ಶಿಕ್ಷೆ....?

ಪೂರ್ವ ಜನ್ಮದಲ್ಲಿ ನಾವು ಏನಿದ್ದೆವೆಂಬದು ನಮಗರಿಯದ್ದು. ಪೂರ್ವ ಜನ್ಮದಲ್ಲಿ ನಾವು ವಾಡಿದ ಅಪರಾಧದ ಕಲ್ಪನೆ ಕೂಡ ನಮಗಿಲ್ಲ. ಅದರೆ ಶಿಕ್ಷೇವಾತ್ಮ ನಿಶ್ಚಿತ.

ಏಕೆ ?

ಅಪರಾಧಿಗೆ ಶಿಕ್ಷೆ ಕೊಡುವ ಪೂರ್ವದಲ್ಲಿ ಅವನು ವಾಡಿದ ಅಪರಾಧ ವನ್ನು ಅವನೆಡುರು ಓದಿ ಹೇಳಲಾಗುತ್ತಿದೆ. ನಂತರ ಅವನಿಗೆ ಶಿಕ್ಷೆ ವಿಧಿಸಲಾಗುತ್ತದೆ.

ಅದರೆ ದೇವರ ರಾಜ್ಯದಲ್ಲಿ ಅಪರಾಧದ ವರದಿಯಂತೂ ಇಲ್ಲವೇ ಇಲ್ಲ. ಶಿಕ್ಷೇವಾತ್ಮ ನಿಶ್ಚಿತ. ಏಕೆ ಶಿಕ್ಷೆ ? ಎಂದು ಕೇಳಿದರೆ ಅದಕ್ಕೆ ಉತ್ತರ—

“ನಿನ್ನ ಪೂರ್ವಜನ್ಮದ ಕರ್ಮ ”

ಇದು ನಾಜ್ಯಯವಲ್ಲ ಆನಾಜ್ಯಯ.

ಇಂದಿನ ಅಪರಾಧಕ್ಕೆ ಈ ದಿನವೇ ಶಿಕ್ಷೇಯಾಗಲಿ. ಶಿಕ್ಷೇಯಾಗಬೇಕು. ಇದರೆ ಆರಿಯದ ಎಂದೂಕೇಳಿದ ಏನೂ ಗೊತ್ತಿರದ ಅಪರಾಧಕ್ಕೆ ಶಿಕ್ಷೆ

ಎಂದರೆ ಅನ್ಯಾಯವಲ್ಲವೇ....? ದೇವನೇ ಮನುಷ್ಯನಾಗಿ ವಿಚಾರಿಸಿದರೆ ಇದು ಅವನಿಗೆ ಅನ್ಯಾಯವೇನ್ನಿಸಬಹುದು.

ಅದೇಕೆ, ಅನ್ಯಾಯವೇನಿಸುತ್ತದೆ.

ಆದರೆ ದೇವರು ಮನುಷ್ಯನಾಗುವದಿಲ್ಲ. ಅದುವೇ ಮುಖ್ಯವಾದ ಕಷ್ಟ. ದೇವರು ಎಲ್ಲಿಯಾದರೂ ಎಲ್ಲವೂ ಕಾಣಬಂತಿ ಕುಳತುಕೊಂಡು ಎಲ್ಲರನ್ನೂ ನೋಡಿ ಒಳ್ಳಿಯದಕ್ಕೆ ಪುಂಸಾರ, ಕಟ್ಟಿದಕ್ಕೆ ಶಿಕ್ಕೆ ಮಾಡುತ್ತಾನೆಂತೆ!

ಕೆಡಕಿಗೆ ಶಿಕ್ಕೆ!

ಸಾಧ್ಯವಾದಪ್ಪು ಇದ್ದ ಜನ್ಮದಲ್ಲಿ, ಉಳಿದದ್ದನ್ನು ಮುಂದಿನ ಜನ್ಮಕ್ಕೆ ಹಿಂದಿನ ಜನ್ಮದಲ್ಲಿ ಮಾಡಿದ ಅಪರಾಧದ ಸೈನಹು ಕೊಟ್ಟು ಶಿಕ್ಕೆ ಮಾಡುವ ದಿದ್ದರೆ ಮಾಡಬೇಕು. ಹಾಗಾದರೆ ಇನ್ನೊಂದು ಸಲ ತಾವು ಇಂತಹ ಆಪರಾಧವನ್ನು ಮಾಡಬಾರದೆನ್ನುವ ಪ್ರಶ್ನೆತ್ತಿ ಮನುಷ್ಯರಲ್ಲಿ- ನಮ್ಮಲ್ಲಿ- ಉಛ್ವಿವಿಸಬಹುದು.

ಆದರೆ ಮನುಷ್ಯರ ವಿಚಾರಗಳು ದೇವರ ಕಿವಿಯವರೆಗೆ ತಲಪುವದೇ ಇಲ್ಲ. ಅದು ಹೇಗೆ ದ್ವೈಪದಿಯ ಕೂಗು ಕೃಷ್ಣನಿಗೆ ಕೇಳಿಸಿತ್ತೂ ಯಾರು ಬಲ್ಲರು? ನಾವು ನಿತ್ಯ ಜಗದ ಎದೆ ಬಿರಿಯುವಂತೆ ಕೂಗಿದರೂ ದೇವನಿಗೆ ಕೇಳಿಸದಾಗಿದೆ.

ಅಥವಾ ದೇವನೂ ಪ್ರಧಾನಾಗಿ ಕಿವಿ ಕೇಳಿಸದಾಗಿರಬಹುದು. !

ಹುಚ್ಚಿ ನಾನು! ದೇವನಿಗೆಲ್ಲಿಯಾದರೂ ಪ್ರಧಾನ ಬರುವದೆ...? ಅವನೇನು ನಮ್ಮಂತೆ ವ್ಯಕ್ತಿಯಿ...?

ಕುಲಕರ್ಮಯವರು ಹೇಳುತ್ತಾರೆ “ದೇವನು ವ್ಯಕ್ತಿಯೂ ಆಹುದು. ಶಕ್ತಿಯೂ ಆಹುದು. ಮನುಷ್ಯನಿಗೆ ಸಹಾಯದ ಅವಶ್ಯವೇನ್ನಿಸಿದಾಗ ಆತ ಮನುಷ್ಯನಾಗಿ ಸಹಾಯ ಮಾಡುತ್ತಾನೆ. ಇಲ್ಲದಾಗ ಶಕ್ತಿಯಾಗಿ ಅವನನ್ನು ಕಾಫಾದುತ್ತಾನೆ. “ದೇವನು ಮನುಷ್ಯನಿಗಾಗಿ “ಎನ್ನುವದು ಮಾತ ನಿಶ್ಚಯ. ಶ್ರಿಕಾಲ ಸತ್ಯ”

‘ದೇವನು ಮನುಷ್ಯನಿಗಾಗಿ’ ಎನ್ನುವದು ಸತ್ಯವಿದ್ದರೆ ನನಗೇಕೆ ಸಕಾಲದಲ್ಲಿ ಸಹಾಯ ಸಲ್ಲಿಸಲಿಲ್ಲ?

“ನನಗೇನೂ ಅರಿಯದು” ಎನ್ನುವ ರಂಗನ ಮುಖಕ್ಕೆ ದೇವ ಅಂದೇ ಅದೇಕೆ ಕೇಲಿಯನ್ನು ಹಾಕಲಿಲ್ಲ?

ಅದಕ್ಕೆ ಕುಲಕರ್ಮಯವರು ಹೇಳುವದು “ಆಂದು ನನ್ನಲ್ಲಿ ದೇವ ನನ್ನು ಕರೀಯುವ ಶಕ್ತಿ ಇದ್ದಿರಲಿಲ್ಲ” ಎಂದು.

ಸಹಾಯ ಮಾಡುವದಕ್ಕೇ ದೇವನಿಂದವಾಗ ಇನ್ನೊಬ್ಬರು ಕರೀಯುವ ದಾರಿಯನ್ನು ಕಾಯುವದೇಕೆ? ರಂಗ ನನ್ನನ್ನು ದೂಡುವಾಗ ನನಗೆ ಸಹಾಯದ ಅವಶ್ಯಕತೆ ಇತ್ತು. ಸಹಾಯ ಸಲ್ಲಿಸುವ ದೇವ ಆಗ್ರಹಿಸಬೇಕಿತ್ತು.

ಧಾವಿಸಲಿಲ್ಲ!

ಅಂತೆಯೇ ದೇವನ ಅಸ್ತಿತ್ವದಲ್ಲಿ ಅನೇಕ ಸಲ ನಂಬಿಗೆ ಹಾರಿಹೋಗುತ್ತದೆ.

“ಇದು ಸ್ವಾಭಾವಿಕ ಅಶಕ್ತ, ಸ್ವಾಧಿ ಷ್ಟೇದಯ ಹಾಗೆ ನಂಬಿಗೆ ಕಳೆದುಕೊಳ್ಳುವದು ಷ್ಟಕ್ತಿಯ ಸ್ವಾಧಿ ಸಾಧಿಸದಾದಾಗ ಅದರ ತಪ್ಪನ್ನು ಯಾರೆಂಬ್ಬಿರ ಮೇಲೆ ಹೊರಿಸಿ ಅವರಿಂದ ತಾನು ಸಮಾಧಾನ ಹೊಂಷಲು ಷ್ಟಕ್ತಿ, ಮನುಷ್ಯ ಯಾವಾಗಲೂ ತವರಿಕುತ್ತಾನೆ ಅಂತೆಯೇ ಆತ ‘ದೇವರಿಲ್ಲ. ಇಷ್ಟರೆ ಹೀಗಾಗುತ್ತಿರಲಿಲ್ಲ’ ಎಂದು ಕೂಗುತ್ತಾನೆ. ಶಿಷಿಸುತ್ತಾನೆ” ಎಂದು ಕುಲಕರ್ಮಯವರು ಹೇಳುತ್ತಾರೆ.

ರಂಗ ನನ್ನನ್ನು ದೂಡಿದ. ಅದಕ್ಕಾಗಿ ನಾನು ದೇವರಲ್ಲಿ ನಂಬಿಗೆ ಕಳೆದುಕೊಳ್ಳ ಹೊರಿಸಿ. ಆದರೆ ಸಾವಿನ ದವಡೆಯಂದ ನನ್ನನ್ನು ಎಳೆತಂದು ಅಶ್ವಯ ಕೊಟ್ಟ ಕುಲಕರ್ಮಯವರು ಹೊರಿತಾಗ ದೇವನ ಹಿರಿಯೆನ್ನು ಹೊಗಳಿದೆ.

ಮನುಷ್ಯ ಸ್ವಾಧಿಯೂ ಅಹಂಕು. ಅಶಕ್ತನೂ ಅಹಂಕುದು.

ಯಾವಾಗಲೂ ಜನ್ಮವಾದಂದಿನಿಂದ ದೇಹದ ಅಂತವಾಗುವ ಕ್ಷೇತ್ರದ ವರಿಗೂ ಆತ ‘ತಾನು’ ‘ತನಗೆ’ ಎಂದು ಬದುಕುತ್ತಾನೆ. ‘ತನಗೆ’ ಎನ್ನು

ವದು ತಡೆದ ಕ್ಷತ್ರ ಆತ ಮನುಷ್ಯನಾಗಿರುವದಿಲ್ಲ. ಸ್ವಾರ್ಥವೂ ಮನುಷ್ಯ ಕ್ವದ ಒಂದು ತತ್ವವಿದ್ಬಿರಬಹುದು.

ಆದರಂತಿ ಆಶಕ್ತಿ ತೆಯೂ ಮನುಷ್ಯತ್ವದ ಇನ್ನೊಂದು ತತ್ವ. ಏಕೆಂದರೆ ಮನುಷ್ಯಸಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಸ್ವಾರ್ಥದ ಆನಂತ ಅಗಣದೆಡಿಗೆ ಕೈಚಾಚಿದರೂ ಆದನ್ನು ಹಿಡಿದುಕೊಳ್ಳುವದಾಗುವದಿಲ್ಲ. ಆದಕ್ಕೆ ಕೊಗಾಡುತ್ತಾನೆ. ಕೊಗಾಡುವದು ಆಶಕ್ತಿ ತೆಯ ಪ್ರತಿಕ. ಆದು ಮನುಷ್ಯ ಮಾತ್ರರಲ್ಲಿ ಇದ್ದೇ ಇರುತ್ತದೆ.

ನಾನೂ ಮನುಷ್ಯಾರ್ಥಿ. ಅಂತೆಯೇ ಒಂದು ಸಲ ದೇವನನ್ನು ದೂಷಿಸಿದೆ. ಇನ್ನೊಂದು ಸಲ ಭಕ್ತಿಯಿಂದ ನಮಿಸಿದೆ.

ದೇವನನ್ನು ಕೋಪದಿಂದ ದೂಷಿಸುವಾಗ ಅಥವಾ ಭಕ್ತಿಯಿಂದ ಬಾಗುವಾಗಾಗಲಿ ಮನುಷ್ಯನ ಸ್ವಾರ್ಥವಿದ್ದೇ ಇರುತ್ತದೆ

ಒಮ್ಮೆ ಕಾರ್ಯ ಕೈಗೂಡಲಿಲ್ಲನೆಂದು.

ಇನ್ನೊಮ್ಮೆ ಕಾರ್ಯ ಕೈಗೂಡಿತೆಂದು.

ಎರಡರ ಹಿಂದಿನ ಭಾವ ಒಂದು.

ದೇವನಿಗಾಗಿ ಇದ್ದ ಭಾವನೆಯೇ ಮನುಷ್ಯನಿಗಾಗಿ ನಮ್ಮಲ್ಲಿ ಒಡ ಮೂಡುತ್ತವೆ.

ರಂಗನನ್ನು ದೂಷಿಸುವೆ, ದ್ವೇಷಿಸುವೆ, ಏಕೆಂದರೆ ಆತ ನನ್ನ ಸ್ವಾರ್ಥದ ಮೇಲೆ ಆಫಾತ ಮಾಡಿದ ಎಂದು. ರಂಗನೇ ನನ್ನ ಸ್ವಾರ್ಥದ ಬಳ್ಳಿಗೆ ಚಿಗುರಿಂಡಿಸಿದ್ದರೀ....? ಅಂದು ರಂಗ ನನ್ನ ಪ್ರೀಯಕರನಾಗುತ್ತಿದ್ದ. ನನ್ನ ಪತಿಯಾಗುತ್ತಿದ್ದ. ಅವನಿಗಾಗಿ ಇಂದಿದ್ದ ಭಾವನೆಗಳು ಎಂದೂ ಇರುತ್ತಿರಲ್ಲ.

ರಂಗ ತಾನಾಡಿದೆಂತೆಯೇ ನಡೆದುಕೊಂಡಿದ್ದರೀ.....?

ಅಂದು ರಂಗ ಅವನ ತಾಯಿ ಮನೆಯಲ್ಲಿಲ್ಲದಾಗ- ಮೊದಲು ಸಲ ನನ್ನ ಕೈಹಿಡಿದೆಳಿದಾಗ, ನಾನು ಹೆದರಿದ್ದೆ. ಹೆದರಿ ನಡುಗುತ್ತಿದ್ದೆ. ಆಗ್ಗೆ ರಂಗ—

“ ಹೆಂಗನರೆಂದರೆ ತೀರ ವಿಚಿತ್ರ. ನಾವು ದೂರಿದ್ದಾಗ ಕಟ್ಟಿನಲ್ಲಿ ಜೀವ ವನ್ನೇ ಒಂದುಗೂಡಿಸಿ ಎಳೆಯುವದು. ಹತ್ತಿರ ಬಂದಾಗ ಹೆದರಿ ಹಿಂದಾಗಿ ದೊಷಕ್ಕೆ ಪಾಪಕ್ಕೆ ಗಂಡಸನ್ನೇ ಮುಂದೆ ಮಾಡುವದು..... ನಿಮ್ಮಾಗ್ನಿ..... ನಿಮ್ಮ ಕೈ ಹಿಡಿದುದು ಬಿಡಲಿಕ್ಕಲ್ಲಿ... ಜಗತ್ತಿನ ಯಾವ ರಕ್ತಿಯಾ ನಮ್ಮನ್ನು ಅಗಲಿಸಲಾರದು.....” ಎಂದೂ ಹೇಳಿದ್ದ. ಹೆದರಿಕೆಯಿಂದ ಸಡಗುವ ನನ್ನ ದೇಹ ಸೂಕ್ತ ಹಿತಕಾರಕ ಸಂವೇದನೆಯಿಂದ ಜುಂಗಪ್ಪಿತು. ಅಂದು ರಂಗನ ಮಾತಿಗಿಂತ ಅವನ ಹಿಡಿತದಿಂದ ಮೈಮರೆತಿದ್ದೆ.

ಅದೇ ಮೈ ಮರೆವಿನಲ್ಲಿ ನನ್ನನ್ನು -ನನ್ನ ಭವಿಷ್ಯವನ್ನು-ಮರೆತಿದ್ದೆ. ಮೈ ಮರೆತಿದ್ದೆ. ಅದುವೇ ನನಗೆ ಮುಳುವಾಯಿತು.

ಆದರೆ ಆ ತಪ್ಪ ಯಾರದು?

ತಿರುತ್ತಿರುಗಿ ಅದೇ ಪ್ರಶ್ನೆ. ಅದಕ್ಕೆ ತಿರುತ್ತಿರುಗಿ ಅದೇ ಉತ್ತರ— ‘ನನಗೆ ಶಿಕ್ಷೆಯಾಗಿದೆ’ ಅಂತೆಯೇ ನಾನು ಅಪರಾಧಿ.

ನಾನು ಅಪರಾಧಿ. ಅಹುದು ನಾನು ಅಪರಾಧಿ.

ದೃಷ್ಟಿಕ ಸುಖದ ತಿರುಗಟ್ಟಿ ಮಡುವಿನಲ್ಲಿ ಕೈ ಬಿಟ್ಟು ನಾನು ಸಿಲುಕಿದೆ. ಅದು ನನ್ನನ್ನು ಸುತ್ತಿ ಮುಳುಗಿಸಿತು.

ನಾನೇ ಅದರತ್ತ ಸುಳಿದಿರದ್ದರೆ ...? ನಾನೇ ರಂಗನತ್ತ ಕಟ್ಟು ಹೊರಳಿಸಿರದಿದ್ದರೆ ? ನನ್ನನ್ನು ನೋಡುವ ರಂಗನ ನೋಟಿಕ್ಕೆ ನನ್ನ ನೋಟಿವನ್ನು ಕೂಡಿಸಿರದಿದ್ದರೆ ? ನನ್ನನ್ನು ಮುಗುಳುನಗೆಯಿಂದ ನೋಡುವ ರಂಗನನ್ನು ನಾನು ಕೊಂಬ ಕೆಡಿಗಟ್ಟಿ ನಿಂದ ನೋಡಿದ್ದರೆ ? ತಿರುತ್ತಿರುಗಿ ನನ್ನ ದಾರಿಗೆ ಬುಧ್ಫುರ್ವರ್ಕಕವಾಗಿ ಅಡ್ಡ ನಿಂತಿರುವ ಅವನಿಗೆ ನಾನು ಅಬ್ಜರಿಸಿ ಹೇಳಿದ್ದರೆ.... ?

ಎಲ್ಲವನ್ನು ಮಾಡಿದ್ದರೆ ? ಅಥವಾ ನಾನು ಹುಟ್ಟಿರದಿದ್ದರೆ ...?

ಅವಾವವೂ ಕೇಳಿದ ಪ್ರಶ್ನೆಗಳಲ್ಲ. ಅಂತೆಯೇ ಮತ್ತೆ ಮತ್ತೆ ಮನದಲ್ಲಿ ತಂದು ‘ಹಾಗೆ ಮಾಡಿದ್ದರೆ ? ಹೀಗೆಮಾಡಿದ್ದರೆ ...?’ ‘ಹಾಗಾಗುತ್ತಿ

ರಲಿಲ್ಲ. ಹೀಗಾಗುತ್ತಿರಲಿಲ್ಲ. ಎಂದು ಹೇಳಿಕೊಂಡು ದುಃಖಿಯಾಗುವದರಲ್ಲಿ ಯಾವ ಅರ್ಥವೂ ಇಲ್ಲ.

ಕುಲಕರ್ಮಿಯವರು ಹೇಳುವಂತೆ— “ ಹಿಂದಾದುದಕ್ಕೆ ದುಃಖ ಬೇಡ. ದುಃಖಿಸುವದರಿಂದ ಏನೂ ದೊರಕುವದಿಲ್ಲ. ಏನೂ ದೊರಕದ್ದು ಕ್ಷಾಗಿ ದುಃಖಿಸುವದು ವ್ಯಾದಿ. ಆದ್ದರಿಂದ ಹಿಂದಿನ ಪಾಠದಿಂದ ಮುಂದಿನ ದಾರಿ ಯನ್ನು ಆಡತು ಕೊಳ್ಳಬೇಕು. ಮುಂದೆ ಕೂಡ ಹಿಂದಿನಂತಾಗದಂತೆ ಜಾಗೃತಿ ವಹಿಸಬೇಕು. ”

ಆಹುದು ಮುಂದೆ ಕೂಡ ಹಿಂದಿನಂತಾಗದಂತೆ ಜಾಗೃತಿ ವಹಿಸಬೇಕು. ನಾನು ಜಾಗೃತಳಾಗಿದ್ದರೆ ಆದಾವ ಅಪಾಯವೂ ಸಂಭವಿಸಬು. ಹಿಂದೆ ನಾನು ಅಜಾಗೃತಳಾಗಿದ್ದೆನೆಂದೇ ಅಪಾಯವು ಸಂಭವಿಸಿತು. ಅಜರಿಂದ ನಾನು ದುಃಖಿಯಾದೆ.

ಅಂದು ನನಗೆ ನನ್ನ ಹೊಟಿಗಾರಿಕೆಯ ಅರಿವಿರಲಿಲ್ಲ. ಅಂತೆಯೇ ನನ್ನಿಂದ ಅಂತಹ ಪ್ರಮಾದವಾಯಿತು. ಆ ಪ್ರಮಾದದ ಫಲ ಇಂದಿಗೂ ಅನುಭವಿಸುತ್ತಿರುವೆ.

ಆದರೆ ಆ ಪ್ರಮಾದಕ್ಕೆ ಕಾರಣಕ್ಕು ನಾನೋಬ್ಜಿಂದಿಲ್ಲ. ರಂಗನೂ ಕೂಡ ಅದಕ್ಕೆ ವಾಲುಗಾರನ್ನಲ್ಲವೇ? ಆದರೂ ಆತ ದುಃಖಿಯಾಗಲಿಲ್ಲ ನಾನು ಮನೆಬಿಟ್ಟು ಬಂದಾಗ ಒಂದು ಪೀಡಿ ಹೋಯಿತು. ಎಂದಿರಬಹುದಲ್ಲವೇ?

ಜಗತ್ತು ತುಂಬಾ ನಿಚೆತ್ತು, ತುಂಬಾ ಸ್ವಾರ್ಥ. ಎಲ್ಲರೂ ನೋಡುವದು ತಮ್ಮ ತಮ್ಮ ಸ್ವಾರ್ಥವನ್ನು, ತಮ್ಮ ಸುಖವನ್ನು, ತಮ್ಮ ಜೀವನವನ್ನು.

ನಾನು ಕೂಡ ಸ್ವಾರ್ಥ. ನಾನೂ ನನ್ನ ಸುಖವನ್ನು ನೋಡಿದೆ. ನನ್ನ ಜೀವನಕ್ಕಾಗಿ ಆಡಿದೆ. ಆದರೆ ಅದರ ದೋಷವನ್ನು ಇಂದು ರಂಗನ ಮೇಲೆ ಹೊರಿಸುತ್ತಿರುವೆ.

“ಎಲ್ಲರಿಗೂ ಸುಖಬೇಕು. ಎಲ್ಲರಿಗೂ ತಮ್ಮಜೀವನ ಸುಖವಾಗಿ ಮುಂದುವರಿಯುವದು ಬೇಕು. ಸ್ವತಹಕ್ಕೆ ಸುಖದ ಅನೇಕೆವರಾಡುವಾಗಿ ಇನ್ನುಳಿದ ಕೆಲವರಿಗೆ ದುಃಖವಾಗುವದು ಸ್ವಭಾವಿಕ. ಹಾಗಿದ್ದ ಮಾತ್ರಕ್ಕೆ ಸುಖವನ್ನು ಅವೇಕ್ಷಿಸುವವ ಸ್ವಾರ್ಥಿ ಎಂದು ಹೇಳುವಂತಿಲ್ಲ. ಅವನನ್ನು ಪಶು ಎಂದು ಕರೆಯಲಾಗದು. ಎಂದು ಕುಲಕರ್ಣಿಯವರು ಹೇಳುವ ಮಾತಿನಲ್ಲಿ ತಘ್ಯವಿದೆ. ಅರ್ಥವಿದೆ.

“ಈ ಜಗತ್ತಿನಲ್ಲಿ ಯಾರೂ ಪಶುಗಳಲ್ಲ. ಎಲ್ಲರೂ ಮನುಷ್ಯರು. ಒಬ್ಬಬ್ರಂಧರ ವಿಚಾರ ಒಂದೊಂದು ರೀತಿ. ಒಬ್ಬಬ್ರಂಧರಿಗೆ ಒಂದೊಂದು ಧಾರಿ. ಅನೇಕಸಲ ಅನೇಕರ ಧಾರಿ- ಕವಲೋಡಿಯತ್ತದೆ. ಇಲ್ಲವೇ ತಿಕಾಟವಾಗುತ್ತದೆ. ಅಗ್ಗೆ ಆ ವ್ಯಕ್ತಿಗಳ ಜೀವನದಲ್ಲಿ ವಿರಸ ಅಥವಾ ಸರಸವಾಗುತ್ತದೆ. ಅದನ್ನೇ ನಾವು ಹಿರಿದುಮಾಡಿಕೊಂಡು ಕೂಡಬಾರದು. ಜೀವನದಲ್ಲಿ ಅದೆಲ್ಲವೂ ನಡೆಯತಕ್ಕದ್ದು ಎಂದು ನಾವು ಮುಂದುವರಿಯ ಬೇಕು,” ಎಂದು ಕುಲಕರ್ಣಿಯವರು ತಿರುತ್ತಿರುಗಿ ಹೇಳುತ್ತಾರೆ.

ನಾನು ಕೂಡ ರಂಗನನ್ನು ರಂಗನ ವಿಚಾರವನ್ನು ಮರೆಯಲು ಪ್ರಯುತ್ತಿಸುವೆ. ಅದರೆ ಅವನ ವಿಚಾರ ಹೊಟ್ಟಿಯಲ್ಲಿ ಸೇರಿ ಬೆಳೆಯತ್ತಲಿದೆ. ಬೆಳೆದು ಬಾಯ್ದಿಸುತ್ತದೆ, ಮರೆಯಬೇಕೆಂದರೂ ಕೂಡ ಹೇಗೆ ಮರೆಯಲು ಸಾಧ್ಯ....?

ರಂಗನ ವಿಚಾರವನ್ನು ಮನದಿಂದ ಕಿತ್ತಿಹಾಕಬೇಕಾದರೆ ದೇಹದಲ್ಲಿ ಸೇರಿದ ರಂಗನ ವಿಷಬೀಜವನ್ನು ಕಿತ್ತು ಬೀಸಾಕಬೇಕು. ಅದರೆ—

ಅದರೆ....ಅದು ರಂಗನ ಮಗುವಲ್ಲ ನನ್ನ ಮಗು.

ಕಾಮಿನಿ ಹೇಳುವಳು “ ಆದು ನಿನ್ನ ಮಗುವಲ್ಲ, ನಿನ್ನ ರಂಗನಿಲ್ಲದಿದ್ದರೆ— ಆದಕ್ಕೆ ನೀನು ತಾಯಿಯಾಗುತ್ತಿರಲಿಲ್ಲ. ತಾಯಿಯ ಮಗುವಿನ ಜೀವನ ತಾಯಿಯನ್ನು ಕಾಯುವದಕ್ಕೆ ಅಲ್ಲದೆ ಕೊಲ್ಲುವದಕ್ಕಲ್ಲ.”

“ ನಿನ್ನ ಹೊಟ್ಟಿಯಿಂದ ಹೊರಬರುವ ಮಗು ನಿನ್ನನ್ನು ಕಾಯುವದಕ್ಕೆ ಉತ್ತರಾಖಣಿಗಳಿಲ್ಲ. ನಿನ ನು ಕೊಲ್ಲಲು ಬರುತ್ತದೆ. ಆದು ನಿನ್ನ ಹೊಟ್ಟಿ

ಯಲ್ಲಿ ಮುಂಡಿದ ಕ್ರಾಂತಿಂದಲೇ ನಿನ್ನ ಜೀವನ ಬಿರುಗಾಳಿಗೆ ಸಿಲುಕೆದೆ. ನಿನ್ನ ಬಿರುಗಾಳಿಯಲ್ಲಿಯ ತರಗೆಲೆಯಾಗಿ ಗೊತ್ತು ಗುರಿಯಿಲ್ಲದೆ ನೇಲದ ಆಸರ ವಿಲ್ಲದೆ ಹೊರಟಿರುವೆ....ಸುಮಿತ್ರಾ ಹುಟ್ಟಿದ್ದ ಬಾಳುವದಕ್ಕೆ, ಅಲ್ಲದೆ ಸಾಯು ವದಕ್ಕುಲ್ಲ. ಸಾಯುವದೇ ಜನ್ಮದ ಉದ್ದೇಶವಾದರೆ ‘ಜಗ’ ನೆನ್ನುವ ಶಬ್ದ ಆಧ್ಯಾತ್ಮಿಕನಾದುದು. ‘ಜಗ’ ಎಂದರೆ ಬಾಳು. ಬಾಳುವವರಿಗಾಗಿ ಜಗ.”

“ ಬಾಳುವವರಿಗಾಗಿ ಜಗ.”

“ ಜಗ ಎಂದರೆ ಬಾಳು.”

“ ನಿನ್ನ ಬಾಳಬೇಕಾಗಿದೆ. ಅಂತೆಯೇ ಸಾಯುವ ದಾರಿಯನ್ನು ತ್ಯಜಿಸು. ಯಾರದೋ ಮಗುವನ್ನು ಹೊಟ್ಟಿಯಲ್ಲಿಟ್ಟುಕೊಂಡು ‘ಅದು ನನ್ನದು’ ಎಂದರೆ ನಿನ್ನದಾದೀತಿ ? ”

‘ ಬೇವಿನ ಕಾಯಿ. ನೂಪರಕ್ಕೆ ಬಿಟ್ಟೇತಿ ? ’

“ ನಿನ್ನ ಪಾಮರ. ನಿನ್ನಿಂದ ಜಗತ್ತು ಫಲದ ಅವೇಕ್ಷೆ ಮಾಡುತ್ತಿದೆ. ನಿನ್ನ ಜಗದಲ್ಲಿ ಜನ್ಮತಾಳಿರುವೆ. ಅಂತೆಯೇ ಜಗದ ಅವೇಕ್ಷೆಯನ್ನು ಪೂರ್ಣ ಮಾಡಬೇಕು. ನಿನ್ನಿಂದ ಬಿಡುವ ಫಲದಿಂದ ಜಗತ್ತು ತಣಿಯ ಬೇಕಾಗಿದೆ.”

“ ಅದಕ್ಕಾಗಿ ನಿನ್ನ ಬಾಳಲು ಸಿದ್ಧಾಳಾಗು.”

“ ನಿನ್ನ ಬಾಳಬೇಕಾದರೆ ನಾನು ಹೇಳಿದೆ ತೆ ಕೇಳುವದಕ್ಕೆ ಸಿದ್ಧಾಳಾಗು.”

ಎಂದು ಹೇಳುವ ಕಾಮಿನಿಯ ಮಾತನ್ನು ನಾನು ಮೀರಬೇಕಾದ್ದೂ ಏಕೆ ?

ನನ್ನ ಜೀವನ ಹಾಳಾಗುವದಕ್ಕೆ, ನಾನು ಮನೆ ಬಿಡುವದಕ್ಕೆ ಕಾರಣ ರಂಗನು. ಈ ಹೊಟ್ಟಿಯಲ್ಲಿ ಬೆಳಿಯುವ ಗಭ್ರ. ಅದನೇ ಇಲ್ಲದಿದ್ದರೆ...?

ಇಂದು ನಾನಿಲ್ಲಿ ಇರುತ್ತಿರಲಿಲ್ಲ ನಾನು-ನನ್ನ ಮನೆಯಲ್ಲಿ ತಂಡಿತಾಯಿಗಳೊಂದಿಗೆ ಇರುತ್ತಿದ್ದೆ. ತಂಡೆ ತಾಯಿಗಳು ತಮ್ಮ ಭಾರವನ್ನು ಇಳಿಸಿಕೊಳ್ಳು

ಫ್ರೆಡ್‌ಕ್ರಾಗಿ ಇಪ್ಪುರಲ್ಲಿ ನನ್ನ ವಿವಾಹವನ್ನು ಕೂಡ ಮಾಡಬಿಡಬಹುದಿತ್ತು. ಮಾಡಿಕೊಂಡವನ ಮಾಡದಿಯಾಗಿ ಅವನ ಮನೆಯಲ್ಲಿ ಅವನ ಮಕ್ಕಳ ತಾಯಿ ಯಾಗಿ ಬಾಳುತ್ತಿದ್ದೆ. ಬದುಕುತ್ತಿದ್ದೆ.

ಅದಾವುದೂ ಆಗಲಿಲ್ಲ. ಅದಕ್ಕೆ ಕಾರಣ ಈ ಹೊಟ್ಟೆಯಲ್ಲಿ ಬೆಳೆಯು ಶ್ರೀರುವ ಗಭರ್.

ಆದು ಇಲ್ಲದಾದರೆ ?

ನಾನು ಮುಕ್ಕೆಳು. ಜಗತ್ತಿನಲ್ಲಿ ಯಾರೂ ನನಗೆ ಏನನ್ನೂ ಹೇಳಿರು ನಾನು ಮತ್ತಿ ಹೊಡಲಿನ ನಿರ್ಮಲೆಯಾಗಿ ಉಳಿಯುವೇನು. ನಿರ್ಮಲೆ ಘಾಳಾಗಿ ಸುಮಿತ್ರಿಯಾದುವಕ್ಕೆ ಮುಖ್ಯ ಕಾರಣ ರಂಗನಲ್ಲ. ಹೊಟ್ಟೆಯಲ್ಲಿ ರುಫ್ ಗಭರ್

ಆದನ್ನು ಇಲ್ಲದಂತೆ ಸೂಡಬೇಕು. ಇಲ್ಲದಂತೆ ಮಾಡಬೇಕು.

ಆದರೆ ಹೇಗೆ ... ?

ಅದ್ದರ್ಥ ವಿಚಾರ ನನಗೆ ಬೇಡ. ಅದಕ್ಕೆ ಕಾಮಿನಿ ಸಮರ್ಥಳರುವಳು. ಅವರ್ಳೇ ಹೇಳುವದಿಲ್ಲವೇ ?

“ಸೀನು ಉಳಿದಾವ ವಿಚಾರವನ್ನೂ ಮಾಡಬೇಡ. ಉಳಿದೆಲ್ಲ ವಿಚಾರ ನನಗಿರಲಿ. ಅದಕ್ಕೆ ನಾನು ಸಮರ್ಥಳರುವೇ.....”

“....ಒಬ್ಬರನ್ನು ಬಾಳಿಕುವದಕ್ಕೆ ಇನ್ನೊಬ್ಬರ ಕೊಲೆ ಮಾಡಬೇಕಾಗುತ್ತದೆ. ದೇವನು ಕೂಡ ಅದನ್ನೇ ಹೇಳಿದ್ದಾನೆ. ಆದರೆ ನನ್ನ ಮಾತಿನಲ್ಲಿ ಅಲ್ಲ. ತನ್ನ ಮಾತಿನಲ್ಲಿ. ದೇವ ದೊಡ್ಡವ. ದೊಡ್ಡ ಮಾತಿನಲ್ಲಿ ಹೇಳುತ್ತಾನೆ. ನಾನು ಅವನ ದೃಷ್ಟಿಯಲ್ಲಿ ಅಣು. ಆದರೆ ನನಗೆ ಕೂಡ ಅವನೇ ಹೊಟ್ಟೆ ಧ್ವನಿಯಿದೆ ” ಎಂದು.

ಆದಾವುದಕ್ಕೂ ನಾನು ವಿಚಾರಿಸಬೇಕಿಲ್ಲ. ಆದರೆ....?

ಆದರೆ ಕುಲಕರ್ಮಯವರಿಗೆ ಹೇಳುವದಾದರೂ ಹೇಗೆ? ಅವರು ಇದಕ್ಕೆ ಒಪ್ಪಬಹುದೆ....? ಅವರ ದೃಷ್ಟಿ ಧರ್ಮದೃಷ್ಟಿ. ಅವರಿಗೆ ಗಭರ್ವಾತ ಪ್ರಾಣಾಭಾತ್ರಕವೆನ್ನಿಸಬಹುದು. ಅವರು ಆಗೇಗ ಹೇಳುವದಿಲ್ಲವೇ—?

“ ಪಾಪಿ ಒಂದು ಪಾವದಿಂದ ಮುಕ್ತನಾಗಬೇಕೆಂದು ಇನ್ನೊಂದು ಪಾತೆಕ ಮಾಡುತ್ತಾನೆ ” ಎಂದು.

ಗಭ್ರಪಾತಕೂಡ ಮತ್ತೊಂದು ಪಾವ. ಒಂದು ಪಾತೆಕದಿಂದ ಮುಕ್ತಾಗಬೇಕೆಂದು ಇನ್ನೊಂದು ಅದಕ್ಕೊಂತ ಹೆಚ್ಚಿನ ಪಾವದ ಕಾರ್ಯಕ್ಕೆ ಕೈ ಕಾರುವದು !

ಇದು ಯೋಗ್ಯವೇ...? ನಾನ್ಯಯವೇ...?

“ ನಾನ್ಯಯಾನಾನ್ಯಯ ಯೋಗ್ಯಯೋಗ್ಯತೀಗಳ ವಿಚಾರ ನಮಗೇಕೆ ? ” ಎಂದು ಕಾಮಿನಿ ಕೇಳುತ್ತಾಳೆ.

“ ನಾನ್ಯಯದ ದಾರಿಯಿಂದ ದೂರಾಗಬಾರದು. ನಿಜ. ಆದರೆ ನಾನ್ಯಯದ ದಾರಿಯಲ್ಲಿ ಬೆಂಕಿಯ್ಯ ಹಾಸಿಗೆ ಹಾಸಿದ್ದರೆ ಅದರಮೇಲೆ ನಡೆಯಲು ಸಾಧ್ಯವೇ? ಮನೆಯಲ್ಲಿ ಸುಖಾಸನದ ಮೇಲೆ ಕುಳಿತ ನಾನ್ಯಯನಿಷ್ಟುರರು ‘ ಏನಿದ್ದರೂ ಶರಿ. ನಾಗಬೇಕಾದುದು ನಾನ್ಯಯದ ದಾರಿಯಿಂದ ’ ಎಂದು ಉಸಿರುಬಿಡದೆ ಒತ್ತಿ ಒತ್ತಿ ಹೇಳಬಹುದು ಆದರೆ ಪ್ರತ್ಯಕ್ಷದಲ್ಲಿ ಸಾಧ್ಯವಿದೆಯೇ? ಜ್ಞಾಲೆಯ ಕಾವ್ಯ ದೇಹಕ್ಕೆ ತಗಲುವಾಗ ದೇಹವನ್ನು ಮುಳ್ಳಿಕೊಳ್ಳಲೇಶ್ತಿಸುವ ದೇಹ ಧಾರಿ. ಇದನ್ನು ಅಲ್ಲಿಗಳೆಯುವವರಾರು? ಸತ್ಯ ಸಂಗತಿಗೆ ಕವ್ಯಬಟೆ ಹೊಚ್ಚಿದರೆ ಅದು ವಿಕಾರವಾಗುವದು. ಅಲ್ಲದೆ ಇಲ್ಲದಾಗುವದಿಲ್ಲ...”

“ ನಾನ್ಯಯವೆಂದರೆನು? ನಾಲ್ಕು ಜನ ಹೇಳಿದ್ದಕ್ಕೆ ಸಾವಿರಾರು ಜನ ತಲೈ ಶಿಲಾಳಿಸಿದ್ದ ನಾನ್ಯಯವಲ್ಲ.”

“ನಾಧು ಜನಕ್ಕೆ ಕೇಡು ಬಗೆಯುವದು ಆನಾನ್ಯಯ”

“ ಗಭ್ರವೇನೊ ಸಾಧುವಲ್ಲ. ಅದು ಬೆಳೆಯುತ್ತದೆ. ಬೆಳೆದು ಮಾನವಫೂರಿಬಾಳುತ್ತದೆ. ಎಂದು ಹೇಳುವದಾದರೆ ಅದು ಇಂದಿನ ವಿಚಾರವಲ್ಲ ಸಾಖಿ ವರ್ಣಣಗಳ ನಂತರ ಬರುವ ವಿಚಾರ. ”

“ ಗಭ್ರಕ್ಕೆ ಜೀವನಿದೆ ಎಂನು ಒಪ್ಪಿ ಅದರ ವಾತ ಪಾಪವೆಂದು ನಂಬುವದಾದರೆ ನಾವು ಜೀವ ಹಿಂಸೆಯಲ್ಲಿಯೇ ಪೂರ್ವ ದಿನವನ್ನು ಕಳೆಯುವೆನ್ನ ಎಂದುಕೊಂಡಂತೆ.”

ನಾವು ತಿನ್ನುವ ಅನ್ನ ಅದೂ ಬೆಳೆದದ್ದು. ಮತ್ತೆ ಭೂಮಿಯಲ್ಲಿ ಬೀಸಾಕಿದರೆ ಅದು ಮತ್ತೆ ಬೆಳೆಯುತ್ತದೆ. ಅದು ಜೀವನಲ್ಲವೇ? ನಿತ್ಯನೂ ಶಿಳಿದೂ ತಿಳಿಯೆಯೂ ಅನಂತ ಜೀವಿಗಳ ಸಂಹಾರವಾಗುತ್ತದೆ ವ್ಯಕ್ತಿಯಿಂದ. ಅದಕ್ಕೆಲ್ಲ ಪಾಪವೆಂದು ಹೇಳುವದಾದರೆ ಸ್ವರ್ಗವೆನ್ನುವದನು ನಿಮಿಂದಿನ ಆವಶ್ಯಕತೆಯೇ ಇಲ್ಲ. ಏಕೆಂದರೆ ಯಾವ ವ್ರಾಟೆಯಿಂದಲೂ ಪುಣ್ಯದ ಕಾರ್ಯವಾಗದು. ಸಂಹಾರ ಕಾರ್ಯದಲ್ಲಿಯೇ ಆತನ ದಿನನ ಸಂದು ಹೋಗುತ್ತದೆ.”

“ ವ್ಯಕ್ತಿ ಬಡುಕುವದಕ್ಕೆ ಆವಶ್ಯವಿದ್ದ ಕಾರ್ಯ ಮಾಡುವದು ಪಾಪವಲ್ಲ. ಕಂದಮೂಲದಿಂದ ಬಡುಕುವ ಸನ್ಯಾಸಿ ಮಾಂಸಾಹಾರಕ್ಕೆ ಉದ್ದೃತ್ಯನಾದರೆ ಅದು ಪಾಪ. ಆಲ್ಲದೆ ಚಳಿ ವ್ರದ್ದೀಶದಲ್ಲಿರುವವರು ಮಾಂಸಾಹಾರಮಾಡಿದರೆ ಅದು ಪಾಪವಲ್ಲ.”

ಗಂಡನಿದ್ದ ಹೆಂಡತಿ ಮಗುವಿನ ಜನ್ಮದಿಂದ ತನ್ನ ಸೌಂದರ್ಯಕೆಡುತ್ತದೆ ಎಂದು ‘ಗಭ್ರವಾತ’ ಮಾಡಿದರೆ ಅದು ಪಾಪ. ಮಗುವಿನ ಜನ್ಮದಿಂದ ಸಂಸಾರ ಬೆಳೆಯುತ್ತದೆ ಎಂದು ಶಿಶು ಹಕ್ಕೆಯೇ ಮನಮಾಡಿದರೆ ಅದು ಪಾಪ. ಇಲ್ಲದೆ—”

“ತಾನು ಹೆತ್ತ ಕರುಳು ಉಪವಾಸದಿಂದ ತಳಮಳಸುವದನ್ನು ನೋಡಿಲಾರದ ಅಸಹಾಯಕ ತಾಯಿ ಕೂಸಿನ ಕೊಲೆ ಮಾಡಿದರೆ ಅದು ಪಾಪವಾಗಬಾರದು...”

“ ಭವಿಷ್ಯ ಜೀವನಕ್ಕೆ ಅಡ್ಡಗಾಲಾಗಿ ನಿಂತಿರುವ ಗಭ್ರದ ಸಾಮುಕ್ತೇಷ ಅದೆಂದಿಗೂ ಪಾಪವಾಗಬಾರದು. ಪಾಪವಾಗಲಾರದು.”

“....ಅದು ಅನಾಶಯಪೂರ್ ಆಲ್ಲ. ಏಕೆಂದರೆ ಬೆಳೆಯುವ ಗಭ್ರ ಸಾಧುವಲ್ಲ. ಹುಟ್ಟಿವ ಮಗು ತಾಯಿಯ ಮಗುವಾಗಿ ಜನ್ಮತಾಳುವದಿಲ್ಲ. ವೈಂ

ಯಾಗಿ ಹೆಚ್ಚುತ್ತದೆ. ಸೈರಿಯನ್ನು ಬೆಳೆಯುವ ನೊಡಲೇ ಭೇದಿಸಿ ಬಿಡುಕೊಂಡು.

ಎಂದು ಕಾಮಿನಿ ಹೇಳಿ ನನ್ನ ಮನದಲ್ಲಿಯ ಭೀತಿಯನ್ನು ಕಡಿಮೆ ಮಾಡಲು ಯಶ್ವಿ ಶುತ್ತಾಡಿ.

ಮನೆ ಮಾರು ತಂದೆ ತಾಯಿಗಳನ್ನು ಬಿಟ್ಟು ಬಂದ ನನಗೆ ಅವಳು ಜಿವೆದ ಗೆಳತಿಯಾಗಿದ್ದಾಳೆ, ತಾಯಿಯಾಗಿದ್ದಾಳೆ. ಕನ್ನಕಾಲದಲ್ಲಿ ಸಹಾ ಯದ ಕೈ ಸೋಡುವವರೇ ಬಂಧು ಒಳಗೆ ತಾಯಿ ತಂದೆ ಎಲ್ಲವೂ ಅಲ್ಲವೇ?

ಸಹಾಯ ಕೊಟ್ಟು ಕುಲಕರ್ಮಯವರೂ ಸಹಾಯ ಸಲ್ಲಿಸುತ್ತಿರುವ ಕಾಮಿನಿ ಇಬ್ಬರೇ ನನಗೆ ಸರ್ವಸ್ವವಾಗಿದ್ದರು.

ಕುಲಕರ್ಮಯವರು ಮಮತೆಯ ಆವೃತನನ್ನು ಕುಡಿಸಿರದಿದ್ದರೇ ನಾನು ಇಂದು ಜಗವನ್ನು ಸೋಡುವದಕ್ಕೆ ಇರುತ್ತಿರಲಿಲ್ಲ.

“ನಾನು ಪಾಪಿ” ಎನ್ನುವದನ್ನು ಹೇಳಿದಿದ್ದರೂ ಒಡೆದು ತೊರಿ ತ್ವಿರುವಾಗ “ಜಗದಲ್ಲಿ ಯಾರೂ ವಾಪಿಗಳಲ್ಲ” ಎಂದು ಹೇಳಿ ನನ್ನನ್ನು ಸಾಂಕ್ರಾನಗೊಳಿಸುತ್ತಿದ್ದರು.

‘ಪಾಪವು ದೇಹದ ಕಾರ್ಯ. ಮನದ್ದಲ್ಲ. ಈ ಬಲಿಸ್ತು ದೇಹದ ರಾಕ್ಷಸೀ ಶಕ್ತಿಗೆ ಸಿರಾಧಾರ ಮನಸ್ಸು ಬಾಗುತ್ತದೆ. ಅಲ್ಲದೆ ಸ್ವಸಂಕೊಣ ದಿಂದಲ್ಲ. ಯಾರೊಬ್ಬಿರ ಒತ್ತಾಯ ಇನ್ನೊಬ್ಬಿರ ಪಾಪ ಹೇಗಾದೀತು....?’ ಎಂದು ಕುಲಕರ್ಮಯವರು ಕೇಳಿ ‘ನನ್ನಿಂದಾದ ಆನುಚಿತ ವರ್ತನೆಯು ನನ್ನ ಪಾಪವಲ್ಲ’ ಎಂದು ಮನಗಾಣಿಸಿ ಕೂಡಲು ಪ್ರಯತ್ನಿಸುತ್ತಾರೆ.

ಅವರ ಮಾತನ್ನು ಕೇಳಿದಾಗೆಲ್ಲ ನಾನು ಪಾಪಿಯಲ್ಲ. ನನ್ನಿಂದಾದ ಕಾರ್ಯ ನಾನಾಗಿ ಮಾಡಿದ್ದಲ್ಲ. ಅದರಿಂದ ನಾನು ಪಾಪಿಯಲ್ಲ ಎಂದೂ ಅನ್ನಿಸುತ್ತುದೆ. ಅದರಿ ಹೊಟ್ಟಿಯ ಭಾರ ಎಲ್ಲ ವಿಚಾರಗಳ ಮೇಲೆ ಪರದೆ ಎಳೆದು ನನ್ನನ್ನು ‘ಅವಿಚಾರಿ’ ಮಾಡುತ್ತದೆ. ಪಾಪ ಎಂದು ಸಾರುತ್ತದೆ.

ಸೋಡಿದವರು ಕೂಡ ನನ್ನನ್ನು ಪಾಪಿ ಎಂದೇ ಹೇಳುವರು. ಗಂಡ ನಿಲ್ಲದೆ ಸ್ತ್ರೀ ಬಸಿರಾಗುವದುಂಟೇ....? ಪತಿಯಿಲ್ಲದೆ ಬಸಿರಾದ ಸ್ತ್ರೀ ಪತಿತೆಯಲ್ಲವೇ....?

ಪತಿತಿ ಸಾಸಿಯಲ್ಲವೇ....?

ಅಹುದು. ಪತಿತಿ ಪಾಸಿಯಹುದು.

ಅದರೆ ಕುಲಕರ್ಣಿಯವರು ಕೇಳುತ್ತಾರೆ—

“ನೀನು ಪತಿತಿಯೇ ಅಲ್ಲ. ಪತಿತಿಯಲ್ಲದ ನೀನು ಪಾಸಿ ಹೇಗೆ....?”
ಎಂದು.

ವ್ಯಕ್ತಿಗೆ ಮುಖ್ಯವಿದ್ದುದು ಮನ, ದೇಹವಲ್ಲ. ದೇಹವಿಲ್ಲದೆ ಮನವಿಲ್ಲವಾದರೂ ದೇಹವೇ ಮನವಲ್ಲ. ಮನಕ್ಕೆ ಬೇಡವಾಗಿಯಾ ಕೂಡ ದೇಹ ಕೆಲ ಲಕ್ಷ್ಯ ೦ ದು ನೆಲ ಕೇಳು ಕೆಲಸ ಮಾಡುತ್ತದೆ. ಅದೊಂದೇ ಕಾರಣದಿಂದ ನೂರು ವರುಷ ಬಾಳುವ ವ್ಯಕ್ತಿಗೆ ಕಲಂ ಕದ ಕಮ್ಮ ಹಚ್ಚಲು ಬಂದಿತೆ....? ದೇಹಕ್ಕೆ ತಗಲಿದ ಕೂಲಿ ತೊಳೆದಾಗ ಹೋಗುತ್ತದೆ. ಅದರಂತಿಯೇ ದೇಹದಿಂದಾದ ಅನುಚಿತ ಅಥವಾ ಕೇಳುವರ್ತನೆಯನ್ನು ಸದ್ವರ್ತನೆಯಿಂದ ತೊಳೆಯಲು ಸಾಧ್ಯವಿದೆ..” ಎಂದು ಹೇಳುವ ಅವರ ವಿಚಾರ “ನಾನು ಪಾಸಿಯಲ್ಲ” ಎಂದು ಸ್ವಷ್ಟಪಡಿಸುವ ದಿಲ್ಲವೇ...?

ವಿಚಾರದಿಂದ “ನಾನು ಪಾಸಿಯಲ್ಲ” ಎಂದು ಸಿದ್ಧವಾಗಬಹುದಾದರೂ ನಾನು ಪಾಸಿಯಲ್ಲವೇ? ಹೊಟ್ಟೆಯಲ್ಲಿಯ ಗಭ್ರ ವಾಕವಲ್ಲವೇ?

ಕೂಡಿದ ಜನ ಹೊಟ್ಟೆಯಲ್ಲಿಯ ಗಭ್ರದ ತಂಡ ಯಾರು? ಎಂದು ಕೇಳಿದ್ದ ಕ್ಕೆ ಉತ್ತರವೇನು?

‘ರಂಗ ಅದರ ತಂಡಿ’ ಎಂದು ನಾನು ಉತ್ತರಿಸಿದಾಗ—

“ರಂಗ ನಿನಗೇನಾಗಬೇಕು...?” ಎಂದು ಕೇಳಿದರೆ ಅದಕ್ಕೆ ನಾನು ಕೂಡುವ ಉತ್ತರವೇ...?

ವರೋನ.

ವರೋನದ ಅಥವಾ...?

ನಾನು ಪಾಸಿ.

ಜಗತ್ತಿನ ಜನರಂಗುಳಿಯ ಕೆವಿಗೂ ಕೂಡ ನಿಷ್ಟ್ಯಾಳವಾಗಿ ಕೇಳಿ ಬರು
ವಂತೆ ಅವೊನ್ನ ಗುಡಗುಡಿಸುತ್ತದೆ.

ನೀನು.....ಪಾಪಿ.....ನೀನು ಪಾಪಿ ...ಎಂದು.

ವಿಚಾರದಿಂದ ನಾನು ಪಾಪಿಯಲ್ಲ.

ಸತ್ಯದಲ್ಲಿ ನಾನು ಪಾಪಿ ...

ಆ ಪಾಪಕ್ಕೆ ಪರಿಹಾರವಿಲ್ಲವೇ ...?

“ನಾಯಕ್ಕಿತ್ತದಿಂದ ಪಾಪ ಪರಿಹಾರವಾಗುತ್ತದೆ” ಎಂದು ಕುಲಕರ್ಮ
ಯವರು ಹೇಳುತ್ತಾರೆ.

ಆ ಪಾಪದ ಪರಿಹಾರಕ್ಕೆ ಎಂತಹ ವಾಯಕ್ಕಿತ್ತ.....? ವಾಯಕ್ಕಿತ್ತ
ದಿಂದ ಪಾಪವು ತೊಳೆದು ಹೋಗುವದೆ ..? ಪಾಪವು ತೊಳೆದು ಹೋಗಿ
ನಾನು ಮತ್ತೆ ‘ನಿಮಂತ್ತ’ ಯಾಗುವೇನೆ....?

“ಅಹುದು” ಎಂದು ಕಾವಿನಿ ಹೇಳುತ್ತಾಳೆ.

“ಕಾಲಿಗೆ ಹೊಲಸು ಅಂಟಿದೆ. ಅದಕ್ಕಾಗಿ ಸೀರಿನಿಂದ ಕಾಲು
ತೊಳೆದುಕೊಳ್ಳಬೇಕು. ಹೊಟ್ಟಿಯೋಳಗಿ ಹೊಲಸಿದ್ದಾಗ ಹರಳಿಣ್ಣಿ ಕುಡಿ
ಯಬೇಕು. ಅಂದರೆ ಯಾವುದು ಕೆಡಕಿನ ಮೂಲವೋ ಅದನ್ನು ತೆಗೆದು
ಬೀಸಾಕಬೇಕು” ಎಂದು ಕಾವಿನಿ ಹೇಳಿ ನನ್ನನನ್ನು ‘ಪಾಪದ ನಿಮಂತ್ತಲ
ನೇಗೆ’ ಸಿಧ್ಧಮಾಡುತ್ತಾಳೆ.

ಅವಳು ಹೇಳಿದಂತೆ ಕೇಳಿದೆ ಬೇರೆ ದಾರಿಯೇ ಇಲ್ಲ ಎನ್ನುವದು
ನನಗೂ ದಿನಗಳಿದಂತೆ ಮನದಂತ್ಯಗುತ್ತ ನಡೆದಿನೆ.

ಅದರೆ ನನ್ನ ದುರ್ದೈವ— ಅಲ್ಲೂ ಅಡ್ಡಬರುತ್ತಿದೆ.

ಗಭ್ರ ಪಾತದಿಂದ ಜೀವಕ್ಕೆ ಅಪಾಯವಿದೆ. ಅದಕ್ಕಾಗಿ ಹೆಂಗೆಯಾಗಲೇ
ಬೇಕಂತಿ !

ಹೆಂಗೆಯಾಗುವದೆಂದರೆ ಮಾನವನ್ನು ಬಂಟ್ಟಿಯಲ್ಲಿಟ್ಟು ಹೇಟ್ಟಿಯಲ್ಲಿ
ಮಾರಿದಂತೆ !

ಅದಕ್ಕಿಂತ ಮರಣವೇ ಲೇಕು. ಈಗೀ ಮರಣವನ್ನಷ್ಟಿಕೊಳ್ಳುವದ ಕ್ಯಂತ, ಮನೆ ಬಿಟ್ಟುಗಲೇ ಮರಣ ನನ್ನನ್ನಷ್ಟಿಕೊಂಡಿದ್ದರೆ....?

ಪ್ರತಿಯೋಂದು, ಸಂಗತಿಯೂ ನನಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಒಳ್ಳೆಯದಾಗುವದೆಂದು ಸೂಚಿಸುವ ಸಂಗತಿಕೂಡ ಕೊನೆಯಲ್ಲಿ ಪ್ರತಿಕೂಲವಾಗುತ್ತದೆ.

ನಾನು ವಾಡಿದ ಆಪರಾಧವಾದರೂ ಏನು...?

ಇದು ಈ ಜನ್ಮದಲ್ಲಿ ಮಾಡಿದ ಆಪರಾಧವಲ್ಲ. ಪೂರ್ವ ಜನ್ಮದ ಪಾಪ ಭೂತವಾಗಿ ನನ್ನನ್ನು ಹಿಂಸೆ ಮಾಡುತ್ತದೆ. ಇದರಿಂದ ಮುಕ್ತಿ ಹೇಗೆ....?

ಮರಣದಿಂದಲೇ ಮುಕ್ತಿಯೇ.

ಮರಣದಿಂದ ಈ ಜನ್ಮದಲ್ಲಿ ಮುಕ್ತಿ ಹೊಂದಿದರೂ ಮುಂದಿನ ಜನ್ಮದಲ್ಲಿ ಇದಕ್ಕಿಂತ ಕರೋರವಾದ ಶಿಕ್ಷೆಗೆ ಸಿದ್ಧಿಖಾಗಬೇಕಾಗುತ್ತದೆ.

ಕುಲಕರ್ಮ ಯವರು ಹೇಳುತ್ತಾರೆ “ನಾವು ಏನನ್ನು ಮಾಡುವದಾದರೂ ಈ ಜನ್ಮದಲ್ಲಿಯೇ ಮಾಡಿಕೊಳ್ಳಬೇಕು. ಪಾಪವನ್ನು ತೊಳೆದುಕೊಳ್ಳುವದಾಗಲಿ ಆಥವಾ ಭಗವಂತನನ್ನು ದೊರಕಿಸಿಗೊಳ್ಳುವದಾಗಲೇ ಈ ಜನ್ಮದಲ್ಲಿಯೇ ಮಾಡಬೇಕು.” ಎಂದು.

‘ನಾಳಿ ಮಾಡುವಾ’ ಎಂದು ಯಾವುದೊಂದು ಕೆಲಸವನ್ನು ಮುಂದಿಕಾರ್ಕಿಸಿದೆ. ಏಕೆಂದರೆ ನಾಳಿ ಇಂದಾಗುವದೇ ಇಲ್ಲ. ನಾಳಿ-ಎನ್ನವದು ಇಂದಿನ ಪ್ರತಿಬಿಂಬ. ಅಲ್ಲದೆ ಸತ್ಯವಲ್ಲ.

ಮರಣದಿಂದ ಈ ಜನ್ಮದ ಕೊನೆಯಾಗುವದು. ಆದರೆ ಬರಲಿರುವ ಜನ್ಮ, ಕಳೆದುಕೊಂಡ ಜನ್ಮದ ಭೂತಗಳನ್ನಿಡಿಯಲ್ಲಿಯ ಪ್ರತಿಬಿಂಬವಾಗಿರುವದು ಒಂದು ಜನ್ಮದಲ್ಲಿ ಅನುಭವಿಸಿದ್ದ ನಾಕಾಗದೇ ನಾಳಿಗೆ ಬೇಕೆಂದು ಹಣಕಾರ್ಯದುವ ಜಿಪುಣನಂತೆ ಮುಂದಿನ ಜನ್ಮಕ್ಕೂ ಇಂದಿನ ವಿಧಿಯನ್ನು ಕಟ್ಟಿ, ಹೊಂದು ಹೋಗಬೇಕು.

ಆನುಭವಿಸಬೇಕಾದುದನ್ನು ಆನುಭವಿಸಿಯೆ ಶಿರಬೇಕಿಂಬ ಇಚ್ಛೆ ಇದ್ದರೂ ಆನುಭವಿಸಬೇಕಾದುದನ್ನು ಆನುಭವಿಸುವಾಗ ಸಹಿಸುವದು ಆ ರಾಧ್ಯ.

ಆದರೂ ದಿನ ಕಳೆದು ಹೋಗುತ್ತದೆ.

— ೪ —

ದಿನ ಕಳೆದೂ ಹೋರಿಯಿತು.

ದಿನಗಳು ಯಾರಿಗಾಗಿಯೂ ತಡೆದು ನಿಲ್ಲುವದಿಲ್ಲ. ಅವು ಯಾರಿಗಾಗಿಯೂ ಕಾಯದೇ ತಮ್ಮ ದಾರಿಯಿಂದ ನಾಗುತ್ತಲೇ ಇರುತ್ತವೆ.

ಬೆಳಗಾಗುತ್ತದೆ. ಸೂರ್ಯ ಮೂಡುತ್ತಾನೆ. ಮಧ್ಯಾಹ್ನದಲ್ಲಿ ಉಗ್ರನಾಗಿ ನಡುಸ್ತೇಯ ಮೇಲೆ ಬಂದು ‘ತ್ವರಿ’ ಅನ್ನಿಸುತ್ತಾನೆ. ಕೊನೆಗೆ ದಣೆದು ಇಳಮುಖ ಹಾಕಿಕೊಂಡು ಮನೆಯತ್ತ ನಾಗುತ್ತಾನೆ. ಆಗ ಸಂಜೀಯಾಗುತ್ತದೆ ಸೂರ್ಯ ಮನೆಗೆ ನಡೆದ ಸೂರ್ಯನನ್ನು ಬೆನ್ನಪ್ಪಿಕೊಂಡ ಕತ್ತಲೆ ಬರುತ್ತದೆ. ಆಗ ರಾತ್ರಿ ಮತ್ತೆ ತನ್ನನ್ನು ಬೆನ್ನಪ್ಪಿದ ಕತ್ತಲೆಯನ್ನು ಬೆನ್ನಪ್ಪಿಕೊಂಡು ಸೂರ್ಯ ಬರುತ್ತಾನೆ ಹೋಸ ಹುರುಸಿನಿಂದ ಕತ್ತಲೆಯನ್ನು ಹುಡುಕಿ ಕೊನೆಗೆ ಕಾಣದೆ ಉಗ್ರನಾಗುತ್ತಾನೆ. ಹುಡುಕಿ ದಟೆಯುತ್ತಾನೆ ಆಗ ಅಡಗಿದ ಕತ್ತಲೆ ಮತ್ತೆ ಬೆನ್ನಪ್ಪಿಲು ವಾರಂಭಿಸುತ್ತದೆ....

ಹೀಗೆ ನಡೆದ ಬೆಳಕು ಕತ್ತಲೆಯ ಹೋರಾಟ ಆಟವಾಗಿ ಪರಣಮಿಸಿದೆ.

ಹಾಗೆಯೇ ಜನನ ಮರಣ.

ಮರಣವನ್ನು ನೇರಿಸಲು ವೃಕ್ಷಿಯ ಜನನವಾಗುತ್ತದೆ. ಕೊನೆಗೆ ವೃಕ್ಷಿಯನ್ನು ಬೆನ್ನಪ್ಪಿ ಅವನನ್ನು ಮುತ್ತತ್ತದೆ ಮರಣ.

ಈ ಹೋರಾಟವೂ ಆಟವಾಗಿದೆ.

ಕುಲಕರ್ಣಿಯವರು “ಮರಣವೆಂದರೆ ಹಳೆಯ ಜೀಣವಾದ ಬಟ್ಟೆಯನ್ನು ಬೀಸಾಡುವದು; ಜನನವೆಂದರೆ ಹೋಸ ಬಟ್ಟಿಯನ್ನು ಧರಿಸುವದು” ಎಂದು ಹೇಳುತ್ತಾರೆ.

ಹೇಳಲು ಅದೆನ್ನ ಸುಲಭ !

ಆದರೆ ಅನುಭವಿಸಲು...?

ಫೇ.. ಮರಣವನ್ನು ಸೋಡುವದಕ್ಕೆ ಕೂಡ ಫೈರ್ ಬೇಕು.

ಆದರೆ ಕಾಮಿನಿ...!

ಅವಳು ರಾಕ್ಷಸಿ ಸಿಸುಗುಟ್ಟುವ ಸ್ವರದಲ್ಲಿ ಹೇಳುತ್ತಾ ಈ “ಎಲ್ಲವನ್ನು ಮುಗಿಸಿದೆ” ಎಂದು ಹೇಳುವಾಗ ಅವಳ ಮಾತಿನಲ್ಲಿ ವೇದನೆ ಕೂಡ ಇಲ್ಲ ಅದೂ ಒಂದು ಅವಳ ನಿತ್ಯದ ಕರ್ತವ್ಯವಿದ್ದಿರಬೇಕು.

ಆದರೆ ಕುಲಕರ್ಣಿಯವರು.....?

ಅವರಿಗೆ ಈ ಕಾಮಿನಿಯ ಕಾರ್ಯದ ಅರಿವಾಗಿರಬಹುದೆ....? ಆದರೆ ಹೇಳುವವರಾರು ? ಕಾಮಿನಿ ಹೇಳಿದಳು “ ತಾನು ಕುಲಕರ್ಣಿಯವರಿಗೆ ತಿಳಿಸಿದೆ” ಎಂದು.

ಎನೆಂದು ತಿಳಿಸಿರಬಹುದು....?

ಇದೀಗ ಬೆಳ್ಳಕು ಕಾಣಬಯಸುವ ಕಂಗಳನ್ನು ಮುಚ್ಚಿಸಿದೆ ಎಂಕೀ...? ಏನೆರಡು ಹೇಳಿರಬಹುದು....? ಸತ್ಯದ ಪರಿಷಯ ಕುಲಕರ್ಣಿಯವರಿಗೆ ಆದರೆ ನನ್ನನ್ನು ಅವರು ತಿರಸ್ಯಾರಿಸಬಹುದಲ್ಲವೇ ?

ಅವರೂ ನನ್ನನ್ನು ತಿರಸ್ಯಾರಿಸಬಹುದೆ....?

ಅವರು ತಿರಸ್ಯಾರಿಸಿದರೆ ನಾನು ಹೋಗುವದೆಲ್ಲಿಗೆ.....? ದೇವರೇ ದೂಡಿದರೆ ಹೋಗುವದಾರ ಬಳಗೆ...? ಯಾರು ಹತ್ತಿರ ಕರೆಯುವರು....?

ಈ ಜಗದಲ್ಲಿ ನನ್ನನ್ನು ಮುಂದಕ್ಕೆ ಕರೆಯುವವರು ಯಾರೂ ಇಲ್ಲ.

ಯಾರಾದರೊಬ್ಬರು ಇದ್ದರೆ ನಾನು ಈ ಅವಸ್ಥೆಗೆ ಬರುತ್ತಿರಲಿಲ್ಲ. ದೂಡುವವರಿಂದ ತುಂಬಿದ ಜಗದಲ್ಲಿ ಹತ್ತಿರ ಕರೆಯುವವರು ಅವರೊಬ್ಬರು.

ಅವರೇ ಒಬ್ಬರು.

ಇಕೆ ಅವರು ಮುಂದಕ್ಕೆ ಕರೆಯುವರು.....? ಅವರು ನನ್ನನ್ನು ಸಾಂತ್ಯನಗೊಳಿಸುತ್ತಿರುವದೇಕೆ....? ನನ್ನ ಕಣ್ಣೀರಿಗೆ ತಮ್ಮ ಮಮತೆಯನ್ನು ಶಾವಲಾಗಿಟ್ಟಿರುವದೇಕೆ....? ಏಕೆ....?

ಇದೂ ಒಂದು ತಿರುತ್ತಿರುಗಿ ಮನದಲ್ಲಿ ಮಾತುವ ಹತ್ತಿ.

ನನಗಾಗಿ ಇವರಲ್ಲಿ ಈಶಿಯಿದೆಯೆ...?

‘ಇಲ್ಲ’ವೆಂದು ಅನುಭವದಿಂದ ಹೇಳಬಹುದು.

ಅಂತಹದೇ ಅನುಭವದಿಂದ ರಂಗನನ್ನು ನಂಬಿರಲಿಲ್ಲವೇ...?

ಈ ಜಗದಲ್ಲಿ ಯಾವುದೂ ಸ್ಥಿರವಲ್ಲ. ಅದರಂತೆ ಮನುಷ್ಯನ ನಂಬಿಗೆ ಕೂಡ. ಆ ಕಾಶದಲ್ಲಿಯ ವೋಡದಂತೆ ಮನುಷ್ಯನ ಬುದ್ಧಿ ಚೆಂಚಲ. ಇಂದಿದ್ದುದು ನಾಳೆ ಇಲ್ಲ. ಈ ಪ್ರಣಾಲೀದಲ್ಲಿದ್ದು ಬೇರೊಂದು ಪ್ರಣಾಲೀ ವಾಯು.

ಯಾರಿಗೆ ಗೊತ್ತು ಯಾರ ಮನದಲ್ಲಿ ಯಾವ ಭಾವನೆಗಳಿಗಿನೆ ಎನ್ನುವದು...!

ನಾನು ಏನನ್ನೂ ಅರಿಯದ ಮಂಗಿ, ಹುಟ್ಟಿ. ಜನರ ಒಕ್ಕೆಯ ಮಾತನ್ನು ನಂಬಿ, ಕವಲೆತ್ತಿನಂತೆ ಅವರು ಹೇಳಿದ್ದಕ್ಕೆ. ತಲೆಹಾಕಿ ತೆಸ್ಪಿಗಿರುವೆ. ನಾಳೆಗಾಗಿ ಯೋಚಿಸುವದಿಲ್ಲ. ಯೋಚಿಸಿದರೂ ತಿಳಿಯುವ ದಿಲ್ಲ. ತಿಳಿಯದ್ವರೂ ಮಿಕಾರ ತನ್ನವದಿಲ್ಲ. ವಿಚಾರ...ವಿಚಾರ... ವಿಚಾರ...

ಅದರೂ ಯಾನ ವಿಚಾರದಿಂದ ಏನೂ ಆಗದು, ಆಗಿಲ್ಲ. ಏಕೆಂದರೆ ಮನುಷ್ಯನ ಬುದ್ಧಿ ವಿಚಾರ ಶಕ್ತಿಗಿಂತ ಭಿಸ್ತು. ನಾವಿರಾರು ಲಕ್ಷ್ಮಿವಧಿ ಜನರ ಕ್ರಿಯೆ, ಪ್ರತಿಕ್ರಿಯೆಗಳು ವ್ಯಕ್ತಿಯ ಬುದ್ಧಿಯ ಮೇಲೆ ಅಪ್ಯಂಸಿದಾಗ ಅದು ತನಿಷ್ಟು ಬಂದ ಕನೆಗೆ ಸೂಕ್ತಕಂಡ ದಿನೆಯಲ್ಲಿ ಹೊರಳುತ್ತದೆ. ಅಂತೆಯೇ ಅದರ ದಾರಿಯನ್ನು ಗೊತ್ತುಹಿಡಿಯಲು ಅಸಾಧ್ಯ.

ಅದರಲ್ಲಿಯೂ ನಾನು ಹುಟ್ಟಿ.

ಗಂಡಸು ಎನ್ನುವ ಮಾಲೆಯಲ್ಲಿ ಕುಲಕರ್ಣಿಯವರನ್ನೂ ಪೂರ್ಣಿಸಿ ದಾಗ ರಂಗನಿಗಿಂತ ಅವರಲ್ಲಿ ಯಾವ ಭಿನ್ನತೆಯೂ ಕಾಣದು. ರಂಗನು ಸಿನೀ ಮಾದ ವಿಷಯ ಮಾತನಾಡುತ್ತಿದ್ದರೆ ಕುಲಕರ್ಣಿಯವರು ಪುರಾಣದ ವಿಷಯ ಹೇಳುತ್ತಾರೆ. ರಂಗ ಸುಖಮಾಡಿ ರೆಸಜೀನನದಲ್ಲಿ ಎಳಿಯುತ್ತಿದ್ದರೆ ಕುಲಕರ್ಣಿಯವರು ಎಲ್ಲ ಜಗವನ್ನು ಮರೆಸುವ ವೇದಾಂತದತ್ತ ಎಳಿಯುತ್ತಾರೆ. ರಂಗನ ಮಾತುಗಳಲ್ಲಿ ಮಾದಕ ಮಾಧುರ್ಯ ಕುಲಕರ್ಣಿಯವರ ಸ್ನಾಗ್ ಸತ್ಯತೆಯಲ್ಲಿ ಇಲ್ಲದ್ದು ನಿಜವಾದರೂ ಅವರ ಮಾತುಗಳಲ್ಲಿ ಕೂಡ ಅಕರ್ಣಣೆಯಿದೆ.

“ ಸುಮಿತ್ರ ಎಲ್ಲವೂ ಕ್ಷೇತ್ರಿಕವಾದ ಈ ಜಗದಲ್ಲಿ ಯಾವ ಸುಖಕ್ಕಾಗಿ ನಾವು ದುಃಖಪಟ್ಟುಕೊಳ್ಳಬೇಕು? ಎನ್ನುವ ಕುಲಕರ್ಣಿಯವರ ಪ್ರಶ್ನೆಗಿಂತ ರಂಗನ—

“ನಿಮಿಷ, ಸುಖದ ಅವೃತ್ತವ ಬಂಟ್ಲು ತುಂಬಿ ಅಂಗ್ರೇಯಲ್ಲಿರುವಾಗ ಅದನ್ನು ಬೀಸಾಡುವ ಮೂರ್ಖತನವನ್ನು ನಾನೇಕೆ ವಾಡಬೇಕು?” ಎನ್ನುವ ಪ್ರಶ್ನೆ ಹೆಚ್ಚು ಹಿತಕಾರಕವಾದುದು ನಿಜ.

ಬಾಳಬಯಸುವವರಿಗೆ ಕುಲಕರ್ಣಿಯವರ ಮಾತಿಗಿಂತ, ವಿಚಾರಕ್ಕೆಂತ ರಂಗನ ವಿಚಾರ, ಮಾತು ಹಿತಕರವೇನ್ನಿಸುತ್ತದೆ.

ಕುಲಕರ್ಣಿಯವರ ಸನ್ನಿಧಾನಕ್ಕೆಂತ ರಂಗನ ಬಳಿಯಲ್ಲಿ ನಾನು ಅನ್ಯಂತ ಸುಖವನ್ನುನುಭವಿಸಿರುವೆ ನಿಜ. ಆತನ ಮಾತಿನಿಂದ ಆತನ ಕೃತಿಯಿಂದ ಆತನ ನಗೆಯಿರದ ನಾನು ಆತನಿಗಾಗಿ ಹುಂಚಾಪ್ಪಿಗಿದೆ. ಆತ ಹೇಳಿದ ಯಾವ ಮಾತೂ ಸಹ್ಯವೇನ್ನಿಸುತ್ತತ್ತು.

ಅದರೆ ಅದರ ಪರಿಣಾಮ....?

ಹೊಟ್ಟಿಯ ಹೆತ್ತಕರಳಿನ ಸೆತ್ತರದಲ್ಲಿ ರಕ್ತರಂಜಿತವಾದ ಈ ಹಸ್ತಾ...

ಅದರೆ ಕುಲಕರ್ಣಿಯವರ ಸನ್ನಿಧಾನದಲ್ಲಿ ಹೆದರಿಕೆಯೆಂಬುದಿಳ್ಳ. ಯಾವಾಗಲೂ ಅಲ್ಲಿ ನೆಲಿಸಿದ್ದುದು ಶಾಂತಿ. ಭಯ ದುಃಖ ಮನಃ ಕ್ಷೇತ್ರ ಎಲ್ಲವೂ ಆವರ ಮುಖ ನೋಡಿದ ಮರುಕ್ಷಣದಲ್ಲಿ ಮಾಯವಾಗುತ್ತದೆ. ಆವರ ಮುಖದಲ್ಲಿ ನೇಲಿಸಿದ ಗಾಂಭೀರ್ಯ ಯಾವಾಗಲೂ ಅಭಯದಾನ ಮಾಡುತ್ತದೆ.

ಗಭ್ಯಗುಡಿಯನ್ನು ಸೇರಿ ಹೆಸನ್ನುಖದ ದೇವನ ಸನ್ನಿಧಾನದಲ್ಲಿ ಕುಳಿತಾಗ ದೊರೆಯುವ ಶಾಂತಿ ಮನಸ್ಸುಕ್ಷೇತ್ರ ಒಂದು ಬಗೆಯ ಭವ್ಯ ಭಯವಿರುತ್ತತೆ ವಾತಾವರಣ ಕುಲಕರ್ಣಿಯವರ ಆಶ್ರಯದಲ್ಲಿ ಆವರ ಜೊತೆಯಲ್ಲಿ ದೊರೆಯುತ್ತದೆ.

ರಂಗನಲ್ಲಿದ್ದುದು ಕುಲಕರ್ಣಿಯವರಲ್ಲಿಲ್ಲ. ಕುಲಕರ್ಣಿಯವರಲ್ಲಿ ದ್ದುದು ಅದೆಂದೂ ರಂಗನಲ್ಲಿ ದೊರೆಯಲು ಸಾಧ್ಯವಿಲ್ಲ.

ರಂಗನಲ್ಲಿದ್ದುದು ಮದ, ಶಾಮ.....ದೈಹಿಕ ಸುಖ....
ಕುಲಕಟೆಯವರಲ್ಲಿದ್ದುದು ಅಭಯ...

ಅವರ ಅಭಯದಿಂದಲೇ ನಾನು ಬಾಳಿದೆ. ಬಾಳುತ್ತಿರುವೆ ಅವರು
ಮನಸ್ಸು ಮಾಡಿದರೆ ಬಾಳಿಸಲಾಗುತ್ತದು.

ಅವರ ಮನ.....

ಅಹುದು ಅವರ ಮನ ಎಲ್ಲರಂತಹ ಮನವ್ಯಾ. ಹೆಣ್ಣಿನ್ನು ಕೆಂಡಾಗ
ಅದಕ್ಕಾಗಿ ಆತ್ಮಿಸಿ ಬಾಯಿ ಚಪ್ಪರಿಸುವ ಗ್ರಂಥಸು ಅವರಲ್ಲ. ಅವರ
ಕೋಣೆಯಲ್ಲಿ ಒಂದೇ ಕೋಣೆಯಲ್ಲಿ ಆಖಂಡವಾಗಿ ಹಗಲು ರಾತ್ರಿ ಗಾಳಿ
ಚೆಳಿಯಲ್ಲಿ ಕತ್ತಲು ಬೆಳೆದಿಗಳಲ್ಲಿ ನಂತರ ಶತಿರಗಳಲ್ಲಿ ನಾನು ದಿನ
ಕಳೆದಿದ್ದೇನೆ. ನಾನು ಬಂದಾಗ ಬಸಿರಿಸಿಂದ ಬಣ್ಣ ಬದಲಾಗಿ ಹೊನ್ನೆ
ನೋಡೆಕಳೆ, ಆಕರ್ಷಕೆ ಮುಖದಲ್ಲಿ ವಿನಗುತ್ತಿತ್ತು. ಆದರೆ ಆ ನೋಡೆ
ಕಳೆ ಅವರನ್ನು ನೋಹಿಸಲಿಲ್ಲ. ಆಕರ್ಷಕೆ ಅವರನ್ನು ಆಕರ್ಷಿಸಿರಲಿಲ್ಲ.

ಅವರು ತಮ್ಮದೇ ಆದ ರೀತಿಯಲ್ಲಿ ಯಾವ ರೀತಿಯಿಂದಲೂ ನನಗೆ
ನೋವಾಗದಂತೆ, ಯಾವ ರೀತಿಯಿಂದಲೂ ನಾನು ನೋಂದುಕೊಳ್ಳಬಂತೆ,
ಯಾವ ಸಂತಯಕ್ಕೂ ಆಸ್ವದ ಕೊಡದ ರೀತಿಯಲ್ಲಿ ಇರುತ್ತಿದ್ದರು.

ಅದರೂ ನಾನು ಮಾತ್ರ ಅವರಿಗಾಗಿ ವಿಚಾರಿಸುತ್ತಿದ್ದೆ. ವಿಚಾರ
ಸುತ್ತಿರುವೆ.

“ ಅವರೇ ನನ್ನ ಪತಿಯಾಗಿ ದೊರೆತರೆ....? ಎಂದು. ”

ಇದು ಅವಿಚಾರ

ಆದು ನನಗೂ ಗೊತ್ತಿದೆ.

ಅವಿಚಾರವಾದರೂ ವಿಚಾರವೇ ಅಲ್ಲವೇ? ಮನವ್ಯಾನ ಮನ ಜಾಗ್ಯಾತಾ
ವಸ್ತೇಯಲ್ಲಿ ಆದೆಂದೂ ಶಿಂಸ್ಯವಾಗಿರುವದಿಲ್ಲ. ಒಂದಿಲೇಳಿಂದು ವಿಚಾರ
ಮನವನ್ನು ತುಂಬಿರುತ್ತವೆ. ಒಂದು ವಿಚಾರವನ್ನು ಹೊರಡಿದೂಡಬೇಕಾ
ದರೆ ಮತ್ತೊಂದು ವಿಚಾರವನ್ನು ಆ ಸ್ಥಾನಕ್ಕೆ ತಂದಿದಲೇಬೇಕು. ನನಗೆ
ಬೇಡವಾದ ವಿಚಾರವನ್ನು ಹೊರಡಿದವಾಗ ನ ನಗೆ ಬೇಡವಾಗದ
ಒಂದು ವಿಚಾರ ಮನವನ್ನು ಆಕ್ರಮಿಸುತ್ತಿತ್ತು.

ನನಗೆ ಬೇಡವಾಗದ ವಿಚಾರ....!

ಅಹುದು. ನನಗೆ ಬೇಡವಾಗದ ವಿಚಾರ. ಅಥಾರ್ತ ನನಗೆ ಸ್ತೀಯ ನೆನ್ನೊಂದು ವಿಚಾರ.

ರಾವಣನ ಅಶೋಕ ವನದಲ್ಲಿ ಕುಳಿತ ಸೀತೆ ಸರ್ವಕಾಲಪೂರ್ವ ರಾಮನ ವಿಚಾರವನ್ನೇ ಮಾಡುತ್ತಿದ್ದ ಇಂತೆ. ಏಕೆಂದರೆ ರಾಮನ ವಿಚಾರವನ್ನು ಇದು ಇನ್ನೊಂದು ವಿಚಾರಪೂರ್ವ ಸುಳಿಯಿರಲೇಂದು.

ನಾನು ಕೂಡಾ ರಾವಣನಂತಹ ರಂಗನ ವಿಚಾರ ಸುಳಿಯಿರಲೇಂದು ಅಗ್ರಿಗ ರಾಮನಂತಹ ಕುಲಕರ್ಮಣಯವರ ವಿಚಾರ ಮಾಡುತ್ತಿದ್ದೆ.

ರಾಮನಂತಹ ಕುಲಕರ್ಮಣ.....?

ನಾನು ಸೀತೆ.....?

ಆ ತಾಯಿಯ ಉಗುರಿನಲ್ಲಿ ತಪ್ಪಿ ಉಳಿದ ಶೈದ್ರ ರೇಣುವಿನಪ್ಪು ಕಷಣ ಯೋಗ್ಯತೆ ಕೂಡ ನಷ್ಟಲ್ಲಿಲ್ಲ.

ಆ ಮಹಾತಾಯಿ ಎಲ್ಲಿ...?

ಈ ಮಹಾಪಾಪಿ ಎಂಬಿ...?

ಸುಖಪಡುವ ಯೋವನಾವಸ್ಥೆಯಲ್ಲಿಯೇ ಹತಿಯ ಸೇರಳಾಗಿ ಅವನು ತುಳಿದ ಮುಳ್ಳನ್ನು ಹೂವಿನಂತೆ ತಾನೂ ಪೆಟ್ಟಿ ಸಡೆದಳು....ತಾನು ಹತಿ ವೃಂಡಾದರೂ ತನ್ನಿಂದಾಗಿ ತನ್ನ ಪತಿ ಜರಿರಿಂದ ಕುಹುಕುನುಡಿ ಕೇಳಬೇಕಾಗುವದು ಎಂಬುದನ್ನು ಅರಿತು ತನ್ನನ್ನೇ ತಾನು ಮಣಿನ ಪಾಲು ಮಾಡಿ ಕೊಂಡ ಮಹಾತಾಯಿ ಆನಳು.

ದ್ವಿತೀಯ ಸುಖಶ್ರಾಗಿ ನಷ್ಟನ್ನು ಕೆಂಡ ಗಂಡಸಿನ ಕೈಯಲ್ಲಿ ಕೊಟ್ಟು ಕೊಂಡ ಪಾಪಿ—ಮಹಾಪಾಪಿ....ನಾನು...

ನಾನು ಮಹಾಪಾಪಿ....

ಮಹಾಪಾಪಿಯಲ್ಲಿ ಒಕ್ಕೆಯ ವಿಚಾರವಿರಲಿಕ್ಕಿಲ್ಲ. ಅದರೆ ಬರಲಿಕ್ಕಿಲ್ಲವೇ...? ಬರಕೂಡದೇ...? “ಪಾಪಿಗ ತನ್ನ ಪಾಪವನ್ನು ಕಳೆದುಕೊಳ್ಳಲು

ಸರ್ವಕಾಲವೂ ಅವಕಾಶವಿದೆ” ಎಂದು ಕುಲಕರ್ಮಯವರು ಹೇಳುವ
ದಿಲ್ಲನೇ...?

ಅವರು ಹೇಳಿದ್ದ ನನ್ನನ್ನು ಉದ್ದೇಶಿಸಿ ಅಲ್ಲದಿದ್ದರೂ ನನಗೆ ಅದನ್ನು
ಅನ್ವಯಿಸಿಕೊಳ್ಳಲು ಬಾರದೀಕೆ....?

ಪಾಪವನ್ನು ಕಳಿದುಕೊಳ್ಳಬೇಕಾದರೆ ಪುಣಿ ಮಾಡಬೇಕು. ಪುಣಿ
ಮಾಡುವದಿಂದರೆ ಕೆಡಕು ಕೆಲಸ ಮಾಡಿರುವದು. ಕೆಡಕು ವಿಚಾರವನ್ನು
ಮನದಲ್ಲಿ ತಾರದಿರುವದು.

ಕೆಟ್ಟಿ ಕೆಲಸವನ್ನು ಮಾಡದೇ ಇರಬಹುದು. ಅದರೆ ಬರುವ ಕೆಡಕು
ವಿಚಾರವನ್ನು ತದೆ ಹಿಡಿಯುವದು ಹೇಗೆ...?

“ಒಕ್ಕೀಯ ವಿಚಾರಗಳನ್ನೇ ನಾವು ಮಾಡಲೊಡಗಿದರೆ ಕೆಟ್ಟಿ ವಿಚಾರ
ಗಳು ಬರುವದೇ ಇಲ್ಲ” ಎಂದು ಕುಲಕರ್ಮಯವರು ಹೇಳುತ್ತಾರೆ.

ಅದುವೇ ಸೀತಾದೇವಿ ಆಚರಿಸಿದ ರೀತಿ.

ಅದೇ ದಾರಿಯಂದ ನಾನು ಸಾಗಬೇಕು.

ಅದರೆ ಸೀತಾದೇವಿಗೆ ತನ್ನವನೇ ಪತಿಯಿದ್ದ. ತನ್ನ ಜೀವನವನ್ನೆಲ್ಲ¹
ಆತನ ಜೀವನದಲ್ಲಿ ಲೀನಗೋಳಿಸಿ ಸೀತೆಯು ಪತಿಯ ಅರ್ಥ ಭಾಗವಾಗಿ
ದ್ವಿಳು. ಅದರೆ ನನಗೆ ಪತಿ ಇಲ್ಲ. ನಾನಾರ ಜೀವನದಲ್ಲಿ ನನ್ನನ್ನು
ಲೀನಗೋಳಿಸಬೇಕು—? ನನಗೊಬ್ಬ ಪತಿಯಿದ್ದರೆ....?

ನನಗೊಬ್ಬ ಪತಿ ದೊರಕಿದರೆ...?

ಪತಿ ನನಗೂ ದೊರಕಿದರೆ...!

ಪತಿಯ ಪತ್ನಿಯಾಗುವ ಯೋಗ್ಯತೆ ನನ್ನಲ್ಲಿ ಎಲ್ಲಿ? :ನಾನು ಪತಿತಿ.
ನನ್ನ ಜೀವನ ಹಾಳಾಗಿದೆ. ಹಾಳಾದ ಜೀವನದ ಸ್ತ್ರೀ ಪತ್ನಿಯಾಗಲು
ಅನಹೆಳು....?

ಹಾಗಾದರೆ ನನ್ನ ಭವಿತವ್ಯವೇನು....?

ಸಾವಿರ ಜನರು ಸಾಗುವ ದಾರಿಯಾಗಬೇಕೆ ನಾನು...? ಆದರಿಂದ
ನನ್ನ ಉದ್ದಾರವಾಗುವದು ಹೇಗೆ? ಸಾಯಂವ ಶ್ವಷಣದಲ್ಲಿ ಕೂಡ ಒಂದೇ

ಎಂದು ಪುಣ್ಯನಾಮದಿಂದ ಪಾಪಿಗೆ ಸದ್ಗುರಿಯಾಯಿತಂತೆ! ಸಾಯಂವ ವರೀಗೆ ಬರುವ ಆನಂತ ಕ್ಷೂಲದವರಿಗೆ ಅವಾಶ್ಯಕತವಾಗಿ ಪುಣ್ಯನಾಮ ಸ್ತುರಣೆ ಮಾಡಲಿಚ್ಛಿಸುವ ನನ್ನ ಉದ್ದಾರವಾಗದೇ...?

“ ಏಕಾಗಲಾರದು....? ” ಎಂದು ಕುಲಕರ್ಣಿಯವರು ಕೇಳುತ್ತಾರೆ.

ಅದರೆ ಉದ್ದರಿಸುವರಾದು....? ಈಸು ಬಾರದೆ ನೀರಿನಲ್ಲಿ ಮುಣಿಗು ತ್ವಿರುವ ವೈಕ್ಯಗೆ ಯಾರೊಬ್ಬರ ನೇರವು ಆಗತ್ಯ

ನಾನು ಕೊಡೆ ಈಸು ಬಾರದೆ ಸಂಸಾರ ಸಾಗರದಲ್ಲಿ ಮುಳುಗುತ್ತಿರುವೆ, ಯಾರೊಬ್ಬರು ಬಂದು ನನ್ನನ್ನು ಕೈಕೊಟ್ಟು ಮೇಲಕ್ಕೆತ್ತಿಕೊಳ್ಳಬೇಕು. ಇಲ್ಲಿ ದಿದ್ದರೆ ಈ ಆನಂತ ಸಾಗರದಲ್ಲಿ ಮುಳುಗಿ ಹೇಳ ಹೆಸರಿಲ್ಲದವಳಾಗುವೆ.

ಯಾರು ಕೈ ಕೊಡುವವರು....? ಯಾರು ನನಗೆ ಸಹಾಯ ಸಲ್ಲಿಸುವವರು....? ಯಾರಿಂದ ನಾನು ಮರಣದ ಹಿಡಿತದಿಂದ ಮುಕ್ತಾಗಬಹುದು.....?

ಯಾರು....? ಯಾರು...?

ಯಾರೂ ಇಲ್ಲವೇ....?

“ ಪರದೇತಿಗೆ ಪರಮಾತ್ಮನ ಸಹಾಯ ” ಎಂದು ಕುಲಕರ್ಣಿಯವರು ಹೇಳುತ್ತಾರೆ.

ನಾನೂ ಪರದೇತಿ, ನನಗಾರೂ ಇಲ್ಲ. ಯಾರಾದ್ದೂ ಒಬ್ಬರು ಇದ್ದರೆ ನನ್ನ ಅವಸ್ಥೆ ಈ ಮಟ್ಟಿಕ್ಕೆ ಬರುತ್ತಿತ್ತೇ....?

ಹೆತ್ತುವರು ತಂದೆ-ತಾಯಿಗಳಲ್ಲ, ಬೆಳಿಸಿದವರು ಬಂಧುಗಳಲ್ಲ, ಏನೇಕಿಡಲಾರದ ಕರ್ತವ್ಯವೆಂದು ಎಲ್ಲರೂ ‘ಕರ್ಮ’ ಮಾಡುತ್ತಾರೆ. ನಿಜವಾದ ತಂದೆ-ತಾಯಿ-ನಿಜವಾದ ಬಂಧು ಅವನೇ. ಅವನೇ...?

ಅವನೇ ಪರಮಾತ್ಮೆ, ಅವನೇ ಸರ್ವಸ್ಯ.

ಅವನೇ ನನಗೆ ನೇರವು ನೀಡಬೇಕು. ಅವನೇ ತಂದೆ-ತಾಯಿಯಾಗಿ ಶಾಯಬೇಕು....ಅವನೇ ನನಗೆ ಬೇಕಾದುದನ್ನು ಕೊಡಬೇಕು....

ನಿಜ. ಅದರೆ ನನಗೆ ಬೇಕಾದುದೇನು....?

ಅದುವೇ ನನಗೆ ತಿಳಿಯಿಡಾಗಿದೆ ! ನನಗೇನು ಬೇಕೆನ್ನುವದನ್ನು ನಾನೇ ಅರಿಯದವಳಾಗಿರುವೆ ಏನು ಬೇಕೆನ್ನುವದನ್ನು ಅರಿಯದ ನಾನು “ಕೊಡು” ಎಂದು ಕೇಳುತ್ತಿರುವೆ.

“ನೀಡು” ಎಂದು ಉಡಿ ಬಡ್ಡುತ್ತಿರುವೆ.

ನನಗಿಂದು ಬೇಕಾದುದು ಪತಿಯೇ....?

ತಾರುಣ್ಯದಲ್ಲಿ ಕಾಲಿಟ್ಟಿ ಸ್ತ್ರೀಗೆ ಬೇಕಾದುದು ಸಂಸಾರ, ಆಥವಾ ಪತಿ. ಪತಿಯಿಲ್ಲದೆ ಈ ರಾಕ್ಷಸಿ ಜಗದಲ್ಲಿ ಸಂರಕ್ಷಣೆ ಇಲ್ಲ. ಸ್ತ್ರೀ ಶರಕ್ಕಿತಳಾಗಿ ಬಾಳಬೇಕಾದರೆ ಅವಳನ್ನು ಕಾಯುವ ವ್ಯಕ್ತಿ ಆಧಾರತ ಪತಿ ಬೇಕು

ಹಾಗಿದ್ದರೆ ನನಗೆ ಬೇಕಾದವರು ಪತಿಯೇ....?

ಪತಿಯೇ ನನಗೆ ಬೇಕಾದುದಾದರೆ ಯಾರು ‘ಪತಿ’ ಎಂದು ಬೇಕು....?

ರಂಗನೇ...?

ಫೀ....ಅವನ ನೇನಹು ಬೇಡ. ಇದ್ದ ಅವನ ನೇನಹು ಕೂಡ ಈತ್ತಿ ಬೇಸಾರಿದೆ. ಇಂತಹ ಪತಿ ದೊರಿತ ಸ್ತ್ರೀ ಪೂರ್ವಜನ್ಮದಲ್ಲಿ ಅಪಾರ ಪಾಪ ಮಾಡಿರಬಹುದು. ಅವನಾಗಿ ಕಾಲು ಬಿದ್ದು ಬಂದರೂ ತಿರುಗಿ ಕೂಡ ನೋಡುವದು ಬೇಡ...ವಿಶ್ವಾಸ ಘಾತಕಿ....

ಹಾಗಾದರೆ.....ರಂಗನಲ್ಲಿದ್ದರೆ ನನಗೆ ಗೂತ್ತಿದ್ದ ವರೀಂದರೆ—

ಕುಲಕರ್ಣಿಯವರು !

ಕುಲಕರ್ಣಿ....ಅವರು ಸಾಧುಗಳು ಅಲ್ಲದೆ ನನ್ನ ಜರಿತ್ಯಿಯನ್ನು ಬಲ್ಲ ವರು. ಯಾವ ಗಂಡಸು ಕೆಟ್ಟಿ ಹೆಂಗಳನ್ನು ವಿವಾಹವಾಗಲಿಕ್ಕೆ ಒಪ್ಪು ವರು....? ಪುನರ್ವಿವಾಹವು ಸುಧಾರಣೆಯ ಪ್ರಗತಿಗಾವಿಶ್ವದ ಬಹಿರಂಗದ ಚೆಹ್ಮುವೆಂದು ಯಾರು ಒಪ್ಪಬಹುದು. ಅದರೆ.....ದಾರಿಬಿಟ್ಟಿ ಹೆಂಗಸಿನ ಜೊತೆಗೆ ವಿವಾಹ....?

ಯಾವ ಗಂಡಸೂ ಒಪ್ಪಲಾರ.

ನನ್ನ ಪೂರ್ವ ಚರಿತ್ರೆಯನ್ನು ಅರಿಯದ ಯಾವನ ಇಲ್ಲಿ ಗಂಡಸು ನನ್ನ ಜೊತೆಗೆ ವಿವಾಹಕ್ಕೆ ಸಿದ್ಧನಾಗಬಹುದು. ಆದರೆ ಒಂದಿಲ್ಲಿಂದು ದಿನ ಭದ್ರವಾಗಿ ಶಾಯಿಸಿದ ಅಂತರಂಗ ಬಹಿರಂಗವಾದರೆ... ?

ಅಂದಿಗೆ ಪೈಪಾಹಿಕ ಜೀವನದ ಅಂತವೆಂದು ತಿಳಿದುಕೊಳ್ಳಬೇಕು.

ಪತಿವ್ಯಕ್ತಿಯಾದರೂ ಸರಗ್ರಹದಲ್ಲಿದ್ದ ಲೀಂದು ಸೀತಾದೇವಿಯನ್ನು ಅವಶಾರಿ ರಾಮಚಂದ್ರ ಅಗ್ನಿಗೆ ಅರ್ಪಿಸಿದ. ದೇವ ದೇವಕಿಗಳ ವಿಚಾರವೇ ಗಂಡು ಹೆಚ್ಚಿನ ಸಂಬಂಧದಲ್ಲಿ ಇಂತರುವಾಗ ಕ್ಷೇತ್ರಕ ಮನುಷ್ಯರಂತಿರೆ ಬೇಕು....?

ಹಾಗಿದ್ದರೆ ನನ್ನ ಆವಸ್ಥೆ ಏನು...? ಬದುಕಿ ಸಂಸಾರ ಮಾಡುವದು ನನ್ನ ಹೆಸೆ ಬರಹದಲ್ಲಿ ಬರೆದಿಲ್ಲವೇ...? ಸಂಸಾರ ಮಾಡುವದು ಸಾಧ್ಯವಿಲ್ಲ ದಾಗ ಬದುಕಿಯಾದರೂ ಮಾಡುವದೇನು...? ನಾನು ಬದುಕಿವದು ಇನ್ನೊಬ್ಬಿಗೆ ಭಾರವಾಗಿಯೇ ಅಲ್ಲವೇ? ಯಾರಬ್ಬರ ಅನ್ನ ತಿಂದು ವ್ಯೇ ಬೆಳೆಸಿಕೊಂಡು ಇತ್ತುತ್ತು ಬಿದ್ದಿರಬೇಕೆ? ಜಗತ್ತಿಗೆ ಭಾರವಾಗಿ ಇನ್ನೊಬ್ಬಿಗೆ ಕಷ್ಟಕೊಡುತ್ತು ಭಾಳುವದಕ್ಕೆಂತ ಬಾಳು ಮುಗಿಸಿದರೇನು ಕಷ್ಟ...? ಯಾರಿಗಾಗಿ ಯಾರೂ ಬದುಕಿ ಬಾಳುವೆ ಮಾಡುವದಿಲ್ಲ ನಿಜ. ಆದರೆ ಯಾರೆಂಬ್ಬರು ಬದುಕು ವದಕ್ಕೆ ಮತ್ತೊಬ್ಬರ ನೇರವು ಆವಶ್ಯಕ ಒಂಟಿಯಾಗಿ ಬಾಳುವವರು ಇಲ್ಲ ವೆಂದಲ್ಲ. ಆದರೆ ಅದು ಬದುಕು ಅಲ್ಲ ಆಥವಾ ಆವರು ಮನುಷ್ಯತ್ವದ ನೇರೆ ಮೀರಿದವರು....

ಸಾವಿಗಿ ಹೇಗಾದರೂ ಬದುಕಿಯೇ ತೀರಬೇಕೆಂಬ ಹಟ್ಟದಿಂದ ಬದುಕುತ್ತಾರೆ. ಆದರೆ ಅದು ಬಾಳುವ ದಾರಿಯಲ್ಲಿನ ಬದುಕು ಅಲ್ಲ. ಮುಸಣದಲ್ಲಿ ಮನೆ ನಿಮಿಂಸಿಕೊಂಡ ಭೂತದ ಬದುಕು.

ಒಂಟಿಯಾಗಿ ಬಾಳುವದು ಭೂತದ ಬದುಕಾದರೆ ಶಾಮಿನಿಯ ಬದುಕು ಎಂತಹೆಂದು?

ಶಾಮಿನಿ...

ಆವಕೇ ಹೇಳುತ್ತಾಳೆ— ‘ತನ್ನ ಬದುಕಿಗೊಂದು ಗೊತ್ತುಗುರಿ ಇಲ್ಲ’ ಎಂದು. ಗೊತ್ತು ಗುರಿಯಿಲ್ಲದಾದರೆ ಬದುಕಬೇಕಾದರೂ ಏಕೆ...?

“ ಸಾಯಲಿಕ್ವಾಗದೆಂದು, ಸಾಯಬಾರದೆಂದು ಬದುಕುವವರೆಲ್ಲರೂ ನನ್ನುಂತೆ ಬದುಕುತ್ತಾರೆ ಬದುಕಬೇಕಾಗುತ್ತದೆ....” ಎಂದೂ ಹೇಳುತ್ತಾಳೆ.

ಸಾಯಬಾರದೆಂದು ಬದುಕುವದಾದರೆ ನಾನುಕೂಡ ಆವಳಂತೆಯೇ ಬದುಕಬೇಕು. ಅವಳ ದಾರಿಯೇ ನನ್ನ ದಾರಿಯಾಗಬೇಕು.

ಆವರೆ ಆವಳ ದಾರಿ ಎಂತಹೆಂದು....? ಯಾವ ರೀತಿಯಲ್ಲಿ ಆವಳು ಬದುಕುತ್ತಿರುವಳು...? ಬದುಕಿನ ಸಾಧನವನೆಂದು ನಿಸ್ರ ಕೆಲಸ ಮಾಡುತ್ತಿದ್ದರೂ ಅದರಿಂದಲೇ ಆವಳು ಬದುಕುತ್ತಿರುವಳೇ...?

ಆದರೆ ಇದನ್ನು ಕೇಳುವದಾದರೂ ಹೇಗೆ....? ಇಗೇಗ ಆವಳ ಮುಖ ದಿಂದ ಅಪ್ಪಿತಪ್ಪಿ ಹೊರಟಿ ಮಾತುಗಳಿಂದಾದ ವರಿಚಯ ಅಲ್ಲ.

ಆವಳಾರು ಎನ್ನುವ ವರಿಚಯ ಆಂತರಂಗದ ವರಿಚಯ ನನಗಾಗಿರ ದಿದ್ದರೂ ಆವಳ ಹೃದಯ ಪರಿಚಯ ಮಾತ್ರ ನನಗಿದೆ. ಆವಳ ಹೃದಯ ತಾಯಿಯ ಹೃದಯ ಅದೇ ಕರುಣೆಯಿಂದ ಅದೇ ಮಮತೆಯಿಂದ ನನ್ನನ್ನು ನೋಡುತ್ತಾಳೆ.

‘ ಕಂಡ ಗಂಡಸಿಗೆ ಬಸಿರಾದ ಗಯ್ಯಾಳ ’ ಎಂದು ತಾಯಿ ಕೂಡ ದೂಡಿದಾಗ.

“ ಇದು ಅಂತಹ ಮಹಾಪರಾಧನೇ ಅಲ್ಲ, ನಡೆಯುವಾಗ ಎಡುವಿದು ಖಾಸವಲ್ಲ ಇದು ಈ ಜಗದಲ್ಲಿ ನಡೆಯಿತಕ್ಕುದ್ದು ” ಎಂದು ಗುಡ್ಡದಂತಹವಿ ಸಂಗತಿಯನ್ನು ಹೊಲಿಗಿಂತ ಕೇಳು ಮಾಡಿ ನನ್ನನ್ನು ತನ್ನ ಒಡಹುಟ್ಟಿದನ ಇರತೆ ಕಾಸಾಡಿದಳು. ಯಾವ ರೀತಿಯಲ್ಲಿಯೂ ನಾನು ಕಷ್ಟಿಯಾಗದಂತೆ ನೋಡಿಕೊಳ್ಳುತ್ತಿದ್ದಳು.

“ ಮನುಷ್ಯರೆನ್ನಿಸಿಕೊಂಡು ಬಾಳುವವರೆಲ್ಲರೂ ಮಾಡಬೇಕಾದ ಶರ್ತ ವ್ಯವೇ ಇದು. ನೇರಿ ಹೊರೆಯವರಿಗೆ ನೇರವು ನೀಡುವುದೇ ಧರ್ಮ. ಧರ್ಮದಿಂದಿರಬೇಕಾದನೇ ಮನುಷ್ಯ. ನಾನು ನನ್ನ ಧರ್ಮವನ್ನು ಆಚರಿಸಿದ್ದೇನೆ. ಧರ್ಮ ಸಮಾಜದ ಸ್ಥಾನಕ್ಕೆ ವ್ಯಕ್ತಿಯ ಸ್ಥಾನಕ್ಕೆ ಅಲ್ಲದೆ ವ್ಯಕ್ತಿಯ ಸ್ಥಾಥ್ರಕ್ಕಿಲ್ಲ. ಕಷ್ಟಿಯಾಗಿ ಬಂದ ವ್ಯಕ್ತಿಯ ಕಡಿಗೆ ಕರುಣೆಯಿಂದ ನೋಡಿದ

ವ್ಯಕ್తಿ ಸ್ವಾರ್ಥ. ಅವೇ ಆಲ್ಲ ಸಮಾಜ ಸ್ವಾಸ್ಥ್ಯವನ್ನು ಹಾಳು ಮಾಡುವ ಫಾತರೆ, ದೊರ್ಹಿ ನನಗೆ ಫಾತಕಿಯಾಗಿ ಬದುಕುವದಿಲ್ಲ. ಇನ್ನೊಬ್ಬರ ಕತ್ತಲೆಯ್ದೂ ನನಗೆ ಏನನ್ನೂ ದೊರಕಿಸಬೇಕಿಲ್ಲ. ಆಲ್ಲದೆ ಯಾರಿಗೂ ಏನೂ ಸಿಕ್ಕುವವಿಲ್ಲ ಅಂತಹ ಶಾಯ್ದಿಂದ.” ಎಂದು ಕಾಮಿನಿ ಹೇಳುವಾಗ ಇವಳು ನಿಜವಾಗಿಯೂ ಇರುವಳಾದರೂ ಯಾರು? ಎನ್ನಿಸುತ್ತದೆ.

ಕೂರತನದಿಂದ ಕೂಸಿನ ಕತ್ತಲ್ನು ಹಿಚುಕುವ ಇವಳಿಂದಲೇ ಇಂತಹ ಮಾತುಗಳು ಹೊರಟಿದೆ. ಹೊರಡುತ್ತಿದೆ ಎಂದು ಭಾವಿಸುವದೂ ಕಿರಿ. ಅದಕ್ಕೆ ಅವಳು ಹೇಳುವದು “ಮನುವ್ಯನನ್ನು ಬದುಕಿಸುವ ದಕ್ಕಾಗಿ ಒಮ್ಮೆಯ್ದೂ ಯಾವುದೊಂದು ಅವಯವವನ್ನು ಕಡಿದುಹಾಕಿ ಬೆಳೆಕಾಗುತ್ತದೆ ಅವಯವವನ್ನು ಕಡಿಯುವದು ಹೇಗೆ ಎಂದರೆ ವ್ಯಕ್ತಿಯೇ ಮರಣದ ಮುಖದಲ್ಲಿ ಮಾಯವಾಗುತ್ತಾನೆ ನೀರಿನ ಅವಶ್ಯಕತೆ ಬೆಳೆಯುವ ಬಳ್ಳಿಗೆ ಆಲ್ಲದೆ ಬೀಜಕ್ಕೆಲ್ಲ” ಎಂದು.

“ನೀರಿನ ಅವಶ್ಯಕತೆ ಬಳ್ಳಿಗೆ ಆಲ್ಲದೆ ಬೀಜಕ್ಕೆಲ್ಲ” ಎಂದು ಅವಳು ಹೇಳುವದು ನಿಜ. ಬೀಜ ಸಸಿಯಾಗಿ ಬೆಳೆಯಬಹುದು. ಬೆಳೆಯದೆಯೂ ಇರಬಹುದು. ಅದು ಭವಿಷ್ಯದ ಗಭ್ರದಲ್ಲಿ ಅಡಗಿದ ಗೌಪ್ಯ. ಆದರೆ ಬೆಳೆಯುತ್ತಿರುವಸಿ ಕಣ್ಣಿದುರಿನ ಸತ್ಯ. ನೇರವು ಅದಕ್ಕೆ ಅವಶ್ಯ.

ನಾನು ಕಣ್ಣಿದುರಿನ ಸತ್ಯ, ಜೀವಂತ ವ್ಯಕ್ತಿ, ಜೀವಿಸುವ ವ್ಯಕ್ತಿ ನನಗೆ ನೇರವು ಅವಶ್ಯ. ಕಾಮಿನಿಯ ನೇರವಿನಿಂದ ನಾನು ಒಂದನ್ನು ಕಳೆದುಕೊಂಡರೂ ಹೊಸಚಾಳಾಗಿ ಬಾಳತ್ತಿಡಿರುವೆ. ಅಜ್ಞಾನದಿಂದಾಗಲಿ ಅಥವಾ ಮೋಸದಿಂದಾಗಲಿ ನನ್ನ ಸ್ತ್ರೀತ್ಯಕ್ಕೆ ಭಂಗ ಬಂದಿತ್ತು. ಆದರೆ ಇಂದು ಆದರಿಂದ ಮುಕ್ತಾಗಿರುವೆ. ಇಂದು ನಾನು ಎಂದಿನಂತೆಯೇ ಎಲ್ಲರಂತೆಯೇ ಸ್ತ್ರೀ; ನನಗೂ ಬಾಳಬೇಕಾಗಿದೆ. ಬಾಳಬೇಕೆಂದವರಿಗೆಲ್ಲ ಬಾಳನ ಅಧಿಕಾರವಿದೆ ಜಗದಲ್ಲಿ. ಈ ಜಗತ್ತು ಯಾರನೊತ್ತೂ ಆಲ್ಲ. ವ್ಯಕ್ತಿ ಯಾರ ಹೇಳಿಕೆಯಿಂದ ಹುಟ್ಟುವದಿಲ್ಲ. ಯಾರೂ ಹೇಳಿದರೆಂದು ಸಾಯುವದೂ ಇಲ್ಲ. ಹುಟ್ಟಿ ಸಾವುಗಳ ಮೇಲೆಯೇ ಯಾರೊಬ್ಬರ ಅಧಿಕಾರ ನಡೆಯಾಗ ಉಳಿದ ಜೀವನದಲ್ಲಿಯಾದರೂ ಏಕೆ ಇನ್ನೊಬ್ಬರ ಅಧಿಕಾರದ ಹೊರೆ ಹೊತ್ತುಕೊಂಡು ಬಾಳಬೇಕು...?

“ ಹುಟ್ಟಿದಂದಿನಿಂದ ಸಾಯಂವ ವರೆಗೆ ಮನುಷ್ಯ ಅಸ್ವತಂತ್ರ ” ಎಂದು ಕಾಮಿನಿ ಹೇಳುತ್ತಾಳೆ.

“ ಪಂಜರದಲ್ಲಿಯ ಗಳಿಯಷ್ಟೆ ಸ್ವತಂತ್ರ ಮನುಷ್ಯ ” ಎಂದು ಕುಲ ಕರ್ಣಯವರೂ ಹೇಳುತ್ತಾರೆ.

ಹಾಗಾದರೆ ಮನುಷ್ಯ ಜಿವನದ ಉದ್ದೀಕನಾದರೂ ಏನು.....? ಯಾವುದನ್ನು ಮಾಡಲೂ ಅಸಮರ್ಥ ಮನುಷ್ಯ ಏಕೆಂದರೆ ಅವನು ಅಸ್ವತಂತ್ರ. ಅಸ್ವತಂತ್ರತೆಯಿಂದ ಆತ ಭಾಳಬಯ ಶುವನಾದರೂ ಏಕೆ! ‘ಹುಟ್ಟಿದ್ದಕ್ಕೆ ಭಾಳಬೇಕು.’ ಎಂದು ಆತ ಬದುಕುತ್ತಿದ್ದರೆ ಆತ ಹುಟ್ಟಿವನಾದರೂ ಏಕೆ....?

ನಾನು ಹುಟ್ಟಿದೆನಾದರೂ ಏಕೆ ? ಈ ಜಗದಲ್ಲಿ ಇನ್ನೊಳಿದ ನೆನ್ನಿಂದ ನಫಗಾಗಿ ಏನನ್ನೂ ಮಾಡಿಕೊಳ್ಳುವ ಸಾಮರ್ಥ್ಯ ನೆನ್ನಲ್ಲಿಲ್ಲ. ನನ್ನ ಇಚ್ಛೆಗ ನುರೂಪವಾಗಿ ವರ್ತಿಸಲು ನೆನ್ನಿಂದ ಸಾಧ್ಯವಿಲ್ಲ. ನನಗೆ ಬಯಸಿದ್ದನ್ನು ದೊರ ರೀಸಿಕೊಳ್ಳುವದಾಗುವದಿಲ್ಲ.

ನಾನು ತಂದೆತಾಯಿಗಳನ್ನು ಬಂಧು ಬಳಗದವರನ್ನು ಬಿಟ್ಟುಬಂದು ಸ್ವತಂತ್ರ ಲೀಂದು ಭಾಳುತ್ತಿರುವೆ. ನನ್ನ ಮನಕ್ಕೆ ಬಂದುದನ್ನು ನಾನು ಮಾಡುವದಕ್ಕೆ ನಫಗಾರಣ ಆಡ್ಡ ಬರಲಾರರು. ಆದರೂ ನೆನ್ನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ.

ಏನನ್ನೂ ಮಾಡಲು ಸಾಧ್ಯವಿಲ್ಲದ ವ್ಯಕ್ತಿ ಭಾಳಬಾರದು. ಹುಟ್ಟಿಬಾರದು

ಅದರೆ ಅದುಕೂಡ ನಮ್ಮ ಕೈಯಲ್ಲಿ ಇಲ್ಲ. ನನ್ನ ಇಚ್ಛೆಯಾಯಿತೆಂದೂ ನಾನು ಅವಶರಿಸಿದೆನೇ...? ಯಾರಿಗೆ ಬೇಕಿತ್ತು ಈ ಹಾಳು ಜಿವನೆ.....?

ಏನಿದೆ ಈ ಜಿವನದಲ್ಲಿ ? ಏನೂ ಇಲ್ಲ... ಹಾಳು.... ಮರುಳುಗಾಡು ಹಾಳು.... ಮರುಳುಗಾಡು... ಮರಭೂಮಿ....

ನಾನೇ ನನ್ನ ಜಿವನಕ್ಕೆ ಹಾಳು. ಮರಳುಭೂಮಿ.... ಮರುಳುಗಾಡು.... ಎಂದುಕೊಂಡರೆ ಕಾಮಿನಿ ಏನೆಂದುಕೊಳ್ಳಬೇಕು ತನ್ನ ಜಿವನಕ್ಕೆ...?

ಅವಕೇ ಆಗೇಗ ಹೇಳುವಂತೆ ಆವಳ ಜಿವನ “ಸೃಜಾನ”ವಾಗಿದೆ.

ಸನ್ನೆ ಜೀವನ ಮರಭೂಮಿಯ ಮಣಿ. ಮರಭೂಮಿಯಲ್ಲಿ ಏನೂ ಬೇಕೆಂದು ವಿನಾಯಿ ಮಣಿದಲ್ಲಿ ಆದರೆ ಮಣಿದಲ್ಲಿ ಬೇಕೆಂದರೆ ಮಣಿಗ್ಗುತ್ತದೆ ಭಕ್ತಿಪ್ರಾಗುತ್ತದೆ ಬುದಿಯಾಗುತ್ತದೆ. ಮರು ಭೂಮಿಯಲ್ಲಿ ನೀರಿಲ್ಲ, ಹಸಿರಿಲ್ಲ, ಮನೆ ಇಲ್ಲ, ಮನುಷ್ಯರಿಲ್ಲ. ಆದರೆ ಮಣಿದಲ್ಲಿ ಎಲ್ಲವೂ ಇದೆ. ನೀರಿದೆ, ಹಸಿರಿದೆ, ಹೊಗಳಿವೆ, ಮನುಷ್ಯರಿದ್ದಾರೆ. ಆದರೆ ಯಾರ ಉಪಯೋಗವೂ ಇಲ್ಲ. ಯಾವುದರ ಉಪಯೋಗವೂ ಇಲ್ಲ. ನೀರಿಡಿಸಿದಾಗ ಮಣಿದ ನೀರು ಕುಡಿಯಲು ಸಾಧ್ಯವಿದ್ದರೂ ಕುಡಿಯುವರೆ...? ಹೂ ತಲೆಯಲ್ಲಿ ಮಾಡಿಯ ಬಹುದಾದರೂ ಮಣಿದಲ್ಲಿಯ ಹೂ ಯಾರಾದರೂ ಮಾಡಿಯುವರೆ...? ಶವನನ್ನು ಹೊತ್ತು ತಂದ ಮನುಷ್ಯರು ಮಣಿದಲ್ಲಿ ಕೂಡಿದಾಗ ಏನನ್ನು ಮಾಡಬಹುದು...? ಮಣಿದ ಸಮಸ್ತ ಕಾರ್ಯ ಪ್ರೀತಗಳಾಗಿ- ಶವ ಕಾಗಿ....ಅಲ್ಲದೆ ಜೀವಂತ ಮನುಷ್ಯನಿಗಾಗಿ ಅಲ್ಲ”

ಆದರಂತೆ ನಾನು, ನನ್ನಲ್ಲಿ ಎಲ್ಲವೂ ಇತ್ತು- ಇದೆ. ಆದರೆ ಯಾವುದರ ಉಪಯೋಗವೂ ಇಲ್ಲ. ನನಗೆ ಯಾವುದರ ಉಪಯೋಗವೂ ಇಲ್ಲ. ‘ಮಣಿದ ಹೂ’ ಹೇಳಿಯಲ್ಲಿ ಮಾರಿದರೆ ಹಣ ದೊರೆಯಬಹುದು. ಆದನ್ನು ಮಾಡಿದುಕೊಂಡರಿಗೆ ಹೂ ಮಾಡಿದುಕೊಂಡಿರುವೆನ್ನ ಎಂಬ ಸಮಾಧಾನವಿದ್ದರೂ ಹೂವಿಗೆ ಅಂತಹ ಸಮಾಧಾನ ಸಂಶೋಧನೆ ದೊರೆಯಬಹುದೆ...? ಹೂವಿಗೆ ಕೃತಾರ್ಥತೆ ಎನ್ನಿಸಬಹುದೆ...? ?

“ ಸುಮಿತ್ರಾ....ನಾನು ಹಾಳಾಗಲಿಲ್ಲ. ಆದರೆ ಮಾಲಿಗುಂಪಾಗಿರುವೆ. ನಾನು ತುಳದ ತುಳಿಯಾವ ದಾರಿಯಾಗಲಿಲ್ಲ. ನುಳ್ಳಿಗೊಂಪೆಯಾದೆ.”

“ ನನ್ನಲ್ಲಿಯೂ ಬದುಕುವ ಆಶೀ ಇದ್ದಿತು. ಹಸನ್ನುಖೀಯಾಗಿ ಹಾಳು ಜಗವನ್ನು ನಂದನವನಕ್ಕೆ ಮಾರ್ಪಡಿಸಬೇಕೆಂಬ ಅಭಿಲಾಷೆ ಇದ್ದಿತು. ನಗು ನಗುತ್ತ ಕಷ್ಟವನ್ನು ಎದುರಿಸಬೇಕೆಂಬ ಉತ್ಸಾಹವಿದ್ದಿತು....ಆದರೆ....”

“ಆದರೆ ಎಲ್ಲವೂ ಮಣಿಪಾಲಾಯಿತು. ನನ್ನ ಹಸನ್ನುಖಿದಲ್ಲಿ ದುಃಖದ ಭಾಯೆ ಮನೆನಾಡಿತು ನನ್ನ ಉತ್ಸಾಹ ನಿರಾಶೆಯ ನೇರಿಮನೆಯಲ್ಲಿ ಬೇಕೆಂದು ಕಾಣದೆ ಕುಳಿತ ಬಂದಿಯಾಯಿತು. ನನ್ನ ಅಭಿಲಾಷೆ ಧೂಳ

ಯಲ್ಲಿಯ ಧೂಳಿಯಾಗಿ ಅದರ ಕಣದಲ್ಲಿ ಸೀರಿ ತನ್ನ ಅಹ್ಸತ್ವದ ಅರಿವೇ ಇಂಳಿ
ದಂತಾಯಿತು. ಇದಕ್ಕೆ ಕಾರಣ.....”

“....ಇದಕ್ಕೆ ಕಾರಣ ಗಂಡು...ಗಂಡಸು...ಪುರುಷ...ಪತಿ....”

“....ಪತಿ....”

“ ದೇವನೆಂದು ಸ್ತ್ರೀ ಪೂಜಿಸಬೇಕಾದ ಪತಿ...”

“ ದೇವನೆಂದು ನಾನು ಪೂಜಿಸಿದ ಪತಿ. ಭಕ್ತಿಳಾಗಿ ಪೂಜಾರಿಜೀಯಾಗಿ
ನಿಕಾಗ್ರತೆಯಿಂದ ಸರ್ವ ಆಶೀರ್ವಾಣಿನ್ನು ಹರಿದೊಗೆದು ಸರ್ವಬಂಧನಗಳನ್ನು.
ಕಡಿದೊಗೆದು ಪೂಜಿಸಿದ ಪತಿ — ಪತಿದೇವರು...”

“ ದೇವರ ಪೂಜೆಯಿಂದ ಮನುಷ್ಯನಿಗೆ ಸ್ವರ್ಗ ಪ್ರಾಪ್ತಿಯಂತೆ ! ”

“ ಆದರೆ ದೇವರೆಂದು ಪೂಜಿಸಿಕೊಂಡ ಮನುಷ್ಯನಿಂದ ನನಗೆ ಸರ್ವಕ
ಪ್ರಾಪ್ತಿ. ”

“ ಆ ಮನುಷ್ಯನೇ ಒಂದು ಕಾಲ ನನಗೆ ದೇವನಾಗಿದ್ದನು. ”

“ ನಾನು ಭಕ್ತಿ ಇಲ್ಲ. ”

“ ಪೂಜಿಗೊಳಿಸುವ ಪರಮಾತ್ಮೆ ಭಕ್ತರ ಮನೀಯ ಕಾವಲದಾಳು... ”

“ಅವನೂ ಒಂದು ಕಾಲ ನನ್ನ ಮನದ ಮನೀಯ ಕಾವಲದಾಳಾಗಿದ್ದನು”

“ ಎಷ್ಟೂಂದು ಸ್ತ್ರೀತಿ ! ”

“ ಕಾಮಿನಿ ಕಾಣಿದ್ದರೆ ಜಗತ್ತೀರಿ ಶೂನ್ಯವಾಗುತ್ತಿತ್ತು ಆತಸಿಗೆ
ಕಾಮಿನಿ ಅವನ ಕಣ್ಣಾಗಿದ್ದಿಲ್ಲ. ದೇಹವಾಗಿದ್ದಿಲ್ಲ. ಆಹಾರವಾಗಿದ್ದಿಲ್ಲ.
ಉಸಿರಾಡಿಸುವ ಉಸಿರಾಗಿದ್ದಿಲ್ಲ... ”

“ ಇದೆಲ್ಲವೂ ಹೋಸವಾಗಿರಲಿಲ್ಲ. ಆರಂಭದಲ್ಲಿ ನೆತ್ಯ ಸಂಗತಿಯಾ
ಗಿತ್ತು. ”

“ ಸತ್ಯದ ಸೇರಿಯಾಳಾಗಿದ್ದೆ ನಾನು ”

“ ಕಾಲಿಗೆ ಬೀಳಬರುವ ವೈಭವವನ್ನು ಕಾಲಿನಿಂದೊದೆದು ಬಡತನೆ.
ವನ್ನು ಸ್ವಸಂತೋಷದಿಂದ ಅಪ್ರಿಕೊಂಡೆ. ಸಿರಿವಂತರ ಮಗಳು ಬಡವನೆ

ಹೆಂಡತಿಯಾಗಿ ಸಂಸಾರ ಮಾಡುವಳಾದರೂ ಹೇಗೆ....?....ಇದೆಲ್ಲ ಎರಡು ದಿನದ ಹರಿಯದ ಹುರುಸಿನಾಟ.... ಕೊನೆಗೆ ಬಂದು ಬೀಳುವದು ತವರುನು ನೆಯಲ್ಲಿ. ಎನ್ನುತ್ತಿದ್ದರು ಜನ "

" ನಾನು ಎಲ್ಲವನ್ನೂ ಸುಳ್ಳಮಾಡಿದೆ. ಮಾತನಾಡುವವರ ಬಾಯಿಗೆ ಬೀಗಕಾಕಿಸಿದೆ ನನ್ನ ಕಾರ್ಯದಿಂದ "

" ನಾನು ದುಡಿಯುತ್ತಿದ್ದೆ. ಆವರು.... ಅಂದಿನ ಆವರು ನನ್ನ ಪತಿ ಕೆಲಿಯುತ್ತಿದ್ದೆ. ಸಂಸಾರದ ಯಾವ ವಿಚಾರವನ್ನೂ ಆವನ ಹತ್ತಿರ ಸುಳಿಯಗೂ ದುತ್ತಿರಲಿಲ್ಲ.... ಉಟ್ಟಿಬಟ್ಟಿಯನ್ನೇ ಒಣಗಿಸಿ ಉಡುವವರಿಗೂ ನನ್ನ ಆವಸ್ಥೆಯಿತ್ತು. ಆದರೂ ನನ್ನ ಪತಿಗೆ ಉಲನ್ ಬಟ್ಟಿಯಿರುತ್ತಿದ್ದವು "

" ಕೆಲಿತು ಕೆಲಿತು ಕೊನೆಗೆ ನೆಲದಮೇಲೆ ತಿರುಗುವದನ್ನೂ ಬಿಟ್ಟು ಆಕಾಶ ಹಾರುವದಕ್ಕೆ ಆರಂಭಿಸಿದರು. ಅಧಾರತ 'ಪ್ರೇಲಾಟ'ನಾದನು. ".

" ಅಂದಿನ ನನ್ನ ಸಂಭ್ರಮ...."

"ಆದರೆ ನೀವಹು ಇಂದು ಕೊಡ ನಗೆತರುತ್ತದೆ ವಿಷಾದ ಮಾಡಿಸುತ್ತದೆ. ಅಂದು ಎಷ್ಟು ಹುಕ್ಕೆಜಾಗಿದೆ ನಾನು... ಎಂದು "

ಹಾರುತ್ತಿರುವ ವಿವಾನ ಕುಪ್ಪಳಿಸಿ ಬಿದ್ದು ಆವನು ಅಂದೇ ಸತ್ತುಹೋಗಿದ್ದರೆ...? ಆವನ ನನ್ನ ಮಿಲನದ ಪಾಧುರ ಸ್ತುತಿಯಲ್ಲಿ ಉಳಿದೊಂದೆರಡು ಕ್ಷೇತ್ರ ಹೇಗೋ ಕಳಿದು ಬಿಡುತ್ತಿದ್ದೆ...."

" ಆವ ನಾಯಲಿಲ್ಲ.. "

" ನನ್ನ ಕೊಲೆಮಾಡಿದ. "

" ಹೆಣ ಕಾಣದ ಕೈಯಲ್ಲಿ ಹೆಣ ತುಂಬತೊಡಗಿತು. ಅದರಂತೆ ಆವನ ಮನಸ್ಸು ಉಳಿದ ವಿಷಯಗಳಾಗಿ ತುಂಬತೊಡಗಿತು. "

" ಉಳಿದ ವಿಷಯಗಳನ್ನು ಮನದಲ್ಲಿ ತುಂಬ ತೊಡಗಿದಂತೆ ನಾನು ಹೊರಬರಲೊಡಗಿದೆ.

.....ಕೊನೆಗೆ.....

" ಸುಮಿತ್ರಾ ಗಂಡಸು ಯಾವನಾದರೂ ಬಂದೆ. ಆವನು ಗಂಡಸಿ. ಒಮೆಂತ್ವೇ ಸಮಸ್ತ ಗಂಡಷ್ಟಜಾತಿಯನ್ನು ಭಸ್ತುಮಾಡಬೇಕೆನ್ನುವನ್ನು ಕೊನೆ ಬರುತ್ತದೆ. "

“ ಆದರೆ ಕ್ವಾಟೆಕೆ ಗಂಡಸಿಲ್ಲದೆ ಜಗ ಸಡೆಯದು. ನನಗೆ ಬೇಡವಾದರೂ ಎಲ್ಲರಿಗೂ ಬೇಡವೇ....?

ಎಂದು ಕಾಮಿನಿ ಉಸಿಗ್ರಹೆಯುತ್ತಾಳೆ.

ಅವಳ ಜೀವನ ವಿಚಾರವನ್ನು ಕೇಳಿದಾಗ ಗಂಡನು ಯಾವನಾದರೂ ಒಂದೇ. ಅವನು ಗಂಡಸೇ. ಎನ್ನುವ ಕಾಮಿನಿಯ ವಿಚಾರ ನನಗೆ ಸತ್ಯವೇನಿಸದೇ? ನನಗೆ ರಂಗ ಮಾಡಿದೆಂತೆ ಅವಳಿಗೆ ಅವಳ ಪತಿ ಮಾಡಿರಬಹುದು.

ಅವಳ ಪತಿ.....!

ಅವಳ ಪತಿಯಿಂದಲೇ ಕೊನೆಗೆ ಅವಳಿಗೆ ದುರ್ಗತಿ....!

ಪತಿಯಿದ್ದ ಶ್ರೀಕೂಡ ಸುರಕ್ಷಿತಳಿಲ್ಲವೇ ಈ ಜಗದಲ್ಲಿ...? ಹಾಗಾದರೆ ನಂಬುವದಾದರೂ ಯಾರನ್ನು....? ಯಾರ ವಿಶ್ವಾಸದಿಂದ, ಶ್ರೀ ಸುರಕ್ಷಿತ ವಾಗಿ ಬಾಳುವದು....?

ರಂಗ ನನ್ನ ಜೊತೆಗೆ ವಿವಾಹ ಮಾಡಿಕೊಂಡಿದ್ದರೆ ನನ್ನ ಅವಸ್ಥೆ ಈ ಮಂಟ್ಪಕ್ಕೆ ಇಲ್ಲಿಯಲ್ಲಿ ಏಂದಿತ್ತು ನನ್ನ ಕಲ್ಪನೆ. ಆದು ಕೂಡ ಅಸತ್ಯ ಎನ್ನಿಸುತ್ತದೆ. ಕಾಮಿನಿಯ ಉದಾಹರಣೆಯಿಂದ.

ಪತಿ ಇರಲಿ ಇಲ್ಲಿದಿರಲಿ ಶ್ರೀ ಸಮಾಜದಲ್ಲಿ ಸರ್ವಕಾಲ ಅಸುರಕ್ಷಿತಳು. ಅವಳ ಸಂರಕ್ಷಣೆಗೆ ದೇವನೊಬ್ಬನೇ ಸಮಾರ್ಥ. ಆದರೆ ದೇವನೂ ಗಂಡಸಾಗಿ ತನ್ನವರ ಪಕ್ಷವನ್ನೇ ಕಟ್ಟಿತ್ತಾನೆ.

ಇಲ್ಲಿದಿದ್ದರೆ ಕಾಮಿನಿ ಮಾಡಿದ ಅಪರಾಧವೇನು? ಮನೆಮಾರು ವೈಭವ ಎಲ್ಲವನ್ನೂ ತೊರೆದುಬಂದು ವಿವಾಹವಾಗಿ ನಂತರಕೂಡ ತಾನು ದುಡಿದು ಪತಿಗೆ ಹಣಕೊಟ್ಟಳು. ಕೊನೆಗೆ....?

“ ಕೊನೆಗೆ ಏನಾಯಿತು....? ‘ಕೊನೆಗೆ’ ಏನಾಯಿತು ಎಂದು ಕಾಮಿನಿ ಹೇಳಲೇ ಇಲ್ಲ.

“ಕೊನೆಗೆ” ಎಂದು ತಂಬಿದ ಸ್ವರದಲ್ಲಿ ಮಾತು ನಿಲ್ಲಿಸಿದಳು. ಏಕೆ...?

ಕೊನೆಗೆ ಏನಾಗಿರಬಹುದು....? ಅವಳನ್ನು ಅವ ಮನೆಯಿಂದ ನೂಕಿರ ಬಹುದೇ...?

ವಿವಾಹ ಮಾಡಿಕೊಂಡಿದ್ದರೂ ಕೂಡ ರಂಗ ಕೂಸೆಗೆ ನನ್ನನನ್ನ ನೂಕ ಬಹುದಿತ್ತಿ....? ಇನ್ನೂ ರಾದರೂ ನನ್ನ ಜೀವಿತೆಗೆ ವಿವಾಹವಾದರೆ ಅವರೂ ಕೂಡ ನನ್ನನನ್ನ ನೂಕಬಹುದೇ....?

ನೂಕೆ ಹಾಕಿದರೇ.....?

ಎಲ್ಲಿಗೆ ಹೋಗುವದು..? ಒಂದುಸಲ ಸುಸೇಯಿಂದ ಓಡಿ ಬಂದಾಗ ಕುಲಕರ್ಮಿಯವರು ದೇವರಾಗಿಬಂದು ಆಶ್ರಯ ಕೂಟಿಸ್ತಿರು. ವಿಶ್ವೇ ಆದೇ ಅವಸ್ಥೆ ಬಂದರೇ

.....ನಾನು ಹುಟ್ಟಿಕುಲಕರ್ಮಿಯವರ ಮನೆಯಲ್ಲಿ ಕುಳಿತು ಇರದೂ ಸಾಧ್ಯವಾಗದ ವಿಚಾರನನ್ನು ತಲೆಯೊಳಗೆ ಹಾಕಿಕೊಂಡು ಇಹಾಗಾದರೆ'? ಎಂಬ ವಿಚಾರ ಮಾಡುವೆ ನನ್ನ ವಿವಾಹವಾದರೂ ಆಗಬಹುದೇ,? ಯಾರು ಮಾಡಿಕೊಳ್ಳುವವರು ನನ್ನನನ್ನ? ಮಾಡಿಕೊಂಡರೂ ಸುಖ ಅನುಭವಿಸುವದು ಅನ್ವರಲ್ಲಿಯೇ ಇದೆ.

ಚೇಡಿ ಬಯಸಿ ವಿವಾಹ ಮಾಡಿಕೊಂಡ ಕಾಮನಿ ಅದಾವ ಸೌಖ್ಯವನನ್ನು ಅನುಭವಿಸುತ್ತಿದ್ದಾಗಳೇ.? ಅವಳೇನು ಕುರಾಸಿಯೇ...? ನನ್ನಂತೆ ಅವಿಭ್ಯಾವಂತಳೇ...? ಅದರೂ ಅವಳಿಗೆ ಒದಗಿದ ಅವಸ್ಥೆ ಏನು.....? ಅವಕ ಅವಸ್ಥೆಯೇ ಆಮಟ್ಟಕ್ಕೆ ಇಂದರೆ ನಾನು ತಲ್ಪಿವಾದರೂ ಎಲ್ಲಿಗೆ....?

ವಿವಾಹವಾಗಿಯೂ ಸ್ತ್ರೀಯ ಆವಸ್ಥೆ ಕೇಳುವಟ್ಟಕ್ಕೆ ಇಳಿಯುವಡಾ ದರೆ ವಿವಾಹವನನ್ನು ದರೂ ಯಾವ ಸುಖಕ್ಕಿಂದು ಮಾಡಿಕೊಳ್ಳಬೇಕೇ....?

ವಿವಾಹವು ಸುಖಕ್ಕಾಗಿಯೇ....?

ಸುಖವಿಲ್ಲದಿದ್ದರೆ ವಿವಾಹವನನ್ನಾದರೂ ಮಾಡಿಕೊಳ್ಳಬೇಕೇ....?

ಹಾಗಾದರೆ ವಿವಾಹದ ಉದ್ದೇಶವು ಸುಖವೇ ?

ಸೈವಾಹಿಕ ಜೀವನದಲ್ಲಿ ಸುಖವಿದೆಯೇ....?

ಇರಲೇಬೇಕು. ಇಲ್ಲದಿದ್ದರೆ ಒಬ್ಬರ ಹಿಂದೆಬ್ಬರಂತೆ ಜಗತ್ತಿನ ಜನನ ದಿಂದ ಇಂದಿನವರೆಗೆ ಒಬ್ಬರನ್ನು ಬಿಡದೆ ಎಲ್ಲರೂ ವಿವಾಹ ಬಂಧನದಲ್ಲಿ ಬಂಧಿತರಾಗುತ್ತಿದ್ದಾರೇಕೇ...?

ವಿವಾಹವು ಬಂಧನವೆ...?

“ವಿವಾಹವು ಬಂಧನವಲ್ಲ ಬಾಂಧವ್ಯ. ಆದರೆ ಆಧಿಕಾರಿ ಗಂಡಸರ ಕೈಯಲ್ಲಿ ಸಿಕ್ಕು ಸ್ತ್ರೀಯರ ವಾರಿಗೆ ಬಂಧನವಾಗಿದೆ.” ಎಂದು ಕಾಮಿನಿ ಕಾಲು ಅಪ್ಪಳಿಸುತ್ತಾಳೆ.

ವಿವಾಹವು ಸಿಜಕ್ಕಾಣ ಬಂಧನವಲ್ಲ ಬಾಂಧವ್ಯ. ಹತ್ತಿಕ್ಕೊಂಡು ಬಂದ ಬಾಂಧವ್ಯವಲ್ಲಿದ್ದರೂ ಅಂಟಿಕೊಳ್ಳುಬೇಕಾದ ಬಾಂಧವ್ಯ. ಬಂದು ಇನ್ನೊಂದನ್ನು ಹಿಡಿದು ಕೊಳ್ಳುವಾಗ, ಅಥವಾ ಬಂದಕ್ಕೆ ಇನ್ನೊಂದನ್ನು ಅಂಟಿಸುವಾಗ ಹಿಡಿತ ಅಥವಾ ಬಿಗಿತ ಬೇಕಾಗುವದು. ಆದಕ್ಕೆ ಬಂಧನವೆಂದು ಹೇಳಲಾದಿತೆ .. ?”

“ ಬಂಧನವೆಂದರೆ ವಾರತಂತ್ರ್ಯ. ಪಾರತಂತ್ರ್ಯದಲ್ಲಿ ಸುಖವೆಲ್ಲಿ ? ಪಾರತಂತ್ರ್ಯವೆಂದರೆ ತನ್ನತನವನ್ನು ಬೇಡವಾದರೂ ಮಾರುವದು ಅಲ್ಲದೆ ಮರೆಯುವದಲ್ಲ. ”

“ ವಿವಾಹವೆಂದರೆ ತನ್ನನ್ನು ಮರೆಯುವದು. ಆದೂ ತನಗಾಗಿ ಅಲ್ಲದೆ ಇನ್ನೊಬ್ಬಿರಿಗಾಗಿ ಮಾರಿಕೊಳ್ಳುವದಲ್ಲ. ”

“ ಆದರೆ ಇಂದಿನ ವಿವಾಹವೆಂದರೆ ಮಾರಿಕೊಳ್ಳುವದು. ಆದಕ್ಕೆ ವಿವಾಹ, ಬಂಧನವೆಂದು ಹೇಳುತ್ತಾರೆ. ಅವರು ಹೇಳುವದು ಅಸತ್ಯಪೂರ್ವಿಕೆ ! ಹೇಣ್ಣ ತಿಳಿದವಲ್ಲಿರಲಿ, ಅಥವಾ ಅಜ್ಞಾನಿ ಇರಲಿ, ಸಿರಿವಂತಲಿರಲಿ ಅಥವಾ ಬಡವಲಿರಲಿ ಅವಳಿಗೆ ವಿವಾಹವೆಂದರೆ ಬಂಧನ, ಇನ್ನೊಬ್ಬನ— ಗಂಡಿಸಿನ— ಅಥವಾ ದೊಡ್ಡ ಮಾತಿನಲ್ಲಿ ಹೇಳುವದಾದರೆ ಪತಿದೇವರ ಸೇರಿಯಾಳು. ವಿವಾಹದ ಮರುಕ್ಕೊಡಲ್ಲಿ ಅವಳು ಹೇಳಿಹೆಸರಿಲ್ಲದವಳಾಗಿಸೋಭಾಗ್ಯವತ್ತಿ- ಪತ್ನಿಯಾಗುವಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಳು ” ಎಂದು ಕಾಮಿನಿ ಹೇಳಿದಾಗ ನಾನೋಬ್ಬಳೇ ಅಲ್ಲ ಯಾವ ಸ್ತ್ರೀಯೂ ಕೂಡ “ವಿವಾಹ ಘನ್ನೀಕೆ ಮಾಡಿಕೊಳ್ಳಬೇಕು ? ” ಎಂದು ಯೋಚಿಸದೆ ಇರಲಾರಳು.

ಆದರೂ ಅಂತಹ ವಿಚಾರ ಕ್ಷಣಿಕೆ. “ವಿವಾಹ ಮಾಡಿಕೊಳ್ಳಬೇಕು.” ಎಂದು ಮರುಕ್ಕೊಡಲ್ಲಿ ಮನದೊಳಗೆ ಬಂದು ಮೂಡುತ್ತದೆ. ಎಲ್ಲರ ವಿಚಾರವು

ಹೀಗೆಯೇ ಎನ್ನುವದನ್ನು ನಾನು ಹೇಳಿದ್ದರೂ ನನ್ನ ಮತ್ತು ನನ್ನಂತಹರ ವಿಚಾರ ಮಾತ್ರ ಇದುನೇ.

ಪಕೆಂದರೆ ವಿವಾಹವಿಲ್ಲದಿದ್ದರೆ ನನಗೆ ಜೀವನವಿಲ್ಲ. ಬದುಕು ಇಲ್ಲ. ಯಾವನೇಂಬ್ಬನ ಕ್ಯೇ ಹಿಡಿಮು ಅವನ ಮನೆ ಸೇರಿದರೆ ಕಾಮಿನಿ ಹೇಳುವಂತೆ ಅವನಿಗೆ ನಮ್ಮನ್ನು ಮಾರಿಕೊಂಡರೆ ತೇರಿತು. ದನ ಕೊಂಡುಕೊಂಡವನು ಅದಕ್ಕೆ ತಿನ್ನಲು ಹಾಕುವದಿಲ್ಲವೇ....? ಹಾಗೆಯೇ ನಮ್ಮ ಕ್ಯೇ ಹಿಡಿದವನು ನಮ್ಮ ಹೊಣಿಗಾರಿಕೆ ಹೊತ್ತುಕೊಳ್ಳುವನು

ವಿವಾಹವೇಂದರೆ ಹುಡುಗಿಯ ಹೊಣಿಗಾರಿಕೆಯನ್ನು ಹುಡುಗನೇಂಬ್ಬ ನಿಗೆ ಒಷ್ಟಿಸುವದೇ....? ಹೊಣಿಗಾರಿಕೆ ಹಾರಿಸಿಕೊಳ್ಳುವದು. ವಹಿಸಿಕೊಳ್ಳುವದೇ ವಿವಾಹದ ಉದ್ದೇಶವೇ...?

ಕಾಮಿನಿ ಹೇಳುವದು—“ವಿವಾಹದ ಉದ್ದೇಶ ಅತ್ಯಾಚಾರಕ್ಕೆ ಬಂಧನ ಹಾಕುವದು.” ಎಂದು.

“ ಸುಮಿತ್ರಾ ಘೃತ್ತಿ ಒಂಟಿಯಾಗಿ ಬಾಳಲು ಸಾಧ್ಯವಿಲ್ಲೆಂದು ಒಬ್ಬರಿಗೆ ಇನ್ನೊಬ್ಬರು ಸಹಾಯಕರಾಗಿ ಮಿತ್ರರಾಗಿ ಬಾಳಬೇಕೆಂದು ದೇವ ಗಂಡು ಹೆಣ್ಣಿನ್ನು ನಿರ್ಮಾಣ ಮಾಡಿದ. ನಿರ್ಮಿತರಾದ ಇಬ್ಬರಲ್ಲಿ ಎರಡು ವಿಚಾರ ತಲ್ಲಿರಿದಾಗ ಎರಡು ವಿಚಾರಗಳಲ್ಲಿ ಆಧಾರತ್ತಾ ಸ್ವಾಧ್ಯಗಳಲ್ಲಿ ತಿಕ್ಕಾಟ ನಡೆಯಿತು ಈ ತಿಕ್ಕಾಟದಿಂದ ತಾನು ನಿರ್ಮಿಸಿದ ಸ್ವಷ್ಟಿಯೇ ಹಾಳಾಗ ಬಹುದೆಂದು ಇಬ್ಬರೂ ಕೂಡಿಕೊಂಡಿರಲಿ ಎಂದು ಇಬ್ಬರನ್ನು ಕಾಡಿಸುವ ದಕ್ಕೆ ಜೋಡಿಸುವದಕ್ಕೆ ನಿರ್ಮಾಣವಾಯಿತು ಸಂತಾನ. ಬರಿ ಸಂತಾನೇ ಶ್ವತ್ಸಿಗಾಗಿಯೇ ಗಂಡು ಹೆಣ್ಣಿ ಒಂದಾಗಲು ನಿರಾಕರಿಸಿದಾಗ ಇಬ್ಬರನ್ನು ಆಕಷಿಸುವಂತಹದನ್ನು- ಸುಖವನ್ನು ಕಲ್ಪಿಸಿದ ದೇವ ಕೊನೆಗೆ—”

‘ ಕೊನೆಗೆ ದೇವನಿಗೇ ನಿರಾಕೀಯಾಗುವಂತೆ ಉಳಿದೆಲ್ಲವನ್ನು ಮರೆತು ಸುಖಾಗಿಯೇ ಗಂಡು ಹೆಣ್ಣಿಗಳು ಕೂಡಲು ಅರಂಭಿಸಿದವು. ಅಂದಿಗೆ ಆರಂಭವಾಯಿತು ಅಧಃಪತನ. ಸುಖದ ಲಾಲಸೆಯೇ ಜಗತ್ತನ್ನು ಮೆಟ್ಟಿ ಆಳುವ ಪ್ರಬಲ ಶಕ್ತಿಯಾಯಿತು. ಶಕ್ತಿಇದ್ದವ ಅಶಕ್ತರನ್ನು ಮೆಟ್ಟಿಕೊಡಿದ ತನ್ನ ಲಾಲಸೆಗಾಗಿ. ಅತ್ಯಾಚಾರವೇ ಜಗದ ಆಚಾರವಾಯಿತು. ”

“ ಅಂತಹ ಅತ್ಯಾಚಾರವನ್ನು ತಡೆಗಟ್ಟುವದಕ್ಕೆ ನಿರ್ಮಾಣವಾಯಿತು ವಿವಾಹ. ಇದು ವಿವಾಹದ ಉದ್ದೇಶ. ಆದರೆ ಆ ಉದ್ದೇಶವಿಂದು ಸ್ವಾಧಿನ ಗಳ ಕೈಗೆ ಸಿಲುಕಿ ತಲೆ ಕೆಳಗಾಗಿ ಸ್ತ್ರೀಗೆ ಬಂಧನವಾಗಿದೆ.” ವಿವಾಹ ಬಂಧನ ! ವಿವಾಹ ಬಂಧನವೇ ಸ್ತ್ರೀಯನ್ನು ಬಂಧಿಸುವ ಬಂಧನವಾಗಿದೆ..., ಸುಮಿತ್ರಾ-ಆ ಬಂಧನವೇ ಇಂದೂ ಸ್ತ್ರೀಯನ್ನು ಬಂಧಿಸುತ್ತದೆ.”

“ ಈ ಬಂಧನದಿಂದ ಮುಕ್ತಿ ಎಂದಿಗೆ....? ” ಎಂದು ಕಾಮಿನಿಯೇ ಪ್ರಶ್ನೆ ಕೇಳುತ್ತಾಳೆ.

ಕಾಮಿನಿಯ ಪ್ರಶ್ನೆಗೆ ಉತ್ತರ ಕೊಡಲು ನನ್ನಿಂದ ಸಾಧ್ಯವೇ....? ವಿವಾಹ ಮಾಡಿಕೊಳ್ಳಬೇಕೆಂಬುದು ನಂಗಿ ಗೊತ್ತು. ವಿವಾಹದ ನಂತರ ಪತಿಯು ಹೇಳಿದಂತೆ ಕೇಳಿಕೊಂಡು ಇರಬೇಕು— ಎನ್ನುವದನ್ನೂ ನಾನು ತಿಳಿದು ಕೊಂಡಿದ್ದೇನೆ. ಆದರೆ ಇದು ‘ಬಂಧನ’ ಎಂದು ಕಾಮಿನಿ ಹೇಳುತ್ತಾಳೆ. ಇದು ಬಂಧನ ಹೇಗೆ....?

ನಮ್ಮ ತಾಯಿ, ಕಾಮಿನಿಯ ತಾಯಿ, ಅಲ್ಲದೆ ಸ್ತ್ರೀ ಜಾತಿಯೇ ಆದವಿ ತುಳಿದು ಮಾಡಿದ ದಾರಿ ಇದುವೇ ಅಲ್ಲವೇ...? ಆವರು ಮಾಡಿದ ದಾರಿಯಿಂದ ನಡೆಯಬೇಕಾದುದು ನಮ್ಮ ಕರ್ತವ್ಯವಲ್ಲವೇ.....? ಇದ್ದಬಿದ್ದವರೆಲ್ಲರೂ ಎದ್ದು ‘ತಮ್ಮದೇ ಒಂದು ದಾರಿ. ‘ತಮ್ಮದೂ ಒಂದು ದಾರಿ’ಎಂದು ಹೊಸ ದಾರಿಯಿಂದ ಸಾಗತೊಡಗಿದರೆ ಗುರಿಯನ್ನು ತಲುಪಬಹುದೇ....? ದಾರಿಯು ಗುರಿಯನ್ನು ತಲುಪುವದಕ್ಕೆ. ಅಲ್ಲದೆ ಚೆಕ್ಕಾರದಂತೆ ಸುತ್ತಿಸುವುದಕ್ಕೆ ಅಲ್ಲ. ನಮ್ಮ ಹಿರಿಯರು ಕಷ್ಟವಟ್ಟು ದಾರಿ ಮಾಡಿಟ್ಟಿದ್ದಾರಿ. ನಾವು ಆದೇ ದಾರಿಯಿಂದ ಹೊಗಬಾರದೇಕೆ....? ಆದೇ ದಾರಿ ಯಿಂದ ಸಾಗಿದ ಹಿಂದಿನವರೆಲ್ಲರೂ ದಾರಿ ತಪ್ಪಿ ಹೆಳ್ಳಿಕ್ಕೆ ಬಿದ್ದಿರುವರೆ....?

ಆದರೂ ಕಾಮಿನಿಯ ಮಾತ್ರ ಅರ್ಥವಿಲ್ಲದ ಬಡುಡಿಕೆ ಎಂದು ಹೇಳಲು ಬಂದಿರೆ....? ಆವಳು ಹೇಳುವದು “ ಗಂಡಸು ಸ್ವಾಧಿರೂಪಾದ್ದಿರಿಂದ ವಿವಾಹ ಸ್ತ್ರೀಗೆ ಬಂಧನವಾಗಿ ಪರಿಣಮಿಸಿದೆ ” ಎಂದು.

ವಿವಾಹದಿಂದ ಸ್ತ್ರೀ ಆಸ್ತಿತಂತ್ರಾಗಿಗೆ ವದು ಅಸತ್ಯವೇನೂ ಅಲ್ಲ. ಆದರೆ ಸ್ತ್ರೀ ಸ್ವತಂತ್ರಾಗಿ ಇರುವಳಾದರೂ ಎಂದು...? ಆವಳು ಸ್ವತಂತ್ರತೆ

ಯಿಂದ ಇದ್ದುದೇ ಆದರೆ ಅವಳ ಬಾಲ್ಯಕಾಲದಲ್ಲಿ ಮಾತ್ರ. ಅವಳ ಅವಯ ವಗಳು ಬೆಳೆಯುತ್ತಿದ್ದಂತೆ ಅವಳ ಮೇಲೆ ತಂಡೆಯ ಮನೆಯ ಬಂಧನ ಆರಂಭ ವಾಗುತ್ತದೆ ವಿವಾಹದ ಸಂಶರ ಪತಿಯ ಬಂಧನ. ಸಂಶರ ಅವಳು ತಾಯ್ಯ ನಕ್ಕೆ ಸಮೀಕ್ಷಿದಾಗ ನಿಸರ್ಗ ಅವಳನ್ನು ಬಂಧಿಸುತ್ತದೆ. ಬಂಧನದಿಂದಲೇ ಆರಂಭವಾಗಿ ಬಂಧನದಲ್ಲಿಯೇ ಮುಕ್ತಾಯಗೊಳ್ಳುತ್ತದೆ ಸ್ತ್ರೀ ಜನ್ಮ.

ಆದರೆ ತಂಡ-ತಾಯಿಯ ಸ್ತ್ರೀತಿಯ ಅನರೆಯಲ್ಲಿ, ಮಕ್ಕಳ ಮನು ತೆಯ ಮಾಯೆಯಲ್ಲಿ ಬಂಧನ ಸ್ವಷ್ಟವಾಗಿ ಗೋಚರಿಸುವದಿಲ್ಲ. ಆದರೂ ಬಂದನ ಆಷ್ಟುವಾಗಿ ಬಗೆದೇ ಇರುತ್ತದೆ. ಬೇಡವಾದ ಅಥವಾ ಬೇಸರ ಬಂದ ಪತಿಯು ಮಾತ್ರ ಕೊಂಡ ಬಂಧನಕಾರಿ ಎನ್ನಿಸುತ್ತಾನೆ. ಆದರೆ ಒಳ್ಳೆಯ ಪತಿ ಇದ್ದರೆ ಬಂಧನವೂ ಹಿತಕಾರಿ ಸ್ತ್ರಿಯ ಎನ್ನಿಸುತ್ತದೆ. ಅಥವಾ ಬಂಧನವೇ ಬಿಡುಗಡಿಯಾಗಿರುತ್ತದೆ.

‘ ಬೇಕಾಗಲಿ ಅಥವಾ ಬೇಡವಾಗಲಿ ಹಿತವಾಗಲಿ. ಅಥವಾ ಅಹಿತ ವಾಗಲಿ ಈ ಬಂಧನದಿಂದ ದೂರ ಇರಲು ಸಾಧ್ಯವಿಲ್ಲ ’ ಎನ್ನಿವದನ್ನು ಕಾಮಿನಿಯೂ ಒಪ್ಪುತ್ತಾಳೆ. ಏಕೆಂದರೆ ದೇವನ ಶ್ವಷಿಯಲ್ಲಿ ನಿಮಾಳಣ ವಾದ ಗಂಡು ಹೆಣ್ಣುಗಳು ಬಂದಕ್ಕೊಂದು ಆಸರೆಯಾಗಿ ಬೆಳೆಯಬೇಕು. ಬಂದಕ್ಕೊಂದು ಪೂರಕವಾಗಿ ಜಿಫನ ಸಾಗಸಬೇಕು. ’

ಜಿಫನಕ್ಕೊಂದು ದೇಹ, ದೇಹಕ್ಕೆ ಅವಯವ ಎನ್ನಿವದು ಸ್ವಷ್ಟಿಯ ಶಿಯಮನಿದ್ವಾಗ ವೃತ್ತಿಗೂ ಒಂದು ವಿಚಾರ, ಒಂದು ಸ್ವಾರ್ಥ ಏಂಬ ಮಾತನ್ನು ಅಲ್ಲಾಗಳೆಯಲು ಸಾಧ್ಯವಿಲ್ಲ. ಒಂದೊಂದು ವಿಚಾರದ ವೃತ್ತಿ ತನಗನುಕೂಲವಾದ ರೀತಿಯಲ್ಲಿ ಅಥವಾ ತನಗೆ ಸರಿ ಎನ್ನಿಸಿದ ರೀತಿಯಲ್ಲಿ ನಡೆದುಕೊಳ್ಳಬೇಕನು.

“ ಸಂಸಾರದಲ್ಲಿ ಈ ರೀತಿಯಾಗಿ ನಡೆಯುವದೇ ತಪ್ಪು ” ಎಂದು ಕಾಮಿನಿಯ ವಾದ.

“ ಏಕೆಂದರೆ— ವೃತ್ತಿಗೂ ಒಂದು ವಿಚಾರ ಒಂದು ಸ್ವಾರ್ಥವಿದ್ದರೆ ಎರಡು ವೃತ್ತಿಗಳ ವಿಚಾರ ಸ್ವಾರ್ಥ ಒಂದಕ್ಕೊಂದು ತಾಕಲಾಡುತ್ತದೆ. ಆಗ ಘರ್ಷಣೆ ಉತ್ಪನ್ನವಾಗುತ್ತದೆ. ಅಲ್ಲಿಯೇ ಇದೆ ಕಲಜವ

ಮೂಲ. ತನ್ನಂತೆ ಇನ್ನೊಬ್ಬಿರಿಗೂ ವಿಚಾರ ಶಕ್ತಿಯಿದೆ. ಅವರಿಗೆ ‘ಬೀಕು ಬೇಡ’ಗಳನ್ನೆ ಎಂಬುದನ್ನು ರಿತ ವ್ಯಕ್ತಿ ಇನ್ನೊಬ್ಬಿರಿಗೆ ಹೊಂದಿಕೊಂಡು ಹೋಗುವ ರೀತಿಯಲ್ಲಿ ತನ್ನ ಸೀತಿಯನ್ನು ಬದಲಾಯಿಸಿದರೆ ಯಾವ ಫೋಟೋಯೂ ಹುಟ್ಟುವದಿಲ್ಲ. ಆಗ ಸಂಸಾರ ಸ್ವರ್ಗವಾಗುತ್ತದೆ. ಆದರೆ—”

“—ಆದರೆ ಶ್ರೀ ಯಾವಾಗಲೂ ಹೊಂದಿಕೊಳ್ಳುವದಕ್ಕೆ ಖುಶಿ ಮುತ್ತಾಡಿ. ಅವಳು ಹೊಂದಿಕೊಳ್ಳುವದಕ್ಕೆ ಯತ್ನಿಸಿದಷ್ಟೂ ಗಂಡಸು ಅವಳನ್ನು ಮೇಟ್ಟುತ್ತಾನೆ. ಅಂತೆಯೇ ಕೋಲಾಹಲ ” ಎಂದೂ ಅವಳ ವಾದ.

ಕಾಮಿನಿಯ ವಾದ ಸತ್ಯ. ಆದರೆ ಅದರಿಂದಾಗಿ ಗಂಡಸಿನಿಂದ ದೂರಿರಲು ಸಾಧ್ಯವೇ...? ಗಂಡಸು ಅತ್ಯಾಚಾರಿ ಎಂದು ಅವನಿಂದ ಬೇರೆಯಾಗಿ ಶ್ರೀ ಸಾಮರ್ಥ್ಯ ಸ್ಥಾಪಿಸಿಕೊಂಡಿರಲು ಸಾಧ್ಯವೇ....?

ನನಗೂ ರಂಗನಿಂದಾಗಿ ಗಂಡಸರ ಮೇಲೆಲ್ಲ ಕೋವ. ಆದರೆ ಆಕೋವದಿಂದ ನಾನು ಒಬ್ಬ ಲೇ ಇರಲ್ಲಿ ಸಾಧ್ಯವೇ....? ಕುಲಕರ್ಮಯವರೂ ರಂಗನ ಜಾತಿಯವರೇ ಅಲ್ಲವೇ....? ರಂಗನನ್ನು ಹಾಳು ಮಾಡಿದರೆ ಕುಲಕರ್ಮಯವರು ಉದ್ದಾರಕ್ಕೆ ಟೊಂಕಟ್ಟಿಲ್ಲವೇ....?

ಅವರಿಂದ ನನ್ನ ಉದ್ದಾರ ಸಾಧ್ಯವೇ...?

ಅವರಿಂದ ಅಸಾಧ್ಯವಾದರೆ ಇನ್ನಾರಿಂದಲೂ ಸಾಧ್ಯವಿಲ್ಲ. ಇನ್ನೂರಿಗೂ ಸಾಧ್ಯವಿಲ್ಲದನ್ನು ಅವರು ಮಾಡಿದ್ದಾರೆ ಅಂದಮೇಲೆ ಇದು ಅವರಿಗೆ ಅಸಾಧ್ಯವಲ್ಲ ಆದರೆ ಅವರು ಮನಸ್ಸು ಮಾಡಬೇಕು.

ನನಗಾಗಿ ಏತಕ್ಕೆ ಅವರು ಮನಸ್ಸು ಮಾಡಬೇಕು....? ನಾನೇನೂ ವಿಶ್ವಾಮಿತ್ರನನ್ನು ಆಕರ್ಷಿಸಿದ ಮೇನಕೆಯಲ್ಲ. ವಿಶ್ವಾಮಿತ್ರನನ್ನು ಆಕರ್ಷಿಸಿದ ಮೇನಕೆ ನಾನಾಗಿರದಿದ್ದರೂ ಮೇನಕೆಯೇನೂ ಸುಳ್ಳಲ್ಲ.

ಅಲ್ಲ...ನಾನು ಮೇನಕೆಯೂ ಅಲ್ಲ. ಮೇನಕೆಯಂತೆ ಸಾಮಾಜಾಡ ಶಕುಂತಲೆಯನ್ನು ಹೆತ್ತಿದ್ದರೆ ಕುಲಕರ್ಮಯವರು ಕೆಣ್ಣಾಗಿ ಕೂಡನ್ನು ಭರತನನ್ನಾಗಿ ಮಾಡಬಹುದಿತ್ತು. ಆದರೆ...!

ಆದರೆ ಕುಲಕರ್ಣಿಯವರು ಕೆಣ್ಣಾಗುವದು ಬೇಕಿರಲ್ಲಿ ನನಗೊಬ್ಬ ಅಗೇ ಅಲ್ಲ ಕಾಮಿನಿಗೆ ಕೂಡ. ಅವಳೇ ಆಗೇಗ ಆಡಿ ತೋರಿಸಲಿಲ್ಲವೇ....?

“ ಈ ಕಾರ್ಯವಂತೂ ಮುಗಿಯಲಿ ಆ ಮೇಲೆ ಮುಂದಿನ ಕಾರ್ಯಕ್ಕೆ ನಾನಿರುವೆ” ಎಂದು ಕುಲಕರ್ಣಿಯವರ ಜೊತೆಗೆ ನನ್ನ ವಿವಾಹ ಪ್ರಸ್ತಾವ ದಲ್ಲಿ ಹೇಳಿದ್ದಳು.

ಆದರಿಂದಾಗಿ ನನಗೂ ಕುಲಕರ್ಣಿಯವರಲ್ಲಿ ಆಶೀ.

ಅವರಿಗಾಗಿ ಯಾವ ಹೆಣ್ಣುನಲ್ಲಿ ಆಶೀ ಹುಟ್ಟಲಿಕ್ಕಿಲ್ಲ...?

“ ಅಂತಹ ಪತಿ ದೊರೆಯಬೇಕಾದರೆ ಸಾವಿರ ಇನ್ನು ತಪಕ್ಕೆಯ ಮಾಡಿರಬೇಕು” ಎಂದು ಕಾಮಿನಿ ಹೇಳಬೇಕಾದರೆ ಕುಲಕರ್ಣಿಯವರು ಆದ್ವರ್ಯತರಿರಲೇಬೇಕು. ಸಮಸ್ತ ಗಂಡು ಜಾತಿಯನ್ನೇ ನಿಮೂರಿನ ಮಾಡ ಬೇಕೆನ್ನುತ್ತಿರುವ ಕಾಮಿನಿಯಿಂದ ಕೂಡ ಅವರು ಹೊಗಳಿಸಿಕೊಳ್ಳುತ್ತಿರುವರು !!

ಅವರೇ ನನಗೆ ಪತಿಯಾಗಿ ದೊರಿತರೆ....?

ದೊರೆಯಬಹುದೇ....?

“ನೀನು ಸಿದ್ಧಾಗು. ಶುಳದೆಲ್ಲ ಕಾರ್ಯದ ಹೊಣಿ ನನ್ನ ಮೇಲೆ ಎಂದು ಕಾಮಿನಿ ಹೇಳುತ್ತಾಳೆ.

ನಾನು ಬಾಯಿಬಿಟ್ಟೆ “ಹೂಂ” ಎಂದು ಹೇಗೆ ಹೇಳಲಿ ? ಅಲ್ಲದೆ ಆವರಲ್ಲಿದ್ದಕೊಂಡು ಆಶ್ರಯಕೊಟ್ಟಿವರ ಮೇಲೆ ಕೆಣ್ಣ ಹಾಕಿದಂತಾಗುವದಿಲ್ಲವೇ...? ಅದು ಪಾವ ಅಲ್ಲವೇ ?

“ಪಾಪ ಪುಣ್ಯದ ಕೃತಿಗಂತ ಪರಿಣಾಮವನನ್ನವಲಂಬಿಸಿರುತ್ತದೆ” ಎಂದು ಕಾಮಿನಿಯು ಹೇಳುತ್ತಾಳೆ.

“ ಪರಿಣಾಮ ಒಳ್ಳಿಯದಾದರೆ ಪುಣ್ಯ. ಕೆಡಕಾದರೆ ಪಾಪ. ವಿವಾಹಕ ಪೂರ್ವ ಬಸಿರಾಗುವದು ಪಾಪ ಎಂದು ಹೇಳುತ್ತಾರೆ. ಆದರಿ ಶಕುಂತಲೆಯ ಮಗ ಭರತ ಪುಣ್ಯ ಪುರುಷನೇ ? ಅಥವಾ... ವಾಸಿಯೇ ? ಪಿಶ್ವಪ್ರಿತನ ಮಗಳಿಂದ, ಕೆಣ್ಣಿಯ ಸಾಕುನುಗಳಿಂದ ಪಾಪದ ಕಾರ್ಯವಾಗ

ಬಹುದೇ....? ಅದು ಪಾಪವೇ ಆಗಿದ್ದರೆ ಇಂದಿಗೂ ಅವಳ ಕರೆ ನಾಡಿನ ನುಡಿ ಗಳಲ್ಲಿ ಏಕೆ ಪ್ರತಿಧ್ವನಿಸುತ್ತಿತ್ತು....? ಕೃತಿಯಾಗುವದು ಕರ್ತವ್ಯದ ಆಧವಾ ಕರ್ಮದ ಒತ್ತಾಯದಿಂದ. ಆಗ್ನೀ ಆಲ್ಲಿ ವಿಚಾರಕ್ಕೆ ಅವಕಾಶವಿರುವದಿಲ್ಲ. ಕೃತಿ ನಡೆದನಂತರ ಮುಂದೆ ಶರಿಯಾಗಿ ಸಾಗಿಸಿಕೊಂಡು ಹೋದರೆ ಅದು ವುಣ್ಣ. ಅದನ್ನು ಆಡ್ಡ ದಾರಿಯಲ್ಲಿ ನಾಗಿಸಿದರೆ ಪಾಪ.”

“ ವಿವಾಹ ನಿನ್ನ ವಾಲಿಗೆ ಒಂದು ಕರ್ಮ. ಕುಲಕರ್ಣಿಯವರಿಗೆ ಕರ್ತವ್ಯ. ಕರ್ತವ್ಯವಾಲನೆಯಾಗಲಿ, ಕರ್ಮಾಚರಣಿಯಾಗಲಿಪಾಪ ವಲ್ಲ....” ಎಂದು ಕಾಮಿನಿ ಸಾರುತ್ತಾಳೆ.

ನಾನು ಕಾಮಿನಿ ಇಬ್ಬರೂ ಕೂಡ “ ಇದು ಪಾಪವಲ್ಲ ” ಎಂದು ಅಂದುಕೊಂಡರೂ ಕುಲಕರ್ಣಿಯವರೂ ಅದಕ್ಕೆ ಒಪ್ಪಬಹುದೇ...?

ಅನೇಕ ದಿನಗಳಿಂದ ಅವರ ಸಹವಾಸದಲ್ಲಿದ್ದರೂ ಈ ವಿಷಯ ಅವರೂ ಡನೆ ಹೇಳಲು ಹೇದರಿಕೆ. ನಾಚಿಕೆ. ವಿವಾಹ ಮಾಡಿಕೊಳ್ಳುವದಕ್ಕೆ ರೋಮು ರೋಮುಗಳು ತವಕಿಸುತ್ತಿದ್ದರೂ “ವಿವಾಹ ಮಾಡಿಕೊಳ್ಳುವಿಯಾ? ” ಎಂದು ಸ್ತ್ರೀಯನ್ನು ಪ್ರಶ್ನಿಸಿದಾಗ ಅವಳು ಹೇಳುವದು ನಕಾರಾತ್ಮಕದಲ್ಲಿಯೇ. ಅದಕ್ಕೆ ಕಾರಣ ಲಜ್ಜೆ.

ಆದೇ ಲಜ್ಜೆಯೇ ನನ್ನಲ್ಲಿ. ಏಕೆಂದರೆ ನಾನೂ ಸ್ತ್ರೀ. ಸ್ತ್ರೀ ಸಹಜವಾದ ಲಜ್ಜೆಯಿಂದ ಅವಳು ಆದಾವ ಕಾಲದಲ್ಲಿ ಅದೆಂತಹ ವರಿಸ್ಥಿತಿಯಲ್ಲಿಯೂ ದೂರಿರಲಾರಳು. ಅದು ಅವಳ ಜನ್ಮದ ಜೊತೆಗೆ ಅವಳಿಗೆ ಅಂಟಿಕೊಂಡು ಬಂದಿದೆ.

ಅವರೇ ಒಂದು ನನ್ನನ್ನು ಕೇಳಬಾರದೇಕೆ....? ಅವರಿಗೇನು ನನ್ನ ವಿಚಾರ ಗೊತ್ತಿಲ್ಲವೇ ? ಮನೆ-ಮಾರು ತಂಡೆ-ತಾಯಿಗಳನ್ನು ತೋರಿದು ಒಂದ ನನ್ನನ್ನು ಒಂದು ಘಾರಿಗೆ ಹೆಚ್ಚುಲೇಬೇಕಲ್ಲವೇ...? ಈ ಭಾರವನ್ನು ತಾವಾಗಿಯೇ ಆವರು ತಮ್ಮ ಮೇಲೆ ಹೊತ್ತುಕೊಂಡಿಲ್ಲವೇ....?

ಸ್ತ್ರೀಯನ್ನು ದಾರಿಗೆ ಹೆಚ್ಚುವದೆಂದರೆ ಅವಳ ಭಾರವನ್ನು ಯಾರಿ ಗೊಬ್ಬಿರಿಗೆ ವಹಿಸಿಕೊಡುವದು ಅಲ್ಲವೇ...? ಅವಳು ಚಿಕ್ಕವಳಿದ್ದಾಗ್, ಅನಾಧಿ

యూదరే యారొబ్బరు సలహబకుడు. ఆవళు వయస్సిగే బంద నంఖర సలకువదు ఎందరే “ఆవళ జోతిగే వివాహ” ఎందే ఆలునే?

ఇంతక విచారగళు కెలకడేయవరల్లి ఇరలిక్కేల్లవే...?

ఇద్దిరలేచేకు. ఆవరు జ్ఞానిగళు ఆవరగే ఎల్ల పిషయద విచారపూ ఇదే నన్నన్న కరేదుకూండు బందాగ నన్న భవితవ్వద విచారవిద్దిరదిద్ద రూ ఇందు ఆ విచారవిల్లవే....?

అధవా ఆవరూ కూడ నన్న విషయదల్లి ఖదాసినరాగిరు వరే...? నన్న జళియి కృత్యవన్న ఆవరు క్షుమిసద్దరు. ఆదరి హైన్ కేలస ఆవరగే నన్న విషయదల్లి తిరస్కరివన్నుంటు మాడిరఖుడు!

అహుదు ఆదు యారల్లియూ తిరస్కరిమాడిసువంతక కీళు కాయ్. నాను కాయ్కై కృధాచబారదాగిద్దితు.

ఆదరి ఆదు నన్న కాయ్వల్ల నన్నింద ఆదు ఆదేందిగూ సాధ్య విల్ల. కొనునియే ఆ కాయ్వన్న ముగిసిదళు. ఆవళు కొలె సాతకి..... కనికర, మాయి, మమతి యావుదన్న ఆరియద రాక్షసి ఆవళు.

ఆవళ కాయ్దింద ఆవళ మేలే తఃంబ కోపబరుత్తదే ఒందు సల. ఆదరి ఆవళు హేళిదుదన్న కేళిదరి ఆవళు మాడిద్దే యోగ్య, ఎస్తుసుత్తదే. ఆల్లదే హరవరిగాగి ఎంతక కురుర కృత్య గళన్న మాడి తన్న ఖడియల్లి పాప కోళ్ళవళల్ల ఎందు కేడకేస్తు సుత్తదే.

ఆవళు హేళువదరల్లి ఆశక్తివాదరూ ఏనిది.....? గండనిల్లదే హేత్తు కూసిన తాయియన్న వివాహ మాడికోళ్ళబేకారు....? ఆదూ కూసు-తాయియ జోతిగే ఇద్దాగ...?

నాను కెంకెళల్లి కూసన్నేత్తి కోండు వివాహద కెసియ మేలే కుత్తితుకోళ్ళబకుదే....? ఇద్దన్న నన్న మన కూడ ఒప్పుదు ఆంద మేటిటి. వివాహ మాడికోళ్వ గండఫు హేగే ఒప్పువన్న...?

ತಾವು ಸಾವಿರ ಹೆಚ್ಚಿಗೆ ಮನದಲ್ಲಿ ಮಂಡಿಗೆ ಹಾಕುತ್ತಿದ್ದರೂ ತಮ್ಮ ಹಂಡತಿ ಇನ್ನೊಬ್ಬರ ವಿಚಾರ ಮಾಡುವದನ್ನೂ ಸಹಿಸದ ಗಂಡುಜಾತಿ ಯಾರೋಬ್ಬರ ಮಗನ ತಾಯಿಯನ್ನು ವಿವಾಹವಾಗಲು ಹೇಗೆ ಒಮ್ಮೆ ವರು....?

“ಸುಮಿತ್ರಾ.....ಒಂದು ಸುಖಕ್ಕಾಗಿ ಇನ್ನೊಂದಕ್ಕೆ ತಿಲಾಂಜಲಿ ಕೊಡಬೇಕಾಗುತ್ತದೆ. ವೈವಾಹಿಕ ಜೀವನದ ಸುಖಕ್ಕಾಗಿ ತಂದೆ. ತಾಯಿಗಳ ಸುಖಕ್ಕೆ ನಾವು ಎರವಾಗಬೇಕಾಗುತ್ತದೆ. ನಿನ್ನ ಸಂಸಾರದ ಸುಖಕ್ಕಾಗಿ ನೀನು ಮಗುವಿನ ಸುಖದ ಆಶೆ ಬಿಡಬೇಕಾಗಿದೆ.....ಸುಮಿತ್ರಾ.. ಇಗ ತುಂಬಾ ಕರ್ತೀರವಿದೆ. ಆದರ ಅರಿವು ನಮಗಿದ್ದರೂ ಮರೆತುಬಿಡುತ್ತೀವೆ. ಯಾವುದೊಂದು ವಿಚಾರದಲ್ಲಿ ವ್ಯೇಪನರೆತು ಜನರು ನಿನ್ನ ಪ್ರಾಮಾಣಿಕ ಮನವನ್ನೊಷ್ಟಿಕೊಳ್ಳುವದಿಲ್ಲ. ನಿನ್ನ ದೇಹವನ್ನು ನೋಡುತ್ತಾರೆ. ನಿನ್ನ ಕೃತಿಯನ್ನು ಕಾಣುತ್ತಾರಲ್ಲದೆ ಕೃತಿಯಹಿಂದೆ ಆಡಗಿದ ಇನ್ನೊಬ್ಬರ ಕರಾಳ ಕೃತಿಯನ್ನು ನೋಡುವದಿಲ್ಲ. ವಿಚಾರ ಮಾಡುವದಿಲ್ಲ. ಬೀದಿಯಲ್ಲಿ ನಾಯಾತ್ರೆ ಬ್ರಹ್ಮ ನಾಯಿಗೆ ನೀರು ಹಾಕಿ ಪರೋಪಕಾರದ ಪುಣ್ಯ ಕಟ್ಟಿ ಕೊಳ್ಳಬಯಸುವವರು ಕಟ್ಟಿ ಹೆಚ್ಚಿಗೆ ಸಹಾನುಭೂತಿ ವ್ಯಕ್ತಪಡಿಸುವ ದಿಲ್ಲ. ಮನದಲ್ಲಿ ಆದೇ ಹೆಚ್ಚಿಗೆ ಎಲೆತವಿದ್ದರೂ ಕೂಡ ಬೀದಿಯಲ್ಲಿ ಸಹಾನುಭೂತಿ ವ್ಯಕ್ತಪಡಿಸಿ ಒಳಕ್ಕೆ ಕರೆಯಲಾರರು. ಆದರೆ ಜನರಿಗೆ ಗೊತ್ತಾಗದ ರೀತಿಯಲ್ಲಿ ಹಿತ್ತಲಬಾಗಿಲು ತೆರಿದಿದುತ್ತಾರೆ. ಆವಳು ಬರುವ ವಳಿಂದು ಭಾವಿಸಿ ಬಾಗಿಲುತ್ತಿರೆದು ಬೆಳಗಿನವರಿಗೂ ನಿದ್ರೆಯಿಲ್ಲದೆ ಕೂಡುವರು ಈಜನ.....ಪ್ರತಿಯೊಬ್ಬನೂ ಇದನ್ನೇ ಮಾಡುತ್ತಿದ್ದರೂ ಬಹಿರಂಗದಲ್ಲಿ ಎಲ್ಲರೂ ಶುಕಮುನಿಯ ದತ್ತಕ ಶುತ್ತರು. ನಿನ್ನ ಕೃತಿಯನ್ನೇ ನಿಂದಿಸಿ ತನ್ನ ಸಜ್ಜನತೀಯನ್ನು ಮಣಣಣವಾಗಿ ಹೆಚ್ಚಿಸಿಗೊಳ್ಳುವವನೇ ನಿನ್ನ ನಿಂದೆಗೇಡುವಾಡುವ ಕೃತಮಾಡಿದ ಮಹಾನುಭಾನಾಗಿರುತ್ತಾನೆ....”

“ಸುಮಿತ್ರಾ.... ಈ ಜಗವನ್ನು, ಈ ಜನವನ್ನು ನೋಡಿ ನೋಡಿ ನಿನ್ನ ಕಣ್ಣ ಅಂಥವಾಗತೆಂಡಿಗಿನೆ. ಈ ಜನದ ಕೃತಿಯನ್ನು ಕೃದಯ ಧಲಿಟ್ಟು ಕೃದಯ ಬಿರಿಯವಂತಾಗಿದೆ. ಎಲ್ಲಿಯೇ ನೋಡಲಿ ಆನೇ

ಕಂಗಳು. ಅವೇ ತಿನಿಯುವ ಕಂಗಳು. ವರುಷವರುಹದಿಂದ ಉಟ್ಟವಿಲ್ಲದೆ ತಿರಗುವ ಬಿಕ್ಕುಕ ಮಗುವಿನಂತಹ ಆಶೀರುಕ ಕಂಗಳು... ಎಲ್ಲೆಲ್ಲಿಯೂ ಅವೇ ಕಂಗಳು. ದೊಡ್ಡವರಲ್ಲಿ, ಚಿಕ್ಕವರಲ್ಲಿ, ತರುಣರಲ್ಲಿ, ಮುದುಕರಲ್ಲಿ, ನಿವಾಹಿತರಲ್ಲಿ, ಅನಿವಾಹಿತರಲ್ಲಿ, ಜ್ಞಾನಿಗಳಲ್ಲಿ, ಅಜ್ಞಾನಿಗಳಲ್ಲಿ ಎಲ್ಲೆಲ್ಲಿಯೂ ಅವೇ. ಅವೇ ಆಶೀರು ಸ್ತ್ರೀಯನ್ನು ಹರಿದು ತನ್ನ ವ ಕಂಗಳು.... ಮೇಲೆ ಆ ಪರಮಹಂಸರು ಕೂಡ ಹೇಳದಂತಹ ವೇದಾಂತ— ಒಳಗೆ ತಾವೇ ಕೃಷ್ಣ ಕಂಡ ಸ್ತ್ರೀಯರೆಲ್ಲ ಗೋಪಿಕಾ ಸ್ತ್ರೀಯರು ಎನ್ನ ವಿಚಾರ....”

“ ಎಲ್ಲರಸ್ತೂ ಸಿಗಿದು ಹಾಕಬೇಕೆನ್ನಿಸುತ್ತದೆ. ಸುಷ್ಪು ಹಾಕಬೇಕೆನ್ನಿಸುತ್ತದೆ ಸುಮಿತ್ರಾ ನಾನು ತಾಯಿಯ ಮಹತೆಯಿಂದ ರೋಗಿಯ ಆರ್ಥಿಕ ಮಾಡುತ್ತೀನೇ. ಅದನ್ನುಹುಂಬ ಹುಚ್ಚು ಗಂಡು ಅವನನ್ನು ಮೋಹಿಸಿ ಶೋರುವ ಸ್ತ್ರೀತಿ ಎಂದು ಭಾವಿಸುತ್ತಾನೆ. ಅದಕ್ಕಾಗಿ ಹೇಳಿಗೆ ಬರುತ್ತದೆ. ಅದರೂ ಸರಳುವ ರೋಗಿ ಅಜ್ಞಾನಿ ಮಗು ಎಂದು ಭಾವಿಸಿ ಅವನ ಆರ್ಥಿಕ ಮಾಡುವೆ. ಯಾರ ಜೊತೆಗಾದರೂ ಮಾತನಾಡಿದರೆ ನಾನು ಅವರವಳಾದೆನೀಂದೇ ಭಾವಿಸಿ ಇದ್ದ ಕೆಲಸವನ್ನು ಬಿಟ್ಟು ನನಗಾಗಿ ದಾರಿಕಾಯುತ್ತ ನಿಲ್ಲುತ್ತಾರೆ ಈ ಜನ.... ಯಾರ ಕೈಗೂ ಸಿಕ್ಕದಾಗಲು ಕೊನೆಗೆ ಎಲ್ಲರೂ ಹೇಳುವದು “ಕಾಮಿನಿ ಕೀಳು... ಕಂಡ ಗಂಡಸರನ್ನೆಲ್ಲ ಬುಟ್ಟಿಗೆ ಹಾಕಿಕೊಳ್ಳುವ ಬೇಟಿಗಾತ್ತಿ” ಎಂದು....

“ ಹೇಗಿದೆ ಜಗತ್ತು....? ಬೇಡವೇನ್ನಿಸುತ್ತದೆ ಬಾಳಲು. ಅದರೂ ಬಾಳಬೇಕಾಗಿದೆ. ಏಕೆ....?”

“ ಅದಕ್ಕೆ ಉತ್ತರ ನನ್ನಲ್ಲಿಲ್ಲ.”

“ಆಶೀರು ಹೈದರು ತುಂಬಿದಾಗ ‘ಬದುಕುವದೇ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡಬಹುದಿತ್ತು. ಅದರೆ ಆಶೀಯ ಭಸ್ತುವನ್ನೇ ಮುಖಕ್ಕೆ ‘ಸಾವಡರ’ ಹೇಂದು ಹಚ್ಚಿಕೊಂಡಾಗ ಅದಕ್ಕೆಉತ್ತರ ಕೊಡಲು ಸಾಧ್ಯವಿಲ್ಲ. ಅಲ್ಲದೆ ಅದಕ್ಕೆ ಉತ್ತರ ನನಗೆ ಗೊತ್ತಿಲ್ಲ.”

“ ಅದರೂ ಬದುಕುತ್ತಿದ್ದೇನೇ.... ನನ್ನ ಜೀವನದಲ್ಲಿ ಅನಂದವಿಲ್ಲ. ದೊರೆಯುವದೂ ಸಾಧ್ಯವಿಲ್ಲ. ಏಕೆಂದರೆ ನನ್ನ ಮನಸ್ಸಿತಿಯೆ ಹಾಗಿದೆ....”

ಭದ್ರವಾಗಿ ಖಡೆಯಬಹುದೆಂದು ಎತ್ತಿಕೊಂಡ ಬಾಳಿನ ಮುಡಿಕೆ ಚೂರು ಚೂರಾಗಿದೆ. ಅದು ಒಂದಾಗುವದು ಸಾಧ್ಯವಿಲ್ಲ. ಇನ್ನೊಂದನ್ನು ತೆಗೆದುಕೊಳ್ಳಲು ಬಾರದೆಂದು ಹೇಳುವವರು ನಾನ್ನಲ್ಲ. ಆದರೆ ಅದು ನನ್ನಿಂದ ಸಾಧ್ಯವಿಲ್ಲ. ಏಕೆಂದರೆ ಆದಕ್ಕಾಗಿ ನನಗಿ ಹೇಳಿಗೆ ಬಂದಿದೆ. ‘ಎಲ್ಲರೂ ಒಂದೇ’ ಎನ್ನುವ ಭಾವನೆ ಬಲವಾಗಿ ಬೆಳೆದು ಬಂದಿದೆ. ‘ಎಲ್ಲರೂ ಒಂದೇ’ ಅಲ್ಲ. ಎನ್ನುವದು ನನಗೂ ಗೊತ್ತಿದೆ. ಇದೇ ಜಗದಲ್ಲಿ ನನ್ನ ವಕ್ತಿಯೂ ಇರುವನು. ನಿನ್ನ ರಂಗನೂ ಇರುವನು. ಅದರಂತೆ ಕುಳಿಕಟ್ಟಿಯವರೂ ಇರುವರು.... ಆದರೂ ನನಗೆ ಯಾವದೂ ಬೇಡವಾಗಿದೆ.”

ಹಾಗಾದರೆ ಬಾಳುವದಾದರೂ ಏಕೆ?”

“ ಈ ಪ್ರಶ್ನೆ ತಿರುತ್ತಿರುಗಿ ‘ಮಗುವಿನ ಹಬಿದಂತೆ’ ನನ್ನನ್ನು ಕಾಡು ತ್ತಿದೆ. ‘ಬಾಳುತ್ತಿರುವೆ’ ಎಂದು ಹೇಳುವೆನಲ್ಲಿದೆ? ‘ಏಕೆ’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವದಿಲ್ಲ. ಏಕೆಂದರೆ ನನ್ನಲ್ಲಿ ಅದಕ್ಕೆ ಉತ್ತರವಿಲ್ಲ.”

ಸುಮಿತ್ರಾ.... ನಾನು ಬೇರೆ ಯಾವುದಾದರೂ ಕಡಿಮೆ ತೊಂದರೆಯ ಕೆಲಸ ಮಾಡಿಕೊಂಡಿರಬಹುದಿತ್ತು. ಶಾಲೆಯಲ್ಲಿ ತಿಕ್ಕೆಯಾಗಲು ಸಾಧ್ಯವಿತ್ತು ಆದರೆ ಜೀವನದಲ್ಲಿ ನಿರಾತಿ ಹೊಂದಿದವರು ಬೆಳೆಯುವ ಮತ್ತೆಳಲ್ಲಿ ಹೊಸಚೇ ವನಕ್ಕಾಗಿ ಹೊಸ ಜಗತ್ತಾಗಿ ಆತೆ ತುಂಬಲು ಅಂದು ಆಸಾಧ್ಯವೇನ್ನಿಸಿತು. ನಾನೂ ದುಃಖಿ ದುಃಖಿಗಳಿಗೆ ದುಃಖಿ ತೀವ್ರ ಕಾಣುತ್ತಿದೆ....ಅಂತೆಯೇ.... ಸೇನೆ ಎಂದು ಈ ಕಾರ್ಯಕ್ರೆ ಇಲ್ಲಿದಿರುವೆ.”

“ ಸೇನೆ ಮಾಡವಾಗ ಕೂಡ ಪಾಪವನ್ನು ಉಡಿಯಲ್ಲಿ ಕಟ್ಟಿಕೊಳ್ಳುವೆ. ಏನು ಮಾಡಲಿ...? ನಾನು ಆ ಪಾಪವನ್ನು ಮಾಡಿದ್ದರೆ ಬಾಳುವ ನೀನು ಮಾಗ್ನಿಸಿ ಬೀಳಬಹುದಿತ್ತು. ನಿನ್ನ ಬಾಳನ್ನು ರೂಪಿಸುವ ಶಕ್ತಿ ನನ್ನಲ್ಲಿಲ್ಲ. ನಿಜ. ಆದರೆ ರೂಪಿಸಿಕೊಳ್ಳುವದಕ್ಕೆ ನಹಾಯ ಮಾಡುವುದೂ ಕೂಡ ಸಾಧ್ಯವಿಲ್ಲವೇ...?

“ ಪಾಪವಿರಲಿ ಪುಣ್ಯವಿರಲಿ ನನ್ನಿಂದಾದ ರೀತಿಯಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವೆ. ಅದರಲ್ಲಿಯೇ ದೊರಕಿದ ಆನಂದದಲ್ಲಿ ದಿನ ಕಳಿಯುವೆ.”

“ ನಾನು ಕೆಲಸ ಮಾಡುವದು ದೊರಕಿಸಲಿಕ್ಕುಲ್ಲ. ಬದುಕಿಲ್ಕೆ.... ಬದುಕಿಸಲಿಕ್ಕೆ”

“ ತಂದೆಗೆ ಒಬ್ಬಳೇ ಮಗಳಾದ ನನಗೆ ತಂದೆಯ ಮನೆಯಲ್ಲಿ ನನ್ನದೇ ಆದ ನೈಭವ ಸಾಕಷ್ಟುದೆ, ತಾನಾಗಿಯೇ ಬಂದು ಕರೆದರೂ ಹೋಗದ ನಾನು ನಾನಾಗಿಯೇ ಹೋದರೆ ತಂದೆ ಅಸಂದವಿಂದ ಸ್ವಾಗತ ಮಾಡುವ. ಆದರೂ ಹೋಗುವ ಇಚ್ಛೆಯಿಲ್ಲ. ‘ಪರಿತ್ಯಕ್ತಿ’ಯಾಗಿ ತಂದೆಯ ಮನೆ ಸೇರಿ ಆವನಿಗೊಂದು ಜೀಳಿಯಾಗಿರುವದು ನನಗೆ ಬೇಡವಾಗಿದೆ. ಸಾಧ್ಯವಿರುವವಸ್ತು ದಿನಸ ಬದುಕುವೆ. ಬದುಕುವದು ಆಸಾಧ್ಯವೇನ್ನಿಸಿದಾಗ ನನ್ನನ್ನು ತನ್ನ ಉಡಿಯಲ್ಲಿ ತೆಗೆದುಕೊಳ್ಳಲು ಜಲದೇವತೆ ಸಿದ್ಧಾರ್ಥರುವಳು. ಆ ಶಕ್ತಿಯು ನನ್ನಲ್ಲಿದೆ. ಆದನ್ನು ಸಾಧ್ಯವಾಡಿಕೊಂಡಿರುವೆ.

ಸುಮಿತ್ರಾ ಒಂಟಿಯಾಗಿ ಬಾಳುವದು ನನ್ನಿಂದ ಆಸಾಧ್ಯವಲ್ಲ ಆದರೆ ನಿನ್ನಿಂದ ಆದು ಸಾಧ್ಯವಿಲ್ಲ ಸಾವಿರ ಗಂಡಸರ ಮಧ್ಯದಲ್ಲಿ ಕೂಡ ನಾನು ಸುರಕ್ಷಿತಳಾಗಿ ಬಾಳಬಲ್ಲೇ. ಹಾಗೆ ಬಾಳುವದಕ್ಕೆ ನಿನ್ನ ಮನಸ್ಸಿಗಿರುವ ಸಾಧ್ಯವಿಲ್ಲ.

ಅದಕ್ಕೆ ನಾನು ನಿನಗೆ ವಿವಾಹ ಮಾಡಿಕೊ ಎಂದು ಹೇಳುವೆ ವಿವಾಹದ ದಾರಿಯಲ್ಲಿ ಅಡ್ಡಬರುವ ತೊಂದರೆಯನ್ನು ನಿವಾರಿಸಿದೆ....ಶಿವೇವಾಗಿ ನಿನ್ನ ವಿವಾಹ ಮಾಡುವದಕ್ಕೂ ಪ್ರಯತ್ನಿಸುವೆ.”

ಎಂದು ಕಾಮಿನಿ ಹೇಳಿ ನನ್ನ ವಿವಾಹ ಮಾಡುವದಕ್ಕೂ ನಿಧಿ ಇಂಗುತ್ತಾಳೆ.

ಅವಳಂತೆ ನಾನೂ ವಿವಾಹವಿಲ್ಲದೆ ಇರಬೇಕು, ಎನ್ನಿಸುತ್ತದೆ ಆದರೆ ಆವಳು ಹೇಳುವಂತೆ ಆದು ನನಗೆ ಆಸಾಧ್ಯ ಏಕೆಂದರೆ ನನ್ನ ಮನಸ್ಸು ಚಂಚಲವದೆ.

ಎಲ್ಲರೂ ಕಾಮಿನಿಯರಾಗಲು ಸಾಧ್ಯವೇ....? ಪತಿಯ ಕೃತಿಗೆ ಹೇಣಿ ಆವಸ್ಥಿಂದ ದೂರಾಗುವ ಸತಿಯರು ಎಷ್ಟು ನಮ್ಮಲ್ಲಿ....? ನೈಭವವೇ ಆವಳಿದುರು ರಾಸಿಯಾಗಿ ಬಿದ್ದಿದ್ದರೂ ಅದನ್ನು ತ್ಯಜಿಸಿ ತನ್ನ ಹೊಟ್ಟಿಗಾಗಿ ದುಡಿಯುವವರೆವ್ವು ಜನ ನಮ್ಮಲ್ಲಿ....?

ಕಾಮಿನಿ ಸಾಮಾನ್ಯಾಳಲ್ಲ. ಅವಳಿ ಶಕ್ತಿಯಿದೆ.

ಪತಿ ಎಂತಹನೇ ಇರಲಿ ಏನೇ ನೂಡಲಿ ಎಂದು ಅವನ ದಾಸಿಯ ರಾಗಿ ಬಿದ್ದುಕೊಂಡಿರುವವರು ನಾವು. ಏಕೆಂದರೆ ಅವನಿಗೆ ನಿರುಧ್ವವಾಗಿ ಪ್ರತಿಭಟಿಸುವ ಶಕ್ತಿ ನಮ್ಮಲ್ಲಿಲ್ಲ....ನನ್ನಲ್ಲಿಲ್ಲ.

ಆಂತಹ ಶಕ್ತಿ ಇದ್ದು ದಾದರೆ ನಾನು “ನನಗೇನೂ ಆರಿಯದು” ಎಂದು ಹೇಳಿದ ರಂಗನ ಕೈಪುಷಿದು “ನಿನಗಾವ ವಿಷಯ ಆರಿಯದ್ದಿದೆ...? ಎಂದು ಕೇಳಬಹುದಿತ್ತು.

ಅದರೆ ಅಂತಹ ಧ್ಯೋಯವಿಲ್ಲದ್ದ ಕಾವ್ಯ ಮುಖ್ಯಕೊಂಡು ರಾತ್ರಿಯಲ್ಲಿ ಹೊರಟಿ ಮನ್ಯಿಂದ. ನನ್ನ ಸ್ಥಳದಲ್ಲಿ ಕಾಮಿನಿ ಇದ್ದರೆ...?

ಕಾಮಿನಿ ಕೂಡ ಮನೆ ಬಿಡುವಾಗ ತನ್ನ ಪತಿಯ ಜೊತೆಗೆ ಕಾದಾಡಿ ಬಂದಿರಬಹುದೆ...? ಅಥವಾ ನನ್ನಂತೆಯೇ ಸದ್ಗುಲ್ಲದೆ ರಾತ್ರಿ ಓಡಿಬಂದಿರಬಹುದೆ...?

ಓಡಿ ಬರುವ ಹೆಣ್ಣು ಕಾಮಿನಿ ಅಲ್ಲ. ಅಲ್ಲದೆ ಅವಳು ಓಡಿ ಬರುವ ಪ್ರಸಂಗವಾದರೂ ಏನು....? ವಿವಾಹ ಮಾಡಿಕೊಂಡ ಪತಿಯ ಮನೆಯಲ್ಲಿರುವಾಗ ಅಂತಹ ಪ್ರಸಂಗವಾದರೂ ನಿಮ್ಮಾಣವಾಗುವದು ಹೇಗೆ...? ಅವಳು ಓಡಿ ಬಂದಿರಲಾರಳು.

ತನ್ನಮೇಲೆ ಅನ್ಯಾಯವಾಡಿದ ಪತಿಯನ್ನು ತಾನೇ ತೈಜಿಸಿ ಬಂದಿರಬಹುದು.

ತಾನು ಪತಿಯನ್ನು ತೈಜಿಸಿಬಂದು ಇನ್ನೊಬ್ಬಿರಿಗೆ ಪತಿ ಹೊರತೆಸಿಕೊಡುತ್ತಾಳೆ. ಅವಳು ತನ್ನ ಕಾರ್ಯದಲ್ಲಿ ಯಾರ್ಥಿಯಾಗಬಹುದೆ...?

“ ಯಶಾಪಶಯಶಗಳ ವಿಚಾರ ಮಾಡದೆ ಕಾರ್ಯ ಕೈಕೊಳ್ಳಬೇಕು. ಅದರೆ ಕಾರ್ಯ ಕೈಕೊಳ್ಳುವ ಪೂರ್ವದಲ್ಲಿ ಕೈಕೊಳ್ಳುವ ಕಾರ್ಯ ಒಳ್ಳೆಯ ದಿದೆ. ಎನ್ನುವದನ್ನು ಮನಗಾಳಿಸಿಕೊಳ್ಳಬೇಕು.... ಒಳ್ಳೆಯ ಕಾರ್ಯಕ್ಕೆ ಎಂದೂ ಅಪಶಯ ಹೊರಿಯದು ” ಎಂದು ಕುಲಕರ್ಣಿಯವರೂ ಹೇಳುತ್ತಾರೆ. ಕಾಮಿನಿ ಕೂಡ ಅದನ್ನೇ ಹೇಳುತ್ತಾಳೆ.

ನನಗೆ ಪತಿಯನ್ನು ಹೊರತೆಸುವ ಕಾರ್ಯ ಒಳ್ಳೆಯದಲ್ಲವೇ....? ಸಾವಿರ ಸುಳ್ಳ ಹೇಳಿ ಒಂದು ಕಲಾಳಣ ಕಟ್ಟಬೇಕು. ಹೀರಿಯರೂ ಹೇಳುತ್ತಾರೆ.

ಕೆಲ್ಪಾಣ ಕೆಟ್ಟುವ ಕಾರ್ಯವು ಪುಣ್ಯದ ಕಾರ್ಯ. ಪುಣ್ಯದ ಕಾರ್ಯಕ್ಕೆ ಜಯ ಸಿಕ್ಕಲೇ ಬೇಕು.

ಆದರೆ ಇದು ಪುಣ್ಯದ ಕಾರ್ಯವೇ...?

‘ಅಹೆಡ್’ ಎಂದು ನಾನು ಹೇಳಬಹುದು. ಆದರೆ ಜನರು ನನ್ನ ಮಾತಿಗೆ ಒಡಂಬಡುವರೆ? .

ಜನರ ದೃಷ್ಟಿಯಲ್ಲಿ ನಾನು ಪಾಪಿ ಪಾಪಿಗೆ ಕೆಲ್ಪಾಣ ಮಾಡುವದರಿಂದ ಪಾಪದ ಚೀಕವಳಿಗೆಯಾಗುವದಲ್ಲದೆ ಪುಣ್ಯವು ಬೇಕೆಂಬಾರದು. ‘ಸತ್ಯತ್ತು ದಲ್ಲಿ ದಾನಮಾಡಬೇಕು.’ ಎಂಬುದು ತರ್ತಲಾಂತರದಿಂದ ಸಾಗಿಬಂದ ವಿಚಾರ. ದುರುಂಣಿಗೆ ಹೆಣ್ಣುಕೊಡುವದು ಪುಣ್ಯದ ಕಾರ್ಯವೇ....? ಸಾನಿರ ಸುಳ್ಳಹೇಳಿ ಅಂತಹ ಕೆಲ್ಪಾಣ ಕಟ್ಟಬಹುದೆ....?

ಸಾನಿರ ಸುಳ್ಳಹೇಳಿ ಅಂತಹ ಲಗ್ಗು ಮುರಿಯುವದರಲ್ಲಿಯೇ ಹುಡುಗಿಯ ಕೆಲ್ಪಾಣವಿದೆಯಲ್ಲವೇ...?

ಜನರ ಕಣ್ಣಲ್ಲಿ ನಾನೂ ದುರುಂಣಿ. ನಾನು ಕೂಡ ಅವರ ಮಾತನ್ನು ಒಪ್ಪಲೇಬೇಕು. ನಾನು ಸದ್ಗುಣಿಯಾಗಿ ತೋರುವದು ಕಾಮಿನಿಗೆ. ಕುಲಕರ್ಮಿಯವರಿಗೆ.

ನನ್ನಂತಹದೇ ಕಷ್ಟ ಅನುಭವಿಸಿದವರು ಕಾಮಿನಿ.

ನನ್ನಂತಹರ ಕಷ್ಟದಿಂದ ಮನಕರಿದವರು ಕುಲಕರ್ಮಿ.

ಒಬ್ಬಳು ಸಹಕರ್ಪಿ. ಇನ್ನೊಬ್ಬರು ದೇವರಂತಹರು

ಅಲ್ಲ ದೇವರು.

ದೇವರ ದೃಷ್ಟಿಯಲ್ಲಿ ನೂರೂ ಅವರಾಧಿಗಳಲ್ಲ. ಮಗಳು ಪಾಪಿಯಾದರೂ ತಾಯಿ ಅವಳನ್ನು ದೂಡುವಳಿ...? ಮಗಳಿಗೆ ಬುದ್ಧಿಹೇಳಿ ಮತ್ತೆ ಸರಿ ದಾರಿಗೆ ಹಚ್ಚಲು ಪ್ರಯತ್ನಿಸುವಳು.

ತಾಯಿಯ ಹೈದರುವೇ ದೇವರ ಹೈದರು— ತಾಯಿಯ ಹೈದರು ದಲ್ಲಿರುವವ ದೇವ. ಅಂತೆಯೇ ಮಕ್ಕಳ ಸಂರಕ್ಷಣೆ.

ಅದೇ ಹೈದರುವಿದೆ ಕುಲಕರ್ಮಿಯವರಲ್ಲಿ. ಇಲ್ಲದಿದ್ದರೆ ಮೊದಲು ಅವರು ನನ್ನನ್ನ ಕರೆಯುತ್ತಿರಲಿಲ್ಲ. ಕರೆದಿದ್ದರೂ ಇಂದಿದ್ದಂತೆ ಇರುತ್ತಿರ

ಲಿಲ್ಲ. ಬೆಳೆದ ಹೇಣ್ಣ ಉಡಿಯಲ್ಲಿ ಬಿದ್ದಿರುವಾಗ ಅದರ ಉಪಯೋಗವನ್ನು ತೆಗೆದುಕೊಳ್ಳುವ ಗಂಡನು ಯಾರು...?

ವೈಭವ, ವಿಲಾಸ ಉಪಯೋಗ, ಉಪಭೋಗ ಸರ್ವಸ್ವವನ್ನು ತೊರೆದು ತಪತ್ಯಯಕ್ಕೆ ಕುಳಿತೆ ವಿಶ್ವಾಮಿತ್ರ ಮರುಳಾದುದು ಸ್ತೀಗೆ....ಸ್ತೀಗಾಗಿ ಸರ್ವಸ್ವವನ್ನು ಶೂರೆಗಿಂಡ ಉದಾಹರಣೆಗಳು ಒಂದಲ್ಲಿ ಹೆಲವು.

ಅದರೆ ಆ ಹೆಲವರನ್ನು ವಿರಿಸಿದವರು ಕುಲಕರ್ಮಿಯವರು ಅಂತೀಯೇ ಶ್ರೀಷ್ಠರು, ವಂಧ್ಯರು, ದೇವರು. ಅವತಾರ ತಾಳಿದ ದೇವರೂ ಕೂಡ ಮನುಷ್ಯರಂತೆ ಬಾಳಬೇಕಾಗುತ್ತದಂತೆ! ದೇವರೂ ಮನುಷ್ಯರಾಗಿ ಬಾಳ ತೊಡಗಿದರೆ ಅದರಿಂದ ಲಾಭವಾರಿಗೆ.....? ಅಲ್ಲದೆ ಅವತಾರದ ಉದ್ದೇಶ ವಾದರೂ ಏನು....?

ಮನುಷ್ಯರ ಬಾಳಲ್ಲಡಗಿದ ವಿಷವನ್ನು ತೆಗೆದು ಆವರ ಜೀವನವನ್ನೂ ನಿಮರ್ಬಿಗೊಳಿಸುವದು ಶುಚಿಗೊಳಿಸುವದು. ಆವರನ್ನು ಮನುಷ್ಯತ್ವದ ತತ್ವದಂತೆ ಆಚರಿಸಲು ಹೆಚ್ಚುವದು ಅವತಾರದ ಉದ್ದೇಶ. ಆದರೆ ದೇವರೂ ಮನುಷ್ಯರಾಗಿ ಮನುಷ್ಯರ ಮಧ್ಯದಲ್ಲಿ ಕೂಡಿಹೋದರೆ ಉಪಯೋಗ ವೇನು....? ಅಲ್ಲದೆ ಅವನಿಗೆ ದೇವನೆಂದು ಅನ್ನುವದಾದರೂ ಹೇಗೆ.....? ಏಕೆ.....?

ಕುಲಕರ್ಮಿಯವರು ತಮ್ಮ ಸದ್ವರ್ತನೆಯಿಂದ ದೇವತ್ವದ ದಾರಿಯಲ್ಲಿ ಸಾಗುತ್ತಿರಬಹುದು. ಆದರೆ ಆವರು ನನ್ನನ್ನು ವಿವಾಹವಾಗಲು ಅನಮೃತಿ ಸಿದರೆ ಆವರೂ ಮನುಷ್ಯರೇ ಆದಂತಾಗುವದಿಲ್ಲವೇ....?

ಕೇಳು ಆಸಿಗೆ ಬಲಿಬಿಳಿದಿರುವದೂ, ಕೇಳಾದುದನ್ನು ಬೀದಿಯಲ್ಲಿ ಚಿಸಾಕುವದೂ ಎರಡೂ ಹೆಚ್ಚು-ಕಡಿಮೆ ಒಂದೇ ಅಲ್ಲವೇ...?

“ದುರ್ಬಲರನ್ನು ದೇವ ರಕ್ಷಿಸುತ್ತಾನೆ” ಎಂದು ಕುಲಕರ್ಮಿಯವರು ಹೇಳುತ್ತಾರೆ. ಅವರು ಹೇಳುವದನ್ನು ಸತ್ಯವೆಂದು ನಾನು ನಂಬುವ ದಾದರೂ ಹೇಗೆ...?

ನಾನು ದುರ್ಬಲಳಿಲ್ಲವೇ...? ಅದಾವ ಶರ್ತಿ ನನ್ನಲ್ಲಿದೆ....? ಏನನೂ ಮಾಡಲಾಗದ ಅಬಲೆ ನಾನು. ಅಂತೀಯೇ ನ ನ್ನಿಂದ ದ ಪಾಪವಾಯಿತು. ನಾನೂ ಸರಕ್ಕಳಿದ್ದರೆ...ನನ್ನಿಂದ ಅಂತಹ ಕಾರ್ಯವಾಗುತ್ತಿರಲಿಲ್ಲ.

ಪಾಸಿ ಬಲಿಷ್ಠನಲ್ಲ, ದುರ್ಬಲ. ತನ್ನ ಆಶಕ್ತಿತೀಯಂದಾಗಿ ಅವನ ಮನ ಕೀಳು ವಿಚಾರದತ್ತ ಹರಿಯುತ್ತದೆ. ಆದನ್ನು ತಡೆಹಿಡಿಯುವ ಶಕ್ತಿ ಇಲ್ಲವಾದಾಗ ಕೀಳು ವಿಚಾರ ಅವನನ್ನು ಎಳೆದುಕೊಳ್ಳುತ್ತದೆ.

ನನ್ನ ಕತೆಯೇ ಆದೂ. ಅಬಲೇಯಾದರೂ ದುರ್ಬಲಳು. ಅಂತೆಯೇ ಕಂಡವರ ಕೈಯಲ್ಲಿಯ ವಸ್ತುವಾದೆ. ಆದಕ್ಕೆ ದೂರೆಯತಕ್ಕ ಪ್ರತಿಫಲವೂ ದೊರೆತಿತು. ಆದರೂ ಅಬಲೆ ಸಬಲೇಯಾಗಲಿಲ್ಲ. ದುರ್ಬಲತೆಯು ನನ್ನ ಲ್ಲಿದೆ. ಇನ್ನೊಬ್ಬರು ಬಲಿಷ್ಠರು ನನಗೆ ಕೈಕೊಟ್ಟಿ ನೆರವು ನೀಡಿದ್ದರೆ ದುರ್ಬಲತೆಯ ಹುಚ್ಚು ಹೆಳ್ಳುದಲ್ಲಿ ಕೊಟ್ಟಿಕೊಂಡು ಹೋಗುವೆ.

‘ದುರ್ಬಲರನ್ನೂ ದೇವ ರಕ್ಷಿಸುವ’ ಎನ್ನುವದು ಸತ್ಯವಾದರೆ ದೇವರು ಧಾವಿಸಿ ಬಂದು ಕೈಕೊಟ್ಟಿ ನನ್ನನ್ನು ಮೇಲಕ್ಕೆತ್ತಿ ಕೊಳ್ಳಬೇಕು. ಎತ್ತಿ ಕೊಂಡು ತನ್ನ ‘ರಕ್ಷಕ’ ನೇಂಬಿ ಬಿರುದನ್ನು ಸಾರ್ಥಕವಾಡಿಕೊಳ್ಳಬೇಕು.

ಇಲ್ಲಿದಿದ್ದರೆ.....ಅದೂ ಕೂಡ ಒಂದು ಅಜ್ಞಿಯ ಕತೆ ಎನ್ನಿಸಬಹುದು.

“ವೃತ್ತಿಯ ಸ್ವಾರ್ಥದ ಸಿದ್ಧಿಗೆ ದೇವರು ಧಾವಿಸಲಾರ” ಎಂದೂ ಕುಲ ಕರ್ಣಿಯವರು ಹೇಳುತ್ತಾರೆ.

ಆಹುದು ಪ್ರತಿಯೊಬ್ಬ ವೃತ್ತಿಯೂ ತನ್ನ ಚಿಕ್ಕಪುಟ್ಟಿ, ಉಚ್ಚನೀಚ ಸ್ವಾರ್ಥಗಳಾಗಿ ಕೂಗಿದಾಗ ದೇವ ಬರಿತೊಡಗಿದರೆ ಆತನ ಅನಂತತ್ವವೂ ಕೂಡ ಚಿಕ್ಕದಾದೀತು. ದೇವನು ಸರ್ವವ್ಯಾಪಿ ಎಂದು ಹೇಳುವದಾದರೂ ಮನುಷ್ಯನ ಸ್ವಾರ್ಥ ‘ಸರ್ವವ್ಯಾಪಿಯವಾಸಿ’ ಎಂದೇ ಹೇಳಬೇಕಾದೀತು.

ನಾನು ದೇವನನ್ನು ಕೂಗುವದು ನನ್ನ ಸ್ವಾರ್ಥಕ್ಕುಲಿ. ನನ್ನ ಉದ್ಘಾರಕ್ಕೆ.

ಉದ್ಘಾರವೂ ವೃತ್ತಿಯ ಸ್ವಾರ್ಥವೇ...?

ಉದ್ಘಾರವೆಂದರೆ ಶಾಪ ವಿನೋಧನೆ.

ಪಾಪವಿನೋಧನೆಗೆ ಸ್ವಾರ್ಥವೆಂಬ ಕೀಳು ಅರ್ಥವಾದರೆ ಪ್ರಪಂಚದ ನದಿಗಳೆಲ್ಲ ಕೂಡಲೇ ಬತ್ತಿ ಹೋದಾವು. ದೇವತ್ವವು ಕೂಡ ಮುಕುಟ ಕಳೆದು ಹೋದ ರಾಜನಾಗಳೇಕಾದೀತು.

ನಾನು ದೇವನನ್ನು ಕರೆಧುವದು ಶಾಪ ವಿನೋಧನೆಗೆ ನಾನು ದೇವನನ್ನು ಕೂಗುವದು ನನ್ನ ಉದ್ಘಾರಕ್ಕೆ.

ನಾನು ಪಾಪಿ ಆದಕ್ಕಾಗಿ ನನ್ನ ಉದ್ದಾರವಾಗಲೇಬೇಕು.

ನನ್ನ ಉದ್ದಾರವಾಗಿಲ್ಲ. ಏಕೆಂದರೆ ನಾನು ಪಾಪಿ.

“ಉದ್ದಾರಕ್ಕೆ ಕೂಡ ಶರೀರಿಬೇಕು” ಎಂದು ಕುಲಕಟ್ಟಿಯವರು ಹೇಳಿ
ದಾಗ ಅವರೇ ಹೇಳಿದ್ದು.

“ದೇವರು ದುರ್ಬಲರನ್ನು ಕೂಡ ರಸ್ತೆಸುತ್ತಾನೆ” ಎನ್ನವದು
ಸತ್ಯವೇ ಎನ್ನಿಸುತ್ತದೆ.

ದೇವನು ಅನಂತ ಎನ್ನವಂತೆ ಆತನ ಎರಡು ವಿಚಾರಗಳಲ್ಲಿಯ
ಅಂತರವೂ ಅನಂತವೆಂದು ಗೊಳಿಸುತ್ತದೆ.

ಆದರೆ ಕುಲಕಟ್ಟಿಯವರು “ಎರಡೂ ಒಂದಕ್ಕೊಂದು ಹೊಂದಿ
ಕೊಂಡಿವೆ” ಎಂದು ಮಾನುಷುಗೆ ಬೀರುತ್ತಾರೆ. ಹಿಂದಿನಿಂದ ತಿಳಿಸಿ ಹೇಳು
ತ್ತಾರೆ.

“ಉದ್ದಾರವಾಗಲೇಬೇಕು” ಎನ್ನವ ದೃಢನಿಶ್ಚಯವೇ ಆ ಶರೀ.
ಆದು ಮಹಾ ಶರೀ ಆ ಶರೀರಿಯಲ್ಲಿದ್ದರೆ ಕಾರ್ಯ ಅಶಕ್ಯ. ಎಂದು.

ದುರ್ಬಲರಲ್ಲಿ ದೃಢನಿಶ್ಚಯವೆಲ್ಲಿಂದ ಬಂದಿತು? ದೃಢನಿಶ್ಚಯವೇ
ಇದ್ದಾದರೆ ಆವರು ದುರ್ಬಲರಾಗಿ ಉಳಿಯಾವರಾದರೂ ಹೇಗೆ...?
ದೇವರ ವಿಚಾರವೇ ವಿಚಿತ್ರವಾಗಿದೆ. ಒಂದಕ್ಕೊಂದು ವಿರೋಧ ಯಾವುದೂ
ತಿಳಿಯದು. ಆದಕ್ಕೆ ‘ವೇದಾಂತ’ವೆಂದುಕೊಂಡು ಸಾಮಾನ್ಯರು ಆದರಿಂದ
ದೂರಿಯವರು. ತಿಳಿಯದ ವಿಚಾರದಲ್ಲಿ ತಲೆ ಸೇರಿಸಿದೆ ತಲೆ ಕೆಡಸಿಕೊಳ್ಳುವದ
ಕ್ಕೆಂತ ಆದರಿಂದ ದೂರಿಯವದೇ ವಾಸಿ ಎನ್ನವದು ಸಾಮಾನ್ಯರ
ವಿಚಾರ. ಅಲ್ಲದೆ ಆದರಿಂದ ಯಾವ ಪಾಪಿಯೂ ಇಲ್ಲ. ವೈಕ್ರಿ ಬದುಕಬೇಕಾ
ದರೆ ‘ಪ್ರಾಪಿ’ಯಾಗುತ್ತಿರಬೇಕು. ಪಾಪಿಯಿಂದಲೇ ಮನುಷ್ಯರ ಬದುಕು
ಬಾಳುವೆ ಎಂಬುದೂ ಒಂದು ವಿಚಾರ. ಆದು ಆಸತ್ಯವೂ ಅಲ್ಲ.

ನನಗೆ ಏನಾದರೂ ಬೇಕಾಗಿದೆ. ಎಂದು ನಾನು ದೇವರನ್ನು ಕೂಗುತ್ತಿ
ರುವೆ. ಬಾರದ್ದಕ್ಕೆ ಆವನನ್ನು ದೂಸಿಸುತ್ತಿರುವೆ. ಕೂಗಿದರೂ ಬಾರದವನಿ
ಗಾಗಿ ಕೂಗುವದು ಷ್ವಾಫ. ಎಂದೂ ಬಾರದವನ ವಿಚಾರವಾಗಿ ಕಳ್ಳನೆಯ
ರಾಜಭೇವನವನ್ನು ಆಗಸದಲ್ಲಿ ನಿರ್ಮಿಸಲು ಸಾಧ್ಯವೇ....?

ಸಾಮಾನ್ಯರ ವಿಚಾರ ಇಂತಿದ್ದರೂ ಕುಲಕೆರ್ಮಿಯವರ ವಿಚಾರ ಇದಕ್ಕೆ ವಿರುದ್ಧವಾಗಿ. ಅವರು ಹೇಳುವದು “ ಸರ್ವಸ್ವಪೂರೋದೋರೆಯಾವದು ಅವನಿಂದಲೇ. ಬೇಡುವದಕ್ಕೀಂತ ನೊಡಲು ಬೇಡುವದನ್ನು ಕೊಡುವದಕ್ಕೆ ಕ್ಯಾಲ್ಲಿ ಹಿಡಿದು ನೀತುಕೊಂಡಿದ್ದಾನೆ ಆತ ” ಎಂದು.

ಇಂತು ನಿಜವಾದರೆ ಆತ, ನಾನು ಕೂಗಿ ಕೂಗಿ ಹೇಳುತ್ತಿದ್ದರೂ ನನ್ನ ಕ್ಷುಲ್ಲಕ ಬೇಡಿಕೆಯನ್ನು ಪೂರ್ಯಸಭಾರದೇಕೆ ? ಅದೊಂದು ಬೇಡಿಕೆಯು ಮೇಲೆಯೇ ನನ್ನ ಆಯುಷ್ಯದ ಮಂದಿರದ ಭವಿತವ್ಯ ಅವಲಂಬಿಸಿದೆ. ಆದು ಪೂರ್ವವಾಗದಿದ್ದರೆ ನಾನು ಮಣ್ಣಪಾಲು. ಆದು ಪೂರ್ವವಾದರೆ ನಾನು ಒಬ್ಬ ಮನುಷ್ಯಾಗಿ.

ನಾನು ಮನುಷ್ಯಾಗಿ ಬೂಕಬೇಕಾದರೆ ನನ್ನ ವಿವಾಹವಾಗಲೇಬೇಕು ಇಲ್ಲಿದ್ದರೆ.....?

ನನ್ನ ವಿವಾಹವಾಗದಿದ್ದರೆ.....?

ಅಂತಹ ವಿಚಾರ ಕೂಡ ಅಷಕ್ತಿ.

“ ಸರ್ವಸ್ವಪೂರೋದೋರೆಯಾವದು ದೇವನಿಂದ. ನಮಗೆ ಬೇಕಾದುದನ್ನು ಕೊಡುವವ ದೇವ.... ಆ ದೇವನೂ ನನ್ನ ಪಾಲಿಗೆ ರೆವುಡನಾಗಿರುವನೇ...? ನಾನು ಖದ್ದಾರಕ್ಕೆ ಅನರ್ಹಳೇ...? ದೇವನ ಮಹಾಶಕ್ತಿಗೂ ಹಣಿಯ ದಷ್ಟು ನನ್ನ ಪಾಪವು ಹಿರಿಯಣೇ...?

“ ಅನಾಥರನ್ನು ದೇವ ರಕ್ಷಿಸುತ್ತಾನೆ. ”

“ ಜಗತ್ತನ್ನು ದೇವರು ರಕ್ಷಿಸುತ್ತಾನೆ ”

ನಾನೂ, ಜಗತ್ತನಲ್ಲಿ ಒಂದು ಪಾರಿಯಲ್ಲವೇ...? ನಾನೂ ಕೂಡ ಅನಾಥಳಲ್ಲವೇ...?

ಯಾರಿಂದರು ಈ ಜಗದಲ್ಲಿ ನನ್ನವರೆನ್ನುವವರು...? ಯಾರೂ ನನ್ನ ವರಿಲ್ಲ,... ಯಾರೂ ಇಲ್ಲ. ಯಾರೂ ನನ್ನವರಿಲ್ಲ ಎಂತಲೇ— ಯಾರಿಗೂ ನನ್ನ ವಿಷಯ ಗೊತ್ತಿಲ್ಲ— ನನ್ನವಿಚಾರ. ಸುತ್ತಲಿನವರಿಗೆ ತಳದರೆ....?

ಇನ್ನೂ ಸುತ್ತಲಿನವರಿಗೆ ನನ್ನ ವಿಷಯ ತಿಳಿದಿಲ್ಲವೇ....? ನನ್ನನ್ನು ಯಾರೆಂದು ತಳದುಕೊಂಡಿಬುವರು ಅವರು....? ಒಬ್ಬರ ವಿಚಾರಾಜನೀತ್ವಬ್ರಂ

ಮಾಡುವದಿಲ್ಲವೇಂದರೂ ಒಬ್ಬರನ್ನು ಯಾರೆಂದು ತಿಳಿದುಕೊಳ್ಳುವ ಮಾನಸ ಸಹಜವಾದ ಕುತ್ತಾಹಲ ಮನಸ್ಯರಲ್ಲಿ ಇಲ್ಲದೆ ಇದ್ದಿಂತಿ....?

ಹಾಗಿದ್ದರೆ ನನ್ನ ವಿಚಾರಕ್ಕೆ ಅವರು ತಿಳಿದುಕೊಂಡದ್ದೇನು....? ನನ್ನ ವಿಷಯದ ಸಂಶಯ ಜನರ ಮನದಲ್ಲಿ ಉಂಟಿದ್ದೀರಿಯಾಗಿದ್ದೇನ್ನು....?

ಸಂಶಯ...!

ಎಂತಹ ಸಂಶಯ....?

ನಾನು ಹಾಳು ಕೆಲಸ ವಾಡಿ ಓಡಿಬಂದಿರುವೇನೆಂಬುದು ಯಾರಿಗೂ ತಿಳಿಯದ್ದ್ವೀ....?

ತಿಳಿದಿರಲಿಕ್ಕಿಲ್ಲ. ತಿಳಿಯಲು ಸಾಧ್ಯವಿಲ್ಲ.

ಇಲ್ಲಿಗೆ ನಾನಾಗಿ ಬರಲಿಲ್ಲ. ನಾನು ಬಂದುದು ಕುಲಕರ್ಮಣ್ಯವರ ಜೊತೆಗೆ. ಬರುವಾಗ್ಗೆಕುಲಕರ್ಮಣ್ಯವರು ನನ್ನನ್ನು ಕರೆದುಕೊಂಡು ಏಂದರು.

ಅವರು ನನ್ನನ್ನು ಕರೆದುಕೊಂಡು ಬಂದಾಗ ಜನ ಅವರನ್ನು ಕೇಳಿರ ಬಹುದಲ್ಲವೇ....?

ಕೇಳಿರಲೇ ಬೇಕು. ಆದರೆ.....

ಆದರೆ... ಏನೆಂದು...?

ಇವಳಾರು ಎಂದೆ....?

ಇಲ್ಲ. ಹಾಗಲ್ಲ ಆದಕ್ಕಿಂತ ಬಂದು ಹೇಜ್ಜೆ ಮುಂದೆಹೋಗಿ.....

ತರುಣಿ ಆದರಲ್ಲಿ ಬಸಿರು.....

ಅರೆಯ್ತೀ... ನನ್ನಿಂದಾಗಿ ಕುಲಕರ್ಮಣ್ಯವರು ಹಾಗೆಲ್ಲ ಕೇಳಿಸಿ ಕೊಂಡರೆ.....?

ಅವರು ಅಳಕ್ಕೆ ಪ್ರತಿಯಾಗಿ ಉತ್ತರಕೊಟ್ಟಿದ್ದೇನೆಂ...?

“ಅವಕು ನನ್ನ ಹೆಂಡತಿಯಲ್ಲ ” ಎಂದು ಹೇಳಿದರೆ...?

ಅವರು ಹಾಗೆಲ್ಲ ಹೇಳಿದ್ದರೆ.... ನನ್ನ ವಿಷಯಕ್ಕೆ ಜನದಲ್ಲಿ ಇಲ್ಲದ ಕಲ್ಪನೆಗೆ ಬೇರು ಬಿಟ್ಟಿರಬಹುದಲ್ಲವೇ.....?

“ಅಹುದು” ಎಂದು ಹೇಳಿರಬಹುದೆ...?

ಹಾಗೆ ಹೇಳಿರಲಾರು.....

ಏಕೆಂದರೆ ನಾನವರ ಆಶ್ರಿತಾಗಿದ್ದೆ ಅಲ್ಲದೆ ಹೆಂಡತಿಯಲ್ಲ.

ಕಂಡ ಹೇಗೆಸರಿಗೆ ‘ಹೆಂಡತಿ’ ಎಂದು ಹೇಳುವರಾದರೂ ಹೇಗೆ....? ಹೆಂಡತಿ ಎಂದು ಹೇಳಿರದಿದ್ದರೆ.....?

ಜನಕ್ಕೆ ಮನದಲ್ಲಿ ಸಂಶಯ ಕಲ್ಪಿಸಲು ಅವಕಾಶ ..

ಚಿಕ್ಕದಾದ ಒಂದೇ ಒಂದು ಕೇಂಡಿಯು ಮನಿ. ಅದರಲ್ಲಿರುವವರು ನಾನು-ಕುಲಕರ್ಮಿಯವರು ಆಣ್ಣನ ಮನಿಗೆ ಒಂದ ತಂಗಿ ಇರುವದಾದರೆ ಒಂದು ತಿಂಗಳು, ನಾಲ್ಕು ತಿಂಗಳು, ಅಲ್ಲದೆ ದಿನಗಳಿಯಲು ಆಲ್ಲ. ತಿಂಗಳಾನು ತಿಂಗಳು, ವರುಷಾನು ವರುಷ ಒಂದೇ ಕೊಣೆಯಲ್ಲಿ ಸಂಸಾರ ವಾಡಿಕೊಂಡಿರುವವರು ಯಾರು....? ಸಂಬಂಧವಿಲ್ಲದ ಅಪರಿಚಿತ ತರುಣ ತರುಣಿಯರು ಇರಬಹುದೆ .. ? ತರುಣ-ತರುಣಿಯರು ಸಂಬಂಧವಿಲ್ಲದಂತೆ ಉಳಿಯಲು ನಾಧ್ಯವೇ....?

ಜನದ ಪ್ರಶ್ನೆಗೆ ನಾವೆಷ್ಟು ದೊಡ್ಡದಾಗಿ ಉತ್ತರ ಕೊಟ್ಟಿರೂ ಅದು ಸತ್ಯವೇನ್ನಿಸಲಾರದು.

.... ಈ ವಿಚಾರ ಕುಲಕರ್ಮಿಯವರಿಗೆ ಇಲ್ಲವೇ....? ಇದ್ದರೆ ಅದಕ್ಕೆ ಅವರು ಯೋಚಿಸುವ ಪರಿಹಾರವಾವುದು....? ಆರಂಭದಲ್ಲಿ ಏನೊಂದನ್ನು ಹೇಳಿ ಮುಕ್ಕಾರಾಗಿದ್ದರೂ ಇಂದು ಅವರಿಗೆ ಮುಕ್ಕಿದೊರಕುವದು ಹೇಗೆ....? ಈ ವಿವಯ ಈ ವಿಚಾರ ಕುಲಕರ್ಮಿಯವರನ್ನು ಕಂಗಡಿಸಿರಬಹುದು.

ಅವರಿಗೆ ನನ್ನಿಂದಾಗಿ ಎಂತಹ ತೋಂದರೆ....? ‘ಹೆಣ್ಣು’ ಎಂದರೆ ದೇವತೆ ಎಂದು ಕರೆಯುವದು ಹುಟ್ಟುತ್ತನ್ನದ್ದು. ಹೆಣ್ಣು ದೇವತೆಯಲ್ಲ; ಮಾರಿ.

ಅವಕ್ಕನ್ನು ರಕ್ಷಿಸುವದಕ್ಕೆಂದು ಇಟ್ಟು ಕೊಂಡರೂ ಸಾಂಕ್ರಾಮಿಕ ರೋಗದಂತೆ ರಕ್ಷಿಸುವವರನ್ನೇ ತನ್ನ ವದಕ್ಕೆ ಸಿದ್ಧಾಗಾಗುವಳು.

ದಯಾ ಹೃದಯರಾದ ಅವರು ದಯೆಯಿಂದ ಮೃತ್ಯುವಿನ ಮುಖ ದಿಂದ ನನ್ನನ್ನೇತ್ತಿ ತಂದರು.

ಅವರ ದಯೆಯೇ ಅವರಿಗೆ ಇಂದು ಉರುಳಾಗಿದೆ. ಅದು ಅವರನ್ನು ಚಿಗಿಯುತ್ತಿದೆ.

ಅವರು ಇದರಿಂದ ಮುಕ್ಕಾಗುವದು ಹೇಗೆ...?

ನನ್ನ ಮೃತ್ಯು ಅವರನ್ನು ಈ ಉರುಲಿನಿಂದ ಮುಕ್ತಮಾಡಬಹುದು.
ನನ್ನ ಸಾವು ಸಾವಿರ ಸಂಕಟಗಳನ್ನು ಪರಿಹಾರ ಮಾಡುವ ಸಂಜೀವಿನಿ
ಯಾಗಿದೆ.

ಕುಲಕರ್ಣಿಯವರ ಸಂಕಟ ಪರಿಹಾರವಾಗುವದು.

ಕಾಮಿನಿಯ ಕಳವಳ ಕಡಿಮೆಯಾಗುವದು.

ತಂದೆ ತಾಯಿಗಳು ನಿತ್ಯಿಂತರಾಗುವರು.

ರಂಗನ ಹೆದರಿಕೆ ಇಲ್ಲದಾಗುವದು.

ರಂಗನಿಗೆ ತಾನು ನನಗೆ ಮಾಡಿದ ಅನ್ಯಾಯಕ್ಕಾಗಿ ಹೆದರಿಕೆ. ಒಂದಿ
ಲೊಳ್ಳಿಂದು ದಿನ ನಾನಿಲ್ಲಿ ಬಂದು ತನ್ನ ಎದೆಯ ಮೇಲೆ ಈ ಮಗುವಿನ
ಸಹಿತವಾಗಿ ಕುಳತುಕೊಳ್ಳುವೇನೋ ಎಂದು.

ಈ ಹಾಳಾದ ಕಲಂರಿತಿಯಾನ ಹೆಣ್ಣು ಬಂದು ಮತ್ತೆ ಎಲ್ಲಿ ತನ್ನ
ಮಾನಕ್ಕೆ ಕಪ್ಪು ಸವರುವದೇನೋ ಎಂಬ ಚೀಂತಿ ತಂದೆ-ತಾಯಿಗಳಲ್ಲಿ.

ಇವಳನ್ನು ದಾರಿಗೆ ಹೆಚ್ಚುವಕಾರ್ಯ ಇನ್ನು ಸನ್ನಿಂದಾಗಿಲ್ಲವಲ್ಲ ಎಂಬ
ಕಳವಳ ಕಾಮಿನಿಯಲ್ಲಿ.

ದಾರಿಯಲ್ಲಿ ಹೋಗುವ ಭೂತವನ್ನು ತಂಡು ಕೊರಳಲ್ಲಿ ಕಟ್ಟಿಕೊಂಡ
ಸಂಕಟ ಕುಲಕರ್ಣಿಯವರಲ್ಲಿ

ಈ ಎಲ್ಲದಕ್ಕೆ ಒಂದೇ ಒಂದಾದ ಪರಿಹಾರ—

ಮೃತ್ಯು ನನ್ನ ಮೃತ್ಯು.....

ನಾನು ಸಾಯಿಬೇಕು.

ಬದುಕುವ ಆಶೀರ್ಯದೆ. ಸಾಯಲು ಬೇಡವಾಗಿದೆ.

ನಾನು ಸಾಯಂವದು ಬೇಡವಾದರೆ ಇನ್ನೊಬ್ಬರು ನಾಯಬೇಕು ನನ್ನ
ಬದುಕುವ ಆಶೀಗೆ ಇನ್ನೊಬ್ಬರು ತನ್ನ ಬದುಕಿನ ಆಶೀ ಬಿಡಬೇಕು.

ಇದರಿಂದ ನಾನು ದೊರಕಿಸುವದಾದರೂ ಏನು....? ಕುಲಕರ್ಣಿಯ
ವರ ಕೊರಳಿಗೆ ಉರುಲು ಹಾಕಿ ನಾನು ಬದುಕುವದಾದರೂ ಏಕೆ....? ಹೇಗೆ?

ಮುಣಿಗುವವನ ಮೇಲೆ ಮತ್ತೊಂದು ಭಾರ... ಆದರಿಂದ....

ಆದರಿಂದ ಇಬ್ಬರಿಗೂ ಜಲಸಮಾಧಿ.

ಮುಖುಗುವವನ ಭಾರ ಕಡಿಮೆಯಾದರೆ....?

ಹೇಗೊ ಕೈ ಬಡೆಯುತ್ತ ತೀರವನ್ನ ತಲುಪಬಹುದು.

ನನ್ನ ತಾಂಗದಿಂದ ಕುಕಣೆಯವರು ಬದುಕೆಲು ಸಾಧ್ಯವಿದೆ.

ನನ್ನ ಸ್ವಾಧ್ಯಾದಿಂದ ಇಬ್ಬರೂ ಬದುಕುವದು ಅಸಾಧ್ಯ....

ನನ್ನನ್ನ ಬದುಕಿಸಿದವನ್ನು ನಾನು ಕೊಲ್ಲಬೇಕೇ....?

ಅದರಿಂದ ನನಗೆ ದೂರಿಯಾವ ಲಾಭ....?

ಪನ್ನಾ ಇಲ್ಲ. ಅವರ ಜೊತೆಗೆ ನಾನೂ ಸಾಯಾವೇ.

ಪನಾದರೂ ನನಗೆ ಸಾವು ತಪ್ಪಿದ್ದಲ್ಲ. ಆದ್ದರಿಂದ ನಾನು ಸತ್ತು ಅವರನ್ನಾದರೂ ಬದುಕಿಸಬಾರದೇಕೇ? ಆವರು ಬದುಕಿದರೆ ನನ್ನುಂತಹ ಸಾವಿರಜನಿಗೆ ನೀರಳಾಗುವ ಮರವಾದಾರು. ನನ್ನ ಮರಣ ಅವರ ಬಾಳನ ಮರಕ್ಕೆ ಕಣಸಿದ ನೀರು ಆಗಲಿ ಅದರಿಂದ ನಾನು ಕೃತಾರ್ಥಕ್ಕು.

ಹಾಳಾದ ಜೀವಕ್ಕೊಂದು ಸಮಾಧಾನ ಸಾವಿನಿಂದ

ಸಾವಿನಿಂದ ನನಗೂ ಸಮಾಧಾನ. ಉಳದವರಿಗೂ ಸಮಾಧಾನ. ಹೀಂದೆಂದು ದಿನ ಹಾಳಾಗಿ ಎಲ್ಲರಿಗೂ ಬೇಡವಾಗಿ ಸಾಯಲು ಹೊರಟಿದ್ದೆ. ಇಂದು ಎಲ್ಲರಿಗೂ ಬೇಕಾಗಿ ಸಾಯಲು ಹೊರಟಿರುವೆ.

ಎಲ್ಲರಿಗೂ ಬೇಕಾಗಿ ಸಾಯುವದರಲ್ಲಿಯೇ ಮಾನವನ ಜೀವನದ ಕೃತಾರ್ಥತೆ, ಸಾರ್ಥಕತೆ.

ಸಾವು ಯಾರಿಗೂ ಬಿಟ್ಟಿದ್ದಲ್ಲ. ಬೇಡವೆಂದರೂ ಬಿಡು ಸಾವು. ಹೆದರಿದೂರೋಡಲು ಪ್ರಯತ್ನಿಸಿದರೂ ಮೃತ್ಯುವಿನ ಹಸ್ತದಲ್ಲಿಯೇ ಮಾನವನ ಸುತ್ತುಟ.

ಸಂಸಾರದ ಸಮಸ್ತ ನರರು ಮೃತ್ಯುವಿನ ಹಸ್ತದ ಮೇಲೆ.

ಎಂದಾದರೂ ನಾಯಲೇಬೇಕು. ಇಂದು ಸಾಯುವದರಿಂದ ನನ್ನವರಿಗೆ ಸುಖವಿದೆ. ನನ್ನಿಂದಾಗಿ ಆಸುಖಿಗಳಾದವರಿಗೆ ಸುಖ ದೂರಿಯಾವಧು. ನನ್ನಿಂದಾಗಿ ದುಃಖಿಗಳಾದವರ ದುಃಖದ ಕೇಳನೆ ನನ್ನ ಸಾವಿನಿಂದಾಗುವದು.....

...ನಾನು ಹುಚ್ಚಿ....ನನ್ನೊಂದಾಗಿ ದುಃಖಿಗಳಾದವರಾದರೂ ಯಾರು ? ದುಃಖವಡಗಿರುವದು ಸ್ತೀತಿಯಲ್ಲಿ. ನನ್ನನ್ನು ಸ್ತೀತಿಸುವವರು ಯಾರಾದರೂ ಇರುವರೆ ಈ ಜಗದಲ್ಲಿ?

ಇಲ್ಲ ...ಯಾರೆನ್ನ ಇಲ್ಲ ಒಬ್ಬರೂ ಇಲ್ಲ. ಯಾರೊಬ್ಬಿರೂ ಇಲ್ಲ.

ಎಲ್ಲರೂ ಸ್ವಾಧಿಗಳು. ಎಲ್ಲರಲ್ಲಿಯೂ ಸ್ವಾಧ್ಯವಡಗಿದೆ. ಎಲ್ಲರಿಗೂ ತಮ್ಮ ಸುಖಬೇಕು. ತಮ್ಮ ಸ್ವಾಧ್ಯಬೇಕು.

ಹೆತ್ತುವರ ನೆತ್ತುರವೇ ಮುಖತೀರುತ್ತಾಗಿ ಬೆಳೆಯುವದು ಸಂತಾನದ ರೂಪದಲ್ಲಿ.

ತಮ್ಮ ಮಾನಸಕ್ಕೆ ತಮ್ಮ ಸುಖಕ್ಕೆ ಬಾಧೆ ಬರುವದೆಂದು ಹೆತ್ತುವರೇ ತಮ್ಮ ನೆತ್ತುರದ ಮುಖತೀರು ಸಂತಾನದ, ನನ್ನ ಕತ್ತಿಗೆ ಕೈಹಾಕೆದರು ! ತಮ್ಮ ಯಾರಿಂದಲೂ ಆಗಿವದೇ ಇಲ್ಲವೇ...? ತಮ್ಮ ಮಗಳಿಂದ ತಮ್ಮಗಳಾಗದಂತೆ ದಕ್ಷತೆ ವಹಿಸುವದು ತಂದೆ ತಾಯಿಗಳ ಕರ್ತವ್ಯವಲ್ಲವೇ....? ಹೆಣ್ಣಾಗಿ ಹುಟ್ಟಿದವರೆಲ್ಲರೂ ನಾವಿಶ್ರಿಯ ಆವಶಾರಿಯೇ ಇರುವರೇ....? ತಂದೆ ತಾಯಿಗಳ ಶಿಕ್ಷಣದಿಂದಾಗಿಯೇ ಅಲ್ಲವೇ ಸಾವಿಶ್ರಿಯ ಯಮನಿಂದ ಹೋರಾಡಿ ಪತಿಯ ಪ್ರಾಣರಸ್ತೀಸಿದ್ದುದು....?

ಅಂತಹ ಶಿಕ್ಷಣ ನನ್ನನ್ನು ಹೆತ್ತುವರು ನನಗೆ ಕೊಟ್ಟಿದ್ದರೇ....? ಕರ್ತವ್ಯಜ್ಯುತಿಗಾಗಿ ಶಿಕ್ಷೆಯಾಗಬೇಕಾದುದು ಹೆತ್ತುವರಿಗೆ.

ಆದರೆ ಆದದ್ದು ನನಗೆ.

ಅವರಲ್ಲಿಯೇ ನನಗಾಗಿ ಸ್ತೀತಿಯಿದ್ದು ದಾಗಿದ್ದರೆ—? ಪರಸ್ಪರಿತಿಯನ್ನು ದುರಿಸಲು ಹೇಳುತ್ತಿದ್ದರು. ಧ್ವನಿ ಕೊಡುತ್ತಿದ್ದರು. ನನ್ನನ್ನು ಆ ಆವಸ್ಥೆಗೆ ಗುರಿಮಾಡಿದ ‘ದುರ್ಘಾತ’ನನ್ನು ಎಳೆದು ತರುತ್ತಿದ್ದರು.

ಹಾಗೆ ಯಾವುದೂ ನಡೆಯಲ್ಲ. ಏಕೆಂದರೆ ಅವರಿಗೆ ತಮ್ಮ ಮಾನದ ವಿಚಾರ. ತಮ್ಮ ಸುಖದ ವಿಚಾರ ಆದಕ್ಕೆ ಅವರು ಹೇಳಿದರು—

“ನೀನು ಸತ್ತುರೆ ನಾವು ನಿಶ್ಚಿಂತರಾಗುವೆವೆ.” ಎಂದು

ಇಂದು ತಾವು ಹೆತ್ತು ತಮ್ಮ ಮಗಳಿಗೆ ಕೊಟ್ಟಿ ಸ್ತೀತಿಯ ಉದ್ದೇಶಿಗೆರೆ. ಪ್ರೀತಿಯಂತೆ ! !

ಅ ಶಬ್ದದ ಅರ್ಥವಾದರೂ ಜನಕ್ಕೆ ಗೊತ್ತಿದೆಯೇ....?

ರಂಗನೂ ಮಾತು ಮಾತಿಗೆ ಹೇಳುತ್ತಿದ್ದೆ. “ನಿಮಿಂದು... ನಾನು ಸಿನ್ನನ್ನು ಪ್ರೀತಿಸುವೆ” ಎಂದು ‘ವಿನುಲ್’ಯನ್ನು ಹಾಳುಮಾಡಿ ‘ನಿಮಿ’ ಎಂದು ಅಹಂಕಾರ ಗೊಳಿಸಿದವನಲ್ಲಿ ಪ್ರೀತಿ ಎಲ್ಲಿಯದು? ಬೆಳೆಯುವ ದೇಹದ ತೇಜದಿಂದ ಅಂಥನಾದ ಆತ ದೇಹದ ಬೆಳೆವಣಿಗೆ ಸರಿಯಾಗಿ ತಲೆ ಬೆಳೆಯಿದಿದ್ದ ನಷ್ಟನ್ನು ಖಿನ್ನ ವಿಷಿಷ್ಟ ಮಾಡಿದ. ಹಾಗೆಲ್ಲ ವಾಡುವಾಗಲೂ ಈತ ಹೇಳುವದು “ನಾನು ಸಿನ್ನನ್ನು ಪ್ರೀತಿಸುವೆ.” ಎಂದು.

ಕೊನೆಗೆ ಆದೇ ಪ್ರೀತಿಯಂದಲೇ “ನನಗೇನೂ ಆರಿಯದು ಎಂದು ಹೇಳಿದ.

ಪ್ರೀತಿಯಂತೆ ಪ್ರೀತಿ !

ಇವರನ್ನು ಸುಟ್ಟುಹಾಕುವವನ್ನು ಕೊಡೆ ಬರುತ್ತದೆ. ಕಾಮಿನಿ ಹೇಳುವದೇನೂ ಆಸಕ್ತಿವಲ್ಲ. ಈ ಗಂಡಸು ಜಾತಿಗೆ ನೀತಿಯನ್ನು ವದಿಲ್ಲ. ಮಂಗ ಗಳು ಬಾಲವನ್ನು ಕೆಳೆದುಕೊಂಡು ಬಾಯಿ ಪಡೆದುಕೊಂಡಿದ್ದಾರೆ ಅಪ್ಪೆ. ಬಾಯಿಗೆ ಒಂದ ಆಶ್ವಾಸನ ಕೊಟ್ಟು ನೀತಿಯನ್ನು ಮೊಟ್ಟೆ ತಮ್ಮ ಸ್ವಾರ್ಥ ವನ್ನು ಸಾಧಿಸಿಕೊಳ್ಳುವರು. ಕೊನೆಗೆ ಬೀಸಾಡುವರು ರಸವನ್ನು ಹೀರಿದ ಸಿಪ್ಪೆಯಂತೆ.

ನಾನು ಮೋಸ ಹೋದಿ. ಮಗುವಿಗೆ ತನ್ನಲು ಕೊಟ್ಟು ಕೊರಳಲ್ಲಿಯ ದನ್ನು ಕಸಿದುಕೊಳ್ಳುವ ಕಳ್ಳನಂತೆ ರಂಗ ನನಗಿ ತೋರಿಕೆಯ ಪ್ರೀತಿಯನ್ನು ಕೊಟ್ಟು ನನ್ನ ಮಾನವನ್ನು ಕಸಿದುಕೊಂಡು ಹೋದಿ... ನಾನು ಹಾಳಾದೆ... ಹಾಳಾದೆ....

ಪ್ರೀತಿಯ ಮೋಸದಿಂದ ಹಾಳಾದೆ. ಈ ಸ್ವಾರ್ಥಿಗಳ ಜಗದಲ್ಲಿ ಸ್ವಾರ್ಥಿಗಳ ಸ್ವಾರ್ಥಕ್ಕೆ ಬಲಿಯಾಗಿ ನಾನು ಹಾಳಾದೆ..... ಅಪ್ಪೇ ಆಲ್ಲ. ನನ್ನನ್ನು ಉಳಿಸಲು ಸಿದ್ಧರಾದವರನ್ನು ಹಾಳುಮಾಡಲು ಹೂರಿರುವೆ.

ಬೀಡಿ.... ಈ ಜೀವ ಬೀಡ. ಈ ಹಾಳಾದ ಜೀವ ಬಾಳುವದರಿಂದ ಇನ್ನು ಉದವರೂ ಹಾಳಾಗುವರು.

ಇಲ್ಲ ನನ್ನನ್ನು ಬಾಳಸಿದವರನ್ನು ನಾನು ಕಾಡಿಸಲಾರೆ. ನನ್ನನ್ನು ಉಳಿಸಿದವರನ್ನು ನಾನು ಹಾಳು ಮಾಡಲಾರೆ. ನನ್ನ ಉಪಕಾರಿಗೆ ಅವಕಾರ ಮಾಡಲಾರೆ.

ಅವರು ಯಕಾರಿಗಳು. ಅವರು ಮಹಾನುಭಾವರು. ಅವರು ದೇವ ರಂತಹರು. ಅವರು ನಾಧುಗಳು. ಅವರನ್ನು ನಾನು ದೊರಕಿಸದಿದ್ದೇರೂ ಅವರ ಸನ್ನಿಧಿಯಲ್ಲಿ ನಾನು ದೊರಕಿಸಿದ್ದುದು ತುಂಬ. ಯಾವಾಗಲೂ ಅವರ ಅಡಿಯಲ್ಲಿ ಬಿದ್ದುಕೊಂಡಿರಬೇಕೆಂಬ ನನ್ನ ಇಚ್ಛೆ ಪ್ರೋರಾವಾಗದಿದ್ದೀರೂ ನನ್ನ ಚಿತ್ತಿಗೆ ಅವರ ಹಸ್ತದಿಂದಲೇ ಬೆಂಕಿ ಕೊಮುನ ಇಚ್ಛೆಯಾದರೂ ಪ್ರೋರಾವಾಗುವದು.

ಅವರೇ ನನ್ನ ಚಿತ್ತಿಗೆ ಬೆಂಕಿ ಕೊಡುವವರು. ಅವರಲ್ಲದೇ ಇನ್ನಾರು ನನಗೆ ಈ ಜಗದಲ್ಲಿ? ಅವರೇ ನನ್ನ ಸರ್ವಸ್ವ ಅವರಿಂದಲೇ ಬಾಳಿದೆ ಇಲ್ಲದಿದ್ದರೆ ಅನಾಧ ಹೆಣವಾಗಿ ಹದ್ದು ಕಾಗೆಗಳಿಗೆ ಅನ್ನವಾಗುತ್ತದ್ದೆ.

ಅವರು ಬದುಕಿಸಿದರು. ಅವರು ಬಾಳಿಸಿದರು.

ಅಂದು ಬದುಕಿಸಿದವರು— ಇಂದಿನವರೀಗೆ ಬಾಳಿಸಿದವರು. ಇಂದು ಕೂಡ ಬದುಕಿಸಲಾರರೆ...? ಇನ್ನುಮುಂದೆ ಬಾಳಿಸಲಾರರೆ...? ಅದಕ್ಕೆ ಅವರು ಅಸಮರ್ಥರೆ...?

ಜನರು ಅವರಿಗೆ ಏನೆಂದರು ಎನ್ನುವದನ್ನು ಇಂದು ವಿಚಾರ ಮಾಡಿ ಪ್ರಯೋಜನವೇನು...? ಹೇಳಬಾರು ಹಿಂದಂತೇ ಹೇಳಿದ್ದಾರೆ.

ಹಾಗೆಲ್ಲ ಹೇಳಬಾರದೆಂಬ ವಿಚಾರವನ್ನು ಅಂದು ಮಾಡಬೇಕೆಂತು ಲ್ಲದೆ ಇಂದು ಅಲ್ಲ. ಅಂದು ನಾನು ಅವರ ಮನೆಯಲ್ಲಿ ಕಾಲಿಟ್ಟಿದ್ದ ಕ್ಷೋಂದು ಅಪವಾದ. ಇಂದು ನಾನವರ ಮನೆಯಿಂದ ಕಾಲುಕಿತ್ತಿದ್ದಕ್ಕೆ ಮತ್ತೊಂದು ಅಪವಾದ.

ಅಂದು ನಾನವರ ಮನೆಯಲ್ಲಿ ಕಾಲು ಹಾಕಿದಾಗ ಜನರು ನನ್ನನ್ನು ಅವರ ಪತ್ತಿ ಎಂದು ತಿಳಿದುಕೊಂಡಿರಬಹುದು. ಅದಕ್ಕಿಂತ ಹೆಚ್ಚಿಗೆ ತಿಳಿದು ಕೊಳ್ಳುವ ಶಕ್ತಿ ವಿಚಾರವಾದರೂ ಎಲ್ಲಿದೆ ಜನರ ಹತ್ತಿರ? ಇಂದು ನಾನವರ ಮನೆಯಿಂದ ಹೊರಗೆ ಹೋಗಿ ಮೃತ್ಯುವಿಗೆ ಆಹತಿಯಾದರೆ— ಜನ ಅದರ

ಅಪವಾದವನ್ನು ಹೊರಿಸುವದು ಆ ನಿಷ್ಣಾಪ ನನ್ನ ಉತ್ಸರ್ಕಾರ ಕರ್ತೃವಿಗೆ ಅಲ್ಲವೇ?

ಅಹೆದು ಜಗ ಹಾಗೆಯೇ ಹೇಳುವದು. ಕುಲಕರ್ಮಿಯವರೇ ಹೊಲೆ ಮಾಡಿರಬೇಕು ಎನ್ನುವರು. ಜನದ ನಾಲಿಗೆ ಎಲಬಿರುವದೇ?

ಬದುಕಿ ಅವರಿಗೆ ಕಷ್ಟಕೊಟ್ಟೆ

ಸತ್ತು ಶೂಡ ಕಷ್ಟಕೊಡಲು ಹೊರಸ್ಥಿರುವೆ.

ಸಾಂಸುಭಾರದಾದರೆ ಇದ್ದ ನೂಡುವದಾದರೂ ಏನು...?

ಸಾನು ಇರುವದರಿಂದಾದರೂ ಆವರು ಸುಖಿಯಾಗಬಹುದೇ...?

ಅವರನ್ನೇ ಕೇಳಿ ಬಿಡಬೇಕೆನ್ನಿಸುತ್ತದೆ. ಆದರೆ ಕೇಳುವದಾದರೂ ಹೇಗೆ...? ಈ ವಿಚಿತ್ರಸನ್ನಿನೇಶದಿಂದ ಬಿಡುಗಡೆಯಾಗುವದು ಹೇಗೆ....? ನಿತ್ಯಹೆಗಲು ರಾತ್ರಿ ಇದುವೇ ತಲೆ ತಿನ್ನುವ ತಲೆ ಕೆಡಿಸುವ ವಿಚಾರ. ಯಾವುದೊಂದು ನಿರ್ಧಾರಕ್ಕೆ ಬರಲೇಬೇಕು.

ನಿರ್ಧಾರಕ್ಕೆ ಬರುವವರಾರು....? ನನ್ನದಂತೆ ನಿರ್ಧಾರವಿದೆ. ಉಳಿದುದು ಅವರ ವಿಚಾರ.

ಅವರ ವಿಚಾರ ನನ್ನ ವಿಚಾರಕ್ಕೆ ಸರಿ ಹೋಗುವಂತಿದ್ದರೆ ಸರಿ. ಇಲ್ಲದಿದ್ದರೆ...? ಹಾಳಾದ ಹೆಣ್ಣು ತಾನಾಗಿ ಹೋಗಿ ವಿವಾಹದ ವಿಚಾರವನ್ನೀತಿದರೆ ಮಾಡಿಕೊಳ್ಳಬೇಕಾದವರು ಒಮ್ಮೆಬೇಡನೆ....?

ಸಾನು ಕೇಳಿ ವದಾದರೂ ಹೇಗೆ...? ಅವಿವಾಹಿತಿ ನಾನಾದರೂ ಈನ್ನೀಯಲ್ಲ. ಈನ್ನೀಯಲ್ಲದವರು ವಿವಾಹಕ್ಕೆ ಸಿದ್ಧಿ ಖಾಗಿರುವದು ಸ್ವಾಭಾವಿಕ. ಏಕೆಂದರೆ ವಿವಾಹದಿಂದಲೇ ಹಾಳು ಜೀವನಕ್ಕೆ ಮುಕ್ತಿ. ಆದರೆ ಮುಕ್ತವಾಡುವವರು ಸಿದ್ಧಿ ರಾಗಬೇಕಲ್ಲವೇ?

ಅಂತಹ ವಿವಾಹಕ್ಕೆ ವಿರೋಧ ಹೆಚ್ಚು. ಮನೆಯವರ ವಿರೋಧ. ಹೊರಿಗನವರ ವಿರೋಧ. ಅಲ್ಲದೆ ಅವಹೇಳನೆ. ಹಾಳಾದವರ ಜೊತೆಗೆ ವಿವಾಹಕ್ಕೆ ನನ್ನ ಅಣ್ಣಿ ಸಿದ್ಧಿನಾದರೆ ಅದಕ್ಕೆ ಸಾನು ಕೂಡ ವಿರೋಧಿಸುವೆ! ಆದಕ್ಕೆ ಕಾರಣ ಹಾಳಾದ ವೃತ್ತಿಗಾಗಿದ್ದ ದ್ವೀಪವಲ್ಲ. ಸಮಾಜದ ಸೀತೆ ರೀತಿಯ

ಪರಂಪರೆಯಲ್ಲಿ ಬೆಳೆದ ಮನ ವಿಚಾರಕ್ಕೆ ಒಪ್ಪಿತವಾದ ವಿಷಯಗಳನ್ನು ಕೊಡು
ಮಾಡಲು ಸಿದ್ಧರಾಗುವದಿಲ್ಲ ನಾವು.

ಅದೇ ಪನ್ನಿಸ್ತು ಕುಲಕರ್ಮಿಯವರಿದ್ದರೇ....?

ಅವರ ವಿಚಾರಗಳು ಉನ್ನತವಾಗಿವೆ. ಆದರೆ ಅವರು ಕೊಡು ಸಮಾಜದ
ಪರಂಪರೆಯಲ್ಲಿ ಬೆಳೆದು ಬಂದವರಲ್ಲವೇ..? ಸಮಾಜದಲ್ಲಿ ಬಾಳುವವರಲ್ಲವೇ?

ನಾನು ಆವಶ ಬಾಳುವೆಯ ದಾರಿಯಲ್ಲಿಯ ಆಡ್ಡಗಲ್ಲಾಗಬಹುದು.
ನನ್ನನ್ನು ಕಟ್ಟಿಕೊಳ್ಳುವದರಿಂದ ಸಮಾಜದ ಆವಹೇಳನೆಗೆ ಅವರು ಗುರಿಯಾ
ಗಬಹುದು...

ಆದರೆ ಇವೆಲ್ಲ ನನ್ನ ವಿಚಾರಗಳು. ನಿರಾಶೆಯಲ್ಲಿ ಬೆಂದವಳ ಆಶೆಯ
ವಿಚಾರ. ಹಾಳಾದ ದೇಹದಲ್ಲಡಿಗದ ವಿಕ್ರೆ ಮನದ ವಿಚಾರ....ವಿಚಾರ....

ರಾತ್ರಿಯಲ್ಲಿ ವಿಚಾರ.... ಹಗಲಲ್ಲಿ ವಿಚಾರ... ಬೆಳಕಿನಲ್ಲಿ ವಿಚಾರ...
ಕತ್ತಲೆಯಲ್ಲಿ ವಿಚಾರ....

ಈ ವಿಚಾರದ ಗಭ್ರವಸೀನ್ಯದೆಂದು ಆಚಾರದ ಜನನವಾಗಬೇಕಿತ್ತು.

ಜನನವಾಗುವದೆಂಬ ಆಶೆ ಇರದಿದ್ದರೂ ಜನನವಾಗಬೇಕೆಂಬ ಆಶೆ
ಇತ್ತು. ಆಶೆಯ ಸಂತಾನ ಅನಂತವಾದರೂ ಒಂದೊಂದು ಅಂತವಾಗಲೇ
ಬೇಕು. ಒಂದು ಆಶೆ— ಪೂರ್ಣವಾದದೂ ಆಗಬೇಕು. ಇಲ್ಲವೇ ನಿರಾಶೆ
ಯಲ್ಲಾದರೂ ಪರಿಣಮಿಸಬೇಕು. ಏನೇ ಆದರೂ ಆದಕ್ಕೂ ಅಂತವಿದೆ.
ಅಂತವಾಗುವದು. ಅಂತವಾಗಲೇಬೇಕು ಇದು ಜಗದ ನಿಯಮ.

ಮನುಷ್ಯ ನಿಮಿಂತ ನಿಯಮ ಮುರಿದು ಹೋಗಬಹುದು. ಆದರೆ ನಿನ
ಗೆದ ನಿಯಮ ಮುರಿಯಲಾರದು. ಏಕೆಂದರೆ ಮುರಿಯುವಂತಹ ನಿಯಮ
ಗಳನ್ನು ನಿಸಗೆ ನಿಮಿಂತ ಸುವರ್ದೇ ಇಲ್ಲ.

ನನ್ನ ಆಶೆಗೂ ಕೊಡು ಒಂದು ದಿನ ಅಂತವಾಯಿತು.

ನಿರಾಶೆಯಲ್ಲಿ ಅಲ್ಲ. ಆಶಾಪೂರ್ಣ ಯಾಗಿ.....

ಆಶಾಪೂರ್ಣ.....

ಅಹುದು ಸನ್ನ ಆಶಾಪೂರ್ಣ ನಿಮಿಂತೆಯ ಆಶಾಪೂರ್ಣ. ಸುಮಿತ್ರೀಯ
ಆಶಾಪೂರ್ಣ—

“ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ” ಎಂದು ಕುಲಕರ್ಮಯ ವರು ಒಂದುದಿನ ಹೇಳಿದರು.

ತಮ್ಮ ವಿಚಾರವನ್ನು ಹೇಳಿದರು. ತಮ್ಮ ಜೀವನದ ಕತೆ ಹೇಳಿದರು. ಬರಬರು ದಾದ ಕಷ್ಟಗಳ ವಿಚಾರ ಹೇಳಿದರು. ನಾನು ಮಾಡಬೇಕಾದ ಕರ್ತವ್ಯಗಳನ್ನು ಹೇಳಿದರು. ತಾವು ನನಗಾಗಿ ಮಾಡಬುದಾದುದನ್ನು ಹೇಳಿದರು.... ಎಲ್ಲವನ್ನೂ ಹೇಳಿದರು ಯಾವುದನ್ನೂ ಬಿಡದೆ ಹೇಳಿದರು. ಮತ್ತು ಹೇಳಿದರು “ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ” ಎಂದು.

ಎಂದೂ ವಿವಾಹವನ್ನೇ ಮಾಡಿಕೊಳ್ಳಬಾರದೆಂದು ನಿರ್ಧರಿಸಿದ ತಾವು ಕೂಡ ವಿವಾಹಕ್ಕೆ ಸಿಧ್ರರಾಗಬೇಕಾದುದನ್ನು ಹೇಳಿದರು. ನನಗಾಗಿ ತುಂಬ ವಿಚಾರ ಮಾಡುತ್ತಿದ್ದಾರೆಂದು ಹೇಳಿದರು. ನಾನು ಅವರಲ್ಲಿಗೆ ಬಂದಂದಿನಿಂದ ನನ್ನ ವಿಚಾರ ಅವರ ತಲೆ ತಿನ್ನುತ್ತದೆಂದು ಹೇಳಿದರು. ನಿತ್ಯವೂ ತಿರುತುಗಿ ಅವರ ತಲೆ ಕೆಡಿಸುವ ಪ್ರಶ್ನೆ “ಇವಳ ವಿಚಾರವೇನು....? ಇದರಲ್ಲಿ ನನ್ನ ಪಾತ್ರವೇನು....?” ಎಂಬುದನ್ನು ವಿಚಾರ ಮಾಡಿದುದಾಗಿ ಹೇಳಿದರು.

ಅವರು ರಂಗನಿಗೂ ಕೂಡ ಓಲೆ ಬರೆದಿದ್ದರಂತೆ ಆದರೆ ಆತ ನಿಜಕ್ಕೂ ರಾಕ್ಷಸೇ.... ನಿತ್ಯ ನಿಯಮಗಳ ಸಭ್ಯತೆಗಳನ್ನರಿಯದ ಹುಂಬ.... ಅವ ತಿರುಗಿ ಅವರಿಗೆ ಬರೆದು—

“ನಿಮ್ಮ ಪಾಪದ ಹೊರೆಯನ್ನು ನನ್ನ ತಲೆಯಮೇಲೇಕೆ ಹೊರಿಸುವಿರಿ?” ಎಂದು.

ಕುಲಕರ್ಮಯವರಂತಹ ದೇವರಂತಹ ಮನುಷ್ಯರಿಗೆ ಆ ರೀತಿ ಬರೆದ ವನ ಸಂಸಾರ ಜೀವನ ಎಂದಾದರೂ ಸುಖಮಾಡುವಾಗಿ ಸಾಗಬಹುದೆ...? ಅವನಿಗೆ ಅಷ್ಟ ನೀರಾದರೂ ದೊರೆಯಬಹುದೆ...?

ಯಾರ ಜೀವನವೂ ಹಾಳಾಗಬಾರದು.... ಮನುಷ್ಯರಿನ್ನು ವರಿಂದ ತಪ್ಪಿಗಳಾಗುವದು ಸ್ವಾಭಾವಿಕ ”ಎನ್ನುವ ಮಹಾ ಉದ್ದೇಶದಿಂದ “ಹೊಸ ತಾರುಣ್ಯದಲ್ಲಿ ಇಂತಹದು ನಡೆಯುವದು, ಅದಕ್ಕಾಗಿ ಯಾರೂ ಸಾಚಿಕೆ ಪಟ್ಟುಕೊಳ್ಳಬೇಕಾಗಿಲ್ಲ. ಯಾವುದೋ ಅವುತ್ತೇ ಹೆಡರಿಕೆಯಿಂದ ಇಂತಹ ತಪ್ಪಿಗಳಾಗುವವು. ಆದರೆ ಆ ತಪ್ಪಿಗಳನ್ನು ತಿದ್ದಿಕೊಳ್ಳುವದರಲ್ಲಿ ಪುಷ್ಟಿ

ಷಾಥ್ರವಿದೆ. ಹೆನ್ನೀಯಿದೆ....” ಮುಂತಾಗಿ ಕುಲಕೆಟೆಯವರು ಆತನಿಗೆ ಬರಿದರೆ

ಆತ “ನನಗೆ ಹೆದರಿಕೆ ಎಂಬುದೇ ಇಲ್ಲ... ನನ್ನಿಂದ ಯಾವ ತಪ್ಪಿ ಅಗಿಲ್ಲ. ತಪ್ಪಿ ಮಾಡದ ನಾನು ಹೆದರುವದಾದರೂ ಏತಕ್ಕೆ..? ಯಾರಿಗೆ...?....ನಾನು ಯಾವುದೊಂದು ಕಾರ್ಯವನ್ನು ವಿಚಾರ ಪೂರ್ವಕವಾಗಿಯೇ ಮಾಡುವೆ ಆದುದರಿಂದ ನನ್ನಿಂದ ತಪ್ಪಿಗಳಾಗುವದು ಸಾಧ್ಯವೇ ಇಲ್ಲ.....ನನಗೆ ಯಾರಿಂದಲೂ ಏನನ್ನೂ ಕಲಿಯಬೇಕಾಗಿಲ್ಲ... ಯಾರೋ ಅಪರಿಚಿತ ರಾದ ನೀವು ಚಿರಪರಿಚಿತರಂತೆ ಹೇಳಲು ಬಂದದ್ದು ಆಶ್ಚರ್ಯದ ಸಂಗತಿ....” ಎಂದು ಬರೆದು ಮುಗಿಸಿದ್ದರೆ.. ಅಜ್ಞಾನಿ.... ಅವರಾಧಿ ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತಾನೆ. ಎಂದು ಹೇಳಬಹುದಾಗಿತ್ತು. ಆದರೆ ಆತ ಸಭ್ಯತೆಯ ಸರ್ವ ನಿರ್ಯಮಗಳನ್ನು ಕಾಲ್ಪೀಳಕ್ಕೆ ಮೆಟ್ಟು ಮುಂದೆ—

“ಅವಿವಾಹಿತ ತರುಣಿ ಬಸಿರಾದುದನ್ನು ತಂದೆ ತಾಯಿಗಳು ಕೂಡ ಸಹಿಸರು.....ನೀವು ಹೇಳುವ ತರುಣಿ ಇರುವದು ನಿಮ್ಮಲ್ಲಿ....ಇದೊಂದೇ ಸಂಗತಿ ಅಪರಾಧಿಗಳು ಯಾರು ಎನ್ನುವದನ್ನು ಸ್ವಷ್ಟಪಡಿಸುವದಕ್ಕೆ ಸಾಕ ಲಿವೆ....?” ಎಂದೂ ಬರಿದಿರುವ....

ರಾಕ್ಷಸ....ನನ್ನಲ್ಲಿ ದೇವತೆಯ ಶಕ್ತಿಯಿದ್ದ ದಾದರೆ ಈ ರಾಕ್ಷಸನ ನೆತ್ತು ದಲ್ಲಿ ಕ್ರೇತಾಳಿಯಾತ್ಮಿದ್ದೆ. ದೇವನ ಶಕ್ತಿಯಿದ್ದ ದಾದರೆ ಕರುಳಾಗಳ ಮಾಲೆಯನ್ನು ಕೊರಳಿಟ್ಟುಕೊಳ್ಳುತ್ತಿದೆ.

ನನಗೆ ಅನ್ನಾಯ ಮಾಡಿರುವ....ನನ್ನಮೇಲೆ ಅತ್ಯಜಾರ. ಮಾಡಿರುವ, ಪೂರ್ವ ಜನ್ಮದ ವೈರಿಯಾಗಿ ನನ್ನನ್ನು ಮನೆಯಿಂದ ದೂರ ಮಾಡಿರುವ... ಬೀದಿಯ ಪಾಲು ಮಾಡಿರುವ, ಪೂರ್ವಜನ್ಮದ ನನ್ನ ಪುಣ್ಯ ಸಾಕ್ಷಾತ್ಕಾರಿಸಿದಂತೆ ನನ್ನ ಉದ್ಘಾರಶಾಂಕಿ ಬಂದಿರುವ ದೇವರಿಗೆ ಕೂಡ ಅಂತಹ ಮಾತು ಹೇಳುವದೆ...? ಅಂತಹ ಮಾತುಗಳನ್ನುಹೇಳಿ ಮುಗಿಸದೆ ಕೊನೆಗೆ-

“....ಇದು ಶುದ್ಧ ಮೋಸಗಾರಿಕೆ....ನೀವುಕೂಡ ಮೋಸಕ್ಕೆ ಹೋಗಿರುವಂತೆ ಕಾಣಿತ್ತುದೆ... ಅಂತಹದೆ ಕೀಳು ಕೆಲಸ ಮಾಡಿ ಹಣ ದೊರಕಿಸುವ, ಹೊಟ್ಟಿ ತುಂಬಿಕೊಳ್ಳುವವರಿಂದ ನೀವು ದೂರಿರುವದು ಒಳತು.....ನೀವು

ಸಕಾಲದಲ್ಲಿ ಎಚ್ಚೆತ್ತು ಸರಿಯಾದ ದಾರಿಯನ್ನು ಹಿಡಿಯಿರಿ.....” ಎಂದೂ ಬರೆದಿರುವ.

ಅವನಿಂದಾಗಿ ಹೆತ್ತು ಮನೆಯಿಂದ ಹೊರತಾದೆ. ಎಂತಹದೇ ಇರಲಿ ಅದು ನನ್ನ ಮನೆಯಾಗಿತ್ತು. ಅವರು ಎಂತಹರೇ ಇರಲಿ ತಂದೆ ತಾಯಿಗ ಅದ್ದರು. ಹೆತ್ತು ಮನೆಯಿಂದ ಹೊರಡಿಸಿದ ಹೆತ್ತು ತಂದೆ ತಾಯಿಗಳಿಂದ ಅಗಲಿಸಿದ ಕೊನೆಯಲ್ಲಿ— ಕರುಣೆಯಿಂದ ಆಶ್ರಯ ಕೊಟ್ಟವರ ಮನದಲ್ಲಿ ಕೂಡ ವಿಷದ ಬೀಜವನ್ನು ಬಿತ್ತಲು ಹೊರಟಿದ್ದಾನೆ....ಪಾಸಿ....

ಆತನ ಮಾತನ್ನು ಇವರು ನಂಬಿದ್ದರೆ....?

ನಂಬಿದ್ದರೆ ಮತ್ತೆ ಬಿಡಿಯ ಪಾಲು. ಸಾವಿನೋಂದಿಗೆ ಸರಸ. ಇಲ್ಲದಿದ್ದರೆ....

ಮೈಮಾರಿ ಮೈ ಬಾಳಸುವದು, ಮೈ ತೆರೆದು ಮೈ ಮುಚ್ಚಿ ಕೊಳ್ಳುವದು....

ಎಂತಹ ಪುಣ್ಯವಂತನು ಆತ. ಯಾವ ಸುಮಾಹೂರ್ತದಲ್ಲಿ ಆತ ನನ್ನ ಅವನ ತಾಯಿ ಹೆತ್ತಿರಬಹುದು ? ನಾಗರೆ ಹಾವಿನ ಜಾತಿಯವನು... ! ಅವನನ್ನು ಬಸಿರಿದ್ದಾಗ ಅವನ ತಾಯಿಯಮೇಲೆ ನಾಗರ ಹಾವಿನ ನೇರಳು ಬಿದ್ದಿರಬಹುದು. ಅವನ ತಾಯಿ....

ಅವನ ತಾಯಿ ಎಂತಹ ಪುಣ್ಯವಂತಳು. ಎಂತಹ ಪುಣ್ಯವಂತಳ ಹೊಟ್ಟಿಯಲ್ಲಿ ಎಂತಹ ರಾಷ್ಟ್ರ ಹೊಟ್ಟಿದ್ದಾನೆ....! ಇಂತಹ ಮಕ್ಕಳಿಂದ ತಂದೆ ತಾಯಿಗಳ ಖದ್ದಾರವೆ....! ಇಂತಹರನ್ನು ನಂಬಿದರೆ ಮೆಗಿದು ಹೋರಿಯುತ್ತು. ಕೂಡಲಿನಿಂದ ಕೊರಳು ಕೊಯ್ದುವ ವಿಶ್ವಾಸ ಘಾತಕಿ....

ಕಾಮಿನಿ ಹೇಳಿವದೇನೂ ಅಸತ್ಯವಲ್ಲ. “ಹಾವನ್ನು ನಂಬು ಆದರೆ ಗಂಡಸರನ್ನು ನಂಬಬೇಡ. ನಂಬಿಗೆಗೆ ಯೋಗ್ಯವಾದ ಜಾತಿಯೇ ಆದಲ್ಲ. ಕ್ಷುರ ಮೃಗಗಳಂತೆ ಆಡವಿಯಲ್ಲಿ ವಾಸಿಸಬೇಕಾನ ಜನಾಂಗ ಅದು. ಆದರೆ ಸಾಧು ಶ್ರೀ ಜಾತಿಯ ಕರುಣೆಯಿಂದ ಉರಳಲ್ಲಿ ಬಾಳುವದಕ್ಕೆ ಬಂದಿದ್ದಾರೆ. ಅಷ್ಟೇ ಆದರೆ ಆದರ ಉಪಕಾರವನ್ನೂ ಕೂಡ ತೀರಿಕತೆಂಡಿಗಿದ್ದಾರೆ! ವಿಶ್ವಾಸ ಘಾತಕಿಗಳು....ಉಂಡ ಮನೆಗೆ ನರದು ಬಗೆಯುವವರು. ಪಾಪ....ಎಂದು

ಆಶ್ರಯ ಕೊಟ್ಟಿರೆ ಆಶ್ರಯ ಕೊಟ್ಟಿನರನ್ನೇ ಮನೆಯಿಂದ ಬೀದಿಗೆ ದೂಡುವ ನೀಚೆರು.....

ಅಲ್ಲದೆ ಮತ್ತೀನು ... ?

ಆ ರಾಕ್ಷಸನಿಗೆ ನಾನುಮಾಡಿದ ಅಪರಾಧವೇನು...? ಸಂಧಿ ಸಿಕ್ಕಾಗೆಲ್ಲ ನನ್ನನ್ನು ಹಿಡಿದೆಳೆದು ಫಾಸಿ ಮಾಡುತ್ತಿದ್ದ. ವೇದನೆಯಿಂದ ವಿರೋಧ ವ್ಯಕ್ತ ಪಡಿಸಿದರೂ ಕೇಣೆಪೆಗೊಳ್ಳುತ್ತಿದ್ದು. ನಿಲ್ಲವನ್ನೂ ಅವನಿಗಾಗಿ ಸಹಿಸುತ್ತಿದ್ದೆ. ಸಹಿಸಿದೆ. ಅದಕ್ಕೆಲ್ಲ ಆತಮಾಡಿದ ಉಪಕಾರ...

ಉಪಕಾರವಂತೆ...! ಅಂತಹ ವಿಚಾರವಲ್ಲ ಆ ತಬ್ಬ ಕೂಡ ಆತನಿಂದ ಸಾವಿರ ಹರಡಾರಿ ದೂರ ಓಡುತ್ತದೆ ಹೆದರಿ. ಉಪಕಾರ ಮಾಡುವ ಜಾತಿಯಲ್ಲ ಅದು.

ಹಾಲು ಹಾಕಿದ ಹಾವು ಕೂಡ ಕಟ್ಟುವದಿಲ್ಲ ಹಾಲು ಹಾಕಿದವರಿಗೆ. ದೇಹವನ್ನೇ ಇವನಿಗೆ ಅರ್ಪಿಸಿದರೆ ಆದನ್ನೆಲ್ಲ ಹೀರಿ ಸುಲಿದು ನಿಜೀವಮಾಡಿ ನಿಃಸ್ವರ್ಗಾಳಿಸಿ ಉರಬಿಸಿಲಿನಲ್ಲಿ ಬೀದಿಗೆ ಬೀ ಸಾ ಈ ಸೌಣಿಕುಳತೆಗೆಲ್ಲ ಆ ದೇಹಕ್ಕೆ ನೇರಳಾಗುವದೋ ಎಂದು ಅದೂ ಕೂಡದಂತೆ ದೂರೋಧಿಸುವ ನೀಚ ಪ್ರವೃತ್ತಿಯ ಕಲೋರಿ ವೃತ್ತಿಯ ಕಲಿಂ ಹೃದಯದ ರಾಕ್ಷಸಿ ವಿಚಾರ ಹೀನನು ಆತ...

ಆತನ ವಿಚಾರದಿಂದ ದೇಹ ಮಲಿನವಾಗುತ್ತದೆ. ಮಾನ ವೈಲಿಗೆಯಾಗುತ್ತದೆ. ಸಾವಿರ ಭಗೀರಥರು ಲಕ್ಷ್ಯನಷ್ಟ ತಪತ್ಯಯ್ಯ ಮಾಡಿ ಕೊಳ್ಳಾವದಿಗಂಗೆಯರನ್ನು ಭೂಮಿಗಳಿಸಿದರೂ ಆ ವಾವ ತೊಳೆಯದು. ಅದು ಅಂತಹ ಮಹಾಪಾಪ. ಭೀಕರ ವಾವ....

ಅವನು ಪಶ್ಚಾತ್ತಾವದಿಂದ ದಗ್ಧನಾಗಿ ಅನ್ನ ನೀರು ತೊರೆದು ಯುಗ ಯುಗಗಳ ವರೆಗೆ ತಪತ್ಯಯ್ಯ ಮಾಡಿದನಂತರವೂ ಗಂಗಾಮಾತೆಯ ಹತ್ತಿರ ಬಂದರೆ ಅವಳು ಕೂಡ ಅಡಕ್ಕಳಾಗಬಹುದು ಅಂತಹ ಪಾಸಿ ಆತ.....

ಆತ ಮಂಟ್ಪದ ದೇಹವನ್ನು ಸುಲಿದು ಹಾಕಬೇಕು. ಸಂಟ್ಪ ಹಾಕಬೇಕು. ಆತ ತುಳಿದ ಭೂಮಿಕೂಡ ವೈಲಿಗೆಯಾಗುತ್ತಿರುವಾಗ ದೇಹ ವೈಲಿಗೆಯಾಗಿದೇ ಉಳಿದಿತೆ...?

ಈ ದೇಹವನ್ನು ಸುಟ್ಟು ಹಾಕಬೇಕು. ಈ ದೇಹ ಸ್ವರ್ಥವಾಡಿದವನನ್ನೇ ಸುಟ್ಟುಹಾಕಬೇಕು. ಅದರಿಂದ ಸಾಧು ಕುಲಕಟೀಯವರು ಹೇಳುತ್ತಾರೆ—

“ಅವನನ್ನು ಕ್ಷಮಿಸಬೇಕು.” ಎಂದು

ಈ ಸಾಧುಗಳು ಸಂಸಾರವಾಡಲು ಯೋಗ್ಯರಲ್ಲ. ಈ ಸಂಸಾರದಲ್ಲಿ ಇರಲುಕೂಡ ಯೋಗ್ಯರಲ್ಲ. ಎಲ್ಲಿಯೋ ಆಡವಿನೇರಿ ಬಾದಿಯಿಂದ ದೇಹವುಜ್ಞಕೆಂಡು ಬಂದವರಿಗೆಲ್ಲ ಆವರು ಯಾರೆ ಇರಲಿ— ಆವರಿಗೆ ಹರಿಸುತ್ತ ಕೂಡುವದಕ್ಕೆ ಯೋಗ್ಯರು.

ಅದರಿಂದ ನನಗಾಗಿ ಸಂಸಾರಕ್ಕಿಳಿಯಬೇಕಾಗಿದೆ. ನನ್ನಿಂದಾಗಿ ಸಂಸಾರಗಳಾಗಬೇಕಾಗಿದೆ. ಇದು ನಿನ್ನವರಂಗೆ ಮಾಡಿದ ಉಪಕಾರ.

ಅದಕ್ಕೆ ಅವರು ಹೇಳುತ್ತಾರೆ “ನಮಗೆ ಬೇಕಾಗಲಿ ಬೇಕಾಗದಿರಲಿ ಮಾಡುವದೆಲ್ಲವನ್ನೂ ಮಾಡಲೇಬೇಕು. ಗೃಹಸ್ಥಾಶ್ರಮವೇ ಬೇಡ ಎಂದು ಕರ್ತೀರ ತಪದಲ್ಲಿ ಕುಳಿತ ಆಗಸ್ತ್ಯ ಮಹಿಳೆಗೆ ಗೃಹಸ್ಥಾಶ್ರಮಿಯಾಗದೆ ನಿನ್ನ ಉದ್ಘಾರವೇ ಇಲ್ಲ. ನಿನ್ನ ಸಿಕ್ಕಿಗಳ ಉದ್ಘಾರವೂ ಇಲ್ಲ” ಎಂದು ದೇವಹೇಳಿದಾಗ ಅವನು ಸಂಸಾರಿಯಾಗಬೇಕಾಯಿತು. ಗೃಹಸ್ಥಾಶ್ರಮವು ಕೆಟ್ಟಿದ್ದು ಅಲ್ಲ. ಕಾಮದ ಜೀವನಕ್ಕೆ ಗೃಹಸ್ಥಾಶ್ರಮವೆಂದರೆ ಅಧವಾ ಸಂಸಾರವೆಂದರೆ ಅದು ಕೇಡು. ತನ್ನ ಜೊತೆಗೆ ತನ್ನವರ ಉದ್ಘಾರ ಮಾಡುವದಕ್ಕೆ ಗೃಹಸ್ಥಾಶ್ರಮವೆಂದರೆ ಅದು ನನ್ನಾಸಕ್ಕಿಂತ ಹಿಡಿದು....” ಎಂದು ಹೇಳಿ ಆಲ್ಲಿಯೂ ಭವ್ಯತೆಯನ್ನು ಪರಿತ್ರಿಯುವುದು ಉದಾತ್ಮತೆಯನ್ನು ನಿರ್ವಿಸುತ್ತಾರೆ.

ಅದವರ ಪಾದಧೂಳ ಸ್ವರ್ಗದಿಂದ ನರಕವು ಸ್ವರ್ಗವಾಗುತ್ತದೆ. ಪಾಪವು ಪುಣಿವಾಗುತ್ತದೆ. ಪಾಪಿಯ ಉದ್ಘಾರವಾಗುತ್ತದೆ.

“ಪಾಪಿಗಳ ಉದ್ಘಾರಕ್ಕೆ ಪರಮಾತ್ಮೆ ಆವಶರಿಸುತ್ತಾನೆ” ಎನ್ನುವದು ಅಸತ್ಯವಲ್ಲ. ಅವರ ಜನ್ಮ ಈ ಪಾಪಿಯ ಉದ್ಘಾರಕ್ಕಾಗಿಯೇ ಇದ್ದಿರಬಹುದು.

ಪಾಪಿಗಳ ಉದ್ಘಾರಕ್ಕಾಗಿ ಪರಮಾತ್ಮೆ ಆವಶರಿಸುವದಕ್ಕಿಂತ ಪಾಪನೇ ಖಚಿತದಂತೆ ಮಾಡಿದರಿ...? ಪರಮಾತ್ಮೆ ಸರ್ವಶಕ್ತಿ ಅಂದವೇಲೇ ಇದು ಅವನಿಗೆ ಅಸಾಧ್ಯವೂ ಅಲ್ಲ.

ಉದ್ದಾರದ ಅವಕ್ಷೇತೆ ವಾಸಿಗೆ. ಜಗದಲ್ಲಿ ಸಾಹವೇ ಇಲ್ಲದಾದರೆ...? ಸಾಹವೇ ಇಲ್ಲದಾದಾಗ ಪಾಸಿಗಳಿಲ್ಲ. ಪಾಸಿಗಳಿಲ್ಲದಾದಾಗ ಉದ್ದಾರದ ವಾತೀ ಇಲ್ಲ. ಆಗೈ—

ಆಗ್ನೇ ಜಗ ನಂದನವನವಾಗುವದು. ಭೂಮಿಗೆ ಆಕಾಶವೇ ಇಲ್ಲದು ಬರುವದು.

ಹಾಗಾಗೆಲಾರದೇ....?

ಹಾಗಾಗೆಬಾರದೇಕೇ....?

ಈ ಪ್ರಶ್ನೆಗೆ ಉತ್ತರ ಕೊಡುವವರಾರು...?

“ಹಾಗಾಗಬೇಕೆಂಬ ವಿಚಾರ ಪ್ರತಿಯೊಬ್ಬರಲ್ಲಿ ಮೂಡಿದಾಗ ಹಾಗಾ ಗುವದು ಅಸಾಧ್ಯವಲ್ಲ...” ಎಂದು ಈಲಕಣ್ಯರು ಹೇಳುತ್ತಾರಾ ದರೂ ಅದು ನನ್ನ ಪ್ರಶ್ನೆಗೆ ಉತ್ತರವೇಂದು ನನಗನ್ನಿಸುವದಿಲ್ಲ. ಏಕಂದರೆ ನಾನು ಹೇಳುವದು ಮನುಷ್ಯರಿಗಲ್ಲ.

“ಎಲ್ಲವೂ ನನ್ನಿಂದ” ಎನ್ನುವ ದೇವ ಸಾಹವೇಂದನ್ನು ಈ ಜಗದಿಂದ ತೆಗೆದು ಹಾಕಿಬಿಟ್ಟರೆ ಎಲ್ಲ ಶಾಯಿತ್ವ ಸುಗಮವಾಗುವದು. ಆಗ್ನೇ ‘ಒಕ್ಕೀಯದಾಗಬೇಕು’ ಎನ್ನುವ ವಿಚಾರ ಯಾರಲ್ಲಿಯೂ ಬರುವದೇ ಇಲ್ಲ. ಏಕಂದರೆ ‘ಕೆಡಕು’ ಎನ್ನುವದೇ ಜಗದಲ್ಲಿ ಉಳಿದಿರುವದಿಲ್ಲ. ಕೆಡಕು ಇಲ್ಲದಿರುವದೇ ವಾಸಿಗಳಿಲ್ಲದಿರುವದರ ಹೆಗ್ಗಿರುತ್ತಲ್ಲವೇ...?

ಅದರೆ ಇದು ಸಾಧ್ಯವಿಲ್ಲ. ಏಕಂದರೆ ದೇವನಿಗೆ ಪ್ರಾಣಿಗಳ ಹಿಂಸೆಯ ಲೀಯೇ ಸುಖವೇನಿಸುತ್ತಿರಬಹುದು, ನನ್ನಂತಹ ಆಸಂಖ್ಯಾತ ಜನ ಮರಗು ವದೇ ಅವನಿಗೆ ಪ್ರೀಯವಾಗಿರಬಹುದು.

ಕುಲಕಣ್ಯರು ಹೇಳುವದು “ಇದೆಲ್ಲ ಮಾಯೆ... ದೇವನ ರಾಜ್ಯದಲ್ಲಿ ಸಾಹವೇ ಇಲ್ಲ. ಅಂತಹೀ ಪುಣ್ಯವೂ ಇಲ್ಲ. ಮರಗುವದು ಕೊರಗುವದು ಎಲ್ಲವೂ ಮಾಯೆ. ಆ ಮಾಯೆಯ ಅವರಣಿಂದ ಹೊರ ಬರಬೇಕು. ಹೊರಬಂದವರಿಗೆ ಯಾವ ಕೆಡಕೂ ಇಲ್ಲ. ಯಾರೂ ಕೆಡಕು ಕಾಣಿಸುವದಿಲ್ಲ. ಮಾಯೆ ಮುಕ್ತನಿಗೆ ಎಲ್ಲರೂ ಸಜ್ಜನರು...” ಎಂದು.

ಇದರಿಂದ ಅವರಿಗೆ ಸಮಾಧಾನವೆನಿಸುತ್ತಿದ್ದರೂ ನನ್ನಂತಹ ಸಾಮಾನ್ಯ ವ್ಯಕ್ತಿಗೆ ಸಮಾಧಾನವೆನ್ನಿಸುದು. ಅಂತೆಯೇ ನಮ್ಮಂತಹರಿಗೆ ದೇವರಲ್ಲಿ ಸಣ್ಣ ಸಂತರ್ಯ. ಕವ್ಯಗಳು ಸುತ್ತುವರಿದು ಮುತ್ತಿ ಘಾಸಿಗೊಳಿಸುತ್ತಿರುವಾಗ ‘ಯಾರೂ ಇಲ್ಲ’ ಎಂದು ದೇವನಿಗೆ ನೊರೆಯಿಡುತ್ತಿರುವಾದರೂ ಅಂತ ರಿಕವಾದ ಸಂತರ್ಯವಿದ್ದೇ ಇರುತ್ತದೆ. “ಇರುವನೇ....? ಬರಬಹುದೇ....?” ಎಂದು.

ಅದಕ್ಕೆ ಕುಲಕೆಳೆಯವರು ಹೇಳುತ್ತಾರೆ “ನೊದಲು ನಾವು ಮಾಡ ಬೇಕಾದುದು ನಂಬುವದು. ಸಂಮಾಣವಾಗಿ ನಂಬುವದು. ಅಚಲವಿಶ್ವಾಸ ವಿಡುವದು. ನಮ್ಮ ನಬಿಶಿಖಾಂತಗಳಲ್ಲಿ ಎಲ್ಲಿಯೂ ಆವಿಶ್ವಾಸದ ಅಣವು ಕೂಡ ಸುಳಿಯಿದಿರುವದು. ಅದು ನಮ್ಮ ಕಾರ್ಯ. ಅದು ನಮ್ಮ ಕರ್ತವ್ಯ. ಆ ನಮ್ಮ ಕರ್ತವ್ಯವನ್ನು ನಾವು ವಾರುಗಾಣಿಸಿದಾಗ ದೇವ ತನ್ನ ಕರ್ತವ್ಯ ಕಾಪುಗಿ ಸಿದ್ಧನಾಗುತ್ತಾನೆ. ತನ್ನ ಕರ್ತವ್ಯ ತಾನು ವಾರುಗಾಣಿಸುತ್ತಾನೆ. ಇದರಲ್ಲಿ ಸಂತರ್ಯವಿಲ್ಲ. ಸಂತರ್ಯವಿರುಕೂಡು” ಎಂದು.

“ದೇವನು ರಕ್ಷಿಸುತ್ತಾನೆ” ಎಂಬ ವಿಶ್ವಾಸ ನಮ್ಮಲಿರಬೇಕು. ಆ ವಿಶ್ವಾಸವೇ ಪ್ರಾಲ್ಯಾದನನ್ನು ರಕ್ಷಿಸಿತು. ಅಂತಹ ವಿಶ್ವಾಸ ನಮ್ಮಲಿದೆಯೇ...?”

“ಈಮಿತ್ತಾ....ನಾವು ನೊದಲು ನಮ್ಮನ್ನು ಕುರಿತು ವಿಚಾರ ಮಾಡಿ ಕೊಂಡಿಲ್ಲ. ‘ನಾವು ಏನಿರುವೆನ್ನ’ ಎನ್ನುವ ವಿಚಾರ ನಾವು ಮಾಡಿಕೊಳ್ಳಬೇಡವೇ...? ನಮ್ಮ ಜೀವನದ ಅಂತರಂಗದ ಮೂಲೆ ಮೂಲೆಯಲ್ಲಿ ಸೇರಿ ನಮ್ಮಲಿರುವದೇನು ಎನ್ನುವದನ್ನು ಆರಿತುಕೊಳ್ಳಬೇಕು. ಕೆಡಕು ಕೊಳಕು ತನಗಳಿಧ್ಯರೆ ಅವನ್ನು ಹೊರಡಿಕೊಂಡಬೇಕು. ಸದ್ಯಾಧಿ ಸದ್ಗುಣಗಳ ದ್ವರೆ ಅವು ಕೆಡದಂತಿ ಜೋವಾನ್ ಮಾಡಿಮಾಡಿಕೊಳ್ಳಬೇಕು.....ಅಂತಹ ದನ್ನು ನಾವು ಮಾಡುತ್ತಿರುವೆನೇ...? ಕೊಳಕು ಕೈಯಿಂದ ಶುಂಠ ಬಟ್ಟಿಯನ್ನು ಮುಟ್ಟಿಬಹುದೇ...? ಮುಟ್ಟಿದರೆ ಮಾಸದೇ ಇದ್ದೀತಿ....? ಮುಟ್ಟಿ ಮಾಸಿದಾಗ ಅದರ ತಪ್ಪನ್ನು ಇನ್ನೊಬ್ಬರಮೇಲೆ ಹೊರಿಸಬಹುದೇ.....? ಶುಂಠತೆಗೆ ತಾಕಿದ ಕೊಳಕಿಗೆ ಕಾರಣರಾರು.....? ಹೊಣಿಯಾರು....?

“ಪರಮಾತ್ಮನ ವಿಷಯ ಕೂಡ ಹಾಗೆಯೇ. ಫರಮಾತ್ಮನೆಂದರೆ ಶುಂಠಬ್ಬ. ನಾವು ಕೊಳಚಿ ಕೈಯಿಂದ ಮುಟ್ಟಿದರೆ ಕೊಳಚಿಯಾಗುತ್ತಿದೆ.

ಶುದ್ಧ ಹಕ್ಕೆದಿಂದ ಹಿಡಿದರೆ ಅದರ ಶುದ್ಧತೆಗೆ ಬಾಧೆ ಬರುವದಿಲ್ಲ.”

“ ಪರಮಾತ್ಮೆ ಕನ್ನಡಿಯಂತೆ. ಯಾರಿಗೆ ಯಾವ ಮುಖವಿದೆಯೋ ಅದೇ ಮುಖ ಕನ್ನಡಿಯಲ್ಲಿ ಕಾಣುವದಿಲ್ಲವೇ...? ನಾವು ಸಂಶಯಿಸಿದ ಪರಮಾತ್ಮನನ್ನು ನೋಡಿದರೆ ಆತ್ಮನೂ ಸಂಶಯವಾಗಿಯೇ ಕಾಣುತ್ತಾನೆ..... ನಾವು ವಾಸಿಗಳಾಗಿ ಆವನನ್ನು ನೋಡಿದರೆ ವಾಸಿಯೇ ಕಾಣುತ್ತಾನೆ ನಾವು ಪಕ್ಷಪಾತಿಯಾಗಿ ನೋಡಿದರೆ ಆತ್ಮನೂ ಪಕ್ಷಪಾತಿಯಾಗಿ ಕಾಣುತ್ತಾನೆ....”

“ ವಾಪವನ್ನು ದೇವ ನಿರ್ವಿಷಿದನೇಕೇ...? ” ಎಂದು ಕೇಳುವದಕ್ಕೀಂತ ‘ನಾನು ಪಾಸಿಯಾದನೇಕೇ? ’ ನಾನು ವಾಪವನ್ನು ಆಚರಿಸಿದನೇಕೇ...? ’ ಎಂದು ಕೇಳಿಕೊಂಡರೆ...? ವಿಚಾರವೇ ನಮ್ಮಲ್ಲಿ ಮೂಡುವದಿಲ್ಲ. ಅಂತೆಯೇ ನಾವು ಇನ್ನೊಬ್ಬಿಗೆ ಹೆಸರಿಡುತ್ತೀನೆ. ದೇವರಿಗೆ ಹೆಸರಿಡುತ್ತೀನೆ. ಸುಮಿತ್ರಾ....ನಾನು ಒಕ್ಕೆಯವನಿಷ್ಟರೆ ನನ್ನಲ್ಲಿ ಕೆಡಕು ವಿಚಾರವೇ ಬಾರದಿದ್ದರೆ ಇನ್ನೊಬ್ಬರ ಕೆಡಕು ನನಗೆ ಅರಿವಾಗುವದಾದರೂ ಹೇಗೆ.....? ”

“ ನನ್ನಲ್ಲಿ ಕೆಡಕಿದೆ. ಅಂತೆಯೇ ಇನ್ನೊಬ್ಬರಲ್ಲಿ ಇಲ್ಲಿದಿದ್ದರೂ ಕೆಡಕಿನ ಬುದ್ಧಿ ಮೂಡುತ್ತದೆ. ಅದಕ್ಕೆ ಕಾರಣ ಭೀತಿ. ”

“ ಭೀತಿಯೇ ಸರ್ವ ಕೆಡಕಿನ ಮೂಲ. ಸರ್ವ ನಾವೆದ ಬೀಜ. ಸರ್ವ ಅನಾಹುತದ ಅದಿ. ”

“ ಎಲ್ಲಿಯವರಿಗೆ ಹೆದರಿಕೆ ಮನದಲ್ಲಿ ಮೂಡಿದ್ದಿಲ್ಲವೋ ಆಲ್ಲಿಯ ವರಿಗೆ ಮನುಷ್ಯನ ಬಾಳು ಸುಖಮಯವಾಗಿತ್ತು. ಹೆದರಿಕೆ ಮೂಡಿದಾಗ ತಾನು ಸುರಕ್ಷಿತನಾಗಬೇಕೆಂಬ ಆಕಾಂಕ್ಷೆ, ಆಶಿ ಹುಟ್ಟಿತು. ಹೆದರಿಕೆಯಿಂದ ಹುಟ್ಟಿದ ಸುರಕ್ಷಿತನಾಗಬೇಕೆಂಬ ಆಶಿ ಸ್ವಾಫರದಲ್ಲಿ ಮುಂದುವರೆದು ಕೆಡಕಿನ ರಾಜವಾರ್ಗವನ್ನು ನಿರ್ವಿಷಿದೆ....”

ಇದು ಯಾರ ತಪ್ಪಿ.....? ಈ ತಪ್ಪಿಗೆ ಹೊಣೆ ಯಾರು...?

“ ನಾನು... ನಿಂತು... ನನ್ನ ನಿಮ್ಮಂತಹರು ಅಲ್ಲದೆ ದೇವರಲ್ಲ.

“...ನಾನು ಪಾಪವನ್ನು ಆಚರಿಸಿದ್ದೇನೇ” ಎಂದು ಪ್ರತಿವ್ಯಕ್ತಿಗೂ ಆನ್ನಿಸುತ್ತದೆ. ಹಾಗೆ ಆನ್ನಿಸುವದೆಂದರೇನೇ— ‘ತಾನು ಮಾಡಬಾರದ ಕಾರ್ಯ

ವನ್ನು ಹಾಡಿರುವೆ' ಎಂದ ಹಾಗೆ...ಅಲ್ಲವೇ....?...ಮಾಡಬಾರದ ಕೆಲಸ ವನ್ನು ಹಾಡಿರುವೆ ಎಂದು ಹಣ್ಣತ್ವಾಪವಡುವ ವ್ಯಕ್ತಿ ಮೂಲತಹ ಪಾಪಿ ಹೇಗೆ....?"

" ಸಮಾಜದ ಸ್ವಾರ್ಥದ ಪ್ರಣಾಶಿಯಲ್ಲಿ ನಾವು ಮೂಲವನ್ನೇ ಮರೆತಿರುವೆವು. ಸ್ವಾರ್ಥದ ಹಾಯಾಸುರಿನಿಂದ ಆಗಸದಲ್ಲಿ ನಿರ್ವಿಶೇಷವಾದ ಹಾಯಿಯ ನೆಲಕ್ಕೆ ಷೈಧಿ ಎಂದು ಅಲ್ಲಿಯೇ ತಿರುಗಾಡಲು ಯಶ್ವಿಸಿದ್ದರೋಧನನ ಅವಸ್ಥೆಗೆ ಗುರಿಯಾಗುವೆವು...."

" ಹೊದಲು ಹಾಯಿಯಿಂದ ಮುಕ್ತರಾಗಬೇಕು. ಇದು ಕರಿಣ ಕೆಲಸ ನೇನ್ನಿಸಿದರೆ- ೧೦ದೇ ಒಂದು ಉಳಿದ ದಾರಿ. ಅದೆಂದರೆ...."

" ಅಚಲ ವಿಶ್ವಾಸ....ಪರಮಾತ್ಮನಲ್ಲಿ ಅಚಲ ವಿಶ್ವಾಸ. ನಂಬಿಗೆ... ಅವನನ್ನು ನಂಬುವದು"

" ನಂಬಿದವರ ಕ್ಷೇತ್ರ ಎಂದಿಗೂ ಬಿಡನು. ಏಕೆಂದರೆ....ಬಿಡುವದಾರನ್ನು....? ಅಚಲ ವಿಶ್ವಾಸ ಕ್ಷೇತ್ರದಯದಲ್ಲಿ ತುಂಬಿದಾಗ ಅಲ್ಲಿ ವಾತಿಸುವವ ಅವ, ಪರಮಾತ್ಮೆ..."

" ಅಂದ ಹೇಳಿ....ಬಿಡುವದಾರನ್ನು....? ಬಿಡುವವರಾರು...?"

ಎಂದೆಲ್ಲ ಕುಲಕರ್ಮಯವರು ಹೇಳುತ್ತಿದ್ದುಗ ನಾನು ಮಂಕು ಹಿಡಿದ ವರಂತಿ ಕುಳಿತಿರುತ್ತೇನೆ. ಆವರು ಸರಳ ಮಾತುಗಳಲ್ಲಿ ತಿಳಿಹಿಂಬಲು ಪ್ರಯುತ್ತುಪಡುತ್ತಾರೆ. ಆದರೆ ಆ ಲೋಕದ ವಿಚಾರ ಈ ಲೋಕದ ಆಡಿಯಲ್ಲಿ ಅಡಗಿದ ನನಗೆ ಕೇಳಿಸುವದಾದರೂ ಹೇಗೆ... ?

ನನಗೂ ಆ ವಿಷಯದ ತಿಳುವಳಿಕೆಯುಂಟಾದರೆ....?

ಕುಲಕರ್ಮಯವರು " ಈ ವಿಷಯದ ತಿಳುವಳಿಕೆ ಇರುವದಿಲ್ಲ " ಎಂದು ಹೇಳುತ್ತಾರೆ.

" ಏಕೆಂದರೆ " ಹೇಳುವದರಿಂತ ಗೊತ್ತಾಗುವದು ಬಂಪ್ರತ್ತಕ ಜ್ಞಾನವಂತಿ. ಜಪತಪದಿಂದ ಪರಮಾತ್ಮನು ಪ್ರತ್ಯಕ್ಷೇಸಾಗುತ್ತಾನೆ ಎನ್ನುವದು ಯಾರಿಗೆ ಅರಿಯದ್ದು...? ಆದರೆ ಹಾಗೆ ಅರಿತಪರಿಗೆಲ್ಲಿರಿಗೂ ಪರಮಾತ್ಮೆ ಶಿಕ್ಷಿಸುವನೆ...? ಎಂದು ಕೇಳುತ್ತಾರೆ.

ಅದಕ್ಕೆ ಉತ್ತರ ನನ್ನಿಂದ ಸಿಗುವದು ಸಾಧ್ಯವೇ...?

ಏನನ್ನೂ ಅರಿಯದ ಹುಣ್ಣಿನಾನು. ತಂದೆಯ ಮನೆಯಲ್ಲಿ ಹೇಗೋ ಏನೇರೋ ಮಾಡಿ ಕನ್ನಡ ಶಾಲೆಯನ್ನು ಮುಗಿಸಿದ್ದೆ. ಅಂದು ನಾನು ದೊರಕಿ ಸಿದ “ಮುಳಕೀಪರೀಕ್ಷೆಯ ಸರ್ಟಿಫಿಕೇಟ್” ನನಗೆ ದೊಡ್ಡ ಬಹುಮಾನವಾಗಿತ್ತು. ಆದರೆ ಅದೆಂದರೆ ಏನೂ ಅಲ್ಲವೆನ್ನುವದರ ಅರಿವು ಈಗಾಗಲೊಡಗಿದೆ.

ಏನು ನನ್ನ ಜ್ಞಾನೇ...? ಅದರಿಂದ ಉಪಯೋಗವಾದರೂ ಏನು...? ನಾಲ್ಕು ಅಕ್ಷರ ಕೂಡ ಸರಿಯಾಗಿ ಓದಲುಬಾರದುನಾನು ಕಲಿತದ್ದರಿಂದ.... ನನ್ನಿಂತಹೆಳಿಂದ ಕುಲಕುಣಿಯವರ ಪ್ರಶ್ನೆಗೆ ಉತ್ತರ ಕೂಡಲು ಹೇಗೆ ಸಾಧ್ಯ...?

ಅವರು ಎಲ್ಲಿ....? ಅವರೆಡುರು ನಾನು— ಹಿಮಾಚಲದೆಡುರು ಕಂದರ ದಲ್ಲಿ ಉರುಳಿದ ಹಿಮುದ ತುಣುಕು .. ಅವರು ಅಕ್ಷಯವಾತ್ರಿ.....ನಾನು ಅಥಾರ ತಪ್ಪಿ ಕೆಳಕ್ಕೂರುಳಿದ ಬಂದು ಅನ್ನುದ ಅಗಳು.

ಆದರೂ ಅವರು ನನ್ನನ್ನು ಕ್ಷೇತ್ರಕೆಳಿಂದೆಣಿಸಲಿಲ್ಲ...ಕೇಳಾಗಿ ಬಾಳಲು ಜಾಗೆಯಿಲ್ಲದವಳಾಗಿ, ಬದುಕಿಸಲಿಕ್ಕಿಸಿದವರನ್ನು ತಿನ್ನುವ ರಾಕ್ಷಸಿಯಾದಾಗಲೂ ಕೂಡ ಅವರು ನನ್ನನ್ನು ಕೇಳಿಂದು ಭಾವಿಸಲಿಲ್ಲ. ‘ಹಾಕು’ ಎಂದು ಕೇಳಿಗಳಿಯಲಿಲ್ಲ ‘ಬೇಸ್ವಿಗೆ ಬಿದ್ದ ಕರ್ಮ’ ಎಂದು ತುಕ್ಕ ಮಾಡಲಿಲ್ಲ. ಯಾವ ರೀತಿಯಿಂದಲೂ ಉದಾಸೀನತೆ ತೋರಿಸಲಿಲ್ಲ. ಎಂದಿನದೇ ಮಂದ ಹಾಸ್ಯ. ಎಂದಿನದೇ ಗಂಭೀರತೆ, ಆದೇ ವಿನಯ, ಆದೇ ನಯ.... ಆದೇ ಅಭಯ ಪ್ರದಾನದ ಕಂಗಳು. ಆದೇ ಉದಾರತೆಯ ಅಕ್ಷಯವಾತ್ರಿಯಾದ ಕ್ಷೇತ್ರದಯ. ಆದೇ ಸೌಜನ್ಯಶೀಲತೆ.... ಎಪ್ಪೆಂದು ಹೇಳಲಿ ..? ಏನೆಂದು ಹೇಳಲಿ....? ಅವರಿಗಾಗಿ ಏನೊಂದನ್ನು ಹೇಳಿವದೂ ಸಮುದ್ರದ ನೀರನ್ನು ಅಳಿಯಲು ಹೊರಟಿಂತೆ....

ಅವರೇ ಹೇಳಿದರು “ನಾನು ನಿಮ್ಮ ಜೊತೆಗೆ ವಿವಾಹಮಾಡಿಕೊಳ್ಳುವೆ.” ಎಂದು.

ನನಗೆ ಬೇಕಿದ್ದುದನ್ನು ಅವರೇ ಬಂದು ಹೇಳಿದರು. ಆದರೂ ಅವರು ಕೇಳಿದ್ದರು—

“ ಈ ಮಾತು ನಿಮಗೆ ಒಪ್ಪಿಗೆಯೇ ?” ಎಂದು.

‘ ಪರಮಾತ್ಮನಿಗಾಗಿ ತಪತ್ವಯ ಮಾಡುವಾಗ ಪರಮಾತ್ಮನೇ ಬಂದು ‘ನಿನಗೆ ಚೀಕಾದವನು ಪರಮಾತ್ಮನೇ....?’ ಎಂದು ಕೇಳಿದರೆ ಭಕ್ತ ಉತ್ತರ ಸುವದಾದರೂ ಏನು.... ?

‘ಚೀಕು’ ‘ಚೀಡ’ ಗಳ ಪ್ರಶ್ನೆಯಂತೂ ಇದ್ದಿರಲೇಜಲ್ಲ. ನನ್ನ ಮನದಲ್ಲಿ ಸಿಡಿದೇಳುವ ಪ್ರಶ್ನೆ ಇದ್ದುದಾದರೆ ಅದು. ‘ಎಂದು ?’ ‘ಇನ್ನೂ ಏಕೆ ವೇಳೆ’ ಎನ್ನುವದಲ್ಲದೆ ಚೀರಾವುದೂ ಅಲ್ಲ.

ಹಾಗೆಂದು ಕೇಳಿದ ಕುಲಕಟ್ಟಿಯವರಿಗೆ ನಾನು ಯಾವ ಉತ್ತರ ವನ್ನೂ ಕೊಟ್ಟಿರಲಿಲ್ಲ. ಉತ್ತರ ಕೊಡುವಂತಹದಾದರೂ ಪ್ರಶ್ನೆ ಇತ್ತಲ್ಲ? ದೇವರ ನ್ಯಾಯಾಲಯದಲ್ಲಿ ಪ್ರಶ್ನೋತ್ತರಗಳಿಗೆ ಸ್ಥಾನವೆಲ್ಲಿ? ತಾನು ಕೇಳಬಹುದಾದ ಪ್ರಶ್ನೆಗೆ ಕೊಡುವ ಉತ್ತರವೂ ಗೊತ್ತಿರುವದು. ಏಕೆಂದರೆ ಕೇಳುವವ ಸರಾಂತರ್ಯಾಮಿ.

ಕುಲಕಟ್ಟಿಯವರಿಗೂ ಕೂಡ ಉತ್ತರ ಗೊತ್ತಿದೆ ಉತ್ತರ ಗೊತ್ತಿರಿದ್ದರೆ ಅವರಲ್ಲಿ ಪ್ರಶ್ನೆಯೇ ಉದ್ದೇಶಿಸುತ್ತಿರಲಿಲ್ಲ. ಆಜನ್ನ ಅವಿವಾಹಿತರಾಗಿರಬೇಕೆಂಬ ನಿಶ್ಚಯವನ್ನು ಅವರು ಮುರಿದರು ನನಗಾಗಿ. ಇದುವೇ ಉತ್ತರ ಗೊತ್ತಿದ್ದುದರ ಪ್ರಶ್ನೆಕವಲ್ಲವೇ.... ?

ಜನದಿಂದ ಕೆಕ್ಕಿರಿದು ತುಂಬಿದ ವಿಸ್ತೃತವಾದ ಜಗದಲ್ಲಿ ನನ್ನೊಬ್ಬಳಿಗೆ ತಮ್ಮನ್ನು ಬಿಟ್ಟರೆ ಅನ್ನ ಸುರಕ್ಷಿತ ಸ್ಥಾನವಿಲ್ಲ ಎನ್ನುವದನ್ನು ಅವರು ಆರಿತಿದ್ದಾರೆ. ಅದರ ಅರಿವನ್ನು ಕಾಮಿನಿಯಾ ಕೂಡ ಅವರಿಗೆ ಮಾಡಿಕೊಟ್ಟಿದ್ದಾಳೆ.

ಅಹುದು ಕಾಮಿನಿ ಅವರಿಗೆ ಹೇಳಿದ್ದಾಳೆ. ಕೇಳಿದ್ದಾಳೆ. ಒಪ್ಪುವದಕ್ಕೆ ಒತ್ತಾಯ ಮಾಡಿದ್ದಾಳೆ. ಅವಳೇ ಹೇಳಿದಳಲ್ಲವೇ ?

“ ·ನಿನ್ನ ಜೊತೆಗೆ ವಿವಾಹ ಮಾಡಿಕೊಳ್ಳುವೇ ” ಎಂದು ಹೇಳಿದವರಿಗೆ ನಿನ್ನ ಪರವಾಗಿ ಒಪ್ಪಿಗೆ ಕೊಟ್ಟಿರುವೆ ” ಎಂದು.

ಈ ಪ್ರಶ್ನೆಯನ್ನು ಕುಲಕಟ್ಟಿಯವರು ಕಾಮಿನಿಯ ಎದುರು ಹೇಳಿರಬೇಕು. ಅಥವಾ ನಿಸ್ತ್ರಾಂತ ಕಾಮಿನಿ ನನ್ನ ಕಲ್ಯಾಣಕ್ಕಾಗಿ ಅವರಿದುರು ಈ ಮಾತನ್ನು ತಿಗೆದಿರಬೇಕು.

ಏನೇ ಆದರೂ ಪರಿಣಾಮ ಒಂದು.

“ ನಿಮ್ಮ ಜೊತೆಗೆ ನಿವಾಹ ಮಾಡಿಕೊಳ್ಳುವೆ ”

ಅಹುದು ನನ್ನ ಜೊತೆಗೆ ಅವರ ನಿವಾಹವಾಗಲೇಬೇಕು ಅದೊಂದೇ ನನಗುಳಿದ ದಾರಿ. ಅದಿಲ್ಲದಿದ್ದರೆ ಬದುಕುವದಕ್ಕೆ ಇನ್ನಾವ ದಾರಿಯೂ ಇಲ್ಲ.

ನಿಜಕ್ಕೂ ಇಲ್ಲ.

ಬೇರೆ ದಾರಿ ಇದ್ದುದಾದರೆ ಕುಲಕರ್ಮಯವರು “ ನಿಮ್ಮ ಜೊತೆಗೆ ನಿವಾಹ ಮಾಡಿಕೊಳ್ಳುವೆ ” ಎಂದು ಹೇಳಿತ್ತಿರಲಿಲ್ಲ. ಹಾಗೆ ಹೇಳಿಸಿಕೊಳ್ಳುವದಕ್ಕೆ ನಾನವರ ಹತ್ತಿರ ಬರುತ್ತಿರಲಿಲ್ಲ.

ನಾನವರ ಹತ್ತಿರ ಬಂದುದೇಕೇ...?

ಮತ್ತೆ ಅದೇಆದೇ ಹಳೆಯ ಪ್ರಶ್ನೆ. ಅದಕ್ಕೆ ಉತ್ತರ ಅದೇಹಳೆಯದೇ....

ಅದು ಮಾಸಿದೆ. ಹೊಲಸಾಗಿದೆ. ಹರಕಾಗಿದೆ. ಬೀಸಾಕಲು ಯೋಗ್ಯವಾಗಿದೆ. ಏಕೆಂದರೆ ಹೊಸದೊಂದು ದೊರಕಿದೆ.

ಹೊಸದಿಲ್ಲದಾಗ ಹಳೆಯದನ್ನು— ಬೇಕಾಗಲಿ ಬೇಡವಾಗಲಿ— ಅವಲಂಬಿಸಲೇಬೇಕು. ಹೊಸದು ದೊರಕಿದಾಗ ಹಳೆಯದನ್ನು ಜತನದಿಂದ ಕಾಯ್ದಿರಿಸುವದು ಹುಚ್ಚುತನವಲ್ಲ, ಮಾಲಿಫತನ. ಹಳೆಯದರಿಂದ ಹೊಲಸು ಬೇಳೆಯತ್ತದಲ್ಲದೇ ಇನ್ನಾವುದೂ ಉಪಯೋಗವಿಲ್ಲ.

ಹೊಸದು ದೊರಕಿದೆ. ಅವೇಶಲ್ಪವಾದ, ಸರ್ವರಿಗೂ ಅಲಭ್ಯವಾದ ಸರ್ವರ ಕಣ್ಣ ಕುಕ್ಕಿಸುವಂತಹ ದೇಹಿಷ್ಯಮಾನವಾದುದು ದೊರಕಿದೆ.

“ ನಿಮ್ಮ ಜೊತೆಗೆ ನಿವಾಹ ಮಾಡಿಕೊಳ್ಳುವೆ ”

ಅಪ್ಪತ್ತ. ಮೃತಳಾಗಿ ಮರುಭೂಮಿಯಲ್ಲಿ ಬೇಸಗೆಯ ಮಧ್ಯಾಹ್ನದ ಉರಿಬಿಸಿಲಲ್ಲಿ ಬಿದ್ದವಳಿಗೆ ಅಪ್ಪತವರ್ಷ... ಸಾವಿನ ಚಕ್ರತೀಥದಲ್ಲಿ ತಿರುಗುತ್ತ ವೇಗದಿಂದ ಮಧ್ಯಬಿಂದುವಿನತ್ತ ಸಾಗಿದಾಗ ಧಾವಿಸಿ ಬಂದು ನೇರ ವಾಗಿ ಎತ್ತಿ ತಂದ ಅಪ್ಪತಹಸ್ತ. ಕ್ರಾರ ಹೊಸಳೆಯ ಭಯಂಕರ ದವಡಿಯಲ್ಲಿ ಸಿಕ್ಕು ಮೃತ್ಯುವಿನ ಮುಖದಲ್ಲಿ ಪ್ರವೇಶಿಸಿತ್ತಾಡಿದ ಗಜೀಂದ್ರನನ್ನು ಮುಕ್ತಿ ಪೂಡಿದ ‘ಸುದರ್ಶನ’ ರೂಪದಲ್ಲಿಯ ಅಪ್ಪತ.

“ ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ ”

“ ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ ”

ಹೈದರ್ಯ ತುಂಬಿದ ಅನಂದ ಹೈದರ್ಯ ಬಿರಿಯುವಂತೆ ಸುಗ್ಗತ್ತಿತ್ತು. ತುಂಬಿ ಹರಿಯುವ ನೇರೆ ಸಿಕ್ಕವರನ್ನು ಕೊಟ್ಟಿಕೊಂಡು ಹೋಗುವ ತೆರದಲ್ಲಿ ಧಾವಿಸುತ್ತಿತ್ತು. ನನ್ನನ್ನು ಎಳೆದುಕೊಂಡು ಧಾವಿಸುತ್ತಿತ್ತು. ಗೊತ್ತಿಲ್ಲದೆ.... ಗುರಿಯಿಲ್ಲದೆ.... ಎಲ್ಲಿಗೂ....

೭

ಹೈದರ್ಯ ಬಿರಿಯುವಂತೆ ಸುಗ್ಗತ್ತಿದ್ದ ಅನಂದ ಆಗಸದಲ್ಲಿ ಲೀನವಾಯಿತು.

ಸಿಕ್ಕದ್ದನ್ನು ಕೊಟ್ಟಿಕೊಂಡು ಧಾವಿಸುವ ನೇರೆ ಸಾಗರದಲ್ಲಿ ಸೇರಿ ಶಾಂತವಾಯಿತು.

ನಾನು ನದಿಯ ನೇರೆಯಂದ ಸಾಗರ ಹೇಗೆ ರೆಂದಿನ್ನು.

“ ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ....”

ಅಮೃತ ವಚನಗಳು.

ವಚನಗಳಾಗಿ ಉಳಿದವು. ಅಮೃತವಾಗಲಿಲ್ಲ. ಅಮೃತವಾಗಿ ನಷ್ಟಮೃತದೇಹವನ್ನು ಸಜೀವಗೊಳಿಸಲಿಲ್ಲ.

“ ನಿಮ್ಮ ಜೊತೆಗೆ.... ವಿವಾಹ.... ಮಾಡಿ... ಕೊಳ್ಳುವೆ....”

ಸುಂದರ ಚಿಕ್ಕ ಸಂಸಾರದಂತೆ ಶಬ್ದಗಳು ಒಂದಕೆಳ್ಳಿಂದು ಹೇಳಿದಿಕೊಂಡು, ಕೂಡಿಕೊಂಡು ಒಂದಾಗಿದ್ದ ವಾಕ್ಯ. ವಿನೆ ವಿಚಾರಿಸಿ, ವಿನೆಗಾಳಿಯಂದ ಒಡೆದು ಹೋಗುವ ಚಿಕ್ಕ ಸಂಸಾರದಂತೆ ಹೀರೆ ಬೇರೆಯಾಯಿತು. ಶಬ್ದಗಳಲ್ಲಿಯ ಆಕ್ರೋಗಳು ಬೇರೆ ಬೇರೆಯಾದವು.

ನಾಕ್ಕಿಕ್ಕಿದ್ದ ಅಥ ಶಬ್ದಕ್ಕಿಲ್ಲ.

ಶಭ್ವ ಕ್ಕಿದ್ದೆ ಅರ್ಥ ಅಕ್ಕರಕ್ಕಿಲ್ಲ.

ಅರ್ಥವಿಹಿನೆ ಅಕ್ಕರಗಳು....

ಅಕ್ಕರಗಳು....

ಅಕ್ಕರಗಳು ಕೂಡಿ ಶಭ್ವವಾಗಿ, ಶಭ್ವವು ಸೇರಕೊಂಡು ವಾಕ್ಯವಾಗಿ, ವಿಚಾರವಾಗಿ ಕೃತಿಯಾಗಿದ್ದರೆ....? ಪ್ರತ್ಯಕ್ಷವಾಗಿದ್ದರೆ....?

ಆಗಿದ್ದರೆ....?

ಕನಸು ನನಸಾಗಿದ್ದರೆ...? ಆದರೆ ಆಗಲು ಸಾಧ್ಯವೇ...? ಮುರುಕು ಗುಡಿಸಲಿನ ಮೂಲೆಯಲ್ಲಿ ಕಣ್ಣ ಮುಚ್ಚಿ ಕತ್ತಲೆಯಲ್ಲಿ ಮಲಗಿದಾಗ ಶಾಂತವ ರಾಜಮಹಲು ದೊರಿತರೆ? ಎಂದು ಆಸಿ ವಾಡುವದು ಮಾರ್ಪಿತನವಲ್ಲವೇ?

ಹಾಳಾದ ಹೆಣ್ಣು ಹಾದಿಗೆ ಹತ್ತುವದು, ಕನಸು ನನಸಾಗುವದು ಎಲ್ಲವೂ ಒಂದೆ.

ಎಂತಹ ಕಾಲದಲ್ಲಿ ಕೂಡ ಧೈರ್ಯ ಕೂಡುವ ಶಾಮಿನಿ ಕೂಡ—

“ ಸುಮಿತ್ರಾ ಸೀನು ದುಷ್ಪೀವಿ ” ಎಂದಳು.

“ ಯಾರಿಗೂ ಯಾವ ಜನ್ಮದಲ್ಲಿಯೂ ದೊರೆಯದಂತಹ ವ್ಯಕ್ತಿ ಪತಿ ಯಾಗಿ ನಿನಗೆ ದೊರಕಿದ ಎನ್ನುವ ಹೆನ್ನೆಗಿಂತ, ನನಗೆ ಅಂತಹ ಪತಿ ಸಿಗ ಲಿಲ್ಲ ಎನ್ನುವ ವೈಷಣವ್ಯ ನನ್ನಲ್ಲಿತ್ತು..... ಆದರೆ....? ” ಎಂದು ತುಟಿ ಕಡಿಯುತ್ತಾಳೆ ಮೇಲಿನ ಹಲ್ಲಿಸಿಂದ ಆಕಾಶ ಹರಿದು ಬಿದ್ದಾಗ ಷ್ವಧಿಪ್ಪ ಯನ್ನು ಕುಪ್ಪಳಿಸುವಂತೆ.

ಮತ್ತೆ ಅವಳೇ ಧೈರ್ಯ ಹೇಳುತ್ತಾಳೆ—

“ ಸುಮಿತ್ರಾ ಎದುರಿಷ್ಟೇಬೇಕು.... ಬರುವ ಎಲ್ಲ ಸಂಕಟಗಳನ್ನು ಎದುರಿಸಲೇಬೇಕು. ಹೆದರಿದರೆ ನುಂಗಿಬಿಡುವದು, ಎದುರಿಸುತ್ತ ಮುಂದೆ ನಡೆದರೆ ಬಂದಿಲ್ಲಿಂದು ದಿನ ಸಂಕಟಕ್ಕೆ ಕರುಣೆ ಬಂದು ನಮ್ಮ ಮೇಲೆ ಅವೃತಮಳಿ ಕರೆಯುವದು...”

ಅವೃತ.... ಮಳಿ....

ಎರಡೂ ಮೋಹಕವಾದ ಶಭ್ವಗಳು. ಆದರೆ ಅವೃತದ ಕೂಡವನ್ನು ರಾಕ್ಷಸರು ಹೊತ್ತುಕೊಂಡು ಓಡಿ ಹೋದರು.... ಇನ್ನುಳಿದ ಮಳಿ ಸುರಿದು

ನಿಂತ ಸೆಲವೆಲ್ಲ ಜಲಮಯ. ನಾನು ಹುಲ್ಲುಕಡ್ಡಿಗಂತ ಹಗುರಾಗಿ ಶೀಲಾಡು ತ್ರಿದ್ವೇನೆ. ನಾವಕಾಶವಾಗಿ ನಾಗುತ್ತಿದ್ದೇನೆ ನಾಗಿಸಿದತ್ತ.

ಎಲ್ಲಿಗೆ.....?

ಕಣ್ಟೆರೆದು ನೋಡುವದು ಬೇಡವಾಗಿದೆ. ಬಾಯ್ತುರೆದು ಕೇಳುವದಕ್ಕೂ ಬೇಡವಾಗಿದೆ. ಸಾಗಿದತ್ತ ನಾಗಲಿ ಎಂದು ಶ್ರುಭ್ರಾತರಿರುವೆ, ನನಗೆ ಎನ್ನ ಬೇಡವಾಗಿದೆ. ಏಕೆಂದರೆ ನಾನು ಯಾರಿಗೂ ಬೇಡವಾಗಿರುವೆ, ಯಾರಿಗೂ ಬೇಡವಾಗಿರುವೆ.

ಮೃತ್ಯುವಿಗೂ ಕೂಡ ಬೇಡವಾಗಿರುವೆ.

ಅಂತೆಯೇ “ನಿಮ್ಮ ಜೊತೆಗೆ ವಿವಾಹ ಮಾಡಿಕೊಳ್ಳುವೆ.” ಎಂದು ಕೇಳಿದ್ದ ಕ್ಷೇತ್ರದಲಾಗಿ

“ಸರಕಾರದ ಕಾಯದೆಯಿಲ್ಲವಿದ್ದರೆ... ನಿಮ್ಮನ್ನು ವಿವಾಹಮಾಡಿಕೊಳ್ಳುತ್ತಿದ್ದೆ” ಎಂಬುದನ್ನು ಕೇಳಬೇಕಾಯಿತು. ಎಲ್ಲಿಂದ...ಎಲ್ಲಿಗೆ...?

ಎಲ್ಲಿಂದ ಎಲ್ಲಿಗೆ .. ? ಎಷ್ಟು ದೂರ .. ?

ಗೌರಿಶಂಕರದ ಮೇಲೆ ನಿಂತುಕೊಂಡರೂ ಅದನ್ನು ಕಾಣಬಹುದೆ...?

“....ವಿವಾಹ,...ಮಾಡಿಕೊಳ್ಳುವೆ....”

“....ವಿವಾಹ ಮಾಡಿಕೊಳ್ಳುತ್ತಿದ್ದೆ....”

ಒಂದು ರಮಣೀಯ ಮನಮೋಹಕ ನಂದನವನ್....

ಇನ್ನೊಂದು ಎಲ್ಲವೂ ಮುಗಿದು ಬೂದಿ ಹರಡಿದ ಸ್ತುತಾನ.

ಒಂದು ನಿಮಾಣವಾಗುವ ಶುಂದರ ಭವಿಷ್ಯ.

ಇನ್ನೊಂದು ಹಾಳಾದ ಭೂತಕಾಲ.

ಒಂದು ಜನನ.

ಇನ್ನೊಂದು ಮರಣ.

ಒಂದರಲ್ಲಿ ಸರ್ವಸ್ವತ್ವ ಅಡಗಿದೆ.

ಇನ್ನೊಂದರಲ್ಲಿ ಸರ್ವಸ್ವತ್ವ ಭಸ್ಮವಾಗಿದೆ.

ಒಂದು ಮನಸೆ....

ವರ್ತಿತ್ವಂದು ಮನಸಣ....

ಎರಡೂ ಸ್ವಷ್ಟವಾಗಿ ಎದುರು ಇವೆ.

ಕಾಣುವ ಜಗದಲ್ಲಿ ಆಲ್ಲ. ಜಗ ಕಾಣದ ಮನ್ಯಃಪಟಿಲದ ಎದುರು.

ಒಂದು ವಿಚಾರ ಮನದಲ್ಲಿ ಬಂದಾಗ ಒಂದಕ್ಕೊಮ್ಮಂದು ಹಿಂದು ಮುಂದು ಮೇಲೆ ಕೆಕ್ಕೆ ಎಲ್ಲದೇಗೆ ಅಪಿಕೊಂಡು ಭವ್ಯಚಿತ್ತ ನಿರೂಪಣವಾಗುತ್ತದೆ.

ಭವ್ಯಚಿತ್ತ.... ನನ್ನ ಜೀವನದ ಭವ್ಯ ಆದರೆ ಭಸ್ತ್ವಾದ ಚಿತ್ತ.

ಅಲ್ಲಿ ಏನಿಲ್ಲ....? ಎಲ್ಲವೂ ಇದೆ. ಪ್ರತಿಯಿದೆ. ದೈವನಿರುವ ರಾಕ್ಷಸನಿರುವ. ದೇವತೆ ಇರುವಳು.... ಆದರೆ ಡಾರೆನಿ ಇಲ್ಲ.... ಡಾರೆನಿ ಇದ್ದುದಾದರೆ ನಾನು. ನಾನು ಮಾತ್ರ ಡಾರೆನಿ.... ನಾನು.... ಅಕ್ಕೋಶಮಾಡಬೇಕೆನ್ನುಸುತ್ತದೆ. ಆದರೆ...?

ನನ್ನನನ್ನ ರಮಿಸುವವರಾರು....? ಅಕ್ಕೋಶಿಸುವ ನನ್ನನನ್ನ ರಮಿಸಬೇಕಾರು...?

ಯಾರೂ ಇಲ್ಲ....

“ ಯಾರೂ ಇರಲಿಲ್ಲವೇ.... ?

ಇದ್ದರು. ಎಲ್ಲರೂ ಇದ್ದರು.

ಆರಂಭದಲ್ಲಿ ರಂಗ ರಮಿಸುತ್ತಿದ್ದ. ಕರೆದುಕೊಂಡು ಬಂದ ಕುಲಕ್ಕಿನ ಯವರು ರಮಿಸುತ್ತಿದ್ದರು ಮನುತ್ತೀಯ ಮಾತ್ರಯಾದ ಕರುಣಾಮಯಿ ಶಾಮಿನಿ ರಮಿಸುತ್ತಿದ್ದಳು. ಇದ್ದಾಗ ಮಾಧವರಾಯರೂ ರಮಿಸುತ್ತಿದ್ದರು. ಬದುಕಿದ್ದರಿ ನನ್ನ ಮಗು ನನ್ನನನ್ನ ರಮಿಸುತ್ತಿತ್ತು.....

ನನ್ನ ಮಗು ಬದುಕಿದ್ದರೆ.... ?

ನನ್ನ ಮಗುವನನ್ನ ಬದುಕಿಸಿದ್ದರೆ....?

ನಾನು ಬದುಕಬೇಕೆಂದು ಮಗುವನನ್ನ ಬದುಕಿಸಲಿಲ್ಲ. ನಾನು ಸುಖ ವಾಗಿ ಬದುಕಬೇಕೆಂದು ಸುಖದಿಂದ ಬದುಕಬಯಸುವ ಮಗುವನನ್ನ ಬದುಕಿಸಲಿಲ್ಲ....ಸುಖ....?

ಸುಖಕ್ಕಾಗಿ ನಾನು ಏನನ್ನೂ ಮಾಡಲಿಲ್ಲ....? ನನ್ನ ಸುಖಕ್ಕಾಗಿ, ನಾನು ಸುಖದಿಂದ ಸಲಿಯುವದಕ್ಕಾಗಿ ಏನನ್ನೂ ಮಾಡಲಿಲ್ಲ...?

ಎಲ್ಲವನ್ನೂ ಮಾಡಿದೆ.

ತರುಳೆಯಾಗಿರುವಾಗಲೇ ಪರಪುರುಹನೊಡನೆ ವಿಹರಿಸಿದೆ. ಅದೂ ಸುಖಕ್ಕಾಗಿ.

ಬಾಳಲೀಂದು ಕಟ್ಟುತೆರೆಯುವ ನನ್ನ ನೆತ್ತರವಿಂದ ಬೆಳೆದ ನನ್ನ ಮಗು ನಿನ್ ಕೊಲೆ ಹಾಡಿದೆ. ಅದೂ ಸುಖಕ್ಕಾಗಿ.

ಹಾಳಾಗಿ ಹೋದ ನಾನು ಪುಟ್ಟ ಪರುಪನಿಗಾಗಿ ಆಶಿಸಿದೆ. ಅದೂ ಸುಖಕ್ಕಾಗಿ. ದೇಹ ಬಾಳಬೇಕೆಂದು ದೇಹವನ್ನು ಪರರಿಗೊಟ್ಟಿಸಿದೆ. ಅದೂ ಕೂಡ ಸುಖಕ್ಕಾಗಿ ಆದರೂ ಸುಖ ದೊರೆಯಲ್ಲ.

ಈಗ ದೊರೆಯತ್ತದೆ, ಇಕೊ ಸಿಕ್ಕಿತ್ತು...ಇಕೊ .. ಇಲ್ಲದೆ....ಸಿಕ್ಕಿತ್ತು.... ಎನ್ನತ್ತ ಆದರ ಬೆನ್ನುಹಿಂದೆ ಧಾವಿಸಿದೆ ರಾಮನು ಸುವರ್ಚ ವ್ಯಾಗಕ್ಕಾಗಿ ಧಾವಿಸಿದಂತೆ ಸಿತೆಯನ್ನು ಬಿಟ್ಟು. ರಾಮನಿಗೆ ಸುವರ್ಚ ವ್ಯಾಗವೂ ಸಿಕ್ಕಲಿಲ್ಲ. ಸಿತೆಯೂ ರಾಕ್ಷಸನ ಪಾಲಾಗಿದ್ದಳು.

ನನಗೂ ಸುಖ ಸಿಕ್ಕಲಿಲ್ಲ. ವಾನವು ಮಣ್ಣ ಪಾಲಾಯಿತು.

ರಾಮ ದೇವ ಎಲ್ಲವೂ ಆವನಿಗೆ ಆಟ ಆಡಲೇಬೇಕಿತ್ತು.

ನಾನು ಮನುಷ್ಯಳು. ಎಲ್ಲವೂ ನನಗೆ ಪ್ರಾಣಸಂಕಟ ಆದರೂ ಆಶಿಗಾಗಿ ಅನುಭವಿಸಲೇಬೇಕಿತ್ತು. ಅನುಭವಿಸಿದೆ.

ಇನ್ನು ಗತಾಯುಹ್ಯದಲ್ಲಿ ಅನುಭವಿಸಿದ ಸಂಕಟದ ನೀನಹಿನಿಂದ ಮತ್ತೆ ಮತ್ತೆ ಅದನ್ನೇ ಅನುಭವಿಸುತ್ತ ಸಾಯಬೇಕು. ಅದಕ್ಕೆ 'ಬದುಕು' ಎಂದು ಕೊಂಡು.

ಬದುಕು ಎಂದು ಕೊಳ್ಳಬೇಕು ಸಾವಿಗೆ. !

ಇದೇ ವಿಷಯಕ್ಕೆ ಒಂದು ಸಲ ಮಾಥವರಾಯರು— “ಸುಮಿತ್ರಾ... ದುಃಖ ಪೂರ್ವ ಜನ್ಮದ ವಾಪದಿಂದ ಒದಗುತ್ತದೆಂಬುದನ್ನು ನಂಬಲೇಬೇಕು. ಇಲ್ಲದಿದ್ದರೆ ಈ ಜನ್ಮದಲ್ಲಿ ಯಾರಿಗೂ ಕೆಡಕು ಮಾಡದವರೂ ಕೂಡ ದುಃಖಿಗಳು ಹೇಗಾಗುತ್ತಿದ್ದರು...? ಅದೇ ರೀತಿಯಲ್ಲಿ ದುಃಖದ ಸಾಗರದಲ್ಲಿ ಕೂಡ ಸುಖದ ಅಲೆಗಳು ದುಃಖಿಗಳನ್ನು ಸುಖದ ಆಶಿಯಲ್ಲಿ ತೇಲಿಕುವದನ್ನು ಕೆಂಡರೆ ಪಾಪದಲ್ಲಿ ಕೂಡ ಪುಟ್ಟವಾಗಿದೆ. ಎನ್ನವದನ್ನೂ ನಂಬಬೇಕು...” ಎಂಥು ಹೇಳಿದರು.

ಅವರ ಮಾತಿನಲ್ಲಿ ಅವಶ್ಯವಾದರೂ ಏನಿದೆ....? ದುಃಖದಲ್ಲಿ ತಳಮಳ ಸುವ ನಾನು ಸುಖದ ಖಡಿಯಲ್ಲಿ ಸುಖದಿಂದ ನಿತ್ಯಿಸಿರುವೇ....!

ರಂಗನ ಕೃತಿಯಿಂದ ಮನ್ಯೇಯಿಂದ ದೂರಾಗಿ ಮನುಷಣದಲ್ಲಿ ಮರಿಯಾಗಲು ಹೊರಟಾಗ ಈಲಕ್ಷಣೀಯವರು ದೇವದೂತರಾಗಿ ಬಂದು ಮನುಷಣ ದಿಂದ ಮನ್ಯೇಗೆ ಕರಿತಂದರು. ದುಃಖದ ಪ್ರವಾಹದಲ್ಲಿ ಶಾಡ ಸುಖದ ನಾವೆಯ ಮೇಲೆ ಕುಳಿತು ಪ್ರವಾಸಕ್ಕೆ ಆರಂಭಿಸಿದೆ.

ಕುಲಕ್ಷಣೀಯವರ ಸಂತರ ಇನ್ನೀನು ಬಾಳು ಮುಗಿದಿತು. ಮುಂದಿನ ದಾರಿ. ಒಂದೇ ಒಂದಾದ ದಾರಿಯನ್ನು ಹಿಡಿಯಬೇಕು ಎನ್ನುವಾಗ ಮತ್ತೆ ನೇರವಿಗೆ ಬಂದರು ವಾಧ್ಯವರಾಯರು.

ದುಃಖದ ಮಹಾಪೂರ ಕೊಚ್ಚಿಕೊಂಡು ಭೋಗ್ರೇರೆದು ಧಡವನ್ನು ಕೊರೆಯುತ್ತಲೇ ಇತ್ತು. ಆದರೆ— ನಾನು ಮಾತ್ರ ಅಲ್ಲಾದುವ ನಾವೆಯಲ್ಲಿ ಕುಳಿತು ದೂರ ಕಾಣುವ ಧಡದೆಡಿಗೆ ಸಾಗಿದ್ದೆ.

ಧಡದೆಡಿಗೆ....?

ಆಹುದು. ಧಡದೆಡಿಗೆ ಜನ್ಮತಾಳಿದ ಪ್ರಾಣಿಗಳೆಲ್ಲರೂ ಜನನದ ಕ್ಷೇತ್ರದಿಂದ ಸಾವಿನ ಕ್ಷೇತ್ರದಲ್ಲಿ ಲೀನರಾಗುವವರಿಗೂ ಸಾಗುವದು ಧಡದೆಡಿಗೆ ಅಲ್ಲವೇ....?

ಸಂಸಾರಕ್ಕೆ ಸಾಗರ ಎಂದು ಹೇಳುವದು ಸುಳ್ಳಲ್ಲ. ಸಂಸಾರವು ಸಾಗರವೇ ಸಾಗರದ ಆನಂತತೆ— ಸಂಸಾರದಲ್ಲಿದೆ ‘ಸಾಗರಕ್ಕೆ ಧಡವಿಲ್ಲ’ ಎಂದು ಹೇಳುವವನ್ನು ದೂರದಲ್ಲಿ ಧಡವಿದೆ. ಒಂದು ಧಡದಲ್ಲಿ— ನಿಂತಾಗ ಇನ್ನೊಂದು ಕಟ್ಟಿಗೆ ಕಾಣುವದಿಲ್ಲ. ಆದರೂ ಇದ್ದುದು ಸುಳ್ಳಲ್ಲ. ಅದು ಸುಳ್ಳಲ್ಲ ಎಂದೇ ಆದನ್ನು ತಲುಪುವದಕ್ಕಾಗಿ ಮನುಷ್ಯ ಮರಣದವರಿಗೂ ಪ್ರಯತ್ನಪಡುತ್ತಲೇ ಇರುತ್ತಾನೆ.

ಂಗಾರಾದರೂ ತಲುಪಿರುವರೆ....?

ಆದು ಯಾರಿಗೂ ಆರಿಯದು. ಏಕೆಂದರೆ ತಲುಪಿದವರಾರೂ ತಿರುಗಬಂದಿಲ್ಲ ತಲುಪಿದವರಾರು ಎನ್ನುವದೂ ಆರಿಯದು. ಎಲ್ಲರೂ ಸಾಗರ ದಾಟಲು ಹೊರಟವರು. ಆದರೆ ತಿರುಗಬಂದವರು ಯಾರೂ ಇಲ್ಲ.

ಹಾಗಾದರೆ ಮರಣವೇ ಅದರ ಆಚೆಯ ತೀರವೇ.... ?

ಕುಲಕ್ಕಣಿಯವರು ಹೇಳುತ್ತಿದ್ದರು “ ಮರಣ ಆಚೆಯ ತೀರವಲ್ಲ. ಅದರಿಂದ ಜನನ ಮಾತ್ರ ಈಚೆಯತೀರ ”ವೆಂದು

ಅವರು ಮತ್ತು ಹೇಳುವದು “ ಮರಣ ಆಚೆಯ ಧಾರ್ಮಿಕದಾದರೆ ಈಸುಭಿದ್ದ ಕೂಡಲೇ ನಮ್ಮ ಕಣ್ಣಿದ್ದುರು ಮರಣದ ಮುಸುನಲ್ಲಿ ಮಾರ್ಯವಾದವರನ್ನು ನಾವು ನೋಡಿದ್ದೇವೆ. ಅದ್ದರಿಂದ ಅದು ಸಿಶ್ಚಯವಾಗಿಯೂ ಆಚೆಯ ಧಾರ್ಮಿಕ. ಅಲ್ಲದೆ ಆಚೆಯ ತೀರ ಈ ತೀರದಂತಿಲ್ಲ. ಅದೂ ನಿಜ ಏಕೆಂದರೆ ಇಲ್ಲಿ ಆಸಂಖ್ಯತ ಜೀವಿಗಳು ಜಾತಿ ಮಾಡಿ ನಿಂತಿದ್ದಾರೆ. ಎಲ್ಲಿ ನೋಡಿದಲ್ಲಿ ಗಲಿಬಿಲಿ... ಎಲ್ಲಿ ನೋಡಿದಲ್ಲಿ ಕೀಸರಿ... ಎಲ್ಲಿಲ್ಲಿಯೂ ಅಕ್ಕೊಂತೆ ಎಲ್ಲಿಡೆಯಲ್ಲಿಯೂ ಆಶಾಂತತೆ.... ಆಶಾಂತತೆಯೇ ಈ ತೀರ.... ಈಸುಭಿದ್ದ ಒಂದು ಜೀವ ಇನ್ನೊಂದನ್ನು ಕ್ಷೇಮಾಡಿ ಕರಿಯುತ್ತದೆ. ಹತ್ತಿರ ಕರಿಯುತ್ತದೆ. ತಾನು ಈಸಿ ಪಾರಾಗಬೇಕೆಂಬುವದನ್ನೇ ಮರಿತು ಬಂದ ವ್ಯಕ್ತಿಯೊಡನೆ ಅಲ್ಲಿಯೇ ಸರಸ ಆರಂಭವಾಗುತ್ತದೆ. ಕೊನೆಯು ಕ್ಷೇತ್ರ ಹತ್ತಿರಕ್ಕೆ ಬಂದಾಗ ‘ ಅಯೋಽಿ ತಾನು ತಪ್ತಿ ಮಾಡಿದೆ’ ಎಂಬ ಆಕ್ರೋಂತಕ್ಕೆ ಆರಂಭವಾಗುತ್ತದೆ.... ಆದರೂ ಕೊನೆ ತಪ್ಪದು. ಅದನ್ನು ಕಂಡು ಇನ್ನೊಂದು ವ್ಯಕ್ತಿ ‘ತಾನೂ ಹೋಗಿವದನ್ನು ಮರಿತು ಅಯೋಽಿ’ ಎಂದು ಇನ್ನೊಂದರ ಕೊನೆಗೆ ಅಕ್ಕೊಂತೆ ಮಾಡುತ್ತದೆ. ಅಲ್ಲಿಯೇ ಅದರ ಅಂತ ಕೂಡ. ಹೀಗೆಯೇ ಶದೆಯುತ್ತದೆ ಈ ಚಕ್ರ.....”

“ ಇದ್ದೆಲ್ಲದರೊಳಗಿಂದ ಮುಕ್ತರಾಗಿ ಮುಂದುವರಿಯುತ್ತಿರುವವರು ಎಷ್ಟು? ಮುಂದುವರಿದವರಲ್ಲಿ ಆ ಬದಿಯನ್ನು ತಲುಪಿದವರಿಷ್ಟು? ”

“ ತೀರ ಕಡಿಮೆ.... ಅಂತಯೇ ಅಲ್ಲಿ ನೆಲಿಸಿರುವದು ಶಾಂತಿ... ?

“ ಶಾಂತಿ...”

ಅದಕ್ಕೆ ಕೆಲವರು ಹೇಳುವದು ಹೋಕ್ಕೆ. ಇನ್ನೂ ಕೆಲವರು ಹೇಳುವದು ಆ ಪರಮಾತ್ಮನ ಸನ್ನಿಧಿ. ಆವರು ಹೇಳುವ ಯಾವುದೂ ಅಸತ್ಯವಲ್ಲ. ಎಲ್ಲವೂ ಸತ್ಯ.

“ ಆದನ್ನು ಕಂಡವರಿರುವರೇ? ಎಂದು ಕೇಳಿದರೆ.... ”

“ ಇರುವರು ... ” ಎಂಬ ಉತ್ತರ.

“ ತಿರುಗಿ ಬಂದಿರುವರೆ...? ಎಂಬ ಪ್ರಶ್ನೆಗೆ ”

“ ಇಲ್ಲ ” ಎಂಬ ಉತ್ತರ.

ಅಲ್ಲಿ ಹೋದವರು ತಿರುಗಿ ಬರುವದಿಲ್ಲ. ಆದರೆ ಅವರು ಅಲ್ಲಿಂದಲೇ ಎಲ್ಲರ ಕಿವಿ ಗಡಚಿಕ್ಕಾವಂತಿ “ ಈಗೋ...ನಾನು ತಲುಪಿರುವೆನ್ನು...ನಿಮುಗೂ ಸಾಧ್ಯವಿದೆ, ಇದುನೇ ಆದಕ್ಕೆ ದಾರಿ.... ಇದುನೇ ರಾಜನಾಗ್ರಂಥ.... ” ಎಂದು ಹೇಳುತ್ತಿದ್ದಾರೆ.

“ ಅದು ಎಲ್ಲರಿಗೂ ಕೇಳಿಸುತ್ತೇದೆ. ಆದರೂ ಆ ದಾರಿಯಿಂದ ಹೋಗುವವರು ಕಡಿಮೆ.... ” ಎಂದು.

ಕುಲಕರ್ಮಯವರು ಹೇಳಿದಂತಿ ಯಾರೂ ಆ ದಾರಿಯಿಂದ ಹೋಗುವದಿಲ್ಲ. ಏಕೆಂದರೆ ಆದು ಕಿರಿ. ಆರಂಭದಲ್ಲಿ ತುಂಬ ಕೆಲಣವೆನ್ನೀ ಸುತ್ತದೆ

ಆ ದಾರಿಯ ಆರಂಭ ಶ್ವಾಗದಿಂದ ಆರಂಭವಾಗುತ್ತದೆ. ‘ಶ್ವಾಗವೆಂದರೆ ಸರ್ವಸ್ವನನ್ನೂ ತ್ವಜಿಸುವದಲ್ಲ ಅರಗಿಸಿಕೊಳ್ಳುವದು. ಸುಖ ದುಃখ ಎಲ್ಲ ವನ್ನೂ ಸಮದ್ಯಷ್ಟಿಯಿಂದ ನೋಡುವದು. ಸರ್ವರನ್ನೂ ಪ್ರೀತಿಸುವದು.

ಇದು ನಮಿಂದ ಸಾಧ್ಯವೇ....? ನನ್ನಿಂದ ಸಾಧ್ಯದೇ... ?

ನನ್ನ ಸುಖಕ್ಕೆ ಅಡ್ಡವಾದವರನ್ನು ನಾನು ದ್ವೇಷಿಸುವೆ. ಆದಕ್ಕೆ ನಾನು ಹೇಳಿವದು ಆತ ಸ್ವಾರ್ಥಿಯಾಗಿ ನನ್ನ ದಾರಿಯಲ್ಲ — ಸುಖದ ದಾರಿಯಲ್ಲಿ ಅಡ್ಡ ಬಂದಿರುವ ಎಂದು.

ಆದರೆ ನಾನು ಸುಖವನ್ನೇ ಅಪೇಕ್ಷಿಸಿರದಿದ್ದರೆ.... ?

ನನ್ನ ದಾರಿಯಲ್ಲಿ ಯಾರೂ ಎದುರಾಗುತ್ತಿರಲಿಲ್ಲ.

ಆದರೆ ಚಾಳುವ ಮನುಷ್ಯ ಸುಖದ ಆಪೇಕ್ಷೆಯಿಂದ ದೂರಿರುವದು ಅಸಾಧ್ಯವಲ್ಲದಿನ್ನರೂ ಕಷ್ಟಸಾಧ್ಯ ಸಾಮಾನ್ಯರಾಧ ನಮಗೆ ಕಷ್ಟ ಬೇಡ.

ಕಷ್ಟಬೇಡವೆಂದು ಸುಖದ ದಾರಿಯಲ್ಲಿ ಸಾಗುವಾಗ ಸುತ್ತುಮುತ್ತು ನಿಂದ ಮುತ್ತುವದು ದುಃಖ ಕೊನೆಗೆ ದುಃಖವೇ ಜೀವನನಾಗಿ ಪರಣವಿಸುವದು. ನನ್ನ ಜೀವನದಂತೆ.

ನನ್ನ ಜೀವನ್ !

ಅದೊಂದು ದುಃಖದ ಕರೆ. ಬಾಳಭಾರದೆಂದರೂ ಬಾಳುತ್ತಿದ್ದೇ ನೇ ಏಕೆ ಎನ್ನುವದು ಗೊತ್ತಿಲ್ಲದೆ.

ಕಾವಿನಿ ಹೇಳುತ್ತಾಳೆ ಸುಮಿತ್ರಾ ಸಾವು ಕೆರಿಣವೆಂದು ನಾನೆಂದಿಗೂ ಹೇಳುವದಿಲ್ಲ. ಅದು ತೀರ ಸುಲಭ. ಇಚ್ಛಿ ಮಾಡಿ ದಾಗ ಜೀವದ ಅಂತವಾಡಿಕೊಳ್ಳಲು ನಾಧ್ಯವಿದೆ. ಅದರೆ ನಮ್ಮ ಇಚ್ಛಿ ಹೊರಗಿನ ಕಷ್ಟಗಳಿಂದ ಉಪ್ಪನ್ನವಾಗಿರುತ್ತಾಡೆ, ಹೊರಗಿನ ಕಾರಣಗಳಿಂದಾದ ಇಚ್ಛಿ ಪೂರ್ಣವಾಗುವದು ಕೆರಿಣ ಸಂಸಾರದ ಕಷ್ಟಕ್ಕೆ ಬೇಸತ್ತು ಮುಕ್ಕಣ್ಣ ಅನ್ನ ಬಾವಿಗೆ ತಳ್ಳಿ ತಾನು ಸಾವು ಬೇಕೆಂದು ತಾಯಿ ಬದುಕಿ ಮತ್ತೆ ಎಲ್ಲ ರಿಂದ ಭೀಮಾರಿಯಾದುದುಂಟು ಅವಳ ಕಷ್ಟ ನನ್ನಲ್ಲಿಯೂ ಕ್ರಿಕರ ಮಾಡಿ ಸುತ್ತದೆ. ಅದರೆ ಆ ಕಷ್ಟದ ನಿವಾರಣೆ ಮರಣವಲ್ಲ ಮರಣದ ಕಾಲದಲ್ಲಿ ಕೂಡ ‘ಅಯೋ ನಾನು ಸಾಯಬಾರದಿತ್ತು’ ಎಂದು ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪವಾಗುವದು! ಅದರೆ ಹೈದರಾಬಾದಿಂದ ಬಂದ ಮರಣದ ಇಚ್ಛಿ ಪೂರ್ಣವಾಗುವಾಗ ಮನಕ್ಕೆ ಶಾಂತಿ ಬರುತ್ತದೆ. ‘ಇದು ಮಾಡಬೇಕಾದ ಕಾರ್ಯ ಮಾಡುತ್ತರುವೆ’ ಎಂಬ ಸವಾರ್ಥಾನವಿರುತ್ತದೆ” ಎಂದು.

ಅಹುದು. ನನ್ನ ಸಾವಿನ ಇಚ್ಛಿ ಕೂಡ ಹೊರಗಿನ ಕಷ್ಟಗಳಿಂದ ನಾನು ಬಾಳಲು ಇಚ್ಛಿ ವಡುವೆ. ಬದುಕುವ ಇಚ್ಛಿ ಇದೆ ಅದಕ್ಕೆ ಅಂತರ ಬಂದಿದೆ ಎಂದು ಸಾಯುವ ವಿಚಾರ ಇಣಿಕೆ ಹಾಕುತ್ತದೆ. ಕುಲಕರ್ಮ ಯವರು ವಿವಾಹಕ್ಕೆ ಸಿದ್ಧರಾದಾಗ ನಾನು ನಂದನನನದಲ್ಲಿ ವಿಹರಿಸುತ್ತಿದ್ದೆ. ಸಾವಿನ ವಿಚಾರ ಸಾವಿರ ಹರಡಾರಿ ದೂರವಾಗಿತ್ತು.

‘ಸಾಯಬಾರದು ಬದುಕಬೇಕು’ ಎಂದುದಾದರೆ ಬದುಕುವಂತೆ ಬದುಕಬೇಕು. ಅಲ್ಲದೆ ಸಾವಿನ ಸೇರಿಯಾಳಾಗಿ ಬದುಕಬಾರದು. ಇದು ಸಾಧ್ಯವಿದ್ದರೂ ನನಗೂ ಸಾಧ್ಯವೇ...?’ ಅದುವೇ ಸಂಶಯ ನನ್ನಲ್ಲಿ.

ಕಾಮನಿ ಕೇಳುವದು “ಇಂತಹ ಸಂಶಯ ನಿನ್ನಲ್ಲಿ ಮಂಡಿ ವದಾದರೂ ಏಕೆ?”, ಎಂದು.

“ ಸಂಶಯ ದೂರಾಗುವ ವರೆಗೂ ಸಾಧ್ಯವಿದ್ದುದು ಕೂಡ ಅಸಾಧ್ಯ. ಏಕೆಂದರೆ ಸಾಧ್ಯವಾದಾಗ ಕೂಡ ಇದುವೆ ನಾನು ಅವೇಕ್ಷಿಸಿದುದು... ? ಇದು ಸತ್ಯವೇ... ? ” ಎಂಬ ಸಂಶಯ. ಆದಕ್ಕೆ ನೀನು ಸಂಶಯ ಬಿಡು. ನಿಭಿರೀತಿಭಾಗು ” ಎಂದು ಹೇಳುತ್ತಾಳೆ.

ಅವಳ ಮಾತು ಅಭಯವಾಗಿ ಪರಿಣಮಿಸುತ್ತದೆ ನಾನು ನಿಭಿರೀತಿ ಭಾಗಿರಲು ಯತ್ತಿಸುವೆ. ಆದರೆ ಮತ್ತೆ “ನನ್ನ ಭವಿತವ್ಯವೇನು ? ” ಎಂಬ ವಿಚಾರ ಬೇಡವಾದರೂ ನುಗ್ಗಿ ಬಂದು ಮತ್ತೆ ಮನಸ್ಸನ್ನು ಚಂಚಲಗೊಳಿಸುತ್ತದೆ. ನಿಭಿರೀತಿಯನ್ನು ಭೀತಿಯಲ್ಲಿ ಪರಿವರ್ತಿಸುತ್ತದೆ. ಕಣ್ಣಿನುಜ್ಞಿ ಜಗತ್ತನ್ನು, ತನ್ನನ್ನು ಎಲ್ಲವನ್ನೂ ಮರೆಯುವ ವೇಳೆಯಲ್ಲಿ ಎಲ್ಲನ್ನಾ ಜಾಗ್ಯತ ವಾಗಿ ನನ್ನನ್ನು ಹರಿದು ತಿನ್ನಲು ‘ನಾನು ಮುಂದೆ ನಾನು ಮುಂದೆ’ ಎಂದು ಸ್ವಧೀನ ನಡೆಸುತ್ತವೆ ಮತ್ತೆ ನಾನು ಗಾಬರಿಗೊಳ್ಳುವೆ. ಭೀತಿಯಿಂದ ನಡುಗುವೆ. ಮತ್ತೆ ಸಂಶಯ...

ಹೀಗೆಯೇ ಸಾಗುವದು ಎಲ್ಲಿಯ ವರಿಗೆ....? ಹೀಗೆಯೇ ಮುಂದುವರಿಯಲು ಸಾಧ್ಯವೇ....? ಅಸಾಧ್ಯವಾದರೆ ನಾನುಮಾಡುವದಾದರೂ ಏನು ?

ಎಡೆಬಿಡದೆ ಕ್ಷೇಡ ವಿಲಂಬಕೊಡದೆ ಕಾಡಿಸುವ ಸೀಡಿಸುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಉತ್ತರವಿಲ್ಲದ್ದರಿಂದ ಪ್ರಶ್ನೆಗಳು ಮತ್ತು ನನ್ನ ಭೀಕರವಾಗುತ್ತವೆ. ಉಗ್ರರೂಪ ತಾಳುತ್ತವೆ. ಮತ್ತೆ ಮತ್ತೆ ಆದೇ ಪ್ರಶ್ನೆ ಒಂದೊಂದು ಸಾವಿರದಸ್ತು ದೊಡ್ಡದಾಗಿ ಭೂತವಾಗಿ ನನ್ನನ್ನು ನುಂಗುವದಕ್ಕೆಬಾಯ್ತುರೆದು ಬರುತ್ತದೆ. ಇಂತಹ ವೇಳೆಯಲ್ಲಿ ನನ್ನನ್ನು ಉಳಿಸುವವರು ಕಾಮಿನಿ.

ಕಾಮಿನಿಯ ದುಡಿತದನೇಲೇ ನನ್ನ ಬದುಕು. ಆದರೆ ಎಲ್ಲಿಯವರಿಗೆ....?

ಮತ್ತೆ ಅಂತಹದೇ ಪ್ರಶ್ನೆ. ಆದೇ ಪ್ರಶ್ನೆ.....ಎಲ್ಲಿಯ ವರಿಗೆ.....? ಎಲ್ಲಿಯ....ವರಿಗೆ...?

ನಾನೂ ಬದುಕಬೇಕು. ಸಾಯುವದು ಬೇಡವಾದಾಗ ಬೇಕಾಗುವದು ಬದುಕು. ಬೇಕಾದ ಬದುಕಿಗಾಗಿ ಬೇಡವಾದುದನ್ನು ಕೂಡ ಮಾಡಲೇ ಬೇಕಾಗುತ್ತದೆ. ಏಕೆಂದರೆ ಬದುಕುವದು ಬೇಕಾಗಿದೆ.

ಕಾಮಿನಿ ಹೇಳುವದು ಸುಳ್ಳ ಅಲ್ಲ. “ ಸುಮಿತ್ರಾ ಸಾವು ಬದುಕಿನ ಹೋರಾಂದಲ್ಲಿ ಮಾನವ ಜನಾಂಗ ಮತ್ತು ವಾಗಿದೆ ಎಂದು ಹೇಳುವದು

ಅಂತಹ್ಯ. ಇದು ಹೋರಾಟಿವೆ...? ಹೋರಾಟಿ ಬಲಿಪುರಲ್ಲಿ ಶಕ್ತಿ ಇದ್ದವರು ಹೋರಾಡಲು ಸಿದ್ಧರಾಗುತ್ತಾರೆ. ಆದರೆ ಮನುಷ್ಯರಲ್ಲಿ ಶಕ್ತಿ ಇದೆಯೆ ಹೋರಾಡಲು...?

“ ಇಲ್ಲ. ಅವರಲ್ಲಿ ಶಕ್ತಿಯಿಲ್ಲ. ”

“ ಬದುಕು ರಾಕ್ಷಸ. ಮನುಷ್ಯ ಆತನ ಕೈಯಲ್ಲಿ ಸಿಕ್ಕು ನುಸಿ. ನುಸಿಗೆ ಚಲಿಸಲು ಕಾಲುಗಳಿವೆ. ಆದರೆ ಧಾವಿಸುವದು ಎಷ್ಟು ದೂರ...?. ಎಲ್ಲಿ ಒಡಿದರೂ ಆತನ ಕೈಯಲ್ಲಿ. ಆ ರಾಕ್ಷಸ ನೋಡ ನೇ ಹೋರಾಡಲು ಸಾಧ್ಯವೇ...?... ”

“ ಮನುಷ್ಯನಲ್ಲಿ ಒಂದು ಶಕ್ತಿಯಿದೆ. ಅದು ಇಚ್ಛಾ ಶಕ್ತಿ. ಮನುಷ್ಯ ಇಚ್ಛಿ ಮಾಡುತ್ತಾನೆ. ತಾನು ದಣಿಯುವ ವರೆಗೂ ಇಚ್ಛಿ ಮಾಡುತ್ತಾನೆ. ನೇಲದ ಮೇಲೆ ಕುಳಿತು ಆಕಾಶದಲ್ಲಿಯ ನಕ್ಷತ್ರಕ್ಕೆ ಆಶೀ ಪಟ್ಟರೆ ಇಚ್ಛಿ ಪಟ್ಟರೆ ಅದು ದೊರಕಬಹುದೇ...? ”

“ ತನಿಗಿ ದೊರಕುವ ವಿಷಯವನ್ನು ಅರಿತು ಆದನ್ನು ಬೇಡಿದರೆ, ದೊರಿಯುವದು ಸಾಧ್ಯ.....ಆದರೆ ಹಾಗೆಂದು ಮನುಷ್ಯರು ಎಲ್ಲವನ್ನೂ ಬಿಟ್ಟು ಕೂಡಬಹುದೇ...? ”

“ ಇಲ್ಲ ಕೂಡಲಾಗದು. ವಿಚಾರ ಪ್ರವಾಹ ತಡೆದು ನಿಲ್ಲಿವವರೆಗೂ ಮುಂದೊಡೆಲೇಬೇಕು. ಆದರೆ ವಿಚಾರ ಮಾಡುವದು ‘ಅಲಭ್ಯ’ ವನ್ನು ಕುರಿತಲ್ಲ. ಸಾಧ್ಯಾಸಾಧ್ಯತೀಗಳನ್ನು ಕುರಿತು ಸಾಧ್ಯವೇನ್ನಿಸಿದಾಗ ಹಟ್ಟಿಂದ ಸಾಧಿಸಲು ಹೋರಡಬೇಕು. ಆಗಲೂ ಅಸಾಧ್ಯವಾದರೆ....? ”

“ ಅದು ದೈವಕೆಳ್ಳಿಪ್ಪಿದ್ದು. ನಮ್ಮ ಪ್ರಯತ್ನದಲ್ಲಿ ಯಾವ ಕುಂದು ಕೂರತೆಯನ್ನೂ ತೋರಿಸಲಾಗದು. ”

“ ಅಹುದು ನಾನು ಆ ನೇಲದ ಮೇಲೆ ಕುಳಿತು ನಕ್ಷತ್ರಕೂಗಿ ಕೈಯೊಡ್ಡಿ ತೀರುವೆ. ಆದರೆ ದೊರಕುವದು ಹೇಗೆ ಸಾಧ್ಯ...? ಓವರ್ ನಿರಾಶ್ರಿತಿ ಅಡಿಗೆಯ ಮನೆಯಲ್ಲಿ ಕುಳಿತು ನಷ್ಟ ಜೀವನವೂ ಸುಖಕರವಾಗಿ ಸಾಗಲಿ ಎಂದರೆ ಹೇಗೆ ಸಾಧ್ಯ...? ”

ಜೀವನ ಸಾಗಲಿ. ಕೆಡ್ಡದಿಂದಾದರೂ ಅಡ್ಡಿಯಲ್ಲ ಎಂದು ಹೊರಬರಬೇಕು. ಬದುಕುವದಕ್ಕೆ ಅದೊಂದೇ ದಾರಿ. ಅದೇ....ದಾರಿ....

ಕಾಮಿನಿ ಆ ದಾರಿಯನ್ನು ತೋರಿಸಿದಳು. ಆಗ ಅವಳು ಹೇಳಿದಳು—

“ ಸುಮಿತ್ರಾ.... ನನಗೆ ಗೊತ್ತಿದೆ. ನಾನು ಮಾಡುವ ಕಾರ್ಯ ಪಾಪ ಎಂದು. ಯಾವ ಗಂಡಷು ಜಾತಿಯನ್ನು ‘ಸಿಗಿದು ಹಾಕಬೇಕು, ಭಸ್ತು ವಾಡಬೇಕು’ ಎಂದು ನಾನು ಹೇಳುವೇನೋ ಅದೇ ಕ್ರಾರಜಾತಿಯ ಕೈಯಲ್ಲಿ ನಿನ್ನನ್ನು ಕೊಡುತ್ತಿರುವೆ.... ಇದನ್ನು. ನಾನು ವಾಡಬಾರದು.... ಆದರೂ ಮಾಡುತ್ತಿರುವೆ....”

“ ನಾನು ಮಾಡಬಾರದ ಆನೇಕ ಕೆಲಸಗಳನ್ನು ಮಾಡುತ್ತಿರುವೆ. ಆಗ್ನೇ ನನ್ನ ಕಣ್ಣಿದುರು ಪಾಪ ಪುಣ್ಯ— ನೀತಿ ಅನೀತಿಗಳ ವಿಚಾರಿರುವದಿಲ್ಲ. ಆಗ್ನೇ ನನ್ನ ಮನದಲ್ಲಿರುವದು ‘ಇದರಿಂದಾದರೂ ಇವರ ಕಲ್ಪಣವಾಗಲಿ, ಇದರಿಂದಾದರೂ ಸುಖಿಗಳಾಗಲಿ’ ಎನ್ನುವ ವಿಚಾರ ಅದೇ ವಿಚಾರ ನನಗೆ ಅಲ್ಲ ಸ್ವಲ್ಪ ಸುಖ ಕೊಡುವದು”.

‘ನಿನ್ನ ಮಗುವಿನ ಕತ್ತು ಹಿಂಚುಕಿದೆ. ಆದೂ ಕೂಡ ನೀನು ಸುಖಿಯಾಗಲಿ, ನೀನು ಸುಖಿ ಆಗಬಹುದು ಎಂಬ ವಿಚಾರದಿಂದ. ನಿನ್ನ ಮಗು ನನ್ನ ವೈರಿಯಲ್ಲ. ನನಗೆ ಯಾರೂ ವೈರಿಗಳಲ್ಲ. ನನ್ನನ್ನು ಕೆಡಗಟ್ಟಿ ನಿಂದ ನೋಡಿದವರನ್ನು ಕೂಡ ನಾನು ತಾಯಿಯ ಮಮತೆಯಿಂದ ನೋಡಿರುವೆ.

“ ಸುಮಿತ್ರಾ ನಾನು ಯಾವಾಗಲೂ ನಗುತ್ತಿರುವೆ. ಆದನ್ನು ಕಂಡು ಸಾವಿರ ಜನ ಸಾವಿರ ರೀತಿನುಲ್ಲಿ ಕಲ್ಪನೆ ಮಾಡುತ್ತಿರುವರು ಯಾರಿಗೂ ನನ್ನ ಹೃದಯದ ಅರಿವಿಲ್ಲ. ಸಾವಿರ ಜೀಳುಗಳು ಒಂದಾಗಿ ಒಂದೇ ವೇಳೆಯಲ್ಲಿ ನನ್ನನ್ನು ಕಚ್ಚತ್ತಿರುವೆ. ಆ ವೇದನೆಯನ್ನು ಸಹಿಸಿಯೂ ನಾನು ನಗುತ್ತಿರುವೆ. ಏಕೆ...?

“ ಅಳುವವರನ್ನು ಕೇಳುವವರಾರು ಈ ಜಗದಲ್ಲಿ....? ಒಬ್ಬಳೆ ನಗು ಇನ್ನೊಬ್ಬಳಿಗೆ ಪರಿಹಾರ ಕೊಡುತ್ತದೆ. ಆದರೆ ಒಬ್ಬರ ಆಳು ಇನ್ನೊಬ್ಬನನ್ನು ಅಳಸುತ್ತದೆ. ಆಳುವವರನ್ನು ನೋಡಿ ಮತ್ತೆ ದುಃখಿಗಳಾಗಲು ಯಾರೂ ಆಶಿಸರು. ಏಕೆಂದರೆ ಅವರ ದುಃಖವೇ ಅವರಿಗೆ ಸಾಕಷಿ,ದೆ....”

“ ಅಂತೆಯೇ ನಾನು ನಗುತ್ತಿರುವೆ.... ನನ್ನ ನಗೆಯೆಂದ ಇನ್ನೊಬ್ಬು ಸಾಂತ್ಯನ ಹೊಂದಲಿ. ಸಮಾಧಾನ ಪಡಲಿ ಎಂದು. ನಿಜವಾಗಿ ಸೋಡಿ ದರೆ ನಗುವಂತಹದೇನಿವೆ ನನ್ನ ಜೀವನದಲ್ಲಿ?

ಸುಖಿ ಸಂಸಾರದಲ್ಲಿ ಜೀವನ ಕಳೆಯಬೇಕೆಂದು ತಂದೆ ತಾಯಿಗಳನ್ನು ಧಿಕರಿಸಿ ಮನ ಬಂದವನೊಡನೆ ವಿವಾಹವಾದೆ. ತಂದೆ ತಾಯಿಗಳು ದೂರಾದರು. ಮಾಡಿಕೊಂಡವನ್ನು ಕೈ ಬಿಟ್ಟು. ಅದರಿಂದಾಗಿ ನಾನು ಆನಾಧೀಯಾದೆ. ಆನಾಧೀಯಲ್ಲಿ ನಗು ಎಲ್ಲಿ....?

“ ಆದರೂ ನಗುವೆ ”

“ ಯಾವ ಕೆಡಕು ಕಾರ್ಯವನ್ನು ಮಾಡುವಾಗಲೂ ದುಃಖವಾಗುತ್ತದೆ. ಆದರೂ ಮಾಡಲೇಬೇಕು. ಅಂತೆಯೇ ಮಾಡುವೆ. ಏಕೆಂದರೆ ಅದಲ್ಲದೆ ಬೇರೆ ದಾರಿಯೇ ಇರುವದಿಲ್ಲ. ಬೇರೆ ದಾರಿ ಇದ್ದಾಗ ಕೆಡಕಿಗೆ ರಾಕ್ಷಸ ಕೂಡ ಕೈ ಕಾಕುವದಿಲ್ಲ....” ಎನ್ನುತ್ತಾಳೆ ಕಾಮಿನಿ.

ಒಳ್ಳಿಯದೆ ಕೆಡಕೆ— ಸುಖಿನೆ ದುಃಖವೆ... ಎನ್ನುವ ವಿಚಾರ ಆರಂಭದಲ್ಲಿ. ಜೀವನ ಒಂದು ಸಲ ಆರಂಭವಾದರೆ ಉಳಿದೆಲ್ಲ ವಿಚಾರ ಮರಿಯಾಗಿ ಇದ್ದುದನ್ನೇ ಸುಖದಲ್ಲಿ, ಒಳ್ಳಿಯ ದಾರಿಯಲ್ಲಿ ಹೇಗೆ ಸಾಗಿಸಿಕೊಂಡು ಹೊಗೆ ಬೇಕು ಎನ್ನುವ ವಿಚಾರದಲ್ಲಿ ಎಲ್ಲರೂ ಮಗ್ಗುರಾಗುತ್ತಾರೆ. ಮಗ್ಗುರಾಗಿ ಆದರಲ್ಲಿಯೇ ಇಲ್ಲದ ಸುಖಿ ಕಾಣುತ್ತಾರೆ.

ಆ ವಿಚಾರಕ್ಕೆ ಆಚಾರಕ್ಕೆ ನಾನೂ ಹೊರತಿರಲಿಲ್ಲ.

ಮಾಧ್ಯವರಾಯರೊಂದಿಗೆ ನಾನು ಎಲ್ಲವನ್ನೂ ಮರಿತು ಸುಖಿದಿಂದ ಇರತ್ತಿಂತಾಡಿದೆ. ಆವರು ನನ್ನನ್ನು ಸುಖದಿಂದಿಡಲು ಸರ್ವಕಾಲವು ಯತ್ತು ಸುತ್ತಿದ್ದರು. ಹೇಳುತ್ತಿದ್ದರು—

“ ಸುಮಿತ್ರಾ.... ಒಂದೊಂದು ಸಲ ವಿಚಾರ ಬರುತ್ತದೆ. ‘ ನನ್ನ ಕೈತಿಯು ಯೋಗ್ಯನೇ....? ಎಂದು ಆದರೆ ಪ್ರತಿಯೊಂದು ಪ್ರಾಣಿಗೂ ಬೇಕಾದುದು ಸುಖ. ಸುಖ ದೂರದಲ್ಲಿ ಎಲ್ಲಿದ್ದರೂ ಲೋಹಕುಂಬಕದಂತೆ ಎಳಿಯುತ್ತದೆ. ಆದರ ಎಳಿತಕ್ಕೆ ಸಿಕ್ಕು ಉಕ್ಕು ಆ ದಾರಣ್ಯಲ್ಲಿ ತಡೆದು ಶಿಶಿ

ಲೊರದೆ. ದಾರಿಯಲ್ಲಿ ನಿಂತುದೇ ಆದರೆ ಅದು ಉಕ್ಕು ಅಲ್ಲ. ಆಧ್ಯವಾ ಎಳೆ ಯ್ಯಾವದು ಲೋಹಚುಂಬಕವಲ್ಲ. ಸುಖ ಲೋಹಚುಂಬಕವೂ ಆಹುದು. ಮನಸ್ಯ ಶಿಕ್ಷ್ಯ ಆಹುದು....”

“ನಾನೂ ಮನಸ್ಯ ಅಂತೆಯೇ ಸುಖದ ಎಳೆತಕ್ಕೆ ಧಾವಿಸಿದೆ ನೀನು ಲೋಹ ಚುಂಬಕವಾಗಿ ಎಲ್ಲಿಯೂ ಕಂದರದಲ್ಲಿ ಬೀಳುವ ನನ್ನನ್ನು ಸಾವಂ ಸಿದೆ....ಇಲ್ಲದಿದ್ದರೆ...?”

“ಇಲ್ಲದಿದ್ದರೆ ನೀನು ಮಧ್ಯದಲ್ಲಿ ಬಂದು ನನ್ನನ್ನು ತಡೆ ಹಿಡಿಯಿದ್ದರೆ ನಾನು ಹಾಳಾಗುತ್ತಿದ್ದೆ.....ಇಪ್ಪರಲ್ಲಿ ನಾನೋಬ್ಬಿ....ನೀಚೆ ಕೀಳು ಹಾಳು ಪ್ರಾಣಿಯಾಗುತ್ತಿದ್ದೆ ಮನಸ್ಯಕ್ಕವನನ್ನು ಮರಿತು... ನಿನ್ನಿಂದಾಗಿ ನಾನು ಹಾಳಾಗದೆ ಉಳಿದೆ...”

ಮಾಥವರಾಯರು ಹೇಳುತ್ತಾರೆ ನಾನು ಅವರನ್ನು ಉಳಿಸಿದೆನಿಂದು! ಇದನ್ನು ನಂಬಬಹುದೆ....? ಮಾಥವರಾಯರ ಮಾತನ್ನು ಕೇಳಿದಾಗ ಕಾಮಿನಿ ಹೇಳಿದ್ದ ನೆನಹಿಗೆ ಬರುತ್ತದೆ.

“ಸುಮಿತ್ರಾ ನೀನು ಕಾಡುವ್ಯಗಗಳನ್ನು ನಂಬು. ಆದರೆ ಗಂಡ ರನ್ನು ಆದೆಂದಿಗೂ ನಂಬಬೇಡ” ಎಂದು ಹೇಳಿದ್ದ

ಹಾಳಾಗಿ ದಿಕ್ಕಿಲ್ಲದೆ ದೇಹ ಮಾರುವದಕ್ಕೆ ಸಿದ್ಧಳಾದ ಒಬ್ಬ ತರುತ್ತಿ ಇನ್ನೊಬ್ಬನನ್ನು ಒಬ್ಬ ಗಂಡಸನ್ನು ಉಳಿಸುವಳೇ? ಗಂಡಸರು ಮಾತನಾಡಲು ಇತ್ತರರು. ಅವರು ಸುಲಭವಾಗಿ ಹೆಂಗಸನ್ನು ಮೋಸಗೊಳಿಸುತ್ತಾರೆ. ಮೋಸಗೊಳಿಸಿ ಕೊನೆಗೆ ಅವಳನ್ನು ಕುದಿಯುವ ಸುಣಿದ ಭಟ್ಟಿಯಲ್ಲಿ ನೂಕುತ್ತಾರೆ. ರಂಗನೂ ಇದೇ ರೀತಿ ಹೇಳುತ್ತಿದ್ದನು.

“ನಿಮಿಂತಾ.... ನೀನಿಲ್ಲದಿದ್ದರೆ ನನ್ನ ಬಾಳನಳ್ಳಿ ಉಳಿಯುವದಾದರೂ ಏನು? ಹಾಳು... ಮರುಭೂಮಿ. ನೀನಿರುವ ಎಂದೇ ನನ್ನ ಜೀವನ ನಂದನವನವಾಗಿದೆ.... ನನಗೆ ಈ ಹಾಳು ಅಭಾವದ ವೃತ್ತಕಗಳಲ್ಲಿ ಮನವಿಲ್ಲ... ನಿನ್ನನ್ನು ಬಿಟ್ಟರೆ ನನಗೆ ಏನೂ ಬೇಕಿಲ್ಲ....”

ಹೀಗೆಲ್ಲ ಹೇಳಿದವನೇ ಕೊನೆಗೆ “ನನಗೇನೂ ಆರಿಯದು.” ಎಂದೂ ಹೇಳಿದ.

“ ಗಂಡಸು ಹೇಳುವದೇ ಹೀಗೆ. ಹೀಗೆಲ್ಲ ಹೇಳಿದ್ದರೆ ಸ್ತ್ರೀ ಮೋಹನೇಗುವಳಿ...? ಮರುಳಾಗುವಳಿ...? ಪುಂಗಿಯ ನಾಡಕ್ಕೆ ಹಾನ್ಯ ತಲೆ ಹಾಕಿದಾಗ ಮರುಳಾದಾಗ ಅಲ್ಲವೆ ಹಾವುಗಾರ ಅದನ್ನು ಹಿಡಿದು ಅದರ ಹಲ್ಲು ಕಿತ್ತಿ ಸ್ವತಂತ್ರ ಜೀವಿಯನ್ನು ಬುಟ್ಟಿಯಲ್ಲಿಟ್ಟು ತನ್ನ ಹೊಟ್ಟಿ ತುಂಬಿ ಕೊಳ್ಳುವದು ? ಅದರೆ ಜನ ಹೇಳುವದು ‘ಹಾವನ್ನು ಎಂದೂ ನಂಬಬೇಡಿರ’ ಎಂದು.”

“ ಹಾವಿನಂತೆಯೇ ಸ್ತ್ರೀ. ಗಂಡಸು ತನ್ನ ಸವಿಮಾತಿನ ಪುಂಗಿಯಿಂದ ಮರುಳು ಮಾಡುವ. ತನ್ನ ಅತ್ಯಾಚಾರದಿಂದ ಅವಳ ಹಲ್ಲು ಕಿತ್ತುವ... ಕೊನೆಗೆ ಹೇಳುವದು ‘ಸ್ತ್ರೀಯರ ಚರಿತ್ರವನ್ನು ದೇವನು ಕೂಡ ಅರಿಯಲು ಸಾಧ್ಯವಿಲ್ಲ’ ಎಂದು. ಹಾಳು ಮಾಡುವ ಗಂಡಸು ಸ್ತ್ರೀಯ ಮೇಲೆ ಕಣ್ಣ ಹಾಕಿದ್ದರೆ ಅವಳು ಹೀಗೆಲ್ಲ ಕಂಡವರಿಂದ ಹೇಳಿಕೊಳ್ಳಬೇಕಾಗುತ್ತಿದ್ದಿಲ್ಲ. ಮಾಡುವ ದೆಲ್ಲವನ್ನು ಮಾಡಿ ಕೊನೆಗೆ ಹೇಳುವದು ಸ್ತ್ರೀಯರ ಚರಿತ್ರವನ್ನು ದೇವನಿಂದ ಕೂಡ ಅರಿಯಲು ಸಾಧ್ಯವಿಲ್ಲ’ ಎಂದು. ಹೇಗಿದೆ ಗಂಡಸಿನ ಕರಾಳ ಕೃತಿ ? ಅದರೂ ಕೊನೆಗೆ ಅದರ ಮೋಹನ ಸ್ತ್ರೀ ಮೇಲೆ... ಏಕೆಂದರೆ ಅವಳು ಅಬಲೆ...”

“ದುರ್ಬಲರ ಮೇಲೆಯೇ ಅಲ್ಲವೆ ನಡೆಯುವದು ಬಲಿಸ್ತುರ ಪರಾಕ್ರಮಾ? ವಿಶ್ವಾಮಿತ್ರನ ತಪತ್ಯಯರವನ್ನು ಭಂಗಪಡಿಸಿದ ಅವಶ್ಯಾತ ಮೇನಕೆಗೆ. ಆದರೆ ಅವಳನ್ನು ಆ ಶಾಯರಕ್ಕೆ ಕಳುಹಿದ ಇಂದ್ರ ಎಂದಿನಂತೆಯೇ ಸ್ವರ್ಗದ ಅಧಿಪತಿ ! ಇಂದ್ರಸಿಲ್ಲದಿದ್ದರೆ ಮೇನಕ ವಿಶ್ವಾಮಿತ್ರನ ಹತ್ತಿರ ಸುಳಯುತ್ತಿದ್ದಳಾದರೂ ಏಕೆ ? ವಿಶ್ವಾಮಿತ್ರನೇನು ಕಾಮನ ಪ್ರತಿಮಂಳತ್ಯಯೇ...? ಅನ್ನ ನೀರು ಮನೆ ಮಾರುಗಳನ್ನು ಬಿಟ್ಟು ಅಡವಿಯಲ್ಲಿ ಕುಳತ ಆ ಒರಟು ಸನ್ಯಾಸಿಯನ್ನು ಸ್ವರ್ಗದ ಮೇನಕಯಲ್ಲಿ ಭೂಮಿಯ ಯಾವ ಹೆಂಗಸೂ ಮೋಹಿಸಲಾರಳು... ಆದರೂ ಇಂದ್ರನ ಸೇವಿಕೆಯಾಗ, ದಾಸಿಯಾದ ಅವಳು ಆ ಒರಟು ಸನ್ಯಾಸಿಯನ್ನು ಸಂಸಾರಕ್ಕೆಳೆಯುವ ಕಲಿಣ ಕೆಲಸ ವನ್ನು ಮಾಡಲೇಬೇಕಾಯಿತು. ವಿಶ್ವಾಮಿತ್ರ ಸಿಡಿಮಿಡಿಗೊಂಡಿದ್ದರೆ... ಜೀವ ಕಳಿದುಕೊಳ್ಳುತ್ತಿದ್ದಳು ಮೇನಕ ಸ್ವರ್ಗದಲ್ಲಿ ಸುಳಯುವ ಆವಳಿಗ ಇದರ ಅರಿವರಲ್ಲಿವೇ... ? ಇತ್ತು: ಆದರೂ ಆ ಶಾಯರ ಮಾಡಲೇಬೇ

ಕೆತ್ತು ವಿಕೆಂದರೆ ಅವಳು ದಾಸಿ, ಗಂಡಸಿನ ಗುಲಾಮಳು... ಒಬ್ಬ ಗಂಡ ಸಿನ ಗುಲಾಮಾದ ಅವಳು ಅವನ ಹೇಳಿಕೆಯಂತೆ ಇನ್ನೊಬ್ಬನನ್ನು ಕೇರಳ ಸುವದು...! ”

“ ಇದರಿಂದ ಅವಳಿಗೆ ದೊರಿತ ಫಲ... ? ”

“ವಿಶ್ವಾಮಿತ್ರನ ತನೋಭಂಗ ಮಾಡಿದವಳಿಂದು ಒಗದಲ್ಲಿ ಅಪಖ್ಯಾತಿ... ”

“ಅಪಖ್ಯಾತಿಯನ್ನು ಹೊರುವವಳು ಸ್ತೀ. ಅದರ ಶೂತ್ರಧಾರ ಪುರುಷ. ತನ್ನ ಕಾರ್ಯಸಾಧನೆಗಾಗಿ ಆತ ಸವಿನಾತಿನಿಂದ ಸ್ತೀಯನ್ನು ಮರುಳುಗೊಳಿಸುವ. ಮೋಸಗೊಳಿಸ.ವ ... ” ಎಂದು ಕಾಮಿನಿ ಉರಿದು ಬೀಕುತ್ತಾಳೆ.

ರಂಗನ ವಿಚಾರವನ್ನು ಕಾಮಿನಿಯ ನಾತಿನ ಒರಿಗಲ್ಲಿಗೆ ಹಚ್ಚಿದಾಗ ಅಸತ್ಯವೇನ್ನಿಸಲಾರದು. ಆಹುದು ಕಾಮಿನಿ ಹೇಳುವದು ಸತ್ಯ... ನಂಬಬಾರದು ಗಂಡಸನ್ನು. ವಿಶ್ವಾಸವಿಡಬಾರದು ಅವರ ಮಾತಿನಲ್ಲಿ ಎನ್ನಿಸುತ್ತದೆ.

ಆದರೆ ಮಾಧವರಾಯರ ಮಾತಿನಲ್ಲಿ ಕೂಡ ಅವಿಶ್ವಾಸವನ್ನು ತಾಳಬೇಕೆ....? ಅವರು ಮಾತನಾಡುವಾಗ ಹೈದರಯವನ್ನೇ ಹರಿದಿಟ್ಟಂತೆ ಹೇಳುತ್ತಾರೆ. ಹೈದರಯದ ಮಾತು ಹೈದರಯಕ್ಕೆ ತಲಹುತ್ತದೆ ಎಂಬಂತೆ ಅವರು ಹೇಳುವಾಗ ಅವು ನೇರವಾಗಿ ಹೈದರಯವನ್ನು ಪ್ರವೇಶಿಸುತ್ತವೆ.

ಆದರೂ ‘ನಾನು ಅವರ ಅಧೋಗತಿಯನ್ನು ತಡೆದಿರುವೆ ಎನ್ನುವದನ್ನು ನಂಬಲು ಆಗುವದಿಲ್ಲ. ನಾನು ಯಾವ ದೃಷ್ಟಿಯಿಂದಲೂ ಜ್ಞಾನಿಯಲ್ಲ. ಅವರೊಡನೆ ಮಾತನಾಡುವದು ಕಡಿಮೆ. ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಮಾತು ಕಡಿಮೆ. ಅವರೇ ಒಂದು ಸೆಲ ನಕ್ಕು—

“ನಿನಗೆ ಮಾತುಗಳು ಬರುವದೇ ಇಲ್ಲ ಎಂಬ ಭಾವನೆ ನನಗಾಗಿತ್ತು” ಎಂದು ಹೇಳಿರಲಿಲ್ಲವೇ?

ಎಂದೂ ಯಾವ ಕಾಲದಲ್ಲಿಯೂ ಮಾತನಾಡದ ಅಜ್ಞಾನಿ ನನ್ನಿಂದ ಅವರು ದಾರಿಗೆ ಹತ್ತುವರೆಂದು ನಂಬುವದಾದರೂ ಹೇಗೆ?

ಅಧ್ವಾ ಕುಲಕರ್ಮಯವರ ಸನ್ನಿಧಾನದಲ್ಲಿ ಕಾಲ ಕಳೆದ ನನ್ನಲ್ಲಿ ಅವರ ದೈವಿಕ ಶಕ್ತಿ ಪ್ರವೇಶಿಸಿ ಹಾಳಾಗುವವರನ್ನು ಹಾದಿಗೆ ಹಚ್ಚುತ್ತಿದೆಯೋ?

ಕುಲಕರ್ಮಯವರು....!

ಅವರಲ್ಲಿ ಉಕ್ಕುವ ದೈವಿಕ ಶಕ್ತಿ ಯಾರನ್ನೂ ಕಾಯುತ್ತಿತ್ತು. ಅಂತೆಯೇ ನಾನು ಕೂಡ ಬದುಕಿದೆ. ಆ ಶಕ್ತಿ ನನ್ನನ್ನು ಕಾಯ್ದಿತು. ಆದರೆ....?

ದುಭಾಗ್ಯಕಾದ ನೆನ್ನಿಂದ ಆದನ್ನು ಕಾಯ್ದಿಕೊಳ್ಳುವದಾಗಲಿಲ್ಲ. ಅಥವಾ ಪತಿತೆಯಾದ ನನ್ನ ಹತ್ತಿರ ಸುಳಿಯಲು ಆದು ನಿರಾಕರಿಸಿತು. ದುರ್ಬಿಲಿಂದ ದೇವರನ್ನು ನೋಡಲು ಸಾಧ್ಯವೇ....? ಅವರೇ ಒಂದು ಸಲ ಹೇಳಿದ್ದರು. ಪರಮಾತ್ಮನನ್ನು ನೋಡಲು ಕೂಡ ಶಕ್ತಿ ಬೇಕಾಗುತ್ತದೆ. ಇಲ್ಲಿ ದಿದ್ದರೆ ಬೇಕಾಗುವ ಶಕ್ತಿಯನ್ನು ದೊರಕಿಸಿ ಕೊಳ್ಳಬೇಕಾಗುತ್ತದೆ...ಸಹ ಸ್ತಾಪಿಸುವ ಸೂರ್ಯರ ತೀಜಸ್ಸಿನ ತೀಜಸಿಂದವಾದ ಪರಮಾತ್ಮನನ್ನು ಈ ಏಹಿಕ ಕಂಗಳಿಂದ ನೋಡಲು ಸಾಧ್ಯವೇ....? ನೋಡಲು ಕಣ್ಣ ತೆರಿದರೆ ನೋಡಬಯಸುವ ಕಂಗಳು ಒಂದಲ್ಲಿ ಸಾವಿರಾರು ಜನ್ಮಗಳ ವರೆಗೂ ಅಂಥವಾಗಬಹುದು ಆ ತೀಜಸ್ಸಿನಿಂದ ಕುಶ್ಚಿ.... . ಅವನನ್ನು ನೋಡುವದಕ್ಕೆ ನೋಡಬಯಸುವವರು ಮೊದಲು ಶಕ್ತಿಪಂತರಾಗಬೇಕು. ಬಲಿಷ್ಠರಾಗಬೇಕು... ದೇವ ಸವಾರಂತರ್ಯಾಮಿ....ಎಲ್ಲೆಲ್ಲಿಯೂ ಆತನಿರುವ ಆತನನ್ನು ನೋಡಲು ಸಾಧ್ಯವಿದೆ..... ಮಹಾತ್ಮರಿಗೆ ಎಲ್ಲೆಲ್ಲಿಯೂ ಕಾಣುವ ದೇವ ಬ್ರಹ್ಮ... ಪರಮಾತ್ಮ...ಅವರಿಗೆ ಕಲ್ಲಿ ಕಾಣದು ಮಣ್ಣ ಕಾಣದು. ಮನೆ ಕಾಣದು ಮರಕಾಣದು. ಮನುಷ್ಯ ಕಾಣಲಾರ....ಪ್ರಾಣಿ ಕಾಣಲಾರದು...ಎಲ್ಲೆಲ್ಲಿಯೂ ಕಾಣುವ ಅವನೇ.... ಅವ....ದೇವ....ಪರಮಾತ್ಮ....ಪರಬ್ರಹ್ಮ....”

ಆರಳಿದ ಹೂಗಳಲ್ಲಿ ಮಗುವಿನ ನಗೆಯಲ್ಲಿ ಮನುಷ್ಯನ ಹುಳ್ಳತೆಯಲ್ಲಿ ಎಲ್ಲೆಲ್ಲಿಯೂ.....ಎಲ್ಲದರಲ್ಲಿಯೂ... ಸುಖದಲ್ಲಿ.....ದುಃಖದಲ್ಲಿ. ನಗೆಯಲ್ಲಿ ಅನಂದದ ರೂಪದಿಂದ. ಆಳುವಿನಲ್ಲಿ ಕಣ್ಣೆರಿನ ರೂಪದಿಂದ. ಕೊಷದಲ್ಲಿ ಉಗ್ರರೂಪದಿಂದ.....”

ಹೀಗೆಂದು ಹೇಳುವಾಗ ‘ಅವರು ಹೇಳುತ್ತಿರುವದು ಪ್ರಸ್ತುಕದಲ್ಲಿ ಬರೆದುದಲ್ಲ ಪ್ರತ್ಯಕ್ಷೇ ನೋಡಿದ್ದ ಎನ್ನಿಸುತ್ತಿತ್ತು. ಅವರ ಮುಖದಲ್ಲಿ ತೀಜಸ್ಸು ಉಕ್ಕುತ್ತಿತ್ತು ಅವರನ್ನು ನೋಡುತ್ತ ಕುಳಿತುರುವದೇ ಒಂದು ಹಬ್ಬದಂತೆ, ಇರುತ್ತಿತ್ತು.

ದುಷ್ಪೀರಿ ನಾನು ನನ್ನದೇ ಎಂದು ಬಂದುದು ನನಗಾಗಿ ಖಳಯೆಲ್ಲ. ಅದು ನನ್ನ ಪಾಪಕ್ಕೆ ದೊರಿತ ಶಿಕ್ಷೆಯಾಗಿರಬಹುದು.

ಪಾಪಕ್ಕೆ ಶಿಕ್ಷೆಯಾಗಲಿ. ಅದಕ್ಕೆ ನನ್ನ ವಿರೋಧವಿಲ್ಲ. ಪಾಪಕ್ಕೆ ಶಿಕ್ಷೆಯಾಗಲೇ ಬೇಕು. ಶಿಕ್ಷೆಯಾಗಿಯೇ ತೀರುವದು. ಅವರೆ ಈ ಶಿಕ್ಷೆ ಬೇಡವಾಗಿತ್ತು. ಸಹಸ್ರ ಜನ್ಮದ ನನ್ನ ಪಾಪ ಲೋಕೆಯಾನದಕ್ಕೆ ಅವಶರಿಸಿದ ಗಂಗೆಯಂತಿದ್ದ ಅವರು ನನ್ನಿಂದ ದೂರಾಗಬಾರದಿತ್ತು.

ಆದರೂ ನಾನು ದೊರಕಿಸಿದ್ದುದು ಕಡಿಮೆಯಲ್ಲ. ನನ್ನ ಪೂರ್ವ ಜನ್ಮದ ಪುಣ್ಯನೇ ಮೂರ್ತಿ ಮತ್ತಾಗಿ ನನ್ನ ಹೇಳಿರೆ, ಜೊತೆಯಲ್ಲಿ ಕೆಲವು ದಿನ ವಾದರೂ ಸೆಲಿಸಿತ್ತು. ಅದರಿಂದ ನನ್ನ ಪಾಪ ಲೋಕೆದು ಹೋಗಿದ್ದರೂ ಕಡಿಮೆಯಾಗಿದೆ. ಇಲ್ಲದಿದ್ದರೆ ವಾಧವರಾಯರಂತಹರು ನನ್ನನ್ನ ಸಲಹೆ ವದಕ್ಕೆ ಬರುತ್ತಿರಲಿಲ್ಲ.

ಹೆಣ್ಣಿನ ದೇಹಕ್ಕೆ ಆಶಿ ಪಡುವವರು ಸಾಕಷ್ಟು ಜನ್ನ. ಆದರೆ ಎಲ್ಲರೂ ರಂಗನಂತಹರು....ಹೆಣ್ಣಿ ಎಂದರೆ ಅವರಿಗೆ ತೋಟದಲ್ಲಿ ಬೆಳಿದ ಸಕ್ಕರೆ ಕಬ್ಬಿ. ಸಿಕ್ಕರೆ ಸಾಕು ಸುಲಿದು ಕೊಂಡು ತನ್ನವದು, ರನ ಅವರ ಹೊಟ್ಟಿಯೋಳಿಗೆ ಸಿಪ್ಪೆ ಬೀದಿಗೆ

“ಅರಥಹರಿಂದಲೇ ತುಂಬಿದೆ” ಎಂದು ಕಾಮಿನಿಯಕೋನೆ. ಕ್ಷೇತ್ರ ಕ್ಷೇತ್ರ ಖರಿದು ಬೀಳುತ್ತಾಳೆ. ಹೇಳುತ್ತಾಳೆ “ಸುಮಿತ್ರಾ...ನನ್ನಲ್ಲಿ ದುರ್ಭಯ ಕ್ಷತ್ರಿಯಿಲ್ಲ. ಇದ್ದರೆ ಎಲ್ಲ ಗಂಡಸಜ್ಜಾತಿಯ ರಕ್ಷಣರನ್ನ ಸಿನಾರ್ವಾ ಮಾಡುತ್ತಿದ್ದೆ, ಎಂದು.

ಅವಳು ಇಷ್ಟೆಂದು ಕೊಣಿಸಬಾರದು ಎಂದು ನನಗನ್ನಿಸುತ್ತದೆ. ಹಾಗೆ ಅವಳಿಗೆ ಕೂಡ ಅನ್ನಿಸದೆ ಇಲ್ಲ. ಅವಳು ಹಾಗೆ ಒಪ್ಪಿಕೊಳುತ್ತಾಳೆ. “ಏನು ಮಾಡಲಿ ಸುಮಿತ್ರಾ ನಾನು ಹೀಗೆಲ್ಲ ಕೊಣಿಸುವದು ಯೋಗ್ಯವಲ್ಲ. ಆದರೆ ನಿತ್ಯಪೂ ಅದನ್ನೇ ಕಣ್ಣಾಗಳು ಕಾಣುತ್ತಿವೆ ಅದನ್ನೇ ನೋಡುವದು ಈ ಕಂಗಳಿಗೆ ಪರಿಪಾರವಾಗಿದೆ.... ನಾನು ಬೇಡನೆಂದು ಅದನ್ನು ಮರಿಯಲು ಕ್ರಯತ್ವಿಸುವೆ. ಆದರೆ ಆದೇ ಕೃತಿ ಕಣ್ಣಿದುರು ಮತ್ತೆ ಬಂದಾಗ ಹೈದರಯ ಸಿದೆಳುತ್ತದೆ, ಸಿದಿಮಿಡಿಗೊಳ್ಳತ್ತದೆ. ಎಲ್ಲಿ ನೋಡಲಿ ಅದೇ ಅತ್ಯಾಚಾರ ಕಾಣುತ್ತಿದೆ.... ಅದಕ್ಕಾಗಿ ಕೊಣಿಪ....ಎಂದು ಹೇಳುತ್ತಾಳೆ.

ಅಹೆದು. ಎಲ್ಲಿ ನೋಡಿದಲ್ಲಿ ಅಂತಹ ಜನರೇ ತುಂಬಿದ್ದು ನಿಜ. ಯಾರನ್ನೇ ನೋಡಲಿ ಅವರ ಹಂಡು ತಿನ್ನುವ ಕಂಗಳೇ ಅವರ ವ್ಯಕ್ತಿತ್ವದ ಪ್ರತೀಕವಾಗಿ ನುಗ್ಗಿಬರುತ್ತದೆ. ಅದಕ್ಕೆ ಪ್ರತೀಕಾರ ಮಾಡಲು ಸಾಧ್ಯ ವಿಲ್ಲ. ಖದಾಸಿನೆಯೆಂದೇ ಅದಕ್ಕೆ ಮಂದ್ದು. ‘ನೋಡುವವರು ನೋಡಿ ಕೊಂಡು ಹೋಗಲಿ’ ಎಂದು ನಾವು ನೋಡುವದನ್ನು ಬಿಡಬೇಕು. ಅದೊಂದೇ ಅದಕ್ಕೆ ಖವಾಯ.

ಆಲ್ಲದೆ ಆಶಯಿಲ್ಲದಿದ್ದರೆ ಎಲ್ಲರೂ ದೇಹಕ್ಕೆ ಬೂದಿ ತಳೆದ ಸನ್ಯಾಸಿಗಳಾಗುತ್ತಿದ್ದರು. ಹಣದ ಆಶೆ ಎಂದು ದುಡಿಯಲು ಸಿದ್ಧರಾಗುತ್ತಾರೆ. ಹೆಚ್ಚಿಗಾಗಿ ಆಶೆ ಎಂದು ಸಂಸಾರಕ್ಕೆ ಸಿದ್ಧರಾಗುತ್ತಾರೆ. ಅದುವೇ ಆಶೆಯಾರಲ್ಲಿಯೂ ಇಲ್ಲವಾದರೆ....?

ಯಾರು ಯಾರನ್ನೂ ಮಾತನಾಡಿಸರು. ಪರೋಪಕಾರ ಬುದ್ಧಿಯಿಂದ ಇನ್ನೊಬ್ಬಿಗೆ ಅದರಲ್ಲಿಯೂ ಸ್ತುಗೆ ನೆರವು ನೀಡುವವರಿಷ್ಟು ಜನ....?

‘ಇಲ್ಲವೇ ಇಲ್ಲ’ ಎನ್ನುವ ಮಟ್ಟಿಗೆ ಸಂಖ್ಯೆ ಕಡಿಮೆ. ನಾನು ಕಂಡವ ರಲ್ಲಿ ಕುಲಕರ್ಣಿಯವರನ್ನು ಚಿಟ್ಟರೆ ಮತ್ತೆ ಯಾರೂ ಇಲ್ಲ. ನನ್ನನ್ನು ಉದರೆ ಉಳಿದವರು ಕುಲಕರ್ಣಿಯಂತಹರನ್ನು ಕಾಣಬಹುದೋ ಎಂಬ ಸಂಶಯ ಕೂಡ.

ಎಲ್ಲರೂ ಕುಲಕರ್ಣಿಯವರಾದರೆ .. ?

ಜಗ ನಡೆಯುವದು ಹೇಗೆ....? ಎಲ್ಲರೂ ಸನ್ಯಾಸಕ್ಕೆ ಜೋತು ಬಿದ್ದರೆ ಜಗ ಮುಂದುವರಿಯಬೇಡವೆ....? ಜಗ ಮುಂದುವರಿಯ ಬೇಕಾದರೆ ಆವಶ್ಯಕಿದ್ದು ನಿಜವಾದ ಸಂಸಾರ. ಅಲ್ಲದೆ ಸನ್ಯಾಸವಲ್ಲ. ಆದರೆ ಕುಲಕರ್ಣಿಯವರು ಸಂಸಾರ ಸನ್ಯಾಸಗಳಲ್ಲಿ ಭೇದವನ್ನೇ ಮಾಡುತ್ತಿರಲಿಲ್ಲ. ಆವರು ಹೇಳುವದು.

“ಸಂಸಾರ ಸನ್ಯಾಸ ಎರಡೂ ಬೇರೆ ಎಂದು ಭಾವಿಸುವದು ಶುದ್ಧತಪ್ಪ ನಿಜವಾದ ಸನ್ಯಾಸಿ ಸಂಸಾರಿಯಾಗಿಯೇ ಇರುತ್ತಾನೆ. ಸನ್ಯಾಸದ ಸೋಗಿ ಮಾತ್ರ ಸಂಸಾರದಿಂದ ದೂರ ಇರುತ್ತಾನೆ. ಏಕೆಂದರೆ ಆವನ ಸನ್ಯಾಸ ಸಂಸಾರಿಕೆ ಕಷ್ಟಗಳ ಹೆದರಿಕೆಯಿಂದಾಗಿ ಇರುತ್ತದೆ. ಅಲ್ಲದೆ ವಿರಕ್ತಿಯಿಂದಾಗಿ ಅಲ್ಲ. ಸಂಸಾರದಲ್ಲಿದ್ದ ಕೊಂಡೇ ಅಲ್ಲವೇ ಕರ್ದಮ ವಶಿಷ್ಟ, ಅಗಸ್ತ ಅಶ್ರಿ ಮುಂತಾದವರು ಸಿದ್ಧಿಯನ್ನು ಸಾಧಿಸಿದುದು. ? ಆವರು ಸನ್ಯಾಸ

ದೇಶೀ ಯೋರಿಗೆ ಕಡಿಮೆ...? ಅದರೆ... ಇಂದಿನ ಸಂಸಾರ ಕಾಮೆದ ಕೂಪೆ ವಾಗಿದೆ. ದೈಹಿಕ ಸುಖಕ್ಕಾಗಿ ಪತ್ತಿ ಬೇಕು. ಅಲ್ಲದೆ ವಾರಮಾತ್ರಿಕ ಸಾಧನೆ ಗಾಗಿ ಅಲ್ಲ.... ‘ದೈಹಿಕ ಜೀವನವೇ ಬೇಡ’ ಎಂದು ನಾನು ಹೇಳುದಿಲ್ಲ. ನೀರಡಿಸಿದಾಗ ನೀರು ಕುಡಿಯುವಂತೆ ಇರಬೇಕು ಆ ಜೀವನು. ಅಲ್ಲದೆ ನೀರಿಗಾಗಿಯೇ ಬದುಕುವಂತೆ ಇರಕೂಡು.....” ಎಂದು.

ಇದರಂತೆ ನಡಿಯುವವರು ಎಷ್ಟುಜನ್ನೆ...? ಒಬ್ಬರಾದರೂ ಇರುವರೆ..? ಇಂತಹರಿಂದಲೇ ಜಗ ತುಂಬಿದರೆ ಕಾಮಿನಿಯ ಕೊಪಕ್ಕೆ ಅಸ್ತುದವೆಲ್ಲಿ...? ನಾನು ಈ ಮಟ್ಟಿಕ್ಕೆ ಇಳಿಯುತ್ತಿದ್ದೇನಾದರೂ ಎಲ್ಲಿ ?.....ವಾಧವರಾಯರ ಜೊತೆಗೆ ನನ್ನ ಸ್ನೇಹವಾದರೂ ಬೆಳೆಮುತ್ತಿತ್ತಿರ್ಲಿ?

ನನ್ನ ಮಾಧವರಾಯರ ಮಧ್ಯದ ಸ್ನೇಹದ ಸಂಬಂಧವೇಂತಹದು...? ದೈಹಿಕವೇ...? ದೈಹಿಕ ಕವೇ ...?

‘ಇಲ್ಲ’ ಎನ್ನಿಸುತ್ತುದೆ ಆವರ ನೂತ್ನಕೇಳಿದಾಗ.

ಅಹುದು ಎನ್ನಿಸುತ್ತುದೆ ವಿಚಾರನಾಡಿದಾಗ.

ಯಾವುದು ಸತ್ಯ...?

ಎರಡೂ ಸತ್ಯ. ಎರಡೂ ಅಸತ್ಯ.

ನನಗೆ ಈ ತರುಣದೇಹ ವಿಲ್ಲಿದಿದ್ದರೆ ನನ್ನವರ ಹೆಚ್ಚೆಯವಾಗುತ್ತಿರಲಿಲ್ಲ. ಅದಕ್ಕಾಗಿ ಈ ಸಂಬಂಧ ದೈಹಿಕ. ಅದರೆ ಸಂಬಂಧದ ಹಿಂದನಿಂದ ಬೆಳೆದು ಬಂದ ಸ್ನೇಹ ದೈಹಿಕ ವಿಚಾರವನ್ನು ಮರೆಯಿಸಿ ಹೈದರ್ಯಕ್ಕೆ ಬಂದು ತಲು ಪೆಡಿ. ಅದಕ್ಕಾಗಿ ‘ದೈಹಿಕವಲ್ಲ.’

ಅಲ್ಲದೆ ಈ ಸತ್ಯಸತ್ಯಗಳ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವದರಿಂದ ಆಗುವ ಲಾಭವೇನೂ ಇಲ್ಲ. ಅವರಿಗೂ ಒಂದು ಸಂಸಾರವಿದೆ. ಮಕ್ಕಳು ಇವೆ. ಅದರೂ ನನ್ನವರ ಸ್ನೇಹವಿದೆ. ನನ್ನವರ ಸ್ನೇಹ ಬಹಳ ಮುಂದು ಕರೆದಿದೆ. ಪತ್ತಿಗಂತೆ ಪ್ರಿಯಾಗಿರುವೆ ನಾನಿಂದು ಆವರಿಗೆ.

ಅವರೇ ಹೇಳುತ್ತಾರೆ “ನಿನ್ನಿಂದಾಗಿ ನಾನು ಹಾಳಾಗದೆ ಉಳಿದಿದೆ. ಇಲ್ಲದಿದ್ದರೆ ನಾನು ಹಾಳಾಗುತ್ತಿದ್ದೆ. ನೀಂತೆ ಕೀಳು ಪ್ರಾಣಿಯಾಗುತ್ತಿದ್ದೆ.” ಎಂದು

ಏಕೆಂದರೆ ಪತ್ತಿಯಿಂದ ಅವರ ಅಧ್ಯಾತ್ಮನವನ್ನು ತಡೆಯುವದಾಗ ಲಿಲ್ಲವೇ.....? ಅವಳಿಂದ ಆಗದಿದ್ದು ದು ನನ್ನಿಂದಾದುದಾದರೂ ಹೇಗೆ....? ಅವಳ ಜೊತೆಗೆ ಅವರು ವರ್ಷಾನುವರ್ಷ ಸಂಸಾರ ಮಾಡಿದ್ದಾರೆ. ಅವಳ ಸುಖ-ಧುಃಖದಲ್ಲಿ ಪಾಲುಗಾರರಾಗಿದ್ದಾರೆ. ಅದರೂ ಅವಳಿಂದ ಅವರ ಮರ್ಗತಿಯನ್ನು ತಡೆಯಲು ಸಾಧ್ಯವಾಗಲಿಲ್ಲವೇ....?

ಅವರ ಮಾತನ್ನು ನಂಬಬಹುದೆ...? ಅವರ ಮಾತನ್ನು ನಂಬಿದಾಗ ನನ್ನಲ್ಲಿ ಗರ್ವ ಮೂಡುತ್ತದೆ— “ನಾನೂ ಸಂಸಾರಕ್ಕೆ ಯೋಗ್ಯವಿದ್ದ ಶ್ರೀ” ಎಂದು. ಸಂಸಾರನೆಂದರೆ ಬರಿಕಾಮಜೀವನವಲ್ಲ. ಸಮರಸಚಿವನ. ’.... ಸಮರಸ....ಜೀವನ....

‘ಸಮರಸವೇ ಜೀವನ, ಸಂಸಾರ.’ ಅಂತಹ ಜೀವನ ನನ್ನದಿದೆ. ನಾನು ಹಾಳಾಗಿದ್ದರೂ ಕೂಡ ಅಂತಹ ಜೀವನವನ್ನು ದೊರಕಿಸಿರುವೆ. ಎಂದಮೇಲೆ ನಾನು ನಿರುಪಯೋಗಿ ಶ್ರೀಯಲ್ಲಿ...ನನ್ನಲ್ಲಿ ಕೂಡ ಅಹಲ್ಯೆ, ಸಾವಿತ್ರಿ ಸೀತೆಯರಾಗುವ ಯೋಗ್ಯತೆಯಿದೆ....‘ಈ ಯೋಗ್ಯತೆ ಇದೆ’ ಎಂದು ತೋರಿಸಿ ಕೊಡುವದಕ್ಕೆ ಕಾರಣ ಮಾಥವರಾಯರು.

ನಿಜ ಮಾಥವರಾಯರು. ಅವರ ನನ್ನ ಸ್ನೇಹ ಉಂಟಾಗಿರದಿದ್ದರೇ...? ನಾನು ಕಂಡವರ ಕೈಯಲ್ಲಿ ಬಿಡ್ಡಿದ್ದರೇ....? ಕಂಡ ರಂಗನಂತಹ ಕಾಮಿಗಳ ಕೈಯಲ್ಲಿ ಸಿಕ್ಕು ಚಿಬ್ಬಾಗಿದ್ದರೇ....?

ಹಾಳಾಗಿ ಹೋಗುತ್ತಿದ್ದೆ. ಸೀತೆ, ಸಾವಿತ್ರಿ, ಅಹಲ್ಯೆಯಾಗುವ ಯೋಗ್ಯತೆ ಧೂಳಿಗೂಡುತ್ತಿತ್ತು.

ಯಾವ ಶ್ರೀಯಲ್ಲಿಯೂ ಸೀತೆ ಸಾವಿತ್ರಿಯರಾಗುವ ಶಕ್ತಿ ಸುಪ್ತವಾಗಿ ರುತ್ತಿದೆ. ರಾಮನಂತಹ ಸತಿ ದೊರಕಿದನೆಂದೇ ಸೀತೆ ನಿತ್ಯ ಪೂಜ್ಯಾಳಾದಳು. ಸತ್ಯವಾನನಂತಹ ಅದರ್ಶ ಪ್ರೇಮಿ ಸಾವಿತ್ರಿಗೆ ದೊರಕಿದ. ಅಂತಹೇಯ ಮನೋಂದಿಗೆ ಹೋರಾಡುವ ಶಕ್ತಿ ಸಾವಿತ್ರಿಯಲ್ಲಿ ಉಧ್ವನಿಸಿತು.

ಯಾವ ಶ್ರೀಯೂ ಜನ್ಮದ ಆರಂಭದಿಂದಲೇ ಸೀತೆ ಸಾವಿತ್ರಿಯರಾಗಿರುವದಿಲ್ಲ. ಸುತ್ತಲಿನ ವಾತಾವರಣ, ಸಹಾಯಕ ಶಕ್ತಿಯ ನೀರನ್ನ ದೂರೆತು ಬೆಳೆದರೆ ಅವರೂ ಅದರ್ಶರಾಗುವರು. ಅದರ್ಶತೆ ಯಾವುದೇ ಒಂದು ಪೌರಾಣಿಕ ಅವಾಳಿನ ಪೂರ್ಕಿಯ ಸೊತ್ತಲ. ಶ್ರೀ ಭೂಮಿ ಇದ್ದಂತೆ

ನಿಲ್ದಕ್ಕೆ ಮಾಡಿ ಬಿಟ್ಟರೆ ಬೆಳೆದು ಅಡವಿಯಾಗಿ, ಕಟ್ಟಜವಿಯಾಗಿ ಕೂರ ವಾರಣಿಗಳಿಗೆ ಆಶ್ರೂಳವಾಗುತ್ತದೆ. ಕೊಂಚ ಶ್ರಮವಹಿಸಿ ಉತ್ತಿ ಬಿತ್ತಿದರೆ ಅದು ಸಾವಿರ ಜನಕ್ಕೆ ಅನ್ನ ಕೊಡುವ ಭೂಮಿ ತಾಯಿಯಾಗುವದು....

ನನ್ನನ್ನೂ ಮಾಥವರಾಯರು ಮುಂದೆ ಕರೆಯಿದ್ದರೇ....? ಶಾಮಿ ನಿಯ ಕರುಣೆಯಿಲ್ಲದ್ದರೇ....? ಕುಲಕರ್ಣಿಯವರ ಕಣ್ಣಿಗೆ ನಾನು ಬಿದ್ದಿರ ದದ್ದರೇ....?

ಒಂದರ ಹಿಂದೆ ಇನ್ನೊಂದು ಪ್ರಶ್ನೆ. ಅದಕ್ಕೆ ಹೊಂದಿದ ಮತ್ತೊಂದು ಪ್ರಶ್ನೆ....ಪ್ರಶ್ನೆಗಳ ಮಾಲೆಯೇ ತಲೆ ಕೆಳಗೆ ಮಾಡಿದ ಶಾಮನ ಬಿಲ್ಲಿನಷ್ಟು ದೊಡ್ಡ ದಾಗುವದು. ಆಗೆ ಸದಿಂದ ಆರಂಭವಾಗಿ ಆಗಸಕ್ಕೆ ತಲುಪುವದು— ಮಧ್ಯ ಸಮುದ್ರ ಸ್ವಾನ ಮಾಡಿ.....

ಆದರೆ ಆವೆಲ್ಲ ಪ್ರಶ್ನೆಗಳಿಗೆ ಉತ್ತರ ಮಾತ್ರ ಒಂದು. ಆನೇರಂಡ ಅಂಚಿಗಳಿಗಂಟಿದ ಆಕಾಶದಂತೆ.

ಪ್ರಾರಭಿ....ನನ್ನ ಪ್ರಾರಭಿ.

ನನ್ನ ಪ್ರಾರಭಿ ಎಲ್ಲರಂತೆಯೇ ಇದ್ದರೇ....? ಹೆತ್ತವರಂದ ದೂರಾಗಿ ಹೊಂದಿಕೊಂಡವನ ಮನೆ ಸೇರಿ ನಾನೂ ತಾಯಿಯಾಗಿ ನನ್ನ ಮಕ್ಕಳನ್ನು ಸಂಸಾರಕ್ಕೆ ಹಳೆವ ಸ್ತ್ರೀಯಾಗುತ್ತದೆ.

ನನ್ನ ಪ್ರಾರಭಿವೂ ಒಳ್ಳೆಯಿದ್ದರೆ ರಂಗನೊಂದಿಗೆ ಸಂಸಾರ ಮಾಡಿ ಕೊಂಡು ಈಗಾಗಲೇ ಬೆಳೆದ ಮಗುನಿನ ಚಲ್ಲಾಟವನ್ನು ನೋಡುತ್ತ ನಗುತ್ತದೆ, ಆನಂದದಿಂದ ನಲಿಯುತ್ತದೆ.

ನನ್ನ ಪ್ರಾರಭಿವೂ ಕಟ್ಟಿರದಿದ್ದರೆ ನಾನೂ ಕುಲಕರ್ಣಿಯವರಂತಹ ಸಾಧು ಮಹಾನುಭಾವರ ಮಂಡಿಯಾಗಿ ಅವರ ಪಾರಮಾಧ್ರ ಸಾಧನೆಯಲ್ಲಿ ಸೇರವಾಗಿ ಅವರ ಆಧಾರಂಗಿಯಾಗಿ ಅವರೊಡನೆ ವಶಿಷ್ಟನ್ ಅರುಂಧತಿಯಾಗುತ್ತದೆ.

ನನ್ನ ಪ್ರಾರಭಿವೂ ಸರಿಯಿದ್ದರೆ ನಾನೂ ಮಾಥವರಾಯರಂತಹ ಸದ್ಯಾಣಿಗಳ ಪಕ್ಷಿಯಾಗಿ ಅವರ ಬಾಳನಲ್ಲಿ ಅವರ ಸುಖ ದುಃಖದಲ್ಲಿ ಪಾಲುಗಾತ್ರಿಯಾಗಿ ಮಂತ್ರೀದೆಯಾಗಿರುತ್ತದೆ.

ಅದರೆ ಇದಾವುದೂ ಜರುಗಲಿಲ್ಲ. ಅದಕ್ಕಾಗಿ ಮನ ದುಃಖಿಯಾಗುತ್ತದೆ. ದುಃಖದಲ್ಲಿಯೂ ಸುಖದಲ್ಲಿಯೂ ಮಾಡುವರಾಯರಂತಹ ಸದ್ಗುಣಿಗಳು ಸ್ನೇಹಿಗಳಿರುವರೆಂದು.

ಅವರೇನೋ ಹೇಳುತ್ತಾರೆ “ನೀನು ಪತ್ತಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲ.” ಎಂದು.

ಇದರ ಅರ್ಥ “ನೀನು ಪತ್ತಿಯಲ್ಲ,” ಎಂದೇ ಅಲ್ಲವೇ...?

ಆಹುದು ನಾನು ಪತ್ತಿಯಲ್ಲ. ಆದರೆ ಪತ್ತಿಯಿಂದಾಗದ ಕಾರ್ಯವನ್ನು ನಾನು ಮಾಡಿರುವೆನಲ್ಲವೇ....?

ಹೇಳು ನೀಚರಾಗಿ ಹಾಳಾಗುವವರನ್ನು ಸದ್ಗುಣ ಮಾಡಿರುವೆನಲ್ಲವೇ? ಇದು ಪತ್ತಿಯ ಕಾರ್ಯವಲ್ಲವೇ?

ಪತ್ತಿ ಎಂದರೆ ಏನು...? ಗಂಡನ ಹೆಸರಿನ ಒಂದೆರಡು ಬಂಗಾರದ ಶಾಳಿಗಳನ್ನು ಕೊರಲಿಗೆ ಎದುರಾಗುವಂತೆ ಕಟ್ಟಿಕೊಂಡವಳೇ ಪತ್ತಿಯೇ...? ಪತ್ತಿಯ ಕಷ್ಟ ಸುಖದಲ್ಲಿ ಏರಿಳಿತದಲ್ಲಿ ತಾರುಣ್ಯ ವೃದ್ಧಾಷ್ಟದಲ್ಲಿ ಒಂದಾಗಿ ಒಂದೇ ಜೀವವಾಗಿ ಭಾಳಿನ ರಥವನ್ನು ಮುಂದೆ ನಡೆಸಿಕೊಂಡು ಹೊಗುವವರಳು ಪತ್ತಿ ಅಲ್ಲವೇ....?

ಅಂತಹ ಕಾರ್ಯವನ್ನು ನಾನು ಮಾಡಿರದಿದ್ದರೂ ಅಂತಹ ಇಚ್ಛೆ ನನ್ನಲಿಲ್ಲವೇ....? ಅವರಿಗೆ ಕಷ್ಟ ಬದಗುವದು ಬೇಡ. ಒಂದು ವೇಳೆ ಬದಗಿದರೆ ನೀರು ಕುಡಿದು ಆವರ ನೇನೇ ಮಾಡುವೆ. ಅವರ ವೃದ್ಧಾಷ್ಟದಲ್ಲಿ ನಾನು ತರುಣಿಯಾದರೂ ಕೂಡ ಗಾಂಥಾರಿಯಾಗಿ ಆವರ ನೇನೇ ಮಾಡುವೆ.

‘ಪತ್ತಿ’ ಎನ್ನುವ ಶಬ್ದಕ್ಕೆಂತ ‘ಪತ್ತಿಯ ಕೃತಿ’ಗೆ ಅಲ್ಲವೇ ಮಹತ್ವವಿರಬೇಕಾದುದು....? ಅಲ್ವಾವಧಿಯಲ್ಲಿಯೇ ನಾನು ಆವರಿಂದ ಪ್ರಶಂಸಿಯನ್ನು ಪಡೆದಿಲ್ಲವೇ...? ಪತ್ತಿಗೆ ಕೂಡ ಮಾಡಲಾಗದ ಕಾರ್ಯವನ್ನು ನಾನು ಮಾಡಿರುವೆನೆಂದು ಆವರೇ ಮುಕ್ತಕಂಡಿದೆ ಹೊಗಳುವದಿಲ್ಲವೇ?

ಆ ಹೊಗಳಕ್ಕಿಂತ ನಿಜವೇ....? ಅವನ್ನು ನಂಬಬೇಕೇ?

ನಾನು ಸಂಶಯವನ್ನು ತಾಳುವದಾದರೂ ಏಕೇ....? ನನ್ನ ಕೃತಿಯಲ್ಲಿ ಕೊಂಕೆಲ್ಲದಾಗ ನಾನು ಸಂಶಯ ತಾಳಿದರೆ ನನ್ನ ಕೃತಿಯಲ್ಲಿ, ಆಚರಣೆಯಲ್ಲಿ ಕೊಂಕೆದೆ ಎನ್ನುವ ಅರ್ಥವಲ್ಲವೇ....?

ಅಂತಹ ಕೊಂಕು ಇದೆಯೆ....?

ಇಲ್ಲ. ನಿರ್ದ್ಯಯವಾಗಿಯೂ ಇಲ್ಲ. ಅದನ್ನು ಹೇಳುವದಕ್ಕೆ ಸಮರ್ಥರು ನಾನೆಲ್ಲದೆ ಇನ್ನಾರೂ ಅಲ್ಲ. ವ್ಯಕ್ತಿಯಲ್ಲಿ ಅಡಗಿದ ಯಾವ ಭಾವನೆಗಳೂ ವ್ಯಕ್ತಿಯಿಂದ ವರೆವಾಚಿಲಾರಿವು. ನಾನೇನಿರುವೆ ಎನ್ನುವದು ನನಗೆ ಗೊತ್ತಿದೆ. ಅದನ್ನು ಪೂರ್ವವಾಗಿ ಅರಿತಿರುವೆ. ಅವರ ಮಾತಿಗಾಗಿ ತಾಳಿದ ಸಂಶಯವ್ಯೋಂದನ್ನು ಲಿದರೆ ಇನ್ನಾವದೇ ತರದ ಭಾವನೆಗಳು ಕೂಡ ನನ್ನಲ್ಲಿ ಸುಳಿದಿಲ್ಲ.

ನಾನೂ ಉಪ್ಪು ತಿನ್ನುವ ಜೀವಿ. ಸದ್ಗುರು ದುರುಣಗಳು ದೇಹಕ್ಕೆ ಹೊಂದಿ ಬಂದವುಗಳು. “ಯಾವ ಜೀವಿಗಳೂ ಅವುಗಳಿಂದ ಅತೀತ ರಿಳ್ಳು.” ಎಂದು ಕುಲಕಟ್ಟಿಯವರು ಹೇಳಿಲ್ಲವೆ...? ಅವರ ವಾಕ್ಯ ನನಗೆ ವೇದವಾಕ್ಯ. ಅಹುದು.... ವೇದ ವಾಕ್ಯ.

“ದುರುಣಗಳು ಉಪಯೋಗವಾದರೆ ಮಾತ್ರ ಪಾವ....”

ನಾನೆಂತಹ ದುರುಣವನ್ನು ಉಪಯೋಗ ಮಾಡಿಕೊಂಡಿರುವೆ...? ಇಂದಲ್ಲ ನನ್ನ ಆಯಾಸ್ಯದಲ್ಲಿಯೇ ನಾನು ಯಾರಿಗೂ ಕೆಡಕನ್ನು ಮಾಡಿಲ್ಲ... ಮಾಡಲಿಬೇಕ್ಕಿಸಿಲ್ಲ....

....ಇಲ್ಲ.... ಹಾಗೆಂದು ಹೇಳಿದರೆ ಪಾಷಿಯಾಗುವೆ.... ನಾನೂ ಕೆಡಕು ಮಾಡಿರುವೆ. ಅದರೆ ಎರಡನೆಯವರಿಗಲ್ಲ. ನನ್ನಿಂದ ನನಗೆ....

ಒಂದು ಬಸಿರಾದುದು. ಇನ್ನೊಂದು ಬಸಿರಿನ ಸಂತಾನವನ್ನು ಕೊಲೆ ಮಾಡಿದುದು.

ಒಂದು ಆಜ್ಞಾನದಿಂದ. ಇನ್ನೊಂದು ಪರಿಸ್ಥಿತಿಯ ಒತ್ತುಡೆಲ್ಲಿ ಸಿಲುಕಿ ದಾಗಾದ ಅವ್ಯವಹಾರದಿಂದ. ಅವೆರಡಕ್ಕೂ ಈಗಾಗಲೇ ಪ್ರಾಯಶ್ಚಿತ್ತವಾಗಿದೆ. ಅವೆರಡನ್ನು ಲಿದರೆ ಇನ್ನಾವುದೇ ಸಾಪದ ಶಾಯ್ಯ ನನ್ನಿಂದಾಗಿಲ್ಲ. ನಾನು ಮಾಡಿಲ್ಲ....

ನಾನು ವಾಸಿಯಾಗಿದ್ದರೆ ಕುಲಕಟ್ಟಿಯವರ ಸನ್ನಿಧಾನ ದೊರೆಯುತ್ತಿತ್ತೇ...? ಅದರೆ ಅವರ ಸನ್ನಿಧಾನವೂ ತೊಳೆದು ಹೊಯಿತಲ್ಲ....! ಅದಕ್ಕೆ ಕಾರಣ....?

ನನ್ನ ಪಾಪವೇ ಆದಕ್ಕೂ ಕಾರಣವಿದ್ದಿರಬಹುದು !

ಆದರೆ ಮಾಥವರಾಯಿರಿಗೆ ನಾನು ಯಾವ ಅಪಾಯ, ಅಪಕಾರ ಮಾಡಿಲ್ಲ. ನನ್ನಿಂದಾವ ದುಷ್ಪತ್ಯವೂ ಜರುಗಿಲ್ಲ ಬದುಕಬೇಕೆಂಬಾನೇ ಯಿಂದ ಅವರ ಸೈಹಕ್ಕೆ ಸಿದ್ಧಾಗಿರುವೆ. ಅಲ್ಲವೇ ಹಣ ಸೇಳಿದು ಅವರಿಗೆ ಬೂದಿ ಬಳಿಯಲಿಕ್ಕೆಲ್ಲ.

ಹಣವನ್ನೇ ನೇಳಿಯುವದಾಗಿದ್ದರೆ ಆದೂ ಕಾರ್ಯ ನಾನು ಮಾಡಬಹುದಿತ್ತು. ನಾನು ಬೇಡಿದ್ದನ್ನು ಕೊಡುತ್ತಿದ್ದರು. ಬೇಡಿದಷ್ಟು ಕೊಡುತ್ತಿದ್ದರು. ಕೊಡುತ್ತಾರೆ ಆದರೆ—

ಆದರೆ ನನಗೆ ಬೇಕಾದುದು ಹಣವಲ್ಲ. ಹಣವನ್ನು ಅಪೇಕ್ಷಿಸಿದರೆ ನಾನು ಪಾಪಿಯಾಗುವೆನು. ಆದರಿಂದ ನಾನು ದುಷ್ಪತ್ಯಕ್ಕಿಳಿದಂತಾಗುವದು. ನನ್ನ ದುಷ್ಪತ್ಯಿಗಳಿಂದ ಅವರಿಗೆ ಅನ್ಯಾಯ ಮಾಡದಂತಾಗುವನ್ನು....ದುಷ್ಪತ್ಯಗಳಿಂದನ್ನಲ್ಲಿ ನೆಲಿಸಿದ ಸದ್ಗುಣ ಸದ್ಭೂತಿ ನಾಶ ಹೊಂದುವವು. ನಾನು ಪಾಪಯಾಗುವೆನು...ಪಾಪಿಯಾಗುವನು.

ಪಾಪಿಗೆ ಕೊನೆಗೆ ನರಕ... ಸತ್ತ್ವವೇಲೆ... ಸಾಯುವ ವರಿಗೆ....ಜನ್ಮಜನ್ಮಾಂತರಗಳ ವರಿಗೆ

ಅಂತಹ ವಿಚಾರ ತಪ್ಪಿಕೊಡೆ ಬಂದಿಲ್ಲ. ಬಾರದು...ಬರಕೊಡದು.

ವಿಕೆಂದರೆ ನನಗೆ ಬೇಕೆಂಬುದು ಏನೂ ಇಲ್ಲ. ‘ಬೇಕು’ ಎನ್ನುವದು ಇರಂಭವಾದಾಗ ‘ದೊರಕಿಸಬೇಕು’ ಎನ್ನುವ ಬುದ್ಧಿ ಉತ್ತಮವಾಗುತ್ತದೆ. ಸರಿಯಾದ ಮಾರ್ಗದಿಂದ ಬೇಕಾದುದು ದೊರಕದಿದ್ದರೆ— ಉಳಿದ ಮಾರ್ಗಗಳ ಶೋಧಕ್ಕೆ ಶೋಡಗಿದಾಗ ಒಂದಿಲ್ಲ ಇಂದು ಮಾರ್ಗ ದೊರಕುತ್ತದೆ. ಒಲ್ಲಿಂದಲೇ ಅಧಿಕೆತನದ ದಾರಿ ಮುಂದುವರಿಯುತ್ತದೆ.

ನನ್ನ ದಾರಿ ಅದು ಅಲ್ಲವೇ ಅಲ್ಲ ನನ್ನ ದಾರಿ ಅವರು ಹೇಳಿದಂತೆ ಕೇಳುವದು. ಅವರು ಸುಖಿಯಾಗುವಂತೆ ಆಚರಿಸುವದು. ಅವರು ಹಾಳಾಗದಂತೆ ರಾಯುವದು. ದಾರಿ ಬಿಡದಂತೆ ಎಚ್ಚರಿರುವದು. ಅವಜ್ಞ ಕಂಡರೆ ಎಚ್ಚರಿಸುವದು. ಸುಖದಲ್ಲಿ ಅವರೊಣನೆ ಶುಖಿಯಾಗಿರುವದು. ದುಃಖ

ದೆಲ್ಲಿ ಅವರ ದೇವಿಯ ಭಾಗವನ್ನು ಕಸಿದುಕೊಂಡು ಕಡಿನೆ ಮಾಡಲ್ಪೈಸು ನದು....ಅನ್ನವಿದ್ವಾಗ ಅವರೀಡನೆ ಉಟಿ ಮಾಡುವದು. ಅನ್ನವಿಲ್ಲದಾಗ ಇದ್ದುದನ್ನು ಅವರಿಗೆ ಕೊಟ್ಟು ನೀರಿಸಿಂದ ಹೊಟ್ಟಿ ತುಂಬಿಕೊಳ್ಳುವದು.

ಇದರಂತೆ ಅಚರಿಸುವದು ನನ್ನದಾರಿ. ಇದುವೇ ಪಶ್ಚಿಯ ದಾರಿ. ಪತಿನ್ನತೆಯು ದಾರಿ ಈ ದಾರಿಯಿಂದ ಸಾಗಿದವರೀಲ್ಲರೂ ಸೀತೆಯರು. ಸಾವಿತ್ರಿಯರು. ಮಂಡೋದರಿಯರು.

ಆದರೆ.... ಅವರೀಲ್ಲರೂ ಪಶ್ಚಿಯರಾಗಿದ್ದರು. ಪತಿಯು ಅವರ ಕೊರ ಲಗಿ ಮಾಂಗಲ್ಯ ತೊಡಿಸಿದ್ದನು. ನನ್ನ ಕೊರಳಿಗೆ ಅದಿಲ್ಲ. ಅದನ್ನು ಯಾರೂ ತೊಡಿಸಲಿಲ್ಲ.....

ಅಹುದು....ತೊಡಿಸಲಿಲ್ಲ. ಮಾಂಗಲ್ಯ ಧರಿಸಿದ ನಂತರವೇ ಶ್ರೀ ಪಶ್ಚಿ ಯಾಗುವಳಿ....? ಕಾಮಿನಿ ಹೇಳುತ್ತಾಳೆ “ಅದೆಲ್ಲವೂ ಭ್ರಮೆ. ಅಥವಾ ಬಾಹ್ಯಾದಂಬರ.” ಎಂದು.

ಕಾಮಿನಿಯ ವಿಕಾರ ಈ ವಿಷಯದಲ್ಲಿ ವಿಚಿತ್ರವಾದರೂ ನನಗಿಮಾತ್ರ ಸತ್ಯನೇನಿಸುತ್ತದೆ—

“ ಸ್ವೇವಾಹಿಕ ವಿಧಿ ಮಾಂಗಲ್ಯ— ಎಲ್ಲವೂ ಬಾಹ್ಯಾದಂಬರ..... ವಿವಾಹದ ಕಾಲವಲ್ಲಿ ಹಸೆಯ ಮೇರೆ ಸಿಂತವರಿಬ್ಬರೂ ‘ಪತಿ ಪಶ್ಚಿ’— ‘ಸತಿ ಪತಿ’ ಗಳಿಂದು ಕೊಡಿದವರಿಗೆ ಗೊತ್ತಾಗಲಿ, ಎಲ್ಲರಿಗೂ ತಿಳಿಯಲಿ. ಎಂದು ಅಚರಿಸುವ ಒಂದು ರೂಪಾರಂಭ. ಪತಿ ಎನ್ನುವ ಒಬ್ಬ ಗಂಡಸಿನ ಕ್ಷೇಯಿಂದ ಓರ್ವ ಶ್ರೀಯ ಕೊರಳಿಗೆ ಏರಡು ಬಂಗಾರದ ಬಿಲ್ಲೆಗಳನ್ನು ಕಟ್ಟಿಸಿ ದಾಕ್ಷೇಣವೇ ಹೇಗೆ ಅವರಿಬ್ಬರಲ್ಲಿ ಸಾವಿರ ವರುಷದ ಸಂಬಂಧ ಸ್ಥಾಪಿಸುವದು.. ? ಕರಿಮಣಿಗಳ ಸರದಲ್ಲಿಡಿಗಿರುವ ಬಂಗಾರದ ಸೂತ್ರದಲ್ಲಿ ಮಾಂಗಲ ಪತಿಯ ಪ್ರಾಣದ ಸೂತ್ರವಾಗಿ ಶುಳ್ಳಿರುವದೆ...? ಹಾಗಿದ್ದರೆ ನೂಲಿನೇಳಿ ರುಲ್ಲಿ ಪ್ರೋಟೀನಿ ಕಟ್ಟಿರುವ ಅಥವಾ ಬಂಗಾರದ ತಂತಿಯಲ್ಲಿ ಹೇಣಿದು ಕಟ್ಟಿರುವ ಆ ಸೂತ್ರ ಹರಿದಾಗ ಪತಿಯ ಪ್ರಾಣೋತ್ಪಾದನಾಗುವದೆ.....? ಸುಳ್ಳಿ... ಎಲ್ಲವೂ ಸುಳ್ಳಿ... ನಿಜವಾದ ಮಾಂಗಲ್ಯ ಕೊರಳಲಿಯ ಸರದಲ್ಲಿ ಇಲ್ಲ. ಹೃದಯದಲ್ಲಿರುವದು.....”

“‘ರಾಕ್ಷಸನಾದರೂ ಆವ ತನ್ನ ಪತಿ’ ಎಂದುಕೊಂಡ ಮಂಡೋದರಿಯ ಹೈದರಾದಲ್ಲಿದ್ದಿತು ಮಾಂಗಲ್ಯ. ಅಂತೆಯೇ ಅಂತಹ ಮಾಂಗಲ್ಯವನ್ನು ಹರಿಯಲು ಪರವಾತ್ತನೇ ಪ್ರತ್ಯಕ್ಷೇಸಾಗಿ ತನ್ನ ಶಕ್ತಿಯನ್ನು ಕೈಯಿಸಿ ಸೀರಿನ ನೇರಿ ಕಲ್ಪನ್ನು ತೇಲಿಸಿ ಸಮುದ್ರ ದಾಟಿ ಬರಬೇಕಾಯಿತು.....ಹೀಗೆಯ ಹೈದರಾದಲ್ಲಿ ಮಾಂಗಲ್ಯ ಸೂತ್ರವಿದ್ದಿತು. ಅಂತೆಯೇ ಸಮುದ್ರದಾಚೆಯಲ್ಲಿದ್ದ ರಾಮನನ್ನು ಎಳೆ ತಂದಿತು. ಅನುಷಾಯಾನ ಹೈದರಾದಲ್ಲಿ ಮಾಂಗಲ್ಯನು ಉಜ್ಜಲಕಾಂತಿಯಿಂದ ವಚ್ಚಶಕ್ತಿಯಾಗಿತ್ತು. ಅಂತೆಯೇ ಜಗವನ್ನು ನಿರ್ವಿರುವ, ಜಗವನ್ನು ರಕ್ಷಿಸುವ, ಜಗವನ್ನು ದಹಿಸುವ ಮಾನವರನ್ನೂ ತನ್ನ ಮಕ್ಕಳನ್ನು ಮಾಡಿ ತೊಟ್ಟಿಲಲ್ಲಿ ಹಾಕಿ ಜೋಗೀಳ ಹಾಡಿದಳು.....

ಕೊರಳಲ್ಲಿರುವ ಸರ ಒಂದು ಅಲಂಕಾರಿಕ ಆಭರಣವಲ್ಲದೆ ಇನ್ನೇನೂ ಅಲ್ಲ....ನನ್ನ ಕೊರಳಲ್ಲಿಯೂ ಬಂಗಾರದಲ್ಲಿ ಹೆಣೆದ ಸರವಿದೆ. ಕಂಡವರು ಅದಕ್ಕೆ ಹೇಳುತ್ತಾರೆ ಮಂಗಲ ಸೂತ್ರ ಎಂದು....ಅದರೆ ಅದು ಮಂಗಲ ಸೂತ್ರವಹುದೇ...? ಮಂಗಲ ಸೂತ್ರವೇ ಆಗಿದ್ದರೆ ಕಟ್ಟಿದವನನ್ನು ದೂರೋದಂತೆ ಬಂಧಿಸಲಿಲ್ಲವೇ...?....? ಆವನ್ನನ್ನು ಬಂಧಿಸಲಿಲ್ಲ ಎಂದಾಗ ಅದು ಮಂಗಲಸೂತ್ರವಲ್ಲ. ಅದನ್ನು ಕಟ್ಟುವಾಗ ಆತನಲ್ಲಿ ಮಂಗಲ ಭಾವನೆ ಗಳು ಇರಲಿಲ್ಲ ಎನ್ನುವದು ಸ್ವಷ್ಟಿ...”

“ಸುಮಿತ್ರಾ ಮಾಂಗಲ್ಯದ ಹೀಂದೆ ಇಬ್ಬರಲ್ಲಿಯೂ ಮಂಗಲ ಭಾವನೆ ಗಳು ಒಬ್ಬಿಗಾಗಿ ಇನ್ನೊಬ್ಬರು ಪತ್ರಾಣತೀರುವ-ಮಂಗಲ ಭಾವನೆಗಳು ಇರಬೇಕು. ಅಂತಹ ಭಾವನೆಗಳು ಇರಬೇಕಾದುದು ಕೊರಳಲ್ಲಿ ಅಲ್ಲ. ಹೈದರಾದಲ್ಲಿ. ನೇಲಿನ ಕುರುಹು ಮಾತಿನಂತೆ ಗಾಳಿಯನ್ನು ಕೂಡಿ ಹೋಗಿವದು. ಇಲ್ಲದಾಗುವದು”

“ಎಲ್ಲವೂ ಬಾಹ್ಯದಂಬರ.....ಎಲ್ಲವೂ ತೋರಿಕೆಗಾಗ.....”

ಎಂದು ಹೇಳುತ್ತಾಗೇ.

ತೋರಿಕೆಗಾಗ ಅಲ್ಲದಿದ್ದರೆ ಬೇರೆ ಏನು...? ಕೊರಳಲ್ಲಿ ಮಂಗಲ ಸೂತ್ರವಿಲ್ಲದಿದ್ದರೆ ಹೈದರಾದಲ್ಲಿ ಪಕ್ಕಿ ಭಾವನೆ ಇರಕೂಡದೆ...?...ವಿವಾಹದ ಮೊದಲು ವಿವಾಹದ ‘ನಿಶ್ಚಯ’ ಮಾಡಿದಾಗ ವಿವಾಹ ಮಾಡಿಕೊಳ್ಳುವವ ರಿಬ್ಬರಲ್ಲಿಯೂ ಪತಿ-ಪತ್ನಿ ಭಾವನೆಗಳು ನಿಮಾಂಜಾಗುವದಿಲ್ಲವೇ...? ಆ

ಭಾವನೆ ನಿರ್ಮಾಣವಾಗುವದಕ್ಕೆ ವೊದಲು ಮಂಗಲಸೂತ್ರವನ್ನೀಲ್ಲಿ ಕಟ್ಟಿ
ಯಾತ್ರಾರೆ...?

ನನಗಿಲ್ಲ ಎಂದಾಗೆ ಯಾರಿಗೂ ಇರಕೂಡದು ಅಥವಾ ಇದ್ದವರೆಲ್ಲರೂ
ಪತ್ತಿಯರಲ್ಲ! ಎಂದು ನಾನು ಹೇಳುವದಿಲ್ಲ ಮಂಗಲಸೂತ್ರವಿಲ್ಲದಿದ್ದರೂ
ಪತ್ತಿಗಾಗಿ ಮಂಗಲ ಭಾವನೆ— ಕಾಮಿನಿ ಹೇಳುವಂತೆ ಪತ್ತಿಗಾಗಿ ಪ್ರಾಣ
ಕೊಡುವ ಭಾವನೆ— ಇದ್ದರೆ ಅವಳು ಪತ್ತಿಯಹುದು.

ಅಂತಹ ಭಾವನೆ ನನ್ನಲ್ಲಿದೆ. ಅದ್ದರಿಂದ ನಾನೂ ಪತ್ತಿಯಹುದು....
ಆಲ್ಲೆಂದು ಹೇಳುವವರು ಹೇಳಿಕೊಂಡು ಹೋಗಲಿ. ಅದರ ವಿಚಾರ ಅಥವಾ
ಅವರ ವಿಚಾರ ನನಗಾದರೂ ಏಕೆ..?

ನನ್ನ ವಿಚಾರವೇ ನನಗೆ ನಾಕಷ್ಟಿರುವಾಗ ಉರ ವಿಚಾರದಿಂದ ತಲೆ
ಕೆಡಿಸಿಕೊಳ್ಳುವದಾದರೂ ಏಕೆ...? ಹೇಳುವ ಜನಕ್ಕೇನು, ಬಾಯಿಗೆ ಬಂದು
ದನ್ನ ಹೇಳುತ್ತಲೇ ಇರುತ್ತಾರೆ. ಎದುರು ಸಿಕ್ಕಾಗ ವರ್ಣನೆ, ಹಿಂದಾದಾಗ
ನಿಂದೆ. ಇದು ಜನರ ಸ್ವಭಾವ. ಅವರ ರಕ್ತದ ಗುಣ. ‘ತಮ್ಮಂತೆಯೇ
ಉಳಿದವರೂ ಇರುವರು’ ಎನ್ನುವ ವಿಚಾರವೇ ಅವರಿಗೆ ಮರಿಯಾಗುತ್ತದೆ
ತಾವು ಇನ್ನೊಬ್ಬರನ್ನು ನಿಂದಿಸುವಾಗ. ಅವರನ್ನೂ ಕೂಡ ನಿಂದಿಸುವವರು
ಅವರ ಹಿಂದೆ ಇರುವರು ಎಂಬ ವಿಚಾರ ಅವರಲ್ಲಿ ಎಲ್ಲರಲ್ಲಿ ಮೂಡಿದಾಗ
ನಿಂದೆ ಕಡಿಮೆಯಾಗಬಹುದು. ಆದರೆ ಹಾಗಾಗುವದಕ್ಕೆ ಮನುಷ್ಯನ ನೆತ್ತುರದ
ಗುಣವೇ ಒದಲಾಗಬೇಕು. ಅದಕ್ಕೆ ಯುಗ-ಯುಗಗಳು ಬೇಕು.

ಅಲ್ಲದೆ ಜನ ಒಳ್ಳೆಯದಕ್ಕೆಂತ ಕೆಡಕಿಗೆ ತೀವ್ರ ಮಾರುಹೋಗುವರು.
ಏಕೆಂದರೆ ಕೆಡಕಿನಲ್ಲಿ ಆಕರ್ಷಣೆಯಿದೆ. ಒಳ್ಳೆಯದು ಕಲಿಣವಿದೆ. ಇನ್ನೊಬ್ಬ
ರಿಗೆ ಒಳ್ಳೆಯದನ್ನು ಮಾಡಬೇಕಾದರೆ ಕೊಂಡೆವಾದರೂ ತ್ವಾಗಿರಬೇಕಾ
ಗುತ್ತದೆ ಆದರೆ ಇನ್ನೊಬ್ಬರಿಗೆ ಕೆಡಕಿನಿಂದ ವ್ಯಕ್ತಿಯ ಸ್ವಾಧ್ಯ ಸಾಧಿಸು
ತ್ತದೆ. ಅಂತೆಯೇ ಕೆಡಕು ಸ್ವಿಯ.... ತಾವು ‘ತ್ವಾಗಿಗಳು’ ಎಂದು ಹೇಳಿ
ಕೊಂಡೇ ತಾವು ದೊಡ್ಡವರು ಎಂಬ ಹೇಸರು ದೊರಕಿಸಿಕೊಳ್ಳುವ ಸ್ವಾಧ್ಯಕ್ಕೆ
ಮುಂದಾಗುತ್ತಾರೆ. ‘ತಾವು ತ್ವಾಗಿಗಳು’ ಎಂದು ಹೇಳಿಕೊಳ್ಳುವಾಗ
ಇನ್ನೊಬ್ಬನು ಸ್ವಾಧ್ಯ ಎಂದೂ ಹೇಳಬುತ್ತಾರೆ... ತಿಳಿದ್ದೂ ಅಥವಾ ತಿಳಿಯ
ದೆಯೋ...

ಕೆಡಕೆನ ಮೂಲ ಸ್ವಾರ್ಥ. ಸ್ವಾರ್ಥ ಎಲ್ಲಿರಗೂ ಪ್ರೀಯ. ಅದಿಲ್ಲ ದಿದ್ದರೆ ಬಾಳುವೇಯೇ ಸಾಗದು ಎನ್ನುವನ್ನು ಜನರ ವಿಚಾರ ಅಧೋಗತಿಗೆ ಇಳಿದಿದೆ.

ಅದಕ್ಕೆ ಉಪಾಯ....?

ಕುಲಕರ್ಮಿಯವರ ವಿಚಾರದಲ್ಲಿ “ಅದಕ್ಕೊಂದು ನೇರವಾದ ಅಥವಾ ತೀವ್ರವಾದ ಉಪಾಯವಿಲ್ಲ” ಎಂದು. ಏಕೆಂದರೆ ಈ ರೋಗ ನಿನ್ನನದಲ್ಲ. ಲಕ್ಷ್ಯವಧಿ ವರುಷದಿಂದ ಬೆಳೆದು ಒಂದ ರೋಗಕ್ಕೆ ಯಾವುದೋ ಗುಳಿಗೆ ಅಥವಾ ಇಂಜೆಕ್ಟನ್ ಸಾಬಿಲಾರದು. ಸಾವಕಾಶವಾಗಿ ಪರಿವರ್ತನೆಯಾಗುತ್ತ ಹೋಗಬೇಕೆಂತೆ.

ಜನದ ಪರಿವರ್ತನೆಯಾಗಿ ಎಲ್ಲರೂ ಸಜ್ಜನರಾಗುವವರಿಗೆ ನನ್ನಂತಹ ನಿಷ್ಪಾತ ಜೀವಿಗಳು ಅವರ ಕ್ರಾರ ಟೀಕೆಗೆ ತುತ್ತಾಗಬೇಕು. ಇದನ್ನು ಸಹಿಸಲೇಬೇಕು. ಏಕೆಂದರೆ ಅದಲ್ಲದೆ ಇನ್ನೊಂದು ದಾರಿಯೇ ಇಲ್ಲ.

ನಾನು ಯಾರಿಗೂ ಕೆಡಕನ್ನೇಣಿಸದೆ ಒಕ್ಕೆಯದನ್ನೇ ಮಾಡುತ್ತ ಒಕ್ಕೆಯ ದನ್ನೇ ಚಿಂತಿಸುತ್ತ ಮುಂದೆ ಸಾಗಬೇಕು. ಜನ ಸ್ವಾರ್ಥದ ಕೃಗೂಸಾಗಿ ಅದನ್ನೇ ಸಿಂದೆ ನೂಡಲಿ, ಪೀಠಿಸಲಿ, ಮೂಲವಾಗಿ ಜನರ ಹೃದಯದಲ್ಲಿ ಪರಮಾತ್ಮ ಸ್ವರೂಪವಾದ ಸದ್ಗುರ್ತಿ ಇರುತ್ತದೆ. ಒಂದಿಲ್ಲ ಒಂದು ದಿನ ನನ್ನ ಒಕ್ಕೆಯ ಶಾಯಿದ ಅರಿವು ಪರಮಾತ್ಮನಿಗೆ ಅರಿವಾಗುತ್ತದೆ.

ಪರಮಾತ್ಮನ ಮೂಲ ಮುಖ್ಯಲು ಯಾರಿಂದ ಸಾಧ್ಯ...?

ನನಗೆ ಕುಲಕರ್ಮಿಯವರು ಕಲಿಸಿದ ಪಾಠ ಇದುವೆ ಅಲ್ಲವೇ....? ಅವರು ಕಲಿಸಿದ ದಾರಿಯಲ್ಲಿ ಮುಂದೆ ಸಾಗಿದರೆ ಭಯವಿಲ್ಲ ಸಾಗುವಾಗ ಕೊಂಚ ಕಷ್ಟವೇನಿಸಿದರೂ.

ನಾನು ಮಾತ್ರ ನನ್ನನ್ನು ಸಲಹುವವರಿಗೆ, ಮಾಧವರಾಯಿರಿಗೆ ಕೆಡಕಾಗದ ರೀತಿಯಲ್ಲಿ ಅವರ ಮನ ನೇರೆಯದ ರೀತಿಯಲ್ಲಿ ಮುಂದೆ ಸಾಗಬೇಕು. ನಾನು ನಾಲ್ಕು ಜನರಿಂದ ಮುಂತಾಕ್ಕೆತೆ ಹಾಕಿಸಿಕೊಂಡ ಅವರ ಪತ್ತಿಯಲ್ಲ. ಆದರೆ ಅವರ ಆಶೀರ್ವಾದದ ಮುಂತಾಕ್ಕೆತೆಗಳು ಸರ್ವಕಾಲವೂ ನನ್ನ ಮೇಲೆ ಮಳಿಗೆಯಿತ್ತಲೇ ಇವೆ. ಸಾರ್ವಜನಿಕರ ಆಕ್ಷಾತ್ತೆಗಳಿಗಿಂತ ಅವರ ಮುಂತಾಕ್ಕೆತೆಗೆ ಅಲ್ಲವೇ ಹೆಚ್ಚಿನ ಬೆಲೆ, ಯೋಗ್ಯತೆ ಇರುವದು?

ಅವರಲ್ಲಿ ನನಗಾಗಿ ಅನೇಷ್ಟನ್ನು ಸೈಮನಿದಿ ಎನ್ನುವದನ್ನು ನಾನು ನಂಬಲೇಕು. ಆದರಲ್ಲಿ ಸಂಶಯ ತಾಳಿದರೆ ದುಃಖಿಯಾಗುವವರು ನಾನು ಅಲ್ಲದೆ ಬೇರೆಯವರಲ್ಲ. ಇನ್ನೊಬ್ಬನ ನಿರ್ಮಲ, ನಿಷ್ಪಲ್ಕಷ ಸೈಮನಿಲ್ಲಿ ಸಂಶಯ ತಾಳಿವದೂ ಪಾಪ. ಏಕೆಂದರೆ “ಸೈಮನ ಪರಮಾತ್ಮನ ಸ್ವರೂಪ” ಎಂದು ಹೇಳಿರಲಿಲ್ಲವೇ....” “ಪರಮಾತ್ಮನನ್ನು ಪ್ರಾಣವಾಗಿ ನಂಬಿದಾಗಲೇ ಆತ ಪ್ರಸನ್ನನಾಗುವದು. ಆತನಲ್ಲಿ ಸಂಶಯ ತಾಳಿದರೆ ಆತ ಎಂದೂ ಹತ್ತಿರಕ್ಕೆ ಬಾರನು” ಎಂದೂ ಕುಲಕರ್ಣಿಯವರು ತಿಳಿಸಿದ್ದಿರು.

ಮಾಥವರಾಯರ ಸೈಮನ್‌ನೂ ಪರಮಾತ್ಮನ ಸ್ವರೂಪ. ಆ ಪರಮಾತ್ಮನಲ್ಲಿ ನಾನು ಸಂಶಯ ತಾಳಿಕೂಡು. ಆದರಿಂದ ನನಗೆ ಹಾನಿ. ಅವರು ಹೇಳುತ್ತಿದ್ದಾರೆ—

“ನಿಸ್ಸಿಂದಾಗಿ ನಾನು ಹಾಳಾಗದೆ ಉಳಿದೆ.... ಇಲ್ಲದಿದ್ದರೆ.... ನಿನು ಮಧ್ಯದಲ್ಲಿ ಬಂದುತ್ತಡಿಯದಿದ್ದರೆ.... ಇಷ್ಟರಲ್ಲಿ ನಾನೊಬ್ಬಿ ನಿಂಜ ರೇಳು ಪ್ರಾಣಿಯಾಗುತ್ತದೆ... ಮನುಷ್ಯತ್ವವನ್ನು ಮರೆತು...” ಎಂದು.

ಇದ್ದಿರಬಹುದು.... ನನ್ನ ಯಾವುದೋ ಒಂದು ಅವ್ಯಕ್ತ ಶಕ್ತಿ ಅವರ ಅಧೀಕ್ಷಿಗಿಗೆ ಅಡ್ಡವಾಗಿ ನಿಂತಿರಬಹುದು. ಯಾರಲ್ಲಿ ಯಾವ ಶಕ್ತಿ ಆಡಗಿರುವದೆನ್ನುವದು ಎಲ್ಲರಿಗೂ ತಿಳಿಯುವದಿಲ್ಲ. ನನ್ನ ನಿಷ್ಪಲ್ಕಷ ಕ್ಷೇದಯವೇ ಒಂದು ಶಕ್ತಿಯಾಗಿ ಅವರಿಗೆ ಸಹಾಯಕವಾಗಿರಬಹುದು. ಸೈರಕವಾಗಿರಬಹುದು.

ಅಂತಹ ಶಕ್ತಿ ನನ್ನಲ್ಲಿರುವದೆಂಬುದು ಕನಸು ಮನಸಿನಲ್ಲಿ ಕೂಡ ನನಗೆ ಗೊತ್ತಿರಲಿಲ್ಲ. ಕುಲಕರ್ಣಿಯವರು ಯಾವುದೋ ಒಂದು ಸಂದರ್ಭದಲ್ಲಿ “ಸ್ತ್ರೀಗೆ ತಾನೇನಿರುವ ಎನ್ನುವದೇ ತಿಳಿಯದು. ಆವಳ ಶಕ್ತಿಯ ಪರಿಚಯ ಆವಳಗೇ ಗೊತ್ತಿಲ್ಲ” ಎಂದು ಹೇಳಿದ್ದರಲ್ಲವೇ....? ಆದು ನನ್ನನ್ನು ಕುರಿತೇ ಇದ್ದಿರಬಹುದೇ....?

ಇದ್ದಿರಬಹುದು.... ನನ್ನ ಶಕ್ತಿಯ ಪರಿಚಯ ನನಗಿರಲಿಕ್ಕಿಲ್ಲ. ಆದರೆ ಒಂದು ಮಾಥವರಾಯರು ‘ಶಕ್ತಿಯ ಭಂಡಾರ ನನ್ನಲ್ಲಿಯೇ ಆಡಗಿದೆ’ ಎನ್ನು ವದನ್ನು ತೋರಿಸಿ ಕೊಟ್ಟಾಗ ನಾನೇಕೆ ಆದನ್ನು ಹೇಳಿಸುವ, ಉಪಯೋಗ ಮಾಡಿಕೊಳ್ಳುವ ಕಾರ್ಯ ಕೈಕೊಳ್ಳಬಾರದು...?

ಶರ್ತೆ ಹೆಚ್ಚಿಸಿಕೊಳ್ಳುವದೆಂದರೆ ಪರಾಕ್ರಮದ ಕೆಲಸವಲ್ಲ. ಸ್ತ್ರೀಶರ್ತೆ ಹೆಚ್ಚಿಗುವದು ಸಾಮಿತ್ರಿ, ಅನಂತರ ಆವರ ದಾರಿಯಲ್ಲಿ ಸಾಗುವದರಿಂದ. ನಾನು ಕೂಡ ಆವರ ದಾರಿಯಲ್ಲಿ ಸಾಗಬೇಕು. ಪತಿಪ್ರತೀಯಾಗಿ ಪಾತೀ ವೃತ್ತಿಯಿಂದ ನಾನೂ ಹಿರಿಯಳಾಗಬೇಕು.

ಆದರೆ ಸಾಧ್ಯವೇ..? ಪತಿಪ್ರತೀಯಾಗಲು ನನಗೆ ಪತಿ ಎಲ್ಲಿ....?

ಮಾಧವರಾಯರಿಗೆ ಪತಿ ಎನ್ನು ಬಹುದೇ..? ನಾನು ಆವರನ್ನು ಪತಿ ಎಂದುಕೊಳ್ಳಬಹುದು. ಆವರ ಪತ್ನಿ ನಾನು ಎಂದುಕೊಂಡು ಪತ್ನಿಯ ಧರ್ಮದಿಂದ ವೃತ್ತಿಷ್ಠಿತಾಗಿ ಪತಿಪ್ರತೀಯಾಗಲಬಹುದು. ಆದರೆ ಆದಕ್ಕೆ ಪತಿ ಎನ್ನಿಸಿಕೊಳ್ಳುವರ ನೆರವು ಬೇಡನೇ....? ಪತಿ ಶರ್ತೆ ನನಗೆ ಆ ಕಾರ್ಯದಲ್ಲಿ ದೇವಶರ್ತೆಯಾಗಿ ಸಹಾಯ ಮಾಡುವದು ಬೇಡನೇ....? ಸದ್ಗುವ ದಕ್ಕೆ ಏರಡು ಶರ್ತೆಗಳು ಬೇಕಲ್ಲವೇ...?

ಬಂ ಸ್ತ್ರೀ ಶರ್ತೆಯಿಂದ ಯಾವ ಕಾರ್ಯವೂ ಆಗದು. ಬಂ ಸ್ತ್ರೀ ಶರ್ತೆಯೂ ಅಲ್ಲವಾಗಿರಬಹುದು. ಏಕೆಂದರೆ ಕಾಮಿನಿ ಕೂಡಾ ತನ್ನ ಪತಿಗಾಗಿ ಎಣ್ಣೆಂದು ತ್ಯಾಗವನ್ನು ಮಾಡಲಿಲ್ಲ? ಸ್ತ್ರೀಗಾಗಿ ತಂಡ ತಾಯಿಗಳನ್ನು ತೊರೆದಳು, ವೈಭವ ವಿಲಾಸಗಳನ್ನು ತೊರೆದಳು, ಸ್ವತಹ ವಿಲಾಸ ವೈಭವ ದಲ್ಲಿ ಬೆಳೆದರೂ ಪತಿಗಾಗಿ ದುಡಿಯತ್ತೊಡಗಿದಳು, ಅವನಿಗಾಗಿ ಮಣ್ಣಾಗ ತೊಡಗಿದಳು.

ಆವಳು ಪತಿಪ್ರತೀಯಾಗಿರಲಿಲ್ಲವೇ...? ಪಾತ್ರಪೃತ್ಯವೆಂದರೆ ಪತಿಯ ಗುಲಾಮಾಗುವದಲ್ಲ. ಪತಿಗಾಗಿ ಜೀವನದಲ್ಲಿ ಬೆರೆಯುವದು, ಸಮರಸ ವಾಗುವದು, ಇಕ್ಕೆಹೊಂದುವದು....-

ಆವಳು ಹಾಗೆ ಮಾಡಿರಲಿಲ್ಲವೇ....? ಆವಳೇ ಒಂದು ದಿನ—

“ ಸುಮಿತ್ರಾ ನಾನು ಏನನ್ನು ಮಾಡಲಿಲ್ಲ ಪತಿಗಾಗಿ...? ಎಲ್ಲವನ್ನೂ ಮಾಡಿದ್ದೀ, ಪತಿಗಾಗಿ ತ್ಯಾಗವನ್ನೂ ಮಾಡಿದ್ದೀ, ದೇವ ಹೂತಿಯು ಕರ್ಮಮನ್ಯಾಸಗಾಗಿ ಸಾಮಾನ್ಯ ಮನುಮಹಾಜನ ರಾಜಮನುಹಲಿನ ಆಶೀಯನ್ನು ತ್ಯಜಿಸಿದಂತೆ ನಾನು ಪತಿಗಾಗಿ ತಂಡಿಯ ವೈಭವದ ಆಶೀಯನ್ನು ತ್ಯಜಿಸಿ ಬಂದಿದ್ದೀ. ರಾಮನಿಗಾಗಿ ಸೀತೆ ಕಟ್ಟಿಡವಿಯ ಕಲ್ಲು ತುಳಿದಂತೆ ನಾನು

ಪತಿಗಾಗಿ ಅಡವಿಯಂತಹ ಮನೆಯಲ್ಲಿ ಕಾಲ ಕಳೆದೆ. ಹಾಂಡವರಿಗಾಗಿ ದ್ರೌಪದಿ ಉಟ ಉಪವಾಸ ಅನುಭವಿಸಿದಂತೆ ನಾನು ಕೂಡ ನೀರಿಗೆ ಅನ್ನ ನೆಂದಿದ್ದೆ, ಪತಿಯ ಕಷ್ಟದಲ್ಲಿ ಅವನ ಕಷ್ಟವನ್ನು ಕಡಿಮೆ ಮಾಡಲು ನಾನು ದುಃಖಿಯಾಗುತ್ತಿದ್ದೆ. ಅವನನ್ನು ಸುಖದಿಂದ ಇರಿಸಲು ನಾನು ಮೈ ಮಣಿಶುತ್ತಿದ್ದೆ, ದುಡಿಯುತ್ತಿದ್ದೆ ಮುಂಜಾನೆಯಿಂದ ಸಂಜೆಯವರಿಗೆ..... ಆದೆಲ್ಲದರಿಂದ ನನಗೆ ದೊರಿತ ಪ್ರತಿಫಲ....?”

“ ಇಂದಿನ ಈ ನನ್ನ ಅವಸ್ಥೆ...”

ಪತಿವ್ರತೀಯಾದರೆ ಪತಿಗೆ ಸುಖ. ಪತಿಗೆ ಆಯುಷ್ಯವರ್ಧನ ಎಂದು ಅವನ ಜೀವನದಲ್ಲಿ ನನ್ನ ಆಯುಷ್ಯವನ್ನೇ ಹಿಂಡುತ್ತಿದ್ದೆ. ಆದರಿಂದ ಅವ ಆಯುಷ್ಯಂತನಾದ. ನಾನು ಮಣ್ಣಾಪಾಲಾದೆ. ‘ಅದದ್ವಿ ಒಳ್ಳೆಯದು’ ಎಂದು ಹೇಳಬಹುದು. ಆದರೆ ಸುಮಿತ್ರಾ.. ತನ್ನನಾದ ಪತಿಯ ತೊಡೆಯ ಮೇಲೆ ಮಲಗಿ ಸುಖದಿಂದ ಸಮಾಧಾನದಿಂದ ಆನಂದದಿಂದ ನಗುತ್ತ ನಲ ಯುತ್ತ ವಾರಣ ತ್ಯಜಿಸಬಹುದು. ಆದರೆ ಪತ್ನಿ ಜೀವದಿಂದಿದ್ದಾಗ ತನ್ನ ಜೀವದಿಂದಲೇ ಬೆಳೆಸಿದ ಪತಿ ತನ್ನನ್ನು ಬಿಟ್ಟು ಇನ್ನೊಬ್ಬು ಲೋಡನೆ ಹೋಗುವ ದನ್ನು ಸಹಿಸಲು ಸಾಧ್ಯವಿಲ್ಲ....ಯಾವ ಪತಿವ್ರತೀಯಿಂದಲೂ ಸಾಧ್ಯವಿಲ್ಲ. ಹಾಗೆ ಸಹಿಸದವರು ಎಂದೆಂದಿಂಗೂ ಪತಿವ್ರತೀಯಲ್ಲ....”

“ಪಾತಿವ್ಯತ್ಯಾಸೆದರೆ ಪತಿಯ ಮೇಲೆ ಅಂಥ ಪ್ರೇಮ ಮಾಡುವಕಲ್ಲ. ಪತಿಯನ್ನು ಆರೀತು ವರ್ತಿಸುವದು.... ಪತಿ ಪತ್ನಿಯ ಮನ ಒಂದಾದಾಗಲೇ ಶ್ರೀ ಪತಿವ್ರತೀಯಾಗುವಧು ಸುಸ್ವಭಾವದ - ಸಜ್ಜನ ಪತಿಯಿಂದಲೇ ಶ್ರೀ ಉದ್ಧಾರ. ಪತಿ ಪತ್ನಿಯರ ಮನ ಒಂದಾಗಿ ಒಂದಕ್ಕೊಂದು ಹೂರಕೆವಾದರೆ ಶಕ್ತಿಯಾಗುವದು... ಮಹಾಶಕ್ತಿಯಾಗುವದು... ಆ ಶಕ್ತಿಯೇ ಇಬ್ಬರನ್ನು ಕಾಯುವದು. ಇಬ್ಬರನ್ನು ಎಂದೆಂದಿಗೂ ಆಗಲಿಸದಂತೆ ಕಾಯುವದು. ಆ ಶಕ್ತಿಗೆ ಪತಿವ್ರತಾ ಶಕ್ತಿ ಎಂದು ಹೇಳುವರು. ಆ ಶಕ್ತಿಗೆ ಪತಿಶಕ್ತಿ ದೇವ ಶಕ್ತಿ ಎಂದು ಹೇಳುವರು...”

“ ಅಂತಹದು ನನಗೆ ಲಭಿಸಲಿಲ್ಲ. ಏಕೆಂದರೆ ನನ್ನದು ‘ಸತ್ಯಾತ್ಮಾನ’ವಾಗಲಿಲ್ಲ. ನಾನು ಪಾರಣ ಪಣಕ್ಕೆ ಹಚ್ಚಿ ಪ್ರೇಸಿದೆ. ಆದರೆ

ಇನ್ನೊಬ್ಬ ಆದನ್ನೂ ಅಟವೆಂದು ಅಟವಾಡಿದ. ಅಂತೆಯೇ ನನ್ನದು ಶಕ್ತಿಯಾಗಲಿಲ್ಲ. ಮಹಾಶಕ್ತಿಯಾಗಲಿಲ್ಲ.... ಆದಕ್ಕೆ ನಾನು...ಈ ಅವಸ್ಥೆಗೆ ತಲುಪಿದೆ.” ಎಂದು ಹೇಳಿ ಕಣ್ಣೀರು ತಂದಿದ್ದಳು.

ಕಾಮಿನಿಯ ಸ್ತ್ರೀತಿಗೆ ಪ್ರತಿ ಪ್ರತಿ ದೊರೆತಿದ್ದರೆ...?

ಕಾಮಿನಿ ದೇವತೆಯಾಗುತ್ತಿದ್ದಳು. ಆ ಶಕ್ತಿ ಅವಳಿಲ್ಲದೆ. ದಾರಿಹೋಕರನ್ನು ಕರೆದು ಸ್ತ್ರೀತಿಸುವ ಅವಳಿಲ್ಲ ಆಂಭಕ ಶಕ್ತಿಯಿದೆ. ಅವಳು ನನಗಾರು...?...ಆದರೆ ತಾಯಿಯಾಗಿ ರಕ್ಷಿಸಿದಳು...ಅಸ್ತ್ರತ್ವಯಲ್ಲಿ ಕೂಡ ಎಲ್ಲ ರೋಗಿಗಳಿಗೂ ಅವಳೇ ಬೇಕು....ಚಿಕ್ಕವರು ‘ಅಕ್ಷಾ’ ಎಂದು ಕೂಗುತ್ತಾರೆ. ಹಿರಿಯರು ತಂಗಿ ಎಂದು ಕೂಗುತ್ತಾರೆ. ಅರಿಯದ ಅಜ್ಞರು ಹೆಚ್ಚಿಯವರು ‘ಅವ್ಯಾ’ ಎನ್ನುತ್ತಾರೆ. ಎಲ್ಲರೂ ಅವಳನ್ನು ಕರೆಯುವವರು....ಎಲ್ಲರಿಗೂ ಅವಳು ಬೇಕು. ಅವಳು ಕಾಣದಿದ್ದರೆ ಎಲ್ಲರಿಗೂ ತಮ್ಮ ತಾಯಿಯನ್ನು ಕಳಿದುಕೊಂಡಂತೆ. ಎಲ್ಲರೂ ಅವಳ ಗುಣಗಾಯನವಾಡುತ್ತಾರೆ. ಗಂಡಸರೆಂದರೆ ಉರಿದು ಬೀಳುವ ಅವಳು ಮಾಡುವ ಅವರ ಸೇವೆಯನ್ನು ನೋಡಿದಾಗ ‘ನಿಜನೆ’ ಎನ್ನುವ ಅಜ್ಞರಿ. ಅವಳಿಗೆ ಕೇಳಿದರೆ—

“ ಇವರು ಗಂಡಸರೆಂದು ಯಾರು ಹೇಳುತ್ತಾರೆ...? ಇವರೆಲ್ಲ ನನ್ನ ಮುಕ್ಕಳು. ಈ ಅಸ್ತ್ರತ್ವಯಲ್ಲಿ ಕಾಲಿಟ್ಟಿವರಿಗೆಲ್ಲರಿಗೂ ನಾನು ತಾಯಿ...” ಇವರೆಲ್ಲ ನನ್ನ ಮುಕ್ಕಳು. ಈ ಅಸ್ತ್ರತ್ವಯಲ್ಲಿ ಕಾಲಿಟ್ಟಿವರಿಗೆಲ್ಲರಿಗೂ ನಾನು ತಾಯಿ...” ಎಂದು ಹೇಳುತ್ತಾಳೆ.

ಅವಳ ಜೀವನವೇ ವಿಚಿತ್ರ. ಅವಳ ಹೊರಗಿನ ೧೧ತಿ ನೀತಿಗಳನ್ನು ಕಂಡಾಗ ‘ಇವು ಗಂಡುಬೀರಿ’ ಎನ್ನಲೇಬೇಕಾಗುತ್ತದೆ. ಆದರೆ ಅಸ್ತ್ರತ್ವಯಲ್ಲಿಯ ಚಿಕ್ಕ ಕೋಣೆಯನ್ನು ಶ್ರವೇತಿಸಿದಾಗ ಅದೇಂದು ‘ಸನಾತ್ಸಿಯ ಗುಡಿಸಲು’ ಎನ್ನುಸುತ್ತದೆ. ಅವಳ ಕೋಣೆಯಲ್ಲಿ ಏನೂ ಇಲ್ಲ... ಏನಾದರಿಂದ ಮನೆ ತುಂಬಿವಂತೆ ಇದ್ದುದು ಒಂದು ಭಾವಚಿತ್ರ.... ದತ್ತಾತ್ರೇಯ ಭಾವಚಿತ್ರ.... ಹತ್ತಿರವೇ ಒಂದು ಜನಮಾಲೆ....

ಕಾಮಿನಿ ಹೇಳುತ್ತಾಳೆ. “ಅದುವೇ ನನ್ನ ಅಸ್ತಿ” ಎಂದು.

ಆಹುವು ಆವಲ್ಲಿರೇ ಇನ್ನೇನೂ ಇಲ್ಲ ಆವಳಲ್ಲಿ. ಬಂದುದೆಲ್ಲವೂ ಅಲ್ಲಿ ಇಲ್ಲಿ... ಆವರಿಗೆ— ಇವರಿಗೆ ಹೊರಟುಹೇಗೆಗುತ್ತದೆ. ನಾಳನ ವಿಚಾರವೇ ಆವಳಿಗಲ್ಲ

“ನಿತ್ಯ ಬಂದು ಉಟ ಮಾಡುವ ನನಗೆ ನಾಳನ ವಿಚಾರವೇಂದರೂ ಕೂಡ ಬಂದು ಉಟ ಮಾತ್ರ ಅಲ್ಲನೆ? ಎಂಬ ಆವಳ ಪ್ರಶ್ನೆಗೆ ಯಾರು ಏನನ್ನು ಉತ್ತರ ಕೊಡುವುದು...?

ಕೈತುಂಬ ವೇತನ ಬರುತ್ತದೆ ಆದರೆ ಆದನ್ನು ಬೇಡುವವರೂ ತುಂಬ ಜನ, ಯಾರ ಮನೆಯಲ್ಲಿ ಅಕ್ಕೆ ಇಲ್ಲ, ಇನ್ನೂರ ಮನೆಯಲ್ಲಿ ಹಾಲು ಇಲ್ಲ.... ಕೊನೆಗೆ ಕಾವಿನಿಯ ಕೈಯಲ್ಲಿ ಏನೂ ಇಲ್ಲ....ಬರಿದು....ಕೈ....ಬರಿದು.....

“ ಕೈ ಬರಿದಾಗುತ್ತದೆ ನಿಜ .. ಆದರೆ ಹೈದರು ತುಂಬತ್ತದೆ ” ಎಂದು ಹಣನ್ನುಖದಿಂದ ಹೇಳುತ್ತಾಳೆ. “ ಇನ್ನೂ ಕೊಡಲು ಇಲ್ಲವಲ್ಲ ” ಎಂದು ಕನಿಕರ ಪಡುತ್ತಾಳೆ

ಆವಳು ಹೇಳುವದು “ ಎಲ್ಲರೂ ಸ.ಲಿಗಳಾಗಬೇಕು. ಎಲ್ಲರೂ ಸುಖಿ ಯಾಡುವನ್ನು ನೋಡಬೇಕೆಂದು ನನ್ನ ಇಚ್ಛಿ...ಸುಖದುಃಖಗಳು ದೈವಾ ಧೀನವೆಂದು ಹೇಳುತ್ತಾರೆ. ಆದು ಕೆಲ ಆಂಶದಿಂದ ದೈವಾಧೀನತೆ ನಿಜ ವಾದರೂ ಪೂರ್ಣ ನಿಜವಲ್ಲ. ಸುಖಕೈ ದುಃಖಕೈ ಕಾರಣರು ನಾವು ನಮ್ಮ ಕೃತ್ಯಗಳೇ ನಮ್ಮ, ಸುಖದುಃಖಕೈ ಕಾರಣ... ಯಾವುದನ್ನೂ ಮಾಡುವಾಗ ನಮಗೆ ಆದರ ಪರಿಣಾಮಗಳ ವಿಚಾರವಿರುವದಿಲ್ಲ..... ಆವಿಚಾರಿಗಳಾಗಿ ನಾವು ಏನಾದರೀಂದು ಮಾಡುತ್ತೀನೇ...ಹಿಂದಿನಿಂದ ಏನಾದರೀಂದು ಆನಿಷ್ಟ್ಯ ಒದಗಿದಾಗ, ಕಷ್ಟ ಬಂದಾಗ ‘ ಆಯ್ಯೆ ’ ಎಂದು ತಲೆಹಿಡಿದು ಕೊಳ್ಳುವೆನ್ನು... ‘ನನ್ನ ಕರ್ಮ ’ ಎಂಗು ಕರ್ಮವನ್ನು ಹಳಿಯುವೆನ್ನು. ಆದರೆ ಕಷ್ಟದ ಕಾರಣವನ್ನು ಹುಡುಕುವದಿಲ್ಲ. ಏಕೆಂದರೆ ನಾವು ಮಾಡಿದ್ದೀ ಎಲ್ಲವೂ ಸರಿಯಂದೇ ನಮ್ಮ ಕುಚ್ಚು ಮಾರ್ಪಣ ವಿಚಾರ. ಒಮ್ಮೆ ನಾವು ಮಾಡಿದ್ದು ಆವಿಚಾರ, ಕೆಡಕು ಎಂದೆನ್ನಿಸಿದರೂ ಆದನ್ನು ಸ್ವಷ್ಟವಾಗಿ ಉಪ್ಪಿ ಕೊಂಡು ಪಶ್ಚಾತ್ತಾ ಪದಿಂದ ವಾಯಿಸ್ತಿತ್ತ ಮಾಡಿಕೊಳ್ಳುವದಿಲ್ಲ....ಆದರಿಂದ ಮಂಗನಂತಹ ಮನಕ್ಕೆ, ದೇಹಕ್ಕೆ ನಿರ್ಬಂಧ ತಪ್ಪಿತ್ತದೆ. ತಪ್ಪಿಗಲೀ

ಒಪ್ಪುಗಲಿ ತನಗೆ ಇಷ್ಟ ಬಂದಂತೆಯೇ ಆಚರಿಸಲು ಆರಂಭಿಸುತ್ತನೇ ದೇಹ, ಮನ. ಅಲ್ಲಿಗೆ ಆರಂಭವಾಗುತ್ತದೆ ಈಷ್ಟ ಸುಖಗಳ ಸುಗ್ರಿ....”

“....ಹೀಗಾಗಬಾರದು’ ಎನ್ನುವ ನನ್ನ ಇಚ್ಛೆ ಪ್ರಬಲ ಶಕ್ತಿಯಾಗಿ ತಡೆಯಾಗಿ ಪರಿಣಮಿಸುವದಿಲ್ಲ. ಅಲ್ಲದೆ ಮನುಷ್ಯ ಸ್ವಭಾವಕ್ಕನುಸರಿಸಿ ಅವಶ್ಯಕನೇಸಿಹಿಡುದನ್ನು ಆಧವಾ ತಮಗೆ ಒಳ್ಳೆಯಂದನ್ನು ವಾಡಿಕೊಳ್ಳುವಾಗ ಇನ್ನೊಬ್ಬಿಗೆ ಆದರಿಂದ ತೊಂದರೆಯಾಗುತ್ತದೆ. ಆದು ಅನಿವಾರ್ಯ, ಆವರಿ ಹಾರ್ಡ್ ಎಂದು ನಾವು ಭಾವಿಸಿ ಆದರ ಹೊಕೆಗಾರಿಕೆ ಹಾರಿಸಿಕೊಳ್ಳಲು ಪ್ರಯ ಶ್ರೀಸುತ್ತೀನೇ. ಆದು ಆವರಿಹಾರ್ಡವಲ್ಲ ಎಂದು ತಿಳಿದುಕೊಂಡು ಪ್ರತಿಯೊಬ್ಬು ಇನ್ನೊಬ್ಬಿಗೆ ತೊಂದರೆಯಾಗದಂತಹ ಕಾರ್ಯ ವಾಡುತ್ತ ಹೋದರೆ....?”

.. “ ಇನ್ನೊಬ್ಬಿಗೆ ತೊಂದರೆಯಾಗದಂತಹ ಕಾರ್ಯ ಮಾಡುವಾಗ ಅನೇಕ ಸಲ ನಮ್ಮ ಮನದಿಕ್ಷೆ ಪೂರ್ವವಾಗುವಂತೆ ಕೆಲಸಗಳಾಗುವದಿಲ್ಲ. ಆದರೆ....ಆದರೆ ಒಬ್ಬರಂತೆಯೇ ಇನ್ನೊಬ್ಬರೂ ಮತ್ತೊಬ್ಬರೂ ಆದೇ ರೀತಿಯಲ್ಲಿ ತಮ್ಮ ತಮ್ಮ ಕಾರ್ಯವನ್ನು....ಜೀವನವನ್ನು ಸಾಗಿಸುತ್ತ....ಮುಂದುವರೆದರೆ....?”

“....ಆಂದು ಭೂಮಿ ಸ್ವರ್ಗವಾದಿತು....”

“ಎಲ್ಲರೂ ಸುಖಿಯಾದುದನ್ನು ನೋಡಬೇಕೆಂಬ ಇಚ್ಛೆ ಆಂದು ಪೂರ್ಣವಾಗುವದು...”

“ಆದರೆ ಆದು ನನ್ನ ಆಯುಷ್ಯದಲ್ಲಿ ಸಾಧ್ಯವಿಲ್ಲ. ಆದ್ದರಿಂದ ತಕ್ಷ ಮಟ್ಟಿಗೆ ಸುಖಿಗಳಾದುದನ್ನಾದ್ದೂ ನೋಡಬೇಕು ಎಂಬ ಸ್ವಾರ್ಥದಿಂದ ಇದ್ದ ಬಿದ್ದುದನ್ನು ಕೊಡುತ್ತೀನೇ.... ಕೊಟ್ಟಾಗ ಅವರಲ್ಲಿ ತಕ್ಷಮಟ್ಟಿಗಾದರೂ ತೃಪ್ತಿತೆ.... ಸಮಾಧಾನ ಕಂಡುಬರುತ್ತದೆ.... ಆಗ ಹೃದಯ ತುಂಬುತ್ತದೆ...” ಎಂದು.

ಇಂತಹ ಕಾಮಿನಿ ಯಾರಲ್ಲಿ ಗೌರವ ಹುಟ್ಟಿಸುವದಿಲ್ಲ...? ಅವಳ ಜೀವನ ಬರಿದಾಗಿದೆ. ಆದರೆ ಇನ್ನೊಬ್ಬರ ಜೀವನ ತುಂಬಲಿ ಎಂದು ಪ್ರಯತ್ನ ಪಡುತ್ತಾಳೆ. ಯಾರೇ ಕರಿಯಲಿ. ಯಾವುದೇ ವೇಳೆಯಲ್ಲಿ ಕರಿಯಲಿ, ಕರಿದವರನ್ನು ನಿರಾಶಿಗೊಳಿಸುವವಿಲ್ಲ. ಹಿಂಸುವಿದಿಂದ ತನ್ನ ಕರ್ತವ್ಯ ಪೂರ್ವಗೊಳಿಸುತ್ತಾಳೆ.

ಅವಳ ಮೈಯಕ್ಕೆ ಜೀವನದ ಬಗ್ಗೆ ಹೆಲವು ಜನರು ಹಲವು ಮಾತು ಹೇಳುವುದು ನಿಜ.

ಇಂತಹೆಂಗೂ ಹಾಗೆಲ್ಲ ಹೇಳಬಹುದೆ .. ? ಅದರೂ ಜನ ಹೇಳುತ್ತಾರೆ. ಅದರ ಅರಿವು ಕಾಮಿಸಿಗೂ ಇದೆ “ಅಂತಹ ವಿಚಾರ ಒಡನ್ನಿಟಿಯುವದೆ ರಿಂದ ಅವರಿಗೆ ಸಮಾಧಾನ ದೊರೆಯುತ್ತಿದ್ದರೆ ಅವರ ಸಮಾಧಾನ ನಾನೇಕೆ ಕಸಿದುಕೊಳ್ಳಬೇಕು....?” ಎಂದು ಕೇಳುತ್ತಾರೆ.

ಅದರೆ ಅವಳ ವಿಷಯಕ್ಕೆ ಕುಲಕರ್ಮಣೆಯವರಲ್ಲಿ ಅವಾರ ಗೌರವನಿತ್ತ. “ಜನರು ನನ್ನೆದುರು ಕೂಡ ಅವಳ ವಿಷಯಕ್ಕೆ ಅಲ್ಲದ ಮಾತು ಆಗಿಗೆ ಆಡುತ್ತಾರೆ.... ತಮ್ಮ ತಾಯಿಯನ್ನು ತಾನೇ ಅವಮಾನಗೊಳಿಸುತ್ತಿರುವೆಂಬು ದರ ವಿಚಾರ ಅವರಿಗೆ ತಿಳಿಯದು....” ಎಂದು ಉಸುರುತ್ತಾರೆ.

ಅವಳು ನಿಜಕ್ಕೂ ಸಾಧ್ಯ.... ಅವಳು ಪತಿಯ ಜೊತೆಗೆ ಇದ್ದರೆ ಅವನನ್ನು ಸುಖಪಡಿಸಬಹುದಿತ್ತು. ತಾನೂ ಸುಖಿಯಾಗಬಹುದಿತ್ತು... ಅದರೆ.... ಪರಮಾತ್ಮನಿಗೆ ಅವಳಿಂದ ಹೆಚ್ಚಿನ ಸೇವೆ ಬೇಕಾಗಿದೆ .. ಅಂತೆಯೇ ಅವಳು ಅನೇಕರಿಗೆ ತಾಯಿಯಾಗಿದ್ದಾರೆ.... ಇದರಲ್ಲಿ ಅಸಾಧುತನವೆಲ್ಲಿಂದ ಬಂತು ? ಸಾಧ್ಯತನಕ್ಕೆ ಭಂಗನೆಲ್ಲಿಂದ ಬಂತು....? ” ಎಂದ್ದು ಕುಲಕರ್ಮಣೆಯವರು ಹೇಳಿದಾಗ ಕಣ್ಣಿಗೆ ಹರಿಯುತ್ತಿತ್ತು. ~~~~~

ಮಾಧವರಾಯರು ಕೂಡ ಅವಳ ವಿಷಯವಾಗಿ ತುಂಬಾ ಗೌರವವಾಗಿ ಮಾತನಾಡುತ್ತಾರೆ.

“ ನಾನು ಆ ತಾಯಿಯನ್ನು ತುಂಬಾ ತಪ್ಪಾಗಿ ತಿಳಿದುಕೊಂಡಿದ್ದೆ. ಅವಳ ನಡೆನುಡಿಯಲ್ಲಿ ತುಂಬಾ ಸಹಜತೆ ಇದೆ.... ಯಾರ ಜೊತೆಗೂ ಮನ ಬಿಟ್ಟಿ, ಮುಕ್ತ ಹೃದಯದಿಂದ ಮಾತನಾಡುವಳು... ಅವಳು ಇನ್ನೊಬ್ಬಿರಿಗೆ ತೋರುವ ಮನುಷ್ಯ ಸಹಜ ಪ್ರೇಮಕ್ಕೆ, ಪ್ರೀತಿಗೆ ಅಥವಾ ಮಹಿಳೆಗೆ ನಾನು ತಪ್ಪಾಗಿ ಭಾವಿಸಿದ್ದೆ.... ಅದರೆ ಅವಳು ನನ್ನ ಕಣ್ಣ ತೆರೆಸಿದಳು... ಹೆಂಗಸಿಗೆ ತನ್ನ ಶ್ರೀತ್ವವನ್ನು ಕಾಯ್ದುಕೊಳ್ಳಲು ಯಾರೂ ಕಲಿಸಬೇಕಾಗಿಲ್ಲ. ಅದನ್ನು ಕಾಯ್ದುಕೊಳ್ಳುವುದು ತುಂಬ ಕಿಂತ ಕೆಲಸವೂ ಅಲ್ಲ.... ಕೆಲವರು ಇಂದಂದ ಅಪಖ್ಯಾತಿ.... ಹೆರವರಿಗೆ ತಿಳಿದರೆ ತನ್ನ ಭವಿತವ್ಯವೇನು....? ಎಂಬ ಹೆದರಿಕೆ

ಯಿಂದ ದೂರವಾಗುತ್ತಾರೆ. ಇನ್ನು ದವರು ಇದು ‘ವಾಪ’ ಎಂದು ದೂರಿಸುತ್ತಾರೆ... ಆದರೆ ಆ ತಾಯಿ... ಇವರಡನ್ನೂ ಒಮ್ಮೆವದಿಲ್ಲ... ಅವಳು ಕೇಳುವದು ಈಗಾಗಲೇ ನನಗೆ ನಾಕಷ್ಟು ಅವಶ್ಯಾತಿ ಬಂದಿದೆ. ಅಂದಮೇಲೆ ನಾನು ನನ್ನ ಭವಿತವ್ಯಾತ್ಮಾಗಿ ಹೆದರಬೇಕಿಲ್ಲ.... .. ಅಲ್ಲದೆ ಇದು ಪಾಪವೂ ಅಲ್ಲ ಹಣಿವಾದಾಗ ಉಂಟ ಮಾಡುವದೂ ಪಾಪವೇ.....? ಇದೂ... .. ಬಂದು....ಹಣಿವು... ಎಂದಾಗ ಕೇಳುವ ಗಂಡಸಿನ ಬಾಯಲ್ಲಿ ನೀರೂರದೆ ಇರುವದೆ...?... ಕಾಯಿವು ಸಾಧಿಸಿತು ಎನ್ನಿಸುತ್ತಿತ್ತು... ‘ಆದರೆ...?’ ಎಂದು ಅವಳು ಮತ್ತೆ ಆರಂಭಿಸಿ ‘ಇದರ ಉದ್ದೇಶವೇನು...? ಬರಿ ಹಣಕಾಸು ಗಿಯೇ...?... ತಾಯಿ ಎದುರು ಹಣ ಚೆಲ್ಲಿ ಇದನ್ನು ಅನೇಕ್ಕಿಸುವಿರಾ.....? ಎಂದು ಕೇಳಿದಾಗ ಕೆನ್ನೀಗೆ ಹೊಡಿದಂತೆ ಆಯಿತು. ಮತ್ತೆ ಒಂದೆರಡು ನಿಮಿಷ ತಡೆದು ಅವರು... ಇದು.... ನಿಮ್ಮ ತಪ್ಪು ಅಲ್ಲ.... ನನ್ನ ತಪ್ಪು... ನೀವು ಆಸ್ತ್ರೀಯ ಯಲ್ಲಿ ಮಲಗಿದ್ದಾಗ ನಾನು ಆರ್ಥಿಕ ಮಾಡುವಾಗ ಅಷ್ಟೋಂದು ಆತ್ಮೀಯತೆಯನ್ನು ತೋರಿಸಬಾರದಿತ್ತು... ನೇಳಿಗೆ ಸರಿಯಾಗಿ ಬಂದು ತೆರಿದ ಬಾಯಿ ಯಲ್ಲಿ ದೈನಂಥ ತುಂಬಿ ಹೊಗಿದ್ದರೆ ನೀವೇ... ಎಂದಿಗೂ ಈ ಮಟ್ಟಕ್ಕೆ ಬರುತ್ತಿರ ಲಿಲ್ಲ.... ಏಂತ್ರಿಕ್ಕಾ... ಮಾನಿತಾ... ನಾನು ಅವಳನ್ನು ತುಂಬ ತಪ್ಪಾಗಿ ತಿಳಿದು ಕೊಂಡಿದ್ದೆ... ನೊಂಟಿರಿ ಅಷ್ಟಾತದಲ್ಲಿ ಶಾಲು ಮುರಿದು ಕೊಂಡು ಆಸ್ತ್ರೀಯ ಯಲ್ಲಿ ಮಲಗಿದಾಗ ಅವಕ್ಕ ನನ್ನ ಶೃಂಕ್ರಾಂತಿ ತುಂಬ ಮಾಡಿದಳು. ತಾಯಿ ಗಿಂತ ಹೈಕ್ಕಾಗಿ ಮುಹೂರ್ತೀಯಿರಿದ.... ಆದಕ್ಕೆ ನಾನು ತಿಳಿದುಕೊಂಡದ್ದು. ಹೆಂಡ ತಿಯ ಪ್ರೀತಿ ಎಂದು... ಅವಳು ನನ್ನ ಹಣಕ್ಕೆ ನನ್ನ ಸಿರಿವಂತಿಕೆಗೆ ಆಕಷಿತ ಇಗಿರುವಳಿಂದು ನನ್ನ ತಿಳಿನಳಿಕೆ.... ಆದಕ್ಕೆ ಅವಳು ಉತ್ತರ ಕೊಟ್ಟದ್ದು ಆ ರೀತಿಯಲ್ಲಿ ಅವಳು ಮತ್ತೂ ಹೇಳಿದಳು—

“ಈ ಜಗದಲ್ಲಿ ಇರುವವು ಎರಡೇ ಎರಡು, ಗಂಡು-ಹೆಣ್ಣು, ಆದರೂ ಅವರಿಬ್ಬಿರ ಸಂಬಂಧ... ಪತಿ ಪತ್ನಿ ಎಂದಿಲ್ಲ.... ಪ್ರಾಣಿಗಳಂತೆ ಹೆಣ್ಣು-ಗಂಡು ಎಂದಿಲ್ಲ.... ಸ್ತ್ರೀ ತಾಯಿ... ಆಕ್ಕ ತಂಗಿ.... ಮಗಳು... ಗಂಡಸು.... ತಂಡ ಆಣ್ಣು..... ಮಗ.... ಇವು ಎನ್ನುತ್ತಾರೆನ್ನಿಸಿಕೊಂಡು ಬಾಳಬೇಕಾದವರಲ್ಲಿ ಇದ್ದ ಸಂಬಂಧ.... ನೆಂಟಕನೆ. ಪ್ರಾಣಿಗಳಲ್ಲಿ ಇವು ಯಾವ ಸಂಬಂಧವೂ ಅಲ್ಲ. ಗಂಡು.... ಎಲ್ಲವೂ ಗಂಡು... ಹೆಣ್ಣು ಎಲ್ಲವೂ ಹೆಂಟಾ.... ನಾವು ಮನುಷ್ಯರು

ఎందు తిలుదుకోండిద్దరే నావు మనుష్యరంతే బాళబేడవే...?.... రాయరే....నీవు వయస్సినల్లి కురియఁ....ఆదరే స్త్రీగే నవ్వువరు కరియువదు గృహదేవతెవిందు. దేవతే ఎందరే తాయి.... ఆదేతాయియు అధికారిదింద హేళిదరి.... కోప ఇల్లవస్తే....?.... ఎందు ఆవళు కేళి దాగ కోపవల్ల.... నాజికేయాయితు ననగే.... ఆవళగే ముఖ తోరి సువదక్కు హేసిగే ఎన్నిసితు. ఆ వేళియల్లి.... ఇంతక ముఖ కట్టు కోండు బాళబేచే? ఎందు కూడ ఎన్నిసితు..... ఆవళు మత్తే నెన్న ముఖనోడి... మాధవరాయరే, యావుదో విషనేళియల్లి తప్పు ఆగుత్తదే. ఆదక్కే ప్రాయశ్శీత్త నమ్మన్న నావు తిద్ది కోళ్ళువదరల్లిదే. ఎందు హేళిదాగ... ఆవళ విషయక్కే ఇల్లద గౌరవ నష్టల్లి... జేరి స్త్రీయాగిద్దరే.... కూగబందిత్తు..... నెన్నన్న ఆవమానగొళిసబకు దిత్తు. అంతకుడావుదూ నడియల్లి.... ఆష్టే ఆల్ల.... ఆవళు ఎంది నంతేయే ఆదే ప్రేమదింద, ఆదే మమతేయింద, తాయి మగనన్న కాణువ రీళియల్లి కాణతోడిదళు...! సుమిత్రా.... జగదల్లి ‘దేవరు ఇల్ల’ ఎందు హేళివవరిగే కామినియు జీవంత లుదాకురకెయల్లువే?... ఆగలూ కూడ అన్నిసుత్తదే... నానేకే ఆందు ఆంతక అపిచారకే క్యే హాశిదే...? ఎందు. ఆందిన అపిచార నష్టింద ఘటిసదిద్దరే.... తాయియు, దేవతేయ.... దక్షస్వాదరూ ఆగుత్తిత్తు....” ఇదు ఆద కేళ్ళిందు సమాధాన అష్టే... జగదల్లి కట్టు, దుష్ట జనరు ఇందు రెండే మహాత్మరు జన్మ తాళుత్తారే.... ఆల్లవే....? రాష్ట్రసిల్లది ద్వరి రామున్ జేసరాదరూ నమగే గొత్తు గుత్తిత్తే....? కంససిల్లది ద్వరి కృష్ణవతారక్కే ఆవకాశవేల్లి...? రాక్షసరన్న హళయువదక్కింత తావు ప్రాణాపంజిక్కే సిద్ధరాగి దేవరన్న పైధ్వర్గి ఎళ్ళతించుదక్కుగి ఆవరిగి మానవ జనాంగవే మటియాగిరబేచు.... ఆల్లవే...?”

ముక్కె హైదరయిదింద మాధవరాయరు మాతనాఁడువదన్న కేళి దాగ, ఆవరిగాగి గౌరవ హట్టుత్తదే. ఆవరు కూడ కామినియ విష యక్కే గౌరవ పేరవాగి మాతనాడిదువదన్న కేళిదరే కామినిగాగి

ಆದರವು ಹೆಚ್ಚುದರೂ ಮಾಥವರಾಯರು ಇಂತಹಹೇಯಕಾರ್ಯಕ್ಕೆ ಉದ್ದುಕ್ಕಾದರೇಕೆ.... ಎಂಬ ಪ್ರಶ್ನೆ ಮನದಲ್ಲಿ ಅದೆಷ್ಟು ಹತ್ತಿಕ್ಕುದರೂ ಸಿಡಿದೇಳುತ್ತದೆ ಸಿಡಿಮಂದಿನಂತೆ.

ಪಕೆ....?

ಕಾಮಿನಿಯನ್ನು ತಾಯಿ ಎಂದು ಗೌರವಿಸುತ್ತಾರೆ. ಕಾಮಿನಿಯಿಂದ ತಾವು ಪಾರ್ ಕಲಿತುದಾಗಿ ಒಪ್ಪಿಕೊಳ್ಳುತ್ತಾರೆ. ಅದನ್ನು ಒಪ್ಪಿಕೊಳ್ಳುವ ಪ್ರಾರ್ಥನೆ ಕರೆಯಲ್ಲಿ ಅವಿಶ್ವಾಸ ಅಥವಾ ಅಪನಂಬಿಕೆ ತೋರಲು ಸಾಧ್ಯವಿಲ್ಲ. ಆದರೆ....

ಆದರೆ ಕಾಮಿನಿಯಿಂದ ಕಲಿತ ಪಾಠವು ಮರಿತು ಹೋಯಿತೆ....? ಅಂದು ಕಾಮಿನಿಯನ್ನು ಬಯಸಿದ್ದರು ಅದು ಕೈಗೂಡಲಿಲ್ಲ.... ಕಾಮಿನಿ ಅಲ್ಲದಿದ್ದರೆ ಇಲ್ಲ... ಇನ್ನೊಬ್ಬಿಳು ಎನ್ನುವಂತೆ ನನ್ನಲ್ಲಿಗೆ ಬಂದರೆ....? ಅದಕ್ಕೆ ಸಹಾಯಕಳು ಕಾಮಿನಿ....!

ಕಾಮಿನಿ ಮಾಥವರಾಯಿರಿಗೆ ಸಹಾಯಕಳು....!

ಎಂತಹ್ಯಾತ್ಮಕರ್ಯ ! ಎಂತಹ ವಿಚಿತ್ರತೆ....?

ಒಬ್ಬಿಳು ದೇವಿ. ಇನ್ನೊಬ್ಬಿರು ಸಜ್ಜನರು. ಇಬ್ಬರೂ ಕೂಡಿ ಒಂದು ಹೇಣ್ಣನ್ನು ವ್ಯಭಿಚಾರಕ್ಕೆಳೆಯುವದು....!

ಮಾಥವರಾಯರು ನನ್ನನ್ನು ಹೆಂಡತಿಗಿಂತ ಹೆಚ್ಚಾಗಿ ಕಾಣುವದಾಗಿ ಹೇಳುತ್ತಾರೆ. ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ನನ್ನಲ್ಲಿಗೆ ಬರುವವರ ಮಾತನ್ನು ನಾನು ನಂಬಬೇಕೆ...?

ಹಾಗಾದರೆ ಸಾವಿತ್ರಿಯಾಗುವ ನನ್ನ ಕನಸಿಗೆ ನೀರು ಬಿಡಬೇಕೆ... ?

ಎಂತಹ ವಿಚಿತ್ರ ಜಗತ್ತು ಇದು....? ಯಾರನ್ನೂ ನಂಬಲುಬಾರದು. ಯಾರನ್ನೂ ನಂಬದಿದ್ದರೆ ಬದುಕಲು ಸಾಧ್ಯವಿಲ್ಲ. ಕಾಮಿನಿಯನ್ನು ನಂಬಿದೆ. ಅವಳು ನನ್ನನ್ನು ಮಾಥವರಾಯಿರಿಗೆ— ಒಪ್ಪಿಸಿದಳು. ಒಪ್ಪಿಸುವಾಗ ಹೇಳಿದಳು “ನೀನು ಸುಖಿಗಾಗುವದಕ್ಕಾಗಿ ನನಗೆ ಬೇಡವಾದಗಳ ಈ ಕಾರ್ಯ ನೂಡಬೇಕಾಗಿದೆ ” ಎಂದು.

ಸನ್ಯಾಸಿನಿಯಂತೆ ಇರುವ ಸ್ತ್ರೀಕೂಡ ಹಿಗೆ ಅಚರಿಸಬೇಕೇ....? ಹಿಗೆಲ್ಲ ಅಚರಿಸುವವರು ಸನ್ಯಾಸಿನಿಯರೇ....? ಅವಳೂ ಕೂಡ ಡಾಂಭಿಕಳೇ...? ಎಲ್ಲವೂ ನಟಿಸ್ತೇಯೇ....?

ಮಾಧವರಾಯರ ಸ್ತ್ರೀತಿಕೂಡ ಸಂಪನ್ಮೇಯೇ? ಕಾಮಿನಿಯ ವರ್ಣನೆ ಮಾಡಿದ್ದೆಲ್ಲವೂ ಕಟ್ಟುಕಡೆಯೇ...?

ಯಾವುದನ್ನೂ ತಿಳಿಯದ ಅವಸ್ಥೆಯಲ್ಲಿ ನನ್ನ ತಲೆ ಭ್ರಮಿಸುತ್ತಿತ್ತು.

ಕಾಮಿನಿ ಹಿಗೆಕೇ ಮಾಡಿದಳು...? ಮಾಧವರಾಯರಿಗೆ ಕಾಮಿನಿ ಸಹಾಯಕಳೇ....? ತನ್ನ ಮೇಲೆ ಕೈಮಾಡಲು ಬಂದ ಪರ ಪುರುಷನ ಕೈಯಲ್ಲಿ ತನ್ನನ್ನು ನಂಬಿದ ಓವ್‌ ನಿರಾತ್ರಿತ ಅಬಲೆಯನ್ನೇ ಇಕೆ ಅವಳು ಒಪ್ಪಿಸಿದಳು?

ಸಜ್ಜನತೆಯ ದೊಡ್ಡ ನಾಶವನ್ನು ಶುಚಿಯಾಗಿ ಹೇಳುವ ಮಾಧವರಾಯರು ಕಾಮಿನಿಯಿಂದ ಕೈ ನಾಟ್ಯಕೊಂಡಿದ್ದರೂ ಅದೇ ಕೈಯಿಂದ ನನ್ನ ಸ್ನೇಕೆ ಮಂಟ್ಪದರು....? ಇನ್ನೂ ಅವರಿಗೆ ಹೆಚ್ಚಿನ ವೋಹ ಸಾಕಾಗಿಲ್ಲವೇ....? ಸುಟ್ಟಿ ಗಾಯ ಪೂಣಿವಾಗಿ ಗುರುತುಳಯಂತೆ ಮಾಯ್ಯ ಹೋಗಿದೆಯೇ? ಕಾಮಿನಿಯಿಂದ ಒಂದು ಸಲ ಪಾಠ ಕಲಿತು, ಅವರು ಮತ್ತೆ ಪರಸ್ತಿಗಾಗಿ ಅಪೇಕ್ಷಿಸಿದರೇಕೇ....? ಪರಸ್ತಿಯನ್ನು ತಾಯಿಯಾಗಿ ಕಾಣಬೇಕೆಂದು ಅವರಿಗೇ ಪಾಠ ಕಲಿಸಿದ ಕಾಮಿನಿ, ಅವರಿಗೇನೇ ಪರಸ್ತಿಎಂಬ ನನ್ನನ್ನು ಒಪ್ಪಿಸಿದಳೇಕೇ....? ಅವಳೆದುರು ಅವರು ಒಪ್ಪಿಕೊಂಡರೇಕೇ....?

ಪ್ರಶ್ನಿಯ ಸರಪಳ ಹರದಾರಿಯಿದ್ದ ಕ್ಷಮೆ ಎಲ್ಲಿಯೂ ಕಡಿಯದೆ ನಿಂತಿದೆ ನನ್ನನ್ನು ಮುಂದೆ ಬಿಡದೆ. ಈ ಪ್ರಶ್ನೀಗಳಿಗೆ ಉತ್ತರ....?

ಕಾಮಿನಿ ಕೊಡಬೇಕು, ಮಾಧವರಾಯರು ಕೊಡಬೇಕು. ಅವರು ಕೊಟ್ಟಿ ಉತ್ತರ ನನಗೆ ವೇದವಾಕ್ಯವಾಗಬೇಕು. ಅವರು ಸತ್ಯ ಹೇಳಲಿ ಅಸತ್ಯ ಹೇಳಲಿ ಅದು ನನ್ನ ಪಾಲಿಗೆ ಸತ್ಯವಾಗಲೇಬೇಕು. ಅದಕ್ಕೆ ಅಸತ್ಯ ವೆಂದರೆ ನಾನು ದುಃಖಿ. ಏಕೆಂದರೆ ಅವರಿಲ್ಲದಿದ್ದರೆ ನಾನಿಲ್ಲ. ಏನೇ ಅದರೂ ಇಂದು ಅವರು ನನ್ನ ರಕ್ಷಕರು. ಅವರಿಲ್ಲದೆ ನನ್ನ ಬಾಳು ಇಲ್ಲ. ಅವರು ಕೈಚಿಟ್ಟರೆ ಮಾಧವರಾಯರಿಗಿಂತ ಕ್ಷುದ್ರರ ಕೈಗೆ ಸಿಕ್ಕು ಬಾಳಬೇಕು. ಬೇಡ

ವಾದರೆ....ಹೆದ್ದು ಕಾಗಿಗಳಿಗೆ ಅಥವಾ ಮೀನ ವೋಸಳಿಗಳಿಗೆ ಆಹಾರವಾಗ ಬೇಕು....

ಮೀನ ವೋಸಳಿಗಳಿಗೆ ಆಹಾರವಾಗದಿದ್ದರೆ ಮಾಧವರಾಯಿಗೆ ಆಹಾರವಾಗಬೇಕು....

ಆದರೆ ಮಾಧವರಾಯರು ನನ್ನನ್ನು ‘ಆಹಾರ’ವೆಂದು ತಿಳಿದುಕೊಂಡಿಲ್ಲ. ನಾನು ಅವರ ಆಹಾರ ಅಲ್ಲ ನನಗಾಗಿ ಅವರಲ್ಲಿ ‘ ಕಾಮುಕ ’ ಭಾವನೆ ಕಂಡು ಬರುವದಿಲ್ಲ.

ಗಂಡಸಿನ ಕಾಮದ ಉಗ್ರವನ್ನೀಯ ಸವಿಯನ್ನು ರಂಗನಿಂದ ಉಂಡಿರುವೆ. ಅತ ರಾಕ್ಷಸ...ಹೆಣ್ಣು ಗಂಡಿನ ಇಚ್ಛೆಯಿಂದಲೇ ಕಾಮ ಜೀವನಕೆ ಸೋಗಸು ಎನ್ನವದನ್ನು ಅತ ಆರಿಯನು. “ ಅವನಿಗೆ ಬೇಕು ! ಅದಕ್ಕೆ ನಾನು ಬಲಿಯಾಗಬೇಕು ” ಇದುವೇ ಕೃತಿಯಿಂದ ಸಿದ್ಧವಾದುದು. ಅಂತಹ ಆಚರಣೆ ಮಾಧವರಾಯರಲ್ಲಿ ಇಲ್ಲ

ಅವರು ತಿರುತಿರುಗಿ ಹೇಳುತ್ತಾರೆ.... “ ನೀನು ನನಗಿ ಬೇಕು...ನೀನಿಲ್ಲಿದ್ದರೆ....ನಾನು ಹಾಳಾಗಬಹುದು.... ” ಎಂದು. ಆದರೆ ಬೇಕಾದುದು ಏತಕ್ಕಾಗಿ....?

ದೃಷ್ಟಿಕೆ ಜೀವನದಲ್ಲಿ ಅವರಿಗೆ ಅಷಕ್ತಿಯಿಲ್ಲ. ನನ್ನವರ ಸಹವಾಶದಲ್ಲಿ ನಾನು ಅನುಭವದಿಂದ ಹೇಳುವ ಮಾತ್ರ ಇದು. ಆದರೂ ಅವರು ಹೇಳುತ್ತಾರೆ “ ನೀನು ನನಗಿ....ಬೇಕು ” ಎಂದು.

ಯಾವುದೇ ಕಾರಣದಿಂದ ಆಗಲಿ, ನಾನು ಅವರವರು ಆಗಿರುವೆ. ಆದರಲ್ಲಿ ಸಂಶಯವಿಲ್ಲ. ನನಗಿಕೂಡ ಯಾವುದೂ ಬೇಕಾಗದಿದ್ದರೂ ಅವರು ನನ್ನನ್ನು ನಡುನೀರಿನಲ್ಲಿ ಕೈ ಬಿಡಬಾರದು ಎನ್ನಿಸುತ್ತಿದೆ. ಆದಕ್ಕಾಗಿ ನಾನು ಅವರಿಗೆ ಯಾವ ರೀತಿಯಿಂದಲೂ ವಿರೋಧವಾಗದ ರೀತಿಯಲ್ಲಿ ನಡೆದು ಕೊಳ್ಳುವೆ. ವಿವಾಹವಾಗಿರದಿದ್ದರೂ ನೈವಾಹಿಕ ಪಕ್ಷಿಗಿಂತ ಹೆಚ್ಚಾಗಿರುವೆ. ಅಧಿನ್ಯಾತ್ಮಾ ಅವರು ಕೂಡ ಒಪ್ಪಿಕೊಳ್ಳುತ್ತಾರೆ.

“ ಸುಖಿತ್ವಾಗಿ.... ನೀನು ಹೋದ ಇನ್ನದಲ್ಲಿ ನನ್ನ ಪಕ್ಷಿಯಾಗಿ ದ್ವಿರಜುಹುದು...ಇಲ್ಲಿದಿದ್ದರೆ... ಸಂಬಂಧ ಇಷ್ಟು ಸಾಮೀಕ್ಷಾವಾಗಲು ಸಾಧ್ಯ

ವಿಲ್ಲಿ...ಹತ್ತಿತ್ತೂ ರು ವರುವ ಸಂಸಾರ ಮಾಡಿದ ಹೆಂಡತಿಗಾಗಿಕೂಡೆ ತನ್ನೇ ಗೆಂಡೆ ನಿಗಾಗಿ ನಿನ್ನಪ್ಪು ದಕ್ಕೆಳಾಗಿರಲಾರಳು...ಆರಂಭದಲ್ಲಿ ನಾನು ಸಲುಹಬೇಕಾಗಿ ರುವ ಜೀವಿಗಳಲ್ಲಿ ನೀನು ಒಂದು ಎಂದು ಭಾವಿಸಿದ್ದೆ. ಅದರೆ... ನನ್ನನು ಸಲುಹಬೇಕಾದವಳೇ ನೀನು ಎನ್ನುವದು ಈಗ ಮನದಟ್ಟಾಗಕ್ಕೊಡಗಿದೆ... ನೀನೇ ಮುಂಚಿತವಾಗಿ ನನ್ನ ಜೀವನದಲ್ಲಿ ಬಂದಿದ್ದರೆ....?” ಎಂದು ಉಸಿಗೆ ರೆಷುತ್ತಾರೆ.

ನಿಕೆ....?

ಮುಂಚಿತವಾಗಿ ನಾನು ಆವರೆ ಜೀವನದಲ್ಲಿ ಬಂದಿದ್ದರೆ....? ಆವರ ಜೊತೆಗೆ ವಿವಾಹವಾಗಿದ್ದರೆ.... ಆಗಿದ್ದರೆ...?

ನನ್ನ ಮನದಲ್ಲಿ ತಿರುತಿರುಗಿ ಪುಟ್ಟಿದೆನ್ನ ಬರುವ ಅನೇಕ ಪ್ರಶ್ನೆಗಳಲ್ಲಿ ಇನ್ನೂ ಕೆಲವು ಆವರ ಜೀವನದಲ್ಲಿ ಮುಂಚಿತವಾಗಿ ಬಂದಿದ್ದರೆ..... ನನ್ನವರ ವಿವಾಹವಾಗುತ್ತಿತ್ತು. ನಾವಿಬ್ಜರೂ ಸುಖಿಗಳಾಗುತ್ತಿದ್ದೇವೆ. ಇಂದಿನ ವಿಚಾರದಿಂದ ಹಿಂದೆಂದೂ ಆಗದ ಮುಂದೆಂದೂ ಆಗಲಾರದ ಕನಿಗೆ ಕೊಡುವ ಉತ್ತರ.

ಮುಂಚಿತವಾಗಿ ನಾನೆವರ ಜೀವನದಲ್ಲಿ ಬಂದಿದ್ದರೆ....?

ಮುಂದೆ ಘಟಿಸಬಹುದಾದುದನ್ನು ಯಾವನೇಂಬ್ಬು ವಿದ್ವಾನ ಜೊತ್ತೇತಿಷಿ ಹೇಳಬಹುದು. ಆದರೆ ಎಂದೆಂದೂ ಆಗಲಾರದ ವಿಚಾರಕ್ಕೆ ಉತ್ತರಿಸುವದು ಯಾರಿಗೂ ಸಾಧ್ಯವಿಲ್ಲ....

ಮುಂಚಿತವಾಗಿ ನಾನೆವರ ಜೀವನದಲ್ಲಿ ಬಂದಿದ್ದರೆ....?

ಇಂದು ಆವರು ತಮ್ಮ ಸತ್ಯಾಯನ್ನು ತಾತ್ಪರ ಮಾಡುವಂತೆ ನನ್ನನ್ನು ಮಾಡಬಹುದಿತ್ತು.

ನಾನು ಇಂದಿನಂತೆಯೇ ಆವರಿಗನುಕೂಲಳಾಗಿ ಆವರೆ ಸೇವೆಗೆ ದಕ್ಕಿಣಾಗಿ ಇಡ್ಡಿದ್ದರೆ...?

ಇಂದು ಆವರು ಹೇಳುವಂತೆಯೇ ಅಂದು ಆಚರಿಸಬಹುದಾಗಿತ್ತುಳ್ಳವೇ? ಯಾರು ಈ ಪ್ರಶ್ನೆಗೆ ಉತ್ತರಿಸುವವರು? ...ನಾನು ರಿಂಗನ್ ನೇವೆಯನ್ನು ದಕ್ಕೆಯಿಂದಲೇ ಮಾಡುತ್ತಿರಲಿಲ್ಲವೇ...? ಆದರೂ ಕೊನೆಗೆ “ನನಗೇನೂ ಅರಿಯಾದ್” ಎಂದು ಹೇಳಲಿಲ್ಲವೇ...?

ಅಹುದು. “ನನಗೇನೂ ಅರಿಯದು” ಎಂದು ಹೇಳುವವ ನನ್ನ ಪತಿಯಾಗಿರಲಿಲ್ಲ. ಬೀದಿಯ ತಿಪ್ಪೆಯಲ್ಲಿ ಬಿದ್ದ ಹಣ್ಣು ನಾನಾಗಿದ್ದೆ ದಾರಿಯಿಂದ ಸಾಗುವ ಭಿಕ್ಕೆಯ ಹುಡುಗ ಅವನಾಗಿದ್ದೆ. ತಿಪ್ಪೆಯಲ್ಲಿದ್ದ ಹಣ್ಣಿಗೆ ಆವನೇ ಒಡಿಯಿ... ಅಂತೆಯೇ ಆದರ- ನನ್ನ - ಆವಸ್ಥೆಯನ್ನು ತನಗುಚಿತ ರೀತಿಯಲ್ಲಿ ಮಾಡಿದ ...

ಮಾಧ್ವರಾಯರೂ ನನ್ನ ಪತಿಯಲ್ಲ....

ನಾನು ಮುಂಚಿತವಾಗಿ ಅವರ ಜೀವನದಲ್ಲಿ ಬರಲಿಲ್ಲ.... ಹಿಂದಿನಿಂದ ಬಂದಿದ್ದೇನೇ. ಮುಂಚಿತವಾಗಿ ಬಂದಿದ್ದರೆ ಪತ್ತಿಯಾಗುತ್ತಿದ್ದೆ. ಹಿಂದಿನಿಂದ ಬಂದುದಕ್ಕಾಗಿ ಆ ಜಾಗರಿಯಲ್ಲದೆ ಸಿಕ್ಕು ಜಾಗರಿಯಲ್ಲಿಯೇ ತೃಪ್ತಿಪಡಬೇಕು.

ಆ ಸಾಘನವೂ ನನ್ನಿಂದ ಕಳೆದುಹೋಗಲಾರದಪ್ಪೇ....?

ಇದಕ್ಕೆ ಉತ್ತರ ಮಾಧ್ವರಾಯರ ಆಶ್ವಾಸನೆ...

“ಸುಮಿತ್ರ,... ದುಃಖಿಯವೇಕ್ಕಿಸುವದು ಸುಖವನ್ನು.... ದುಃಖಿಯಾದ ನಾನು ನಿನ್ನಹತ್ತರ ಬಂದೆ. ಬಂದುದು ಸುಖದ ಆಸೆಯಿಂದಲೂ ಅಲ್ಲ. ದುಃಖದ ನಿವಾರಣೆಗಾಗಿಯೂ ಅಲ್ಲ.... ನೀನೂ ದುಃಖಿ.... ನೆನ್ನಿಂದಾದಷ್ಟು ನಿನಗೆ ಶಹಾಯ ಪೂರ್ವಾರ್ಥಿಕು ಎಂಬ ಬುದ್ಧಿಯಿಂದ... ಆದರೆ.... ನೆನ್ನಿಂದ ನಿನ್ನ ಸಾಂತ್ವನೆ ಮಾಡುವದಾಗಲಿಲ್ಲ. ಆದಕ್ಕೆ ಬದಲಾಗಿ ನಾನು ನೆನ್ನಿಂದ ಸಾಂತ್ವನೆ ಹೊಂದಿದೆ... ಪುನಃ ನನ್ನನ್ನು ದುಃಖಿ ಮಾಡುವದೀಲ್ಲವಷ್ಟೇ ?

ಎಂದು ಮಾಧ್ವರಾಯರು ಹೇಳುವದು ಪ್ರಶ್ನೆಯಲ್ಲ; ಆದು ನನಗಿತ್ತು ಆಶ್ವಾಸನೆ....

ಆದರೆ ಕಾಮಿನಿ “ಗಂಡಸರನ್ನು ನಂಬಬೇಡ” ಎಂದು ಹೇಳುತ್ತಾಳಲ್ಲ? ನಾನು ಮಾಧ್ವರಾಯರನ್ನು ನಂಬಬೇಡವೇ....? ಅವರ ಆಶ್ವಾಸನಕ್ಕೆ ಬೆಲೆ ಕೊಡದೆ ತುಕ್ಕ ಮಾಡಲೇ....?

“ಗಂಡಸರನ್ನು ನಂಬಬೇಡ” ಎಂದವಳು ನನ್ನನ್ನು ಅದೇ ಜಾತಿಯವರ ವಶಕ್ಕೆ ಏಕೆ ಒಸ್ಸಿಸುವಳು...? ಎಲ್ಲರೂ ಒಬ್ಬ ರಂತೆಯೇ ಇರುವರೆ....? ಹಾಗಿದ್ದರೆ ಜಗತ್ತೀ ಅವಿಶ್ವಾಸಮಯವಾಗಿ ವಿಶ್ವಾಸದ ಭಸ್ತು ಕೂಡ ಸಾಗರದಲ್ಲಿ

ಅಗ್ನಿಶ್ವರಾಗಬಹುದಿತ್ತು. ಪತಿಪ್ರತೀಪಾದವರು ಪತಿಯನ್ನು ನಂಬಬೇ ಹಕ್ಕಿ
ಪ್ರತೀಪಾದರೆ... ?

ಸತ್ಯವಾನನಲ್ಲಿ ವಿಶ್ವಸನಿಲ್ಲದಿದ್ದರೆ ಸಾವಿತ್ರಿ ಆ ಭೇಯಂಕರ ಯನು
ಸೊಂದಿಗೆ ಹೋರಾಡುತ್ತಿದ್ದಳಾದರೂ ಏಕೆ ? .. ಪತಿಗಾಗಿ ಪತ್ತಿಯಲ್ಲಿ ವಿಶ್ವ
ಸನಿರಲೇಚೇಕು. ಇಲ್ಲದಿದ್ದರೆ ಅನಧ್ರ.

ಅನಧ್ರ ಕಂಡ ಗಂಡಸರನ್ನು ನಂಬುವದರಿಂದ.... ಲಾಲನೆ ಇಲ್ಲದ
ಗಂಡಮು ಸಿಕ್ಕುವದು ವಿರಲ .. ಗಂಡುನೆಂದು ಬಾಳುವವನಲ್ಲಿ ಸಹಜವಾಗಿ
ಇರುವದು ಲಾಲಸೇ.... ಹೇಣ್ಣಿಗಾಗಿ ಲಾಲಸೇ.... ಆದು ಗಂಡಸಿನ ರಕ್ತದಳಿ
ಪರಂಪರಾಗತವಾಗಿ ಚೆಳೆದು ಬಂದಿದೆ. ಆದು ಅನಿವಾಯ್ಯ ಮತ್ತು ಅವಶ್ಯ.

ಲಾಲನೆ ಇಲ್ಲದಿದ್ದರೆ ಸಂಸಾರದಲ್ಲಿ ಸುಖವಿರಲಾರದು. ಲಾಲನೆ
ಯಿಂದಲೇ ಗಂಡು ಹೆಣ್ಣುಗಳಲ್ಲಿ ಒಂದಕ್ಕಾಗಿ ಇನ್ನೊಂದರಲ್ಲಿ ಎಳಿತ ಆ ಎಳೆ
ತವೇಒಂದು ಬಂಧನ. ಆ ಬಂಧನದ ಬೆಳವಣಿಗೆಯಲ್ಲಯೇ ಆಡಗಿದೆ ಪ್ರಭ್ರಣ್ಣ
ವೇಷದಿಂದ ಪ್ರೀತಿ.... ಪ್ರೀಮ....

ಗಂಡು ಹೆಣ್ಣುಗಳ ಮೀಲನದ ಉದ್ದೇಶವೇನು.....?.....ವಿವಾಹದ
ಉದ್ದೇಶವಾದರೂ ಏನು....? ವಿವಾಹದ ಉದ್ದೇಶ ಹಿರಿಯರು “ವಂಶದ ಬೆಳೆ
ವಣಿಗೆಗಾಗಿ ಎಂದು ಹೇಳುವದೂ, ಪುರಾಣವು ಪ್ರಚೋತ್ಪತ್ತಿಗಾಗಿ” ಎಂದು
ಹೇಳುವದೂ ಒಂದೇ. ಆವರ ದೃಷ್ಟಿಯಲ್ಲಿ ಆದು ನಿಜವೂ ಕೂಡ. ಏಕೆಂದರೆ
ಆವರ ಹಿರಿಯರು ಆದರೆ ಆವರೇ ತರುಂರಾಗಿದ್ದಾಗ ‘ನಿನು ವಿವಾಹ
ಮಾಡಿಕೊಳ್ಳುವ ಉದ್ದೇಶವೇನು ?’ ಎಂದು ಕೇಳಿದರೆ ಎಂತಹ ಸ್ವಷ್ಟವಾ
ದಿಯೂ ಉತ್ತರಿಸಲಾರೆ. ಏಕೆಂದರೆ ಆವನ ಉತ್ತರಕ್ಕೂ ಆವನ ಹಿರಿಯರ
ಮಾತಿಗೂ ತುಂಬಾ ಅಂತರ.

ಪ್ರಚೋತ್ಪಾದನೆಯೇ ವಿವಾಹದ ಉದ್ದೇಶವಾದರೂ ಆದು ದೇವ
ಉದ್ದೇಶ. ದೇವರ ಇಚ್ಛೆ ಮನುಷ್ಯರದಲ್ಲ.

‘ ಸುಂದರ ತರುಣಿ ’ಯನ್ನು ಮನುಷ್ಯರು ವಿವಾಹವಾಗಲಿಚ್ಚಿಸು
ವಡೆಿಕೆ....?

“ಪ್ರಜೋತ್ಪದನೆಗಾಗಿ” ಎಂಬ ಉತ್ತರ ಇದಕ್ಕೆ ಸರಿಹೋಗಬಹುದೆ? ಕುರೂಪಿ ಶ್ರೀಯರು ತಾಯಿಯಾಗುವದಕ್ಕೆ ಅನರ್ಹರಿ...?

ಸತ್ಯ ಅಡಗಿದ್ದ ದು ಸ್ವಷ್ಟಿಯಲ್ಲಿ ಸ್ವಷ್ಟಿವಾಗಿ ಹೇಳುವದಾದರೆ ಅದರ ಉದ್ದೇಶ- ಲಾಲಸೆ...ದೈಹಿಕ ಸುಖದ ಲಾಲನೆ ಆಸೆ...ತೃಷ್ಣೆ....

ಜಗದ ಇತಿಹಾಸ ಇದನ್ನು ಸ್ವಷ್ಟಿಪಡಿಸುತ್ತದೆ. ದೇವರಾಗಲಿ ದೈತ್ಯರಾಗಲಿ, ಮನುಷ್ಯರಾಗಲಿ, ಪ್ರಾಣಿಗಳಾಗಲಿ ಎಲ್ಲರಲ್ಲಿಯೂ ಅಡಗಿದ್ದ ದೈಹಿಕ ಸುಖದ ಲಾಲನೆ, ತೃಷ್ಣೆ. ಅದುವೆ ಒಂದು ಒಂಧನ ಎಂದೆಂದಿಗೂ ಕಡಿಯದ ಒಂಧನ.

ಈ ಕಡಿಯದ ಒಂಧನವೇ ಕಟ್ಟಿರುವದು ಇಬ್ಬರನ್ನು. ಗಂಡನ್ನು—ಹೊಣಿನ್ನು. ಒಬ್ಬರಿಗಾಗಿ ಇನ್ನೊಬ್ಬರಲ್ಲಿ ಆಕರ್ಷಣೆ....ಅದರಿಂದ ಆತ್ಮೀಯತೆ ಮುಂದೆ ಶ್ರೀತಿ...

ಒಬ್ಬರಿಗಾಗಿ ಇನ್ನೊಬ್ಬರಲ್ಲಿ ಆಕರ್ಷಣೆ ಮುಂದುವರಿದು ಆತ್ಮೀಯತೆಯಲ್ಲಿ ಪ್ರೀತಿಯಲ್ಲಿ ಪರಿಣಮಿಸಿದಿದ್ದಾಗ ಆಕರ್ಷಣೆ ಆಕರ್ಷಣೆಯಾಗಿ ಉಳಿಯುವದು.

ಆಕರ್ಷಣೆ ಸತ್ಯವಾದರೂ ನೇರಿಯಂತೆ....

ನೇರೆ ಬರುತ್ತದೆ....ನಿಜ. ಅದರೆ ಬಂದ ನೇರೆ ಇಳಿದು ಹೋಗಲೇ ಬೇಕು. ಇಳಿಯುತ್ತದೆ.

ಆಕರ್ಷಣೆ ನೇರಿಯಂತೆ ಭೋಗರೆಯುತ್ತು ಬರುತ್ತದೆ. ಉಕ್ಕುತ್ತು ಬರುತ್ತದೆ. ಹುಚ್ಚುಹುಚ್ಚಾಗಿ ಇದ್ದುದನ್ನು ಕೆಟ್ಟಿಕೊಂಡು ನುಗ್ಗಿಕೊಂಡು ಬರುತ್ತದೆ. ಬಂದ ನೇರಿಯ ನೀರನ್ನು ತಡೆದು ಸಂಗ್ರಹ ಮಾಡುವದಕ್ಕೆ ಮಹಾ ಅಣಿ ಕಟ್ಟು ಬೇಕು. ಆತ್ಮೀಯತೆಯೇ ಅಣಿ ಕಟ್ಟು ಅಣಿ ಕಟ್ಟಿನಲ್ಲಿ ತಡೆದ ನೀರು ಸಾಗರವಾಗಿ ನಿಲ್ಲುತ್ತದೆ. ಪ್ರಮಾಗರವಾಗಿ ತುಂಬಿ ನಿಲ್ಲುತ್ತದೆ....

ಅಣಿಕಟ್ಟು ಇಲ್ಲದಿಷ್ಟರೆ.. ನೀರು ಹರಿದು ಹೋಗುತ್ತದೆ. ಹೊಳೆ, ಬೇಸಿಗೆಯ ಹೊಳಿಯಾಗಿ ಉಳಿಯುತ್ತದೆ....ಜೀವನದ ಒಂದು ಕಾಲದಲ್ಲಿ ಮಳಿಗಾಲ ಬರುತ್ತದೆ. ಬಂದಾಗ ಆಕರ್ಷಣೆಯ ನೇರೆ ಬರುತ್ತದೆ. ಆಣಿಕಟ್ಟು ಇಲ್ಲವೆಂದು ನೇರೆ ಬರುವದು ನಿಲ್ಲುವದಿಲ್ಲ.

ಕಾವಿನಿ ಹೇಳುವ “ಗಂಡ ರನ್ನು ನಂಬಬೇಡ” ಇದು ಬುದ್ಧಿವಾದ, ಅನುಭವಿಗಳು ತಿಳಿಸುವ ತಿಳಿನಳಕೆಯ ಮಾತ್ರ. ಅದನ್ನು ಅಲ್ಲಗಳೆಯು ವದೂ ಸಾಧ್ಯವಿಲ್ಲ.

ಆದರೆ ಆಕರ್ಷಣೆಯನ್ನು-ಲಾಲನೆಯನ್ನು- ಧಿಕೆರಿಸಿ ಬಾಳುವದೂ ತುಂಬ ಕರಿಣವಾದುದು.

ಲಾಲನೆಯ-ಆಕರ್ಷಣೆಯ ಸೆರೆಯಲ್ಲಿ ಎಲ್ಲರೂ ಸಿಗುತ್ತಾರೆ. ಕೆಲವರು ಅದರಿಂದ ಘನ್ಯರಾಗುತ್ತಾರೆ. ಕೆಲವರು ನುಚ್ಚನೂರಾಗಿ ಕೊನೆಗೆ ಸಾಗರದಲ್ಲಿ ಹೇಳ ಹೆಸರಿಲ್ಲದವರಾಗುತ್ತಾರೆ.

ನನ್ನಲ್ಲಿಯೂ ಅಂತಹ ಜೀವನಕ್ಕಾಗಿ, ಸುಖಕ್ಕಾಗಿ ಲಾಲನೆ ಇಲ್ಲವೆಂದು ಹೇಳಿದರೆ ಅದು ಡಾಂಭಿಕ ಉತ್ತರವಾದಿತು.....ನಾನೂ ಉಪ್ಪು ಉಣಿನ ಜೀವ. ಉಪ್ಪಿನ ಗುಣಗಳು ನನಗೆ ಬೇಕಾಗಲಿ ಬೇಡವಾಗಲಿ ಉತ್ತರನ್ನು ವಾಗುತ್ತಿನೆ....

ಲಾಲನೆಯೇ ಒಂದು ಉಪ್ಪಿನಗುಣ. ಅದು ನನ್ನನ್ನು ಮೆಟ್ಟೆ ಆಳದಿದ್ದರೂ ಅದೂ ಒಂದು ಅಸ್ತಿತ್ವದಲ್ಲಿರುವ ವಸ್ತು....ಇಲ್ಲವೆಂದು ಬಹಿರಂಗವಾಗಿ ಹೇಳಿದರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಿಸಿವು ನೀರಡಿಕೆ ನಿದ್ರೆಯಂತೆ ನಿತ್ಯವೂ ಜನ್ಮತಾಳುವದು ಆದು. ಉಪವಾಸವಿರಬಹುದು. ನೀರಡಿಕೆಯಾದರೂ ತಡೆದುಕೊಳ್ಳಬಹುದು. ನಿತ್ಯ ಬಂದರೂ ತಡೆದು ನಿಲ್ಲಿಸಬಹುದು....ಅದರೆ ಕೊನೆಯವರೆಗಲ್ಲ. ಕೆಲಕಾಲದ್ದ ವರಿಗೆ....

ನಾನೂ ಸನ್ಯಾಸಿನಿಯಲ್ಲ. ಸಂಸಾರಿ ಎಂದು ಜಗದ ಮುದ್ರೆ ನನ್ನ ಮೇಲೆ ಇರದಿದ್ದರೂ ನಾನೂ ಸಂಸಾರವನ್ನು ಬಯಸುವ ಜೀವಿ. ಮಾಧವರಾಯರಿಂದಾಗಿ ಸಂಸಾರಿಯಾದ ಜೀವಿ.

ನನಗೂ ಹಿಸಿವು ಆಗುತ್ತದೆ. ಅಂತೆಯೇ ಢೈಹಿಕ ಸುಖದ ಆಶೆ ನನ್ನಲ್ಲಿಯೂ ಮೂಡುತ್ತದೆ. ಅದನ್ನು ತಡೆದುಕೊಳ್ಳಬಹುದು. ಅದರೆ ತ್ಯಜಿಸಿ ಬಾಳಬಹುದೆ....?

ಬಾಳಬಹುದು. ಅದರೆ ಮಾಧವರಾಯರ ಜೊತೆಗೆ ಇದ್ದು ಕೊಂಡು ಅಲ್ಲ.....

ನನ್ನು ಕಹಿದೇ ಮನಸ್ಸು ಮಾಡವರಾಯರಲ್ಲಿರಬಹುದು. ಅಂತೆಯೇ ಅವರು ನನಗೆ ಆಶ್ರಯ ಕೊಟ್ಟಿದ್ದಾರೆ. ಇಲ್ಲದಿದ್ದರೆ ಆಶ್ರಯ ಕೊಡುತ್ತಿದ್ದ ರಾದರೂ ಏಕ....?

ಅವರು ಹೇಳುವದು “ನೀನೂ ದುಃಖಿ.... ನನ್ನಿಂದಾದಷ್ಟು ಸಹಾಯ ಮಾಡಬೇಕೆಂಬ ಬುದ್ಧಿಯಿಂದ ನಿನ್ನ ಹತ್ತಿರ ಬಂದೆ.” ಎಂದು.

ಅವರ ಮಾತಿನಲ್ಲಿ ನನಗೆ ಆವಿಶ್ವಾಸ ತೋರಿಸುವದಿಲ್ಲ. ಆದು ಸತ್ಯ ಎಂದೇ ನನ್ನ ಮತ.

ಆದರೆ ನನ್ನವರ ಮಧ್ಯದಲ್ಲಿ ಅದೇ ಸಂಬಂಧ ಇಂದೂ ಉಳಿದಿದ್ದೀಯೆ?

ಅವರೇ ಹೇಳುವ “ಸರಕಾರದ ಕಾಯಿದೆ ಇಲ್ಲದಿದ್ದರೆ ನಾನು ನಿನ್ನ ಜೊತಿಗೆ ವಿವಾಹ ಮಾಡಿಕೊಳ್ಳುತ್ತಿದ್ದೆ” ಎನ್ನುವದು ನಮ್ಮಲ್ಲಿ ಪತಿ ಪತ್ನಿ ಸಂಬಂಧವನ್ನು ಸ್ವೀಕೃತಿಸುವದಿಲ್ಲವೇ...?

ಉಳಿದೆಲ್ಲ ಸಂಬಂಧಗಳಿಗಂತೆ ಚಿರಕಾಲ ಬಾಳಿ ಉಳಿಯುವದು ಪತಿ ಪತ್ನಿಯರ ಸಂಬಂಧವಲ್ಲದೆ ಇನ್ನಾವುದೂ ಅಲ್ಲ. ಎಲ್ಲೆಲ್ಲಿಯೋ ದೂರದಲ್ಲಿ ಒಬ್ಬರು ಇನ್ನೊಬ್ಬರಿಗಿರಿಯದಂತೆ ಜನ್ಮತಾಳಿದ್ದರೂ ಅವರು ಕೂಡಿದ ಕ್ಷೇತ್ರ ದಿಂದ ಸಾಯುವ ವರೆಗೂ ಒಂದಾಗಿ ಬಾಳುತ್ತಾರೆ. ಮಧ್ಯ ಅನೇಕ ಅನಂತ ಗಳು ಒದಗುತ್ತವೆ ಜೀವನದ ಜ್ಞಾಲಾಮುಖಿ ಬಾಯಿಗೆ ದು ಅಗ್ನಿ ಪ್ರವಾಹ ವನ್ನು ಪ್ರವಹಿಸುತ್ತದೆ. ಅದರೂ ಅವರು ದೂರಾಗುವದಿಲ್ಲ... ತಮ್ಮ ಕೈ ಕಾಲು ನಡೆಯದಾದಾಗ ಹೈಗೋಲಾಗಲಿ ಎಂದು ಮತ್ತುಳನ್ನು ಹೇರುತ್ತಾರೆ. ತರುಣ ನುಗ ತನ್ನ ಸಂಗಾತಿಯೋಂದಿಗೆ ತನ್ನ ಸಂಸಾರದಲ್ಲಿ ಮಗ್ನಾಗುತ್ತಾನೆ. ‘ತಂದೆ ತಾಯಿಗಳು ‘ತನ್ನನ್ನು ಹೆತ್ತುವರು’ ಎನ್ನುವ ಕರ್ತವ್ಯಬುದ್ಧಿಯಿಂದ ಆವರನ್ನು ನೋಡುವದಲ್ಲದೆ ಆತ್ಮಂತಿಕ ಪ್ರೇಮದಿಂದಲ್ಲ. ಏಕೆಂದರೆ ಅತನೆ ಪ್ರೇಮ ಆತನ ಪತ್ನಿಯಲ್ಲಿರುತ್ತದೆ... ಮಗಳು ತನ್ನ ಪತಿಯೋಂದಿಗೆ ತನ್ನ ಮನೆಯಲ್ಲಿ.... ತನ್ನ ಹೈದರುವನ್ನು ತೆರೆದು ಹೇಳುವದಾದರೆ ಪತ್ನಿ, ಪತಿ ಎದುರು ಆಲ್ಲದೆ ಮತ್ತು ದುರು ಆಲ್ಲ... ಮಗನಿಗೆ ತಾಯಿ ತಂದೆಯ ದುಕ್ಖದ ಕಾರಣಿಯಿಂದ ಕನಿಕರವೇನ್ನಿಸಬಹುದು. ಆದರೆ ಆವರೋಡನೆ ಪಕ್ಷವಾಗಲು ಸಾಧ್ಯವಿಲ್ಲ. ಪತಿ ಪತ್ನಿಯ ದುಃಖಲ್ಲಿ ಲೀನನಾಗುತ್ತಾನೆ. ಪತಿ ಪತ್ನಿಯ

ಕಷ್ಟದಲ್ಲಿ ಕೈ ಚಾಚಿ ಕಸಿದುಕೊಳ್ಳುತ್ತಾಳೆ. ದೂರ ಖದಲ್ಲಿದ್ದ ಆಚರಣೆಯೇ ಸುಖದಲ್ಲಿಯೂ ಕೂಡ....

ಇದನ್ನು ಅಲ್ಲಗಳೇಯಲು ಸಾಧ್ಯವಿಲ್ಲ.

ಇದಕ್ಕೆಲ್ಲ ಕಾರಣ ಅವರಲ್ಲಿರುವ ಸ್ತ್ರೀತಿ. ಆತ್ಮೀಯತೆ ಇವಕ್ಕೆ ಮೂಲ ದೈಹಿಕ ಸುಖದ ಲಾಲಸೆ.

ಅಂತಹ ಸುಖದ ಲಾಲಸೆ, ಅಥವಾ ಆಶಿಯೇ ನನ್ನನ್ನು ಅವರ ಬಳಿಗೆ ಸಾಗಿಸದಿದ್ದರೂ ಅವರನ್ನು ನನ್ನ ಬಳಿಗೆ ಕರೆ ತಂದಿರಬಹುದು. ಆದಕ್ಕೆ ನಾನಾದರೂ ಏಕೆ ವಿರೋಧ ತೋರಿಸಬೇಕು? ಅಥವಾ ಜಾಗುಸ್ವಿಪಟ್ಟು ಕೊಳ್ಳಬೇಕು....?

ಆದರೆ... ಅಂತಹದೇ ಆಕರ್ಷಣಿ ಮತ್ತೆ ಅವರನ್ನು ಬೇರೊಂದಿಡಿಗೆ ಏಳಿದರೆ...?

ಅಂತಹ ವಿಚಾರವೂ ಆಸಕ್ತಿಯಾಗಿ.

ನಿಜಕ್ಕೂ ಇದು ಆಶ್ಚರ್ಯಕರ. ನಾನವರ ಪತ್ತಿಯಲ್ಲ; ಅವರು ನನ್ನ ಪತಿಯಲ್ಲ. ಆದರೂ ಅವರು ಇನ್ನೊಂದಿಡಿಗೆ ಆಕಾರಿಕರಾಗುವದನ್ನು ಸನ್ನಿಂದ ಸಹಿಸಲಾಗಿದ್ದು.

ಸ್ತ್ರೀ, ಸಹನಾಮೂರ್ತಿ ಎಂದು ಹೇಳುವರು. ಆದರೆ ತನ್ನ ಪತಿ ತನ್ನನ್ನು ಅಗಲಿ ಅಥವಾ ತನ್ನಿಂದ ದೂರಾಗಿ ಇನ್ನೊಬ್ಬರ ಜೊತೆಯಲ್ಲಿರುವ ದನ್ನು ಸಹಿಸಲಾರಳು.

ಆದ್ದನೇ ಕಾಮಿನಿಯ ಕತೆ.

ಕಾಮಿನಿ ಹೇಳುವದು ಕೂಡ ಆದನ್ನೇ—

“ಯಾವುದನ್ನೂ ಸಹಿಸಬಹುದು. ತನ್ನ ಪತಿ ತನ್ನಿಂದ ದೂರಾಗುವ ದನ್ನು, ದೂರಾಗಿ ಸನ್ಮಾನಿಸಿಯಾಗುವದನ್ನೂ ದುಃಖದಿಂದಾದರೂ ಸಹಿಸಬಹುದು. ಮರಣ ಹೊಂದಿದುವದನ್ನು ಕಣ್ಣಾರೆ ಶಾಂತಿಕುದು. ಆದರೆ ತನ್ನ ಪತಿ ತನ್ನಿಂದ ದೂರಾಗಿ ಇನ್ನೊಬ್ಬ ಸ್ತ್ರೀಯ ಜೊತೆಗೆ ಹೋಗುವದನ್ನು ಸಹಿಸಲಾರಳು.... ತನ್ನಿಂದ ದೂರಾದ ಪತಿ, ಮರಣ ಹೊಂದಿದನ್ನೆಂದು ತಿಳಿ

ದುಕೆಂಡು ಇರಬಾರದೇಇ...? ಆದರೆ ಇರುವದಿಲ್ಲ... ಇರಲು ಸಾಧ್ಯವಿಲ್ಲ.”

“ ಆದಕ್ಕೆ ಕಾರಣ....? ಸಾಮಾನ್ಯ.”

“ ತನ್ನ ನೊತ್ತು ಇನ್ನೊಬ್ಬರ ಪಾಲಾದುದನ್ನು ಸಹಿಸದಿರುವದು ಮನುಷ್ಯ ಸ್ವಭಾವ ಕೈಯಲ್ಲಿದ್ದ ಅವುಗಳ ಬೀದಿಯಲ್ಲಿ ಬಿದ್ದ ಮಣ್ಣ ಪಾಲಾ ದುದನ್ನು ನೊಡಿ ಮರುಗಿ ಮುಖ ಚೆಕ್ಕುದು ವಾಡಿಕೊಂಡಿರಬಹುದು ” ಆದರೆ ಕೈಯಲ್ಲಿದ್ದ ದನ್ನು ಇನ್ನೊಬ್ಬರು ಕಸಿದುಕೊಂಡು ಹೋದುದನ್ನು ಸಹಿಸಲಾಗದು.”

“ ಇದು ವಿಚಿತ್ರವಲ್ಲವೇ....?”

“ ಆದರೂ ಸತ್ಯ...ಪತಿಯ ಮರಣವನ್ನು ಸಹಿಸುವಳು. ಆದರೆ ಪರರ ಪಾಲಾದುದನ್ನು ಸಹಿಸಲಾರಳು.... ಅಂತಹ ಮನೋಭಾವ ಮನುಷ್ಯನದಿದೆ. ನಾನೂ ಮನುಷ್ಯಳು ಅಂಶೆಯೇ ನಾನು ದುಃಖಿಯಾಗಿದ್ದೆ....ನನ್ನಂತಹರೇ ಸಾವಿರಾರು..... ಲಕ್ಷ್ಯವಧಿ. ... ಜನರು....ಸುಮಿತ್ರಾ....ನನ್ನಂತಹರಲ್ಲಿ ಒಬ್ಬರು..... ಮಾಧವರಾಯರು.....”

ಮಾಧವರಾಯರು....!....!

ಕಾಮಿನಿ ಹೇಳುತ್ತಾಳೆ ‘ಮಾಧವರಾಯರು’ ಎಂದು.

ಅವರ ಯಾವ ವಸ್ತು ಪರರ ಪಾಲಾಗಿದೆ...?

ಅವರು ಉದಾರಿಗಳು. ಬೀಡದವರಿಗೆ ಕೂಡ ಬೇಕಾದುದನ್ನು ನೀಡುವ ಧ್ವನಿಗಳು....

ಅವರ ಯಾವ ವಸ್ತು ಪರರ ಪಾಲಾಗಿದೆ...?

ಯಾವ ವಸ್ತು ಪರರ ಪಾಲಾದರೂ ಮನುಷ್ಯ ಸಹಿಸುವ....

ಸ್ತ್ರೀಯಂತಹ ಸ್ವಭಾವವೇ ಪುರುಷನಿಡು...

ಪತಿ ಪರರ ಪಾಲಾದುದನ್ನು ಸ್ತ್ರೀ ಸಹಿಸಣು....

ಪತ್ನಿ ಪರರ ಪಾಲಾದುದನ್ನು ಸತಿ ಸಹಿಸಣು...

ಹಾಗಿದ್ದರೆ....?

ಭೇಣ.....ಹಾಗಾಗಬಾರದು ಅದು ಪಾವ

ಅದರೆ ಯಾರಿಗೆ....?

ಮಾಧವರಾಯರು ತಾವಾಗಿ ದೂಡಿರಬಹುದೇ....? ತಾವಾಗಿ ದೂಡಿ ದವಳು ಎಲ್ಲಿ ಹೊಡರೀನು— ಯಾರ ಪಾಲಾದರೀನು... ? ಅದಕ್ಕಾಗಿ ದೂಡಿದವರು ದುಃಖಿಸಲಾರರು.

ಹಾಗಿದ್ದರೆ....ಅವಳಾಗಿಯೆ....?

ಹೀಗೂ ಆಗುವದೆ...? ಆಗಬಹುದೆ....?

ಅದಕ್ಕೇನೇ ಮಾಧವರಾಯರು “ನಾನೂ ದುಃಖಿ...” ಎಂದು ಹೇಳಿ ಕೊಳ್ಳುತ್ತಿರಬಹುದೆ...?

ಇದುವೆ...? ಅವರ ದುಃಖ ಇದುವೆ ಅವರ ದುಃಖವೆ...?

ಅದಕ್ಕೇ ಅವರು “ದುಃಖಿ ಅವೇಕ್ಷಿಸುವದು ಸುಖವನ್ನು ? ಎಂದು ಹೇಳಿದರೆ....?

“....ನಿನ್ನಿಂದಾಗಿ ನಾನು ಸಾಂತ್ಯನೆ ಹೊಂದಿದೆ....ನೀನು ಪುನಃ ನನ್ನನ್ನು ದುಃಖಿ ಮಾಡುವದಿಲ್ಲವಷ್ಟೇ...?” ಎಂದು ಕೇಳುವದು ಕೂಡ ನಾನು ಅವರನ್ನು ಚಿಪ್ಪು ಹೋಗಬಾರದೆಂದು ಕೇಳುವರೆ....?

ಜಗ ಎಂತಹ ವಿಚಿತ್ರವಿದೆ.. !

ಗಂಡಸು ಎಂತಹನೇ ಇರಲಿ ಆವನ್ನೊಂದಿಗೆ ಪ್ರಾಮಾಣಿಕಳಾಗಿದ್ದ ಸಂಸಾರ ಸಾಗಿಸುವ ಇಚ್ಛೆ ನನ್ನದು.

ಒಳ್ಳಿಯ ಪತಿಯನ್ನು ತಾನಾಗಿ ಹುಡುಕಿ ಆವನ್ನೊಂದಿಗೆ ಒಂದೇ ಮನ ದಿಂದ ಸಂಸಾರ ಸಾಗಿಸಲಿಟ್ಟಿಸಿದಳು ಕಾವಿನಿ.

ಸದ್ಗುಣ ಪತಿ ತಾನಾಗಿ ದೂರೀತಿದ್ದರೂ ಆವನ್ನೊಂದಿಗೆ ಪ್ರಾಮಾಣಿಕ ಖಾಗಿ ಇರಬಯಸೆಲಿಲ್ಲ ಮಾಧವರಾಯರ ಪತ್ತಿ....

ಎಂತಹ ವಿಚಿತ್ರ....ಎನ್ನು ಅದ್ದುತ್ತ ವಿಚಿತ್ರ....!

ದೇವನ ಶ್ವಷ್ಟಯೇ ಚಿತ್ರ ವಿಚಿತ್ರ ಜನಕೊಂಡು ಮನ. ಒಂದೊಂದು ಮನಕ್ಕೆ ಸಾವಿರಾರು ರೆಂಜಿಗಳು...ಒಂದೊಂದು ರೆಂಬಿಗೆ ಸಾವಿರಾರು ಏಲೆಗಳು....

ಇದಕ್ಕೆ ಅಂತವೆಲ್ಲಿ...?

“ ಈ ಜಗವನ್ನು ಅರಿತುಕೊಳ್ಳಲು ಸಾಧ್ಯವಿದೆಯೇ...? ಅರಿತುಕೊಂಡು ಬಾಳಲು ಸಾಧ್ಯವಿದೆಯೇ ? ಅರಿತುಕೊಂಡು ಬಾಳಲು ಆಸಾಧ್ಯವಿರ. ವಾಗಿ ಬಾಳುವದಾದರು ಹೇಗೇ...? ”

“ ಇಂತಹದಕ್ಕೆಲ್ಲ ಹೆದರಿದರೆ ಹೇಗೇ ” ಎಂದು ಕಾಮಿನಿ ಕೇಳುತ್ತಾಳೆ.

ಹೆದರಿಬಾರದು ಹೆದರಿದರೆ ಬಾಳನೆ ಮಾಡುವದಾಗದು, ನಿಜ. ಆದರೆ ಮತ್ತು ಲಿನಿಂದ ಮುತ್ತಿ ಬರುವವರಲ್ಲಿ ಒಬ್ಬರಾದರೂ ದೇವರಿಲ್ಲ. ಎಲ್ಲರೂ ದೃಶ್ಯರು.

“ ಮುತ್ತಿ ಬರುವವರೇ ದೃಶ್ಯರು... ದೇವರು ಮುತ್ತಲು ಬರುವದಿಲ್ಲ. ಎಂದು ಕಾಮಿನಿ ಹೇಳುವುಂಟು.

“ ದೇವ ಹೊರಗಿಸಿದ ಬರುವದಿಲ್ಲ ಆವನು ಬರುವದೇ ಇಲ್ಲ. ಏಕೆಂದರೆ ಆತ ಒಳಗೇ ಇರುತ್ತಾನೆ ” ಎಂದು ಕುಲಕರ್ಣಿಯವರು ನೀಳುತ್ತಿದ್ದರು.

“ ದೃಶ್ಯರನ್ನು ಹುಡುಕಲು ನಾವೆಲ್ಲಿಯೂ ಹೋಗಬೇಕಾಗಿಲ್ಲ. ಎಲ್ಲೆಲ್ಲಿಯೂ ಆವರೇ ಆವರಾಗಿ ತುಂಬಿಕೊಂಡಿದ್ದಾರೆ... ಆದರೆ ಹುಡುಕಿದರೂ ಸಿಕ್ಕಲಾರ, ದೇವ... ಎಂದು ನಾಧ್ಯವರಾಯರು ಹೇಳುತ್ತಾರೆ.

ಎಲ್ಲರೂ ತಮತಮಗೆ ತಿಳಿದುದಷ್ಟು ಹೇಳುತ್ತಾರೆ. ಆದರೆ ನಾನು....?

ನನಗೆ ಯಾವದೂ ತಿಳಿಯದಾಗುತ್ತದೆ... ಎಲ್ಲೆಲ್ಲಿಯೂ ಕರಿಣಿತೆ ಕಂಡು ಬರುತ್ತದೆ. ಇದರಿಂದ ಈ ಕರಿಣಿತೆಯಿಂದ ನಾನು ಮುಕ್ತಿಜಾಗಬಹುದೆ....”

ಒಂದು ದಿನ ಕುಲಕರ್ಣಿಯವರು ಹೇಳಿದ್ದರು—

“ ಎಲ್ಲವೂ ಕರಿಣಿವಿದೆ ನಿಜ. ಆದರೆ ಕರಿಣಿವೇ ಸರಳವಿದೆ.... ಚುಲಭವಿದೆ ” ಎಂದು

ಎನ್ನೆಷ್ಟುಂದು ವಿಚಿತ್ರ ಅಲ್ಲವೇ ಆವರು ಹೇಳುವದು....? ಆದರೆ ಆವರನ್ನು ಪೂರ್ಣ ಅರಿತಾಗ ಆವರು ಹೇಳಿದು ನಿಜ. ಎನ್ನಿಸದೇ ಇರಲಾರದು

ಆವರು ಹೇಳುವದು—

“ ಅಂಬೆಗಾಲು ಇಕ್ಕುವ ಮಗುವಿಗೆ ಮೇಲಿದ್ದ ವಸ್ತು ತಗೆದುಕೊಳ್ಳುವದು ಕರಿಣ. ಆದರೆ ನನಗೆ ನಿಪುಗೆ ಆದು ಕರಿಣನೇ...?....ಅಲ್ಲ ಬೆಳೆಯ ದಿರುವ ಮಗುವಿಗೆ ಮೇಲಿನ ವಸ್ತು ಕೈಗೆ ಸಿಕ್ಕುವದು ಕರಿಣ ದುಸ್ತರ ಎನ್ನಿಸುವಂತೆ ಬೆಳೆಯದಿರುವ ಮನಸ್ಸಿಗೆ ಎಲ್ಲವೂ ಕರಿಣನೇನ್ನಿಸುತ್ತದೆ. ಆವರ ಬೆಳೆಯದ ಮನದ ವಿಚಾರದಲ್ಲಿ ಆದು ಕರಿಣವೂ ನಿಜ...ಆದರೆ ನಿಜಕ್ಕೂ ಕರಿಣನೇ ?....ನೀವು ಮನೆ ಬಿಟ್ಟಾಗ ಭಾಳು ‘ ಕರಿಣ ’ನೇನ್ನಿಸಿತ್ತು. ಆದರೆ ದಿನಗಳು ಕಳೆದು ಹೋದವಲ್ಲವೇ....?....ನಾವು ‘ ಕರಿಣ ’ವೆಂದು ಕರೆಯುವ ದೇತಕ್ಕು .. ?....ಯಾವುದೂ ಒಂದು ಆವೆತ್ತು ಆಕ್ಸಾತ್ತಾಗಿ ಒಂದಿದೆ ಎಂತಲೆ ಅಲ್ಲವೇ ನಾವು ಕರಿಣತ್ತಿಯಲ್ಲಿ ಸಕ್ಕಿನೆ ಎಂದು ಹೇಳುವದು...?....ಆದು ಒಂದಿದೆ ಎಂದಮೇಲೇ ಹೋಗಲೇಬೇಕಲ್ಲವೇ...?....”

“...ಯಾವುದು ಇದೆ ಆದು...ಇಲ್ಲಿದಾಗುವದಿಲ್ಲ. ಆದರೆ ಯಾವುದು ಒಂದಿದೆ ಆದು ಹೋಗುವದು....ನಿಶ್ಚಯ....ಆಕಾಶಕೈ ಶೂರಿದ ಕಲ್ಲು ಅಲ್ಲಿಯೇ ನಿಲ್ಲುವದೇ...?....ನಮ್ಮ ದೇಹದೊಂದಿಗೆ ಅಲ್ಲ ಆಕ್ತಿದೊಂದಿಗೆ ಬೆಳೆದು ಒಂದಿದೆ ಸರಳತನ. ಮಧ್ಯದಲ್ಲಿ ಉದ್ದವಿಸಿದೆ ಕರಿಣತನ....ಹುಟ್ಟಿದ್ದ ಸಾಯುವದು. ಆದರೆ ಯಾವುದರ ಜನ್ಮನೇ ಆಗಿಲ್ಲ ಆದು ಸಾಯುವದಾದರೂ ಹೇಗೆ.....?....ಕರಿಣತೆ ಮಧ್ಯದಲ್ಲಿ ಆಕ್ತಮ ವೃತ್ತಿಯಿಂದ ಮೇಲೇರಿ ಒಂದಿದೆ.....ಆದು ಮೇಲೇರಿ ಒಂದಾಗ ಆಳ್ಳಿದೆಯವರಿಗೆ ಕೊಂಚ ಹೆದರಿಕೆಯಾಗುವದು ನಿಜ. ಆದರೆ ಧೈರ್ಯ ತಂದುಕೊಂಡು ತಡೆದು ನಿಂತರೆ, ಎನುರಿಸಿ ನಿಂತರೆ ಆಕ್ರಮಣ, ಕರಿಣತೆ ಪಲಾಯನ ಮಾಡುವದು. ಆಗ್ಗೆ ಉಳಿಯುವದು.... ಸರಳತೆ....”

“ನೀವು ಹೆದರುತ್ತಿರುವಿರಿ. ಅಂತೆಯೇ ಎಲ್ಲವೂ ಕರಿಣವಿದೆ. ಕೊಂಚ ಧೈರ್ಯ ತಂದುಕೊಂಡು ಎದುರಿಸಿರಿ. ಕರಿಣನೇ ಸರಳವಾಗುವದು. ಅಂಬೆಗಾಲು ಹಜ್ಜಿ ಮೇಲಿನ ವಸ್ತು ತೆಗೆದುಕೊಳ್ಳಲು ಹೋದರೆ ಕರಿಣನೇನ್ನಿಸುವದು.... ಸಿಕ್ಕಲಾರದು. ಆದರೆ ನಿಮ್ಮ ಕಾಲಮೇಲೇ ಎದ್ದು ನಿಂತು ತೆಗೆದುಕೊಳ್ಳಿರಿ. ಆ... ವಸ್ತುನೇ ನಿಮ್ಮಡಿಗೆ ಧಾವಿಸುವದು....”

ಕುಲಕಟೆಯವರ ಈ ಮಾತುಗಳು ಕೇಳುವದಕ್ಕೆ ತುಂಬ ವಿಚಿತ್ರವಲ್ಲವೇ? ಆದರೆ ಆವರ ತೋರಿಸಿದ ದಾರಿಯಿಂದ ಮುಂದೆ ಸಾಗಿದಾಗ ನಿಜವೂ

ಎನ್ನಿಸುತ್ತದೆ ಅವರ ವಿಚಾರ.

ಯಾವುದೂ ತಿಳಿಯದಾದಾಗ ಎಲ್ಲವೂ ಕರಿಣವೇನ್ನಿಸುತ್ತದೆ..... ಕಣ್ಣ ಮುಚ್ಚಿದಾಗ ಎಲ್ಲೆಲ್ಲಿಯೂ ಕತ್ತಲೆ ಎನ್ನಿಸಿದಂತೆ ಆಗ್ಗೆ ಅನ್ನಿಸುತ್ತದೆ— ‘ನಾನು ಈ ಕತ್ತಲೆಯಿಂದ ಮುಕ್ತಳಾಗಬಹುದೆ.....? ಎಂದು. ಆದರೆ ಕಣ್ಣ ತೆರೆಯದೆ ಬೆಳಕು ಕಾಣಬದಾದರೂಹೇಗೆ...? ಕಣ್ಣ ತೆರೆಯಬೇಕಾದವಳು ನಾನು....

ನಾನು ಕಣ್ಣ ತೆರೆದು ಸೋಡಬೇಕು.... ಸೋಡಲೇಬೇಕು....

ಜಗವು ವಿಚಿತ್ರ. ಆದರೆ ವಿಚಿತ್ರತೆಗೆ ಹೆದರಿ ಆದನ್ನು ಅರಿತುಕೊಳ್ಳಲ್ಲದೆ ಇರಲಾರದಿಂತಿ....? ಸುತ್ತುವರಿದು ಮುತ್ತುವರು ಢೈತ್ಯರು. ಸಿಜ. ಢೈತ್ಯರು. ಆದರೆ ಆವರಿಗೆ ಶರಣಾಗತಳಾಗುವದು ಹೇಗೆ....? ಶರಣಾಗತಳಾಗುವ ದೆಂದರೆ ನಾನೂ ಢೈತ್ಯಕುಲದಲ್ಲಿ ಕೂಡಿಕೊಳ್ಳುವದು. ಆವರೊಡನೆ ಕೂಡಿ ಕೊಂಡು ಆವರಂತಾಗುವದು.

ಆದಾಗದು ನನ್ನಿಂದ.... ಆದಕ್ಕಾಗಿ ಕುಲಕರ್ಮಯವರು ನನ್ನನ್ನು ಬದುಕಿಸಲಿಲ್ಲ. ಆದಕ್ಕಾಗಿ ನನ್ನನ್ನು ರಸ್ತೀಸಲಿಲ್ಲ.... ಆದಕ್ಕಾಗಿ ಕಾಮಿನಿ ರಸ್ತೀಸಲಿಲ್ಲ.... ಆದಕ್ಕಾಗಿ ಮಾಥವರಾಧ್ಯರು ನನ್ನನ್ನು ಮುಂದೆ ಕರೆಯಲಿಲ್ಲ.

ನಾನು ಕುಲಕರ್ಮಯವರು ತೋರಿಸಿದ ದಾರಿಯಲ್ಲಿ ನಡೆಯುವಾಗ ಕಾಮಿನಿ ಕೊಟ್ಟಿ ಕೈದಿಸಿನನ್ನು ದಾರಿಗೆ ಹಿಡಿದುಕೊಂಡು ನಡೆಯಬೇಕು.

“ನಾವು ಕೂಡ ಕತ್ತಲೆಯಲ್ಲಿ ನಡೆಯಕೂಡದು. ಕತ್ತಲೆಯಲ್ಲಿ ದಾರಿ ಕಾಣಿಸಬೇಕಾದರೆ ಕೈದಿಸಿ ಬೇಕು. ಕೈದಿಸಿದವಿದ್ದರೆ ದಾರಿಯ ಕರಿಣತೆ ಸುಲಭವಾಗುವದು...ನಮ್ಮ ಸುರಕ್ಷತೆಗಾಗಿ, ನಮ್ಮ ಸಹಾಯಕಾಗಿ ಬೆಳಕು ಬೇಕು. ಬೆಳಕು ಹೊಡುವ ಜೊತೆಗೆ ಬೇಕು. ಆದನ್ನು ನಾವು ತಗೆದ್ದು ಕೊಂಡು ಸಾಗಲೇ ಬೇಕು....ನಾವು ಜೊತೆಯನ್ನು ಬೆಳಕನ್ನು ಕೈದಿಸ ವೆತ್ತಿಕೊಂಡು ಸಾಗುವಾಗ ಅದು ನಮಗಲ್ಲದೆ ಕತ್ತಲೆಯಲ್ಲಿ ಸಾಗುವ ಇನ್ನುಳಿದವರಿಗೂ ಬೆಳಕು ತೋರುವದು...ದಾರಿದೋರುವದು....”

ಎಂದು ಕುಲಕರ್ಮಯವರು ಹೇಳಿದ್ದರು...ಆದುವೇ ಆವರು ನನಗೆ ಹೇಳಿದ ಕೊನ್ನೆಯ ಮಾತು...ವಿಚಾರ....

ಕೊನೆಯದು...!

ಅಲ್ಲ.... ಅವರ ವಿಚಾರಕ್ಕೆ ಕೊನೆಯಿಲ್ಲ. ಅದು ಎಂದಿಗೂ ಕೊನೆಯಾಗಲಾರದು... ಅವರು ಕಲಿಸಿದ ವಿಚಾರ ದಾರಿಯ ಬುಕ್ತಿಯಲ್ಲ.... ಎಂದೆಂದಿಗೂ ಶಾಂತವಾಗದ ಜೊತ್ತೇತಿ... ಅದು ನನ್ನ ಜೊತೆಗೆ ಇರುವಾಗ ‘ಕೊನೆಯದು’ ಎನ್ನವದಾದರೂ ಹೇಗೆ....?

ಅವರು ಕಲಿಸಿದೆಂತೆ ಸಾಗಬೇಕು. ಅವರು ತೋರಿಸಿದ ದಾರಿಯಿಂದ ಸಾಗಬೇಕು.... ಅವರು ಕಲಿಸಿದ್ದು— ಕರಿಣತೆಯನ್ನು ಎದುರಿಸಲು... ವರಿಸ್ತಿಗೆ ಹೊಂದಿಕೊಳ್ಳಲು..... ನಾನು ವರಿಸ್ತಿಗೆ ಹೊಂದಿಕೊಂಡು ಕರಿಣತೆಯನ್ನು ಎದುರಿಸಬೇಕು....

ಎಂತಹ ಕರಿಣತೆ....!

ವಿಚಿತ್ರ ಜಗದಲ್ಲಿ ಭಾಳುವದು ಕರಿಣವೇ? ಇಲ್ಲ. ಇಂದೆಂದಿಗೂ ಕರಿಣವಲ್ಲ.... ನನ್ನುಂತೆ ಇನ್ನೊಬ್ಬರಿಲ್ಲ. ನಿಜ. ಆದರೂ ನನಗೆ ಅದರಿಂದ ತೋಂದರೆಯಿಲ್ಲ. ರಂಗ ನನ್ನುಂತೆ ಇರಲಿಲ್ಲ. ನಾನು ತೋರಿದ ವಿಶ್ವಾಸ ಅವನು ತೋರಿಸಲಿಲ್ಲ. ಆದರೆ ಆದರಿಂದ ನನಗೆ ಖಪಯೋಗವೂ ಆಯಿತು. ಆಹ ಕಾರವೂ ಆಯಿತು.

ಖಪಯೋಗ ಅಪಕಾರ ಎರಡೂ ಬೇರೆ ಬೇರೆಯಾದರೂ ಇರುವದು ಒಂದೇ ಸ್ಥಳದಲ್ಲಿ, ಉಪ್ಪು, ಗೀಹಿ, ಕಾರಿ... ಕಹಿ... ಎಲ್ಲನೂ ಒಂದಕೊಳ್ಳಿಂದು ವಿರುದ್ಧವಾದ ವಶ್ತು... ಆದರೆ— ನಿತ್ಯದ ಅನ್ನದಲ್ಲಿ ಎಲ್ಲವೂ ಕೂಡುವದಿಲ್ಲನೇ...? ಆದರಿಂದ ಅನ್ನಕ್ಕೆ ರುಚಿ ಬುರುವದಿಲ್ಲನೇ...? ಹೃದಯದಲ್ಲಿ ತ್ವಾಗಕ್ಕೆ ಹೊಂದಿಕೊಂಡೇ ಸ್ವಾರ್ಥವೂ ಇದೆ. ಸದ್ಗುಣದ ಭುಜಕ್ಕೆ ಭುಜ ಅನಿಸಿಕೊಂಡು ನಿಂತಿದೆ ದುರುಂಣ. ದುರ್ದಾಣವಿಲ್ಲದಿದ್ದರೆ ಸದ್ಗುಣಕ್ಕೆ ಬೆಲೆಯಿಲ್ಲ... ರಂಗ ಆಪಕಾರ ಮಾಡಿರದಿದ್ದರೆ ಕುಲಕ್ಕಿಂತಿಯವರ. ಖಪಕಾರದ ಖಪಯೋಗ ವಿರುತ್ತಿರಲಿಲ್ಲ.

ರಂಗನನ್ನು ನಾನು ತುಂಬ ಹಳೆದೆ.... ಇನ್ನು ಕೂಡ ಮನದ ಸ್ಥಿರೀಯನುಷ್ಯ ಸ್ವಭಾವಕ್ಕನುಸರಿಸಿ ಆಳಿದಾಗ ಹಳೆಯುವೆ. ಆದರೆ ಆದು ತಪ್ಪ ಎನ್ನುವದರ ಅರಿವು ನನಗಾಗಿದೆ.

ರಂಗ ಒಬ್ಬ ವ್ಯಕ್ತಿ. ಅವನೆಂತಹಕೇರೇ ಹಲವರು. ಈ ಜಗದಲ್ಲಿ. ಅಂತಹ ರಲ್ಲಿ ಮಾಡುವರಾಯರ ಪತ್ತಿಯೂ ಒಬ್ಬಳಿರಬಹುದು.

ಆದರೂ ಅವಳು ಹಾಗಿರಬಾರದು....ಹಾಗಿರಬಾರದಿತ್ತು ಎನ್ನುತ್ತದೆ. ಅದು ಮನುಷ್ಯನ ಶುಧ್ಯ ಬುದ್ಧಿಯ, ಶುಧ್ಯ ತ್ವದಯದ ಸ್ವರ...

ಅವಳು ಹಾಗಿರಬಾರದು.....ಹಾಗಿರಬಾರದಿತ್ತು ನಿಜ.....ಅವಳು ಹಾಗಿರದಿದ್ದರೇ...ನಾನು ಇಂದು...ಇನ್ನೆಲ್ಲಿಯೋ .. ಅಥವಾ ಅದಾವ ನರಕ ದಲ್ಲಿಯೋ ಕೊಳೆಯುತ್ತಿರಬಹುದಾಗಿತ್ತು

ಹಾಗಿದ್ದರೇ.....ಒಬ್ಬರ ಕೆಡಕೆನಿಂದಲೇ ಇನ್ನೊಬ್ಬರ ಕಲ್ಪಣವಾಗ ಬೇಕೇ....? ಇದುನೇ ಮನುಷ್ಯರ ಬಯಕೆಯೇ....? ಇಂತಹ ಬಯಕೆಯಿಂದ ಕಲ್ಪಣವಾದವರಿಗೆ ಸುಖವೆನ್ನಿಸಿದರೂ ಕೆಡಕೆನಲ್ಲಿ ಕೊಳೆಯುವವರ ಅವನ್ನೇ ಏನು....? ಅವರ ಭವಿತವ್ಯವೇನು...?

ಇನ್ನೊಬ್ಬರಿಗೆ ಕೆಡಕಾಗಿ ನನಗೆ ಕಲ್ಪಣವಾಗಲಿ ಎನ್ನುವ ಬಯಕೆ ಕೇಳು....ಅಷ್ಟೇ ಅಲ್ಲ... ಪಾಪ. ಅಂತಹ ಬಯಕೆ ನನ್ನಲ್ಲಿಲ್ಲ. ಆದರೆ ಬಯಕೆ ಅಂತಹ ಪರಿಸ್ಥಿತಿ ಒದಗಿಸಾಗ ನಾನು ಮಾಡಬೇಕಾದರೂ ಏನು....?... ಅಲ್ಲದೆ ಅವಳಿಗೆ ಕೆಡಕಾಗಿ ನನ್ನ ಕಲ್ಪಣವಾಗಿಲ್ಲ ಆದರೆ ಅವಳು ಕೆಟ್ಟಿರುವಳಿಂದು ನನ್ನ ಕಲ್ಪಣವಾಗಿದೆ....

ನನ್ನ ಕಲ್ಪಣವಾಗಲಿ ಎಂಬ ಬಯಕೆ ಇಚ್ಛಿ ನನ್ನಲ್ಲಿದೆ. ಆದರೆ ಅದಕ್ಕಾಗಿ ಇನ್ನೊಬ್ಬರ ಕತ್ತು ಮಾರಿಯುವ ಇಚ್ಛಿ ನನ್ನಲ್ಲಿಲ್ಲ.

ಆದರೆ ಹೀಗಾಗುವದೇಕೇ....?

‘ ಪೂರ್ವಜನ್ಮದ ಕರ್ಮವೇ ಇದಕ್ಕೆ ಉತ್ತರ....?’

“ನನ್ನ ಪೂರ್ವಜನ್ಮದ ಪಾಪ ಎಂದು ಉಸಿಗರಿಯುವದಕ್ಕಿಂತ ಅದನ್ನು ಕಳೆದುಕೊಳ್ಳಲು ಪಾಪವನ್ನು ಪುಣ್ಯದಲ್ಲಿ ಪರಿವರ್ತಿಸಲು ಮನುಷ್ಯರು ಪ್ರಯುಶಿಸುವದಿಲ್ಲವೇಕೇ....? ಪ್ರಯುಶಿಸಿದರೂ ಸಾಧ್ಯವಾಗಲಿಕ್ಕಿಲ್ಲವೇ....? ‘ ಪ್ರಯುಶ್ವಾದಿಂದ ಪರಮೇಶ್ವರ ದೋರೆಯುತ್ತಾನೆ’ ಎಂದು ಹೇಳಬಾಯಿಲ್ಲವೇ....?

ಪ್ರಯತ್ನಕ್ಕೆ ಯಶದೊರೆಯ ಬೇಕಾದರೆ ಪ್ರಯತ್ನದಲ್ಲಿ ಪರಿಪೂರ್ಣತೆ ಇರಬೇಕು....ಪ್ರಯತ್ನ ಸುತ್ತು ಕಡೆಯಿಂದಲೂ ಇರಬೇಕು... ನಿನಗೆ ಒಳ್ಳೆಯ

ದಾಗಬೇಕೆಂದು ಇಚ್ಛೆ ನನ್ನಲ್ಲಿದ್ದಾಗ ನಿನ್ನಲ್ಲಿ ಕೂಡ ಒಳ್ಳೆಯದನ್ನು ಮಾಡಿ ಕೊಳ್ಳಬೇಕೆಂಬ ಇಚ್ಛೆ ಇರಬೇಕು. ಅಂದರೇನೇ ಪ್ರಯತ್ನಕ್ಕೆ ಯಶಸ್ವಿ... ಇಲ್ಲದಿದ್ದರೆ ಪ್ರಯತ್ನ ನಿಷ್ಪಲ....” ಎಂದು ಕಾಮಿನಿ ಹೇಳುವಳು.

ಬೇಕು-ಬೇಡಗಳಿರಡೂ ಎರಡು ಬಲಷ್ಟು ಟಿಗರಿನಂತೆ ತಿಕಾಳಿಟ್ವಾಡ ಶೋಡಗಿದರೆ ಗೆಲವನ್ನು ನಿರ್ಣಯಿಸುವದು ಕರಿಣವಾದರೂ ಹಾನಿ ಮಾತ್ರ ಎರಡಕ್ಕೂ; ಎರಡೂ ಹತಬಿಲವಾಗುವವು. ಕೊನೆಗೆ ಸೇಲಕ್ಕುರುಳುವವು.... ‘ಒಳ್ಳೆಯದನ್ನು ಮಾಡಬೇಕು’ ಎನ್ನುವದು ಮನುಷ್ಯನ ಹೈದರಾದಲ್ಲಡಗಿದ ಸತ್ಯ. ಆ ಸತ್ಯವಿಲ್ಲದ ವ್ಯಕ್ತಿ ವಿರಳ. ಅದರಂತೆ ತನಗೆ ಒಳ್ಳೆಯದಾಗಬೇಕು’ ಎನ್ನುವದೂ ಮನುಷ್ಯನ ಆಶೀ— ದುರಾಶಿ. ಆದರೆ ‘ಒಳ್ಳೆಯ ದಾವುದು ?’ ಎನ್ನುವದನ್ನು ನಿರ್ಣಯಿಸುವದು ಕರಿಣ. ಒಳ್ಳೆಯದನ್ನು ಮಾಡಬೇಕು ಎನ್ನುವವನು ‘ಒಳ್ಳೆಯದರ’ ದೃಷ್ಟಿಕೊನೆ ತನಗೆ ಒಳ್ಳೆಯ ದಾಗಬೇಕು’ ಎನ್ನುವವರ ದೃಷ್ಟಿಕೊನೆಕ್ಕೆ ವಿರಾಧವಾಗಿದ್ದರೆ ಆಲಿಗೆ ಆರಂಭ ವಾಗುವದು. ಬೇಕು-ಬೇಡಗಳ ಟಿಗರಿನ ತಿಕಾಳಿಟ್ವ.... ಕೊನೆಗೆ.... ಎರಡೂ ನಿರ್ಬಲವಾಗುವವು....

....ಅದರಿಂದ ಲಾಭ ಯಾರಿಗೆ....? ‘ಒಳ್ಳೆಯದಾಗಬೇಕು’ ಎನ್ನು ವವರಲ್ಲಿ.... ನಿರುತ್ವಹಿ... ಏಕೆಂದರೆ ತನಗೆ ‘ಒಳ್ಳೆಯದು’ ಕಂಡದ್ದು ಬೇಡ ವಾಗಿದೆ.... ತಾನು ಒಳ್ಳೆಯದಾಗಲಿ ಎನ್ನುವವರಿಗೆ....

....‘ಒಳ್ಳೆಯದಾಗಬೇಕು’ ಎನ್ನುವವರಲ್ಲಿ ದೈತ್ಯ. ಏಕೆಂದರೆ ತನಗೆ ಸರಿಕಂಡದ್ದು ಇವರಿಗೆ ಹಿಡಿಸುವದಿಲ್ಲ.... ತನ್ನನ್ನು ಹಾಳು ಮಾಡಲು ಬರುತ್ತಾರೆ.... ಎಂದು....

ಇದರಿಂದ ಮುಕ್ತಿ ಹೇಗೆ....?” ?

“ಇದರಿಂದ ಮುಕ್ತಿಯೇ ಇಲ್ಲ.... ಮುಕ್ತಿಯಾಗುವದೇ ಆದರೆ ಮರಣ ದಿಂದ....” ಎಂದು ನಿರಾಶರಾದ ಮಾಥವರಾಯರು ಉಸಿಗರೆಯುತ್ತಾರೆ.

ಆದರೆ ಮರಣದಿಂದ ಕೂಡ ಮುಕ್ತಿ ದೊರಕಲಾರದು ಎನ್ನುವದನ್ನು ಅವರು ಚಿಂತಿಸಿಲ್ಲ.

“ ಮರಣದಿಂದ ಮುಕ್ತಿ ಸಿದ್ಧನಿಗೆ....ಅಲ್ಲದೆ ಸಾಮಾನ್ಯರಿಗಲ್ಲ..... ಸಾಧಕನಿಗೂ ಅಲ್ಲ ... ತನ್ನ ಸಾವು ತನ್ನನ್ನು ಕಷ್ಟದಿಂದ ಮುಕ್ತ ಮಾಡಬಹುದೆನ್ನುವ ಭ್ರಮೆಯಿಂದ ಕಷ್ಟದಲ್ಲಿ ಜರ್ಜರಿತನಾದ ವ್ಯಕ್ತಿ ಸಾವಿಗೆ ಶರಣುಹೊಗುತ್ತಾನೆ.... ಅದು ಸಹಜವೂ ಅಹುದು ಅವನಿಗೆ.... ಏಕೆರಡರೆ ಅವನೇದುರು ಬೇರೆ ದಾರಿಗಳೇ ಇರುವದಿಲ್ಲ ಎಂದ್ಲೂ, ಆದರೆ ಅವನಿಗೆ ಕಾಣುವದಿಲ್ಲ. ಕಷ್ಟ ಪರಂಪರೆಯಲ್ಲಿ ಸಿಲುಕಿ ನಿಚಾರ ಶಕ್ತಿಯ ವೈನಿಧ್ಯವನ್ನೇ ಆತಕೆಳೆದುಕೊಂಡಿರುತ್ತಾನೆ....”

“....ಆದರೆ ಜನ್ಮ ತಾಳಿದ ವ್ಯಕ್ತಿ ವ್ಯಕ್ತಿಯಾಗಿಯೇ ಉಳಿದಿರುವದಿಲ್ಲ, ಆತೆನ ಮೊದಲುತ್ತಂದೆ ತಾಯಿಗಳು....ಅವನಿಗೆ ಹೊಂದಿಕೊಂಡವರು.... ಅವನ ಮುಂದೆ ಅವನ ಹೆಂಡರು... ಮಕ್ಕಳು. ಅವರಿಗೆ ಹೊಂದಿಕೊಂಡ ಸಂಸಾರ.... ಎಲ್ಲಿಂದಲೋ ಆರಂಭವಾಗಿ ಆನಂತ ದೂರದ ವರೆಗೆ ಹೀಗಿಯೇ ಮುಂದುವರಿಯುವದು ಈ ಸರಪಳಿ. ಆ ಸರಪಳಯಲ್ಲಿಯು ಒಂದು ಕಡಿ ಆತ.... ಅವನು....ಇದ್ದರೂ ಅಲ್ಲಿಯೇ ಸತ್ತರೂ ಅಲ್ಲಿಯೇ... ಸತ್ತವನನ್ನು ಸರಪಳಯಿಂದ ರಕ್ತಿ-ಹಿಗೆಯಲು ಸಾಧ್ಯವಿಲ್ಲ ... ಸಾಯಂವನ ಸತ್ತ ತಾನು ಈ ಕಷ್ಟದಿಂದ ಎಳೆದಾಟದಿಂದ ಮುಕ್ತಿ ಹೊಂದುವೇನೆಂದು ಭಾವಿಸಿದ್ದರೆ ಅದು ಶುಭ ತಪ್ಪು.... ಆತ ಸತ್ತನೆಂತರವೂ ಮತ್ತೆ ಆದೇ ಸರಪಳಯಲ್ಲಿಯು ಕೊರಡಿಯಾಗಿ ಆದೇ ಎಳೆದಾಟದಲ್ಲಿ ಸಿಕ್ಕು ಮತ್ತೆ ಪ್ರಾಜರನಾಗುವನು...” ಎಂದು ಕುಲಕರ್ಣಿಯಾಗಿ ವರು ಹೇಳುತ್ತಿರುವಾಗ—

“ಹಾಗ್ಯಾರೆ ಮುಕ್ತಿಯೇ ಇಲ್ಲವೇ....? ” ಏಂಬ ಪ್ರಶ್ನೆ ಸ್ವಾಭಾವಿಕ ಎಷ್ಟು ನಿಲ್ಲುವದು.

ಆದಕ್ಕೆ ಕುಲಕರ್ಣಿಯಾಗಿ ಉತ್ತರ “ ಇದೆ.... ಪ್ರಶ್ನೆ ಎಂದ ಹೇಳೆ ಆದಕ್ಕೆ ಉತ್ತರವಿದ್ದಿರಲೇಬೇಕು.... ಉತ್ತರವಿಲ್ಲದಿದ್ದ ಪ್ರಶ್ನೆಯೇ ಇಲ್ಲ.... ಮೊದಲು ಉದ್ದೇಶಿಸುವದು ಉತ್ತರ.... ಹಿಂದಿನಿಂದ ಆದರ ಹುಗುವಾಗಿ ಜನ್ಮ ತಾಳಿವದು ಪ್ರಶ್ನೆ... ಕೊನೆಗೆ ಲೀನವಾಗುವದು ಉತ್ತರದಲ್ಲಿ.... ಉತ್ತರ ಪ್ರಶ್ನೆಗಳ ಸಂಖಂಧ.... ದೇವ ಮನುಷ್ಯರಂತೆ....”

...“ಮಾಯೆಯಿಂದ ಮುಕ್ತರಾಗುವದರಲ್ಲಿಯೇ ಅಡಗಿದೆ ಮುಕ್ತ....”

ಕುಲಕರ್ಣಿಯವರು ಸಹಜವಾಗಿ ಅಂತಹ ಮಾತುಗಳನ್ನು ಹೇಳುತ್ತಾರೆ. ಅವರಿಗೆ ಅದು ಸಾಧ್ಯವೂ ಇರಬಹುದು. ಅಥವಾ ಇದೆ.ಅದರಿಂದ ಮಾಧವರಾಯಿರಿಂದ ಅದು ನಾಧ್ಯವೇ....?

‘ವಿಕಾಗಬಾರದು....?’ ಎನ್ನುವ ಪ್ರಶ್ನೆಗೆ—

‘ಅವರು ಕುಲಕರ್ಣಿಯವರಲ್ಲ’ ಎಂಬುದೇ ಉತ್ತರ.

ಹುಟ್ಟಿದ ಪಾರಣಿಗಳಲ್ಲಿ ದೇವರ ನುಕ್ಕಿಲು ಸಿಜ. ಮಕ್ಕಳಾದವರೆಲ್ಲ ತಂಡೆಯಂತೆ ದೇವರಾಗುವದಿಲ್ಲ ಇದು ಪ್ರೇತ್ಯಕ್ಕೆ ಕಂಡ, ಕಾಣಬ, ಕಾಣಲಿರುವ ಸತ್ಯ.

ಅದೇ ಸತ್ಯದ ಬೆಳಕಿನಲ್ಲಿ ನನ್ನನ್ನು ಮಾಧವಾಯಿರನ್ನು ನಾನು ಕಂಡುಕೊಳ್ಳಬೇಕಾಗಿದೆ.

ನಾನೇನಾಗಬಹುದು ಎನ್ನುವದನ್ನು ನೆನ್ನುಂದ ತಿಳಿಯಲು ಸಾಧ್ಯವಿಲ್ಲದಿದ್ದರೂ ನಾನೇಸಿರುವೆ ಎನ್ನುವದನ್ನು ನಾನು ಆರಿತಿರುವೆ. ಅಂತೇ ಒಂದು ದಾರಿ ಹಿಡಿದಿರುವೆ ನಾನು ಹಿಡಿದ ದಾರಿಯಿಂದಲೇ ನುಂದೇಸಾಗಬೇಕಾಗಿದೆ ನಾನು.

ಇದಲ್ಲದೆ ಬೇರೆ ದಾರಿಯೇ ಇದ್ದಿರಲಿಲ್ಲವೇ?

ಅದಕ್ಕೆ ಉತ್ತರ ‘ಇಲ್ಲ’ ಎಂದಲ್ಲಿ ಇದ್ದವು ಹಲವಾರು ದಾರಿಗಳು. ಅದರಿಂದ ಒಬ್ಬನೇ ಒಬ್ಬ ಹಲವು ದಾರಿಗಳನ್ನು ಒಂದೇ ಶಾಲದಲ್ಲಿ ಹಿಡಿಯಲು ಹೇಗೆ ಸಾಧ್ಯ....? ಅಂತೆಯೇ ಸರಿಕಂಡ ದಾರಿಯಲ್ಲದಿದ್ದರೂ ಸಿಕ್ಕ ದಾರಿ ಎಂದು ದಾರಿ ಹಿಡಿದಿರುವೆ.

“ಹಿಡಿದ ದಾರಿಯನ್ನೇ ಸೆರಿ ನೊಡಿಕೊಂಡು ನುಂಡೆ ಸಾಗಬೇಕು.... ಅದುವೇ ನಿಜವಾದ ದಾರಿ...” ಎಂದು ಕುಲಕರ್ಣಿಯವರು ಹೇಳಿದ್ದಾರೆ.

ನಾನು ಕೂಡ ಅದನ್ನೇ ನಂಬಿ ಅದೇ ದಾರಿ ನನ್ನ ದಾರಿ ಎಂದು ಸಾಗುತ್ತಿದ್ದೇನೆ. ಮಾಧವರಾಯಿರೂಡನೆ ಈ ಸಂಸಾರದಲ್ಲಿ.... ಸಂಸಾರಿಯಾಗಿ.

“ಸಂಸಾರದಲ್ಲಿ ಜನ್ಮ ತಾಳಿದ ಮೇಲೆ ಸಂಸಾರಿಯಾಗಲೇಬೇಕು”

ಯಾರಿಗೆ ಸಂಸಾರ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿದೆ... ಯಾರಿಗೆ ಹನೆಯಂತೆ ಆಕಾಶ ಪ್ರಧಿ

ಯನ್ನೇ ವ್ಯಾಪಿಸಿದೆ....” ಸಂಸಾರ ಯಾರಿಗೂ ಬಿಟ್ಟುಲ್ಲ. ಅದು ಬಿಡುವದೂ ಇಲ್ಲ....”

ಕಾಮಿನಿಯ ಮಾತ್ರ ನನಗೂ ನಿಜವೇನ್ನಿಸುತ್ತದೆ. ಆವಳು “ಸಂಸಾರ ವೆಂದರೆ ನೀರು” ಎಂದು ಹೇಳುತ್ತಾಳೆ.

“ ಸುಮಿತ್ರಾ.... ಸಂಸಾರವೆಂದರೆ ನೀರು.... ನೀರಿಲ್ಲದೆ ಯಾವ ಪ್ರಾಣಿಯೂ ಬದುಕೊರ.... ಯಾರು ನೀರನ್ನು ಮಣಿನ ಕೊಡದಲ್ಲಿ ತುಂಬಿ ಡುತ್ತಾರೆ. ಯಾರು ಆದಕ್ಕೆ ಬಂಗಾರದ ಹೂಜಿಯನ್ನು ಮಾಡಿಸುತ್ತಾರೆ.... ಕೆಲವರು ಕಾಜಿನ ಪಾಶ್ಚಯಲ್ಲಿ ಸರ್ವರಿಗೂ ಕಾಣುವಂತೆ ಇಡುತ್ತಾರೆ.... ಆದರೆ... ಯಾರೂ ಅದಿಲ್ಲದೆ ಇಲ್ಲ....”

“.... ಅನ್ನವಿಲ್ಲದೆ ಬಂದೇರಿದು ವಾರ ಕಳಿಯಬಹುದು.... ಆದರೆ ನೀರಿಲ್ಲದೆ ಕಳಿಯಬಹುದು ಸಾಧ್ಯವಿಲ್ಲ.... ಸುಮಿತ್ರಾ... ‘ನೀರುಪ್ರಾಣ...ದೇವರು’.... ಎಂದೂ ಹೇಳುವರು.... ನೀರು ಕುಡಿಯಲು ಬೇಕು... ದೇಹ ಶೋಷಿಯಲೂ ಬೇಕು... ನೀರಿನಿಂದಲೇ ಬದುಕು.... ನೀರಿನಿಂದಲೇ ಬಾಳು.... ಸಂಸಾರವೂ ನೀರಿನಂತೆಯೇ... ಬೇಕಾಗಲಿ ಬೇಡವಾಗಲಿ ಸಂಸಾರ ಮಾತ್ರ ಆವರಣನ್ನು ಹಿಡಿದಿದೆ ನೀರಿನಂತೆ. ದೇಹಕ್ಕೆ ಅಂಟಿದ ನೀರನ್ನು ಆದೆನ್ನು ಒರಿಸಿಕೊಂಡರೂ ಹೊಟ್ಟಿಯಲ್ಲಿಯ ನೀರನ್ನು ಒರಿಸಿ ಒಣಗಿಸಲು ಸಾಧ್ಯವೇ?.... ಹಾಗೆಯೇ ಸಂಸಾರ....”

“...ಆದರೆ ನೀರು ಆವಶ್ಯಕವೆಂದು ತುಂಬಿ ಇಟ್ಟಿಕೊಂಡರೆ ಕೆಟ್ಟು ಹೊಗುವಂತೆ— ಸಂಸಾರವೂ ಬಿಡದ್ದು ಎಂದು ಅದನ್ನೇ ಅಪ್ಪಿಕೊಂಡರೆ ಅಲ್ಲಿಯೂ ಕೆಡಕು ತಪ್ಪಿದಲ್ಲ.... ತುಂಬಿಟ್ಟು ನೀರು ಕೊಳಳಿಯಾಗುವಂತೆ ಸಂಸಾರಕ್ಕೆ ಬಿಗಿದಪ್ಪಿಕೊಂಡರೆ ಅದು ಕೊಳಳಿಯಾಗಿ ವಲ್ಲವನ್ನೂ ಹೇಸಿ ಮಾಡುತ್ತಾದೆ...”

ಎಂದು ಕಾಮಿನಿ ಹೇಳುವಾಗ ‘ಅಹುದು....’ ಸಂಸಾರವನ್ನು ಬಿಗಿದಪ್ಪಿಕೊಳ್ಳಬಾರದು’ ಎಂದು ಅನ್ನಿಸುತ್ತದೆ.... ಕುಡಿಯುವ ನೀರನ್ನು ನಿತ್ಯ ತುಂಬಿಟ್ಟು ಉಪಯೋಗಿಸುವಂತೆ ಸಂಸಾರದಲ್ಲಿಕೂಡ ನಿತ್ಯ ನೂತನತೆಯನ್ನು ನಿರ್ಮಿಸಿಕೊಳ್ಳಬೇಕು.... ನಿತ್ಯ ನೂತನತೆಯ ಎಂದಾಗ ದಿನಕೊಂಡು ಸಂಸಾರ

ಸ್ತಾಪಿಸುವದೆಲ್ಲ....ಇದ್ದುದನ್ನು ಕೊಳೆಯಾಗದಂತೆ ನೋಡುವದು. ಅದೆರಲ್ಲಿ ಯಾವ ತರದ ಕಿಲ್ಕಿಷ್ಟ ಸೇರದಂತೆ ಕಾಯುವದು....ಹತ್ತಿದ ಕೊಳೆಯನ್ನು ತೋಳಿದು ಹಾಕುವದು.

...ಸಂಸಾರ ಹೆಸನ್ನುಖಿದಿಂದ ಇರುವದು...ಹೆಸನ್ನುಖಿದಿಂದ ಇರಿಸುವದು....

ಎಲ್ಲರ ಸಂಸಾರವೂ ಹೆಸನ್ನುಖಿದಿಂದ ಬಾಳತೊಡಗಿದರೆ.....? ಎಲ್ಲರ ಸಂಸಾರವನ್ನೂ ಹೆಸನ್ನುಖಿದಿಂದ ಬಾಳಸಲು ಸ್ವಯಂತ್ರ ಮಾಡಿದರೆ...?

“ನೇರಿ ಹೊರೆಯವರನ್ನು ಪ್ರೀತಿಸು” ಎಂದು ಎಲ್ಲರೂ ಹೇಳುತ್ತಾರೆ. ...ಪ್ರೀತಿಸುವವ ನೇರಿ ಹೊರೆಯವ. ಪ್ರೀತಿಸಿಕೊಳ್ಳುವವವ ನೇರಿಹೊರೆಯವ....ಅಲ್ಲವೇ....?

ಇದನ್ನು ತಿಳಿದು ನಡೆದರೆ.... ಇದನ್ನು ಆರಿತುಕೊಂಡು ಬಾಳದರೆ ಯಾರೂ ಯಾರ ಹೈರಿಗಳಾಗಿ ಬಾಳುವದಿಲ್ಲ.

ಈ ವಿಷಯವನ್ನು ಆರಿತುಕೊಂಡಿದ್ದರೆ ಮಾಧವರಾಯರ ಪತ್ತಿಮಾಧವರಾಯರನ್ನು ದೂಡುತ್ತಿರಲಿಲ್ಲ....ಮಾಧವರಾಯರೂ ದುಃಖಿಯಾಗಿ “ನನ್ನ ಪ್ರಾರ್ಥಣೆ ಜನ್ಮದ ವಾನೆ” ಎಂದು ಉಸಿಗರೆಯುತ್ತಿರಲಿಲ್ಲ.

ಅವಳು ಆರಿತುಕೊಂಡಿಲ್ಲ. ಅಂತೆಯೇ ಮಾಧವರಾಯರಿಗೆ ಉಸಿಗರೆಯದೆ ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ.

“ಬೇರೆ ಏನನ್ನೂ ಮಾಡಲೂ ಸಾಧ್ಯವಿಲ್ಲ.... ಸಾಧ್ಯವಿದ್ದುದನ್ನೇಕ್ಕ ಮಾಡಿಯಾಯಿತು.... ಇದರಿಂದ ವಾರಾಗಲು ಒಂದೇ ಒಂದು ದಾರಿಯಿದೆ. ಅದೆಂದರೆ ಮರಣ...ನಾನ್ನಿ...ಅಲ್ಲವೇ....ಅವಳು” ಎಂದು ಮಾಧವರಾಯರು ಹೇಳಿದಾಗ ಅವರ ಮನಸ್ಸಲ್ಲಿ ಅಲ್ಲಿಷ್ಟೀಲ ಕಲೆಷ್ಟೀಲವೆಬ್ಬಿಸುವ ವಿಚಾರದ ರುಂಧುರೂಪಾವಾತದ ಅರಿಸು ಆಗುತ್ತದೆ.

ಗಂಡನು ಎಲ್ಲವನ್ನೂ ಸಹಿಸುತ್ತಾನೆ.... ಆದರೆ ಪತ್ತಿಯ....ವ್ಯಭಿಚಾರವನ್ನು ಸಹಿಸಲು ಸಾಧ್ಯವಿಲ್ಲ. ಎನ್ನುವದು ಮನದಟ್ಟಿಪ್ಪಣಿತ್ತದೆ....

ಗೌತಮ-ವೃತ್ತಿಯಿಂದ ಮುಷಿ.... ಪರಲೋಕದ ಸಾಧನೆಗಾಗಿ ಈ ಲೋಕದಲ್ಲಿ ವೈರಾಗ್ಯ ತಳೆದವ. ತಾಮಸತೆಗೆ ಅವನಲ್ಲಿ ಎಡೆಯಿಲ್ಲ. ಆದರೆ

ಅಂತಹ ವೈರಾಗಿ ಅಹಲ್ಯೆಗೆ ಶಾಪಕೊಟ್ಟಿ....

“ಶಿಲೇಯಾಗಿ ಬೀಳು...” ಎಂದು.

ವಾವ ಘಟಿಸಿದರೂ ಅಹಲ್ಯೆ ವಾಸಿಯಲ್ಲ... ದೋಷ ಅವಳಿಂದಾದರೂ ಅವಳು ನಿದೊರ್ಮಿ.

ಆದರೆ ತಾಮುಖಕ್ಕೆಳಿದ ಸಾತ್ತಿಕತೆಯಲ್ಲಿ ವಿಚಾರಕ್ಕೆ ಆಸ್ತಿದವಿರಲಿಲ್ಲ. ಸಾತ್ತಿಕತೆಯನ್ನು ವಾದಾಕಾರಂತ ಮಾಡಿ ಆಳತೊಡಗಿತ್ತು ತಾಮುಖ ಥತ್ತಪತಿಯಾಗಿ.... ಕ್ಷೇಣಕಾಲ ಬುದ್ಧಿ ಭೃಂಶವಾಗಿತ್ತು... ಸನ್ಯಾಸಿಯು ಸಂಸಾರ ಕೂಪದಲ್ಲಿ ಕಾಲು ತೊಳೆಯುತ್ತಿದ್ದ. ವೈರಾಗ್ಯವನ್ನು ಸ್ವಾಧ್ಯ ಅಪ್ರಿಕೊಂಡಿತ್ತು. ಸರ್ವಸ್ವವನ್ನು ಮರೆಯಿಸುವಂತೆ...

ಗೌತಮನಂತೆ ಮಾಧವರಾಯರು ಯುಷಿಗಳಲ್ಲ. ಸಂಸಾರದಲ್ಲಿ ಸುಖ ದಿಂದಿರಬೇಕೆಂದು ಬೇಡಿ ಬಯಸಿ ಹುಡುಕಿ ವಿವಾಹವಾಗಿದ್ದರು ಸುಂದರಿಯನ್ನು.

ಇನ್ನೂರಿಗೂ ಸಿಕ್ಕುದೆ ಸುಂದರ ಯುವತಿ ತನ್ನವಳಾಗಿರುವಳು ಎಂಬ ಹೆಮ್ಮೆಯಲ್ಲಿರುವಾಗ ತನ್ನವಳಾಗಿದ್ದ ತರುಣ ತನ್ನವಳಾಗದೇ ಇನ್ನೊಬ್ಬರವಳು ಎನ್ನುವದರ ಅರಿವಾದರಿ...?

ಕೊಲ್ಲಬಹುದು.... ಸಾಯಬಹುದು... ಇಲ್ಲವೇ ಹುಚ್ಚಾಗಬಹುದು...

ಆದರೆ ಯಾವುದೂ ಆಗಲಿಲ್ಲ ...!

ಆದಕ್ಕೆ ಕಾರಣ ವೈರಾಗ್ಯವಲ್ಲ. ತಾಳ್ಳೆಯೂ ಅಲ್ಲ. ಹೇಡಿತನವ್ಯಾಂತಲ್ಲ.

“ನಾನು ಏನನ್ನೂ ಮಾಡಲು ಸರ್ವಧ್ಯನಿದ್ದೆ.... ಆದರೆ ಯಾವದನ್ನಾನ್ನು ಮಾಡಲಿಲ್ಲ. ಅವಳನ್ನು ಕಡಿದು ಹಾಕುವವ್ಯಾ ಕೋಪ ಅವಳ ವಿಚಾರ ಮಾಡಿದಾಗ ಮೂಡುತ್ತಿತ್ತು.... ಅವಳು.... ನನ್ನವಳಾಗಿಯೆ.... ಉಳಿದಿದ್ದರೆ... ಎನ್ನುವ ವಿಚಾರವೂ ಬರುತ್ತದೆ ಅವಳ ಸೂಂದರ್ಜು ನನ್ನ ಕಣ್ಣ ಕುಕ್ಕಿಸಿದಾಗ....”

“ಆದರೂ ನಾನು ಏನನ್ನೂ ಮಾಡಲಿಲ್ಲ...” ಎಂದು ಮಾಧವರಾಯರು ಹೇಳುತ್ತಾರೆ. ಕಣ್ಣಲ್ಲಿ ನಿರಾಶೆಯ ಭಾವ ತಂದು.

ಅವರ ಹಕ್ಕಿಯ ವಿನಯ ಹೇಳುವಾಗ ‘ನಾನು ಸುಂದರಿಯಲ್ಲ’ ಎಂದು ನನಗನ್ನಿಸುತ್ತದೆ. ಸುಂದರಿಯಲ್ಲಿದಿದ್ದರೂ ನನ್ನನ್ನ ಇವರು ಎಪ್ಪು ಮೆಚ್ಚಿ ಕೊಂಡಿರುವರಲ್ಲ ಎಂಬ ವಿಚಾರವೂ ಬರುತ್ತದೆ.... ಅವರು ಮೆಚ್ಚಿಕೊಂಡ ದ್ದನ್ನ ಮನದಲ್ಲಿ ತಂದರೆ ನಾನೂ ಸುಂದರಿ ಇದ್ದಿರಬಹುದೇ?...? ಎಂಬ ಗರ್ವವೂ ಕೆಲವೊಂದು ಅಂಶದಲ್ಲಿ ಚಿಕ್ಕ ಮೀನ ಚಿಣ್ಣನೇ ಆಗಸದೆಡಿಗೆ ಹಾರಿ ಪುನಹ ನೀರಿನಲ್ಲಿ ಮಾಯವಾಗುವಂತೆ ಮಾಡಿ ಮಾಯವಾಗುತ್ತದೆ.

ಅಂತಹದೇ ಯಾವದೋಂದು ಸಂದರ್ಭದಲ್ಲಿ ಅವರು “ಬಾಹ್ಯ ಸೌಂದರ್ಯಕ್ಕೆ ಮರುಳಾಗುತ್ತಾರೆ ಅಲ್ಲದೆ ಮೆಚ್ಚುವದಿಲ್ಲ... ಮೆಚ್ಚುವದು ಆಂತರಿಕ ಸೌಂದರ್ಯ. ಆದು ಹೈದರುದಲ್ಲಿದ್ದ ಅನಂತ ರೂಪದಲ್ಲಿ ಪ್ರಕಟವಾಗುತ್ತದೆ... ಕರುಣೆಯಲ್ಲಿ.... ದಯೆಯಲ್ಲಿ.... ಮಮತೆಯಲ್ಲಿ... ನಾಮಾಣಿಕತೆಯಲ್ಲಿ... ಆದರ್ಶದಲ್ಲಿ....” ಎಂದು ಹೇಳುತ್ತಾರೆ.

ನನ್ನ ಆನುಭವದ ಕೋಟಿಯ ಗೋಡೆಗೆ ಅವರ ಮಾತು ಅವರ ವಿಚಾರ ಅಪ್ಪಳಿಸಿ ಪ್ರತಿಧ್ವನಿಗೈಯುತ್ತದೆ.

“ಸೌಂದರ್ಯ ಹೈದರುದಲ್ಲಿದ್ದ ಅನಂತ ರೂಪದಲ್ಲಿ ಪ್ರಕಟವಾಗುತ್ತದೆ....” ಎಂದು.

ಯಾರು ಅಲ್ಲಗಳಿಯಬಹುದು ಇಂತಹ ವಿಚಾರವನ್ನು....?

ಮುಖದ ಮೇಲೆ ಕಟ್ಟಿಡವಿ ಬೆಳಿದ ಸತ್ಯ ಸಾಧುವಿನ ತತ್ವ ವಿನೇಜನೆಯಲ್ಲಿ ಸೌಂದರ್ಯ ಅಡಗಿಲ್ಲವೇ....?

ತಾಯಿಯ ಮಮತೆಯಲ್ಲಿ, ಅವರಣದಲ್ಲಿ ಸೌಂದರ್ಯ ಅಡಗಿಲ್ಲವೇ....? ಹಕ್ಕಿಯ ಪ್ರೇಮವೇ ಸೌಂದರ್ಯದ ವಲಯವಾಗಿ ಪಕಿಯನ್ನು ಬಂಧಿಸಿ ರುವದಿಲ್ಲವೇ.....? ತಾಗಿಯ ಆದರ್ಶದ ಸೌಂದರ್ಯವೇ ಸರ್ವರನ್ನೂ ಆಕರ್ಷಿಸುವದಿಲ್ಲವೇ...? ಮಹಾತ್ಮರ ದಯೆಯ ಸೌಂದರ್ಯವೇ ಸರ್ವರ ಮೇಲೆ ಅವೃತ ಸಿಂಚನ ಮಾಡುವದಿಲ್ಲವೇ...? ಕರುಣಾನಿಧಿಯ ಕರುಣೆ ಸೌಂದರ್ಯದ ಬ್ರಹ್ಮತ್ವಾರ್ಥವನ್ನು ತಳೆದಿರುವುದರಿಂದಲೇ ಅಲ್ಲವೇ ಸಮಸ್ತ ಪ್ರಾಣಿಗಳು ಇತನ ಕರುಣೆಯ ಸೌಂದರ್ಯವನ್ನು ಯಾಚಿಸುತ್ತಿರುವದು....?

ವಿಚಾರದ ಯಂತ್ರಕ್ಕೆ ತುಸು ತಪ್ಪಿದರೂ ಸಾಕು ತಡೆಯದೇ ಧೂನಿಸುತ್ತುದೀ... ಆದನ್ನು ತಡೆದು ನಿಲ್ಲಿಸುವದೂ ಕರಿಣ. ತಡೆಹಾಕಿದರೂ ಕೂಡ ತಡೆತಡೆದು ಮತ್ತೆ ಮತ್ತೆ ಧಾವಿಸುತ್ತಿದೆ ಚಿಕ್ಕ ಮಂಗುವಿನಂತೆ.

ಏನನ್ನೂ ವಿಚಾರ ಮಾಡದೆ ಗಳಣದೇತ್ತಿನಂತೆ ಸುತ್ತಿನಲ್ಲಿಯೇ ಸುತ್ತುತ್ತಿದೆ ತಂದೆ-ತಾಯಿಯ ಮನೆಯಲ್ಲಿದ್ದಾಗಿ.... ಕುಲಕಟ್ಟಿಯವರು ಜಗತ್ತನ್ನೇ ನಷ್ಟಿಸುವರು ನಿಲ್ಲಿಸಿ ‘ನೋಡು... ಏನೇನಿದೆ ಇಲ್ಲಿ.... ...’ ಎಂದು ಎಲ್ಲ ವನ್ನೂ ತೋರಿಸಿದರು.... ಕಾವಿನಿ ಸಾಧುವಿನ ಜವಮಾಲೆಯ ಜೊತೆಗೆ ಅಸಾಧುವಿನ ಇನ್ನೊಂದು ರೂಪವನ್ನು ತೋರಿಸಿದಳು....

ಏನೇನಿದೆ... ಜಗದಲ್ಲಿ....! ಎಲ್ಲವೂ ಇದೆ. ಏನು ಬೇಕೆನ್ನಿಸುವದೋ ಎಲ್ಲವೂ ಜಗದಲ್ಲಿದೆ. ಜಗದಲ್ಲಿದ್ದುದ್ದೆಲ್ಲವೂ ಬೇಕೆನ್ನಿಸುತ್ತದೆ— ಒಬ್ಬರಿಳಿಬಬ್ಬರಿಗೆ....

ಅದರೆ ಬೇಕೆನ್ನಿಸುವದು ಸಿಕ್ಕುವದು ಕೆಲಿಣ.

“ಶುದ್ಧ ಮನದಿಂದ ಬೇಡಿದರೆ ಬೇಡಿದ್ದು ಸಿಕ್ಕೇ ಸಿಗುವದು” ಎಂದು ಕುಲಕಟ್ಟಿಯವರು ಹೇಳಿದರೂ ಅದು ಶಾಮಿನಿಗೆ, ಮಾಧವರಾಯಿರಿಗೆ, ನನಗೆ ಸಿಕ್ಕಿತ್ತಲ್ಲಿ?

ಬೇಡುವ ನವ್ಯ ಮನಗಳು ಶುದ್ಧವಿರಲಿಲ್ಲವೇ....?

ಸುಂದರ ಪತ್ತಿ ತನ್ನವಾಗಬೇಕು ಎನ್ನುವ ಮಾಧವರಾಯಿರ ವಿಚಾರದಲ್ಲಿ ಅದೆಲ್ಲ ಅರುಧ್ರತೆ ಇದೆಯೇ....?

ಪತಿಯೋಂದಿಗೆ ಪ್ರಾಮಾಣಿಕರಿಯಿಂದ ಸಂಸಾರ ಮಾಡಬೇಕೆನ್ನುವ ಶಾಮಿನಿಯ ವಿಚಾರ ಆಶುದ್ಧವೇ....?

ಏಕೆ ಸಿಕ್ಕಲಿಲ್ಲ... ಆವರಿಗೆ... ಆವರ ಇಳ್ಳಿತಗಳು....?

ಏಕೆ...?

ಇದಕ್ಕೂ ಉತ್ತರ ಪೂರ್ವಜನ್ಮದ ಕರ್ಮವೇ....?

ಅದಕ್ಕೆ ಕುಲಕಟ್ಟಿಯವರು ಹೇಳುವದು—

“ಮನುಷ್ಯನ ಸತ್ಯಮರ್ಚಿ, ಸದ್ಗಂಧನಕ್ಕೆ ಸತ್ಯಯತ್ತಕ್ಕೆ ಕಾಯ್ಕೆಗಳಿದ್ದರೆ... ಅದಕ್ಕೆ ‘ಪೂರ್ವಜನ್ಮದ ಕರ್ಮ’ ಎನ್ನದೆ ವಿಧಿಯಿಲ್ಲ” ಎಂದು.

ಈ ಖತ್ತರ ಅನ್ಯ ಸಮಾಧಾನಕಾರಕವಾಗಿಲ್ಲ. ಆದರೆ ಅದನ್ನೂ ಸೇವಿದಿದ್ದರೆ ಅದಕ್ಕೆ ಬೇರೆ ಯಾವ ಉತ್ತರವೂ ಇಲ್ಲ. ಅಂತೆಯೇ ಮನುಷ್ಯ ತನ್ನಿಂದಾಗದ, ತನ್ನಿಂದ ಕ್ಯೊಡದ ಕಾರ್ಯಕ್ರಮ ‘ಪೂರ್ವಜನ್ಮದ ಕರ್ಮ... ಪೂರ್ವ ಜನ್ಮದ ವಾಪ’ ಎಂದು ಹೇಳಿ ನಿಟ್ಟಿಸಿರು ಇಂತ್ತನೇ.

ಮಾಧವರಾಯರು ಕೂಡ ಮಾಡಿದ್ದ ಅದನ್ನೇ—

“ಯಾವುದು ನನ್ನಿಂದ ಆಗಲಾರದೋ ಆದಕ್ಕಾಗಿ ಬಾಳುವ ಜನ್ಮನನ್ನು ಮಣ್ಣ ಮಾಡುವದರಲ್ಲಿ ಯಾವ ಲಾಭವು ಅಡಗಿದೆ....? ಎಲ್ಲವೂ ಪೂರ್ವ ಜನ್ಮದ ಕರ್ಮ” ಎಂದು ನಿರಾಶೀಯಿಂದು ಹೇಳುವಾಗ.... ‘ಇವರು ಎಲ್ಲ ಪ್ರಯತ್ನವನ್ನೂ ಮಾಡಿರಲೇಬೇಕು’ ಎನ್ನುವದು ಮನದಟ್ಟಿಗೆ ಗುತ್ತಿದೆ.

ಅವರ ಬಗ್ಗೆ ಕಾಮಿನಿ ಕೂಡ “ಸುಮಿತ್ರಾ.....ಗಂಡಸರನ್ನ ನಾನು ದೈಹಿಕಸುತ್ತಿದ್ದೆ; ಆದರೆ ವ್ಯಕ್ತಿಗಳನ್ನುಲ್ಲ....ಮಾಧವರಾಯರಿಗಾಗಿ....ನಿಜಕ್ಕಾನು ನಾನು ದೈಹಿಯಾಗಬೇಕಿತ್ತು.....ಆದರೆ ಆವರಿಗಾಗಿ ನನ್ನಲ್ಲಿ ಕೋವ ಮಂಡಲಿಲ್ಲ; ಕರುವಿ ಎನ್ನಿಸಿತು. ಅವರ ವಿಚಾರ ಹೇಳಿದಾಗ....ತನ್ನೊಬ್ಬ ಸಾವಿರ ವರುಷದ ಸ್ವೇಧಿತನೆದುರು ಹೇಳುವ ರೀತಿಯಲ್ಲಿ ಅವರು ತನ್ನ ಕರ್ತೀಯನ್ನು ನನ್ನೆಡುರು ಹೇಳಿದಾಗ ‘ಅಯ್ಯಾ....ವಾಪ’ ಎನ್ನಿಸಿತು...”

“....ಸಜ್ಜನೆಲೆಗಿ ಈ ಜಗದಲ್ಲಿ ಬೇಲೆಯಲ್ಲ.’ ಇಲ್ಲಿ ಬಾಳ ಬೇಕಾದರೆ... ದುಷ್ಪ ಶಕ್ತಿಯ ದುಷ್ಪವಿಚಾರದ ಗಂಟು ಕ್ಯೇಯಲ್ಲಿರಬೇಕು’ ಎಂದೂ ಅನ್ನಿಸಿತು.....”

“...ಸುಂದರನಾದ ಸಜ್ಜನನಾದ ಪತಿ ದೊರಕಬೇಕು. ಎನ್ನುವ ಸ್ತ್ರೀ ಮನೋಭಾವಕ್ಕೂ ಒಳ್ಳೆಯ ಸೌಂದರ್ಯವತ್ತಿಯಾದ, ಸುಸೀಲ ಪತ್ನಿ ದೊರೆ ಯಬೇಕು ಎನ್ನುವ ಪುರುಷ ಭಾವಕ್ಕೂ ಯಾವ ಅಂತರವೂ ಇಲ್ಲ. ಅಂತೆಯೇ ನಾನು ಮಾಧವರಾಯರಾಗ ವಿಚಾರ ಮಾಡಿದಾಗ ಅವರ ಪತ್ನಿಯ ಆಚರಣೆ ತಪ್ಪ ಎನ್ನಿಸುತ್ತಿದೆ....”

“.....ದೈಹಿಕ ಸುಖದ ಅವಶ್ಯಕತೆ ಎಲ್ಲಿರಿಗೂ ಇದೆ. ಆದಕ್ಕಾಗಿ ಯಾರನ್ನೂ ದೂಡಿ ಎಂದು ಹೇಳಲು ನಾಧ್ಯನಿಲ್ಲ...ಆದರೆ....ದೈಹಿಕ ಸುಖ

ವೇಂದರೆ ಸ್ವಚ್ಛಂಥ ಷ್ಟೃತಿಯಲ್ಲ...” ಇದನ್ನು ಅವರ ಪಶ್ಚಿಮ ಅರಿತು ನಡೆದಿದ್ದರೇ ಇಂದು ಮಾಧವರಾಯರು ಹುಳಿಗಳಾಗುತ್ತಿರಲಿಲ್ಲ.... ‘ದೈಹಿಕ ಶುಖಿಯ ಅಶೀಯನ್ನು ಒತ್ತಿಟ್ಟು ಪತಿಯೊಡನೆ ಪತಿಪ್ರತೆ ಯಾಗಿ ಬಾಳಬೇಕು’ ಎಂದು ಹೇಳುವ ಸನಾತನ ಷ್ಟೃತಿ ನನ್ನಲ್ಲಿಲ್ಲ....ವತಿಷ್ಠತೆ ‘ಯಾಗಿರುವದೆಂದರೆ’ ಪತಿ ಎಂಬ ದೇಹದ ಗಂಡಿನೊಡನೆ ಒಂದೇ ಮನದಿಂದ ಸಂಸಾರ ಮಾಡುವದಲ್ಲ; ಪತಿ ಎನ್ನುವ ಹೈದರುದೊಂದಿಗೆ ಪಶ್ಚಿಮ ಹೈದರುವನ್ನು ಸಮರಸ ಮಾಡಿ ಜೀವನವನ್ನು ನಂದನವನ ಮಾಡುವದು....ದೈಹಿಕತೆಗೆ ಅಲ್ಲಿ ನಾನ್ನವೇ ಇಲ್ಲ. ಇದು ನನ್ನ ವಿಚಾರವೇ ಅಲ್ಲ. ಸರ್ವರೂ ಇವುಬೇಕಾದ ವಿಚಾರ.....”

“....ದೈಹಿಕ ವಾಸನೆಯೊಂದಿಗೆ ಮಾನಸಿಕ ಅಸ್ವಸ್ಥಿಯೂ ಸೇರಿದರೆ ಮನುಷ್ಯ ಮಧ್ಯ ಸೇವಿಸಿದ ಮಂಗನಾಗುತ್ತಾನೆ....”

“....ಅಂತಹದೇ ಅವಸ್ಥೆ ಮಾಧವರಾಯರದಿತ್ತ....”

“....ಗಂಡಸು ಗಂಡಸಾಗಿ ಪೃಥಿವೀನ್ನು ಆಳುವ ಭಕ್ತಪತಿಯಾಗಬಹುದು....ಅದರೆ ಅವನನ್ನು ಸರಿಯಾದ ಮಾರ್ಗದಿಂದ ಮುಂದುವರಿಸುವ ದಕ್ಕೆ, ಅವನಿಗೆ ಉತ್ತಾಹ ತುಂಬುವದಕ್ಕೆ, ಅವನನ್ನು ಸರಿಯಾಗಿ ಸೋಡಿ ಕೊಳ್ಳುವದಕ್ಕೆ ಸ್ತ್ರೀ ಚೇಕು. ಸ್ತ್ರೀಯಿಲ್ಲದೆ ಇದು ಅಸಾಧ್ಯ....”

“... ಅಂತಹ ಸ್ತ್ರೀ ಹೈದರುದ ಕೊರತೆ ಮಾಧವರಾಯರಾಗಾದಾಗ... ಮಾಧವರಾಯರು ಚೇಳು ಕಡಿದ ಮಂಗನ ಅವಸ್ಥೆಗೆ ಇಳಿದರು....”

“....ಅವರಿಗೆ ಅಂತಹ ವೇಳೆಯಲ್ಲಿ ಸ್ತ್ರೀ ಹೈದರುದ ತಾಯಿಯಾಗುವ ಯೋಗ್ಯತೆ, ಹೈದರುವಿದ್ದ ಸ್ತ್ರೀಯ ಅವಶ್ಯಕತೆ ಇದ್ದಿತು...”

“ಹುಟ್ಟಿದಾಗ ತಾಯಿಯ ವೊಲೆ ಹಾಲಿಗಿಂತ ತಾಯಿಯ ಮನತೆಯೇ ಮಂಗುವನ್ನು ಬೆಳೆಸುವದು.... ವೊಲೆ ಹಾಲಿನ ಬದಲು ಬೇರೆ ಏನನ್ನೂ ಕೊಡಲು ಸಾಧ್ಯವಿದೆ. ಅದರೆ ಮನತೆಗೆ ಸರಿಯಾಗುವ ‘ಕವ’ ಆಗ್ಯಂಥ ಗೇಟೆ’ (Cow and gate) ಅನ್ನ ಇನ್ನೂ ಅಹಿತ್ಯದಲ್ಲಿ ಬಂದಿಲ್ಲ....ಬರುವದೂಜಲ್ಲ ವಯಸ್ಸಿಗೆ ಬರುವ ವರೆಗೆ ತಾಯಿಯ ‘ತಾಯಿ ಮಹಿಳೆ’ ವಯಸ್ಸಿಗೆ ಬಂದ ನಂತರ ಪಶ್ಚಿಮ ‘ತಾಯಿ ಮಹಿಳೆ’ ಯಿಂದಲೇ ಗಂಡಸು ಪುರುಷನಾಗಿ ಬಾಳುವನು.... ಅದಿಲ್ಲದ ಗಂಡಸು... ಕಾಡು ಪಾರಣಿ...”

“ತಾಯಿಯಿಲ್ಲದೆ ಬೇಕೆದ ಮಾಧವರಾಯಿಗೆ ಹಕ್ಕಿ ಬಂದ ನಂತರ ‘ತಾಯಿಯ ಮನತೆ’ ದೊರತಿದ್ದರೆ ಅವರೂ ಕೀರ್ತಿವಂತರಾಗಬಹುದಿತ್ತು. ಅದರಿ...?”

“...ಆದರೆ ಅದಕ್ಕೆ ಬದಲಾಗಿ....ಅವರ ಇದ್ದ ಹೈದರಾಯನ್ನು ಲಿಷ್ಟು ವಿಚ್ಛಿನ್ನನ್ನು ಮಾಡುವಂತಹ ಕ್ರಾರ ಅಸ್ತು ಅವರನ್ನು ಕೊರೆಯಹಕ್ಕಿತು, ಹಕ್ಕಿಯ ರೂಪದಲ್ಲಿ....”

“...ಪರ್ವತ ಶಿಖರದಿಂದ ಖರುಳದ ಕಲ್ಲಿನಂತೆ ಮಾಧವರಾಯರು ಭರದಿಂದ ಖರುಳತ್ತ ನಡೆದಿದ್ದರು ಅವರನ್ನು ತಡೆಯುವದಕ್ಕೆ ಶಕ್ತಿ ಬೇಕಿದ್ದಿತು. ಮೇಲಿನಿಂದ ಬರುವ ರಭಸದ ಆ ಫಾತವನ್ನು ತಡೆದುಕೊಳ್ಳಲು ವಂತಹ ಶಕ್ತಿ ಅವರನ್ನು ಕಡೆಯುವದಕ್ಕೆ ಬೇಕಿದ್ದಿತು.. ಆಗಲೇ....ನಾನು ನಿಷ್ಟ ಪರಿಚಯ ಮಾಡಿಕೊಟ್ಟೀ...”

“....ಸುಮಿತ್ರಾ....ಇದು ಪಾವವೇ....?”

“ ನಷ್ಟ ಸನಾತನಿ ಮನ ಹೇಳುತ್ತದೆ ನೀನು ಮಾಡಿದ್ದ ಪಾವ....” ಎಂದು....ಏಕೆಂದರೆ ಹಿನ್ದ ಸ್ತ್ರೀಯ ದೇಹ ವಿಕ್ರಯಕ್ಕೆ ನಾನು ಶಾರಣಾದೆ ಎಂದು....ಆದರೆ ಸ್ತ್ರೀಯ ‘ದೇಹ ವಿಕ್ರಯ’ವೆಂದರೇನು...?”

“ ಯಾವ ವಿಷಯವನ್ನು ಮುಖಲದ ವರಿಗೆ ವಿಚಾರ ಮಾಡಿದಲ್ಲಿ ಎಲ್ಲವೂ ಅಶ್ಲೀಲವೆನ್ನಿಸುತ್ತದೆ. ಸಂಸಾರವೆಂದರೂ ‘ದೇಹ ವಿಕ್ರಯ’ ವಲ್ಲವೇ.....?.... ಗಂಡು ಹೊಣ್ಣನ್ನು ಮನೆಗೆ ತರುವ ಉದ್ದೇಶವಾದರೂ ಏನು....?”

“ ತನ್ನ ಸಂಸಾರವನ್ನು ಬೆಳಸಲಿ ಎಂದಲ್ಲ... ತನ್ನನ್ನು ಸುಖದಿಂದಿದುವ ದಕ್ಕೆ- ತನ್ನ ಎಲ್ಲ ಆಶೀರ್ಣನ್ನು ಪೂರ್ಣಿಸುವದಕ್ಕೆಳ್ಳಂದು ಜೀವ ಇರಲಿ ಎಂದು....”

“...ಸುಮಿತ್ರಾ.... ಈ ಜಗದಲ್ಲಿ ಯಾರೂ ತ್ವಾಗಿಗಳಲ್ಲಿ... ಅದರಲ್ಲಿ ಗಂಡೆಸಂತೂ ಅತ್ಯಂತ ಸ್ತುಧಿ. ಸ್ತುಧಿದ ರಸದಿಂದ ಎರಕ ಹೊಯ್ದ ಮೂರ್ತಿ ಎಂದರೆ ಗಂಡಸು.... ಅಂತಹ ಗಂಡಸು ಎಂದಾದರೂ ಮಹಾ ಉದ್ದೇಶದಿಂದ ಎಲ್ಲಿಯೋ ಗೊತ್ತಿಲ್ಲದಲ್ಲಿ ಜನ್ಮ ತಾಳಿದ ಇನ್ನುರದೋ ಮಗ ಇನ್ನು ತಂದು ತನ್ನ ಮನೆಯ ಒಡತಿಯನ್ನು ಮಾಡಬಹುದೇ...? ...ಹೊಟ್ಟು

ಯಲ್ಲಿ ಹುಟ್ಟಿದ ಬೆನ್ನಿಗೆ ಬಿಡ್ಡ ಹೆಣ್ಣು ಮಗಳನ್ನು ದೂಡಿ ಕೊಡುವ ಕರ್ತೀರೆ ಜಾತಿಯದು....ಇಲ್ಲ... ನಾನು ಯಾರಿಗೂ ಕರ್ತೀರೆ ಮಾತು ಹೇಳಲಾರೆ.... ಶಿರುತ್ತಿರುಗಿ ನನಗಿ ಕುಲಕ್ರಿಯವರ ಉಪದೇಶ ನೇನಹಿಗೆ ಬರುತ್ತದೆ....”

“ ನೀವು ಯಾರನ್ನೂ ದೈಸಿಸಬೇಕಿರಿ....ಆನ್ಯಾಯ ಘಟಿಸುವದು ಸ್ವಾರ್ಥ, ಮನುಷ್ಯನವೇಲೇ ಅಧಿಕಾರ ನಡೆಯಿಸುವಾಗ ಆಶಿ ಮನುಷ್ಯನನ್ನು ಮುತ್ತಿದಾಗ....ದೈಸಿಸಲು ನೀವೂ ಆರಂಭಿಸಿದರೆ....ನೀವೂ ಸ್ವಾರ್ಥಿಗಳಾಗು ವಿರಿ....ಆಶಿಯೂ ನಿಮ್ಮನ್ನು ಮುತ್ತಿದೆ ಎನ್ನುವ....ಆರ್ಥಿಕಾಗುವದು..... ದೈಸಿ ನಿಸ್ವಾರ್ಥಿಗಳಲ್ಲಿ ಆಶಿ ತೊರೆದವರಲ್ಲಿ ಎಂದಿಗೂ ನೇಲಿಸದು....ಅಲ್ಲದೆ.... ದಂಡನು....ನೀಮ್ಮು ತಂದೆ....ನಿಮ್ಮ ತಮ್ಮ....ಆಣಿ....ಮಗ....”

ಎಂದು ಹೇಳಿದ ಕುಲಕ್ರಿಯವರ ವಿಚಾರ ಸಕ್ಕೆನ್ನೀಸಿ ಅಂದಿನಿಂದ ವಿಚಾರದಲ್ಲಿಯ ಕರ್ತೀರತ್ತಿಯನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿರುವೆ.... ಆದರೂ....ಅಭಿಪ್ರಾಯ....”

“....ಸುಮಿತ್ರಾ....ತಾಯಿಯಾಗುವ ಯೋಗ್ಯತೆಯಿದ್ದವಳೇ ಸ್ತೀಯಾಗಿ ಹುಟ್ಟುತ್ತಾಳಿ....ಅಂತಹ ಯೋಗ್ಯತೆ ನಿನ್ನಲ್ಲಿದೆ....ಎಲ್ಲರಲ್ಲಿಯೂ ಇರುತ್ತದೆ.... ಆದರೆ ಯಾವುದೋ ಒಂದು ಕಾರಣ ಬೊಕೆಯನ್ನು ಬೂದಿ ಮುಚ್ಚಿವಂತೆ ಅವರ ಕಾಯ್ದನವನ್ನು ಮುಚ್ಚಿರುತ್ತದೆ....ಬೂದಿ ಹೊರಿಸು ಹೊದರೆ....”

“....ಸುಮಿತ್ರಾ....ನಿನಗೂ ಆಧಾರವಿರಲಿಲ್ಲ.....ನನ್ನ ಆಧಾರವೆಂತಹೆದು....? ಅಂಶೇ ಎಲ್ಲವನ್ನೂ ವಿಚಾರಿಸಿ....ನಿನ್ನ-ಅವರ ಹೆಂಚಯ ವಾಡಿಸಿದೆ....”

“....ನೀನು ಕೊಸಿಸಬಹುದು . ಸುಮಿತ್ರಾ....ಅನೇಕ ತಪ್ಪಿ ಕೆಲಸ ಗಳನ್ನು ನಾನೂ ಮಾಡುತ್ತೇನೆ....ಇದೂ ಒಂದು ಅಂತಹದೇ ಎಂದು ತಿಳಿದುಕೊ....ತಪ್ಪಿದ್ದರೆ....ಕ್ಷಮಿಸು ...”

“....ಯಾರಿಗೂ ಕೆಡಕಾಗಬೇಕೆಂಬ ಭಾವನೆ ನಷ್ಟಲಿಲ್ಲ....”
ಎಂದು ಚಾಮಿನಿ ಹೇಳುವಾಗ ಅವಳ ಕಂಗಳಲ್ಲಿ ಅಶ್ವ ತುಂಬಿರುತ್ತವೆ....

ಅಗ್ಗ ನಷ್ಟ ಮನದಲ್ಲಿ ಪುಟಿದೇಳುವ “ ಕಾಮಿನಿ ನಷ್ಟನ್ನು ಮಾಂಡಿ ರಾಯಂಗೆ ಒಸ್ಸಿಸಿದಳೇಕೇ ? ” ಎನ್ನುವ ವಿಚಾರಕ್ಕೆ ಉತ್ತರವೂ ದೊರತಿತು.

“ ಸುಮಿತ್ರಾ....ನೀನಿಲ್ಲದಿದ್ದೆ ನಾನು ಹಾಳಾಗುತ್ತಿದ್ದೆ...” ಎಂದು ತಿರುತ್ತಿರುಗಿ ಹೇಳುವ ಮಾಧವರಾಯರ ಮಾತು ಕೂಡ ಅಸತ್ಯವೆಂದು ಅನ್ನ ಸುವಿಧಿ.

ನಾನು ಮಾಧವರಾಯರನ್ನು ತಡೆದಿನೆ...? ಹೇಗೆ...? ನನಗೆ ಅರಿ ವೀಲ್ಲದೆ ನನ್ನಿಂದಾದ ಕಾರ್ಯಕ್ರಾಗಿ ನಾನು ಧನ್ಯಳೊಂದುಕೊಳ್ಳಬಾರದು. ಆದರೆ ಕಾವಿನಿ ಹೇಳುವಂತೆ—

“ ತಾಯಿಯಾಗುವ ಯೋಗ್ಯತೆ ಇದ್ದವರಿಂದ ಸ್ತ್ರೀಯಾಗಿ ಹುಟ್ಟಿತ್ತಾ ಲೇ” ಎನ್ನುವದು ಅಸತ್ಯವ್ಯಾ ಇರಲಾರದು. ತಾಯಿ ಸತ್ತ ಮಗನನ್ನು ಜೋಪಾನ ಮಾಡುವ ಕಾರ್ಯ ತಂದೆಯಿಂದ ಅಸಾಧ್ಯ ಆತ ತಾಯಿಯ ಕೃದಯ ವನ್ನು ತನ್ನ ಕೃದಯಕ್ಕೆ ಹೊಂದಿಸಿಕೊಂಡರೂ ತಾಯಿಯಾಗಿ ಕಾರ್ಯಲಾರಿ... ಸ್ತ್ರೀ ಯಾವ ಕಷ್ಟವಿಲ್ಲದೆ ಆ ಕಾರ್ಯವನ್ನು ಸಹಜವಾಗಿ ಸೇರಬೇಂ ಶುವಳು... ಏಕೆಂದರೆ... ಅವಳು ತಾಯಿಯು

....ಅವಳು... ತಾಯಿಯು....

....ನಾನೂ ತಾಯಿ....ನನ್ನ ಕಾರ್ಯ ಸಲಹುವದು.... ಎಲ್ಲರನ್ನೂ ಸಲಹುದು.... ಮಾಧವರಾಯರನ್ನು ಕೂಡೆ....

ಅವರ ಹೆಣ ನನ್ನ ದೇಹವನ್ನು ಬಾಳಸಬಹುದು... ಆದರೆ ಆದೇ ಹೆಣ ಅವರನ್ನು ಅವರ ದೇಹವನ್ನು.... ಅವರ ಮನವನ್ನು ಹಂಚು ಮಾಡುವದು, ಧ್ವಂಸ ಮಾಡುವದು.... ಹೇಳ ಹೆಸರಿಲ್ಲದೆ ಉಧ್ವಸ್ಥ ಮಾಡುವದು....

ಸುಮಿತ್ರಾ.... ಹೆಣ ಅವುತ್ತವಲ್ಲ ವಿಷ..... ಹೆಣಕ್ಕೆ ದೊರೆಯದ್ದಿಲ್ಲ. ಆದರೆ ದೊರೆಯುವದೆಲ್ಲವೂ ದೊರೆತನಂತರ ವಿಷವಾಗುತ್ತದೆ..... ಅಧವಾ ದೊರೆತದ್ದೇ ವಿಷವಿರುತ್ತದೆ. ಆದೇ ವಿಷ ನನ್ನನ್ನು ಹಾಳುಮಾಡುವದರ ಲಿತ್ತು...

“....ನನ್ನ ಮನ ತುಂಬ ವಿಚಿತ್ರವಾಗಿತ್ತು... ಕೃದಯ ತುಂಬ ಶಾತರ ಗೊಂಡಿತ್ತು.

... ಕಬ್ಬಿಕರ ಕ್ಯಾರ್ಬಿಯ ತಾಯಿ ಕಳೆದುಕೊಂಡ ಕೆರುವಾಗಿದ್ದೆ ನಾನು. ... ಎಲ್ಲೆಲ್ಲಿಯೂ ಕಬ್ಬಿಕಲಿ ಕರೊರ ಕಂಗಳಿಂದ ನನ್ನನ್ನು ಎಳೆಯಾತ್ತಿತ್ತು....

ನಿಃಸಹಾಯನಾದ ನಾನು ತಡೆದದ್ದು ಅಕ್ಷಯ... ಭಾವಿಸಬೇಕೆಂದಾಗ.... ಕಾಮಿನಿಯ ಮಾತು... ನೇನುಗೇ ಬರುತ್ತಿದ್ದುವು.

“ ತಾಯಿಯಿಂದ... ಇದನ್ನೇ ಅಪೇಕ್ಷಿಸುವಿರಾ...”....”

“ ಅಯ್ಯೆ “ ಎನ್ನುತ್ತಿದ್ದೆ.... ವಿಚಾರದಿಂದ ಹುಂಚ್ಚನಾಗುತ್ತಿದ್ದೆ....”.... ಕಾಮದ ಕಂಗಳಿಗೆ ಕಂಡಲ್ಲಿಲ್ಲ.... ಕಾಮ ಕಾಣತ್ತಿತ್ತು ಕೇಕೆಹಾಕಿ ರುಣಿಯುವದು... ಅಂತಹ ಅವಸ್ಥೆಯಲ್ಲಿ ಅತ್ತ ಧಾವಿಸುತ್ತಿದ್ದೆ....”.... ಅಜ್ಞಾತ ಪ್ರಚಂಡ ಶಕ್ತಿ... ನನ್ನನ್ನು ಎಳಿದೊಯ್ಯತ್ತಿತ್ತು....” ತೀರ ಹತ್ತಿರ ಹೋಗುತ್ತಿದ್ದೆ.... ಹೆಣ್ಣಿನ ದೇಹವನ್ನು ಕಾಮದ ಕಂಗಳಿಂದ ಕಂಡಾಗ... ಇದು ನನಗಾಗಿಯೇ ಇದ್ದುದು.... ಎನ್ನಿಸುತ್ತಿತ್ತು. ತೀರ ಹತ್ತಿರ ಹೋಗುತ್ತಿದ್ದೆ.... ದೇಹದಿಂದ ಕಂಗಳು ಆ ದೇಹದ ಕಂಗಳತ್ತು ಸೆಳೆದಾಗ... ಅಲ್ಲಿ.... ಕಾಣವದೇನು....?”

“ ಕಾಮವಲ್ಲ, ದೀನತಿ... ನಿಃಸಹಾಯತೆ.... ನಿಬಂಧತೆ...”

“ ನನ್ನ ಕಂಗಳಿಗೆ ಆದೆಲ್ಲ ಕಾಣಬಾರದು....”

“ ಅದರೂ ಕಾಣತ್ತಿದ್ದುವು. ಕಾಮದ ಕಣ್ಣಿನಲ್ಲಿ ಅಂಜನ ಹಾಕಿ ಕೇಳುತ್ತಿದ್ದುವು... ಹೇಳುತ್ತಿದ್ದುವು.... ‘ನೋಡು ಇವಳನ್ನು.... ನಿನಗೆ ಇವಳ ದೇಹ ಬೀಕೇ...?’ ಲಿಗೆದುಕೊ... ಅದಕ್ಕೆ ಪ್ರತಿಫಲ.... ನೀನು ಕೊಡುವ ಹಣ.... ನಿನ್ನ ಹಣಕ್ಕೆ ಅವಳು ಕೊಡುವದು ದೇಹ...’”

“ ದೇಹ....! ಎಲ್ಲಬು ಮಾಂಸದ ಮುದ್ದಿಗೆ ತೊಗಲಿನ ಹೋದಿಕೆ ಇದ್ದು ದೇಹ...”

“ ಇಂತಹದೇ ಇದಕ್ಕೆ ಸುಂದರವಾದ ದೇಹ ಮನೆಯಲ್ಲಿದೆ... ಆದುನೆನ್ನದೆಂದು ಇದೆ. ನಾನು ತೆಂದ ದೇಹವದು... ನನ್ನ ಅನ್ನದಿಂದ ಬೆಳೆಯುವ ದೇಹವದು.... ಯಾವಾಗ ಬೇಡಿದರೂ ಸಿಕ್ಕುವ ದೇಹವದು...”

“ ನನಗೆ ಬೀಕಾಡುದು.... ದೇಹವೇ...?”

“ ನನಗೆ ದೇಹದಿಂದ ಶಾಂತಿ ಸಿಕ್ಕುವದಾದರೆ... ಇಲ್ಲಿಗೆ ಬರಬಾರದು... ಮನೆಯಲ್ಲಿಯೇ ಇದೆ...”

“....ಅಲ್ಲ....ಅಲ್ಲ....ಅಲ್ಲ....”

“....ನುವಿತ್ತಾ....ಹುಣ್ಣನಂತಾಗುತ್ತಿದ್ದೆ ... ಏನು ಮಾಡುವದಕ್ಕೂ ತಿಳಿಯದು...”

“ ಹುಣ್ಣನಂತೆ ಹೊರದುತ್ತಿದ್ದೆ. ಹೊತ್ತು ನೇಳಿ ಇಲ್ಲದೆ....ಯಾವುದು ಏನು....ಎಲ್ಲಿಗೆ ಎನ್ನುವದರೆ ಪರವೆಯಿಲ್ಲದೆ....”

“....ಕೆನ್ನೇಗೆ ಏಟು ಬಿದ್ದಾಗ ಪ್ರಜ್ಞೆ ಮಾಡುತ್ತದೆ. ಎಂದು ಹೇಳುವದು ಸುಳ್ಳಿಲ್ಲ. ಇಂಥಹದೇ ಒಂದು ನೇಳಿಯಲ್ಲಿ...ನಾನು ನೋಟಾರಿಗೆ ಸಿಕ್ಕು ಕಾಲು ನುರಿದುಕೊಂಡೆ.”

....ಅಲ್ಲಿ ಕಂಡಳು....ಆ ತಾಯಿ... ಕಾಮಿನಿ....

“ ಆವಳು ಕೇಳಿದಳು....”

“ ತಾಯಿಯಿಂದ....ಇದನ್ನೇ ಅಪೇಕ್ಷಿಸುವಿರಾ....? ಎಂದು...”

ಅಂದಿನಿಂದಹೇಣ್ಣುಗಳಲ್ಲಿ....ಅವರ ಕಂಗಳಲ್ಲಿ....ನಿರ್ಬಳತೆ ದಿನತೆ....ನಿಃಸಹಾಯತೆಯ ಜೊತೆಗೆ ಮತ್ತೊಂದು ಭಾವವನ್ನು ಕಾಣತೊಡಗಿದೆ....”

“....ಅಂದಿನಿಂದಂತೂ ಯಾವುದೂ ಬೇಡವಾಗಲೊಡಗಿತು ”

“ ಆದರೂ ದೀಹಕ್ಕೆ ಆಶೆ...ಆ ಆಶೆಯ ಕೈವರವಾಗಿ ಓಡುತ್ತಿದ್ದೆ....ಧಾವಿಸುತ್ತಿದ್ದೆ. ದೂರ....ದೂರ ಎಲ್ಲಿ ನನ್ನ ಒಳ್ಳೆಯ ನುನ ಸದ್ಭೂತಿ ಸುಳಿಯುವ ದಿಲ್ಲವೋ ಅಲ್ಲಿಯವರಿಗೆ...”

“...ಕೊನೆಯ ಸ್ವಾಂದಲ್ಲಿ....”

“ ತಾಯಿಯಿಂದ ಇದನ್ನೇ ಅಪೇಕ್ಷಿಸುವಿರಾ....? ” ಎನ್ನುವದು ನನ್ನ ಅಧಃಪತನಕ್ಕೆ ಅಡ್ಡಿಯಾಗುತ್ತಿತ್ತು ದೇವದೂತನಾಗಿ....”

“ ಮತ್ತೆ ವಿಚಾರಿಸುತ್ತಿದ್ದೆ...ನನಗೆ ಬೇಕಾದುದೇನು...? ”

ದೇಹ ತನಗೆ ಬೇಕಾದುದನ್ನು ಹೇಳುತ್ತಿತ್ತು....ಮನ ತನಗೆ ತಿಳಿದ ದ್ವಾನ್ನು ಹೇಳುತ್ತಿತ್ತು. ಎರಡೂ ವಿಚಾರಗಳ ಮಧ್ಯತಾಫ್ರೆ—”

“ ನನಗೆ ಬೇಕಾದವಲು....ಹಕ್ಕಿ....ಹೆಣ್ಣು ಅಲ್ಲಿ...”

“ ಯಾವ ಹೆಣ್ಣು ತಾಯಿಯಾಗಬಹುದು, ಅದರಿ ಪತ್ತಿಯಾಗಲಾರಳು. ಪತ್ತಿಯಾಗುವ ಕಾಯಿತುಂಬ ಕರಿಣ. ಅದಕ್ಕೆ ಯೋಗ್ಯತೆ ಬೇಕು...”

“....ದೊರಯಬಹುದೇ....?” ದೇಹ ಕೇಳುತ್ತಿತ್ತು.

“ಮನ ಉತ್ತರಿಸುತ್ತಿರಲ್ಲಿಲ್ಲ....ಇಂಥಕೆ ನೇಳಿಯಲ್ಲಿಯೇ ಕಾಮಿನಿಯು ನಿಮ್ಮ ವಿಚಾರ...ನಿಮ್ಮ ಕಡೆ ಹೇಳಿ “ನಿಮ್ಮ ಸಹಾಯ ಅವಳಿಗೆ ಅವಕ್ಷವಿದೆ” ಎಂದು ಹೇಳಿದಳು. ಕೊನೆಗೆ ಅವಳು....”

“ಅವಳು ಗೃಹಲಷ್ಟೆ ತ್ಯಾಗಲು ಯೋಗ್ಯಳು. ಅದರೆ ಅವಳ ದುದ್ದೀರ್ವ....” ಎಂದೂ ಉಗಿಗೆರಿದಳು....”

“ಅಗಲೇ ಮನಕ್ಕೆ ಅಶೇ...ದೇಹಕ್ಕೆ ದುರಾಶೇ....”

“ನಿಮ್ಮ ಪರಿಜಯವಾಗಿರದಿದ್ದರೆ....ನಾನು ತುಂಬ ದಿನ ಆದೇ ಅವಸ್ಥೆಯಲ್ಲಿ ತಡೆಯುತ್ತಿರಲ್ಲಿ. ದೇಹಕ್ಕೆ ಕಸವು ಹೆಚ್ಚು....ಉಪದೇಶ ಹಳೆಯ ದಾದಂತೆ ಶಕ್ತಿ ಕಳೆದುಕೊಳ್ಳುತ್ತದೆ. ಆಗ್ನೇ ದೇಹದ ಕಸವು ಚೆಳಿಯುತ್ತದೆ... ಒಂದು ದಿನ... ನಾನೂ....ದೇಹದೇಂದಿಗೆ....”

“ನೀವು....ನನ್ನನ್ನು ಬದುಕಿಸಿದಿರಿ....ಹಾಳಾಗುವವನ್ನು ತಡೆದಿರಿ....”

“ಈದೂ ನ್ಯಾಯವೇ...? ಪಾಪವಲ್ಲವೇ...?” ಎಂಬ ವಿಚಾರ ಉದ್ದೇಶ ಸುತ್ತುದೆ. ಆಗೆಲ್ಲ....ಮನಕ್ಕೆ ಸಮಾಧಾನ.... “ಇವಳು ನನ್ನ ಪತ್ತಿ....ಪತ್ತಿಯ ಜೊತೆಗೆ ಸಂಸಾರ ಪಾಪವಲ್ಲ...” ಎನ್ನುವದು....”

“ಇದು ಸರಿ ಎಂದು ನಿನಗನ್ನು ಸುವಿಳಿಲ್ಲವೇ....?”

ಎಂದು ಮಾಧವರಾಯರು ಕೇಳುತ್ತಾರೆ.

ಅವರು ಹೇಳುವದು ಸರಿ...ಯೋಗ್ಯ. ಎಂದು ನನಗೂ ಆನ್ನಿಸದೆ ಇಲ್ಲ. ಪತಿ ಪತ್ತಿಯರಾದವರು ಪತಿ ಪತ್ತಿಯರಂತೆಯೇ ಇರಬೇಕಿಲ್ಲವೇ....? ನಾನು ಮಾಧವರಾಯರ ಪತ್ತಿ....

ಹಾಗೆಲ್ಲ ಜನ ಹೇಳುವದಿಲ್ಲ. ಅದರೆ ನಾನು ಕೇಳಬೇಕಾದುದು ಜನವ ಷ್ಯಾಲ್. ಮಾಧವರಾಯರನ್ನು ಅವರೇ ಹೇಳುತ್ತಾರೆ ‘ನಾನು ಅವರ ಪತ್ತಿ’ ಎಂದು. ಅದ್ದರಿಂದ—

ನಾನು ಮಾಧವರಾಯರ ಪತ್ತಿ.

ಒಬ್ಬರ ಪಕ್ಷಿಯಾಗುವದರಿಂದ ಸ್ತ್ರೀಯ ಅಸ್ತಿತ್ವ ಆಳಿಯುತ್ತದೆ ಎಂದು ಕಾಮಿನಿ ಹೇಳಿದ್ದಳು. ಆದರೆ ನನ್ನ ವಿಚಾರದಲ್ಲಿ ‘ಅಸ್ತಿತ್ವ ಆಳಿಯುವದಿಲ್ಲ, ಉಂಟಾಗುತ್ತದೆ’

ಇಂದಿನ ವರೆಗೆ ನಾನೇನಿದ್ದೆ....? ನನಗೆ ಅಸ್ತಿತ್ವವೆಲ್ಲಿತ್ತು....? ನಿಜಕ್ಕೂ ವಿಚಾರ ಮಾಡಿದಲ್ಲಿ ತಂದೆಯ ಮಗಳಿಗೆ ಅಸ್ತಿತ್ವವೇ ಇಲ್ಲ. ಸ್ತ್ರೀಗೆ ಅಸ್ತಿತ್ವವೇ ಇದ್ದು ದಾದರೆ ಯಾರೊಬ್ಬರ ಪಕ್ಷಿಯಾದ ನಂತರ ಮಾತ್ರ:

ನಾನು ಮಾಧವರಾಯರ ಪಕ್ಷಿ. ಅದ್ದರಿಂದ ನನಗೂ ಅಸ್ತಿತ್ವ....

ಬೀದಿ ಸಾಲಾಗಲು ಹೊರಟಿ ನಾನು ಮನೆಯ ಬೆಳಕಾಡೆ....ಮಾಧವ ರಾಯರ ಮನೆಯ ಬೆಳಕಾಡೆ....

ಮನೆಯಿಂದ ಬೀದಿಗೂಡಲು ಹೊರಟಿ ಅವರೂ ಮತ್ತೆ ಮನೆ ಸೇರಿದರು.

“ಮನೆ ಎಂದರೆ ಇದು...ತಾಂತ್ರಿಯಿಂದ ಗುಡಿಸಿಲಲ್ಲಿ ನೀರು ಕುಡಿದಾ ದರೂ ಇರಬಹುದು. ನಾನೂ ಇರುವೆ. ಆದರಲ್ಲಿ ನನಗೆ ಸಮಾಧಾನವಿದೆ. ಅನಂದವಿದೆ. ಆದರೆ....

“ಆದರೆ....ಪ್ರೇಮವಿಲ್ಲದ ಮನವಿಲ್ಲದ ಭವ್ಯ ಮನೆಯಲ್ಲಿ ಒಂದು ಕ್ಷೇತ್ರ ಕೂಡ ಇರುವದಾಗದು. ಅದು ಮನೆಯಲ್ಲ ವೇಟಿ....ಪಲ್ಲಿಯ ವೇಟಿ .. ಅಲ್ಲಿ ಕುಳಿತವರೂ ವ್ಯಾಪಾರಿಗಳೂ ಬಂದವರೂ ವ್ಯಾಪಾರಿಗಳು.... ಯಾರಹಿತವನ್ನು ಯಾರಿಗೂ ಸಾಧಿಸುವದಿಲ್ಲ. ಎಲ್ಲರೂ ಒಬ್ಬರನ್ನು ಸೇಳಿದು ಹೆಚ್ಚು ಲಾಭಗಳಸ ಬೇಕೆನ್ನುವವರು....ನನ್ನ ಆ ಮನೆಕೂಡ ಅದೇ ಆಗಿದೆ...”

“....ಸುಮಿತ್ರಾ...ಇಲ್ಲಿ ನೀನಿರುವಿ .. ನಿನ್ನ ಹೃದಯವಿದೆ....ನನಗಾಗಿ ವಿಡಿಯುವ ನಿನ್ನ ಹೃದಯವಿದೆ....ಅಂತೆಯೇ ಸುಮಿತ್ರಾ....ಇಲ್ಲಿ ಎಲ್ಲವೂ ಇದೆ....ಇದಕ್ಕುಗಿಯೇ ನಾನು....ಕಾತರಿಸಿದ್ದು.....ಹಲುಬಿದ್ದು. ಸಂಕಟ ವಹಿಸಿದ್ದು....”

“....ಕೊನೆಗೂ ದೊರಕಿತು....,ದೊರಕಿತು...”

ಎಂದು ಸಮಾಧಾನ ಹೊಂದುತ್ತಾರೆ ಮಾಧವರಾಯರು.

ಅವರ ಸಮಾಧಾನದಿಂದ ನನ್ನಲ್ಲಿ ಧನ್ಯತೆ.

ಅವರ ಸಮಾಧಾನ ನನ್ನ ಧರ್ಷತೆ ಎರಡೂ ಕೂಡಿದಾಗ ನಮ್ಮ ಜಿಕ್ಕೆ ಸಂಸಾರದಲ್ಲಿ ಹೊಸ ನೊಬಗುಕಂಡು ಬರತ್ತದೆ... ಸಂಸಾರದ ಬಳಿ ಹಂದರ ತುಂಬ ಹಬ್ಬಿ....ಹೂ ಬಿಡುತ್ತದೆ. ಹೂವಿನ ಕಂಪು ಎಲ್ಲೆಲ್ಲಿಯೂ ಆಡಗುತ್ತದೆ....ಎಲ್ಲೆಲ್ಲಿಯೂ ಪಸರಿಸುತ್ತದೆ.

ಹಾಗೆ ಪಸರಿಸಬಾರದಿತ್ತು.

ಸಂಸಾರದ ಸುಗಂಧ ಎಲ್ಲೆಲ್ಲಿಯೂ ಪಸರಿಸಿ ಎಲ್ಲರನ್ನೂ ಮುಗ್ಗಿಗೊಳಿಸಬಾರದಿತ್ತು....ಅದರಿಂದಲೇ ನನ್ನ ಫಾತವಾಯಿತು. ಮತ್ತೊಂದು ಆಫಾತ ವಾಯಿತು.

ಅದೇ ಕೊನೆಯ ಆಫಾತ....

ಆಲಿಗೆ ನನ್ನ ಬಾಳುವ ಅಶೆ ಕಡಿದು ಹೋಯಿತು. ಬದುಕಬೆಂಕೆನ್ನು ವಾಚ್ಚಿಗೆ ಪೂರ್ವವಿರಾಮ ಕೊಟ್ಟುಂತಾಯಿತು.

ನನ್ನ ಸಂಸಾರ ನಾಟಕದ ಕೊನೆಯ ಅಂಶನ ಪಡದೆ ಬಿಡ್ಡಂತಾಯಿತು... ಅಲ್ಲ ಬಿದ್ದಿತು. ಸಂಸಾರ ನಾಟಕದ ಕೊನೆಯ ಪರದೆ....ಫೋಪ್ಪೆಂದು ಹರಿದು ಬಿದ್ದಿತು.

ನಾಟಕವೂ ಮುಗಿದಿತು....

ಮುಗಿಯುದ್ದೇರೂ ಮುಗಿಸಬೇಕಾಯಿತು.....ಏಕೆಂದರೆ ನಾಟಕ ಗೃಹವೇ ರುಂರುಬಾವಾತಕ್ಕೆ ಸಿಲುಕಿ ಹಾರಿ ಹೋಗಿತ್ತು.

ಎಲಿಗೆ....?

ಮಸಣದ ಮೂಲೆಯಲ್ಲಿ ಉರಿಯುವ ಜಿತೆಯೇ ನನ್ನ ನಾಟಕ ಗೃಹದ, ನಾಟಕದ ಸಂಸಾರದ ಜಿತೆಯಾಗಿತ್ತು. ಆ ಜಿತೆಯ ಬೆಳಕಿನಲ್ಲಿ... ಕಂಡವರೆಲ್ಲರೂ ಕೇಳಿ ಹಾಕಿ ನಗುತ್ತಿದ್ದರೂ ಅವರ ನಗು ಜಿತೆಯ ಮಧ್ಯ ದಲಿಯ ನನ್ನ ಶವಕ್ಕೆ ಕೇಳುತ್ತಿತ್ತು....ನನ್ನ ಶವ ಲಜ್ಜೆಯಿಂದ ಅಲ್ಲಿಯೇ ತಲೆ ತಗ್ಗಿಸುತ್ತಿತ್ತು.

ಸುತ್ತೆಲ್ಲ....ಜ್ಞಾಲೆ....ಒಳಗೂ ಜ್ಞಾಲೆ....ಎಲ್ಲೆಲ್ಲಿಯೂ ಜ್ಞಾಲೆ...ನಾನು ಮಾಡಿದ ಅಪರಾಧವೇನು....? ಯಾರನ್ನೂ ಮುರಿದು ತನ್ನ ಹೊಂಚು ಹಾಕಿರಲಿಲ್ಲ. ಯಾರ ಮನಿಗೂ ಬೆಂಕಿ ಇಟ್ಟು ಬಾಳುವ ವಿಚಾರ ಕನಸು ಮನ

ಕ್ಷೇತ್ರದಲ್ಲಿ ಮಾಡಿರಲಿಲ್ಲ. ಯಾರಿಗೂ ನೋವಾಗದ ರೀತಿಯಲ್ಲಿ ನಡೆದು ಅದರವನ್ನು ಸಾಧಿಸುವ ಕಣಸಿನ ಹುಳ್ಳುತನದಲ್ಲಿ ನಾನಿದ್ದೇ.

ನನ್ನ ಆದರ್ಶತೆ ಭಸ್ತುವಾಯಿತು....ಇಲ್ಲ. ಆದಕ್ಕೆ ಬೆಂಕೆ ಕೊಡಲಾ ರೀತು....

“ಸುಮಿತ್ರಾ ನೀನು ನಿಜಕ್ಕೂ ದುದ್ದೇ ವಿ....” ಎಂದು ಕಾಮಿನಿ ನನ್ನನ್ನು ಬಿಗಿದಪ್ಪಿದಳು. ತಾಯಿಯಾಗಿ....ತಾಯಿಯ ಉದಿಯು ಕೂಡ ಸುಖರ ವೆಸ್ತಿಸದಪ್ಪು ಕರ್ತೀರವಾಗಿತ್ತು ವೇದನೆ. ನೀರಿನಿಂದ ಬಯಲಿಗೆ ಬೀಸೊ ಶಿದ ವಿನೆನು ತಾಯಿ ಪಕ್ಕದಲ್ಲಿದ್ದ ರೀನು...? ದೂರದಲ್ಲಿದ್ದ ರೀನು....? ಜ್ಞಾಲೆ ರೀಂದ ಹುರುಪಳಿಸಿದ ದೇಹಕ್ಕೆ ತಾಯಿಯ ಅಪ್ಪಿಗೆಯಂದ ಸುಖವೆನ್ನಿಸುವದಿ? ಸುಖ...!

ಆದು ನನ್ನ ಏಳು ಜನ್ಮದ ವೇರಿ. ನಾನೆಲ್ಲಿಯೂ ಕೊಂಚ ವಿಶ್ರಮಿಸು ಶ್ರದ್ಧರೂ ಧಾವಿಸಿ ಬಂದು ನನ್ನನ್ನು ಕಾಡುತ್ತಿತ್ತು.

ನಾನು ಯಾರಿಗೂ ಯಾವ ಆವಕಾರವನ್ನೂ ಮಾಡಿರಲಿಲ್ಲ. ಕಾಮಿನಿ ಕೂಡ ಅದನ್ನೇ ಹೇಳುತ್ತಿದ್ದ ಳು.

“ ಯಾರಿಗೂ ಕೆಡಕು ಮಾಡದ ನಿನಗೆ ಈ ರೀತಿ ಸಂಕಟಿಗಳು ಒದಗು, ವದನ್ನು ನೋಡಿದರೆ ಪರಮಾತ್ಮನ ಅತ್ಯಿತ್ವದಲ್ಲಿಯೇ ನಂಬಿಗೆ ನಷ್ಟವಾಗುತ್ತದೆ... ವಿಶ್ವಾಸ ಹಾರಿ ಹೋಗುತ್ತದೆ... ಈ ಜಗತ್ಕೈ ಬೆಂಕೆ ಕೊಟ್ಟು ಆದು ಸುತ್ತಲಿನಿಂದ ದಹಿಸುತ್ತ ಬರುವಾಗ ಆದರಲ್ಲಿ ಸಿಕ್ಕು ಎಲ್ಲರೂ ಕೇಸರಿಡುವಾಗ... ನೋಡಿ ಕೇಳಿ ಹಾಕಬೇಕು ಎನ್ನು ಮತ್ತದೆ.... ನೀನು ಯಾರಿಗೆ ಏನು ಮಾಡಿರುವೆ...?”

ನಾನು ಯಾರಿಗೂ ಯಾವ ಕಾಲದಲ್ಲಿ ಕೂಡ ಅಂತರ ಮಾಡಿಲ್ಲ. ಅಂತಹ ವಿಚಾರವೂ ನನ್ನದಿಲ್ಲ.. ತಿಳಿಯದ ಹುಳ್ಳುದಿನಗಳಲ್ಲಿ ಗಂಡನೋಡ ಶಾಡಿದ ಪಾಪವ್ಯಾಂದನ್ನು ಲಿಗರೆ ನಾನು ವಾಡುವುದಾದರೂ ಏನು....?

ಕುಲಕರ್ಮಯವರು ಕೂಡ “ ಸುಮಿತ್ರಾ..... ನಿಮ್ಮಿಂದ ಯಾವ ಪಾಪವೂ ಘಟಿಸಿಲ್ಲ ” ಎಂದು ಹೇಳಲ್ಪಡೆ...?

ಕುಲಕರ್ಮಯವರು...

ತಡೆನ ದುಃಖ ಉವ್ಯಾಸಿ ಬರುತ್ತದೆ....

“ಫುಮಿತ್ವಾ... ಕಟ್ಟೇ ರಡಬೀಡೆ... ನನ್ನಾಕೆ... ಎಂದು ಕಟ್ಟಿಪ್ಪತ್ತಿ ಮಾಡಿ ದ್ವಾರೆ ಅವರು ಆದರೆ ಕಟ್ಟೇ ರು ಕಟ್ಟಿಪ್ಪತ್ತಿಯನ್ನೂ ಕಟ್ಟಿನ್ನೂ ರತ್ನೀಸೆಮು ನುಗ್ಗಿತ್ತಿದೆ... ಹೇಗೆ ತಡೆಯಿಲಿ? ಯಾರ ಹತ್ತಿರ ಹೋಗಿ ನನ್ನ ದುಃಖವನ್ನು ಹೇಳಿಕೊಳ್ಳಲಿ....? ನನ್ನ ದುಃಖವನ್ನು ಕೇಳಿಕೊಂಡು ನಷ್ಟಿಸ್ತು ಸಾಂಪ್ರದಾಯ ಮಾಡುವ ದೇವದೂತ ಇರುವನಾದರೂ ಎಲ್ಲಿ...?

ಧಾವಿಸಿ ಬಂದ ದೇವನೇ ಚಿಟ್ಟುಕೊಟ್ಟು ಶೇರಿದಾಗ ದೇವದೂತ ಬರುವನಾದರೂ ಹೇಗೆ? ‘ಕವ್ಯಕಾಲದಲ್ಲಿ ಸಹಾಯಕೈ ದೇವರು ಧಾವಿಸುವನು’ ಎಂದು ಕುಲಕರ್ತೀಯವರು ಹೇಳುತ್ತಿದ್ದರು.

ಎಲ್ಲಿರುವ...? ಎಲ್ಲಿರುವ ಆ ದೇವ...?.... ಕುಲಕರ್ತೀಯವರ ಮಾತು ಸುಳ್ಳಿಂದು ಹೇಳಲಾ...? ಹೇಗೆ ಹೇಳಲಿ..?... ಹೇಗೆ ಹೇಳದೆ ಇರಲಿ...?

ಎಲ್ಲಿಯಾದರೂ ಇದ್ದರೆ ಬರಬಾರದೆ ಧಾವಿಸಿ...? ನನ್ನ ದುಃಖಕೈ ಮನಕರಗಿ ಬಾರದಿದ್ದರೂ ಕುಲಕರ್ತೀಯವರ ಮಾತು ಸತ್ಯಾಂಶಸುವದಕ್ಕಾದರೂ ಬರಬಾರದೆ...?

ಸುಳ್ಳಿ.... ಸುಳ್ಳಿ.... ಎಲ್ಲವೂ ಸುಳ್ಳಿ... ಈ ಜಗದಲ್ಲಿ ಸತ್ಯ.... ನಾಜ್ಯಯಾ ಎಲ್ಲವೂ ಸುಳ್ಳಿ....

ಅನಾಜ್ಯಯವೇ ಇಲ್ಲಿ ಎಲ್ಲಿರನ್ನು ಆಳುವ ರಾಜ. ಸುಳ್ಳಿ ಆ ರಾಜನ ಕುಲದೇವತಿ... ಈ ರಾಜ್ಯದಲ್ಲಿ ಮಾನವರಿಗೆ... ನನ್ನಂತಹರಿಗೆ ಸಾಫನವಿಲ್ಲ.... ಇಲ್ಲಿ ಬದುಕುವವರಿಲ್ಲರೂ ರಾಕ್ಷಸರು. ಢೈತ್ಯರು. ದೈವಗಳು... ಆವರಿಗಾಗಿಯೇ ನಿಮ್ಮಾಣವಾದ ರಾಜ್ಯವಿದು....

ಈ ರಾಜ್ಯದಿಂದ ನನ್ನನ್ನು ಮುಕ್ತ ಮಾಡುವರು ಯಾರು...? ಯಾರು.....?

ಕುಲಕರ್ತೀಯವರಾದರೂ ಇದ್ದರೆ.....?

“ ಅವರ ವಿಚಾರ ಇನ್ನು ನಾವು ಮಾಡುವದು ಹುಂಟ್ಯಾತನ....” ಎಂದು ಕಾಮಿನಿ ಹೇಳುವಳು.

ಅಹುದು ಹುಂಟ್ಯಾತನ.... ಅವರು ಎಂದಿಗೂ ಬರಲಾರರು.... ಎಂದೆಂದಿಗೂ ಬರಲಾರರು....

ಇಲ್ಲಿ... ಬರುವರು... ನಿಶ್ಚಯವಾಗಿ ಬರುವರು... ಅವರೇ ಹೇಳಿದ್ದಾರೆ....
ಇಲ್ಲಿ... ಬರುವರು... ನಿಶ್ಚಯವಾಗಿ ಬರುವರು... ಅವರೇ ಹೇಳಿದ್ದಾರೆ....
“ಸುಮಿತ್ರಾ... ನಾನು ಬರುವೆ... ನಿಶ್ಚಯವಾಗಿ ಬರುವೆ... ಸೈನ್ಯ ಮಗ
ನಾಗಿ... ಬರುವೆ...”
ಎದೆ ಜೀರಿಯುತ್ತದೆ. ಗಂಟೆಲು ಹರಿದು ಖಿನ್ನವಿಚ್ಛಿನ್ನವಾಗುವವನ್ನು

ಕೂಗಬೇಕೆನ್ನು ಮತ್ತದೆ.
“ ಕೂಗಿದರೆ ಬರುವದೇನು... ? ಬರಲಾರದ್ದು ಏನು ಮಾಡಿದ್ದರೂ
ಬರುವದಿಲ್ಲ ” ಎಂದು ಕಾಮಿಸಿ ನನ್ನ ಕಾದಲಮೇಲೆ ಶೈಯಾಡಿಸುತ್ತಾಳೆ.
ಆದರೂ ಸಮಾಧಾನವಿಲ್ಲ. ಹೇತ್ತ ತಂದೆ ತಾಯಿಗಳ ಮನೆಯನ್ನು
ತ್ಯಜಿಸದೆ... ಅವರ ನೇನಹು ಕೂಡ... ಬರುವದಿಲ್ಲ. ಸರಷವಾಡಿ ಸುಖವುಂಡ
ರಂಗನ ನೇನಹಿಲ್ಲ... ಆದರೆ... ಕುಲಕರ್ಮಯವರು....
ಅವರು ಹೇತ್ತವರಲ್ಲ. ಹೊಂದಿದವರಲ್ಲ.... ಎಲ್ಲಿಂದಲೋ ಬಂದು
ನನ್ನನ್ನು ಕರೆದುಕೊಂಡರು....

ಅವರು ನನಗೆ ದೇವರಾದರು— ತಂದೆತಾಯಿಗಳಾದರು.... ಪಕಿಯಾಗು
ವದರಿದ್ದರು... ಕೊನೆಗೆ ಹೇಳಿದರು “ಸುಮಿತ್ರಾ... ಸೈನ್ಯಮಗನಾಗಿ ಬರುವೆ”
ಎಂದು.

ಒಬ್ಬ ತಂದೆಯಾಗಬಹುದು... ಪಕಿಯಾಗಬಹುದು.... ಇಲ್ಲವೇ ಪುತ್ರ
ನಾಗಬಹುದು ಆದರೆ ಇವರು ಎಲ್ಲವೂ ಆಗಿದ್ದರು... ಅಲ್ಲದೆ ತಾಯಿ ಕೂಡ.
....ನನ್ನ... ಹೃದಯದ ವೇದನೆಯನ್ನು ಯಾರೆದರೂ ತೋಡಿಕೊ
ಕ್ಕಲಿ.... ? ... ಗೀರೇಕುಲವೆಲ್ಲ ಹೇಳಿಹೇಸಿಲ್ಲದಂತೆ ಕೊಟ್ಟಿಕೊಂಡು ಹೋಗು
ವಾಗ ಆ ಕ್ಷಣೆ ಬಂದು ಪರ್ವತವನ್ನೇ ಲೀಲೆಯಾಗಿ ಎತ್ತಿ ಹಿಡಿದು ಸರ್ವ
ರಾಜು, ಸರ್ವಸ್ವವನ್ನು.... ಕಾಯ್ದುನಂತೆ! ... ಆದಕ್ಕೆ ಪುರಾಣವೇನ್ನು ಬ
ರನ್ನು, ಸರ್ವಸ್ವವನ್ನು.... ಕಾಯ್ದುನಂತೆ! ... ಆದಕ್ಕೆ ಪುರಾಣವೇನ್ನು ಬ
ರನ್ನು... ಎಂದೋ ಆದ ಕಡೆ ಎಂದು ಹೇಳಿಬಹುದು... ಆದರೆ ನಾನು
ಹೇಳಿಹೇಸಿಲ್ಲದಂತೆ ಕೊಟ್ಟಿಕೊಂಡು ಹೋಗುವಾಗ ಕುಲಕರ್ಮಯವರು
ಥಾವಿಸಿ ತನ್ನ ಕೃಪಾಭರವನ್ನು ಲೀಲಾಜಾಲವಾಗಿ ಎತ್ತಿ ಹಿಡಿದರು....
ನನ್ನನ್ನು ಇಸಿದರು.... ನನ್ನನ್ನು ಕಾಯ್ದುರು.... ಕೊನೆಗೆ...
ನನ್ನನ್ನು ಕೈಬಿಟ್ಟು ಹೋದರು.... ಏಕೆ ನನ್ನ ಕತ್ತು ಹಿಂಜಿ ಹಾಕಿ
ಹೋಗಲಿಲ್ಲ....?

నాను పాపి ఎండే...?నన్న పాపవే ఆవరన్న సంకటశ్శేషే
మాదితే...? ఆవర పుణ్యవే ఆవర ఆయుష్యవన్న నన్నలి సురిదితే...?

‘ఆయో... యారిగే బేకిది ఈ కొ-ా జీవన....? యారిగే
జీదింద సుఖవిదే...? నసగూ సుఖవిల్ల....నన్న న్న హొందిదవరిగూ
సుఖవిల్ల..... నాను... పాపి.... మహా పాపి.....నన్న నేరళిసింద
హసిరు గిడ సుట్టు హోగువదు.... హోట్టీయల్లి బంద కూచు కణ్ణ
తీరియువ మోదలే కణ్ణ ముచ్చితు.... ఆక్రయించుట దేవరు దూరా
దయించు. నేరవు కొడుత్తిరువ మహానుభావరిగూ నన్నింద ఆవమాన....

యారిగాగి బాళువదు.....? యారన్న నంబి కొండు బాళు
వదు...?

నన్న దేవరు నన్నింద దూరాద దినవే నాను ఖలయ బార
దిత్తు.... ఆదరి.... ఆదరి ఆవరు....

“ సుమిత్రు.... నిఁను బాళబేకు.... ఆదు నన్న ఆతే.... నాను నిన్న
మగసాగి బరువే.... ఆదు నన్న ఇచ్ఛే....” ఎందరు ...

తుంబిద కణ్ణీరిన కట్టొప్పిదెదు ఆవర పవిత్ర పాదపద్మవన్న
తొలేయీలు ధావిసిదాగ వ్యుత్యవినేలడనే సరసనాదువ ఆవరు
జీవన్నశిధింద—

“ కుచ్చి.... ప్రవాసక్కే హోదటివరన్న బీళొదుచువ పద్ధతియీ
ఇదు....?.... నన్న ప్రవాసదల్లిల్ల.... నిన్న కేసన్నులు నన్న కణ్ణుదురు ఇర
బేకు. ఆందరి ననగి ఆనంద... నిన్న కణ్ణీరు నన్నలి సంతస మాదిన
లారదు.... నాను.... ఆనందింద ఇరబేకొందు నిన్న ఇచ్ఛ ఇల్లవే....? ”
ఎందు కేళువాగ.... కేగే ఆక్షోతిశదే ఇరలి....? కేగే కణ్ణీరు
తడియలి ?

దేవా.... దేవా.... ఏకే.... ఇంతక మహా సంకటవన్న పిప
త్తున్న నన్న మేలే తందిరువే...? ఆదరి నన్న మాతన్న కేళలు దేవ
నేల్లిహను...? దేవనికనే....?

దేవనిరువనే...? ఇద్దరే... ఎల్లి....? ఎల్లి....?

ಇದ್ದ ನನ್ನ ದೇವ.... ಇಲ್ಲಿ ನೆಲಿಸಿದ್ದ. ನನ್ನನ್ನ ತ್ಯಜಿಸಿ ಹೋಗಲು
ಸಿದ್ಧನಾಗಿರುವಾಗ ಅದನ್ನು ತಡೆಯುವ ಶಕ್ತಿ ಈ ದುಭಾರಗ್ಯಗಳಲ್ಲಿದಲ್ಲಿಲ್ಲ...
ಸಾವಿತ್ರಿಯ ಶಕ್ತಿ ನನ್ನಲ್ಲಿದ್ದರೆ....? ಇದ್ದರೆ....? ಯಂತೆ ಎಂದೆಂದಿಗೂ ಪ್ರಧಿತ
ಯನ್ನ ಪ್ರವೇಶಿಸದಂತೆ ಮಾಡುತ್ತಿದ್ದೆ.... ಆದರೆ....?

ನನ್ನಿಂದ ಯಾವುದೂ ಸಾಧ್ಯವಿರಲಿಲ್ಲ....ಯಾವದೂ ಸಾಧ್ಯವಿರಲಿಲ್ಲ....

ನನ್ನಿಂದ ಸಾಧ್ಯವಿದ್ದ ದು ಒಂದೇ.... ಒಂದೇ... ಒಂದು ನನ್ನ ದೇವ
ನನ್ನಿಂದ ದೂರಾಗುವದನ್ನು.....ಎಂದೆಂದಿಗೂ ಬಾರದಂತೆ....ಇನ್ನೊಂದಿಗೂ
ನನ್ನೊಂದಿಗೆ ಕೂಡದಂತೆ... ಮತ್ತೆಂದೂ ನನ್ನೊಂದಿಗೆ ಮಾತನಾಡದಂತೆ...
ನನ್ನಿಂದ ದೂರಾಗುವದನ್ನು... ಮರೀಯಾಗುವದನ್ನು ನೋಡುವದು...ನಿಃ
ಸಹಾಯಳಾಗಿ ನೋಡುತ್ತ ಕುಳತುಕೊಳ್ಳುವದು....

“ ಎಲ್ಲರೂ ಒಂದಿಲ್ಲಿಂದು ದಿನ ಹೋಗುವವರು ” ಎಂಬುದು ಸಮಾ
ಧಾನವಲ್ಲ ವೈರಾಗ್ಯವಲ್ಲ ದಹಿಸುವ ಜ್ಞಾನೆಯಲ್ಲಿ ಎರಚುವ ಎಣ್ಣೆ... ಎಣ್ಣೆ
ಯಿಂದ ಜ್ಞಾನ ಶಾಂತವಾಗುವದೆ....?

ನನ್ನ ಆಡಿ ತಡೆ....ಶಾಪ....ಆಕ್ರೋಶ....ಕಟ್ಟಿ ಇರು....ಯಾವವು ಆವ
ರನ್ನ ತಡೆಯಲು ಶಕ್ತಿವಿರಲಿಲ್ಲ.

ಎಲ್ಲಿ ಆಡಿ ತಡೆಯನ್ನು ಕೆತ್ತಿಸಿದು, ಪಾಪಿಗಳ ಲೋಕದಲ್ಲಿ ಬಾಳುವದು
ಅವಮಾನ....ಅಸಹ್ಯ...ಎಂದು. ಎಂದು ಆತ್ಮಜ್ಞೋಽತಿ.. ಜಗದಿಂದ ದೂರ
ವಾಗಿ ಶಾಂತಲೋಕದಲ್ಲಿ ಪರಮಾತ್ಮನೋಂದಿಗೆ ಸಹ್ಯವಾಗಲು ತನ್ನ ಪ್ರಯಾಣ
ಬೆಳೆಸಿತು.....ದೇವದೂತರೋಂದಿಗೆ....ದೇವನ ವಿವಾನಾರೂಢವಾಗಿ.....

ಪರಮಾತ್ಮನಲ್ಲಿ....ಆತ್ಮ ಐಕ್ಯನಾಡ ..

ನಾನು....?

ಈ ವಾಪಿಗಳ ಲೋಕದಲ್ಲಿ ಪಾಪಿಗಳೊಡನೆ ಕೂಡಿ ಪಾಪ ಆನ್ನದಿಂದ
ದೇಹ ಬೆಳೆಸಿಕೊಂಡು ಪಾಪದ ಬಟ್ಟೆಯಿಂದ ದೇಹ ಮುಖ್ಯಕೊಂಡು ಪಾಪ
ವನ್ನೇ ಉಸಿರಾಡಿಸುತ್ತ ಪಾಪದ ವಿಷಜಂಕುವಾಗಿ ಬಾಳಲು.... ಇರಬೇಕಾ
ಯಿತು.

ಕಾಮಿನಿ....

“ಸುಮಿತ್ರಾ.... ನಮ್ಮದುಭಾಗಗ್ಯ.... ಅವರು ನವೆಂದಿಗೆ ಇರಲಾರು. ಎಂದೇ ಅವರನ್ನು ಬಂಧಿಸಿ ಹಾಕಲು ನಿನ್ನನ್ನು ಅವರ ಕೊರಳಿಗೆ ಕಟ್ಟಲು ವಿಶ್ವಸ್ಯಯತ್ವ ಮಾಡಿದೆ.... ಯಶಸ್ವಿಯೂ ಆಗಿದ್ದೆ.... ಅದರೆ ಈ ರೀತಿ ಆಕಸ್ಯಾತ್ಮಾಗಿ ನಮ್ಮ ಆತ್ಮಿಗೆ ಅಂತವಾಗುವದೆಂದು ಯಾರು ಎಣಿಸಿದ್ದರು....? ಮನುಷ್ಯನ ಪ್ರಯತ್ನಕ್ಕಿಂತ ದೇವನ ಇಚ್ಛೆ ಹಿರಿದು....” ಎಂದು ಉಸಿಗೆ ರೀಯುವಳು....

“....ಸುಮಿತ್ರಾ.... ಅವರ ಹತ್ತಿರ ಇರುವಾಗ ಜಗತ್ತಿ ಮರಿತುಹೋಗುತ್ತದೆ... ಮಹಾತ್ಮರ ಹತ್ತಿರ ಪರಮಾತ್ಮ ಇರುತ್ತಾನೆ ಎನ್ನ ವದರ ಸತ್ಯತ್ವ ಯನ್ನು ಕುಲಕರ್ಮಯವರ ಹತ್ತಿರ ಕುಳಿತಾಗ ಕಂಡುಕೊಳ್ಳಬಹುದಿತ್ತು.... ಎಂತಹ ಹಸನ್ನತ್ವಿ.... ಎಂತಹ ಶಾಂತಶಿ.... ನನ್ನ ಪೂರ್ವ ಜನ್ಮದ ಪುಣ್ಯ ಅಂತಹರ ಸನ್ನಿಧಿ.... ಕ್ಷೇತ್ರಕಾಲವಾದರೂ ಲಭಿಸಿತು.... ಅವರ ಕ್ಷೇತ್ರವ ಸಹ ವಾಸ.... ನಮ್ಮ ಪಾಪವನ್ನು ತೋಳಿಯುವದಕ್ಕೆ ಸಾಕು...”

“ನನಗೂ ಎಲ್ಲವೂ ಬೇಡ ಎನ್ನಿಸುತ್ತಿದೆ. ಹೀಗೆಯೇ ಅವರೆಂದರು ಒಂದು ದಿನ ಹೇಳಿದಾಗ ಅವರು—”

“ಬೇಡ ಎನ್ನಿಸುವದೆಂದರೇನೇ ‘ಬೇಕು’ ಎನ್ನಿಸಿದಂತೆ.... ಬೇಡವಾದುದು ಏನು....? ನಮಗೆ ಬೇಕು ಎನ್ನಿಸಿದ್ದೇ ಅಲ್ಲವೇ..? ...‘ಬೇಕು’ ಎನ್ನ ವದು ಇಲ್ಲದಿದ್ದರೆ ‘ಬೇಡ’ ಎನ್ನ ವದಕ್ಕೆ ಅಸ್ವದವೆಲ್ಲ.... ನಾವು ‘ಬೇಕು’ ಎಂದಾಗ ಬೇಡಿದ್ದ ದೂರೆಯಿಸಿಕೊಳ್ಳುವ ಶಕ್ತಿ ನಮ್ಮಲ್ಲಿದ್ದರೇನೇ ‘ಬೇಡ’ ಎನ್ನ ವದಕ್ಕೆ. ನಮಗೆ ಅಧಿಕಾರ. ಅದಿಲ್ಲದಿದ್ದರೆ ನಮಗೆ ‘ಬೇಡವಾಗಿದೆ’ ಎಂದು ಹೇಳಲು ಅಧಿಕಾರವಿಲ್ಲ.” ಎಂದು ಹೇಳಿದ್ದರು....

“ಸುಮಿತ್ರಾ.... ಅವರು ಎಲ್ಲ ದೃಷ್ಟಿಯಿಂದಲೂ ನಮ್ಮ ಕೈಕಟ್ಟಿ ಹೋಗಿದ್ದಾರೆ.... ನಮ್ಮ ಕರ್ತವ್ಯ ಅವರು ತೋರಿಸಿದ ಮಾಗಿದಿಂದ ಸಾಗಿ ನಮ್ಮ ಉದ್ದಾರವನ್ನು ನಾವು ಮಾಡಿಕೊಳ್ಳುವದು. ಅಲ್ಲದೆ ಅವರ ಆಜ್ಞೆಯನ್ನು ಲಿಂಫಿಸಿ ಪಾಪಿಗಳಾಗುವದಲ್ಲ....” ಎಂದೂ ಕಾಮಿನಿ ಹೇಳುತ್ತಾಳೆ.

ಅದರೆ ನನಗೆ ಯಾವುದರಿಂದಲೂ ಸಮಾಧಾನವಿಲ್ಲ.... ಜಲಕ್ಕೇ ಜ್ವಾಲೆ

ತಗಲಿ ಆಗಸದೆತ್ತರದ ವರಿಗೆ ಉರಿನಾಲಿಗೆ ಚಾಚಿದಾಗ ಮೀನಕ್ಕೆ ಸಮಾಧಾನವೆಲ್ಲಿ....? ಶಾಂತಿ ಎಲ್ಲಿ....? ಆನಂದವೆಲ್ಲಿ....?ನಾಯಿತು ಏನಾಯಿತು....? ಏಕೆ ಹೀಗೆಲ್ಲ ... ಆನಾಹುತ....?

ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ಕೊಟ್ಟು ಸಂತೋಷಗೊಳಿಸುವ ಕಲ್ಪವುಕ್ಕೇವೇ ಕಣ್ಣಿದುರಿಸಿದ ಮಾಯವಾದಾಗ.... ಎಂತಹ ಸಮಾಧಾನವಲ್ಲಿಯ ಸಮಾಧಾನ....?

ಆದರೂ ಮನುಷ್ಯನ ಬಾಳು ತುಂಬ ವಿಚಿತ್ರ .. ಅಂತಹ ದಿನವು ಮರೆಯದಿದ್ದರೂ ದೂರ ದೂರವಾಗುತ್ತ ನಡೆಯಿತು. ಇಂದಿನ ಸಂಗತಿ ನಾಳಿಗೆ ಸಿನ್ನೆಯದಾಗುವದು... ಹೆಚ್ಚೆಯದಾಗುವದು...

ಕುಲಕಣ್ಣಯವರನ್ನು ಕಳೆದುಕೊಂಡು ನಾನು ಅನಾಥಾಗಿ ಇಂದನ್ನು ಸಿನ್ನೆಗೆ ನೂರಿದಾಗ ಸತ್ಯ ಸಂಗತಿ ಹಿಂದೆ ಸರಿದು ಸಿನ್ನೆ.... ಆದಕ್ಕೂ ಹಿಂದೆ ಸರಿಯುತ್ತಲಿತ್ತು. ಆದು ಮುಂದೆ ಸರಿದವ್ಯಾ ನಾನು ಮುಂದೆ ಮುಂದೆ ಮುಂದುವರಿಯುತ್ತಲಿದ್ದೆ. ಅಂತರ ಕ್ಷಣ ಕ್ಷಣಕ್ಕೂ ಬೆಳೆಯುತ್ತಲಿತ್ತು....

ಕೊನೆಗೊಂದು ದಿನ---

ಬರುವ ದಿನ ಭೂತವಾಗಿ ಬಂದಿತು.....ನಷ್ಟನ್ನು ನುಂಗುವದಕ್ಕೆ ಬಂದಿತು. ಧಾವಿಸುತ್ತ ನನ್ನನು ಮುತ್ತುವದಕ್ಕೆ ಬಂದಿತು....ಮುತ್ತಿ ನನ್ನನ್ನು ಧ್ವನಿಸ ಮಾಡಲಿಕ್ಕೆ ಬಂದಿತು.... ನನ್ನನ್ನು ಭಷ್ಟುಮಾಡಲಿಕ್ಕೆ ಬಂದಿತು....

ನಾನು...?

ಅದರ ದವಡೆಯಲ್ಲಿ ಸಿಕ್ಕು ನುಚ್ಚು ನೂರಾದೆ ನಾನು.....ಬದುಕುವ ಅಶೀಯೆಲ್ಲ ಧೂಳಿಗೂಡಿತು....ನಾನು ಕಂಡವರ ಕಾಲೋಳಿನ ಕಾಲುಕನ ವಾದೆ....

ಇಲ್ಲಿ...ನಾನೆನ್ನೇ ಕಾಲುಕಸವಾಗಲಿಲ್ಲ....ಕಸವಾದ ನನ್ನನ್ನು ಎತ್ತಿ ಮೇಲಕ್ಕೆತ್ತಿಕೊಂಡವರನ್ನೂ ಕಾಲುಕಸ ಮಾಡಿದೆ....

ಅಯ್ಯಾ... ಆದು ದುರ್ದಿನ... ಆ ದುರ್ದಿನ ನನ್ನಿಂದಾಗಿ ಮಾಧವರಾಯರ ಮುಖಕ್ಕೆ ಮಣ್ಣ. ಮಾಧವರಾಯರ ನಾನದ ಮಾಡಿಕೆಯನ್ನು ಬೀದಿಗೆ ಬೀಸಾರಿ ಜೂರು ಮಾಡಲಾಯಿತು....

ಅದೂ ನನ್ನಿಂದಾಗಿ...

ಆವರ ಪತ್ತಿ ಎಂದು ತಳಿದು ಕೊಂಡಿದ್ದ ನನ್ನಿಂದಾಗಿ....

ಅದೂ ಆವರ ಪತ್ತಿಯಿಂದ....!

ಆಗ್ನಿಯ ಸಾಹೀಯಾಗಿ ದೇವ ಬೃಹತ್ತಣರೆದುರು ತನ್ನ ಪತ್ತಿ ಎಂದೇ
ಒಷ್ಟಕೊಂಡ ಪತ್ತಿಯಿಂದ....!

ತನ್ನ ಆವರಾನ ತನ್ನ ಪತ್ತಿಯಿಂದ ಅದೂ ತನ್ನ ಪತ್ತಿ ಎಂದುಕೊಂಡ
ವಳ ಕಾರಣಕಾಗಿ...! ತಾನು ಸುಖಿಯಾಗಬೇಕೆಂದು ಹುಡುಕಿ ಮನೆಗೆ
ತಂದ ಹೆಚ್ಚೆನಿಂದ ತನ್ನ ಸುಖಿದ ಕನಸು ಉದ್ದ್ಯಸ್ತವಾಗುವದು ಆಶ್ಚರ್ಯ
ವಲ್ಲವೇ....? ಆದರೂ ಆಯಿತು.... ಆವರ, ನಾನು ಪತ್ತಿಯಿಂದು ಕೊಂಡು
ಸಂಸಾರ ಮಾಡುವವರ, ಮಾಧವರಾಯರ ಕನಸು ಉದ್ದ್ಯಸ್ತವಾಯಿತು....
ನನ್ನ ಜೊಗಿಗೆ ಸುಖವಾಗಿ ಜೀವನ ಕಳಿಯ ಬೇಕೆನ್ನುವ ಆವರ ಕನಸನ್ನು
ಕನಸಿನಲ್ಲಿ ಕೂಡ ಅನುಭವಿಸಗೊಡಲಿಲ್ಲ....

ಯಾರು....? ಆವರ ಪತ್ತಿಯೇ...?

ಅಲ್ಲ ಆವರ ಪತ್ತಿ ರೂಪದಲ್ಲಿ ಕೂರ ವಿಧಿ ಆವರ ಸುಖಿದ ಕಣ್ಣಿಗೆ
ಮತ್ತೆ ರಿಚಿದ... ನಾನು...! ನಾನು....?ನಾನಾರು....?

ಯಾರೂ ಅಲ್ಲ. ನಾನು, ಸುಮಿತ್ರಿ...ನಿರ್ದೂಲೆ ಎಂದು ಕೊಂಡ ದೇಹವು
ಯಾರೂ ಅಲ್ಲ. ಏನೂ ಅಲ್ಲ ಅದು ಕಾಲು ಕನ... ಇಲ್ಲ... ಅದಕ್ಕೆಂತ
ಕೊನೆ....

ಇನ್ನೂ ಚಾಳಬೇಕೇ...!

“ಕ್ಷುದ್ರರಿಗಾಗಿ ಚಾಳುವ ಜೀವವನ್ನು ಹಾಳುವಾಡಬೇಕೇ...?”
ಎಂದು ಕಾವಿನಿ ಕೇಳುವಳ್ಳ.

ಕ್ಷುದ್ರರಿಗಾಗಿ ಚಾಳುವ ಜೀವವನ್ನು ಹಾಳು ವಾಡಬಾರದು...ನಿಜ,
ಅದರೆ ಕ್ಷುದ್ರಿಂದ ಚಾಳುವೆ ಬೇಡವಾದರೂ ಮಣ್ಣಿಷಾಳಾಗುವದು
ಅದನ್ನು ತಡೆಯುವದು ಹೇಗೆ....? ತಡೆಯುವವರು ಯಾರು....?

“ ಅದಕ್ಕೆಲ್ಲ ಉದಾಹಿಸಿನತ್ತೆಯೇ ಮದ್ದು ” ಎಂದು ಹೇಳುವದಾದರೂ
ಉದಾಹಿಸಿನತ್ತೆಯನ್ನು ತಂದುಕೊಳ್ಳುವದು ಸುಲಭವೇ...? ಬಹಿರಂಗವಾಗಿ

ಉದಾಹಿಸಿನತೆಯ ನಟನೆಯನ್ನು ಮಾಡಬಹುದು ಅದರೆ ಅಂತರಂಗದಲ್ಲಿ, ಹೃದಯದಲ್ಲಿ ಕೊರೆಯುವ ಕ್ರಾರ ಕತ್ತಿಯನ್ನು ಉದಾಹಿಸಿನ ಮಾಡಬಹುದೆ? ಉದಾಹಿಸಿನ ಮಾಡಿದರೂ ಆದು ತನ್ನ ಕಾರ್ಯವನ್ನು ಮುಂದುವರಿಸುತ್ತೇ ಇರುತ್ತದೆ... ಅದಕ್ಕೆ ಉಪಾಯವೇನು....? ಅದರ ನಿವಾರಣೆ ಹೇಗೆ...?

ಅದರ ನಿವಾರಣೆಗೆ ಮರಣವೋಂದೇ ಉಪಾಯ. ಮರಣದಿಂದ ಏನ್ನನೂ ಸಾಧಿಸುವಂತಿಲ್ಲ; ಸಿಜ. ಅದರೆ ಏನನ್ನೂ ಸಾಧಿಸಲಾಗುವದಿಲ್ಲವೇಂದಾಗ ಬದುಕುವದರಲ್ಲಿಯಾದರೂ ಯಾವ ಅರ್ಥವಿದೆ...? ಯಾವ ಉದ್ದೇಶಕ್ಕಾಗಿ ಬಾಳಬೇಕು....? ಯಾವ ಆಶೀರ್ಯಿಂದ ಸಾವಿಗೆ ಸರಿಯಾದ ಬಾಳುವೆಯಲ್ಲಿ ನರಳುತ್ತ, ಆಫಾತ ಸಹಿಸುತ್ತ ಒಂದುವ ನಟನೆ ಮಾಡಬೇಕು....?

ಒಂದಾದರೂ ಆಶೀ ಉಳಿದಿದೆಯೇ...?

ಯಾವ ಆಶೀಯನ್ನೂ ಮಾಡದ ನನ್ನ ಮನದಲ್ಲಿ ಅನಂತ ಆಶೀಗಳು ಮೂಡಿ ಆಟವಾಡಿ, ಚಿನ್ನಾಟವಾಡಿ, ಸಲಿದಾಡಿ ಕೂಸೆಗೆ ಎಲ್ಲವೂ ಮಾಡಿ ಎನ್ನ ರೀತಿಯಲ್ಲಿ ವ್ಯಾಗಜಲದಂತೆ ಮಾಯವಾಗಿ ಹೋದವು... ಮುಳುಗಿ ಹೋದವು....

ಯಾವುದು ಬೇಡವೆಂದು ಸಾಯಲು ಹೋರಟಿ ನನ್ನನ್ನು ಸೈಮದ ಮುಮಶಿಯ ಸೋಗ್ರೆನಿಂದ ವಿಧಿ ಮುಂದೆ ಕರೆದು ರಮಿಸಿದಂತೆ ಮುಖುದೆದರು ನಟಿಸಿ ಹಿಂದಿನಿಂದ ಆಳವಾದ ಕಂದರದಲ್ಲಿ ಬೀಳುವಂತೆ ದಬ್ಬಿ ಹಾಕಲಿಲ್ಲವೇ ?

ಯಾರನ್ನು ಹೆಚ್ಚಿಯಾಗಿದೆ...? ಯಾರನ್ನು ದೂಷಿಸಿದೆ...? ಎಲ್ಲರೂ ನನಗೆ ಒಕ್ಕೆಯಾಗಲಿ ಎಂದು ಹವಣಿಸಿದರು ಪ್ರಯತ್ನ ಮಾಡಿದರು...

- ನಾನು ಸುಖಿಯಾಗಬೇಕೆಂದು ತಂಡೆ ತಾಯಿಗಳು ಪ್ರಯತ್ನ ಮಾಡಿದರು.... ನಾನು ಸಾಯಬಾರದೆಂದು ಕುಲಕರ್ಣಿಯವರು ಕರಿತಂದರು, ನಾನು ಹಾಳಾಗಬಾರದೆಂದು ಕಾಮಿನಿ ದಣೆದಳು.... ನಾನೂ ಆದರ್ಶವಾಗಿ ಬಾಳಬೇಕೆಂದು ಮಾಡುವರಾಯರು ದುಡಿದರು....

ಅದರೆ ಎಲ್ಲಿಗೂ ದೊರಿತ ಫಲ....? ಎಲ್ಲಿಗೂ.... ಆವಮಾನ.... ಎಲ್ಲಿಗೂ ಅನಾಧಿಯ.... ನನ್ನೀಂದ.... ನನ್ನೀಂದ....

ಯಾರ ತಪ್ಪು ಇದು....? ಯಾರನ್ನು ದೂಡಿಸುವದು ಇದಕ್ಕಾಗಿ....?

ಬಾಳಸಲು ಪ್ರಯತ್ನಿಸಿದ ಮಾಧವರಾಯರನ್ನೇ...? ಹಾಳಾಗದಂತೆ ಕಾಯ್ದ ಕಾಮಿನಿಯನ್ನೇ....? ಸಾಯದಂತೆ ಕಾಸಾಡಿದ ಕುಲಕರ್ಮಯವರನ್ನೇ.... ಜನ್ಮಕೊಟ್ಟೆ ತಂದೆತಾಯಿಗಳನ್ನೇ....? ಅಥವಾ.... ಸಮ್ಮತ ಕಾಯ್ದ ಗಳಗೂ ಕಾರಣನಾದ.... ಪರಮಾತ್ಮನನ್ನೇ....?

ಎಲ್ಲರೂ ದೋಷಿಗಳು... ಅರಂಭದಿಂದ ಕೊನೆಯವರಿಗೆ ಎಲ್ಲರೂ ದೋಷಿಗಳು.... ಎಲ್ಲರೂ ದೋಷಿಗಳು.... ಅವರೆಲ್ಲರ ದೋಷದಿಂದಾಗಿ ನಾನು ಈ ಎಲ್ಲ ಕಷ್ಟಗಳಿಗೆ ಗುರಿಯಾದೆ...

ಪರಮಾತ್ಮನನಗೆ ಜನ್ಮ ಕೊಟ್ಟಿರದಿದ್ದರೆ....? ತಂದೆ ತಾಯಿಗಳು ನನ್ನನ್ನು ಹೆತ್ತಿರದಿದ್ದರೆ....? ಸಾಯಲು ಹೊರಟ ನನ್ನನ್ನು ಕುಲಕರ್ಮಯವರು ಕರೆತಂದಿರದಿದ್ದರೆ....? ಕಾಮಿನಿ ನನ್ನನ್ನು ಕಾಯ್ದಿರದಿದ್ದರೆ.... ಮಾಧವರಾಯರು ನನಗೆ ನೇರವು ನೀಡಿರದಿದ್ದರೆ..?ಮಾಧವರಾಯರು ನೇರವು ನೀಡಿರದಿದ್ದರೆ...?

ಇಲ್ಲ... ಯಾವ ಅನಾಹತವೂ ಆಗುತ್ತಿರಲಿಲ್ಲ....

ಮಾಧವರಾಯರ ಪತ್ತಿಯಾಗಿ, ಆದರ್ಥ ಪತ್ತಿಯಾಗಿ ಸಾಮಿತ್ರಯನ್ನು ಮೀರಿಸುವಂತೆ ಸಂಸಾರ ಸಾಗಿಸಬೇಕನ್ನುವ ಆಶೆ ನನ್ನಲ್ಲಿ ಉತ್ತನ್ನವಾಗುತ್ತಿರಲಿಲ್ಲ.

....“ಹಾಳಾಗುವ ನನ್ನನ್ನು ನೀನು ಉಳಿಸಿದೆ” ಎಂದು ಹೇಳುವ ಮಾತು ನನ್ನಲ್ಲಿ ಉತ್ಪಾದ ತುಂಬಿತು. ಪೊರತ್ವಾಹ ಕೊಟ್ಟಿತು. ‘ಆದರ್ಥತೆ ಸಾಧಿಸಲು ಶರ್ವರಿಗೂ ಸಾಧ್ಯವಿದೆ’ ಎನ್ನುವ ಮಾತನ್ನು ಮನದಟ್ಟೆ ಮಾಡಿಕೊಟ್ಟಿತು... ಅಂತೆಯೇ ಸಂಸಾರಿಯಾಗಲು ಹೊರಟಿ..... ಪತಿವೃತ್ತಿಯಾಗಿ ಬಾಳಲು ಹೊರಟಿ...

ಆದರೆ... ಪತಿವೃತ್ತಿಯಾಗ ಬಯಸುವ ನನ್ನನ್ನು... ಆ ರಾಕ್ಷಸಿ.... ... ‘ಬೀದಿಯ ಬಸವೆ’ ಎಂದು ಜರಿದಳು....

‘ಬೀದಿಯ ಬಸವೆ’.... ಯಾರು...?

ಮೋಷದಿಂದ ಹಾಳಾದರೂ ಮತ್ತಿ ಮಾಡಿದ ತಪ್ಪನ್ನು ತದ್ದಿಕೊಂಡು ಸರಿಯಾದ ಮಾರ್ಗಕ್ಕೆ ಹತ್ತಲು ಪ್ರಾಮಾಣಿಕತೆಯಂದ ಅಖಿಂಡವಾಗಿ

ವ್ಯಯತ್ವವನು ನಾನು ಬೀದಿಯ ಬಸವಿಯೇ ? ಕುಲಕರ್ಮಯವರ ಕಿವಿಯ ಮೇಲೆ ಇಂತಹ ಕೇಳು ವಾಕ್ಯ ಬಿಡ್ಡಿದ್ದರೆ....? ‘ಅಯೋ’ ಎಂದು ಕಿವಿಯ ಮೇಲೆ ಕೈಯಿಟ್ಟುಕೊಳ್ಳುತ್ತಿದ್ದರು.

ಆದರೆ ಅವಳು ಮಾತ್ರ ಹೇಳಿದಳು “ಬೀದಿಯ ಬಸವೆ” ಎಂದು....

“ಕಂಡ ಗಂಡಸರನ್ನೆಲ್ಲ.... ಮೋಸಗೊಳಿಸಿ.... ಅವರ ಸಂಸಾರವನ್ನು ಹಾಳು ಮಾಡುವ ರಾಕ್ಷಸಿ ನಾನು” ಆಂತೆ....

ಯಾರ ಸಂಸಾರವನ್ನು ನಾನು ಹಾಳು ಮಾಡಿರುವೆ....? ಯಾವ ಗಂಡ ಸನ್ನು ನಾನು ಮೋಸಗೊಳಿಸಿರುವೆ...?ಗಂಡನೇ ನನ್ನನ್ನು ಮೋಸಗೊಳಿಸಿ ಮಣ್ಣ ವಾಲು ಮಾಡಿದ ಪಾವದ ಪ್ರಾಯಶ್ಚಿತ್ತವನ್ನು ಇಂದಿನ ವರೆಗೂ ನಾನು ಅನುಭವಿಸುತ್ತಿರುವೆ....

ಆದರೂ ಅವಳು ಹೇಳಿದಳು... ರಾಕ್ಷಸಿ... ಅವಳ ಭಾಯಿಯನ್ನು ಹಿಡಿಯಲು ಯಾರಿಂದ ನಾಧ್ಯ....? ತಡೆಯದೆ ಕ್ರಾರ ಕತ್ತರಿಯಂತೆ ಕೇಳಿ ದವರ ಕರುಳನ್ನು ಕತ್ತರಿಸುವಂತಹ ಅವಳ ಮಾತನ್ನು ಯಾರಿಂದ ತಡೆಯಲು ಸಾಧ್ಯ....? ಯಾರಿಂದ ಕೇಳಲು ಸಾಧ್ಯ....? ಏನೇನು ಹೇಳಿದಳು....? ಎಷ್ಟೇನ್ನು ಹೇಳಿದಳು....? ನನಗೆ ... ಮಾಧವರಾಯಿರಿಗೆ... ಕಾಮಿನಿಗೆ.... ಅಯೋ .. ನನ್ನಿಂದಾಗಿ.... ಎಲ್ಲರಿಗೂ

ಅವೆಲ್ಲವನ್ನೂ ಹೇಗೆ ಕೇಳಲಿ ?

ಕಾಮಿನಿ ಹೇಳುತ್ತಾಳೆ... “ ಸುಮಿತ್ರಾ.... ಇನ್ನೊಬ್ಬರ ಭಾಯಿಯನ್ನು ಬಂದು ನಾಡುವ ಶಕ್ತಿ ನಮ್ಮಲ್ಲಿಲ್ಲಿದಾಗ....ಉಳಿದ ಮಾರ್ಗ ಒಂದೇ ಒಂದು. ಅದನ್ನು ತಡೆದುಕೊಳ್ಳುವದು.... ತಡೆದುಕೊಳ್ಳುತ್ತೇಬೇಕು... ನನಗೂ ಕೋವ ಬರುತ್ತದೆ. ಗಂಟಲು ಒಡೆದು ನೆತ್ತರ ಕುಡಿಯಬೇಕೇನ್ನು ಸುತ್ತದೆ.... ಅವಳ ಭಾರಿತ್ಯವನ್ನು ಡಂಗುರ ಸಾರಬೇಕೇನ್ನು ಸುತ್ತದೆ.... ಆದರೆ ಆದರಿಂದ ಲಾಭವಾರಿಗೆ....? ಅವಳು ನೀತಿಯ ವೊದಲನ್ನೇಯ ಪಾಠವನ್ನು ಅರಿಯದ ಹುಂಬ ಹೆಂಗಸು.... ನೀತಿಯನ್ನು ಅರಿತವರು... ನೀತಿಯಿಂದ ನಡೆಯುವವರು ಈ ರೀತಿ ಅಚರಿಸುತ್ತಿದ್ದರೆ....? ಕಂಡ ಗಂಡಸರೆಲ್ಲರ ಜೊತೆಗೆ ‘ಗಂಡ’ ಎಂದು ಸಂಸಾರ ಮಾಡುವ ಅವಳಲ್ಲಿ ನೀತಿಗೆ ಸ್ಥಾನವೆಲ್ಲ ?

....ಆಂತಹ ವಿಚಾರದ ಅಲ್ಲ ಆಂಶವಾದರೂ ಇದ್ದವಳೂ ತನ್ನ ಪತಿಯನ್ನು ಕೂಡಿದ ಜನದಲ್ಲಿ ಅವನಾನಗೂಳಿಸುತ್ತಿದ್ದಳಿ...? ನನ್ನನ್ನು ಅವನಾನವಡಿಸಲಿ... ‘ಸನತ ಹಂತರ’ ಎಂದು ಸಮಾಧಾನ ಹಣ್ಣಿಕೊಳ್ಳಬಹುದು....ನನ್ನನ್ನು ಕೀಳುಗಳೆಯಲಿ....ಹೊಟ್ಟಿಯಲ್ಲಿ ತುಂಬಿದ ಕೋಪ ಯಾರ ಮೇಲೂ ಎಲ್ಲರ ಮೇಲೂ ಹರಿಹಾಯುತ್ತದೆ ಎಂದುಕೊಳ್ಳಬಹುದು.... ಆದರೆ ಪತಿಯ ಅವನಾನ...!”

“...ಅವರವಳಾಗಿಯೇ ಮನೆಯಲ್ಲಿ ಅವರಿಗಾಗಿ ಕಾರ್ಯತ್ವದೆ?” ..

....ಸುಮಿತ್ರಾ....ಏನೂ ಮಾಡಲು ಸಾಧ್ಯವಿಲ್ಲ...ಎಲ್ಲವನ್ನು ನೋಡುವದು... ಜಗದ ಒಂದೊಂದು ವ್ಯಕ್ತಿಯ ವಿಚಿತ್ರತೆಯನ್ನು, ಅವರ ಕುಣಿದಾಟಿವನ್ನು ನೋಡುವದು...ಅನುಭವಿಸುವದು.... ಎಲ್ಲವನ್ನು ಮರೆಯುವದು... ಎಲ್ಲವನ್ನು ಮರೆಯುವದು...”

ಎಲ್ಲವನ್ನು ಮರೆಯುವದು.... ಎಂದು ಕಾವಿನಿ ಹೇಳುವಳು. ಆದರೆ ಹೇಗೆ ಮರೆಯಲಿ? ಯಾವ ರೀತಿಯಾಗಿ ಮರೆಯಲಿ ಯಾವ ಕಾರ್ಯದಲ್ಲಿ ಮಗ್ನಾಗಿ ಮರೆಯಲಿ....? ಎಷ್ಟುಂದು ಮರೆಯಲಿ..? ಎಲ್ಲಿಯ ಹೇಗೆಯೇ ಮರೆಯುತ್ತ ಹೋಗಲಿ....?

ಇವು ಮರೆಯುವ ಕಾರ್ಯಗಳಿ...?

ಮರೆಯುವದು ಕ್ರೈಲ್ಕ ಸಂಗತಿಯನ್ನು, ಕ್ರೈದ್ರ ಸಂಗತಿಯನ್ನು....

ನನ್ನ ಆಯುಷ್ಯದ ಆಧಾರ ಕಲ್ಲುಗಳೇ ಇವು. ಇವನ್ನು ಬೀಸಾಕೆ ಹೇಗೆ ಬದುಕು? ಬದುಕುವದು ಸಾಧ್ಯವೇ....?ಸಾಧ್ಯವೇ....?

ಬದುಕುವದೇ ಬೇಡವಾದಾಗ ಆದರ ಸಾಧಾರ್ಯಸಾಧ್ಯತೆಗಳ ವಿಚಾರ ವಾದರೂ ಏಕೆ..? ಘನವಂತರ ಮನೆಯಲ್ಲಿ ಹುಟ್ಟಿ, ಘನವಂತರ ಹತ್ತಿರ ಬೆಳೆದು, ಘನವಂತರ ಖಾಡಿಯಲ್ಲಿ ಬಾಳುತ್ತಿರುವಾಗ ನನ್ನ ಅಸ್ತಿತ್ವಕ್ಕೇ ಸುರಂಗ ಹಣ್ಣಿದಂತಾಗಿದೆ....

ಸುರಂಗ ಸಿಡಿದೆದ್ದ ಘನವಂತಿಕೆಯನ್ನು ಸಮೂಲವಾಗಿ ನಾಶ ಮಾಡಿದ್ದೆ.... ಇನ್ನು ಉಳಿದುದು ಸುಮಿತ್ರೀಯ ದೇಹ.... ಅಲ್ಲ.... ಶವ....

ಶವವನ್ನು ಕಾಯ್ದಿಡಲು ಸಾಧ್ಯವೇ...? ಶವವನ್ನು ಮನೆಯಲ್ಲಿಟ್ಟು ಕೊಂಡು ಕೂಡಲು ಸಾಧ್ಯವೇ....? ಶವಕ್ಕೆ ಬೀಲೆ ಇರುವರು ಅಳುವವರು ಇರುವಾಗ... ಕಾಣಲು ಬರುವವರು ಇರುವಾಗ.... ನನಗೆ ಯಾರೂ ಇಲ್ಲ... ಯಾರೂ ಇಲ್ಲ... ಎಲ್ಲರೂ ನನ್ನನ್ನು ಕಂಡು ಹಾಸ್ಯ ಮಾಡುವವರು... ಕುಚೀಪ್ಪೆ ಮಾಡುವವರು “ಬೀದಿಯ ಬಸವೆ” ಎಂದು ಕೂಗುವವರು....

“ಕಂಡ ಗಂಡಸರ ಮುರಿದು ತಿನ್ನವವಳು” ಎಂದು ಬೆರಳು ಮಾಡಿ ತೋರಿಸುವವರು....

“ಮಾಧವರಾಯರ ಮನೆಯನ್ನು ಮುರಿದವಳು” ಎಂದು ಹೇಳುವರು.

ನಾನು ಮಾಧವರಾಯರ ಮನೆಯನ್ನು ಮುರಿದೆನೇ....? ಮಾಧವರಾಯರ ಮುರಿದ ಮನೆಯನ್ನು ಸರಿಮಾಡಿದವಳ್ಳಿಲ್ಲವೇ...? ಮನಗೆ ತಗಲಿದ ಬೆಂಕಿಯಿಂದ ಮಾಧವರಾಯರನ್ನು ಉಳಿಸಿದವಳು ನಾನ್ನಲ್ಲಿಲ್ಲವೇ...?

“ ಮನುತ್ತಾಯಿ... ಮನಸ್ಸು ವಯಸ್ಸಿನ ಬಂಧನದ ಮೇರಿಯನ್ನು ಹೀಗೊಗಿದು ಹೊಂದಿಕೊಂಡದ್ದು ನಿಜಕ್ಕೂ ಆಶ್ಚರ್ಯವಲ್ಲವೇ....?... ನನ್ನನ್ನು ಈ ಪರಿಯಾಗಿ ನೀನು ಆದರಿಸಬಹುದೆಂದು ಕೆನಕು ಮನಸಿನಲ್ಲಿ ಕೂಡ ಎಣಿಸಿರಲಿಲ್ಲ.... ಪಶ್ಚಿಮಾನ್ಯ ಆದರವನ್ನು, ವೇಮನನ್ನು ಕಾಣದ ನಾನು ಜಗದಲ್ಲಿ ಆದರ ಬರಗಾಲವೆಂದು ಭಾವಿಸಿದ್ದೆ.... ಆದು ನನ್ನ ತಮ್ಮ ಅಲ್ಲ.... ಆದರಿಂದಾಗಿ.... ಪಶ್ಚಿಮಾಂದಾಗಿ.... ನನ್ನ ಮನ... ಮನೆ..... ಎಲ್ಲವೂ ಮುರಿದಿಕ್ತು.... ಮನುತ್ತಾಯಿ... ನಿನ್ನಿಂದಾಗಿ ಮುರಿದ ಮನ ಮತ್ತೆ ನೊದಲಿನಂತಾಗಿ ಹೊಸ ತಾರ್ಣುದ ಹುರುಸಿನಿಂದ, ಉತ್ಸಾಹದಿಂದ, ಹಷಟದಿಂದ ನತ್ಯಸುತ್ತಿದೆ... ಮನೆ... ಈ ನಿನಿರುವ ನನ್ನ ಮನೆ.... ಅಮರಾವತಿಯ ಇಂದ್ರ ಮಹಲಿಗಿಂತ ಹಿಂದಾಗಿದೆ....”

ಎಂದು ಮಾಧವರಾಯರು ನಿತ್ಯವೂ ಗೀತೆ ನೆಡಿಸಿದಂತೆ ಹೇಳುತ್ತಿರು ವಾಗ ಅವಳಿರಾಕ್ಷಸಿ.... ನನಗೆ— “ ಮನೆಯನ್ನು ಮುರಿದ ಸೂಳ ಎಂದಳು....”

ಯಾರು.... ಸೂಳಿ... ಎಂದು ನಾನು ಹೇಳಿದ್ದರೆ....?

ಸಭ್ಯಗ್ರಹಕ್ಕರ ಮಗಳಾಗಿ.... ಸಭ್ಯಗ್ರಹಕ್ಕರ ಮಡಬಯಾಗಿ ಮನೆ ಸೇರಿದವಳಿಂದ ಮನೆಯ ಮುಖಕ್ಕೆ ಎಂದೆಂದೂ ಹೊಳೆಯದ ಆತುರದ

ಕನ್ನು ಹಿಡಿದುಕೊಂಡಿದೆ ಎಂದೇಂದಿಗೂ ತೀರದ ಅವಾವಾಸ್ಯದ ರಾತ್ರಿ, ಹೆಗಲನ್ನು ಹಿಡಿದುಕೊಂಡಂತೆ ! ಮಾಡಿಕೊಂಡವರು ಕೂಡ ಮನೆಯಲ್ಲಿರದೆ ಮರಣ ಹೊಂದಿಯಾದರೂ ಮುಕ್ತರಾಗುವದಕ್ಕೆ ಹವಣಿಸಿದ್ದರು ಅವಳಿಗಾಗಿ.

ಇಂತಹ ರಾಕ್ಷಸಿಯ ಹತ್ತಿರ ಇದ್ದುಕೊಂಡು ಬಾಳುವವರಾದರೂ ಯಾರು....?

“...ಸುಮಿತ್ರಾ...ಅವಳ ನಡತೆ ಆರಿವೂ ನವಗಾಗ ತೊಡಗಿತ್ತು... ಹೆಲವು ಸ್ನೇಹಿತರಿಂದಲೂ ಆದನ್ನೇ ಕೇಳಿ ಕೋವದಿಂದ ಒಂದುಸಲ ಅವಳಿಗೆ ಹೇಳಿದೆ...ಆದರೆ ಪರಿಜಾಮನವೆಂದರೆ.... ನನ್ನ ಅನ್ವಯಲ್ಲಿ ವಿಷ....! ನನ್ನಿಂದ ಉಪಕೃತನಾದ ಮನೆಯ ಆಳನಿಂದ....ನಾನು ಸಾವಧಾನಾಗಿದಿದ್ದರೆ... ಇಂದಿಗೆ ಸತ್ತು ಅನೇಕ ವರ್ಷಗಳಾಗುತ್ತಿದ್ದವು....” ಎಂದು...ಮಾಧವರಾಯರು ಹೇಳಿ.... “ಅವಳು ಮನುಷ್ಯಾಳಲ್ಲಿ....ರಾಕ್ಷಸಿ” ಎಂದು ಹೇಳುತ್ತಾರೆ....

ಅಂತಹ ರಾಕ್ಷಸಿಯ ಕೈಯಲ್ಲಿ ನಾನು ಸಿಕ್ಕೇ....

“ನನಗಾಗಿ ಅಲ್ಲ....ಮನೆಯ ಮನೆಯ ಮಯಾದೆ ಎಂದು ನಾನು ಕಾಯಬೇಕಾಗಿದೆ.... ದೇಹದ ಬಟ್ಟಿ ಕಳಜುವದರಿಂದ ದೇಹಕ್ಕೆ ಅವಮಾನ ಎಂದು....ಸಹಿಸಬೇಕಾಗಿದೆ...” ಎಂದು— ಹೇಳುವ ಮಾಧವರಾಯರ ಮಯಾದೆಗೆ ನನ್ನಿಂದ ಅವರ ಅವಮಯಾದೆ.

ಹೀಗಾಗಬಾರದು... ಹಾಗಾಗಬಾರದಿತ್ತು..... ಇಲ್ಲಿ... ನಾನವರಿಗೆ ಇನ್ನು ಈ ಹಾಳು ಮುಖ ತೊರಲಾರೆ....ನನ್ನ ಮುಖ ನೋಡುವದಕ್ಕೆ ಅವರಾದರೂ....ಹೇಗೆ ಬರುವರು....

ಈ ಮನೆಯಲ್ಲಿ ಅವರಿಗೆ ಅವಮಯಾದೆ... ನನ್ನೆಡುರು ಅವರ ಅವಮಯಾದೆ....ಮಾನ ಮಯಾದೆ ರೀತಿನಿಿಗಳನ್ನೇ ಆರಿಯದ ಆ ಹೆಂಗಸು ತುಂಬಿದ ಬೀದಿಯಲ್ಲಿ ಗಂಡನನ್ನು ಎಳೆದು ಬರ-ಹೊಗುವವರನ್ನು ಕೂಗಿ....

“ನೋಡಿರಿ....ಮನೆಯಲ್ಲಿ ನನ್ನಿಂತಹ ಪತ್ತಿಯನ್ನು ಬಿಟ್ಟು ಈ ಸೂಳೆಯ ಜೊತೆಗೆ ಹೇಗೆ ಚಿನ್ನಾಟ ನಡಿಸಿದ್ದಾರೆ...” ಎಂದು ತೊರಿಸುತ್ತಿದ್ದಳು.... ಚೀರಳುವಾಡಿ....

ಅದರಿಂದಲೇ ಅನಾಹತ.... ಹಾವಿನ ಹೆಡೆಯನ್ನು ತುಳಿದಾಗ ಅದು

ಬುಸೆಗುಟ್ಟಿದೆ ಇದ್ದಿತೇ..? ಕಚ್ಚುದೇ ಬಿಟ್ಟಿತೇ..? ...ಭೀಕೆಡಕು...
ಅನಾಹತ...

“ಸುಮಿತ್ರಾ.... ಆದುದು ಒಳತೆ.... ಕೆಡಕೆ ಎನ್ನುವದನ್ನು ನಿರ್ಣಯಿಸು
ಸುವದು ಹರಿಣಾನು.... ಹೀಗಾಗಬಾರದು ಎಂದು ನಾವು ಹೇಳಬಹುದು.
ಆದರೆ ಆಗದಂತೆ ನಡೆಯಲು ನಮ್ಮಿಂದ ಸಾಧ್ಯವೇ...?” ಎಂದು ಕಾಮಿನಿ
ಕೇ.ಎತ್ತ್ವಾಳೆ.

“ಸುಮಿತ್ರಾ ಯಾವುದೊಂದಕ್ಕೂ ಮಿತಿ ಇರುತ್ತದೆ.... ಶಾಂತ ಸ್ವಭಾ
ವದ ಸಜ್ಜನ ಮಾಧವರಾಯರನ್ನು ಆ ಹೆಂಗಸು ಬೀದಿಯಲ್ಲಿ ನಿಲ್ಲಿಸಿ ಆವ
ಮಾನವಡಿನಬಾರದಿತ್ತು... ಅವಳ ಕಪ್ಪನೆ ಮಾಧವರಾಯರೆಂದರೆ ಆಕರ್ಷಣ...
ಕೈಗೊಂಬೆ.... ಏನು ಮಾಡಿದರೂ ನಡೆದಿತು ಎಂದು.... ಆದರೆ....? ಆದರೆ
ಅದಕ್ಕೆ ಫೆಲ.... ಅವಳಿಗೆ ಡೂರಿತಿತು...”

“....ಮಾಧವರಾಯರು ಅಂತಹ ಕ್ಷುರತನಕ್ಕೆ ಹೋಗಬಾರದಿತ್ತು....
ಆದರೆ ತಳಕ್ಕೆ ಬೆಂಕಿ ಹತ್ತಿದಾಗ ತಡೆಯಲು ಸಾಧ್ಯವೇ ..? ಆವರು ಎಲ್ಲ
ವನ್ನೂ ಸಹಿಸಿದ್ದರು ... ಅವಳ ಅತ್ಯಾಚಾರವನ್ನು ಸೋಡಿಯೂ ಉದಾಸಿನೆ
ರಾಗಿದ್ದರು. ಅವಳ ವ್ಯಾಖಿಚಾರದ ಅತಿರೇಕವನ್ನು ಕಂಡೂ ಕಣ್ಣ ಮುಚಿ
ದ್ದರು....”

....ಅತ್ಯಾಚಾರ ಮಿತಿ ಮೀರಿದಾಗ ಆದಕ್ಕೆ ಅಂತವಾಗುವದು...
ದುಮಾರ್ಗದ ತಂತ್ರಿಯ ಮೇಲಿಂದ ವಿನಾಶ ಕಂಡರದಲ್ಲಿ ಬೀಳುವವ ಹೇಗೆ
ನತ್ರಿಸಿದರೂ ಬೀಳುವದು ಕಂಡರಕ್ಕೆ... ಕ್ಕೆ ಮಾಡಿ ಕರೆಯುವ ವಿನಾಶದ
ಕಂಡರದ ತಳಕ್ಕೆ ಸ್ವರ್ಗವೆಂದು ಭಾವಿಸಿ.ಅದರತ್ತ ಹೋಗಲು ದಾರಿಯಿಂದ
ಹಾರಿಬಿದ್ದರೆ.... ತಪ್ಪ ಯಾರದು....?”

“....ಕುಲಕರ್ಣಿಯವರು ಸನಾತನಿ ಎಂದು ತಿಳಿದು ನಾನು ಆವರ
ವಿಚಾರವನ್ನು ತುಂಬ ಪೀಠಿಸಿದಾಗ ಆವರು....

“ತಾರಿಯ.... ಬೆಂಕಿಯನ್ನು ಅಂಗ್ರೇಯಲ್ಲಿ ಹಿಡಿದು ಆದು ಸುಡುತ್ತದೆ
ಎಂದು ಆದರ ಕೋಪವನ್ನು ಇನ್ನೊಬ್ಬರ ಮೇಲೆ ಹರಿಹಾಯ್ದು ಏಕೆ ತೀರಿಸಿ
ಕೊಳ್ಳುವಿರಿ...?” ಎಂದು ಕೇಳಿದ್ದರು.

“ನಾವು ಮಾಡುವ ಕಾರ್ಯದ ಫಲ ನಮಗೆ ದೊರೆಯುತ್ತದೆ.... ಅದ ಕ್ಷಾಗಿ ಇನ್ನೊಬ್ಬರನ್ನು ದೂಡಿಸುವದು ಬೇಡೆ” ಎಂದೂ ಹೇಳಿದ್ದರು.

“ಅವರು ಹೇಳಿದ್ದ ಕೂಡ ಸೆತ್ತೆನಲ್ಲವೇ....? ... ಸತ್ಯ... ಸುಮಿತ್ರಾ... ಸತ್ಯ... ಅವಕ್ಕೆ ನಾವು ಕಾರ್ಯ ಮಾಡುವಾಗ ಒಕ್ಕೆಯದನ್ನು ಮಾಡಲಿಕ್ಕಾಗಿದ್ದರೂ ಕೆಡಕನ್ನು ಮಾತ್ರ ಮಾಡಬಾರದು.... ಮಾಥವರಾಯರ ಪತ್ತಿಗೆ ಮಾಡುವಾಗ ತಿಳಿಯಲಿಲ್ಲ... ಅದರ ಫಲ... ಈಗ ಅನುಭವಿಸುತ್ತಿರುವಳು.... ಅವಳನ್ನು ನೋಡಿದರೆ.. ಇವಳು ಬದುಕಿರುವದಕ್ಕಿಂತ ಸತ್ತಿರುವದೇ ವಾಸಿ.... ಎನ್ನಿಸುತ್ತದೆ.... ಅವಳ ಮುಖ ನೋಡಲು ಕೂಡ ಆಗುವದಿಲ್ಲ. ಸುಂದರ ನಕ್ಷತ್ರದಂತಹ ಮೊಗ ಲಿಪ್ಪುವಿಚ್ಚಿಸ್ತುವಾಗಿದೆ.... ಅವಳ ಮುಖ ನೋಡುವಾಗ... ಮಾಥವರಾಯರು ಇಣಿಕ್ಕಿಂದು ಕ್ಷೂರತನಕ್ಕೆ ಹೋಗಬಾರದಿತ್ತು... ಹೋದುದಕ್ಕಾಗಿ ಅವರ ಮೇಲೆ ಕೋಟ ಕೂಡ ಬರುತ್ತದೆ....

“...ಅವರ ವಿಚಾರ ಗೊತ್ತಿದ್ದ ನಾನು ಹೇಗೆ ಅವರ ಮೇಲೆ ಕೊಟ್ಟಿಸಲಿ....? ಅವಳು.... ಬದುಕಲಾರಳಾದರೂ... ತೀವ್ರ ಸಾಯಳಾರಳು... ನಾವು ಮಾಡುವ ಕಾರ್ಯದ ಫಲ ನಮಗೇ ದೊರೆಯುತ್ತದೆ.... “ಸುಮಿತ್ರಾ ಕುಲಕರ್ಮಿಯವರೆ ಮಾತು ಸುಳ್ಳಿಲ್ಲ....” ಎಂದು ಇಂದಿನಿಗೆ ಹೇಳುವಳು.

ಆದರೆ ನಾನೇನು ಆಂತಹ ಕೆಡಕು ಕಾರ್ಯವನ್ನು ಮಾಡಿರುವೆ...? ನಾ ನೋಡಿ ಇಂತಹ ಫಲವನ್ನು ಅನುಭವಿಸಬೇಕು....?

ಯಾರಿಗೂ ಏನೂ ಮಾಡಲಿಲ್ಲ, ಯಾರಿಗೂ ಬಯಸಲಿಲ್ಲ. ನಾನು ಸುಖಿಯಾಗಬೇಕೆಂದು ಆಶಿಸಿದೆ....

ಆದರೆ ಆಶಿ.. ನಿರಾಶೆಯಾಯಿತು.....

ಆಗಲಿ. ಆಶಿ ನಿರಾಶೆಯಾಗಲಿ ಆದು ನನ್ನ ಮನಕ್ಕೆ ಆಗುವ ವೇದನೆ, ನಿರಾಶೆಯಿಂದ ವ್ಯಕ್ತಿಗೆ ವೇದನೆಯಾಗುವದು....ಆದರೆ ಇದು ನಿರಾಶೆಯ ಜೊತೆಗೆ ಅವಮಾನ.... ಹೃದಯವನ್ನು ಕೊರೆಯುವ ನಿರಾಶೆಯ ವೇದನೆ ಯೋಂದಿಗೆ ದೇಹವನ್ನು ಕೊರೆದು ಟಿಂಡು ನಾಡಿದ ಅವಮಾನದ ಅಸಹ್ಯವೇದನೆ....

ಸಹನೆಗೂ ಮಿತಿಯಿದೆ. ಸಹಿಸುವದಾದರೂ ಎಲ್ಲಿಯ ವರಿಗೆ.....? ಅದಕ್ಕೆ ಅಂತವೆಲ್ಲಿ? ಅದಕ್ಕೆ ಅಂತವಿಲ್ಲವೇ...? ಇಂದಿನಂತೆಯೇ— ಅನಂತ ಕಾಲದ ವರಿಗೂ ಮುಂದುವರಿಯುವದೇ...? ಇಂದಿನ ವರಿಗಿನ ನಿರಾಶೆ.... ಅವಮಾನವೇ ಮತ್ತೆ ಮತ್ತೆ ಪ್ರತಿಧ್ವನಿಯಂತೆ ತಿರುತಿರುಗಿ ನನ್ನ ಆಯುಷ್ಯದಲ್ಲಿ ಪುನಃ ಪ್ರವೇಶಿಸುವವೇ....?

ಹಾಗಿದ್ದರೆ ಏಕೆ ಈ ಜನ್ಮ....? ಏಕೆ ಈ ಬಾಳು.....? ಬಾಳನ ಉದ್ದೇಶ ಬೆಳಕಿನಲ್ಲಿ ಬಾಳುವದು. ಬೆಳಗುವಂತೆ ಬಾಳುವದು... ಬೆಳಗಿ ಬಾಳುವದು. ಅಲ್ಲದೆ ಆಸಹನಾತೀತ ವೇದನೆ, ಯಾತನೆಯ ಕಾರ್ಗಫ್ತುಲಲ್ಲಿ ಎಡವುತ್ತ ಮುಗ್ಗುತ್ತ ಹೇಗೇ ಮುಂದುವರಿಯುವದಿಲ್ಲ.

ಬೆಳಗಿ ಬಾಳುವ ಆತ್ಮ ಉಳಿದಿಲ್ಲ...ನನ್ನ ಬೆಳಕಿನ ಜೊತ್ತುತ್ತಿ ನಂದಿದೆ... ಎತ್ತಿಯಿಲ್ಲದೆ ಉರಿಯುವದಾದರೂ ಎಲ್ಲಿಯವರಿಗೆ...?.... ಎತ್ತಿ ಹಾಕಲು ಬಂದವರು ಕೂಡ ಕ್ಕೆ ಸುಟ್ಟಿಕೊಂಡರು....!

ಜೊತ್ತುತ್ತಿ ಬೆಳಕು ಕೊಡುವದಕ್ಕೆ ಅಲ್ಲದೆ ಕ್ಕೆ ಸುಡುವದಕ್ಕೆಲ್ಲ ಬೆಳಕು ಕೊಡಬೇಕಾದ ಜೊತ್ತುತ್ತಿ ಕ್ಕೆ ಸುಡತ್ತಿಂಡಿದರೆ ತಪ್ಪ ಯಾರದು....? ಜೊತ್ತುತ್ತಿಯದೆ...? ಅಥವಾ ಕ್ಕೆಗಳದೆ....?

ಉಪಕಾರ ಮಾಡಲು ಬಂದ ಕ್ಕೆಗಳನ್ನು ಸುಟ್ಟಿರೆ ಆದು ಜೊತ್ತುತ್ತಿಯ ಅಪರಾಧ. ಆದರೆ ಜೊತ್ತುತ್ತಿಯ ಜೀವನವೆಂದರೇನೇ ದಹಿಸುವದು.... ದಹಿಸದಿದ್ದರೆ ಅದಕ್ಕೆ ಬಾಳು ಇಲ್ಲ.... ತನ್ನ ಬಾಳು ಧರ್ಮಕ್ಕೆ ಆನುಶರಿಸಿ ನಡೆದಾಗ ಆದು ಅಪರಾಧವಾಗಲಾರದು.... ಅಪರಾಧವಾಗಬಾರದು.

ಅಂತೆಯೇ ತಪ್ಪ ಯಾರದೂ ಅಲ್ಲ....ನಾನು ಅಪರಾಧಿನಿಯಲ್ಲ.... ಅಪರಾಧಿನಿಯಲ್ಲ.

ಅಪರಾಧಿನಿಯಲ್ಲದಿದ್ದರೂ ವೇದನೆ ತಪ್ಪಿದ್ದಲ್ಲ. ಈ ಯಾತನೆಯಿಂದ ಮುಕ್ತಿಯಲ್ಲ.

ತಾನಾಗಿ ತ್ಯಜಿಸಿದ ಅಪರಾಧಿ ರಂಗನಿಗಾಗಿ ನನ್ನಲ್ಲಿ ವೇದನೆಯಲ್ಲ.... ಕ್ಷೂರ ವಿಧಿಯೇ ಎಕೆತಕ್ಕ ಸಿಕ್ಕ ಆಮರಾದ ಕುಲಕ್ಕಿಯನರಿಗಾಗಿ ದುಃಖಿಸುವದೂ ಅವರಂಗೆ ಆವಮಾನ. ಅದರೆ....

ಕಮರಿದ ಬಾಳನ ಗಿಡಕ್ಕೆ ಅನೆಂತ ಸಾಹಸ ಮಾಡಿ, ಪರಿಶ್ರಮವೆಟ್ಟು
ಚಿಗುರೊಡಿಸಿಕೊಂಡ ಮಾಧವರಾಯರ ಬಾಳನ ಗಿಡ ಮತ್ತೆ ಆಕಾಶಾತ್ಮಾಗಿ
ಸಿಡಿಲಿನೇಪೆಸಿಂದ ನೆಲಕ್ಕುರುಳಿದ್ದ ನನ್ನನ್ನ ಕೊರೆಯುತ್ತದೆ.....ನನ್ನ
ದುಃಖದ ವಿಚಾರ ನನಗಿಲ್ಲ ದುಃಖದಲ್ಲಿಯೇ ಹುಟ್ಟಿ ಬೆಳೆದು ದುಃಖದ
ಲ್ಲಿಯೇ ಅಂತಗೊಳ್ಳುವ ನನಗಾಗಿ ನನ್ನಲ್ಲಿ ದುಃಖವಿಲ್ಲ. ಆದರೆ....ಮಾಧವ
ರಾಯರು...?

ದೇವರಂತಹ ಮಾಧವರಾಯರ ವಿಚಾರವನ್ನು ನೆನೆದರೆ... ಷ್ಯಾದಯ
ಬಿರಿಯುತ್ತದೆ. ಆಕಳಂತಹ ಸಭ್ಯರಾದ ಅವರು ಕೊಲೆಗಾರರಿಂದು ನಾಜ್ಯಯಾ
ಲಯದಲ್ಲಿ ನಿಲ್ಲಬೇಕೆ....?

ಅವರು ನಿಜಕ್ಕೂ ಕೊಲೆಗಾರರೆ....?

ಆದರೆ ಅವರೇ ಇಸ್ಟಿಕೊಳ್ಳುತ್ತಾರೆ “ತಾವು ಅವಳ ಕೊಲೆ ಮಾಡಲು
ಪ್ರಯತ್ನಿಸಿದ್ದ ನಿಜ” ಎಂದು... ಏಕೆ....?

“ಅವರು ಸಿಟ್ಟಿನಿಂದ ತಮ್ಮ ಪತ್ತಿಯ ಕೊಲೆಗಾಗಿ ಪ್ರಯತ್ನಿಸಿದ್ದ ನಿಜ
ವಾದರೂ ಆದರಿಂದ ಪಾರಾಗಲು ಸಾಕಷ್ಟು ಸಾಧ್ಯವಿತ್ತು. ಆದರೆ....
ಸುಮಿತ್ರಾ...ನೀನು ಮತ್ತು ನಿನ್ನ ಹೆಸರು ನಾಜ್ಯಯಾಲಯದಲ್ಲಿ ಬರುವದು
ಬೇಡನೆಂದು ಅವರು ಒಪ್ಪಿಕೊಂಡರು.... ತಾವೇ ಕೊಲೆಗಾರರಿಂದು....!”
ಎಂದು ಕಾಮಿನಿ ಹೇಳುವಾಗ ಕಾದ ಸೀಸನ್ನು ಸುರುವಿದಂತಾಯಿತು....

ಇದನ್ನೂ ಕೇಳುವದು ನನ್ನ ಹೆಸರು ಬರೆದಿದ್ದಿತೆ....? ಇದನ್ನು ಕೇಳು
ವದಕಾಮಿಯೇ.... ನನ್ನ ದೀಹಕ್ಕೆ ಕಿವಿಗಳಿದ್ದವೇ....?

ನನ್ನ ಹೆಸರು ಕೂಡ ನಾಜ್ಯಯಾಲಯದಲ್ಲಿ ಬಂದರೆ ಅವಮಾನ...!
ಅಷ್ಟೋಂದು ಪವಿತ್ರತೆಯನ್ನು ಕಾಣುತ್ತಾರೆ ಅವರು ನನ್ನ ಹೆಸರಿನಲ್ಲಿ....!

ಎಂತಹೆ ಪೀಠಿ ! ಎಷ್ಟೋಂದು ಸಭ್ಯತೆ !

ಇಂತಹೆರಿಗೂ ಕೂಡ ಸುಖ ದೊರೆಯಬಾರದೆ....? ಇಂತಹೆರಿಗೂ
ಶಾಂತಿ ದೊರೆಯಬಾರದೇ...? ಇಂತಹೆರಿಗೂ ಅವಮಾನವಾಗಬೇಕೆ...?

ಇದೂ ಅವರ ಪೂರ್ವ ಜನ್ಮದ ಕರ್ಮವೇ....?

ದೇವಾ ಅವರ ಎಲ್ಲ ಕಷ್ಟವನ್ನೂ ನನಗೆ ಕೊಡು.... ನಾನು ಎಲ್ಲವನ್ನೂ ಅನುಭವಿಸಲು ಸಿದ್ಧಿ ಲಿಡುವೆ.... ಒಂದು ಅಕ್ಕರ ಕೂಡ ನಿನಗೆ ಹೇಳಲಾರೆ... ಆದರೆ.... ಅವರನ್ನು ಎಲ್ಲ ಕಷ್ಟದಿಂದ ಮುಕ್ತಮಾಡು... ಅವರಿಗೆ ಆವಶ್ಯಾನ ವಾಗದಂತಿ ನೋಡಿಕೊ... ಸರ್ವಶಕ್ತಿ ಪೆರಮೇಶ್ವರ.... ಯಾವುದೂ ನಿನಗೆ ಆಸಾಧ್ಯವಲ್ಲ.... ನೀನು ಸರ್ವಶಕ್ತಿ....

ನೀನು ಸರ್ವಶಕ್ತಿ... ... ನೀನು ಸರ್ವಜ್ಞ... ನಿನಗೆ ಅರಿಯದ ವಿಷಯವಿಲ್ಲ.... ನಿನಗೆ ಗೊತ್ತಿದೆ ನಾನವರ ಪತ್ತಿ ಎಂದು... ನನ್ನ ಮನದಲ್ಲಿ ಅವರಲ್ಲಿದೆ ಇನ್ನಾರು ಇಲ್ಲ. ನಾನು ಅವರಿಗಾಗಿ. ಮನೆಯ ಮುಂದೆ ಹಂದರ ಹಾಕಿ ಸನಾಯಿಯ ಸ್ವರದ ಮಂಗಲವಾಢಗಳ ಮಧ್ಯದಲ್ಲಿ ಮಂತ್ರಾಕ್ಷರೆಗಳು ನಮ್ಮೆ ಮೇಲೆ ಬಿಳಿಲಿಲ್ಲ ಶದರೆ ದೇವಾ... ನಿನ್ನ ವಿಶಾಲ ವಿಶ್ವದ ಅಂಗಳದಲ್ಲಿ ಆಕಾಶದ ಹಂದರದ ಕೆಳಗೆ ದೇವ ದೇವತೆಗಳ ಸಾಕ್ಷಿಯಾಗಿ ನಾನು ಮನದಿಂದ ಅವರನ್ನು ವರಿಸಿರುವೆ.... ದೈಹಿಕ ವಿವಾಹ ದೇಹದ ಜೊತೆಗೆ. ನಮ್ಮದು ಮನಃಪೂರ್ವಕವಾಗಿ. ಮನದ ವಿವಾಹ.....ಇದು ಎಂದಿಗೂ ಕಡಿಯಲಾರದು, ಎಂದಿಗೂ ಇದರಿಂದ ಬಿಡುಗಡೆಯಿಲ್ಲ. ಎಂದೆಂದಿಗೂ ನಾನವರ ಪತ್ತಿ. ಅವರು ನನ್ನ ಪತ್ತಿ. ನನ್ನ ಹಣೆಯ ಮೇಲಿನ ಕುಂಕುಮ ಅವರಿಗಾಗಿ ದೇವಾ ನನ್ನ ಕುಂಕುಮಕ್ಕೆ ಆಯುಷ್ಯವನ್ನು ಕೊಡು. ದೀಘಾರ್ಥಯಾಷಿ ಮಾಡು....ನನ್ನ ಎಲ್ಲ ಆಯುಷ್ಯವನ್ನೂ ಅವರಿಗೆ ಕೊಡು....ಅವರನ್ನೂ ದೀಘಾರ್ಥಯಾಷಿ ಮಾಡು...ಎಲ್ಲ ಕಷ್ಟದಿಂದ ಮುಕ್ತಮಾಡು. ತಂದೆ...ನೀನು....ಕರುಣಾಳು.... ಕರುಣಾನಿಧಿ... ನನ್ನ ಇಂತಹ ಕ್ಷುಲ್ಲಕ ಬೇಡಿಕೆಗೆ ಮನ ಕರಗಲಾರದೆ? ದೌಪದಿಯ ಮಾನರಕ್ಷಣಿಗಾಗಿ ಧಾವಿಸಿದವ ನೀನಲ್ಲವೇ?ದೌಪದಿ ನಿನ್ನ ತಂಗಿಯಾದರೆ ನಾನು ನಿನ್ನ ಮಗಳಲ್ಲವೇ?ನಾನು ಆಸಾಧೀ...ನನಗೆ ನನ್ನವರಿನ್ನುವರಿ ಈ ಜಗದಲ್ಲಿ ಯಾರೂ ಇಲ್ಲ... ಈ ಜಗವನ್ನು ವಾಸಿಸಿದವ ನೀನೊಬ್ಬಿನೇ ನನ್ನವ.... ದೇವಾ....ನೀನೂ ನನ್ನ ಕ್ಯೆ ಬಿಡಬೇಡ....

....ನನ್ನ ಕಷ್ಟದ ವಿಚಾರ ನಿನಗೆ ಅರಿಯದೆ....?....ದೇವಾ ಒಳ್ಳಿಯವಾಗಿ ಬಾಳಬೇಕು ಎಂದು ಬಾಳುವೆ ಆರಂಭಿಸಿದರೆ “ ಬಿಡಿಯ ಬಂವೆ ”

ನನ್ನಿಸಿಕೊಂಡೆ... ಬೀದಿಯಲ್ಲಿ ಅವಕಾಶ್ಯ... ಅವಮಾನ... ಯಾರಿಗೂ ಮುಖ ತೋರಿಸುವಂತಿಲ್ಲ.... ದೇವಾ.... ನಾನು ಯಾರಿಗೂ ಮುಖ ತೋರಿಸಲಾರೆ.... ಕಮ್ಮ ಮುಖನನ್ನು ಯಾರಿಗೆಂದು ತೋರಿಸಲಿ....? ಹೇಗೆ ತೋರಿಸಲಿ....?

....ಯಾವುದಕ್ಕೂ ನನ್ನನ್ನು ದೋಷಿ ಎಂದು ನೀನು ತೆಗಳಬೇಡ... ನನಗೆ ಎಲ್ಲವೂ.... ಇಂದು ಬೇಡವಾಗಿದೆ.... ಎಲ್ಲದರಲ್ಲಿಯೂ ತಿರಸ್ವಾರ ಮಂಡಿದೆ. ಈ ಜನ.... ಅವರ ರೀತಿ ನೀತಿ....! ಸಭ್ಯರು ಬಾಳಲು ಆಯೋ ಗ್ರ್ಯಾಫಿದೆ... ಈ ಜಗದಲ್ಲಿ... ಈ ಜನತೆಯ ಜೊತೆಗೆ... ಒಕ್ಕೆಯ ರೀತಿಯಿಂದ ಬಾಳಲು ಇಚ್ಛಿ ಮಾಡಿದರೆ ಒನ್ನ ಬಾಳನ್ನು ಹಾಳು ಮಾಡಲು ಇಚ್ಛಿಸುತ್ತಾರೆ. ಒಕ್ಕೆಯವರಿಗೂ ಕಲಂಕದ ಕಮ್ಮು ಹಚ್ಚುತ್ತಾರೆ.... ಮತ್ತೆ ಆವಕಾಶ್ಯ ಮಾಡುತ್ತಾರೆ....

ದೇವಾ.... ಎಲ್ಲವನ್ನೂ ಸೋಡಿಯೂ ಏಕೆ ಮಂಕನಾಗಿ ಕುಳಿತಿರುವೆ? ಎಲ್ಲವನ್ನು ಕಂಡೂ ಕಣ್ಣಿನ್ನೇಲಿನ ಪಟ್ಟಿಯನ್ನು ಏಕೆ ಬದಿಗೆ ಸರಿಸುವದಿಲ್ಲ....?

ನನ್ನ ಕಣ್ಣೀರು ನಿನ್ನ ಕಣ್ಣಿಗೆ ಬಿದ್ದು ನಿನ್ನ ಹೃದಯದಲ್ಲಿ ಎಲ್ಲಿಯಾ ದರೂ ಕರುತ್ತೇ ಮಾಡಿತೆಂದು ಕಣ್ಣ ತೆರೆಯದೆ ಇರುವಿಯಾ...? ನನ್ನನ್ನು ಮರುಗಿಶುವದರಲ್ಲಿಯೇ ನಿನಗೂ ಸುಖವೇನ್ನಿಸುವುದೆ...? ದೇವಾ ನೀನು ಮನುಷ್ಯರ ದೇವನಾಗಬೇಡ, ದೇವರ ದೇವನಾಗು..... ಮನುಷ್ಯರನ್ನು ಉದ್ದಾರ ಮಾಡುವ ದೇವನಾಗು.... ನೀನು ಉದ್ದಾರ ಕರ್ತೃ....

“ ದೇವ ಎಂದಾಗ ಮನುಷ್ಯರಲ್ಲಿಲ್ಲದ ಗುಣ ಇದ್ದವ ಎಂಬಧರ್ಮ.... ಆತ ಉದ್ದಾರಕರ್ತರ್ಮ.... ‘ಆತನನ್ನು ಪೂರ್ಣವಾಗಿ ನಂಬಬೇಕು’ ಎಂದು ಕುಲಕರ್ಣಿಯವರು ಹೇಳಲ್ಪವೇ....?.... ಕೆಲವೇ ದಿನ ಪೂರ್ವದಲ್ಲಿ ನನ್ನಲ್ಲಿದ್ದ ಚಂಚಲತೆ, ದ್ವೇಷ ನೀನು ಕಂಡಿರಲಿಲ್ಲವೇ...?.... ತಂದೆ ಕುಲಕರ್ಣಿಯವರ ಉಪದೇಶದಿಂದಾಗಿ ನಾನು ಆತನನ್ನು ನಂಬಿದೆ.. ಪೂರ್ಣವಾಗಿ.... ಸುಖ ದುಃಖಗಳು ಆವನವೇ ಎಂದು ಆವಸ್ಥಿಗೇ ಒಪ್ಪಿಸಿದೆ... ಆರಂಭದಲ್ಲಿ ಕರ್ತಿಕಾ ವೇಸ್ತಿಸಿತು.... ಆದರೆ ಇಂದು...? ಮನಕ್ಕೆ ಶಾಂತಿ ಎನ್ನಿಸುತ್ತುದೆ. ಏನೇ ಬರಲಿ, ಯಾವುದೇ ಬರಲಿ... ಎಲ್ಲವೂ ಆವನದು ಎಂದು ಆವಸ್ಥಿಗೇ ಆಸಿ ಸುತ್ತೇನೇ.... ಅಂತಹೇಯಾವ ಸುಖದ ಆನಂದ, ದುಃಖದ ಕಮ್ಮ ನನ್ನನ್ನು

ಸ್ವೇಂಕುವದಿಲ್ಲ...ಮನುಷ್ಯನ ಮಾಲ ಸ್ವಭಾವಕ್ಕನು ಸರಿಸಿ ಅನೇಕಸಲ ಆವು ಅಂಟುತ್ತವೆ. ಆದರೂ ಪ್ರಯತ್ನದಿಂದ ಆದರಿಂದ ಬಿಡುಗಡೆ ಮಾಡಿಕೊಳ್ಳಬೇಕು... ಇದು ಎಲ್ಲರಿಗೂ ಸಾಧ್ಯವೇಂದು ಹೇಳುವದಿಲ್ಲ. ಆದರೆ ಎನ್ನ ಸಾಧ್ಯವೇ ಅಪ್ಪುನ್ನು ಮಾಡಲೇಬೇಕು.... ನೀನು... ಎಲ್ಲವನ್ನು ಮರಿಯುವ ದಕ್ಕೆ ಯಶ್ವಿಸು. ನಿತ್ಯ ಪೂ ಹೆಚ್ಚಿಯದಾಗುವ ವಿಷಯವನ್ನು ಜ್ಞಾಪಿಸಿ ಕೊಂಡು ಆದನ್ನು ನೂತನಗೊಳಿಸಿ, ಆದರಿಂದ ದುಃಖಿಯಾಗುವದರಿಂದ ನೀನು ಏನೂ ದೊರಕಿಸದೆ ಎಲ್ಲವನ್ನೂ ಕಳೆದುಕೊಳ್ಳುವಿ... ನಿನ್ನ ವಯಸ್ಸು ಶರಿದಾದರೂ ನಿನ್ನ ಅನುಭವ ಹಿರಿದು, ಎಲ್ಲಿ ಹೋದರೂ ಇಂದು ಸುರಕ್ಷಿತ ಹಾಗಿರುವ ಧೈರ್ಯ ನಿನ್ನಲ್ಲಿದೆ.... ನೀನು ಬಾಳಬೇಕು.... ಬಾಳಲೇಬೇಕು.... ಕುಲಕರ್ಣಿಯವರು ಕೂಡ ಆದನ್ನೇ... ನಿನಗೆ ಹೇಳಲ್ಪವೇ....?.... ಇದು ನೇಡ ಕಾಲವಲ್ಲ, ಆಡವಿಯಲ್ಲಿ ಹೋಗಿ ಇರಲು. ಇದಕ್ಕೆ ಇದ್ದ ಸ್ಥಳದಲ್ಲಿಯೇ ಅಡವಿಯನ್ನು - ಅಥಾರ್ತ ನಿಮಾರ್ಥನುಷ್ಠಿತಿಯನ್ನು ನಿಮಿರ್ಣಿಕೊಳ್ಳಬೇಕು ಮನುಷ್ಯರನ್ನು... ವಸ್ತುವನ್ನು ಕಂಡು ಮನ ಹರಿದಾಡುತ್ತದೆ ಹರಿದಾಡುವ ಮನಕ್ಕನ್ನು ಹರಿದಾಡಗೊಡಿದ್ದರೆ ಇದ್ದ ಸ್ಥಳನೇ ನಿಮಾರ್ಥನುಷ್ಠಿತಿಯಾಗುವದು....”

“ಆಸ್ತ್ರೀಯಭ್ರಂ ಮಲಗಿದ ಕುಲಕರ್ಣಿಯವರು” “ಆಮಾತ್ರ” “ಎಂದು ಕೂಡಿದ್ದರು ಒಂದು ಸಲ. ಆಗ್ಗೆ ನನ್ನ-ಆವರ ಪರಿಚಯವಿರಲಿಲ್ಲ. ಎಂದಿನಂತೆ ಧಾವಿಸಿ ‘ಏನು?’ ಎಂದು ಕೇಳಿದೆ. ನನ್ನ ಕೇಳುವಿಕೆಯಿಂದ ಆವರಿಗೆ ಎಚ್ಚರ. ಕೂಡಲೇ ಹನನ್ನುಖಿಡಿಂದ—

“ ಕನಸಿನಲ್ಲಿ ‘ಆಮಾತ್ರ’, ಎಂದು ಕೂಗಿದೆ ‘ಅಮ್ಮ’ ಪ್ರತ್ಯಕ್ಷಭಾದರ್ಜಲ್ಲ.... ನನ್ನ ಭಾಗ್ಯ ಹಿರಿದು” ಎಂದು ಹೇಳಿದರು... ಆವರ ಮಾತೇ ನಿಚಿತ್ವವೇನ್ನಿಸಿದವು. ಆವರ ಮಾತು ವಿಲಕ್ಷಣ ಎನ್ನಿಸಿತು ಮಹಿಳೆ ಕಸೀಲ ತನ್ನ ಶಾಯಿ ದೇವದಳಿಗೆ ಚೋಧಿಸಿದಂತೆ ಚೋಧಿಸಿದರು..... ನನ್ನನ್ನು ನಾವನಗೊಳಿಸಿದರು...”

“.... ಮನುತ್ತಾರು... ಅಂತಹರ ಸಹವಾಸ ನಿನಗೂ ದೊರೆತಿದೆ... ನೀನು ಹುಚ್ಚತನ ಮಾಡಿದರೆ ಆವರ ಆತ್ಮಕ್ಕೆ ಶಾಂತಿ ದೊರೆಯುವದೆ....?”

“ ಎಂತಕೆ ಕಾರ್ಯಕ್ರಮಿಗೆ ನಿನ್ನ ಜನ್ಮವಾಗಿದೆ ಎನ್ನುವದನ್ನು ನೀನೆ ಇಯೆ... ಅದನ್ನು ಆರಿತನ ಪರಮಾತ್ಮೆ, ಆವನ ಕಾರ್ಯಕ್ರಮಲ್ಲಿ ಆಡ್ಡಾಗುವದು ಬೇಡ... ನಾಗಲಿ ರಥ... ಸಾಗಲಿ..... ದೇವ ಹೇಳುವದು ನಮಗೆ “ಒಳ್ಳೆಯ ಕಾರ್ಯ ಮಾಡು” ಎಂದು. ಆತನ ಆಳ್ಳೆ ಉಲ್ಲಂಘಿಸಿ ಕೆಡಕು ಕಾರ್ಯ ಮಾಡಿದರೆ ಆದರಿಂದ ಆವಾಯ ನಮಗೆ... ಆತ ನಮಗೆ ಬುದ್ಧಿಯನ್ನು ಕೊಟ್ಟಿದಾನೆ... ಅದನ್ನು ಕೊಟ್ಟಿರುವದು ಉಪಯೋಗ ಮಾಡಿಕೊಳ್ಳಲಿ ಎಂದು.... ವಿಚಾರ ಶಕ್ತಿಯನ್ನು ಆತ ಕೊಟ್ಟಿದಾನೆ.... ಒಂದು ವಿಚಾರ ಮಾಡುವಾಗ ಇನ್ನೊಂದು ಆತ್ಮ ಇಣಕ್ತದೆ. ಇದು ಪ್ರತಿಯೊಬ್ಬರೂ ನಿತ್ಯದಲ್ಲಿ ಕಾಣಬಹುದು. ಒಳ್ಳೆಯ ವಿಚಾರ ದೇವನದೂ. ಅದನ್ನು ವ್ಯತಿಭಟಿಸುವ ವಿರೋಧಿ ವಿಚಾರ ಸ್ವಾರ್ಥದ್ವಾರಾ ಕೆಡಕಿನದು.... ರಾಕ್ಷಸನದು..... ದೇವನ ವಿಚಾರದಿಂದ ನಾವು ಮುಂದುವರಿದರೆ ಆದರಿಂದ ಕಲಾಳಣ..... ಅವನ್ನು ಬಿಟ್ಟು ಪ್ರೇರಿಕೆ ಸ್ವಾರ್ಥದ ರಾಕ್ಷಸಿ ವಿಚಾರ ಹಿಡಿದರೆ.... ನಾವು ಸಾಗುವದು ಸಂಕಟದ ದಾರಿಯಲ್ಲಿ.... ದುಃಖದ ದಾರಿಯಲ್ಲಿ....”

“ ನಾವು ಮಾಡುವ ಕಾರ್ಯದ ಫಲ ನಮಗೇ ದೊರಿಯುತ್ತದೆ.... ಅದನ್ನು ಅನುಭವಿಸುವವರು ನಾವು ಮಾತ್ರ...”

ಕಾಮವಿಯ ಉಪದೇಶ ವೇದಾಂತವಾಗಿರಲಿಲ್ಲ. ಅದು ಜೀವನದಲ್ಲಿಯ ಸತ್ಯ ವಿಚಾರವಾಗಿತ್ತು. ಯಾವುದನ್ನು ಆಚರಿಸುವಾಗಲೂ ಒಂದಲ್ಲ. ಎರಡು ಒಂದಕೊಂಡು ವಿರೋಧಿಯಾದ ಮನಗಳು ಎರಡು ವಿಚಾರವನ್ನು ಮುಂದೆ ಮಾಡುತ್ತವೆ. ಒಂದರ ದಾರಿಯ ವಿರುದ್ಧ ಇನ್ನೊಂದು ದಾರಿ.... ಒಂದು ದಾರಿ.... ದೇವನತ್ತ.... ಇನ್ನೊಂದು ನರಕದ ಕಡೆಗೆ.... ಇದನ್ನು ನಿತ್ಯವೂ ನಾವು ಕಾಣತ್ತಿರುವೆವೆ. ಅದರೂ ಅದನ್ನು ಕುರಿತು ಹೇಳುವದಿಲ್ಲ.

“ ಕೆಡಕಿನ ವಿರುದ್ಧ ಹೇಳುವವರಾರು ” ? ಎಂದು... ಒಳ್ಳೆಯ ವಿಚಾರ ಮನದಲ್ಲಿ ನುಗ್ಗಿದಾಗ.... ಅದರ ವಿರುದ್ಧ ಮಾತನಾಡುವ ವಿಚಾರಕ್ಕೆ “ನೀನು ಯಾರು .. ? ” ಎಂದು ಹೇಳುವದಿಲ್ಲ.... ಅಂತೆಯೇ ನಮ್ಮ ದಾರಿ ತಪ್ಪಿತ್ತದೆ.. ಅಂತೆಯೇ ಪರಮಾತ್ಮನ ಸ್ವರೂಪವನ್ನು ಅರಿತುಕೊಳ್ಳಲಾಗುವದಿಲ್ಲ....

ನಾನು ಅರಿತುಕೊಂಡು ಸಾಗಬೇಕು.... ದೇವನ ವಿಚಾರವನ್ನು ಅನುಸರಿಸಿ ಮುಂದುವರಿಯಬೇಕು.....

ದೇವನ ಸ್ವರೂಪ, ವಿಚಾರ, ಸತ್ಯ. ಸತ್ಯ ಕರ್ತೀರವೆನ್ನಿಸಿದರೂ ಸತ್ಯವು ಸತ್ಯನೇ! ಅದಕ್ಕಾಗಿ ಅದರಲ್ಲಿ ಮುಚ್ಚು ಮರೆ, ಮೋಹಕತೆ ಇಲ್ಲ. .. ಅದರೆ ರಾಕ್ಷಸಿ ವಿಚಾರದಲ್ಲಿ ಅಸತ್ಯವಡಗಿದೆ. ಅಲ್ಲಿ ಮುಚ್ಚುಮರೆಯಿದೆ ಅಂತೆಯೇ ಅದು ಮೋಹಕವಾಗಿ ತನ್ನತ್ವ ಆಕರ್ಷಣಿಕೆಳುಳ್ಳತ್ತದೆ.

ರಾಕ್ಷಸೀ ವಿಚಾರ ನನಗೆ ಬೇಡ. ಅಂತಹ ಆಕರ್ಷಣೆಯಲ್ಲಿ ನಾನು ಸಿಲುಕಲಾರೆ. ಕರ್ತೀರವಾಗಲಿ, ಕರಿಣವೆನ್ನಿಸಲಿ....ನನಗೆ ದೇವನ ವಿಚಾರವಿರಲಿ. ಅವನು ನನ್ನನ್ನು ಎಲ್ಲದರಿಂದ ಮುಕ್ತಮಾಡುವ.

“ನೀವು ಅವನನ್ನು ನಂಬಿರಿ....ಅವನೆಂದೂ ಸಿಮ್ಮೆ ಕೈಬಿಡಲಾರ....” ಎಂದು ಕುಲಕಟ್ಟಿಯವರು ಹೇಳಿರುವರು...

ಪರಮಾತ್ಮೆ ನನನ್ನು ಮಾಡಲಿ....

ದೇವಾ.... ನಿನಗೆ... ಶರಣ....

“ ಮುಮಿತ್ರಾ ದೇವನಿಗೆ ಕರಣ ಎಂದು ಕೈ ಮುಚ್ಚಿ ಕುಳಿತುಕೊಳ್ಳಲಿ ಕ್ಷಮಿಸಿ....? ನಾವು ಮಾಡುವ ಕರ್ತವ್ಯವನ್ನು ನಾವು ಮಾಡಲೇಬೇಕು.... ದೇವನ ಕಾರ್ಯವೆಂದು .. ” ಎಂದು ಕಾವಿನಿ ಹೇಳಿದಾಗ ಮನ ಕೇರಳುತ್ತದೆ.

ಇಲ್ಲ.... ನನ್ನಿಂದ ಇನ್ನು ಏನನ್ನೂ ಮಾಡಲು ಸಾಧ್ಯವಿಲ್ಲ. ನನಗೆ ಈ ಜಗದ ಯಾವ ವಿಷಯವೂ ಬೇಡವಾಗಿದೆ.... ರೂರಿಗಾಗಿ ಮಾಡಬೇಕು? ನನಗಾಗಿ....?

ನಾನು ಎನ್ನುವ ದೇಹಕ್ಕಾಗಿ ನನಗೇನೂ ಮಾಡುವ ಇಷ್ಟವಿಲ್ಲ..... ಅದರಿಂದಲೇ ನನ್ನ ಅವಸ್ಥೆ ಈ ಗತಿಗೆ ಬಂದಿದೆ... ದೇಹದ ಬೆನ್ನಹತ್ತಿ ಮೃಗ ಬಲ ಬೆನ್ನಟ್ಟಿದಂತೆ ಓಡಿದೆ.... ಓಡಿದೆ... ದಣಿದೆ... ಕೊನೆಗೆ ನನಗೆ ದೊರಿತದ್ವಾರಾ ಅವಮಾನ.... ಆಪೇಕ್ಷಾ.... ‘ಬೀಂದಯ ಬಸಿನೆ’ ಎಂಬ ಸನ್ನಾನ ..

ಇದಕ್ಕಾಗಿಯೇ ನಾನು ಕರ್ತವ್ಯ ಮಾಡಬೇಕಾದುದು....? ಕರ್ತವ್ಯವೆಂದರೇನು....? ದುಡಿಯುವದು! ದುಡಿಯುವದೆಂದರೆ ದೇಹ ಸವಿಸುವದು. ಅದೂ ದೇಹಕ್ಕಾಗಿ ಮಾತ್ರ.

ದುಡಿಯುವದು ದೇಹದ ಬಾಳಕಾಗಿ ಅಲ್ಲದೆ ಮನದ ತ್ವಪ್ರಿಗಾಗಿ ಇಲ್ಲ. ಮನದ ವಿರುದ್ಧವಾದರೂ ಕಾಯ ಮಾಡಲೇಬೇಕು. ಏಕೆಂದರೆ ಕರ್ತವ್ಯ!

ಎಂತಹ ಕರ್ತವ್ಯ....? ಏತಕ್ಕಾಗಿ ಮನದ ವಿರುದ್ಧ ಕರ್ತವ್ಯ....?

ದೇಹಕ್ಕಾಗಿ ಮಾತ್ರ ಅಲ್ಲವೇ.....? ಆದನ್ನು ಬಾಳಸುವದಕ್ಕೆಂದು ಅಲ್ಲವೇ....? ಆದರ ರಾಕ್ಷಸಿ ಶಕ್ತಿಯೇ ಅಲ್ಲವೇ ನನ್ನನ್ನು ಪಾಪ ಕೂಪದಲ್ಲಿ ಪ್ರಥಮನೆಲ ತಳ್ಳಿದ್ದು...? ಅಂದು ವಾಪ ಕೂಪದಲ್ಲಿ ಬಿದ್ದವಳು ಇಂದಿಗೂ ಏಳಿಲಾರದವಳಾಗಿರುವೆ....

ಕರ್ತವ್ಯವಂತಿ....!

ಬೇಡ....ನನಗಾವ ಕರ್ತವ್ಯನೂ ಇಲ್ಲ... ಎಂತಹ ಕರ್ತವ್ಯಕ್ಕೂ ಬಲಿ ಯಾಗಿ ಮತ್ತೆ ಬೇದಿಗಿಳಿದು “ಬೀದಿಯ ಬಸಿವೆ” ಯಾಗಲಾರೆ ..

ತಲೆ ಸೀಳುವ ವಿಚಾರದಿಂದ ದೇಹ ಹಣ್ಣಾಗುತ್ತತ್ತು. ತೀವ್ರ ಹಣ್ಣಾಗಿ ಹೊಗಬೇಕು. ಎನ್ನಿಸುತ್ತಿತ್ತು.

“ ಸುಮಿತ್ರಾ...ನಿನ್ನ ಇಂದಿನ ಅವಸ್ಥೆಯನ್ನು ಕುಲಕರ್ಣಿಯವರು ಸೋಡಿದ್ದರೆ... ನಿಶ್ಚಯವಾಗಿ ನಿನ್ನನ್ನು ದೂರುತ್ತಿದ್ದರು..... ದೇಹಕ್ಕಾಗಿ ಹಣ್ಣಾಗಬಾರದು, ನಿಜ. ಆದರೆ ದೇಹವನ್ನು ಹಣ್ಣಾ ವಾಡುವದು ಕರ್ತವ್ಯ ವಲ್ಲ... ಹೆತ್ತ ಕೂಸು ಕುರುಟಿಯಾದರೂ ತಾಯಿ ಆದನ್ನು ಬೀಸಾಕುವ ದಿಲ್ಲಿ... ಆದಕ್ಕೆ ಅನ್ನ, ನಿರ್ಯಾ.. ಕೊಟ್ಟಿ ಬೆಳೆಯಿಸುತ್ತಾಳೆ... ದೇಹ....ಹೆತ್ತ ಕೂಸು.... ಆದನ್ನು ಕಡೆಗಳಿಸುವದು ಪಾಪ..... ಇಲ್ಲಿರುವದು ನಿನಗೆ ಆವ ಮಾನವೆನ್ನಿಸಿದರೆ..... ಬೇರೆ ಎಲ್ಲಿಯಾದರೂ ಹೊಗಿ... ನಾನು ವ್ಯವಸ್ಥಿ ಮಾಡುವೆ....”

ಕಾಮಿನಿ ಮತ್ತೆ ಸಹಾಯಿಳಾದಳು.

ಒಂದು ಕಾರಿರುಳನಲ್ಲಿ ಹೆತ್ತ ತಂದೆ ತಾಯಿಗಳ ಮನೆ ಬಿಟ್ಟಿದೆ.... ಮೃತ್ಯುವಿನ ಉಡಿಯಲ್ಲಿ ಸ್ವಷ್ಟವಾಗಿರಲು; ಆದರೆ... ದುರ್ದೈವನ್ನೋ ಸಂದ್ರೇ ವನ್ನೋ... ನಾನು ಕುಲಕರ್ಣಿಯವರ ಕ್ರಿಗೆ ಸಿಕ್ಕು ಇಂದಿನವರೆಗೆ..... ಈ ಉರಿನಲ್ಲಿ ಕಾಲು ಕಢಿದೆ. ಕಡೆಗೆ--

“ ಬೀದಿಯ ಬಸಿವೆ ” ... “ ಸಂಸಾರವನ್ನು ಮಣ್ಣ ಮಾಡಿಸುವ ರಾಕ್ಷಸಿ ” ಎನ್ನಿಸಿಕೊಂಡು ಮತ್ತೆ ಹೊರಬರುವೆ

ಹೀಗೆಯೇ ನಡೆದಿದೆ, ಈ ಜೀವನ ಪ್ರಯಾಣ.
ತಲಪುವದಲ್ಲಿಗೆ ?

ಗೊತ್ತಿಲ್ಲ... ಕಾಲುಗಳಲ್ಲಿ ಚೈತನ್ಯವಿರುವವರಿಗೆ ಸಾಗುವದು...ಸಾಗುವದು..... ಕಾಲುಗಳಲ್ಲಿಯ ಚೈತನ್ಯವಡಗಿದಾಗ ಕುಸಿದು ಬಿದ್ದು ಮಣ್ಣಿಗವದು....

ಕಾಮಿನಿ ಹೊರಡುವಾಗ ಹೇಳಿದಳು—

“ ವಶ್ವಿಯ ಕೊಲೆಗಾಗಿ ಪ್ರಯತ್ನಿಸಿದ್ದ ಕೈ ಮಾಥವರಾಯಿರಿಗೆ ಏಳುವಷರ್ ಶಿಕ್ಷೆಯಾಯಿತು.... ಮಾಥವರಾಯಿರಿಗೆ ಯಾವುದೂ ಬೆಳಿಡುವಾದರೂ ಅವರಿಂದ ಉಪಕೃತರಾದ ನೂರಾರು ಜನರು..... ವಾಥವರಾಯರ ವಶ್ವಿವ್ಯಭಿಚಾರಿಯಿದ್ದಳು.... ಆದಕಾಲಿಗಿ ಸಿಟ್ಟಿನಲ್ಲಿ ಅವರಿಂದ ಆ ರೀತಿ ಆಚರಣೆಯಾಯಿತೆಂದು ಹೇಳಿದರು... ಅದರಿಂದಲೇ ಬರಿ ಏಳುವಷರ್ ಶಿಕ್ಷೆಯಾಯಿತಂತೆ....! ” ಎಂದು.

ಅವಳು ಹೇಳುವದು ಎಲ್ಲವೂ ಕೇಳಿಸುತ್ತಿತ್ತು, ಅವಳ ಮುಖದಿಂದ ಹೊರಡುವ ಆಕ್ಷರಗಳು ಒಂದೊಂದಾಗಿ ನನ್ನ ಕೆವಿ ಸೇರುತ್ತಿದ್ದವು

ಗಾಡಿಯು ಸಿಕ್ಕು ಹೊಡಿಯಿತು....

ಬಯಲಿನ ಎದೆಯನ್ನು ಸೀಳಿತ್ತು ಗಾಡಿ ಧಾವಿಸುತ್ತಿತ್ತು ನನ್ನನ್ನು ಹೊತ್ತುಕೊಂಡು.... ಗಿಡಗಳು ಧಾವಿಸುತ್ತಿದ್ದವು ಆದರ ವೇಗಕ್ಕೆ ಸರಿಯಾಗಿ....

ನನಗೆ ಯಾವುದು ಕಾಣುತ್ತಿರಲಿಲ್ಲ.... ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಕಾಣುವದು..... ಕಾಮಿನಿಯ ಮುಖ.... ಕಣ್ಣೀರು ತುಂಬಿದರೂ ಕೈನತ್ತಿಬೇಕೊಳ್ಳುಡುವ ಕಾಮಿನಿಯ.... ಮುಖ.

ಶುಭ್ರ ಬಟ್ಟೆಯಲ್ಲಿ ದೇವಿಯಂತೆ ನಿಂತ ಆ ಕಾಮಿನಿ “ ಸುಮಿತ್ರಾ.... ಕುಲಕಣಿಯವರು ಹೇಳಿದ್ದಾರೆ. ‘ನಿನ್ನನ್ನು ನೋಡಿಕೊ’ ಎಂದು..... ಮಾಥವರಾಯರು ಬರೆದಿದ್ದಾರೆ. ‘ನಿನ್ನನ್ನು ರಸ್ತೀಸು’ ಎಂದು... ಈ ಇಬ್ಬರ ಊಷ್ಟಿಗಳನ್ನು ನೆನ್ನಿಂದ ಪೂರ್ಣಗೊಳಿಸುವದು ನಿನ್ನ ಕೈಯಲ್ಲಿದೆ.... ಆರಿತು ಕಾರ್ಯವಾಡು.... ನನ್ನ ಗೆಳತಿ.... ನಿನ್ನನ್ನು ಎದುರು ಗೊಳ್ಳುವಳು.... ನಿನ್ನ ದೃವಸ್ಥಿ ಮಾಡುವಳು....” ಎಂದು, ಹೇಗೋ ಹೇಳಿದ ಕಾಮಿನಿಯಂದ ಮುಂದೆ ಮಾತನಾಡುವದಾಗಲಿಲ್ಲ.... ಕೊರಳು ತಟ್ಟಿಸಿತು.... ತುಂಬಿದ ಗಲ್ಲ

ಗಳ ಮೇಲೆ ಕಟ್ಟಿರಿಳಿದಾಗ ನಿಖ್ಯಾಣದ ವಿದ್ಯುದ್ದಿ ಹೆಡ ಬೆಳಕಿನಲ್ಲಿ.... ಮುತ್ತಿ
ನಂತೆ ಮಿನಗುತ್ತಿದ್ದವು.

ಅವು ಕಟ್ಟಿರಾಗಿರಲಿಲ್ಲ. ಮಾತ್ರ ಹೈದರಯದ ವಾತ್ಸಲ್ಯ ಕರಗಿ ಕಟ್ಟಿ
ರಿನ ರೂಪದಲ್ಲಿ ನನ್ನನ್ನು ಅಪ್ಪಿಕೊಳ್ಳುವದಕ್ಕೆ ಬಂದಂತಿದ್ದವು.

ಕಾಮಿನಿ...

ಅವಳಿಗಾಗ ಏನನ್ನೂ ಹೇಳುವದು ಕಡಿಮೆ.

“ಆಮ್ರಾಟ ಈ ಈ....” ಎಂದು ಕೂಗಬೇಕೆನ್ನಿಸಿತು.

ಅದುವೇ ನನ್ನ ಸರ್ವಭಾವನೆಗಳ ಸಮೀಕ್ಷಾನದ ಸ್ವರೂಪವಾಗಿದ್ದಿತು.

“ಆಮ್ರಾಟ ಈ....”

ಈ ಎರಡಕ್ಕೂರಿಗಳ ಶಬ್ದದಲ್ಲಿ ಎಂತಹ ಶಕ್ತಿ ಎಷ್ಟೊಂದು ಭಾವನೆ ಜಗ
ತ್ತಿನ ಹೈದರಯತ್ತಿಯ ಸ್ವರೂಪವದು....

ಅಮ್ರಾಟ.... ಕಾಮಿನಿ...

× × × × ×

ಅಮ್ಮಾ ಕಾಮಿನಿ ಎಲ್ಲ ವ್ಯವಸ್ಥೆ ಮಾಡಿದ್ದಳು. ನಾನು ತಲುಪಿಡ ಉರಿ
ನಲ್ಲಿ ಕೆಲನೇ ದಿನಗಳಲ್ಲಿ ಅಲ್ಲಿಯ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಣಿಯಾ ಆದೆ
ಆದೂ ಕಾಮಿನಿಯ ಗೆಳತಿಯ ಸಹಾಯದಿಂದ.

ದಿವಸಗಳು ಒಂದೊಂದಾಗಿ ಕಳೆಯುತ್ತವೆ. ಯಾರಿಗಾಗಿಯೂ ನೇಳಿ
ಸಿಲ್ಲುವದಿಲ್ಲ.

ನೀನು ಎಲ್ಲವನ್ನೂ ಮರೆಯಲು ಪ್ರಯತ್ನಿಸುವೆ.

....ಆದರೆ ಯಾವುದನ್ನೂ ಮರೆಯಲಾರದವಳಾಗಿರುವೆ. ಮರೆಯ
ಬೇಕೆಂದಪ್ಪು ಹೆಚ್ಚಿಗೆ ನೆನಹಿಗೆ ಬರುತ್ತದೆ.

ಮರೆಯಬಹುದೆ....?

ಫ್ರಿಫ್ರಿಕ್ಕುಳ ಮಧ್ಯದಲ್ಲಿ ಅವರೊಳನೆ ಸಮರಸವಾಗಲು ಪ್ರಯತ್ನಿಸುವೆ.

ಮಕ್ಕಳ ಮುಖ ಸೊಡಿದಾಗೆಲ್ಲ—

“ ನನ್ನ ಮಗೂ ಬದುಕಿದ್ದರೆ...? ”

“ ನನ್ನದೂ ಮಗು ಬದುಕಿದ್ದರೆ....”

ಎನ್ನಿಸುತ್ತದೆ....ಅದರ ಜೊತೆಗೆ—

“ ನಾನು ನಿನ್ನ ಮಗುವಾಗಿ ಜನ್ಮ ತಾಳುವೆ ”

ಎಂದು ಹೇಳಿದ ಕುಲಕೆಣಿಯವರ ವಾಕ್ಯ ಸೆನಪಿಗೆ ಬರುತ್ತದೆ.

ಅದಕ್ಕೆ ಅಂಟಿಕೊಂಡು ಕಾಮಿನಿ ಹೇಳಿದ—

“ ಹಾಧವರಾಯರಿಗೆ ಏಳುವಷಟ್ ಶಿಕ್ಷೆಯಾಗಿದೆ ” ಎನ್ನುವದೂ ಸೆನ
ಗೆ ಬಂದು ಆನಂತ ದೂರದಲ್ಲಿ ಎಲ್ಲಿಯೋ....ದೂರ....ಆನತಿ ದೂರ....

ನಷ್ಟತ್ವವೇಂದು ವಿನುಗಿಡ ಭಾಸವಾಗುತ್ತದೆ....

ಅದೂ ಭಾಸವೆ ... ?

ಭಾ ಸ ... ವೆ ?

